

**TIGHT BINDING BOOK**

UNIVERSAL  
LIBRARY

**OU\_200402**

UNIVERSAL  
LIBRARY



**OSMANIA UNIVERSITY LIBRARY**

Call No

Accession No.

Author

Title

This book should be returned on or before the date  
last marked below.

---



# ತಾಯಿನ ತ್ವಮಗಳು

೮

ವಿವಾರಿಯು ಆ ದೊಡ್ಡ ಮನೆಯ ಬಾಲ್ಕನಿಯಲ್ಲಿಸಿಂತಹ ಇಂಬಿಂದಿಯ ದೀಪಗಳು ಒಂದೂ ಇರಲಿಲ್ಲ. ಆಕಾಶದಲ್ಲಿ ನಕ್ಷತ್ರಗಳೂ ಕಂಡು ಬರುತ್ತಿರಲ್ಲಿ ಗಾಥಾಂಧಕಾರಪು ತಾನೇ ತಾನಾಗಿತ್ತು. ಮಳೆಯು ಕುಂಭಮೋಣಿ ವಾಗಿ ಬೀಳುತ್ತಿತ್ತು. ಆಗಾಗ ವಿಂಚು ವಿಂಚಿ ಪ್ರಕೃತಿಯ ಭೀಕರ ಸ್ವರೂಪವು ಕಂಡು ಬರುತ್ತಿತ್ತು. ನಡುವೆ ಎದೆ ನಡುಗುವಂತೆ ಮಾಡುವ ಸಿದಿಲು ಶಬ್ದ ವಾಡುತ್ತಿತ್ತು. ವಿಂಚು ಸಿದಿಲುಗಳಿಲ್ಲದ ಸಮಯದಲ್ಲಿ ಜೋರೋ ಎಂದು ಮಳೆಯು ಬೀಳುವ ಶಬ್ದವು ಮಾತ್ರ ಆ ಗಾಢವಾದ ಹೌನಕ್ಕೆ ಶ್ರಾಂತಿದ್ದು ರುಂತಿತ್ತು.

ಆವಳು ಎಂಬ್ರೈ ಹೊತ್ತು ಹಾಗೆಯೇ ಸಿಂತಿದ್ದಳು. ಪ್ರಕೃತಿಯು ರೊಚ್ಚಿಗೆದ್ದ ಪರಿಸ್ಥಿತಿಯು ಆವಳ ಮನಸ್ಸಿನ ಮೇಲೆ ಯಾವ ಪರಿಣಾಮ ವನ್ನೂ ಉಂಟು ಮಾಡಲಿಲ್ಲ. ಬೇರೊಂದು ಸಮಯದಲ್ಲಾಗಿದ್ದರೆ-ಪ್ರಕೃತಿಯ ಈ ಸ್ವರೂಪವು ಅನಳ ಮನಸ್ಸಿನಲ್ಲಿ ಭಯಿವನ್ನೋ ಆಫಾರ ಹಣ ವನ್ನೋ ಉಂಟು ಮಾಡುತ್ತಿತ್ತು. ಆದರೆ ಈಗ ಅದೊಂದೂ ಆಗುವುದೂ ಸಾಧ್ಯವಿರಲಿಲ್ಲ.

ಪ್ರಕೃತಿಯಂತೆಯೇ ಆವಳ ಮನಸ್ಸು ಆ ದಿನ ತಳಮಳಗೊಂಡಿತ್ತು. ಮಧ್ಯಾನ್ತ ಆವಳ ತಾಯಿ ಸತ್ತುಹೊಗಿದ್ದಳು. ತಾಯಿಯ ದಹನ ಕ್ರಿಯೆ

ಗಳನ್ನು ಮುಗಿಸಿಕೊಂಡು ಮನೆಗೆ ಬರುವ ವೇಳಿಗಾಗಲೇ ಏಜು ಗಂಟಿಯಾಗಿತ್ತು. ಮನೆಗೆ ಒಂದ ನಂತರ ಅವಳಿಗೇನೂ ತೋರಲಿಲ್ಲ. ಮನೆಯಲ್ಲಿ ಎಲ್ಲಿದ್ದರೂ ಮನಸ್ಸು ಬೇಡನೆನಿಸುತ್ತಿತ್ತು. ಅದರಿಂದ ಎಲ್ಲಿರುವುದಕ್ಕೂ ಸರಹೋಗದೇ ಏನು ಮಾಡುವುದಕ್ಕೂ ತೋರದೇ ಹೊರಗಡೆ ಬಾಲ್ಕನಿಯಲ್ಲಿ ಒಂದು ನಿಂತುಕೊಂಡಳು.

ಆಗೆ ನಿಂತಿದ್ದರೂ ಅವಳ ಮನಸ್ಸಿನಲ್ಲಿ ಯೋಚನೆಗಳಿಲ್ಲದೇ ಇರಲಿಲ್ಲ. ಒಂದರೆ ಮೇಲೆ ಒಂದರಂತೆ ನೂರಾರು ಆಲೋಚನೆಗಳು ಬರುತ್ತಿದ್ದವು. ಎಲ್ಲಿದಕ್ಕೂ ತಲೂ ಹೆಚ್ಚಾಗಿ ಮುಂದೆ ತಾನೇನು ಮಾಡಬೇಕೆಂಬ ಆಲೋಚನೆಯೇ ಅವಳಿಗೆ ಹೆಚ್ಚಾಗಿದ್ದಿತು. ಆದರೆ ಅದನ್ನು ಇತ್ಯಾರ್ಥ ಮಾಡಲು ಹೆಚ್ಚು ಆಲೋಚನೆಯು ಬೇಕಾಗಿರಲಿಲ್ಲ. ತಾಯಿಯು ಬದುಕಿದ್ದಾಗ ಮನೆಯು ಹೇಗೆ ನಡೆಯುತ್ತಿದ್ದ ತೋರಿ ಕಾಗೆ ನಡೆದುಕೊಂಡು ಹೋಗಲು ಏನೇನು ಬೇಕೋ ಅದೆಲ್ಲವನ್ನೂ ಮಾಡಬೇಕು.

ಮನೆಯಲ್ಲಿ ಮುದಿ ಸೋದರತ್ತೀಯೊಬ್ಬಳಿದ್ದಳು. ಆಕೆಗೆ ಆರವತ್ತು ವರ್ಷವಾಗಿದ್ದಿತು. ಆಕೆಯೇ ಮನೆಗೆ ಹಿರಿಯಳು. ಆದರೆ ಯಾವುದಕ್ಕೂ ಆಕೆಯನ್ನು ಅವಲಾಭಿಸುವಂತಿರಲಿಲ್ಲ. ಅವಳು ರೋಗಿಸ್ತೇ. ಅದರ ಮೇಲೆ ಅವಳ ಬುದ್ಧಿಯು ಸಹ ಸರಿಯಾಗಿರಲಿಲ್ಲ.

ಸೋದರತ್ತೀಯು ಹೀಗಾದುದು ಒಂದು ಕತೆ. ಸೋದರತ್ತೀ ಎಂದರೆ ಅವಳು ವಿಮಲೀಯ ತಂದೆಯ ಅಕ್ಕು. ಆಕೆಯು ಗಂಡನು ಬಾಲ್ಯದಲ್ಲಿಯೇ ಸತ್ತುಹೋಗಿದ್ದನು. ಅಂದಿನಿಂದ ಸಾವಿತ್ರಮೃತಮೃನೆ ಮನೆಯಲ್ಲಿಯೇ ಇದ್ದಳು. ವಿನುಲೆಗೆ ಹತ್ತು ವರ್ಷವಾಗಿದ್ದಾಗ—ಎಂದರೆ ಸುಮಾರು ಹತ್ತು ವರ್ಷಗಳ ಹಿಂದೆ ಸಾವಿತ್ರಮೃನವರೂ ವಿನುಲೆಯು ತಂದೆ ನಾರಾಯಣ ರಾಯರೂ ಎಲ್ಲಿಯೋ ಕಾರಿನಲ್ಲಿ ಹೋಗಿದ್ದರು. ನಾರಾಯಣ ರಾಯರೇ ಕಾರು ನಡೆಸುತ್ತಿದ್ದರು. ಹೇಗಾಯಿತೋ ಅಂತೂ ಕಾರು ಮರಕ್ಕೆ ಡಿಕ್ಕೆ ಹೊಡಿದು ಕೂರಕಲಿನಲ್ಲಿ ಬಿಡ್ಡಿತು. ನಾರಾಯಣರಾಯರೂ ಅವರ ವಿತ್ರರಾದ ಅಡ್ಡೈಕೆಟೊಬ್ಬರೂ ಸ್ಥಳದಲ್ಲಿಯೇ ಮೃತರಾದರು. ಸಾವಿತ್ರಮೃನವರೂ ಮೂರ್ಚಿ ಬಿಡ್ಡರು. ಆವರನ್ನು ಆಸ್ವತ್ತಿಗೆ ಕರತರಲಾಯಿತು. ಅವರಿಗೆ ಬ್ಳಾನವು ಬರಬೇಕಾದರೆ ಮೂರು ದಿನಗಳಾದವು. ಜ್ಞಾನವು

బందరే తానే ఏను? ఆవరు హుచ్చు హుచ్చుగి మాతనాడలారంభిసి దరు. ఆవరిగే ఈ ప్రపంచద నీనపే ఇల్లదే యావుదో ప్రపంచ దల్లి అలేయుత్తిద్దంతి ఇద్దితు. కేగూ ఆవరిగాగిద్ద గాయగళు గుణవాగలు ఎరడు తింగళుగళ కాల బేకాయితు. అల్లియవరెవిగే ఆవరు ఆస్త్రేయల్లియే ఇద్దరు. గాయగళు ఆరుత్తిద్దంతియే ఆవర మనస్సిన మేలాగిద్ద ఫొతవూ సకె ఆరికోగిద్దితు. మనే యవరన్నా బంధు మిత్రరన్నా గుత్తిసబల్లరాదరు. తమగే బేకా దుదన్నా బేడవాదుదన్నా తిలిసబల్లవాదరు. ఆదరే ఆవరు ఎందూ పుణివాగి సరికోగలే ఇల్ల ఇందూ సకె ఆవరిగే మోటారు రైలుగళేందరే బహేళ భయు. ఆ దుషోటినేయు సడిద సంతర ఇంది నవరెవిగే ఆవరు రైలు మోటారుగళన్న హత్తిరలిల్ల. అవుగళ హేరు హేళదరే అవుగళు భూత పితాజిగళో ఎంబంతి భయు పడు త్తిద్దరు. యావ సుఖ దుఃఖగళేందలూ ఆవర మనస్సిన మేలే పరిణామవాగుత్తిరలిల్ల. ఇందు తమ్మ సాదినియు సత్తరూ సకె ఆవరు హిచ్చు కళవలగొండిరలిల్ల. ఆదరే తమ్మ సాదినియు సత్త ద్వాళేందు ఆవరిగే గోత్తిత్తు. ఆవళిగాగి ఆవరూ ఎరడు హసి కణ్ణే రిట్టెడరు.

ఇన్న పానేయల్లిద్దవరు ఆవళ దోడ్డ ఆణ్ణ తంకరె. ఇబ్బరు తంగియరు, దొడ్డవళు వరద, సణ్ణవళు శీల. తమ్మ వాసు.

తంకరను ఆవళగింత సుమారు ఒందూవరే వషా చొడ్డవను. ఆవను జూనియర్ బి. ఎనల్లి ఓదుత్తా ఇద్దను. వరదళగ హది నారు వష. శీలళు ఆవళగింత ఎరడు వష సణ్ణవళు. ఆవరి బృదూ హైస్కూలినల్లి ఓదుత్తిద్దరు. కడెయు తమ్మ వాసువిగే హత్తువషాపో ఏనో! తండె సత్తాగ ఆవను తాయియు హోట్టెయల్లిద్దను. ఈగవను మిదల్ స్కూలినల్లి ఓదుత్తిద్వానే.

హిఁగే మనేయ జవాబ్దారి ఎల్లవూ విమలేయ మేలేయే ఇద్దితు. ఉరియలాడ అదన్న ఆవళు ఒప్పికోళ్ళబేకాగియూ ఇత్తు.

ಅವರು ಅದಕ್ಕೆ ತಯಾರಾಗಿಯೂ ಇದ್ದಳು. ಅದರೆ ಅದನ್ನು ನಿರ್ವಹಿಸಿ  
ವುದೆಂತು? ಎಲ್ಲರೂ ತಾಯಿಯ ಮಾತು ಕೇಳುತ್ತಿದ್ದರು. ಅದರೆ ತನ್ನ  
ಮಾತು ಕೇಳುವರೇ? ಸಾವಿತ್ರವ್ಯಾಸವರು ತೋಗಿಷ್ಟರು. ಬುದ್ದಿಯು ಈರೆ  
ಸರಿಯಾಗಿಲ್ಲ. ಅವರು ಯಾರ ಪಾತ್ರ ಕೇಳುವಂತಿಲ್ಲ. ಅವರಿಗೆ ಯಾರು  
ಏನು ಹೇಳಿದರೂ ಅಧ್ಯಾತ್ಮ ಅಂಥಿಲ್ಲ. ಇಷ್ಟಕ್ಕೂ ಅವರು ತಾನು  
ಹೇಳಿದಂತೆ ಕೇಳಬೇಕೆಂದು ಆಚೆಕ್ಕನುವ ಸಂದರ್ಭವಾದರೂ ಏನಿಸೇ?

ಅಮೃತ ಬಡುಕಿದ್ದಾಗ ಶಂಕರ ಅವರ ಮಾತು ಸದ ಕೇಳುತ್ತಿರಲಿಲ್ಲ.  
ಸ್ವತಂತ್ರ ಮನೋಭಾವವನೆನು. ತೋರಿದ ಯಾಗ ನಡೆಯುತ್ತಿದ್ದ. ಅವನು  
ಮುಂದೆ ಓದುತ್ತಾನೆಯೇ ಇಲ್ಲವ್ಯಾಸ ಹೇಳುವಂತಿಲ್ಲ. ಮೊದಲೀಂದ ಆವನು  
ಬಿ. ಎಲ್ಲ. ಮಾಡಬೇಕೆಂದು ಮನುಷ್ಯನ್ನಿಂದ ಮಾತುಕತೆಗಳು ನಡೆಯುತ್ತಿ  
ದ್ದವು. ಅವನು ಅದನ್ನೇ ಮುಂದುವರಿಸಲಿ--ಎಂದು ಅವಕ ಇಷ್ಟ? ಶಂಕ  
ರಸಿಗೆ ಅವಕು ಅದನ್ನು ಸೂಚಿಸಬಹುದೇ ವಿನಾ ಅವನನ್ನು ಬಲಾತ್ಮಾರ  
ಮಾಡಲಾಗುತ್ತದೆಯೆ? ವಯಸ್ಸಾದವನವನು.

ವರದಾ ಒಂದು ಪಿಚಿತ್ಯ. ಅವಕ ಸಡಿ, ಸುಡಿ, ಮನೋಭಾವಗಳೇ  
ಒಂದು ರೀತಿ. ವಯಸ್ಸಾದರೂ ವಿಪರಿತ ಚೆಂಡಿ ಮಾಡುತ್ತಾಳೆ.  
ಗಲಾಟಿ ಮಾಡುತ್ತಾಳೆ. ಮಕ್ಕಳಂತೆ ಹತ ಹಿಡಿಯುತ್ತಾಳೆ. ಅದೊಂದೂ  
ಇಲ್ಲದಿದ್ದರೆ ಯಾವುದಾದರೂ ಬಣ್ಣದ ಚತ್ರ ಒಂದುತ್ತಾ ಇಂತಮುರ್ಯ  
ಯಂತೆ ದಿನಗಳು ವಾರಗಳು ಕುಳಿತು ಬಿಡುತ್ತಾಳೆ.

ಪೀಠಿಯು ಒಳ್ಳೆಯ ಹುಡುಗಿ. ನಷ್ಟವಜುದರೂ ಕಷ್ಟಸುಖಗಳನ್ನು  
ಅಧ್ಯ ಮಾಡಿಕೊಳ್ಳಬಲ್ಲಳು. ಹೇಳಿದ ಮಾತು ಕೇಳುತ್ತಾಳೆ. ಅವಳಿದ  
ಸಹಾಯವೇ ಹೊರತು ಆಡಿ ಆತಂಕಗಳಿಲ್ಲ.

ವಾಸುವು ಪುಟ್ಟಿ ತುಂಟ ಹುಡುಗಿ.

ಮೂರು ನಾಲ್ಕು ಮಂದಿ ಆಳುಕಾಳುಗಳಿದ್ದಾರೆ. ಅಡಿಗೆಯಾಕೆ  
ಗೌರವ್ಯಾಸ ಇಡ್ಡಾರೆ.

ಎಮಲೆಯ ತಾಯಿಯು ಈ ದಿನ ಮಧ್ಯನ್ನು ವರಣ ಹೊಂದಿದ್ದರೂ  
ಎರಡು ಮೂರು ವರ್ಷಗಳಿಂದ ಹಾಸಿಗೆ ಪ್ರದಿದು ಮಲಗಬಿಟ್ಟಿದ್ದರು.  
ಆದರೂ ಸಂಸಾರಕ್ಕ ನಿರಾಂತರವಾಗಿ ನಡೆಯುತ್ತಿದ್ದಿತ್ತ. ಒಂಬು ದಿನನ್ನೂ

ಯಾರಿಗೂ ಯಾವುದಕ್ಕೂ ಕೊರತೆಯಾಗಿರಲಿಲ್ಲ. ಬೀಗೆಯೇ ಇನ್ನು ಮುಂದೆ ನಡೆಯುವುದೇ ಎಂಬ ಆಲೋಚನೆಯು ಸಹ ವಿಮಲೆಗೆ ಬಂದಿತು. ಅವರು ತಾಲೀ ಬದುಕಿರುವವರೆವಿಗೆ ಮಕ್ಕಳಾರೂಂದಿಗೂ ಹಣಕಾಸಿನ ಗ್ರಿತಿಗಳಿನ್ನು ಕುರಿತು ಪೂರ್ತನಾಷಿರಲಿಲ್ಲ. ಆದರೂ ಅರೈಕ್ಕಣ ಕೂಡ ಹಣದ ಕೊರತೆಯಿಂದ ಸಂಸಾರ ನಡೆಯಲು ಕಷ್ಟವಾಗುತ್ತದೆಂದು ಉಹಿಸುವುದಕ್ಕೆ ಅವಕಾಶವಿರಲಿಲ್ಲ. ಇದುವರೆವಿಗೆ ಅಮೃನು ಹಕ್ಕಳಲ್ಲಿ ಒಬ್ಬರಿಗೊಬ್ಬರಿಗೆ ಮನಸ್ಫಾ ಶಗುಂಗಾಗಂದಂತೆ-ನೋಡಿಕೊಳ್ಳುತ್ತಿದ್ದಳು. ಯಾರಿಗೇನು ಬೇಕೋ ಅದರ ಒಂಚಿತ್ಯಾನನ್ನು ರಿತು ಒದಗಿಸುತ್ತಿದ್ದರು. ಲೋಗಿಷ್ಟ್ಯಾಗಿ ಯಾಸಿಗೆಯ ಮೇಲಿ ವರಗಿದ್ದರೂ ಬಂದವರೆಂದೆನ್ನುತ್ತಾ ಪ್ರಯಸಂಭಾವನೆಯನ್ನು ಮಾಡುತ್ತಿದ್ದರು. ಯಾರಿಗೇನು ಬೇಕಾದರೂ ಅವರು ಇಮ್ಮನು ಕಡೆಗೆ ನೋಡುಪ್ರದು ಆ ದೊಡ್ಡ ಮನೆಯಲ್ಲಿ ಅಭ್ಯಾಸವಾಗಿದ್ದಿತು ಆ ಅಮೃನು ಹೊರಟು ಜೋಡುದು ಸ್ವಿಜವಾಗಿಯಾ ಒಂದು ಖೋರತೆಯೇ ಆಗಿದ್ದಿತು. ಆ ಕೊರತೆಯನ್ನು ಅದಮ್ಮನುತ್ತಿಗೆ ನೀಗಲು ತನ್ನ ಕೈಲಾದಷ್ಟು ಪ್ರಯತ್ನ ಮಾಡಬೇಕೆಂದು ವಿಮಲೆಯು ನಿರ್ದಿಷ್ಟಿಕೊಳ್ಳುತ್ತಿದ್ದರೆ.

ತನ್ನ ಸ್ವಂತ ಪಿಂತ್ರಾ ಅವರು ಆಲೋಚನೆಯಲ್ಲಿ ಬರದಿರಲಿಲ್ಲ. ಅವರು ಕಾಲೇಜಿಗೆ ಹೋಗುತ್ತಿದ್ದು ಇನ್ನು ಮುಂದೆ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವುದೇ ಇಲ್ಲಾವೆ? ಇಮ್ಮು ಚೇಗ ಇಲ್ಲಿ ಸಂತುಕೊಂಡೇ ಆ ವಿಷಯವನ್ನು ಇತ್ಯಾಧಿತ ಮಾಡುವಂತಿರಲಿಲ್ಲ. ಪರಿಸ್ಥಿತಿಗಳು ಹೇಗೆ ಒದಗಿ ಬಂತ್ತಾರೆಯೋ ಅದಕೆ ಮೇಲೆ ಆ ವಿಷಯ ಇತ್ಯಾಧಿತವಾಗಬೇಕಾಗಿತ್ತು.

ಆ ಗಂಧಾರಾಂಧಕಾರದಲ್ಲಿ ಆ ಪ್ರಚಂಡವಾದ ಮಳೆಯಲ್ಲಿ ಅನ್ತಿ ದೂರದಲ್ಲಿ ಒಂದು ಉನ್ನತವಾದ ಮನೆಯ ಬೀಂಗಳು ಕಂಡು ಬಂದುವು. ಮಳೆ ಮತ್ತು ಗಂಧಿಗಳು ಆ ಕಿಟಕಿಗಳೊಳಗೆ ಚೆಕ್ಕಿಗುತ್ತಿದ್ದ ವಿದ್ಯುತ್ತಿರುವಗಳ ಮೇಲೆ ಪ್ರತ್ಯಕ್ಷಾವಾದ ವರಣಾಮವನ್ನು ಉಟ್ಟಿಸಿ ಮಾಡಿರಲಿಲ್ಲ. ಆದರೂ ಆಪುಗಳು ಎಂದಿಗಿಂತ ಸುಂಕಾಗಿ ಕಂಡು ಬರುತ್ತಿದ್ದವು. ಆ ದೀಂಗಳನ್ನು ನೋಡಿದ ಕೂಡಲೇ ಅವಳಿಗೆ ಪ್ರಕಾಶನ ಸೇನಪು ಬಂದಿತು. ದೀಂಗಳು ಕಂಡು ಬರುತ್ತಿದ್ದು ಹುಂಟಿರುವಯ್ಯಾನವರ ಮನೆಯಿಂದ. ಪ್ರಕಾಶನು ಅವರ

ಮಗ. ಅವನಿಗೆ ಇಪ್ಪತ್ತನಾಲ್ಕು ಇಪ್ಪತ್ತೀಗೆ ವರ್ಷಗಳರಬಹುದು. ಪ್ರತಿ ದಿನ ಸಾಯಂಕಾಲ ಅವನು ನಿಮಲೆಯ ಮನೆಗೆ ಬರುತ್ತಿದ್ದನು. ಅಥವಾ ನಿಮಲೆಯೇ ಅಲ್ಲಿಗೆ ಹೋಗುತ್ತಿದ್ದಳು. ಒಂದೊಂದು ದಿನ ಶಂಕರನೂ ಬರುತ್ತಿದ್ದನು. ಎಲ್ಲಾ ಸೇರಿ ವಾಕೀಂಗ್ ಹೋಗುತ್ತಿದ್ದರು. ಸೇರಿ ಮಾತನಾಡುತ್ತಿದ್ದರು. ಅಥವಾ ಮತ್ತಾರನನ್ನಾದ್ದರೂ ಸೇರಿಸಿಕೊಂಡು ಟೆನ್ನಿಸ್ ಆಡುತ್ತಿದ್ದರು. ನಾಧಾರಣವಾಗಿ ಟೆನ್ನಿಸ್ ಆಡುತ್ತಾ ಸಂಜೀಗಳನ್ನು ಕಳಿದುದೇ ಹೆಚ್ಚು. ಈಗ ಮೂರು ತಿಂಗಳಿಂದ ನಿಮಲೆಯೂ ಅವಳ ಮನೆಯವರೂ ಟೆನ್ನಿಸ್ ಆಡಬೇಕೆಂದು ತೋರಿದರೆ ತಮ್ಮ ಮನೆಯ ಕೋಟಿನಲ್ಲೇ ಅಡಿಕೊಳ್ಳುತ್ತಾರೆ. ತೀರೆಯು ತನ್ನ ಸಮಯಸ್ಥಿತಾದ ಪ್ರಕಾಶನ ತಂಗಿ ರ್ಯಾಮಲೆಯೋಂದಿಗೆ ಹೋಗುತ್ತಾಳೆ. ಪ್ರಕಾಶನು ಓದುವುದಕ್ಕಿಂದು ಮುದರಾಸಿಗೆ ಹೋಗಿ ಮೂರು ತಿಂಗಳಾಗಿತ್ತು. ಪ್ರಕಾಶನನ್ನು ನೋಡಿದಾಗಲ್ಲಾ, ಪ್ರಕಾಶನ ನೆನಪು ಬಂದಾಗಲ್ಲಿಲ್ಲ ನಿಮಲೆಗೆ ಅವನನ್ನು ಸೈಮು ಮಾಡುತ್ತಿದ್ದೇನೆಂದು ತೋರುತ್ತಿತ್ತು. ಅವನ ಹಾಖಭಾವಗಳನ್ನು ಜ್ಞಾಪಕ ಮಾಡಿಕೊಂಡರೆ ಅವನೂ ತನ್ನನ್ನು ಸೈಮು ಮಾಡುತ್ತಿದ್ದ ನೇನೋ ಎಂದು ಅವಳಿಗೆ ಭಾಸವಾಗುವುದು.

ಆದರೆ ಈಗ ಆ ವಿಷಯವನ್ನು ಯೋಚಿಸುವ ಸಮಯವಾಗಿರಲಿಲ್ಲ. ಇದರ ಹೇಳಿ ಅವಕ ಮನಸ್ಸಿನಲ್ಲಿ ಪ್ರಕಾಶನ ವಿಷಯಕವಾದ ಸೈಮವು ಪ್ರಗಾಢವಾಗಿಯೂ ಇರಲಿಲ್ಲ. ಶರತ್ತಾಲದಲ್ಲಿ ಎಲ್ಲಿಯೋ ಬಂದು ಮಾಯ ವಾಗುವ ತೆಳುವಾದ ಹೋಡದಂತೆ ಆ ಆಲೋಚನೆಯು ಅವಳಿಗೆ ಬಂದು ಹೋಗುತ್ತಿತ್ತು.

ನಿಮಲೆಯು ಹಾಗೆಯೇ ಅಲ್ಲಿ ನಿಂತಿದ್ದಳು. ಮಳೆಯ ಸತತವಾದ ರಬ್ಬಿ ದಂತೆಯೇ ವಿವಿಧವಾದ ಆಲೋಚನೆಗಳು ಅವಳ ಮನಸ್ಸಿನಲ್ಲಿ ಗುರುತ್ವಾರ್ಥಿ ದ್ವಾರಾ ಗುಟ್ಟುತ್ತಿದ್ದವು.

ಅವಳ ಸೋದರತ್ತೆ ಸಾಪಿತ್ರಮೃನವರು ಒಳಗಿಸಿಂದ “ನಿಮಲಾ. ಅಲ್ಲೇನು ಮಾಡುತ್ತಿದ್ದೀರೆ? ಒಳಗೆ ಬಾ. ಹೋತ್ತಾಯಿತು. ಇನ್ನಾದರೂ ಉಂಟ ಮಾಡೋಣ” ಎಂದು ಕರೆದರು.

ಅವರ ಆ ಕರೆಯು ಅವಳಿಗೆ ಕೇಳಿಸಿತೋ ಇಲ್ಲವೋ ಹೇಳಲಾಗುವುದಿಲ್ಲ. ಅವರು ಪುನಃ ಕರೆದಾಗ ಅವಳಿಗೆ ಕೇಳಿಸಿತು.

ವಿಮಲೆಯು ಮತ್ತೊಂದು ಬಾರಿ ನುಳೆಯು ಸುರಿಯುತ್ತಿದ್ದು ಗಾಧಾಂಧಿಕಾರದ ಕಡೆಗೆ ನೋಡಿ ಹಿಂತಿರುಗಿದಳು. ಸುಸಜ್ಜಿತವಾದ ದೀಪ ದಿಂದ ಪ್ರಕಾಶಿತವಾದ ವಿಶಾಲವಾದ ಕೋಣೆಯು ಅರ್ಚಂಬಧವಾಗಿ ಗೀಳೆಚರಿಸುತ್ತಿತ್ತು. ಅದು ಪೂರ್ಣವಾಗಿ ಕಂಡು ಬರಲು ಬಾಗಿಲಿಗೆ ಕಟ್ಟಿದ್ದ ಸ್ವನ್ ಸಿಲ್ಕಿನ ಎತ್ತಿ ಕಟ್ಟಿದ್ದ ದಪ್ಪವಾದ ಪರದೆಯು ಮರೆಯಾಗಿತ್ತು.

ಮಂಧಿ ನೀರಿನ ತುಂಡುರುಗಳಿಂದ ಸೆನೆದೂ ಸೆಂಬೆಯದ ಹಾಗಿದ್ದ ಪರದೆಯನ್ನು ದಾಟಿ ವಿಮಲೆಯು ಆ ಕೋಣೆಯನ್ನು ಪ್ರವೇಶ ಮಾಡಿದಳು.

ಸಾವಿತ್ರಮೃನಂವರು ಒಂದು ನೋಥಾದ ಮೇಲೆ ಕುಳಿತಿದ್ದರು. ಪರದಾ ತಲೆ ಕೆದರಿಕೊಂಡು ಕುಳಿತು ಗೋಡೆಯ ಮೇಲಿದ್ದ ಯಾವುದೊಂದಿತ್ತು ಮುನ್ನ ಸೋಡುತ್ತಿದ್ದಳು. ಶೀಲಾ ರಂಕರರು ಪ್ರಸ್ತರಗಳನ್ನು ನೋಡುತ್ತಿದ್ದರು. ವಾಸುಪು ಅಲ್ಲಿರಲ್ಲಿ, ಕೆಳಗೆಡೆ ಎಲ್ಲಿಯೋ ಇದ್ದನು.

ವಿಮಲೆಯು ಸಾವಿತ್ರಮೃನಂವರ ಬಳಗೆ ಬಂದು “ಹಾಗಾದರೆ ಏಳಿ, ಉಂಟ ಮಾಡಿಬೋಣ” ಎಂದು ಅವರನ್ನು ಎಬ್ಬಿಸಲು ಹೋದಳು.

ಅಷ್ಟರಾದ್ದಿ ಶೀಲಾ “ಅಡಿಗೇ ಮನೆಗೆ ಹೋಗಿ ನೋಡಿಕೊಂಡು ಬರುತ್ತೇನೆ” ಎಂದು ಹೇಳಿ ಮಹಡಿಯಿಂದ ಕೆಳಗೆ ಹೋದಳು.

ಅವಳು ವಾಪ್ಪು ಬರುವವರೆವಿಗೆ ಎಲ್ಲರೂ ಅಲ್ಲಿಯೇ ಇದ್ದರು. ಅವಳು ಬಂದ ಸಂತರ ಉಂಟಕ್ಕೆ ಕೆಳಗಿಳಿದು ಹೋನರು. ಸಾವಿತ್ರಮೃನಂವರನ್ನು ಪವಲೆಯೇ ಕೈ ಹಿಡಿದುಕೊಂಡು ಮೆಟ್ಟಿಲುಗಳನ್ನು ಇಳಿಸಿದಳು.

ಕೆಳಗೆ ನಡುಮನಸೆಯಲ್ಲಿ ಎಲ್ಲರಿಗೂ ಬೆಳ್ಳಿಯ ತಟ್ಟಿಗಳನ್ನು ಹಾಕಲಾಗಿತ್ತು. ಬಂದು ಕುಳಿತು ಉಂಟವನ್ನು ಆರಂಭಿಸಿದರು.

ಸ್ವಲ್ಪ ಜೊತ್ತುನವರೆವಿಗೆ ಯಾರೂ ಮಾತನಾಡಲಿಲ್ಲ. ವಿಮಲೆಯು “ಶಂಕರ! ನೀನೇನು ಮಾಡುತ್ತೀಯೆ? ಮುಂದೆ ಈ ವರ್ಷ ಓದುತ್ತೀಯಾ? ಅಥವಾ ಮುಂದಿನ ವರ್ಷದವರೆವಿಗೆ ಸುಮೃಸಿರುತ್ತೀಯಾ?” ಎಂದು ಕೇಳಿದಳು.

ಗಳಿಗೆಯ ಹೊತ್ತು ಶಂಕರನು ಮಾತನಾಡಲಿಲ್ಲ. ಅನಂತರ “ಆಗಲೇ ಏನು ಹೇಳುವುದು? ನೋಡೋಣ” ಎಂದುತ್ತರವಿತ್ತನು.

ವಾಸುಪು “ಘನಕ್ಕು. ಸಾವೇನು ಸ್ವಾಲಿಗೆ ಹೊ ಇ ಗು ವು ದೊ ಇ ಬೇಡವ್ಯೋ?” ಎಂದು ಕೇಳಿದನು. ಆ ಮಾತನಲ್ಲಿ ಅವನೂ ಅವನಕ್ಕಿಂದಿರೂ ಶಾಲಿಗೆ ಹೋಗಬೇಕಾಗಿಲ್ಲವೆಂಬ ಭಾವವಿತ್ತು.

ವಿಮಲೆಯು “ನೀವು ಸ್ವಾಲಿಗೆ ಹೋಗಬೇಕು. ಈಗ ಬೇಡ. ದಿನವಾರಗೂ ದ ನಂತರ ಹೋಗಿರಿ” ಎಂದೆಂದು.

ಅನಂತರ ಯಾರೂ ಮಾತನಾಡಲಿಲ್ಲ. ಉಟ್ಟಗಳನ್ನು ವುಗಿಸಿ ಹಜಾರದಲ್ಲಿ ಬಂದು ಸೋಫಾಗಳ ಮೇಲೆ ಕುಳತುಕೊಂಡರು.

ಇವರು ಕುಳತುಕೊಂಡ ನಂತರ ಆಳು ಹಜಾರದ ಕಡೆಯಿಂದ ಬೀದಿ ಕಡೆಗೆ ಹಾದು ರೋಡ.

ವಿಪುಲೆಯು ಅವನನ್ನು ಕುರಿತು “ಕೆಂಚ. ಬಾಗಿಲುಗಳೆಲ್ಲವೂ ಹಾಕಿ ದೆಯೋ ಇಲ್ಲವ್ಯೋ ನೋಡು. ಯಾಕದಿದ್ದರೆ ನರಿಯಾಗಿ ಯಾಕು” ಎಂದೆಂದು.

ಕೆಂಚನು ಅವಳ ಅಜ್ಞೆಯನ್ನು ಶಿರಸಾ ವಹಿಸುವವನಂತೆ ಹೋರಗೆ ಹೋದನು.

ಹೋರಗಡೆ ವುಳಿಯು ಬೀಳುತ್ತಲೇ ಇದ್ದಿತು.

ಸಾವಿತ್ರನ್ನನು ರಂಕರನನ್ನು ಕುರಿತು “ಮಾರ್ಗ-ಮಾರ್ಗ ಎವು ಹೋತ್ತಿಗೆ ಆರಂಭವಾಯಿತು?” ಎಂದು ಕೇಳಿದರು.

“ಎಂಟಿ ಗಂಟಿಗೆ” ಎಂದು ಅವನು ಎರಡೇ ಮಾತುಗಳಲ್ಲಿ ಉತ್ತರವಿತ್ತನು.

“ಪೂರಾ ಖರಿಯುವವರೆವಿಗೆ ಮಾರ್ಗ ಬರಲಿಲ್ಲ, ಅಲ್ಲವೇ?” ಎಂದು ಪುನಃ ಕೇಳಿದರು.

“ಇಲ್ಲ. ಅತ್ತೆ”

“ಒಳ್ಳಿಯದಾಯಿತು. ಇಲ್ಲದಿದ್ದರೆ ಎಷ್ಟೋ ತೊಂದರೆಯಾಗುತ್ತಿತ್ತು” ಎಂದು ತವ್ವಾ ಅಭಿಪ್ರಾಯವನ್ನು ಹೇಳಿದರು.

ಯಾರೂ ಆ ಮಾತಿಗೆ ಜವಾಬು ಹೇಳಲಿಲ್ಲ.

ವರದೆಯು “ಅತ್ತೇ, ಈ ಮಳೆಯಲ್ಲಿ ಬೆಂಕಿ ಎಲ್ಲಾ ಆರಿಹೊಗಿರ ಬಹುದಲ್ಲವೇ?” ಎಂದಳು.

“ಆರಿಹೊಗಿರಬಹುದು. ಇಷ್ಟು ಕುಂಭದೋಣವಾಗಿ ಮಳೆ ಬಂದರೆ ಬೆಂಕಿ ಆರದೇ ಇರುತ್ತದೆಯೇ? ಎಷ್ಟು ದೊಡ್ಡ ಬೆಂಕಿಯಾದರೂ ಆರಿಹೊಗುತ್ತದೆ”

“ಆಮ್ಮನ ಬೂದಿಯನ್ನು ಗಂಗೆಯಲ್ಲಿ ಕೆದರಬೇಕೆಂದು ಹೇಳುತ್ತಿದ್ದೀ ಯಿಲ್ಲ. ಅತ್ತೇ. ಈ ಮಳೆ ಬಿಡ್ಡ ಮೇಲೆ ಬೂದಿ ಎಲ್ಲಿ ಸಿಗುತ್ತದೆ”

ವಿಮಲೆಯು ನಡುವೆ ಬಾಯಿ ಹಾಕಿ “ಆ ದೊಡ್ಡ ವಾತೆಲ್ಲಾ ನಿನ ಗೇಕೇ? ಸುಮ್ಮನಿರು” ಎಂದು ಗದ್ದು ರಿಸಿದಳು.

ಅತ್ತೇ ಆ ಮಾತನ್ನು ಅಲ್ಲಿಗೇ ಬಿಡಲಿಲ್ಲ. ಅವರು ಮುಂದಿನ ಮಾತನ್ನು ಆಡಿಯೇ ಆಡಿದರು. “ಬೂದಿ ಸಿಕ್ಕುದಿದ್ದ ರೀಸಂತೆ. ನಾವೇ ಗಂಗಮ್ಮನಲ್ಲಿ ತೆಗೆದುಕೊಂಡು ಹೊಗಿ ಕೆದದುವ ಬದಲು ಗಂಗಮ್ಮನೇ ಬಂದು ತೆಗೆದು ಕೊಂಡು ಹೋದಳು. ಅವಳು ಪುಣ್ಯಾತ್ಮಿತ್ತಿ. ಇನ್ನೂ ನನಗೆ ಸಾಪು ಬರಲಿಲ್ಲ ವಲ್ಲ” ಎಂದು ಹೇಳಿ ಬಿಕ್ಕೆ ಬಿಕ್ಕೆ ಅಳೆಲಾರಂಭಿಸಿದಳು.

ವಿಮಲೆಯ “ಕಾಲ ಬರದೇ ಸಾಯುವುದಕ್ಕಾಗುತ್ತದೆಯೇ, ಅತ್ತೇ. ಅಷ್ಟಕ್ಕೂ ಸಾಯುವುದಕ್ಕೆ ನಿಮಗೇನಾಗಿದೆ?” ಎಂದು ಸಮಾಧಾನ ಹೇಳಿದಳು.

ಆದರೆ ಆ ಮಾತನಿಂದ ಅವರಿಗೆ ಸಮಾಧಾನವಾಗಲಿಲ್ಲ. ಆದೇ ಬಂದು ನೆವಾಯಿತು. “ಸಾಯುವುದಕ್ಕೆ ಏನಾಗಿದೆ ಎಂದರೆ ವರುಸ್ವಾಗಿಲ್ಲವೇನೇ? ನಷ್ಟೆ ತಮ್ಮನಿಗೇನಾಗಿತ್ತು? ನಿಮ್ಮಮ್ಮನಿಗೇನಾಗಿತ್ತು? ನಮ್ಮ ಮುಂದಿನ ಹುಡುಗರು ಸಾಯುತ್ತಿದ್ದರೆ ನಾಪು ನೋಡುತ್ತಾ ಕುಳಿತಿರುವುದೇನೇ? ಪುಣ್ಯ ತ್ಯರು ಬೇಗ ಬೇಗ ಸಾಯುತ್ತಾರೆ. ನನ್ನಂತಹ ಪಾಪಿಷ್ಟರು ಸಾಯುವುದೇ ಇಳ್ಳಿ” ಎಂದರು.

ಅವರನ್ನು ಸಮಾಧಾನ ಮಾಡಬೇಕಾದರೆ ಅಧರ ಗಂಟೆಯಾಯಿತು. ಎಲ್ಲರು ಮಲಗುವ ಹೊತ್ತೂ ಆಗಿತ್ತು. ವಿಮಲೆಯು ಹುಡುಗರನ್ನು “ಮೇಲೆ ಹೊಗಿ ಮಲಗಿಕೊಳ್ಳಿ” ಎಂದು ಹೇಳಿದಳು. ತಾನು ಅತ್ತಿಯನ್ನು ನಬ್ಬಿಸಲು ಹೊಡಳು.

ಶಂಕರನು “ಈಗಲೇ ನಿದ್ದೆ ಬರುತ್ತೇದೆಯೇ? ವಿಮಲಾ” ಎಂದು ಕೇಳಿದನು.

ವಿಮಲೆಯು “ಇಲ್ಲ. ಇಷ್ಟ್ವ ಬೇಗ ಎಲ್ಲಿಯ ನಿದ್ದೆ” ಎಂದು ಹೇಳಿ, ಶೀಲಳನ್ನು ಉದ್ದೇಶ ಮಾಡಿ “ಶೀಲಾ! ಅತ್ತೆಯನ್ನು ಕರೆದುಕೊಂಡು ಹೋಗಿ ಮಲಗಿಸು. ಸೀವೂ ಮಲಗಿಕೊಳ್ಳಿ. ನಾನು ಬಂದು ಬಿಡುತ್ತೇನೆ” ಎಂದು ಹೇಳಿದಳು.

ಶೀಲೆಯು ಸಾಪಿತ್ರಮೃಸವರ ಬಳಿಗೆ ಹೋದಳು. ತವರು ಸೂರ್ಯಾ ದಿಂದ ಮೇಲಿದ್ದು, ಶೀಲೆಯ ಭುಜದ ಮೇಲೆ ಕ್ಯಾಟ್‌ಪ್ರೈಸ್, ಬಂದರೆಡು ಹೆಚ್ಚೆಯನ್ನು ಇಟ್ಟು “ನಾನೂ ನೋಡುತ್ತೇನೆ. ಸಾಯಂದೇ ಈ ರಾಣಿ ಜೀವ ಇನ್ನೂ ಗಡ್ಡಿಯಾಗಿ ಬದುಕಿದ್ದರೆ ಮೋರ್ಬಾರಿನಲ್ಲಿಯಾದರೂ ಕುಳಿತು ವಾರ್ಣಿ ಬಿಡುತ್ತೇನೆ” ಎಂದು ಹೇಳಿಕೊಂಡರು.

ಆ ಮಾತ್ರ ಕೇಳಿ, ಆ ದುಃಖದಲ್ಲಿಯಾದ ಎಲ್ಲರಿಗೂ ನಗುವು ಬಂದಿತು.

ಶೀಲಳು ಸಾಪಿತ್ರಮೃಸವರನ್ನು ಕರೆದುಕೊಂಡು ಹೋಗುತ್ತಿರುವಾಗ ವಿಮಲೆಯು ತಮ್ಮನ ಬಳಿಯಲ್ಲಿ ಕುಳಿತುಕೊಂಡಳು.

ಅವರಿಬ್ಬಿರು ಕಣ್ಣರೆಯಾದ ಸಂತರ ಶಂಕರನು “ವಿಮಲಾ. ಅವುನು ನಿನ್ನ ಹತ್ತಿರ ಹಣಕಾಸಿನ ಪಿಷಯವನ್ನು ನಾಡರೂ ಹೇಳಿದ್ದಳೇನು?” ಎಂದು ಕೇಳಿದನು.

ವಿಮಲೆಯು “ಇಲ್ಲ. ನನಗೇನೂ ಗೊತ್ತಿಲ್ಲ. ಹಣ ಬೇಕಾದಾಗ ಲೆಲ್ಲಾ ಬ್ರಾಹ್ಮಂಕಿನಿಂದ ತರಿಸುತ್ತಿದ್ದ ಯಾಗಿತ್ತು” ಎಂದಳು.

“ಅದು ನನಗೂ ಗೊತ್ತಿದೆ. ಅಲ್ಲಿಷ್ಟು ಹಣವಿದೆ? ಮನೆಯಲ್ಲಿ ಯಾಡರೂ ಹಣವಿದೆಯ? ಎಂಬುದೇನಾಡರೂ ನಿನಗೆ ಗೊತ್ತೇನೋ. ಎಂದು ಕೇಳಿದೆ”

“ಬ್ರಾಹ್ಮಂಕಿನಲ್ಲಿ ಹಣವಿರಬೇಕು. ಅದನ್ನು ತರಿಸಿ ಅವುನು ಖಚಿತ ಮಾಡುತ್ತಿದ್ದ್ರಾಗು. ಮನೆಯಲ್ಲಿ ಎಲ್ಲಿಯೂ ಇಲ್ಲ”

ಶಂಕರನು ಅದಕ್ಕೇನೂ ಮಾತನಾಡದೇ ಸ್ವಲ್ಪ ಹೂತ್ತು ಯೋಜನೆ ಮಾಡುತ್ತಿದ್ದನು.

ವಿವಾರಿಯು “ಶಂಕರ! ಅದೇನು ಅಪ್ಪು, ಯೋಚನೆ ವಾಡುತ್ತೀರೆಯೇ? ಅನ್ನನು ಸತ್ತು ದರಿಂದ ನಮ್ಮ ಹಣಕಾಸಿನ ಸ್ಥಿತಿಯಲ್ಲಿ ಬದಲಾವಣೆಯಾಗಲು ಕಾರಣನೇನಿದೆ? ಯಾಕೆ, ಏನು ಯೋಚಿಸುತ್ತಿದ್ದೀರೆಯೇ?” ಎಂದು ಕೇಳಿದಳು.

“ಅಂತಹದೇನೂ ಇಲ್ಲ. ಅಪ್ಪು ಸತ್ತಾಗ ನಾನು ಸಣ್ಣ ಹುಡುಗೆ. ಅದರ ಅವರು ವಿವರಿತವಾಗಿ ಸಂವಾದನೆ ವಾಡಿದ್ದರಿಂದು ಕೇಣಿದ್ದೇನೆ. ಬ್ಯಾಂಕನೆಲ್ಲ ಅವರು ಲಕ್ಷ್ಯಂತರ ರೂಪಾಯಿಗಳಿರಬೇಕು. ಈ ಮನೆಯು ಚೇರೇ ಇದೆ. ಏಸ್‌ಲ್ಯಾಂಡರ್‌ನಾ ಇದರ ಬೆಲೆಯು ಎರಡು ಲಕ್ಷ ರೂಪಾಯಿಗ ಇಂಗ್ಲಿಷ್‌ನೇ. ಕೆಂಗೇರಿ ಒಳ ಇರುವ ಮನೆಯು ಚೇರೇ ಇದೆ. ಅದೇನು ಪ್ರಯೋಜನವಿಲ್ಲ. ಒಮ್ಮಾಗೆ ಮಾತ್ರ ಬೆಲೆ. ಅದರೂ ಇರುವುದನ್ನು ಸರಿಯಾಗಿ ಶಿಶ್ಯರೂಪಾಯಿಸಿದು ಕೇಳಿದೆ”

“ಅಮ್ಮನು ಹಣಕಾಸಿನ ವಿಷಯವನ್ನು ಸಿನ್ನು ಬೇಕೇ ಹೇಗೆ ವಾತನಾಡುತ್ತಿರಲ್ಲಿವೇ, ಸನ್ನು ಬಳಯೂ ಹಾಗೆಯೇ ವಾತನಾಡುತ್ತಿರಲ್ಲ. ಆ ವಿಷಯ ಮಾತನಾಡುವುದಕ್ಕೆ ನಾವು ಸಣ್ಣ ಹುಡುಗರಿಂದು ತವಳ ಭಾವನೆ. ಅದೂ ಅಲ್ಲದೇ ಇನ್ನೊಂದು ವಿಷಯ. ಅವು ಇಪ್ಪು ಹೀಗನೆ ಸತ್ತು ಹೊಗುತ್ತೇ ಸ್ಥಿರಕೂಂಡಿರಲ್ಲಿ”

“ಅದು ಹೇಗಿದ್ದು ರೂ ನಾನು ನಾಕಂತುಬ್ಯಾಂಕಿಗೆ ಹೋಗಿ ಉರಬೇಕೆಂದಿದ್ದೇನೆ. ಸ್ಥಿರ ಬಾ. ಹೋಗಿ ಮೊಡೊಣ. ಎಪ್ಪು ಕಡವೆ ಎಂದರೂ ನಾವು ಹಾಯಾಗಿ ಬದುಕುವಷ್ಟು ದರೂ ಡಣವಿದೆ”

ವಿವಾರಿಗೆ ಏನೋ ಸೆನ್ಸಿಗೆ ಬಂದಿರಬೇಕು. ಶಂಕರನು ವಾತನಾಡುತ್ತಿದ್ದಂತಯೇ ಅವರು ಸಡುವೆ ತಲ ಹಾಕಿ “ನೋಡು. ಅನ್ನನು ಆಗಾಗ ಸುಷ್ಣಿಣಿಸವರನ್ನು ಕರಸಿ ಮಾತನಾಡುತ್ತಿದ್ದ್ದು. ಅವರೇ ಬ್ಯಾಂಕಿನಿಂದ ಅವುಗಿನ ಹಣವನ್ನು ತಂದು ಕೊಡುತ್ತಿದ್ದರು. ಅವರನ್ನು ನೋಡಿ ಕೇಳಿ ದರೆ ಎಲ್ಲವೂ ಗೊತ್ತಾಗಬಹುದು” ಎಂದು ಹೇಳಿದ್ದು.

ಆ ದಿನದ ಕರ್ಮಗಳಿಂದ ಶಂಕರನಿಗೆ ಬರೆ ದೇಹರ್ಮಾಗಿತ್ತು. ಮನಸ್ಸಿಂತೂ ತಪ್ಪಿವಾಗಿದ್ದ ತು. ಅವನಿಗೆ ವಾಲಗಿಕೊಳ್ಳಣವನ್ನಿಸಿತ್ತು.

“ನಡಿ. ವಿಮಲಾ! ಮಲಗಿಕೊಳ್ಳೋಣ. ನನಿದ್ದರೂ ನಾಳಿಯಬಿನ ಸೋಡಿಕೊಳ್ಳೋಣ” ಎಂದು ಹೇಳಿ ಮೇಲಿದ್ದನು.

ವಿಮಲೆಯು ಆಡಿಗೆಯ ಮನೆಯು ಕಡೆಗೆ ಹೋದಳು. ಗೌರಮೃಸು ಅಡಿಗೆಯ ಮನೆಯನ್ನು ನಾರಿಸುತ್ತಿದ್ದಿರು. ವಿಮಲೆಯು “ಗೌರಮಾತ್ರಾ ಪಾತ್ರ ಪಡಗಳನ್ನು ಸರಿಯಾಗಿ ತಗ್ಗಬಿಡಿ. ಬಾಗಿಲುಗಳನ್ನೇಲ್ಲಾ ಸರಿಯಾಗಿ ಯಾಕಬೀಕೆಂದು ಕಂಚೆಸಿಗೆ ಹೇಳಿದ್ದೇನೆ. ಆದನ್ನುಲ್ಲಾ ಒಂದು ಬಾರಿ ಸೋಡಿ ಮಲಗಿಕೊಳ್ಳು,” ಎಂದು ಹೇಳಿದ್ದು.

ಅದಕ್ಕೆ ಉತ್ತರವಾಗಿ ಗೌರಮೃಸು “ಆಗಲಮೃ” ಎಂದತ್ತಾ.

ವಿಮಲೆಯು ಗಮನಿಸಿದಳ್ಳೇ ಇಲ್ಲವ್ಯೋ? “ನಮಗೇನು ಗೂತ್ತಿಲ್ಲವೇ? ನಾವೇನು ಈ ಮನೆಗೆ ಹೂಸಬರೆ? ಮೊದಲೆಲ್ಲಾ ನಾವೇ ಅಲ್ಲವೇ ಸೋಡಿಕೊಳ್ಳುತ್ತಿದ್ದುದು?” ಎಂದಿಷ್ಟು ಅಥವ್ಯವಾಗಿ ಗೌರಮೃಸು ಕೊಟ್ಟಿ ಉತ್ತರದಲ್ಲಿ ಅಡಗಿದ್ದಿತು.

ವಿಮಲೆಯು ಮಹಡಿಯನ್ನು ಯಶ್ಚಿತ್ತ ಮೇಲೆ ಬಂದಕ್ಕೆ. ಮಾವಣಿಲ ಸಂತ ಅವರು ತಾಯಿಯು ಮಲಗಿರುತ್ತಿದ್ದ ಕೊಣೆಗೆ ಬಂದಕ್ಕೆ. ಅವರು ದ್ವಾರೆ ಬರಬೇಕೆಂದು ಬರಲಿಲ್ಲ. ದಿನವೂ ಮಲಗಿಕೊಳ್ಳಲು ಮೋಗುವಾಗ ಅಮೃನ ಕೊಣೆಗೆ ಹೋಗಿ ಅವರುನ್ನು ಸೋಡಿ, ಮಾತನಾಡಿಸಿಕೊಂಡು ಯೋಗುತ್ತಿದ್ದಾರು. ಆ ಅಭ್ಯಾಸದ ಮೇಲ ಅಲ್ಲಿಗೆ ಹೋದಳು. ಬಂದಿನ ಯಾಸಗೆಯನ್ನು ಸೋಡಿದ ಕೂಡಲೇ ಅವರಿಗೆ ದುಃಖವು ಉಕ್ಕೆ ಉಕ್ಕೆ ಬಂದಿತು. ಬೆಕ್ಕಳಿನ ಅಳುತ್ತು ಹಾಸಿಗೆಲ್ಪು ಮೇಲೆ ಬಿಡ್ಡ ಹೊರಳಾಡ ತೂಡಿಗಿಡಬು.

ಸ್ವಲ್ಪ ಮೂತ್ತನಳ್ಳಿ ತನೆಗೆ ತಾನೇ ಸುಧಾರಿಸಿಕೊಂಡು ತನ್ನ ಕೊಣೆಗೆ ಬಂದಕ್ಕು. ಇದುವರೆಪಿಗೆ ಅವರು ಕೊಣೆಯಂಡುಲ್ಲಿ ಅವರಕೊಂಡೇ ಮಂಜವನ್ನು ಯಾಕಿರಿಂಗುತ್ತಿತ್ತು. ಈಗ ಒಂದು ಕಡೆಯಾಳ್ಳಿ ಮುತ್ತೆ ಮೂರು ಮುಂಜಗ ಇನ್ನು ಯಾಕೆ ಯಾಸಗೆಯನ್ನು ರಾಸಿಲಾಗಿತ್ತು. ಅದರ ಮೇಲೆ ಅವರು ಇಬ್ಬರು ತಂಗಿಯಢೂ ತನ್ನ ವಾಸುವೂ ಮಲಿಗಿದರು. ತನ್ನ ಯಾಸಿಗೆಯ ಏಳಿಗೆ ಬಂದಕ್ಕೆ. ಅವರು ಯಾಸಿಗೆಯನ್ನು ಕೊಡುಪಿ ಯಾಕಿದರು. ಅವರು ಮಂಜದ ಒಂದೆ ಕಾಲುಮುಡುತ್ತು ಮೇಲೆ ವಿದ್ಯುದ್ದಾ ದೀಸವ್ಯವು ಬುರಿಯು

ತ್ತಿತ್ತು. ಕಲ್ಲಿಗೆ ಅದರ ಪ್ರಕಾರವು ತಟ್ಟುದಂತ ವಾಸಲು ಕೆಂಪಿನ ಹೇಡೊ ಕಾಕಲಾಗಿತ್ತು. ಹೇಡೊನಲ್ಲಿ ನಾಲ್ಕುರು ಮಾರಗಳೂ ಒಂದೆರಡು ಜಿಂಕೆಗಳೂ ಚಿತ್ರತಪಾಗಿದ್ದವು. ಅದೇ ಕಾಲುಮಳೆಯ ಮೇಲೆ ದೀಪದ ಕೆಳಗೆ ಅವಳು ಹಿಂದಿನ ರಾತ್ರಿ ಓದುತ್ತಿದ್ದ ಕಾದಂಬರಿಯನ್ನುಡಲಾಗಿತ್ತು.

ರಾತ್ರಿ ಮಲಗಿಕೊಳ್ಳುವಾಗ ಸಿದ್ದೆ ಬರುವವರೆವಿಗೆ ವಿನುಳಿಯು ಓದುತ್ತಾ ಮಲಗಿರುವುದು ಪದ್ಧತಿ. ಇಂದೂ ಎಂದಿಸಂತೆಯೇ ಹಾಸಿಗೆಯು ಮೇಲೆ ಮಲಗಿಕೊಂಡು, ದಷ್ಟವಾದ ರಾಗ ಮೇಲೆಳಿದುಕೊಂಡಳು. ವಕ್ಕುದ ಲೀದ್ದ ಕಾದಂಬರಿಯನ್ನು ತೆಗೆದಳು. ತಾನು ಹಿಂದಿನ ರಾತ್ರಿ ಓದಿದ್ದ ಘಟ್ಟ ವನ್ನು ತೆಗೆದು ಓದಾಲಾರಂಭಿಸಣ್ಣ.

ಏನ್ನೇಕವನ್ನು ತೆಗೆದುಕೊಂಡಕೇ ಏನಾ ಒಂದು ನಿಮಿಷವೂ ಸಹ ಓದಲಾಗಲಿಲ್ಲ. ಅವರುಗೆ ಮೇಲಿಂದ ಮೇಲೆ ತಾಯಿಯ ನೆನಪು ಬರಲಾರಂಭಿಸಿತು. ಕೆಳೆದ ಎಂಟು ತಿಂಗಳಿಂದಲೂ ಈ ದಿನ ರಾತ್ರಿ ತನ್ನ ತಾಯಿಯು ಮಾರ್ಪಿಗೆ ಹೋದಂತೆಯೇ ಹೋಗುತ್ತಿದ್ದಳು. ಅದರೆ ಇಂದಿಸಂತ ಯಾಸಿಗೆಯು ಬಾಲಿಯಾಗಿರುತ್ತಿರಲಿಲ್ಲ. ಪ್ರಾದ್ಯಾಂಶಿ ಒಣಿ ಹೋದ ಅವಕ ದೇಹವು ಮಲಗಿದ್ದರೂ ತಾವಿಯು ರೂಗಿಷ್ಟೆಯಾಗಿದ್ದರೂ ಶೂರ್ಬಂಧವಾದ ಮಾತ್ರ ಪ್ರೇಮವು ಲಭ್ಯವಾಗುತ್ತಿತ್ತು. ಅವಕ ಬಳಿ ಮಾತನಾಡುತ್ತಾ ಎಷ್ಟೋ ಹೊತ್ತು ಕುಳಿತಿರುತ್ತಿದ್ದಳು. ಒಂದೊಂದುಬಾರಿ ತಾಯಿಯು ತನ್ನ ವಯಸ್ಸಾದ ಮಾರ್ಗ ಮುಂಗೂಡಣನ್ನು ನೇರಿಸುತ್ತಿದ್ದಳು. ಗೋರಮ್ಮನ್ನು ಮಲಗಿಕೊಳ್ಳಲು ಹೋಗುವಾಗ ಒಂದು ಬೆಳ್ಳಿಯ ಉಂಟಾಚಲಿ ಯಾಲನ್ನು ತಂದು ಕೊಡುತ್ತಿದ್ದರು. ನಿಮುಳಿಯೇ ತಾಯಿಯನ್ನು ಓಡಿದೇತ್ತಿ ನಿದಾನವಾಗಿ ಯಾಲು ಕುಡಿಸುತ್ತಿದ್ದಳು. ನಿಮುಳಿಯಂತೆಯೇ ವರದೆಯೂ ತೀರೆಯೂ ಒಂದು ತಾಯಿಯನ್ನು ನೋಡಿಕೊಂಡು ಹೋಗುತ್ತಿದ್ದರು. ವರದೆಯು ೧೯೪೫ ಯನ್ನು ನೋಡಿ ಆಕೆಯು ಎಷ್ಟೋ ನೋಂದುಕೊಳ್ಳುತ್ತಿದ್ದರು. ಇವು ವಯಸ್ಸಾದರೂ ತಲೆ ಸಹ ಬಾಜಿಕೊಳ್ಳಬೇಕಿದ್ದು ಓಗಿದ್ದಾಳಿಯಲ್ಲಾ-ಎನ್ನುತ್ತಿದ್ದರು. ದಾಸುವನನ್ನು ನೋಡಿದಾಗ ನಾನು ಹೋದ ಮೇಲೆ ಈ ತುಂಟ ಮಾನುವನನ್ನು ಯಾರು ನೋಡಿಕೊಳ್ಳುವವರು ಎಂದು ಹೇಳಾಡುತ್ತಿದ್ದರು. ಕಂಕಣ ನಿಷಯದಲ್ಲಿಯಂತೂ ಅವರಿಗೆ ಬವಕ ಅಸಮಾಧಾನವಿದ್ದಿತು. ಉನನು

ಒಂದೊಂದು ದಿನ ಸಾಯಂಕಾಲ ಕಾರು ತಗೆದೂಕೊಂಡು ಮನೆಯನ್ನು ಬಿಟ್ಟುಕೆಡುಪು ಮನೆಗೆ ಬರುವುದು ಹನ್ನೆರಡು ಗಂಟೆ ಒಂದು ಗಂಟೆಯೂ ಗುತ್ತಿತ್ತು. ಕೆಲವು ದಿನಗಳು ಅವನಾವಾಗ ಮನೆಗೆ ವಾಪ್ಸು ಬಂದನೋ ಗೊತ್ತೇ ಆಗುತ್ತಿರಲಿಲ್ಲ. ಮನೆಯ ದೊಡ್ಡ ಮನೆ ಒಣಗಾದರೆ ಹೇಗೆ ಎಂದು ಎಷ್ಟೋ ಭಾರಿ ಹೇಳುತ್ತಿದ್ದರು. ಒಂದೊಂದು ಭಾರಿ ಅವರು ಹುಚ್ಚು ಹುಚ್ಚಾಗಿಯೂ ಮಾತನಾಡುತ್ತಿದ್ದರು. “ನಿಮುಳಾ! ನಾನೆನ್ನು ಬಹಳ ದಿನಗೆ ಬದುಕುವುದಿಲ್ಲ. ಅನಂತರ ಈ ಸಂಸಾರದ ಗತಿಯೇನು? ನಾನು ಬದುಕಿದ್ದು ನಿನೆಗೆ ಮದುವೆ ಮಾಡಿದರೆ ಎಷ್ಟೋ ಜಿನಾಜ್ಞಾಗಿರುತ್ತಿತ್ತು. ನನಗೆ ಈ ಭಾಗ್ಯವಿಲ್ಲ. ಹೇಗೋ ನಿನೆಗೆ ಮದುವಯಾಗುತ್ತಿದ್ದೀನು ಗಂಡನ ಮನೆಗೆ ಹೊರಟು ಹೋಗುತ್ತೀರೆಯೇ? ನೀನಿರುವವರಿಗಾದಮೂ ನೀನು ಎಲ್ಲಾ ನೋಡಿಕೊಂಡು ನಿಭಾಯಿಸುತ್ತೀರುತ್ತೀನೀ? ನೀನೂ ಹೊರಟು ಹೋದ ಸಂಶರ ಈ ಸಂನಾರದ ಗತಿಯೇನು? ಎಲ್ಲಾ ಓತ್ತಾವಾಲಾಗಿ ಹೋಗುತ್ತದೆ. ಈ ನನ್ನ ಮಕ್ಕಳಿಗೆ ಗತಿಯಾರು? ಈರಂತ್ಯೂ ಕೇಳುವವರಾರು?” ಎನ್ನುತ್ತಿದ್ದರು.

ಮುಂದೆ ಮಾತನಾಡಲು ಅವರಿಗೆ ಖಾಸರುತ್ತಿರಲ್ಲ. ಗಂಟೆಲು ಕಟ್ಟಿಕೊಂಡು ಬರುತ್ತಿತ್ತು. ಮಾತಿಗೆ ಬದಲಾಗಿ ಅವರ ಎರಮು ಕಣ್ಣಿಗಳ ಲೀಯೂ ನೀರು ತುಂಬಿಕೊಳ್ಳುತ್ತಿತ್ತು. ಆ ನೀರು ಹೆಚ್ಚಿ ಹರಿಯುತ್ತಿತ್ತು. ಅದು ಕಿಸಿಗಳವರಿಗೆ ಬರುತ್ತಿತ್ತು.

ಅದನ್ನು ನೋಡಿದಾಗಲ್ಲಾ ವಿಮುಕ್ತಿಗೆ ಅಳು ಬರುತ್ತಿತ್ತು. ಆವು ತನ್ನ ಕರವಸ್ತುದಿಂದ ಅವರ ಕಣ್ಣಿಗಳನ್ನು ಕೆನ್ನುಗಳನ್ನು ಬರಸುತ್ತಿದ್ದಳು. ಗಧ್ಯದ ಕಂತದಿನ “ನೀನು ಮಾಲಿಗೆಳಳ್ಳಿಮಾಡಿ! ಮಾತನಾಡಬೇಡ. ನಿನೆಗೆ ಅಯಾಸವಾಗುತ್ತದೆ” ಎಂದು ಹೇಳುತ್ತಿದ್ದಳು.

ತಾಯಿಗೆ ಮನೆಗಳಿಗೆ ಮಂಬಿವಾದುದು ಗೊತ್ತಾಗುತ್ತಿತ್ತು. ಮನೆ ಕತ್ತು ಕಟ್ಟಿಕೊಂಡು ಅಳು ಬರುತ್ತಿರುವುದು ತಾಯಿಯ ಸೂಕ್ಷ್ಮವಾದ ಬುದ್ಧಿಗೆ ಗೋಚರಿಸಾಗುತ್ತಿತ್ತು. ತಾನಷ್ಟ್ರಿ ಮಾತನಾಡಬಾರದಾಗಿತ್ತಂದು ತೋರುತ್ತಿತ್ತು. ಆಗವರು “ನಿಮುಳಾ. ಯಾಕೆ ಅಳುತ್ತೀರು? ನಾನೀ ಗಳೇ ಸಾಯಂಪುದ್ಧಾ. ಏಗೆ ಅನೇಕ ದಿನಗಳು ಹೋಗಿದಿಂದ ನರಳುವ

ವರು ಬೇಗ ಸಾಯುವುದಿಲ್ಲ. ಎಷ್ಟೋ ದಿನಗಳು ಬದುಕಿರುತ್ತಾರೆ. ಈಗ ನಿಮ್ಮ ಸೋದರತ್ತಿ ನೋಡು. ಹತ್ತು ವರ್ಷದಿಂದ ಅಸ್ಪಷ್ಟ ರಾಗಿಯೇ ಬದುಕಿಲ್ಲವೇ? ಅಪ್ಪಾದರೂ ಎಂದಾದರೂ ಜುಟ್ಟಿದವರು ಸಾಯಿಲೇಬೇಕಲ್ಲ. ಅದರಿಂದ ಹೇಳಿದೆ. ನಾನು ಈಗಲೇ ಸಾಯುವುದಿಲ್ಲ. ಹೊಗಿ ಮಲಗಿಕೊನೇ” ಎನ್ನುತ್ತಿದ್ದರು.

ಇಪ್ಪಾಗಿ ವಿಮಲೆಯು ತನ್ನ ರೂಪಿಗೆ ಬರುತ್ತಿದ್ದಳು ಬಂದು ಬಹಳ ಹೊತ್ತು ಪ್ರಸ್ತುಕ ಓದುತ್ತಾ ಮಲಗಾರ್ತಿತ್ತಿದ್ದರು.

ಒಂದಿನದೆಲ್ಲವನ್ನೂ ನೇನ್ನಿರ್ದಿಂದ ವಿಮಲೆಯು ಮಲಗಿದೆ ಈಗ ಹಾಗಿಯೇ ಅವಳಿಗೆ ನಿದ್ದೆಯು ಬಂದಿತೋ ಅವಳಿಗೇ ಗೊತ್ತಾಗಲಿಲ್ಲ.

೨

ತಾಯಿಯ ಹೈಕುಂತ ಸಮಾರಾಧನೆಯಾಗುವವರೆವಿಗೆ ಮಕ್ಕಳು ದುಃಖದಲ್ಲಿಯೂ ಕರ್ಮಾಂತರದಲ್ಲಿಯೂ ನಿರತರಾಗಿದ್ದರು. ಅಮೇಲೆಯೂ ಸಹ ಅವರಿಗೆ ದುಃಖವಿಲ್ಲದೇ ಇರಲಿಲ್ಲ. ಆದರೆ ದುಃಖದಿಂದ ಆಳುತ್ತಲೇ ಕುಳಿತಿರುವುದು ಸಾಧ್ಯವಿರಲಿಲ್ಲ. ಹೊಸ ಜೀವನ ಪಥದಲ್ಲಿ ಅವರು ಹೆಚ್ಚಿ ಇಡಬೇಕಾಗಿದ್ದ ತು. ಸಾವಿತ್ರಮೃನಿಗಂತೂ ಯಾವ ಯೋಚನೆಯೂ ಇರಲಿಲ್ಲ. ಅವಳಿಗೆ ನಾದಿನಿಯ ನೆನ್ನಾದರೆ ಕಣ್ಣೀರಿಡುತ್ತಿದ್ದಳು. ಇಲ್ಲದಿದ್ದರೆ ಸುಮೃನೆ ಕುಳಿತಿರುತ್ತಿದ್ದಳು. ಹಂಡು ಗ ರು ಹುಡುಗರಾಗಿಯೇ ಇದ್ದರು.

ಇನ್ನೂ ಸಣ್ಣ ವಯಸ್ಸಿನವರಾದರೂ ವಿಮುಳಿ-ಶಂಕರರು ತಮ್ಮ ತಮ್ಮಂದಿರು ತಂಗಿಯರಂತೆಯೇ ಇರಲು ಸಾಧ್ಯವಿರಲಿಲ್ಲ. ಅವರು ತಮ್ಮ ಹೊಕಾಸಿನ ಸ್ಥಿತಿಯನ್ನು ಸೋಡಿಕೊಳ್ಳಬೇಕಾಗಿದ್ದ ತು. ಅನೇಕ ವಿಷಯ ಗಳನ್ನು ಕುರಿತು ಯೋಚನೆ ವಾಡಬೇಕಾಗಿದ್ದ ತು. ಮಹಾ ಸಮುದ್ರದಲ್ಲಿ ಪ್ರಚಂಡನಾದ ಗಾಳಿಗೆ ಸಿಕ್ಕಿ ಮುರಿದ ಪತ್ತೇಮಾರಿಯಲ್ಲಿರುವ ನಾವಿಕರಂತೆ ಅವರು ದಿಕ್ಕು ಕಾಣದವರಾಗಿದ್ದರು.

ಆ ದಿನ ಬೆಳಗಾಗ ಕಾಫಿಯಾಯಿತು. ಹತ್ತು ಗಂಟೆಯವರೆಪಿಗೆ ಹಾಗೆ ಹೀಗೆ ಕಳೆಯಿತು. ಎಲ್ಲರಿಗೂ ಉಟಿಗಳಾದವು. ಹುಡುಗರೆಲ್ಲ ರನ್ನೂ ಸ್ವಾಲುಗಳಿಗೆ ಕಳಿಸಬೇಕೆಂದು ವಿಮುಳಿಯು ನಿಧಾರಿಸಿದ್ದಳು. ಎರಡು ಮೂರು ದಿನಗಳಿಂದ ಅವಳ ಪ್ರಯತ್ನವು ಸಫಲವಾಗಿರಲಿಲ್ಲ. ಈ ದಿನವಾದರೂ ಅವರನ್ನು ಕಳಿಸಲು ಪ್ರಯತ್ನ ಮಾಡುತ್ತಿದ್ದಳು.

ವರದಳಿಗೆ ಒಂದು ಮಾತು ಹೆಚ್ಚು ಹೇಳಿದರೆ ಅಳು. ಒಂದು ಮಾತು

ಕಡಿಮೆಯಾಗಿ ಹೇಳಿದರೆ ಕೋ೯. ಸ್ವಾಲಿಗೆ ಹೋಗುವಂತೆ ಅಪ್ರತ್ಯೇಕವಾಗಿ ಶ್ವರ್ಮತ್ವಾಹ ಮಾಡಿ ಅನಳಸ್ಯ ಸ್ವಾಲಿಗೆ ಕಳುಹಿಸಿದಳು. ವಾಸುವೂ ಸ್ವಾಲಿಗೆ ಹೋಗಲು ತಕ್ಕಾರು ಮಾಡಿದ. ನಿಮಲೆಯು ಅವನಸ್ಯ ಎರಡು ಮಾತು ಬೈದು ಕೆಂಚನ ಜೊತೆ ಮಾಡಿ ಸ್ವಾಲಿಗೆ ಕಳಿಸಿದಳು.

ಶೀಲೆಯು “ತನಗೆ ತಲೆ ಸೋವು. ನಾಸೀ ದಿನ ಹೋಗುವುದಿಲ್ಲ. ಮುಂದಿನ ವಾರದಿಂದ ಹೋಗುತ್ತೇನೆ” ಎಂದು ಹೇಳಿದಳು.

ಅಪ್ಪರಲ್ಲಿ ಶಂಕರನು ಬಂದು “ನಿಮಿಂತಾ. ನಾನು ಬ್ಯಾಂಕಿಗೆ ಹೋಗಿ ಬರುತ್ತೇನೆ” ಎಂದು ಹೇಳಿ ಹೋರಟು ಹೋದನು.

ಶೀಲೆಯು ಸ್ವಲ್ಪ ಮೃದು ಸ್ವಭಾವದ ಹುಡುಗಿ. ಅವಳಸ್ಯ ಒಂದು ಮಾತು ಬೈದರೂ ಚಿಂತಿಯಿಲ್ಲ. ನಿಮಲೆಯು ಅವಳಸ್ಯ ಗದ್ದರಿಸಿ ಸ್ವಾಲಿಗೆ ಕಳಿಸಬೇಕೆಂದುಕೊಂಡರು. ಆದರೆ ಅಪ್ಪರಲ್ಲಿ ತಂಗಿಯು ಆ ದಿನ ಸರಿಯಾಗಿ ಉಂಟ ವಾಡದೇ ಇದ್ದುದು ಆವು ಸೆನಪಿಗೆ ಬಂದಿತು. ಮೈ ಮುಟ್ಟಿ ಸೋಡಿದಳು. ಶೀಲೆಯು ಹೇಳಿದುದು ನಿಜ. ಅವಳ ಮೈ ಬೆಂಜಿಗಿದ್ದಿತು. ನಿಮಲೆಯು ತಂಗಿಯಸ್ಯ ಘಾಸಿಗೆಯ ಮೇಲೆ ಮಲಗಿಸಿ ಪಕ್ಕದಲ್ಲಿ ಕುಳಿತು ಕೊಂಡು ನಾವೆಲ್ಲ ಬಂದನ್ನು ಕೈಗೆ ತೆಗೆದ್ದುಕೊಂಡರು.

ಸುಮಾರು ಬಂದು ಗಂಟೆಯ ಒಳಗಾಗಿ ಶೀಲಣಿಗೆ ವಿವರಿತ ಜ್ವರವು ಬಂದಿತು. ಮೈ ಕೆಂಡ ಕೆಂಡವಾಗಿ ಹೋರಿಯತು. ನಿಮಲೆಯು ಹೆದರಿ ಮನೆಯ ಡಾಕ್ಟರು ಗುರುರಾಯಿರಿಗೆ ಟೆಲಿಪ್ರೋಫ್ ಮಾಡಿದಳು. ಡಾಕ್ಟರು ಬರುವವರೆನಿಗೆ ನಿಮಲೆಗೆ ಜೀವದಲ್ಲಿ ಜೀವವಿಲ್ಲ.

ಅಧ್ರ ಗಂಟೆಯಲ್ಲಿ ಡಾಕ್ಟರು ಗುರುರಾಯರು ಬಂದರು. ಶೀಲೆಯಸ್ಯ ಪರಿಹ್ರಣೆ ಮಾಡಿ ಬಂದು ಇಂಜಕ್ಕು ಕೊಟ್ಟಿರು. ಡಿಸ್ಪ್ಲೇನ್ ರಿಗೆ ಹೋಗಿ ಚೈಪ್‌ಫಫನಸ್ಯ ಕಳಿಸುವುದಾಗಿ ಹೇಳಿದರು. ಏನೂ ಯೋಚಿಸಬೇಕಾಗಿಲ್ಲ ಹಂದೂ ಸಾಯಂಕಾಲದೊಳಗಾಗಿ ಜ್ವರವು ಬಿಡುತ್ತದೆ ಬಂದೆರಡು ದಿನ ಗಳೋಳಗಾಗಿ ಎದ್ದು ಓಡಿಯಾಡುತ್ತಾ ಹೀಂದೂ ಥೈಯರ್ ಹೇಳಿದರು.

ಬ್ಯಾಂಕಿಗೆ ಹೋಗಿದ್ದ ಶಂಕರನು ಟೈಯ ಹೋತ್ತಿಗೆ ಮನೆಗೆ ಬಂದನು. ಅವನೊಡನೆ ಸುಖಿಣಿ ಸವರೂ ಮತ್ತೊಂದು ಬ್ಬ ತರುಣನೂ ಬಂಧರು. ಆ ತರು

ಇನನ್ನು ವಿಮುಕ್ತಿಯು ಒಂದೆಲ್ಲಿಯೋ ಸೋಡಿದ ನೀನಪ್ತು. ಸರಿಯಾಗಿ ಗುರುತು ಹತ್ತೆಲ್ಲ.

ಆ ತರುಣಸಾರೆಂದು ಕೇಳಬೇಕೆಂದು ವಿಮುಕ್ತಿಗೆ ಶೋರಿತು. ಆದರೆ ಅಣ್ಣಿನು ಗಾಬರಿಯಾಗಿದ್ದನು. ಆದರಿಂದ ಅವಳು ಅದನ್ನು ಕೇಳಲಿಲ್ಲ.

ಶಂಕರನು “ವಿಮುಕ್ತಿ. ಅತ್ತೆ ಎಲ್ಲಿದ್ದಾರೆ? ಶೀಲಿಗೆ ಹೇಗೆದೆ?” ಎಂದು ಕೇಳಿದನು.

ವಿಮುಕ್ತಿಯು “ಕೇಳಿಗೆಲ್ಲೋ ಮಾಲಗಿರಬೇಕೆಂದು ಕಂಡು ಬರುತ್ತದೆ. ಶೀಲಿಗೆ ಇನ್ನೊಂದರಿಯಾಗಿಲ್ಲ” ಎಂದಳು.

“ಸರಿ! ಸ್ವಲ್ಪ ಭಾ. ಮಾತನಾಡಬೇಕಾದೆ”

ವಿಮುಕ್ತಿಯು ಎದ್ದು ಅಣ್ಣಿನೊಂದಿಗೆ ಹೋದಳು. ಕೊಣೆಯ ಪಕ್ಕದಲ್ಲಿ ಹಜಾರದಂತಿದ್ದ ಪ್ರದೇಶದಲ್ಲಿ ಹಾಕಿದ್ದ ಸೋಫಾದ ನೇಲೆ ಎಲ್ಲರೂ ಕುಳಿತುಕೊಂಡರು.

ಶಂಕರನು “ಬ್ಯಾಂಕಿನಲ್ಲಿ ನಮ್ಮದೇನೂ ರೈಣಿಲ್ಲ. ಇದ್ದರೆ ಸುಮಾರು ಎರಡು ಸಾವಿರ ರೂವಾಯಿಗಳಿವೆಗೆ ಇರಬಹುದು” ಎಂದನು.

ಅಣ್ಣಿನುಹತಾಶನಾಗಿ ಆಡಿದ ಮಾತನ್ನು ಕೇಳಿ ತಂಗಿಯು “ಹಾಗೆಂದರೆ ನಮ್ಮ ಹಣವೆಲ್ಲಾ ಏನಾಯಿತು?” ಎಂದು ಕೇಳಿದಳು.

“ಬ್ಯಾಂಕಿನ ಮಾರ್ಗಸೇಚರು ನಮ್ಮ ಹಣವೆಂಬುದೇ ಇರಲಿಲ್ಲವೆಂದು ಹೇಳುತ್ತಾರೆ”

ವಿಮುಕ್ತಿಯು ಆ ಮಾತಿಗೆ ಉತ್ತರವನ್ನು ಕೊಡಲಾರದೇ ಹೋದಳು. ಶಂಕರನೂ ಮಾತನಾಡಲಿಲ್ಲ. ಯಾರೂ ಮಾತನಾಡಲಿಲ್ಲ.

ಒಂದು ಗೇಗೆಯು ಹೊತ್ತು ಸುಮೃದ್ಧಿದ್ದ ಅನಂತರ ವಿಮುಕ್ತಿಯು ಸುಜ್ಞನವರ ಕಡೆಗೆ ಸೋಡಿದಳು.

ಅವರು “ನನಗೆ ಇದರ ಪೂರಾ ವಿಷಯ ತಿಳಿದಿರಲಿಲ್ಲವನ್ನು. ಈ ದಿನ ಬ್ಯಾಂಕಿಗೆ ಹೋಗಿ ಸೋಡಿದ ನಂತರ ಒಂದೊಂದಾಗಿ ಗೊತ್ತಾಯಿತು. ನಿಮ್ಮ ತಂಡೆಯವರನು ಸ್ಥಿರ ಆಸ್ತಿಯೇನೂ ಹೆಚ್ಚಿಗಿರಲಿಲ್ಲ. . ಈ ಮನೆ, ಕೆಂಗೇರಿಯ ಬ್ಳಾಂಕು ಇರುವ ಮನೆ ಎರಡೇ ಅವರ ಸ್ಥಿರ ಆಸ್ತಿ. ಆ ಕೆಂಗೇರಿಯ ಬಳಿ ಇರುವ ಜವಿಾನೂ ಆಸ್ತಿಯೂ ಬೆಲೆ ಬಾಳುವುದಿಲ್ಲ. ಬೆಳ್ತ

ಬಾಳುವುದು ಈ ಮನೆಯೋಂದೇ. ಅವರ ಹಣವೆಲ್ಲನೂ ಷೇರುಗಳೆಲ್ಲಿಯೂ ಸೆಕ್ಕೂರಿಟಿಗಳಲ್ಲಿಯೂ ಇದ್ದಿತು. ಅವನುಗಳನ್ನು ಅವನು ಬ್ಯಾಂಕಿನ ನೇರ್ಹಾ ಡಿಪಾಸಿಟ್ ಸಲ್ಲಿಟ್ಟುದ್ದುರು. ಅವರು ನಾಯುದ ಮೊದಲು ಯಾವುದೋ ವ್ಯಾಪಾರಕ್ಕೆ ಹಣ ಬೇಕೆಂದು ಅವನುಗಳನ್ನು ಲಾಲ್ ಪಾರಿಬಿಟ್ಟು ದತ್ತು ಲಹೆ ರೂಪಾಯಿ ತೆಗೆದುಕೊಂಡರೆನೆ” ಎಂದರು.

ವಿಮುಕ್ತಿಯು “ಅವನು ಇಂಫೂರೆನ್ನು ಹಣವು ಉನಾಯಿತಂತೆ?” ಎಂದೆಳ್ಳು.

ಸುಭೃಣಿನವರು “ಆ ಹಣ ಇವತ್ತು ಸಾನಿರ ಬಂದಿತಂತೆ. ಆದ ಸ್ವಲ್ಪ ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಂಡು ಸಿಮ್ಮೆ ತಾಯಿಯವರು ಖಚುಗೆ ಮಾಡುತ್ತಾ ಬಂದರು” ಎಂದು ಹೇಳಿದರು.

ಮಾತಿನ ಸದುವೆ ಒಂದು ಗಳಿಗೆ ತಡೆದು ಸುಭೃಣಿನವರು “ಆ ಹಣ ಮುಗಿದ ಸಂತರ ಸಿಮ್ಮೆ ತಾಯಿ ಈ ಮನೆಯ ಮೇಲೆ ಒಂದು ಲಕ್ಷ ರೂಪಾಯಿ ಸಾಲ ಮಾಡಿದರು. ಆದೇ ಹಣವನ್ನು ಖಚುಗೆ ಮಾಡುತ್ತಾ ಬಂದರು. ಮೇನ್ನು ಇನೆ ವಾರಗಳಿಗೂ ಇದರಲ್ಲಿಯೇ ಹಣವನ್ನು ತೆಗೆದುಕೊಳ್ಳಲಾಯಿತು. ಇನ್ನು ಅಲ್ಲಿ ಖಾದಿನೆನ್ನಬುದು ಸಿಮ್ಮೆಣ್ಣ ಹೇಳಿದಂತೆ ಎರಡು ಸಾನಿರ” ಎಂದನು.

ವಿಮುಕ್ತಿಯು “ಅವನು ನಾಯುವ ಮೊದಲು ಷೇರುಗಳನ್ನೂ ಸೆಕ್ಕೂರಿಟಿಗಳನ್ನೂ ಮಾರಿ ತೆಗೆದುಕೊಂಡ ದತ್ತು ಲಕ್ಷಗಳನ್ನೂ ಏನು ಮಾಡಿದರು?” ಎಂದು ಕೇಳಿದರು.

ಸುಭೃಣಿನು “ಆದೇನು ಮಾಡಿದರೋ ಗೊತ್ತಿಲ್ಲ. ಬ್ಯಾಂಕ್ ಮ್ಯಾನೇಜರ್ ಲಿಂಗಪ್ಪನವರು ಯಾವುದೋ ವ್ಯಾಪಾರಕ್ಕಾಗಿಯೇ ಆವರು ಹಣ ತೆಗೆದುಕೊಂಡರು. ವ್ಯಾಪಾರಕ್ಕಾಗಿ ಷೇರುಗಳನ್ನೂ ಸೆಕ್ಕೂರಿಟಿಗಳನ್ನೂ ಕೊಂಡಿರಬಹುದು ಎಂದರು. ಬ್ಯಾಂಕಿನಲ್ಲಿ ಸಿಮ್ಮೆಮ್ಮೆ ಇಟ್ಟಿದ್ದ ಸೇರ್ಹಾ ಡಿಪಾಸಿಟ್ ಸಲ್ಲಿಟ್ ನೊಡಿದೆವು. ಅಲ್ಲಿ ಪಂಥ ಇರಲಿಲ್ಲ. ಲಿಂಗಪ್ಪನವರು ಮನೆಯಲ್ಲಿದೆಯೇ ಸ್ಮೋಡಿ-ಎಂದರು. ಸಿಮ್ಮೆಣ್ಣನು ಅಲ್ಲವೇ ಇಲ್ಲಿಸೆಂದು ಹೇಳಿದ. ಹೇಳುವುದನ್ನು ಮರತುಬಿಟ್ಟಿದ್ದನ್ನು ಇವರು ವೆಂಕಟಿರಾಯ ಯರೆಂದು. ದೂಡ್ಡ ಷೇರು ಬ್ರೂಕರು. ನಾವು ಹೋದಾಗ ಇವರೂ

ಅಲ್ಲಿಯೇ ಇದ್ದರು. ಲಿಂಗಪ್ಪನವರು ಇತರ ಬ್ರಾಹ್ಮಂಕಂಗಡಲ್ಲಿಯೂ ಕಂಪನಿ ಗಳಲ್ಲಿಯೂ ನಿಮ್ಮಪೇರುಗಳೇನಾದರೂ ಇದೆಯೋ? ನೋಡುವುದಕ್ಕೆ ಇವರಿಗೆ ಹೇಳಿದ್ದಾರೆ. ಇವರು ಪುಡುಕುವುದಾಗಿ ಒಸ್ಪಿಕೊಂಡಿದ್ದಾರೆ” – ಎಂದರು.

“ನಿಮುಳೆಯು ವೆಂಕಟರಾಯರ ಕಡೆಗೆ ಅರಾಪೂರ್ಣವಾದ ಧೃಷ್ಟಿಯಂದ ನೋಡುತ್ತಾ ಹುಡುಕಿದರೆ ಏನಾದರೂ ನಿಕ್ಷುತ್ತದೆ ಎನ್ನುತ್ತೀರಾ?” ಎಂದಳ್ಳು.

ಆತನು “ನೋಡಬೇಕು. ನಿಮ್ಮ ತಂಡ ಹಣವನ್ನು ಶ್ರೋಲು ಮಾಡ ವಂತಹವರಲ್ಲವೆಂದು ಲಿಂಗಪ್ಪನವರು, ಹೇಳಿತ್ತಾರೆ. ಆವರು ಯಾವುದೋ ವ್ಯಾಪಾರಕ್ಕೆಂದು ಇದ್ದ ದಸ್ಸೆ ಲ್ಲಾ ಮಾರಿರುವಾಗ ಏನಾದರೂ ಕೊಳ್ಳಬಿಡುತ್ತಾರೆಯೇ? ಅದೂ ಅಲ್ಲದೇ ಅವುಗಳನ್ನು ಮಾರಿದ ಸಂತರ ಬಹಳ ದಿನಗಳು ಅವರು ಬದುಕಿಯೂ ಇರಲಿಲ್ಲ. ನಾನೂ ನೋಡುತ್ತೀನೆ. ಆದರೆ ನಿಷ್ಪೂಹುಡುಕಿರಿ. ಮನೆಯಲ್ಲಿ ಎಲ್ಲಿಯಾದರೂ ಇರಬಹುದು” ಎಂದನು.

ಆ ಸಂಬಂಧವಾಗಿ ಅವರುಗೆ ಇನ್ನೇಹೂ ಮಾತನಾಡಲಿಲ್ಲ. ನಿಮುಳೆಯು ಕೆಳಗೆ ಹೋಗಿ ಎಲ್ಲರಿಗೂ ಟೀ ತಂದು ಕೊಟ್ಟಿಕು. ಆಸಂತರ ಸುಭ್ರಣ್ಣನವರೂ ವೆಂಕಟರಾಯನೂ ಹೊರಟಿರು. ಅಣ್ಣ ತಂಗಿಯರು ಬೀದಿಯ ಬಾಗಿಲಿನವರೆವಿಗೆ ಹೋಗಿ ಅವರನ್ನು ಬೀಳೆಂಬುಂದರು.

ಅವರುಗಳು ಮೂರ ಹೋದ ಸಂತರ ನಿಮುಳೆಯು “ತಂಕರೆ! ಅಪ್ಪು ಪೇರುಗಳನ್ನೇ ಬಾಂಡುಗಳನ್ನೇ ಕೊಂಡಿದ್ದರೆ ಸಮಗೆ ಅಥವಾ ಅಥವಾ ಎಂದರೆ ಈದು ಲಕ್ಷ್ಯಗಳಾದರೂ ಸಿಗಲಾರದೆ?” ಎಂದು ಹೇಳಿದರು.

ಶಂಕರಸಿಗೆ ಬಹಳ ಸಿರಾಕೆಯಾಗಿದ್ದ ತೆಂದು ಕಂಡುಬರುತ್ತಿದೆ.

ಅವನು “ಅಪ್ಪು ಪೇರುಗಳನ್ನೇ ಕೊಂಡಿದ್ದರೆ ಪುಣ್ಯವಿದ್ದರೆ ಇಪ್ಪತ್ತು ಲಕ್ಷ್ಯಗಳೇ ಬರಬಹುದು. ಏನೂ ಇಲ್ಲವೆಂದರೆ ನೀನು ಹೇಳಿದಂತೆ ಈದುಲಕ್ಷ್ಯಗಳಾದರೂ ಬರಬಹುದು. ಆದರೆ ಈಗ ಈದು ಕಟ್ಟಿಕೊಂಡು ಮಾಡುವುದೇನು?” ಎಂದು ಹೇಳಿದರು.

ಶಂಕರನು ಅಲ್ಲಿಯೇ ಕಂಬವನ್ನು ಬರಗಿಕೊಂಡು ಸ್ಥಿರವಾಗಿ.

ನಿಮುಳೆಯು ನೇರವಾಗಿ ಶೀಲೆಯ ಕೋಣಗೆ ಹೋದರು. ಡಾಕ್ಕುರು

ಕೊಟ್ಟಿದ್ದ ಇಂಜಕ್ಕೆ ಕೆಲಸ ಮಾಡಿದ್ದಿತು. ಶೀಲೆಯು ಸ್ವಲ್ಪವುಟ್ಟಿಗೆ ಹುಷಾ ರಾಗಿದ್ದಳು. ವಿಮಲೆ ತಂಗಿಯನ್ನು ಹಾಸಿಗೆಯ ಮೇಲೆ ಕೂರಿಸಿ ಅವಳಿಗೆ ಟೇ ಕುಡಿಸಿದ್ದಳು. ಶೀಲೆಯು ಟೇ ಕುಡಿದು ಅಕ್ಕನೊಂದಿಗೆ ಮಾತನಾಡಲಾರಂಭಿಸಿದರು.

ಸಂಚಯಾಯಿತು. ಶೀಲೆಯು “ಅಕ್ಕಾ ! ಇಲ್ಲಿ ಬೇಜಾರಾಗುತ್ತದೆ. ಹೋಗಿ ಹೊರಗಡಿ ಕುಳಿತುಕೊಳ್ಳೋಣವೇ ?” ಎಂದರು.

ವಿಮಲೆಯು ತಂಗಿಗೆ “ಆಗಲಿ” ಎಂದು ಹೇಳಿ ಆನ್ನು ಕರೆದು “ಕೆಂಚ. ಹೊರಗೆ ಕುಚಿಗಳನ್ನು ಹಾಕು” ಎಂದು ಹೇಳಿದರು.

ಅನಂತರ ಅವಕು ತಂಗಿಯನ್ನು ಹಿಡಿದುಕೊಂಡು ಮಹಡಿಯನ್ನು ಇಳಿಸಿ ಕೆಕೆಗೆ ಕರತಂದರು. ಅಷ್ಟು ಹೊತ್ತಿಗೆ ಆಳು ತೋಟಿದಲ್ಲಿ ಹುಲ್ಲಿನ ಮೇಲೆ ನಾಲ್ಕುರು ಬಿತ್ತುದ ಕುಚಿಗಳನ್ನು ಹಾಕಿದ್ದನು.

ಅಕ್ಕತಂಗಿಯರು ಅಲ್ಲಿ ಕುಳಿತು ಮಾತನಾಡತೊಡಗಿದರು.

ಸ್ವಲ್ಪ ಹೊತ್ತಿನಲ್ಲಿಯೇ ಶಂಕರನು ಸಿಗರೀಟು ಸೇದುತ್ತಾ ಬಂದು ತಂಗಿಯರೂಡನೆ ಕುಳಿತುಕೊಂಡನು.

ವಿಮಲೆಯು “ಅಣ್ಣಾ ! ಈದಿನ ಬಂದಿದ್ದ ಸೆಂಕಟರಾಯರನ್ನು ಎಲ್ಲಿಯೋ ನೋಡಿದಂತಿದೆ. ಅವರಾರು ?” ಎಂದು ಕೇಳಿದರು.

ಶಂಕರನು “ಅಷ್ಟು ಬೇಗ ಮರಿತುಬಿಟ್ಟಿಯಾ ? ಇದೇ ಬೀದಿಯಲ್ಲಿ ಚನ್ನುಕೇರವ ರಾಯರಿರಲಿಲ್ಲವೇ ? ಇದೇ ಆ ಮೂಲೆ ಮನೆ. ನಾವಲ್ಲಿ ಹೋಗಿ ಆಡುತ್ತಿದ್ದೇವು. ಅವರ ಮಾರ ಪೆಂಕಟ್ಟಿ ಅಲ್ಲವೇ ಅವನು ?” ಎಂದನು.

ವಿಮಲೆಗೆ ಅರ್ಥಾರ್ಥ ನೀನೆಂದಿಗೆ ಬಂದಿತು. ಅವಳು “ಹೌದು ! ಈಗ ಜ್ಞಾ ಪಕಕ್ಕ ಬಂದಿತು. ಅವರ ಮನೆಯ ಕಾಂಕ್ಷೆಂಡಿನಲ್ಲಿ ನಾಲ್ಕುರು ದೊಡ್ಡ ಹೊಂಗೇ ಮರಗಳಿದ್ದುವಲ್ಲವೇ ?” ಎಂದರು.

ಶಂಕರನು ಹೌದೆಂದು ಹೇಳಿದರು.

ಇವರೆಲ್ಲಾ ಇಲ್ಲಿ ಕುಳಿತು ಸಭಿ ಮಾಡುತ್ತಿರುವುದನ್ನು ನೋಡಿದ ಸಾವಿ ಶ್ರವ್ಯಸವರು ಸಿದಾಸವಾಗಿ ಕೋಲೂರಿ ನಡೆದುಕೊಂಡು ಬಂದು “ಏನಿದು ? ಜ್ಯುರದವರಕನ್ನು ಈ ಗಾಳಿಯಲ್ಲಿ ಕೂರಿಸಿಕೊಂಡು ಕುಳಿತ್ತಿದ್ದೀರಿ ?” ಎಂದು ಕೇಳಿದರು.

ಶೀಲಕ್ಕು ಮಂಕಾಗಿ ನಗುತ್ತಾತ್ತ್ವ, ನಿಶ್ಚಯದ ಧ್ವನಿಯಂದ “ಗಾಳಿಯಾ ಅರೋಗ್ಯಕರ ಆತ್ಮ. ಬನ್ನಿ. ಕುಳಿತುಕೊಳ್ಳಿ” ಎಂದರು.

ಸಾವಿತ್ರಮೃಸವರು ಕುಳಿತುಕೊಂಡು “ನಾನು ಶೀಲಕ್ಕು ವಯಸ್ಸಿನಲ್ಲಿ ದ್ವಾಗಿ ಸನಗೆಂದು ಬಾರಿ ಜ್ಞಾರ ಬಂದಿತ್ತು. ಹತ್ತು ಹನ್ನೆರಡು ದಿನಗಳ ಕಾಲ ಕೋನೆಯಲ್ಲಿಯೇ ಮಲಗಿದ್ದ ಸನಗೆ ಬೇಜಾರಾಗಿ ಗಾಳಿಯಲ್ಲಿ ಜಗು ಲಿಯ ಮೇಲೆ ಬಂದು ಕುಳಿತು ಕೊಂಡೆ. ಸಮೃಪ್ಯಾನ ಕಣ್ಣಿಗೆ ಬಿದ್ದಿತೋ ಇಲ್ಲವೋ, ಅವರು ಜ್ಞಾರ ಬಂದಿದ್ದ ಪಕ್ಷಸ್ಯ ಏಡಿದು ಬಾರಿಸಿಬಿಟ್ಟರು. ಅದಿನ ರಾತ್ರಿ ಎಲ್ಲಾ ಸನಗೆ ಕೆಂಡಾ ಮಂಡಲವಾಗಿ ಜ್ಞಾರ. ಬಂದ ಜ್ಞಾರ ಬಂದು ತಿಂಗಳು ಬಿಡಲಿಲ್ಲ” ಎಂದು ತಮ್ಮ ಜೀವನದ ಫೋನೆಯೊಂದನ್ನು ಅಳಿಯ ನಿಗೂ ಸೊಸೆಯಾಗೂ ಹೇಳಿದರು.

ಒಗತ್ತೇ ಮುಕ್ಕು, ಹೋದಂತೆ ಮನೆಯೋಳಿಸಿಂದ ವಾಸವು ಓಡಿ ಬಂದು “ಅತ್ತೇ. ಅತ್ತೇ. ಜೀಲಿ ಅಡುತ್ತಿದೆ. ಮೇಲಿನಿಂದ ಬಿತ್ತ್ವೀ, ಯಾರಾ ದರೂ ಹೋಡಿದರೋ ಏನೋ ಆದೆ” ಎಂದು ಹೇಳಿದನು.

ಸಾವಿತ್ರಮೃಸವರು ಆ ಮಾತು ಕೇಳಿದ ಕೂಡಲೇ ಮೇಲಿದ್ದರು. ಅವ ಸರದಲ್ಲಿ ಎಷ್ಟು ಅವರು ಕೋಲನ್ನು ಕ್ರೈಗೆ ತೆಗೆದುಕೊಳ್ಳಿದೇ ಇದ್ದು ದರಿಂದ ನಿಂತುಕೊಳ್ಳಲಾರದೇ ತತ್ತ್ವಿನಿದರು. ರಂಕರನು ಅವರನ್ನು ಏಡಿದುಕೊಂಡು ಕೋಲು ತೆಗೆದು ಕ್ರೈಗೆ ಕೊಟ್ಟಿಸು. ಏಡಿದುಕೊಂಡು ಅವರು ಮನೆಯ ಕಡಿಗೆ ಹೋರಬಿರು.

ರಂಕರನು “ ವಿವಾಹ. ಸೇನು ಶೀಲಿಯಸ್ಯ ನೋಡಿಕೋ. ನಾನು ಅತ್ತೇಯೊಡನೆ ಹೋಗಿ ಬರುತ್ತೇನೆ ” ಎಂದನು.

ಸಾವಿತ್ರಮೃಸೂ ರಂಕರನೂ ಹೋಗಿವ ವೇಳಿಗೆ ಮನೆಯ ಆಳಂಗಕು ಗೌರವ್ಯಾಸವಾದೂ ಎಲ್ಲಾರೂ ನಾಯಿಯು ಯೋಗಕ್ಕೇಮವನ್ನು ನೋಡಿಕೊಳ್ಳಲು ಸೇರಬಿಟ್ಟಿದ್ದರು.

ಮುದುಕಿ ಕೋಲಾರಿಕೊಂಡು ಮುಂದೆ ಬಂದು “ ನನ್ನ ಜೀಲಿಗೆ ಏನಾಯಿತು ? ” ಎಂದು ಕೇಳಿದರು.

ಕೆಂಡನು “ ಸನೂ ಇಲ್ಲವ್ಯ. ತದು ಮರೀ ಯಾಕಿದ ” ಎಂದು ಹೇಳಿದನು.

ಸಾವಿತ್ರಮೃಸವರು ಹೋಗಿ ಸೋಡಿದರು. ಅವರ ಜೀಲಿಯು ಮಾಲಿಗೆತ್ತು. ಅದರ ಪಕ್ಕದಲ್ಲಿ ನಾಲ್ಕೆಯೇ ದು ಮರಿಗಳು ಮಲಗಿದ್ದವು.

ಅವರು “ಇಷ್ಟಕ್ಕೇ ರಗಳಿ ಮಾಡಬಿಟ್ಟೀರೀಸೋ? ವಾನು” ಎಂದು ಕೇಳಿದರು.

ಅವನು ಅತ್ಯೇಯಂದ ಮಾತನ್ನು ಮನಸ್ಸಿನ ಮೇಲೆ ತಂದುಕೊಳ್ಳಿದೇ “ಅತ್ಯೇ, ಇದರಲ್ಲಿ ನನಗೊಂದು ಮರಿಯನ್ನು ಕೊಡಬೇಕು” ಎಂದನು.

ಅತ್ಯೇ “ಆಗಲಿ. ಒಂದಳ್ಳಿದ್ದ್ದರೆ ಎರಡು ಕೊಡುತ್ತೇನೇನೆ” ಎಂದರು.

ವಾಸುವು ಮಲಗಿದ್ದ ಮುದ್ದು ದ ಮರಿಗೆ ಒಕ್ಕಿಗೆ ಹೋಗಿ “ಇವುಗಳಲ್ಲಿ ಯಾವುದು ಜಾತಿ ನಾಯಿಯೋ ಕೆವ ಒಡಿದು ಸೋಡುತ್ತೇನತ್ತೆ” ಎಂದನು.

ಸಾವಿತ್ರಮೃಸವರು “ಸ್ವಲ್ಪ ಚೊಡ್ಡ ದಾಗಲಿ. ವರಿಕ್ಕೇ ಮಾಡೋಣ. ಈಗ ಬೇಡ” ಎಂದು ಹೇಳಿದರು.

ಸಾಯಂಕಾಲಮಾಗಿತ್ತು. ಕೇರಗಡಿ ಡಜಾರದಲ್ಲಿ ವಿಮರ್ಶೆಯಾ ಶಂಕರನೂ ಕುಳಿತು ಮಾತನಾಡುತ್ತಿದ್ದರು. ಒಂದು ಕೊನೆಯಲ್ಲಿ ಸಾವಿತ್ರಮೃಸವರು ಕುಳಿತಿದ್ದರು. ಕುಳಿತಿದ್ದ ಒತ್ತಿಯೇ ಸೋಫಾವನನ್ನು ಒರ್ಗಿ ಅವರಿಗೆ ಅರೆಸಿದ್ದ ಬಂದಿದ್ದಿತ್ತು.

ಹಾಗೇ ಯೋಚನೆ ಮಾಡುತ್ತಿದ್ದ ಶಂಕರನು “ವಿಮಲಾ! ನಾನೆಷ್ಟೋ ಯೋಚಿಸಿದ್ದೇನೆ. ಯತ್ತು ಲಕ್ಷ್ಯ ದೂಷಾಯಿಗೆನ್ನು ಅವು ಯಾಕು ಮಾಡಿರುತ್ತಾರೆಯೇ? ಅವರಾವುದರ ಮೇಲೆಯೋ ಹಾಕಿದ್ದ ರಂಬುದೇ ನನಗೆ ತೋರುತ್ತದೆ. ಅವರೇನು ಮಾಡಿದ್ದ ರೆಬುದು ತಿಳಿದರೆ ನಾವು ಸುಖವಾಗಿ ರಬಹುದು” ಎಂದು ಹೇಳಿದನು.

ಆ ಮಾತು ವಿಮಲೆಗೆ ಪಿರಿಯವಾಗಿದ್ದಿತ್ತು. ಅವಕು ಅಭಿಮಾನದಿಂದ ಅಣ್ಣಿನ ಕಡಿಗೆ ಸೂಡಿದಕು. ತಮ್ಮ ಕಷ್ಟಗಳೆಲ್ಲನೂ ತೀರದಂತೆಯೇ ಅವಳಿಗೆ ಭಾಸವಾಯಿತ್ತು. ಅವನಿನ್ನೇನು ಹೇಳುತ್ತಾನೆಯೋ ಎಂದು ಮೌನವಾಗಿ ಕುಳಿತುಕೊಂಡಳು.

ಶಂಕರನು “ನಾನು ಈ ದಿನ ಕಾಲೇಜಿನ ಕಡೆ ಹೋಗಿದ್ದೆ. ಈ ನವರ್ತಿಸಿ ಕಂಟಿನ್ಯೂ ಮಾಡಬೇಕೆಂದಿದ್ದೇನೆ. ಮುಂದಿನ ವರ್ಷ ಬಿ. ಎ. ಮಾಡಿ ಕೊಳ್ಳೋಣವೆಂದಿದ್ದೇನೆ” ಎಂದನು.

ಅಣ್ಣನ ಆ ಮಾತು ಮೊದಲಿನ ಮಾತಿನಂತೆ ತಂಗಿಗೆ ಸಿಯವಾಗಲಿಲ್ಲ. ಮೊದಲಿನಿಂದಲೂ ಅಷ್ಟೇ. ಶಂಕರನಿಗೆ ಓಮು ಬರಹದಲ್ಲಿ ಆಸಕ್ತಿಯೇ ಇಲ್ಲ. ಅವರಮ್ಮೆ ವೇಚಾಡುತ್ತಿದ್ದ ದೂ ಇದಕ್ಕಾಗಿಯೇ!

“ಆದರೆ ಮುಂದಿನ ವರ್ಷವಾದರೂ ಅದೊಂದು ಮಾಡಿ ಮುಗಿಸುತ್ತೀಯಲ್ಲ” ಎಂದು ಹೇಳಿದಳು.

ಆ ಮಾತು ಪ್ರಶ್ನೆಯಂತಿದ್ದರೂ ಅವಳ ಅಭಿವೃದ್ಧಿನನ್ನು ಸೂಚಿಸುತ್ತಿದ್ದಿತು.

ಅಪ್ಪು ಹೊತ್ತಿಗೆ ಯಾರೂ ಹೊರಗಡೆಯಿಂದ ಬಂದ ಹಾಗಾಯಿತು. ವಿಮಲೆಯು ತಿರುಗಿ ನೋಡಿದಳು. ವೆಂಕಟರಾವ ಬಂದನು.

ಅಣ್ಣ ತಂಗಿಯರೇ ಇಡ್ಡಾಗ ವಿಮಲೆಯು ಹುಡುಗಿಯಂತೆ ಕುಳಿತ್ತಿದ್ದಳು. ಹುಡುಗಿಯಂತೆ ಮಾತನಾಡುತ್ತಿದ್ದಳು. ವೆಂಕಟರಾಯನು ಒಳಗೆ ಬಂದೊಡನೆಯೇ ತಾನು ವರ್ಯಾಸ್ವಾದವಳಿಂಬ ಭಾವನೆಯು ಅವಳಿಗೆ ಬಂದಿತು. ಸರಿದು, ಸೀರೆಯ ನೀಂಗೆಗಳನ್ನು ಸರಿಮಾಡಿಕೊಂಡು ಕುಳಿತುಕೊಂಡು.

ಅವನೂ ಬಂದು ಕುಳಿತುಕೊಂಡನು.

ಮಾತಿನ ನಡುವೆ ವಿಮಲೆಯು ಆದಿನ ನಿಮ್ಮನ್ನು ನೋಡಿದ ಕೂಡಲೇ ನನಗೆ ಗುರುತು ಸಿಕ್ಕಲಿಲ್ಲ. ಅನಂತರ ಸಮ್ಮಾನಣ್ಣ ಹೇಳಿದ್ದು ಎಂದಕು.

“ನಾವು ಮೊದಲು ಇದೇ ಬೀದಿಯಲ್ಲಿದ್ದೇವು” ಎಂದು ವೆಂಕಟರಾಯನು ಹೇಳಿದನು.

ವಿಮಲೆಯು “ಹೌದು! ಬಹಳ ವರ್ಷಗಳಾದುವು. ಅದರಿಂದಲೇ ನನಗೆ ಮರೆತುಹೋಗಿತ್ತು. ನಾವು ಹುಡುಗರಾಗಿದ್ದಾಗ ಎಲ್ಲರೂ ಸೇರಿ ಆಟವಾಡುತ್ತಿದ್ದುದು ನಮ್ಮಣಿ ಹೇಳಿದ ನಂತರ ಜ್ಞಾಪಕಕ್ಕೆ ಬಂದಿತು” ಎಂದಳು.

ವಿಮಲೆಯು ಅವನ ಕಡೆಗೆ ನೋಡಿದಳು. ಅವನು ಬಂದು ಉಲ್ಲೇಖಾಂಟ್ ಧರಿಸಿ ಅದರ ಮೇಲೆ ಬಂದು ಸಿಲ್ಕು ಬುಷ್ಟಕ್ಕೊಟ್ಟು ಧರಿಸಿದ್ದನು. ಅವನ ಗುಂಗುರು ಕೂಡಲು, ಅಗಲವಾದ ನಗೆಮೊಗ, ಚೊಡ್ಡ ಕಣ್ಣಗಳು, ವೃದುವಾಗಿ ಕಂಡು ಬರುವ ಕೈಬಿರಳುಗಳು ನಯವಾದ ಬಿಳಿಯ ಚರ್ಮ

ಇವುಗಳನ್ನು ನೋಡಿದರು. ಅವನನ್ನು ನೋಡಿ ವಿಮುಲೆಗೆ “ಇವನು ರೂಪ ವಂತ” ಎನ್ನಿಸಿತು. ಅವನ ಪ್ರಯಾದ ಮಾತುಗಳನ್ನು ಕೇಳಿ “ಇವನು ಒಳ್ಳಿಯವನು” ಎನ್ನಿಸಿತು. ಅವಳ ಮನಸ್ಸು ಅವನನ್ನು ಮೇಚ್ಚಿಕೊಂಡಿತು.

“ಇಲ್ಲಿಂದ ನಿನೆಲ್ಲಾ ಎಲ್ಲಿಗೆ ಹೋರಟು ಹೋಡಿರಿ?” ಎಂದು ಕೇಳಿದಳು.

“ನಮ್ಮ ತಂಡೆಗೆ ರಿಟ್ಟೀರ್ ಆಗುತ್ತಲೇ ಅವರು ಜಿತ್ರದುಗ್ರಹಿಕ್ಕೆ ಹೋದರು. ಅದೇ ನಮ್ಮ ಉಂಟು. ನಾನು ಬಿ. ಎ. ಆಗುವವರೆವಿಗೆ ಮೈಸೂರಿನಲ್ಲಿದೆ. ಬಿ. ಎಲ್. ಮಾಡಬೇಕೆಂದಿತ್ತು. ಅವು ರಿಂದಿ ಬಿಸಾನೆಸ್‌ಗೆ ಬಂದು ಬಿಟ್ಟು. ನಾನು ಬಿಸಾನೆಸ್ ಆರಂಭಿಸಿದಂದಿನಿಂದ ಬೆಂಗಳೂರಿನಲ್ಲಿಯೇ ಇದ್ದೇನೇ”

“ಅಲ್ಲ. ಹೆಂಕಟ್‌ರೋ. ಬೆಂಗಳೂರಿಗೆ ಬಂದನಂತರ ಶ್ರೀನೇರಿ ಸಮ್ಮ ಮನೆಗೆ ಬರಲಿಲ್ಲ. ನಾವೆಲ್ಲಾ ನಿನೆಗೆ ಮರಿತು ಹೋಗಿದ್ದ ತೋರ್ ಏನೋ? ಎಂದು ಶಂಕರನು ಕೇಳಿದನು.

ಆ ಮಾತಿನಿಂದ ಹೆಂಕಟ್‌ರಾಯಿನಿಗೆ ನಾಚಿಕೆಯಾಯಿತು. ತಾನು ಹೋದಲೇ ಬಂದು ಇವರುಗಳನ್ನು ನೋಡಬೇಕಾಗಿದ್ದ ತೆನ್ನಿಸಿತು. ಅವನು ಉತ್ತರ ಹೇಳಲಾರದೇ ತಲೆ ತಗ್ಗಿಸಿ ತಾನು ಹಾಕಿಕೊಂಡಿದ್ದ ಷಾ ನೋಡಲಾ ರಂಭಿಸಿದನು. ತುಸುನಾಚಿಕೆಯಿಂದಿದ್ದ ಅವನ ಮುಖವೂ ಚಿನ್ನಾಗಿಯೇ ಇದ್ದಿತು.

ನಾವಿತ್ರಮ್ಮನವರು ಕೋಲೂರಿಕೊಂಡು ನಿದಾನವಾಗಿ ಸಡೆಯುತ್ತಾ ಬಂದರು. ಕುಳಿತಿದ್ದ ಹೆಂಕಟ್‌ರಾಯನು ಹುರ್ಲೆದ್ದು ಅವರನ್ನು ಕುಳಿರಿಸಿ ಅವರ ಪಕ್ಕದಲ್ಲಿ ತಾನೂ ಕುಳಿತು ಕೊಂಡನು.

ವಿಮುಲೆಯು ನಗುತ್ತಾ “ಇವರಾರು ಗೊತ್ತೇ?” ಎಂದಳು.

ಹೆಂಕಟ್‌ರಾಯನು ಗೊತ್ತು ಇವರು ನಿಮ್ಮ ನೋಡರತ್ತೆ ಯಲ್ಲವೇ? ಹೊನ್ನೆ ಸುಭ್ರಜ್ಞನವರು ಹೇಳಿದರು” ಎಂದನು.

ಸ್ವಲ್ಪ ಹೊತ್ತು ಸುಮೃದ್ಧಿದ್ದ ಅನಂತರ “ಸ್ವಲ್ಪ ಸ್ವಲ್ಪ ಜ್ಞಾಪಿಸಿದರೆ ನನಗೆಲ್ಲವೂ ಜ್ಞಾಪಕಕ್ಕೆ ಬರುತ್ತದೆ. ನಾವೆಲ್ಲರೂ ನಿಮ್ಮನ್ನು ನಿಮ್ಮ ಎಂದಲ್ಲವೇ ಕರೆಯುತ್ತಿದ್ದು ದ್ದು?” ಎಂದನು.

ಅವನಾ ಮಾತು ಹೇಳಿದ ಕೂಡಲೇ ವಿಮುಕ್ತಿಯ ಮುಖವು ಕೆಂಪಾಯಿತು. ಅವಳು ದೊಡ್ಡ ವಣಾದ ಮೇಲೆ ಯಾರೂ ಅವಳನ್ನು ಹಾಗೆ ಕರೆದಿರಲಿಲ್ಲ. ಅದರಲ್ಲಿಯೂ ವಯಸ್ಸುದ ಗಂಡಸು ಹಾಗೆ ಕರೆದಿರಲಿಲ್ಲ.

ಸಾವಿತ್ರನ್ಯನವರು “ಶಂಕರ ! ಇವರಾರು ?” ಎಂದು ತಮ್ಮನ್ನು ಸನ್ಯಾಸನವಾಡಿದ ನೆಂಕಟರಾಯನು ಯಾರೆಂದು ವಿಚಾರಿಸಿದರು.

ಶಂಕರನು ಹೇಳಿದನು. ಅವನಿದ್ದ ಮನೆ, ಅವನ ತಂಡೆ ತಾಯಿ ಎಲ್ಲವನ್ನೂ ಅತ್ಯೇಗೆ ವಿವರಿಸಿ ಹೇಳಿದನು. ಅವರಿಗೆ ಯಾವುದೂ ನೆನಪಿಗೆ ಬರಲಿಲ್ಲ.

ಅದನ್ನು ನೋಡಿ ವೆಂಕಟರಾಯನಿಗೆ ಆಶ್ಚರ್ಯವಾಯಿತು. ಅವನೇನೋ ಮಾತನಾಡುವಪ್ಪರಲ್ಲಿ ವಿಮುಕ್ತಿಯು ಕಣ್ಣು ಸನ್ಯೈ ವಾಡಲು ಸುಮೃದ್ಧಾದನು.

ವಿಮುಕ್ತಿಯು ಎದ್ದು ಹೊಗಿ ಎಲ್ಲರಿಗೂ ಸ್ವಲ್ಪ ಸ್ವಲ್ಪ ಕಾಫಿಯನ್ನೂ ತಂದು ಕೊಟ್ಟಿಳು. ಎಲ್ಲರೂ ಕುಡಿದರು.

ಕಾಫಿಯನ್ನೂ ಕುಡಿದ ಮೇಲೆ ವೆಂಕಟರಾಯನು ಬಹಳ ಹೊತ್ತು ಇರಲಿಲ್ಲ.

ಅವನು “ಬಾಂಡುಗಳೇನಾದರೂ ಸಿಕ್ಕಿದುಷೋ ?” ಎಂದು ಹೇಳಿದನು.

ಶಂಕರನು “ನಾನು ಹೇಳಲಿಲ್ಲವೇ ? ಮನೆಯಲ್ಲಿ ಇಲ್ಲ. ಇತರ ಬ್ಯಾಂಕುಗಳಲ್ಲಿ ವಿಚಾರಿಸುತ್ತೇನೆಂದಿರಲ್ಲಾ. ಅದೇನಾದರೂ ಆಗುತ್ತದೆಯೇನೋ ?” ಎಂದು ಹೇಳಿ ಶುಷ್ಪವಾಗಿ ನಶ್ಯಿಸು.

“ಲಿಂಗಪ್ಪನವರು ಈದಿನ ಕೆಲವು ಬ್ಯಾಂಕುಗಳಿಗೆ ಟಿಲಿಫೋನ್ ವಾಡಿದರು. ನಾಳೇ ಸಾಯಂಕಾಲದೊಳಗಾಗಿ ಎಲ್ಲ ಕಡೆಯೂ ಹುಡುಕಿ ಇದೆ ಇಲ್ಲವೆಂಬುದನ್ನು ನಿಶ್ಚಯ ವಾಡಿಚಿಡುತ್ತೇವೆ”

ವರದೆಯು ಜವಹರರ ಪರಾಚಿತ್ರನನ್ನು ಬರೆಯುತ್ತಿದ್ದಿಲ್ಲ. ಕಣ್ಣಿನ್ನು ತಿದ್ದುತ್ತಿರುವಾಗ ಕುಂಚದಿಂದ ಬಣ್ಣವು ಹಾರಿ ಕಣ್ಣಿನ ಕೆಳಗೆ ಬಿದ್ದಿಬಿಟ್ಟು. ಅವಕು ಅದೆಲ್ಲವನ್ನೂ ಅಲ್ಲಿಯೇ ಬಿಟ್ಟು ಬಿಟ್ಟು ಹಜಾರಕ್ಕೆ ಬಂದು ಒಂದು ಕಡೆ ಕುಳಿತು ಕೊಂಡಳು.

ಅವಕ ಹಿಂಡೆಯೇ ಶೀಲೆಯೂ ವಾಸುವೂ ಬಂದರು.

ವಾಸುವು “ಅಕ್ಕಾ! ವರದೆಯು ಜವಹರಲಾಲರನ್ನು ಅಳಿಸಿಬಿಟ್ಟುಳು.” ಎಂದು ಹೇಳಿದನು.

ವರದೆಯು ಕೋಪದಿಂದ ಬುಸುಗುಟ್ಟುತ್ತಿದ್ದು.

ವಿಮಲೆಯು “ ಜವಹರಲಾಲರು ಸ್ವಲ್ಪಕ್ಕೆ ಅಳುವಂತಹವರಲ್ಲ. ಅವರು ಅಳುವಂತಹ ಕೆಲಸನೇನಾಯಿತು” ಎಂದು ಕೇಳಿದಳು.

ಶೀಲೆಯು ವಿಷಯವೆಲ್ಲವನ್ನೂ ಹೇಳಿದ್ದು.

ಅಲ್ಲಿದ್ದ ವರೆಲ್ಲರೂ ಸಕ್ಕರು. ವಿಮಲೆಯೂ ಸಕ್ಕುಳು.

ಆದರೆ ಮರುಕ್ಕೊಡಲ್ಲಿಯೇ ಗಂಭೀರವಾಗಿ “ಹಾಗೆಲ್ಲಾ ಅನ್ನಬಾರದು. ಯಾರೇನು ಮಾಡಲಾಗುತ್ತದೆ? ಒಂದೊಂದು ವೇಳೆ ಅಕ್ಕಾತ್ತಾ ಆ ರೀತಿ ಯಾಗುವುದುಂಟು” ಎಂಬುದಾಗಿ ಹೇಳಿದ್ದು.

ವೆಂಕಟರಾಯನು ಹೊರಟು ಹೊಡನು. ಹೊಗುತ್ತಾ ವಿಮಲೆಯ ಕಡೆಗೊಮ್ಮೆ ನೋಡಿದನು.

ಅವನು ಹೊರಗೆ ಹೊಗಿ ಬಲು ಹೊತ್ತಾದರೂ ಸಹ ಅವಕು ಆ ನೋಟವನ್ನು ಮರಿಯಲ್ಲಿ. ಅವಳ ಮನಸ್ಸಿನ ನೀಡಿಯ ತಂತ್ಯಾನ್ನು ಆ ನೋಟವು ನಿಬಾಟುತ್ತಲೇ ಇದ್ದಿತು.

ಸುಮಾರು ರಾತ್ರಿ ಎಂಟೊವರೆ ಗಂಟೆಯಲ್ಲಿ ವರದಳು ಬಂದು ಅಕ್ಕನನ್ನು ಉಟ್ಟಕ್ಕೆ ಕರೆದಾಗ ವಿಮಲೆಯ ಕೈಯಲ್ಲಿ ಪುಷ್ಟಿ ದಾನಿ ಇದ್ದಿತು. ಆ ದೊಡ್ಡ ಗಾಜಿನ ವಾತ್ರೆಯು ಅವಕೆ ಎದಯ ಮೇಲೆ ಇದ್ದಿತು. ಗುಲಾಬಿ ಯಾಗಕು ಅವಕೆ ಮೃದುವಾದ ಕೆನ್ನೆಗಳ ಬಳಿ ಇದ್ದವು. ತಂಗಿಯು ಕರೆಯು ತ್ತಲೂ ಅಕ್ಕನು ಎಚ್ಚುರಗೊಂದು ಸರುಸೆ ಆ ಪುಷ್ಟಿ ದಾನಿಯನ್ನು ಕೆಳಗಿಟ್ಟು. ಆ ಭರದಲ್ಲಿ ಮುಕ್ಕೊಂದು ಅವಕೆ ಕೆನ್ನೆಗೆ ತಗುಲಿತು.

ಅದನ್ನು ಯೋರೂ ನೋಡಿರಲೆಂದು ಆ ದಿನ ವಿಮಲೆಯ ಕೈಯು ಬಹಳ ಹೊತ್ತು ಆ ಕೆನ್ನೆಯ ಮೇಲೆಯೇ ಇದ್ದಿತು.

## ಇ

ವಿಮುಕ್ತಿಯು ತನ್ನ ತಂಗಿಯರೂಡನೆಯೂ ಅತ್ಯುದ್ದೇಶನೆಯೂ ಕುಳಿತು ಮಾತನಾಡುತ್ತಿದ್ದಾರು.

ರಂಕರನು ಅವಸರನಸರವಾಗಿ ಬಂದು ತಂಗಿಯನ್ನು ಕರೆದನು.

ಅವರಿಬ್ಬಿರೂ ಏಕಾಂತ ಸ್ಥಳದಲ್ಲಿ ಹೋಗಿ ಕುಳಿತುಕೊಂಡನಂತರ ಶಂಕರನು “ವಿಮುಕ್ತಾ! ನಾನೀ ಮನೆಯನ್ನು ಬಿಟ್ಟು ಬಿಡಬೇಕಾಗುತ್ತದೆ” ಎಂದು ಹೇಳಿದನು.

ಈ ಪೆಟ್ಟು ಬೀರುಹುದೆಂದು ವಿಮುಕ್ತಿಯು ಸಂದರ್ಭಿಸಿದ್ದಾರು. ನಿರೀಕ್ಷೆತವಾಗಿದ್ದರೂ ಆದು ವಚಾರಣಾತದಂತೆ ಬಿದ್ದಿತು. ಅವಳ ಮನಸ್ಸು ಕುಂದಿತು. ಮುಖವು ತೇಜೋಪೀನವಾಯಿತು.

ಕುಗ್ಗಿದ ಧ್ವನಿಯಂದ “ಯಾಗಾದರೆ ನಾವೆಲ್ಲ ಹೋಗುವುದು?” ಎಂದು ಕೇಳಿದಳು.

ಅವನು ಕೂಡಲೇ “ನಾನೂ ಅದನ್ನೇ ಯೋಚನೆ ಮಾಡುತ್ತಿದ್ದೇನೆ” ಎಂದನು.

ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ.

ಅನಂತರ ವಿನುತ್ತಿಯು “ಇಷ್ಟು ದಿನವೂ ಇಲ್ಲದಿರುವುದು ಈ ದಿನ ವೇನಾಯಿತು?” ಎಂದಳು.

“ಮೊನ್ನೆ ವೆಂಕಟು ಹೇಳಲಿಲ್ಲವೇ? ಲಿಂಗಪ್ರಸಾರು ಎಲ್ಲ ಕಡೆಯೂ ವಿಚಾರಿಸಿದರು. ಅಪ್ಪು ಆ ಹತ್ತು ಲಕ್ಷ ರೂಪಾಯಿಗಳನ್ನು ಏನು ಮಾಡಿದರೋ ಗೊತ್ತಾಗೆಬ್ಬಿಲ್ಲ. ಈ ಮನೆಯು ಮೇಲೆ ಅಮೃತ ಲಕ್ಷ ರೂಪಾಯಾ

ತೆಗೆದುಕೊಂಡಿದ್ದಾಳೆ. ಅದರಿಂದ ಇವನ್ನು ಬ್ಯಾಂಕಿಗೆ ಬಿಟ್ಟು ಕೊಡು  
ಬೇಕೆಂದು ಲಿಂಗಪ್ಪನವರು ಹೇಳಿದರು? ”

“ ಈ ಮನೆಯನ್ನು ಮಾರಿಬಿಟ್ಟು ಬ್ಯಾಂಕಿನ ಸಾಲವನ್ನು ತೀರಿಸಿ  
ಉಳಿದ ಹಣಕ್ಕೆ ನಾವೊಂದು ಬೇರೆಯ ಮನೆಯನ್ನು ತೆಗೆದುಕೊಂಡರೆ?”

ಆ ಮಾತನ್ನಾಡುವಾಗ ಅವಳಿಲ್ಲಿ ಸ್ಪೃಲ್ಲಿ ಉತ್ಸಾಹವು ಕಂಡು ಬಂದಿತು.

ಅವಳಿನ್ನು ಒಂದು ನೆಗುವನ್ನು ನಕ್ಕೆನು. ಆ ನೆಗುವು ಅಷ್ಟೇ  
ಉತ್ಸಾಹ ರಹಿತವಾಗಿದ್ದಿತು.

“ ಹಾಗಲ್ಲ, ವಿಮುಳಾ. ಈಗ ಆಸ್ತಿವಾಸ್ತಿಗಳ ಬೆಲೆಯು ಬಹಳವಾಗಿ  
ಇಳಿದಿದೆ. ಈ ಮನೆಯು ಸುಮಾರು ಎರಡು ಲಕ್ಷವಾಗುತ್ತದೆನ್ನುತ್ತಾರೆ.  
ಅದರೆ ಇದನ್ನು ಮಾರಿದರೆ ಈಗ ಒಂದು ಲಕ್ಷ ಬರುವುದು ಸಹ ಕಷ್ಟ. ಅದ  
ರಿಂದ ಮಾರಬೇಡಿ-ಎನ್ನುತ್ತಾರೆ”

“ ವಾರದೇ ಇರುವುದರಿಂದ ನಮಗೇನು ಲಾಭಿ?”

“ ನಮ್ಮ ತಂಡೆ ಹಣವನ್ನು ಪೋಲು ಮಾಡಿಲ್ಲವೆಂದು ಲಿಂಗಪ್ಪನವರಿಗೆ  
ಧೃಥವಾದ ವಿಶ್ವಾಸ. ಅದರಿಂದ ಅವರು ಮನೆ ಮಾರಬೇಡಿ. ಬ್ಯಾಂಕಿನ  
ಸ್ವಾಧಿನೆಕ್ಕೆ ಬಿಟ್ಟೆರಿ-ಎನ್ನುತ್ತಾರೆ. ಬ್ಯಾಂಕಿನವರು ಮನೆಯನ್ನು ಬಾಡಿಗೆಗೆ  
ಕೊಟ್ಟು, ಬಾಡಿಗೆಯನ್ನು ಬಡ್ಡಿಗೆ ಕಟ್ಟಿಕೊಳ್ಳುತ್ತಾ ಬರುತ್ತಾರಂತೆ. ಆಗ  
ಸಾಲ ತೀರಿಸಲು ಏದು ವರ್ಷಗಳ ಟ್ರೈಂ ಕೊಡಿಸಲು ಸಾಧ್ಯವಾಗುತ್ತದೆ  
ಯಂತೆ. ಅಷ್ಟರೊಳಗೆ ಎಲ್ಲಿಯಾದರೂ ಅಷ್ಟ ಆ ಹಣ ಏನು ಮಾಡಿದ  
ರೆಂಬುದು ಗೊತ್ತಾದರೆ ಈ ಮನೆಯನ್ನು ಉಳಿಸಿಕೊಳ್ಳಬಹುದು. ಒಂದು  
ವೇಳೆ ಅದಾಗದಿದ್ದರೂ ಇನ್ನುರಡು ಮೂರು ವರ್ಷಗಳಿಗೆ ಆಸ್ತಿಯ ಬೆಲೆಗಳು  
ಹೆಚ್ಚುತ್ತವೆ. ಆಗ ಮಾರುವುದು ಲಾಭಕರವೆಂದು ಹೇಳುತ್ತಾರೆ.”

“ ಈ ಮನೆಯನ್ನು ಬಿಟ್ಟು ಎಲ್ಲಿಗೆ ಹೋಗೋಣವೆಂದು ಯೋಚಿಸಿ  
ದ್ವೀಯಾಳ್ಳಿ ”

“ ಕೆಂಗೇರಿಯ ಮನೆಗೆ ಹೊರಬು ಹೋಗೋಣವೆಂದು ಅನ್ನಿಸುತ್ತದೆ ”

ವಿಮುಳೆಯು ಒಂದು ನಿಮಿಷ ಕಾಲ ಯೋಚಿಸಿದೆ. ಎಂತಹ  
ಸ್ವಿತಿಯು ಬಂದಿತು. ನಾಶ್ವೀದು ಎಕರೆಗಳವು ಕಾಪೊಂಡು. ದೊಡ್ಡ  
ಪುಟ್ಟ ಮರಗಳು. ಹಸುರಾದ ಹುಲ್ಲು. ನಡುವೆ ಸೊಗಸಾದ ದಾರಿಗಳು.

ಅವುಗಳ ಪಕ್ಕದಲ್ಲಿ ನಗುತ್ತಿರುವ ಪುಟ್ಟು ಪುಟ್ಟು ಹೂಗಳನ್ನು ಒಳಗೊಂಡ ಗಿಡ ಗಳು. ದಾರಿಯ ನಡುವೆ ಅಲ್ಲಿಲ್ಲಿ ಬಗ್ಗಿಸಿದ ಸಲಾಕಿಗಳ ಮೇಲೆ ಹಬ್ಬಿದ ಗುಲಾಬೀ ಮತ್ತು ಜಾಜಿ ಬಳಿಗಳು. ದೊಡ್ಡ ಬಂಗಲೆ. ಎಲ್ಲಾ ಕೋಟಿಗಳೀಯೂ ರಕ್ಷೆ ಕಂಬಳಿಗಳು. ಸೋಫಾಗಳು. ಕುಚಿಗಳು. ನಕ್ಷೆತ್ರ ತುಲ್ಯವಾದ ಸೋಗಸಾದ ದೀಪಗಳು. ಮನೆಯಲ್ಲಿ ಎಲ್ಲ ಕೆಲಸಗಳನೂ ವಿದ್ಯುತ್ ಸೌಕರ್ಯ. ಮಲಗಿಕೊಳ್ಳಲು ದೊಡ್ಡ ದೊಡ್ಡ ಮಂಚಗಳು. ಫ್ಯಾರ್ಗಳು. ಕರೆದಾಗ ಬಂದು ನಿಲ್ಲುವ ಆಳುಕಾಳುಗಳು. ಇಂತಹ ಸುಖ ಭವನವನ್ನು ಬಿಟ್ಟು ಹೊಗಬೇಕು.

ಅದೂ ಎಲ್ಲಿಗೆ? ಕೆಂಗೆರಿಯ ಬಳಿ ಇರುವ ಒಂದು ತೋಸಿಗೆ. ಅಮೃತ ಬದುಕಿದ್ದಾಗ ಯಾವಾಗಲೋ ಒಂದು ಬಾರಿ ಅಲ್ಲಿ ಹೋಗಿ ಬಿಸೀಬೇಳಿ ಹುಳಿಯನ್ನು ಹೊಸರಸ್ಸುಗೆನ್ನು ತಿಂದುಕೊಂಡು ಬಂದ ನೆನಪು ವಿನುಲೆಗೆ ಇದ್ದಿತು. ಅಲ್ಲಿಯೂ ನೆರ್ಜು ಕೊಡುವ ದೊಡ್ಡ ಮರಗಳಿವೆ. ಹೊಳಕಾಲುದ್ದ ಬೆಳೆದ ಹುಲ್ಲುಗಾವಲಿದೆ. ಆ ದಿನ ವಿನುಲೆಯೂ ಅವಳ ಮನೆಯ ವರೂ ಉಟ ಮಾಡಿದ ಮೇಲೆ ಕೈ ತೊಳೆದುಕೊಂಡು ನೀರು ಕುಡಿದ ಸಣ್ಣ ಹಳ್ಳಿನನ್ನು ನೆನೆದುಕೊಂಡಾಗಲಂತೂ ಅವಳಿಗೆ ಬಹಳ ಸಂಶೋಧನಾಗು ತ್ತಿತ್ತು. ಆದರೆ ಅಲ್ಲೀ ಹೋಗಿ ವಾಸ ಮಾಡುವುದೆಂದರೆ ಅದು ಅವಳ ಮನಸ್ಸಿಗೆ ಬಹಳ ದುಃಖವಾಯಿತು. ಇಂತಹ ಮನೆಯನ್ನು ಬಿಟ್ಟು ಹಗಲಿನಲ್ಲಿ ಸೂರ್ಯನೂ ರಾತ್ರಿಯಲ್ಲಿ ನಕ್ಷೆತ್ರಗಳೂ ಬೆಳಗುವ ಆ ಮನೆಯಲ್ಲಿರ ಬೇಕೇ?

“ಪನು, ವಿನುಲಾ. ಸೀನು ಮಾತೇ ಆಡಲಿಲ್ಲವಲ್ಲ?”

ಅವಳು ಮಾತನಾಡುವುದರಲ್ಲಿ ವೆಂಕಟರಾಯನು ಬಂದನು.

ಬಂದವನೇ “ಪನು ಅಣ್ಣ ತಂಗಿಯರು ಏನೋಽನೆ ಮಾಡುತ್ತಿರುವಂತೆ ಇದೆ” ಎಂದನು.

ಶಂಕರನು “ಅದೇ, ಲಿಂಗಪ್ಪನವರು ಮನೆಯನ್ನು ಬಿಡಬೇಕೆಂದು ಹೇಳಿದ ವಿಷಯವನ್ನು ವಿನುಲೆಗೆ ಹೇಳಿದೆ. ಅವಳಾ ವಿಷಯದಲ್ಲಿ ಚಿಂತಾ ಮನ್ಮಾಗಿದ್ದಾಳೆ” ಎಂದು ಹೇಳಿದನು.

ಅವನು ಒಂತಿ ಹೇಳಿದ ಕೂಡಲೇ ವೆಂಕಟರಾಯನಿಗೆ “ನಾನೀ ಸಮ

ಯದಲ್ಲಿ ಬರದೇ ಇದ್ದಿದ್ದರೆ ಜನ್ಮಾಗಿದ್ದಿತು” ಎಸ್ತಿಸಿತು. ಅವನೇನೂ ಹೇಳಿದೇ ಒಂದು ದಿಷ್ಟುವಾದ ನಿಟ್ಟಿಸಿರು ಬಿಟ್ಟುನು.

ಗಳಿಗೆಯ ಹೊತ್ತು ಯಾರೂ ಮಾತನಾಡಲಿಲ್ಲ.

ಅನಂತರ ವೆಂಕಟರಾಯನು “ಲಿಂಗಪ್ರಸರದಿಗೆ ನಹ ಬಹಳ ಹೇಚಾಡುತ್ತಾರೆ. ದುರದೃಷ್ಟಿವಂದರೆ ಇದಕ್ಕಿಂತಲೂ ಭಯಂಕರವಾದ ದುರದೃಷ್ಟಿ ವನ್ನು ನಾನು ನೋಡಿಯೇ ಇಲ್ಲ” ಎಂದು ಹೇಚಾಡಿಕೊಂಡನು.

“ನಾವಾಗಲೇ ಕೆಂಗೇರಿ ಮನಗೆ ಹೊಗೆಬೇಕೆಂದು ತೀಮಾರ್ನನ ಮಾಡಿ ಬಿಟ್ಟಿದ್ದೀನೆ” ಎಂದು ವಿಮಲೆಯು ನಗುತ್ತಾ ಹೇಳಿದಳು.

ಅದಕ್ಕೆ ವೆಂಕಟರಾಯನು “ಸ್ವೇಷಣ್ಣಿಯು ಸ್ವೀರ್ಣ, ವಿಮಲಾ. ಇನ್ನಾರಿಗಾದರೂ ಈ ಸ್ಥಿತಿಯು ಬಂದಿದ್ದರೆ ಅವರ ಎದೆಯು ಒಡಿದು ಹೋಗುತ್ತಿದ್ದಿತು” ಎಂದು ಹೇಳಿದನು.

ಅಣ್ಣಿ ತಂಗಿಯರನ್ನು ಅವನು ಪ್ರಶಂಸೆ ಮಾಡಿದರೂ ನಹ ಈ ಪರಿಸ್ಥಿತಿಯಿಂದ ಅವರಿದೆಯು ಒಡಿದು ಹೋಗಿನೆ ಎಂದೇ ವೆಂಕಟರಾಯನು ಭಾವಿಸಿದ್ದನು. ಸ್ವಲ್ಪ ಹೊತ್ತು ಲೋಕಾಭಿರಾಮವಾಗಿ ಮಾತನಾಡುತ್ತಾ ಇದ್ದು ಅವನು ಹೋರಟು ಹೋದನು.

ಅಣ್ಣಿ ತಂಗಿಯರು ತಮ್ಮ ಮಾತನ್ನು ಮುಂದುವರಿಸಿದರು.

ವಿಮಲೆಯು “ಈವಾಗ ಇವೆಲ್ಲವನ್ನೂ ಯೋಚಿಸಿ ಫಲವೇನಣ್ಣಾ. ಅಪ್ಪನು ಸಾಯುವ ಮೋದಲೇ ನಾವು ನಮ್ಮ ಹಣಕಾಸಿನ ಸ್ಥಿತಿಯನ್ನು ಸರಿಯಾಗಿ ತಿಳಿದು ಕೊಳ್ಳಬೇಕಾಗಿತ್ತು. ಆಗಲಂತೂ ನಾವು ಹುಡುಗರು. ತಿಳಿದು ಕೊಳ್ಳಲಾಗಲಿಲ್ಲವೆಂದರೆ ಸರಿ. ಅಮ್ಮ ಸಾಯುವ ಕಾಲಕ್ಕಾದರೂ ನಾವು ತಿಳಿದು ಕೊಳ್ಳಬೇಕಾಗಿದ್ದನ್ನು ಯಾರೂ ಒಪ್ಪಲಾರರು” ಎಂದಳು.

ಸ್ವಲ್ಪ ತಡಿದು ಶುನಿಸಿ “ಅದು ಹೇಗಾದರೂ ಇರಲಿ. ಈಗ ಏನಿದೆಯೋ ಅದಕ್ಕೆ ಸರಿಯಾಗಿ ನಡೆದುಕೊಳ್ಳಬೇಕು. ಈಗ ಹಳೆಯದೆಲ್ಲವನ್ನೂ ಚಿಂತಿಸಿ ಏನುತಾನೇ ಮಾಡಲಾಗುತ್ತದೆ” ಎಂದಳು.

ತಂಕರನು “ಕೆಲವು ಬಾರಿ ಸೀನು ವಿನೇಕದಿಂದ ಮಾತನಾಡುತ್ತೀರೆ, ವಿಮಲಾ” ಎಂದನು.

ವಿನುಲೆಯು ವಿನೇಕದಿಂದಲೇ ಮಾತನಾಡುತ್ತಿದ್ದಳು. ವೆಂಕಟರಾ

ಯನು ಇರುವವರೆನಿಗೆ ಅವಳ ಮನಸ್ಸು ಡೋಲಾಯಂತಾನವಾಗಿದ್ದಿತು. ಅವನುಕಣ್ಣರೆಯಾಗುತ್ತಲೂ ಕರ್ತವ್ಯ ದೃಷ್ಟಿಯು ಅವಳಿಗೆ ಬಂದಿದ್ದಿತು. ತಾನೀಗೆ ವಿನೇಕದಿಂದಲೂ ಸಹನೆಯಿಂದಲೂ ಇರಬೇಕೆಂದು ಅವಳಿಗೆ ತೋರುತ್ತಿದ್ದಿತು. ಅಣ್ಣಿನಿಗೆ, ತಮ್ಮನ್ನಿಗೆ, ತಂಗಿಯಾರಿಗೆ, ಮುದಿ ಸೋದರತ್ತಿಗೆ ತಾನು ಮಾಡಬೇಕಾದ ಕರ್ತವ್ಯವೆಲ್ಲವನ್ನೂ ಮಾಡಬೇಕು.

ತನ್ನ ತಾಯಿಯು ಬದುಕಿದ್ದರೆ ಆಕೆ ಏನು ಮಾಡುತ್ತಿದ್ದಳೋ ಆದನ್ನು ಮಾಡಬೇಕೆಂದು ಅವಳ ಮನಸ್ಸು ಅವಳನ್ನು ಎಚ್ಚರಿಸುತ್ತಿತ್ತು.

“ನಿನ್ನ ಕಟ್ಟೆ ಕಡೆಯ ನಿರ್ಧರವೇನಣ್ಣಾ” ಎಂದು ಕೇಳಿದಳು.

“ಆದನ್ನೇ ಇನ್ನೂ ಯೋಚಿಸುತ್ತಿದ್ದೇನೆ, ವಿಮುಳಾ! ಕೆಂಗೇರಿ ಮನೆಗೆ ಹೋಗೋಣವೇ ಅಥವಾ ಯಾವುದಾದರೂ ಸಣ್ಣ ಮನೆಯನ್ನು ಬಾಡಿಗೆಗೆ ತೆಗೆದು ಕೊಳ್ಳೋಣವೇ ಎಂದು”

ಆ ವಿವರವಲ್ಲಿ ವಿಮಲೆಯು ಹಟಪನ್ನು ಮಾಡಿದಳು.

“ಅದೆಲ್ಲಾ ಬೆಡಣ್ಣಾ! ನಮ್ಮಲ್ಲಿರುವ ಅಲ್ಲಿ ಸ್ವಲ್ಪ ಬೆಳ್ಳಿ ಬಂಗಾರ ಗಳನ್ನು ಮಾರಿ ಬಿಡೋಣ. ಅದೇ ಕೆಂಗೇರಿ ಮನೆಯನ್ನು ರಿಪೇರಿ ಮಾಡಿಸಿ ಕೊಂಡು ಅಲ್ಲಿಗೇ ಹೋರಬು ಹೋಗೋಣ. ಒಂದು ಬಾರಿ ರಿಪೇರಿ ಮಾಡಿಸಿ ಕೊಂಡರೆ ಅನಂತರ ಖಚ್ಚೇನೂ ಇರುವುದಿಲ್ಲ. ಅದಿಲ್ಲದೆ ಬಾಡಿಗೆ ಮನೆಯನ್ನು ತೆಗೆದುಕೊಂಡರೆ ತಿಂಗಳು ತಿಂಗಳಿಗೂ ಬಾಡಿಗೆ ಕೊಡುವುದೆಲ್ಲಿಂದ? ಏನಾದರೂ ಕವ್ಯ ಬಂದು ಬಾಡಿಗೆ ಕೊಡುವುದಕ್ಕಾಗಿದ್ದರೆ ಬೀದಿಯಲ್ಲಿ ಸಿಲ್ಲಬೇಕಾಗುತ್ತದೆ” ಎಂದಳು.

“ನೀನಾ ಮನೆಯನ್ನು ಸೋಡಿದ್ದೀಯೇನು?”

“ಯಾವಾಗಲೋ ಸೋಡಿದ ಜಾಳ್ಳ ಪಕವಿದೆ. ಅಲ್ಲಿ ಮನೆಯೇ ಇಲ್ಲ. ಒಂದು ಗುಡಿಸಲು ಇದೆ-ಎಂದುಕೊಣ. ನಾವು ಅಲ್ಲಿಯೇ ಹೋಗಿರೋಣ. ಏನಿಲ್ಲದಿದ್ದರೂ ದೊಡ್ಡ ದೊಡ್ಡ ಮರಗಳಾದರೂ ಇದೆಯೋ ಇಲ್ಲವೋ? ಅವುಗಳ ಕೆಳಗೇ ವಾಸಮಾಡೋಣ. ಎಹ್ಮ್ಮ್ಯಾ ಜನರು ಮನೆಯಿಲ್ಲದೇ ಬೀದಿಯಲ್ಲಿಯೇ ವಾಸ ಮಾಡುವುದಿಲ್ಲವೇ? ನಾವೂ ಅವರಂತೆಯೇ ನಿರ್ಗತಿಕರು. ನಮಗೇನಿದೆ?” ಎಂದಳು.

“ಬೆಂಗಳೂರಿಗೆ ದೂರವಾಗುವುದಿಲ್ಲವೇ? ವಿಮುಳಾ ”

“ಬೆಂಗಳೂರಿನಲ್ಲಿ ನಮಗೇನು ಕೆಲಸ ಅಣ್ಣಾ! ನಮಗೆ ಬೆಂಗಳೂರು ಬಿಟ್ಟು ಹೋಗಬೇಕೆಂದಿದೆಯೇ? ಬೆಂಗಳೂರೇ ನಮ್ಮನ್ನು ಕಳಸುತ್ತದೆ. ನಾವು ಹೆಂಗಸರು. ನಾವು ಅಲ್ಲಿಂದ ಇಲ್ಲಿಗೆ ಬರಬೇಕಾಗಿಲ್ಲ. ಸದ್ಯದಲ್ಲಿ ಪರಿಸ್ಥಿತಿ ಗಳು ಸರಿಯೋಗುವವರಿಗೆ ವರದಾ ಶೀಲೆಯರನ್ನು ನಾನು ಸ್ವಾಲಿಗೆ ಕಳಸುವೆಡಿಲ್ಲ. ನನಗೂ ಅತ್ತಿಗೂ ಇಲ್ಲಿ ಕೆಲಸವೇ ಇಲ್ಲ. ಅಲ್ಲಿಯೇ ಒಂದು ವಿಡಲ್ ಸ್ವಾಲ್ ಇದೆ. ವಾನು ಅಲ್ಲಿಗೆ ಹೋಗಲಿ. ನೀನು ಬೇಕಾದರೆ ಒಂದು ರೈಲು ಪಾಸು ತೆಗೆದುಕೊ. ಬೇಕಾದಾಗ ಹೋಗಿ ಬರಬಹುದು”

ಶಂಕರಸಿಗೆ ಬೆಂಗಳೂರು ಬಿಟ್ಟು ಹೋಗುವುದು ಇಷ್ಟವಿರಲಿಲ್ಲ. ಕೆಂಗೇರಿ ಮನೆಗೆ ಹೋಗುವುದೆಂದರೆ ತಂಗಿಯು ಒಪ್ಪುವುದಿಲ್ಲನೆಂದು ಮೊದಲು ಆ ಮಾತು ಆಡಿದ್ದನು. ಆದರೆ ಈಗ ವಿನುಲೆಯು ಅಲ್ಲಿಗೇ ಹೋಗಬೇಕೆಂದು ಹರ ಮಾಡಿದ್ದಾಳೆ—

ಅವನು “ಆದರೂ ಬೆಂಗಳೂರು ಬಿಟ್ಟು ಹೋಗುವುದೆಂದರೆ.....” ಎಂದನು.

ವಿನುಲೆಯು “ನಾನು ಖಂಡಿತವಾಗಿ ಹೇಳುತ್ತೇನೆ. ಈ ಮನೆಯನ್ನು ಬಿಟ್ಟು ಹೋದರೆ ನಾನು ಹೋಗುವುದು ಕೆಂಗೇರಿಯ. ಮನೆಗೇ. ಇನ್ನು ಲಿಗೂ ಬರುವುದಿಲ್ಲ” ಎಂದಳು.

ತಂಗಿಯು ಹೇಳಿದ ಮಾತನ್ನು ನಾಧಿಸುತ್ತಾಳೆಂಬ ಭಾವನೆಯು ಶಂಕರಸಿಗೆ ಸ್ವಲ್ಪ ಕಷಣ್ಯಾಯಿತು.

ಅಣ್ಣಾನು ತಂಗಿಯ ಅಭೀಷ್ಟದಂತೆಯೇ ನಡೆಯಲು ನಿಶ್ಚಯಿಸಿದನು.

ಮನೆಯಲ್ಲಿ ಒಂದೊಂದನಾಳ್ಗಿ ಮಾರಲು ಆರಂಭಿಸಿದರು. ಕಾರು—ಇದ್ದ ಬೆಳ್ಳಿ ಬಂಗಾರ, ಮುಂತಾದುವುಗಳಿಲ್ಲವೂ ಮಾಯವಾಗ ತೋಡಿದವು. ಹಾಗೆಯೇ ಆದು ಶಂಕರನ ಜೀಬುಗಳನ್ನು ತುಂಬುತ್ತಾ ಬಂದಿತು.

ಒಂದು ಕಡೆ ಕೆಂಗೇರಿ ಮನೆಯ ರಿಪೇರಿಯು ಆರಂಭವಾಯಿತು. ಮತ್ತೊಂದು ಕಡೆ ಮನೆಯ ಉಚ್ಚರ ವಿವರಿತವಾಗಿದ್ದಿತು. ಎರಡು ಮೂರು ವರ್ಷಗಳ ಮನೆಯ ಕಂದಾಯವನ್ನು ಕೊಡಬೇಕಾಗಿದ್ದಿತು. ಬ್ಯಾಂಕಿಗೆ ಸ್ವಲ್ಪ ಬಡ್ಡಿಯನ್ನು ಕಟ್ಟಬೇಕಾಯಿತು. ಮನೆಯ ಆಳುಕಾಳುಗಳುಗಳಿಗೆ ಒಂದೆರಡು ತಿಂಗಳುಗಳ ಸಂಬಳಗಳು ಬಾಕಿ ಇದ್ದವು. ಗೌರ

ಮೃನವರಿಗೆ ಕಳಿದ ಆರು ತಿಂಗಳಿಂದಲೂ ಏನೂ ಕೊಟ್ಟಿರಲಿಲ್ಲ. ಹಾಗೆಯೇ ಸಂಗೀತದ ಮೇಸ್ಪೆರುಗಳು, ಡಾಕ್ಟರು, ಇವರುಗಳಿಗೂ ಯಾಲಿನ ಡೈರಿ ಸಾಮಾನಿನ ಅಂಗಡಿಗಳಿಗೂ ಬಾಕಿಯನ್ನು ಕೊಡಬೇಕಾಗಿತ್ತು. ಇವೆಲ್ಲವನ್ನೂ ಕೊಟ್ಟು ಕ್ಯೂ ತೊಳೆದುಕೊಳ್ಳುವ ವೇಳೆಗೆ ರಂಕರನಿಗೆ ಕ್ಯೂ ತೊಳೆದುಕೊಂಡಂತೆಯೇ ಆಗಿತ್ತು. ಹೊಸ ಮನೆಯಲ್ಲಿ ಹೊಸ ಜೀವನವನ್ನು ಆರಂಭವಾಡಲು ಸುಮಾರು ಒಂದು ಸಾವಿರ ದೂರಾಯಿನವ್ವು ಉಳಿಯಿತು.

ಕೆಂಗೇರಿ ಮನೆಯ ರಿವೇರಿಯು ಒಂದು ವಾರ-ಯತ್ತು ದಿನಗಳಿಂತಲೂ ಹೆಚ್ಚುಗಿ ಪಿಡಿಯಲಿಲ್ಲ. ರಿವೇರಿಯಾದ ಕೂಡಲೇ ಅವರುಗಳಲ್ಲಿಗೆ ಹೋಗುವ ಸೆನ್ನೂಹವನ್ನು ಮಾಡಿಕೊಂಡಿರು.

ಮನೆಯೊಡನೆಯೇ ಮನೆಯಲ್ಲಿದ್ದ ಫ್ರಾರ್ನೆಚರನ್ನೂ ಮನೆಯಲ್ಲಿ ಹಾಸಿದ್ದ ರತ್ನ ಗಂಬಳಗಳನ್ನು ಒಟ್ಟು ಹೋಗತಕ್ಕದ್ದೆಂದು ಗೊತ್ತಾಗಿದ್ದಿತು. ಆದರೂ ಅವರ ಹಾಸಿಗೆ ಬಟ್ಟೆಗೂ, ಚಿಲ್ಲರೆ ಸಾವಾನುಗಳೇ ಬೇಕಾದಷ್ಟು ದ್ವಾರಾ ಅದರಿಂದ ರಂಕರನು ಹದಿನ್ನೆಂದು ರೂಪಾಯಿಗಳಿಗೆ ಒಂದು ಲಾರಿಯನ್ನು ಗೊತ್ತು ಮಾಡಿಕೊಂಡು ಬಂದನು. ಅದರಲ್ಲಿ ಸಾವಾನುಗಳನ್ನು ತುಂಬಿಕೊಂಡು ಎಲ್ಲರೂ ಕುಳಿತುಕೊಂಡು ಹೋಗುವುದೆಂದು ಗೊತ್ತಾಯಿತು.

ಸಾವಿತ್ರಮೃಸವರು “ಮೊದಲು ನಾವೆಲ್ಲಿ ಹೋಗುತ್ತೇಣೆ? ಯಾಕೆ ಹೋಗುತ್ತೇಣೆ” ಎಂದು ಕೇಳಿದರು. ಏನೋಽಹೇಽಿ ಅವರನ್ನು ಒಸ್ಪಿಸಿದ್ದಾಗಿಯಿತು. ಲಾರಿಯಲ್ಲಿ ಹೊರಡುವುದೆಂದ ಕೂಡಲೇ ಅವರು ಬರುವುದೇ ಇಲ್ಲಿ ವೆಂದು ಹಡತ ಹಿಡಿದರು. ಬಲಾತ್ಮಾರ ಮಾಡಲು “ನಾನು ಹೋಬಾರಿನಲ್ಲಿ ಬರುವುದಿಲ್ಲ. ಶೀಲಿಯೊಡನೆ ನಡಿದುಕೊಂಡೇ ಬರುತ್ತೇನೆ” ಬಂದರು.

ಶಂಕರನು ಅವರಿಗೊಂದು ಜಟಿಕಾ ಗಾಡಿ ಮಾಡಿ ಕೊಟ್ಟಿನು.

ಬೆಳಗಾಗ ಹತ್ತು ಗಂಟಿಗೆ ಉಂಟ ಮಾಡಿಕೊಂಡು ಮನೆ ಮಂದಿ ಎಲ್ಲರೂ ಕೆಂಗೇರಿಗೆ ಹೊರಟಿರು.

ಸುಮಾರು ಒಂದು ಗಂಟೆಯ ಕಾಲದಲ್ಲಿ ಲಾರಿಯು ಅವರ ತೋಟಕ್ಕೆ ಬಂದು ಇಳಿಸಿಬಿಟ್ಟು ಹೊರಟು ಹೋಯಿತು.

ವಿಮಲೆಯು ಮೊದಲು ಸೋಡಿದುದಕ್ಕಿಂತಲೂ ಹೆಚ್ಚು ಒಪ್ಪವಾಗಿ ದ್ವಾರಾ ಮನೆಯ ಮುರುಕಲು ಹೆಂಚುಗಳನ್ನು ತೆಗೆದು ಹೊಸ ಹೆಂಚುಗ

భన్ను జోడిసిద్దు రు. నేలదల్లి హళ్ళకొళ్ళగలిద్దు కడి మణ్ణ కల్లుగ భన్ను రాకి అదర మేలే గారేయన్న సవరిద్ద రు. ఆ మనేయు బడళ సణ్ణ మనే. ముందుగడి ఒందు జగులు. అదన్న దాటి హోదరి సణ్ణ రజూర. అదర తక్క పక్కదల్లి ఎరడు కోణెగళు. ఓంచుగడి నడువునే. అదర వాప్పగాల్లి అడిగి మనే బళ్ళలు మనే గళు. ఓంచుగడి కశ్చసు.

స్థోషు నాకాగుపుదల్లిపెందు జగలియ ముందుగడి చొడ్డు చొందు చస్పురవన్న రాకి, తచ్చే పెంళు చొదిసిద్దు రు. అంళు గళ్ళు ఎరడియు గోడియన్న కట్టుద్ద రు. సైక్కు సిమెంట్ తిగలు, గారేయన్న గలీ డాకెరల్లు.

ఆదరాజి ఒఱ హుల్లు సంతిచ్చ వాఁ సేల. అల్లల్లి సణ్ణ దొడ్డ మరగళు. ఒందు చొడ్డ పురద సేరళుసల్లి తిగతానే ఒందిద్ద లారి యంద ఇలిసిద సామానుగళన్న ఇచలగిద్ద తు.

మనేయు మొదలే కసకట్టి గళివ తుబిద్ద తు. అదర మేలే గారేయవరు రిపేరి వాడుత్త మత్తప్పు కొళకు పూడిద్ద రు. మనే యల్లిరువ కసపస్సెల్లివన్న తెగిదు డాకబేకు. గుడిసబేకు. జొక్కటివాగి తొళియబేకు. ఇదిప్పు మాడువపరివిగి ఆ మనేయల్లి కాలిషుపంతిల్ల.

వినులేయు మనేయన్న డొక్కట్ట మాడువ కేలసదల్లి తొడగి దళు. శంకరమా శీలేయూ అవళిగి సచాయ మాడిదరు. మనే యన్న గుడిసి ముగసువ వేళిగి మూరు గంటయాయితు. ఎల్లర బట్టిగళూ, వ్యుయుల్లు, తలేగూదలుగళూ ధూలిన మయవాగిద్దవు.

వాసువు ఓడ బందు “నాపు బందెవు” ఎందు హేళిదను.

మూరు మందియూ హోరగి బందు సోడిదరు. సావిత్రమ్మ నవరూ శీలేయూ తిగతానే గాడియల్లి బందు ఇలిదిద్ద రు.

వినులేయు అడిగియ మనేగి మోగి ఇజ్జ లు ఒలేయన్న హజి చ్చిగి సీరిట్టుకు.

ಎಲ್ಲರೂ ಸೇರಿ ಹಳ್ಳಿದಿಂದ ಬಕ್ಕೆಟ್ಟುಗಳಲ್ಲಿ ನೀರು ತಂದು ಮನೆಗಿಲ್ಲಾ ಹಾಕಿ ತೊಳಿದರು. ಬಟ್ಟೆಯಿಂದ ಒರಸಿ ಸಾರಿಸಿದರು.

ವಿಮಲೆಯು ಉಪ್ಪಿಟ್ಟು ಮಾಡಿದಳು. ಉಪ್ಪಿಟ್ಟು ತಿಂದು ಟೇಯನ್ನು ಕುಡಿದರು. ಮರದ ಕೆಳಗಿದ್ದ ಸಾಮಾನುಗಳನ್ನು ತಂದು ಮನೆಯೊಳಗೆ ಅಚ್ಚುಕಟ್ಟಾಗಿಟ್ಟಿರು.

ಅನಂತರ ಹೊರಗೆ ಕುಳಿತು ಮಾತನಾಡುತ್ತಿರುವಾಗ ಶೀಲೆಯು “ಈ ಮನೆಯಲ್ಲಿ ಎಲೆಕ್ಟ್ರಿಕ್ ದೀಪಗಳಿಲ್ಲವಲ್ಲ, ರಾತ್ರಿ ಏನು ಮಾಡುವುದು?” ಎಂದು ಕೇಳಿದಳು.

ವಿದ್ಯುತ್ ದೀಪಗಳಿಲ್ಲಯೇ ಬೆಳಿದ ಆ ಮಕ್ಕಳು ಸಂಜೆಯಾಯಿತಲ್ಲ, ಇನ್ನು ಕತ್ತಲಾಗುತ್ತದೆಯಲ್ಲ, ದೀಪಕ್ಕೆನು ಮಾಡುವುದು ಎಂಬ ವಿಷಯವನ್ನೇ ಆಲೋಚನೆ ಮಾಡಿರಲ್ಲ. ಶೀಲೆಯು ಹೇಳಿದ ನಂತರ ಎಲ್ಲರೂ ಜಾಗ್ನಿತ್ಯಾದರು. ಲ್ಯಾಂಪುಗಳನ್ನು ತರಲು ಶಂಕರನು ಸಂಜೆಯ ರೈಲಿಗೆ ಬೆಂಗಳೂರಿಗೆ ಹೋದನು.

ವಿಮಲೆಯು ಹಣತೆಯಲ್ಲಿಯೇ ಅಡಿಗೆ ಮಾಡಿ ಆ ರಾತ್ರಿಯನ್ನು ಕಳೆಯಬೇಕಾಗುತ್ತದೆಂದು ಕೊಂಡಿದ್ದಳು. ಆ ದಾರೆ ಶಂಕರನು ಷಟ್ಲಾ ಗಾಡಿಗೇ ಬಂದು ಬಿಟ್ಟನು.

ಎಲ್ಲರಿಗೂ ಕೆಲಸ ಮಾಡಿ ಆಯಾಸವಾಗಿದ್ದು. ದೇಹವು ಬೇಡ ಮನ್ನಾತ್ಮಿದ್ದರೂ ಮನಸ್ಸಿನ ಒತ್ತುಯಿಂದ ಎಲ್ಲರೂ ದುಡಿದು ದಣ್ಡಿದ್ದರು. ಕೆಲಸ ಮಾಡಿ ರೂಢಿ ಇಲ್ಲದ ಅವರಿಗೆ ಕೃಷ್ಣಾಪ್ತಳಿಗಳು ಬಂದಿದ್ದವು. ಉಂಟ ಮಾಡಿ ಎಲ್ಲರೂ ಮಲಗಿಬಿಟ್ಟಿರು.

ಮಾರನೆಯ ದಿನ ಬೆಳಗಾಯಿತು. ಸಂಜೆಯಾಯಿತು. ಪುನ್ಃ ಬೆಳಗಾಯಿತು. ಏರ್ಗ ದಿನಗಳ ಮೇಲೆ ದಿನಗಳು ಕಳೆಯಲಾರಂಭವಾಯಿತು. ಅವರುಗಳು ಕೆಂಗೇರಿ ಮನೆಗೆ ಬಂದ ಮಾರನೆಯ ದಿನವೋ ಅದರಾಚೆಯ ದಿನವೋ ವೆಂಕಟರಾಯನು ಶಾರಿಸಲ್ಲಿ ಬಂದಿದ್ದನು.

ಮಾತನಾಡುತ್ತಿದ್ದಾಗ ವೆಂಕಟರಾಯನು “ಏನು, ವಿಮಲಾದೇವಿ. ನಿಮ್ಮ ಹೊಸ ಜೀವನವು ಹೇಗೆದೆ?” ಎಂದು ಕೇಳಿದನು.

ಅದಕ್ಕೆ ವಿಮಲೆಯು “ಎನ್ನೋ ಇಡೀ. ಉಂಟ ಮಾಡುತ್ತೇನೆ. ನಿದ್ದೆ ಮಾಡುತ್ತೇನೆ. ದಿನ ಕಳೆಯುತ್ತಿದೆ. ಮುಂದಿನ ದಿನಗಳು ಹೇಗೆ ಕಳೆಯು ತ್ತವೆಯೋ ಗೊತ್ತಿಲ್ಲ. ಅದನ್ನು ಯೋಚಿಸುತ್ತಲೂ ಇಲ್ಲ. ನಾನೀಗ ಯೋಚಿಸುವುದನ್ನು ಸಹ ನಿಲ್ಲಿಸಿ ಬಿಟ್ಟುದ್ದೇನೆ. ಯೋಚಿಸುವುದಕ್ಕೆ ಪುರಸತ್ತೇ ಇಲ್ಲ” ಎಂದು ಹೇಳಿದಳು.

ಅವಕ ಕಷ್ಟ ಸೈರಣೆಗೆ, ಸಹನೆಗೆ ವೆಂಕಟರಾಯನು ಮೆಚ್ಚಿಕೊಂಡಿ ದ್ದನು.

ಎಪ್ಪೋದ್ದು ಬಾರಿ “ನಿಮಲಾ! ನೀವು ಈ ಹೊಸ ಜೀವನವನ್ನು ಆರಂಭ ಮಾಡಿದ ಮೇಲಂತೂ ಸಿನ್ನ ವಿಷಯದಲ್ಲಿ ನನಗೆ ಗೌರವವು ನಿವರಿತ ಹೆಚ್ಚಾಗಿಯಾಗುತ್ತು” ಎಂದು ಹೇಳಿದ್ದನು.

ವಿಮಲೆಗೆ ತನ್ನ ಕಷ್ಟಗಳು ಜ್ಞಾಪಕಕ್ಕೆ ಬಂದಾಗಲೆಲ್ಲಾ ವೆಂಕಟ ರಾಯನು ಮೆಚ್ಚಿಕೊಂಡು ಆಡಿದ ಮಾತುಗಳು ನೆನಪಿಗೆ ಬರುತ್ತಿದ್ದವು. ಆ ಮೆಚ್ಚಿಗೆಯ ನೆನಪು ಕಷ್ಟದಲ್ಲಿ ಅವಳಿಗೆ ಸಮಾಧಾನವನ್ನು ತರುತ್ತಿತ್ತು.

ರಾತ್ರಿ ಸುಮಾರು ಒಂಬತ್ತೂ ವರೆ ಗಂಟೆಯಾಗಿತ್ತು. ಮನೆಯಲ್ಲಿ ಅತ್ಯೇಚ್ಛಾ ಜೆಡುಗರೂ ಉಬ್ಬ ಮಾಡಿ ಮಲಗಿ ನಿದ್ದೆ ಮಾಡುತ್ತಿದ್ದರು. ಸಾಯಂಕಾಲದ ಗಾಡಿಯಲ್ಲಿ ಬೆಂಗಳೂರಿಗೆ ಹೋಗಿದ್ದ ಶಂಕರಸು ಮನೆಗೆ ಬಂದಿರಲಿಲ್ಲ. ಕಟ್ಟಲ್ ಗಾಡಿಯಲ್ಲಿ ಬರಲಿಲ್ಲವಾದ್ದರಿಂದ ಅವನು ಬರುವುದು ಇನ್ನೂ ಹನ್ನೊಂದು ಗಂಟೆಗೇ.

ವೆಂಕಟರಾಯನು ಜಗುಲಿಯ ಮೆಟ್ಟಲಿನ ಮೇಲೆ ಕುಳಿತುಕೊಂಡಿದ್ದನು. ನಿಮಂತೆಯು ಕೇಳಿ ಮೆಟ್ಟಲಿನ ಮೇಲೆ ಅವನನ್ನು ಒರಿಕೊಂಡು ಕುಳಿತ್ತಿದ್ದಳು. ಅವರ ಮುಂದೆ ಹೊಸದಾಗಿ ಕಟ್ಟಿದ್ದ ವರಾಂಡದ ನೀರಳು ಕತ್ತಲಿಸಂತೆ ಇಷ್ಟಕ್ಕೆವಾಗಿದ್ದಿತ್ತು. ಅದರಾಚ್ಚಿ ತೋಸಿನ ಶುಭ್ರವಾದ ಆಕಾಶದ ಮಂದ ಸ್ವರೂಪವು ಬಿಡಿದಿದ್ದಿತ್ತು.

ಯಾವುದೋ ಮಾತನಾಡುತ್ತಾ ಅವಕೆ ಮುಂಗೂಡಲನ್ನು ನೇರಿಸುತ್ತಿದ್ದ ವೆಂಕಟರಾಯನು “ರಾಗಿಲ್ಲ. ನಿಮಲಾ. ನಿನ್ನನ್ನು ನೋಡಿದ ತಕ್ಷಣಕೇ ಸನಗೆ ಯಾಗಾಯಿತ್ತು” ಎಂದು ಹೇಳಿದನು.

ನಿಮಲೆಯು ನಕ್ಕೆ “ಸನಗೂ ಅದು ಅರ್ಥವಾಗುವುದಿಲ್ಲ. ನಮ್ಮ ಅತ್ಯಂತ ಕೆಲಿಣ ಸ್ತುತಿಯಲ್ಲಿ ನಿಮ್ಮ ವರಿಚಯವಾಯಿತ್ತು” ಎಂದಳು.

“ನಾನು ಹೇಳೆಲಿಲ್ಲವೇ? ನಿನ್ನನ್ನು ಈ ಕಷ್ಟ ಸ್ತುತಿಯಲ್ಲಿ ನೋಡಿದೇ ಉತ್ತಮವಾಯಾದು. ಅದರಿಂದ ನಿನ್ನಲ್ಲಿ ಸನಗೆ ನಿವರ್ತತ ಗೌರವ ಹೆಚ್ಚಿದೆ. ಇನ್ನೂ ರಾದರೂ ಆಗಿದ್ದರೆ ಹೆದರುತ್ತಿದ್ದರು. ಆದರೆ ನೀನು ಸಂತೋಷದಿಂದ ಸಂಸುತ್ತಿದ್ದೀರು! ಈ ಮುಖ್ಯ ಗೃಹಣಿಯ ಲಕ್ಷಣ”

ವಿಮಲೆಯು ತನ್ನ ನಗು ಮುಖವನ್ನು ಮೇಲೆತ್ತಿ ಅವನ ಮುಖವನ್ನು ಸೋಡಿದೆಳು.

ಅವನು “ನಿನ್ನಲ್ಲಿ ನನಗೆ ಇರುವ ಗೌರವ ಹೆಚ್ಚಿನ್ನೀ ಪ್ರೇಮವು ಹೆಚ್ಚಿನ್ನೀ ಎಂದು ಎಷ್ಟೋ ದಿನದಿಂದ ಲೈಕ್ ಯಾಕ್ತ್ ಡ್ರೆಫ್ಟ್ ಆದರೆ ಆದನ್ನು ನಿಧ್ಯ ರಿಸಲು ಇನ್ನಿಲ್ಲ ನನ್ನ ಕೈಲಾಗಿಲ್ಲ” ಎಂದು ಹೇಳಿದನು.

ಸೆಲದ ಮೇಲೆ ಬಿಡಿದ್ದ ಹುಲ್ಲಿನ ಕಡ್ಡಿಯನ್ನು ತೆಗೆದುಕೊಂಡು ಕಡಿಯುತ್ತಿದ್ದ ವರ್ಕು “ಇದೆಲ್ಲಾ ಸ್ಪೃಹ್ಯದಂತೆ ಇದೆ” ಎಂದು ಹೇಳಿದಕು.

ಅವನು “ಹೌದು! ಸ್ಪೃಹ್ಯದಂತೆಯೇ ಇದೆ” ಎಂದು ಹೇಳಿ ಅವಳ ಆಗಲವಾದ ಕೆನ್ನೆನ್ನಿಗೆ, ಮ್ಮುದವಾದ ತುಟಿಗಳು, ಕಣ್ಣಿ, ಹಣಿಗಳು ಮೇಲೆಲ್ಲಾ ಚುಂಬಿಸಿದನು.

ಅವನ ತುಟಿಗಳು ದಾಹಗೊಂಡಿದ್ದವು. ಇವು ಲಭ್ಯವಾದ ಎಡಿಗಳ ಲ್ಲಿಲ್ಲಾ ಬೇಗ ಬೇಗ ಮುತ್ತಿಟ್ಟು “ವಿಮ್ಮುಕ್ತ-ವಿಮ್ಮುಕ್ತ” ಎನ್ನುತ್ತಿದ್ದವು.

ಅವರು ಅವನ ವಕ್ಕೆದಲ್ಲಿ ದೇಹಕ್ಕೆ ದೇಹವು ತಗಲುವಂತೆ ಹತ್ತಿರವಾಗಿ ಕುಳಿತುಕೊಂಡು ಅವನ ಭುಜದನೇಲೆ ಕ್ರೈ ಯಾಕಿಕೊಂಡಿದ್ದಳು. ಎಮ್ಮುಕೊತ್ತಾದರೂ ಹಾಗೇಯೇ ಕುಳಿತಿರಬೇಕೆಂದು ಅವರಿಗೆ ತೋರುತ್ತಿತ್ತು.

ಅವನೂ ಅವಳ ವಕ್ಕೆದಲ್ಲಿಯೇ ಕುಳಿತಿದ್ದನು. ಅವಳನ್ನು ಮನಸಾರ ಚುಂಬಿಸಿದ್ದನು. ಆದರೆ ಅವನ ದಾಹವು ತೀರಿರಲಿಲ್ಲ.

ಅವನು ತನ್ನಿರಡು ಕೈಗಳಿಂದಲೂ ಅವರ ಕೆನ್ನೆನ್ನಿಗಳನ್ನು ಹಿಡಿದು ಅವನ ಮುಖವನ್ನು ತನ್ನ ಮುಖದ ಕಡೆಗೆ ತಿರುಗಿಸಿಕೊಂಡು, ಅವಳ ಮುಖವನ್ನು ಹತ್ತಿರಕ್ಕೆ ತೆಗೆದುಕೊಂಡು “ವಿನುಲಾ! ನೀನು ನನ್ನವರ್ಣಗ ಬಾರದೀಕೆ?” ಎಂದನು.

ಅವಳೇನೂ ಜವಾಬು ಹೇಳಿಲಿಲ್ಲ.

ಅವನು “ಜೂ ಎನ್ನು ವಿಮ್ಮುಕ್ತ-ಹೂ ಎನ್ನು” ಎಂದನು.

ಅವರು ಕೃತಸ್ವಿಷ್ಟ ಯದಿಂದ “ನಮ್ಮ ಮದುವೆಯಾಗುವವರೆವಿಗೆ ಬೇಡ” ಎಂದೆಳು.

ವೆಂಕಟರಾಮನು ಗಂಭೀರವಾಗಿ “ಮದುವೆಗೆ ನನ್ನ ದೇನಾದರೂ ಅಡಿಂ

ಇದೆಯೆ? ವಿನುಲಾ! ನಾಳೆಯಾದರೂ ನಾನೇನು ಬೇಡವೆಂದು ಹೇಳುವುದಿಲ್ಲ” ಎಂದನು.

“ಯಾರದೂ ಅಡ್ಡಿಯಿಲ್ಲ. ನಮಗೆ ಈಗಲೇ ಮದುವೆಯಾಗುವುದು ದೇವರಿಗೆ ಇಪ್ಪುವಿಲ್ಲ” ಎಂದಜ್ಞ.

ಸ್ವಲ್ಪ ಹೊತ್ತು ತಡೆದು “ಅದು ಹೇಗೆ ನಾನು ಈಗಲೇ ಈ ಮನೆಯನ್ನು ಬಿಟ್ಟು ಬರುವುದು. ಇವರನ್ನೆಲ್ಲಾ ಸೋಡಿಕೊಳ್ಳುವವರಾರು? ನಾನೀಗ ಮದುವೆ ಮಾಡಿಕೊಂಡು ನಿಮ್ಮೊಂದಿಗೆ ಬಂದು ಬಿಟ್ಟರೆ ಈ ಮನೆಯು ಚಲ್ಲಾ ಸಿಲ್ಲಿಯಾಗಿ ಹೋಗುತ್ತೇದೆ” ಎಂದಜ್ಞ.

ವೆಂಕಟರಾಯನು “ಅದು ಎಂದೆಂದಿಗೂ ಹೀಗೆಯೇ ಇರುತ್ತದೆ. ಹೀಗೆ ಆದರೆ ವಿಷ್ಣುಶ್ವರನ ಮದುವೆಗೆ ಸಾವಿರ ವಿಷ್ಣುಗಳು ಎಂಬಂತೆ ಆಗುತ್ತದೆ ನೀನು ಇದೆಲ್ಲಾ ಸರಿಮಾಡಿಕೊಂಡು ಮದುವೆ ಮಾಡಿಕೊಳ್ಳೋಣವೆಂದರೆ. ಮದುವೆಯ ವೇಳಿಗೆ ನಾನಿಬ್ಬಿರೂ ಮುದುಕರಾಗಿ ಹೋಗುತ್ತೇನೆ” ಎಂದು ಹೇಳಿದನು.

ಅವನ ಮಾತನ್ನು ಕೇಳಿ ಆ ರಾತ್ರಿ ವಿನುಲೆಯು ನಕ್ಕಳು.

ಚಂದ್ರನ ಬೆಳಕು ಚಿನ್ನಾಗಿ ಮೂಡಿದ್ದಿತು. ಬೆಳದಿಂಗಳು ಹುಲ್ಲಿನ ಮೇಲೆ ಬಿದ್ದ ಅಪ್ಯತ ವರ್ವವನ್ನು ಕರೆದಿದೆಯೋ ಎಂಬಂತೆ ಇದ್ದಿತು ದೊಡ್ಡ ಮರಗಳ ಕೆಳಗೆ ಬಿದ್ದಿದ್ದ ದಪ್ಪವಾದ ನೆರಳು ಆ ಬೆಳದಿಂಗಳನ್ನು ಮತ್ತು ಮೊಹಕವಾಗಿ ಮಾಡಿದ್ದಿತು. ಮರದೆಲಿಗಳನ್ನು ಆಡಿಸಿ ಶಬ್ದ ಮಾಡುತ್ತಾ ತಂಗಾಳಿಯು ಬೀಸುತ್ತಿದ್ದಿತು.

ಹಾಗಿದ್ದರೂ ಆಕಾಶದಲ್ಲಿ ಅಲ್ಲಲ್ಲಿ ಮೋಡಗಳಿದ್ದವು. ಚಂದ್ರನ ಮೇಲೆ ಮೋಡಗಳು ಹರಿದಾಗ ಪ್ರಪಂಚಕ್ಕೆ ಕರಿಯ ಪರದೆಯನ್ನು ಹಾಕಿದಂತಿರು ತ್ತಿತ್ತು. ಚಂದ್ರನು ಮೋಡಗಳಿರದ ಹೋರಗೆ ಬಂದಾಗ ಪ್ರಪಂಚದ ಮೇಲೆ ತಣ್ಣಿನೆಯ ಬೆಳಕು ಬಿದ್ದ ಹಾಗಾಗುತ್ತಿತ್ತು.

ಆ ಪ್ರಣಯಿಗಳ ಮನಸ್ಸಿನ ಸ್ಥಿತಿಯೂ ಹಾಗೇ ಇದಿತು ಒಮ್ಮೆ ದೊಮ್ಮೆ ಅವರಿಬ್ಬಿರ ಮನಸ್ಸುಗಳೂ ನಿರುತ್ತಾಹದಿಂದ ಕುಗ್ಗುತ್ತಿದ್ದವು. ಕೆಲವೊಮ್ಮೆ ಸಂತೋಷದಿಂದ ಹಿಗ್ಗುತ್ತಿದ್ದವು. ಆ ನರ ಸಿಟ್ಟಿಸಿರುಗಳೂ ಸಂತೋಷಲಹರಿಗಳೂ ಆಗಾಗ ಕೇಳಿ ಬರುತ್ತಿದ್ದವು.

ಹೊತ್ತಾ ಗುತ್ತಾ ಬಂದಿತು. ವೆಂಕಟರಾಯನು ಹೊರಡುವ ಹೊತ್ತಾ ಯಿತು. ವಿನುಲೆಯು ಸದ್ಯದಲ್ಲಿ ಅಲ್ಲಿಯೇ ಇರತಕ್ಕದೆಂದೂ ಪರಿಸ್ಥಿತಿಗಳು ಸ್ಪಷ್ಟ ಸುಧಾರಿಸಿದ ಕೂಡಲೇ ಅವಳು ಮದುವೆಗೆ ಒಪ್ಪಬೇಕೆಂದೂ ಇಬ್ಬರೂ ಗೊತ್ತುವಾಡಿಕೊಂಡರು. ಆ ಗೊತ್ತುವಳಿಯು ಆ ಕಾಲದಲ್ಲಿ ಅವರಿಬ್ಬರಿಗೂ ಅದು ಸ್ವಿಯವಾಗಿದ್ದಿತು.

ವೆಂಕಟರಾಯನು ಎದ್ದು ಗೇಟಿನ ಕಡೆಗೆ ಹೊರಟನು. ವಿನುಲೆಯೂ ಅವನೊಡನೆ ಹೋದಳು. ವೆಂಕಟರಾಯನು ವಿನುಲೆಯನ್ನು ಆಲಂಗಿಸಿ ಚುಂಬಿಸಿದನು.

ಅವನ ಕಾರು ಹೊರಡುತ್ತಲೇ ವಿನುಲೆಯು ಪ್ರನಃ ಮನೆಯ ಬಳಗೆ ಬಂದು ಮೊದಲು ಕುಳಿತಿದ್ದ ಕಡೆ ಮೆಟ್ಟಲಿನ ಮೇಲೆ ಕುಳಿತುಕೊಂಡಳು.

ಬಂದು ಬಾರಿ ಮೋಡಗಳ ನಡುವೆ ವೇಗವಾಗಿ ಓಡಿ ಹೋಗುತ್ತಿದ್ದ ಚಂದ್ರನನ್ನು ನೋಡಿದಳು. ಅನಂತರ ಚಂದ್ರನ ಬೀಳಕು ಬಿದ್ದಿದ್ದ ಭೂಮಿ ಯನ್ನು ನೋಡಿದ್ದೇ.

ಭೂಮಿಯನ್ನೇ ನೋಡುತ್ತಾ ಅವನತಶಿರಳಾಗಿ ಕುಳಿತುಕೊಂಡಳು.

ಅವಳಾಗಲೇ ವಿವಿಧವಾದ ಇಪ್ಪತ್ತು ವರ್ಣಗಳನ್ನು ನೋಡಿದ್ದಾಳೆ. ಆದರೆ ಹೆಚ್ಚು ಕಡಮೇ ಆ ಇಪ್ಪತ್ತು ವರ್ಣಗಳೂ ಒಂದೇ ವಿಧವಾಗಿ ಕಂಡು ಬಂದಿವೆ. ಆದರೆ ತಾಯಿಯು ಸತ್ತ ಈ ಕ್ಷೀಪ್ರ ಕಾಲದಲ್ಲಿ ಎಷ್ಟೂಂದು ಬದಲಾವಣಿಯಾಗಿದೆ. ಸ್ವಲ್ಪ ಕಾಲದ ಮೊದಲು ಅವಳು ಕಾಲೇಜನಲ್ಲಿ ಓದುತ್ತಿದ್ದಳು. ತೋರಿದಂತೆ ಓಡಿಯಾಡಿಕೊಂಡು ಹಕ್ಕಿಯಂತೆ ಇದ್ದಳು. ಆದರೆ ಈಗ ಯಾಗಿಲ್ಲ. ಅವಳು ಗೃಹಣಿಯಂತಾಗಿದ್ದಾಳೆ. ಸತ್ತ ತಾಯಿಯ ಪ್ರತಿ ನಿಧಿಯಾಗಿದ್ದಾಳೆ. ತಾನೇ ಸಾರಧಿಯಂತೆ ಗೃಹ ರಥವನ್ನು ನಡಿಸಿಕೊಂಡು ಹೋಗುತ್ತಿದ್ದಾಳೆ.

ಕೆಲವು ದಿನಗಳ ಮೊದಲೂ ಅವಳಿಗೆ ವಯಸ್ಸಾಗಿತ್ತು. ಯಾವನ ವಿದ್ದಿತು. ಆಗ ಅವಳು ತಾನು ನೋಡಿದ ಅವರಿವರನ್ನು ನೋಡಿ “ಈತನು ಚೆನ್ನಾಗಿದ್ದಾನೆ-ಈತನು ಚೆನ್ನಾಗಿದ್ದಾನೆ” ಎಂದು ಕೊಳ್ಳುತ್ತಿದ್ದಳು. ತಾನು

ಪ್ರಕಾಶನನ್ನು ಸ್ತೋತ್ರಿಸುತ್ತಿದ್ದೇ ನೇಂದು ಕೊಂಡಿದ್ದೆಳು. ಆದರೆ ಈಗ ಹಾಗಿಲ್ಲ. ಅವಳು ಎಮ್ಮೋ ಯೋಚನೆ ಮಾಡುತ್ತಾಳೆ. ತಾನು ವೆಂಕಟರಾಯನನ್ನು ಪ್ರೇಮಿಸುತ್ತಿದ್ದೇ ನೇಂದು ಅವಳಿಗೆ ತೋರುತ್ತದೆ. ತಾನು ಏಂದೆ ಜೆನ್ನಾಗಿ ದ್ವಾರೆ ಎಂದು ಕೊಂಡಿದ್ದ ಕೆಲವು ವ್ಯಕ್ತಿಗಳು ಅವಳಿಗೆ ಜ್ಞಾಪಕ ಬರುತ್ತದೆ. ಪ್ರಕಾಶನ ನೇನಪೂ ಅವಳಿಗೆ ಬರುತ್ತದೆ. ಆದರೆ ಅವೆಲ್ಲವೂ ಕ್ವಾಂಟಾರ್ಥದಲ್ಲಿ ಮಾಯವಾಗಿ ವೆಂಕಟರಾಯನ ಮೂರ್ತಿಯು ಕಣ್ಣಿಗೆ ಕಟ್ಟಿದಂತೆ ಬಂದು ನಿಲ್ಲುತ್ತದೆ.

ಹೀಗೆ ಈಗ ನಿಮಲೆಯು ಒಂದು ಸೀಲಿಗೆ ಸಿಂತಿದ್ದಾಳೆ. ಆಫ್‌ವಾ ಒಂದು ಇಕ್ಕಟ್ಟೆನಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ.

ಒಂದೊಂದು ಬಾರಿ ಅವಳಿಗೆ ವೆಂಕಟರಾಯನನ್ನು ಮರಿತು ಬಿಡಬೇಕೆನ್ನು ಸುತ್ತದೆ. ಮತ್ತೊಮ್ಮೆ ಗೂಟ ಹೊಡಿದಂತೆ ಈ ಮನೆಯಲ್ಲಿ ತಾನೆಪ್ಪು ದಿನನಿರುವುದು-ಎಂಬ ಆಲೋಚನೆಯು ಬರುತ್ತದೆ.

ವೆಂಕಟರಾಯನು ಹೇಳುವುದೂ ಅವಳಿಗೆ ನ್ಯಾಯವಾಗಿಯೇ ಕಂಡು ಬರುತ್ತದೆ. ಅವನಿಗೆ ಇಪ್ಪತ್ತೀಗ್ರದು ಇಪ್ಪತ್ತಾರು ವರ್ಷಗಳು. ಆರೋಗ್ಯವಂತ. ರೂಪವಂತ. ತುಂಬು ಯೋವನ. ಕೈತುಂಬ ಹಣ ಬರುತ್ತದೆ. ಹಾಗಿರುವಾಗ ಮದುವೆ ಮಾಡಿಕೊಂಡು ಸುಖವಾಗಿರಬೇಕೆಂದು ಅವನಿಗೆ ತೋರುವುದು ನ್ಯಾಯವಾಗಿಯೇ ಇದೆ. ಈಗಲೇ ಮದುವೆ ಮಾಡಿಕೊಳ್ಳಬೇಕೆಂದು ಇದ್ದರೆ ಯೋವನದ ಸಂಧ್ಯಾಕಾಲದಲ್ಲಿ ಮದುವೆಯಾಗುವುದೇನು?

ಅದೇ ದಿನ ಅವನು “ನಿಮಲಾ! ನಿನು ಇನ್ನೂ ಹುಡುಗಿಯಲ್ಲ. ವಯಸ್ಸಾದವಳು. ಈ ವಯಸ್ಸಿಗೆ ನಿನು ಮದುವೆ ಮಾಡಿಕೊಂಡು ಸಂಸಾರ ಮಾಡಿಕೊಂಡಿರ ಬೇಕಾದವಳು. ನಿನು ಮದುವೆ ಮಾಡಿಕೊಂಡರೆ ಯಾರೂ ನಿನ್ನನ್ನು ಆಕ್ಷೇಪಣಿ ಮಾಡುವುದಿಲ್ಲ. ಜನಗಳೂ ಏನೂ ಅನ್ನ ವುದಿಲ್ಲ” ಎಂದಿದ್ದನು.

ನಿಮಲೆಯು “ಯಾರೂ ಏನೂ ಅನ್ನ ದಿದ್ದರೂ ನನ್ನ ಕರ್ತವ್ಯವನ್ನು ನಾನು ಮಾಡಬೇಡನೇ?” ಎಂದು ಕೇಳಿದೆಳು.

“ನನ್ನ ಮಾತು ಕೇಳು, ನಿಮಲಾ. ನಿನ್ನ ಕರ್ತವ್ಯವನ್ನು ಮಾಡು

ಎಂದೇ ನಾನು ನಿನಗೆ ಹೇಳುತ್ತಿರುವುದು. ನೀನು ತಪ್ಪಿ ತಿಳಿದುಕೊಂಡಿದ್ದಿಯೆ. ನಿನ್ನ ಕರ್ತವ್ಯವು ಇಲ್ಲಿಲ್ಲ. ಹೆಣ್ಣು ಮಗಳು ತವರು ಮನಿಗೆ ಸೇರಿದವಳಿಲ್ಲ. ಅವಳು ಗಂಡನ ಮನಿಗೆ ಸೇರಿದವಳು. ಅವಳ ಕರ್ತವ್ಯವು ಗಂಡನ ಮನಿಯಲ್ಲಿ”

“ನೀವು ಹೇಳಿದ ಮಾತು ನಿಜ. ಆದರೆ ನನಗಿನ್ನೂ ಮದುವೆಯಾಗಿಲ್ಲವಲ್ಲ” ಎಂದವಳು ಬುದ್ದಿವಂತಿಕೆಯಿಂದ ಹೇಳಿದಳು.

ಅವನು ಅಷ್ಟೇ ಬುದ್ದಿವಂತಿಕೆಯಿಂದ “ನಮ್ಮ ಮದುವೆಯಾಗಿ ಬಿಟ್ಟೆದೆವಿಮ್ಮು; ನಾನೂ ನೀನೂ ಎಂದು ಒಬ್ಬರನ್ನು ಒಬ್ಬರು ನೋಡಿದೆನೋ ಅಂದೇ ನಮ್ಮ ಮದುವೆಯಾಗಿದೆ” ಎಂದನು.

“ನೀವು ಹೇಳಿದುದನ್ನು ಒಸ್ಪಿಕೊಂಡರೂ ಸಹ ನಾನು ಈಗಲ್ಲಿರುವುದು ಆವಶ್ಯಕವಾದುದಲ್ಲವೇ? ಯೋಚಿಸಿರಿ.”

“ನಿಜ. ನೀನು ಈಗ ಇಲ್ಲಿರ ಬೇಕಾದದ್ದು ಸರಿ. ಇರು. ನಾನು ಬೇಡವೆನ್ನುವುದಿಲ್ಲ. ಆದರೆ ಗೊತ್ತು ಗುರಿಯಲ್ಲದೇ ನೀನು ಅದನ್ನು ಮುಂದು ಯಾಕಬಾರದು” ಎಂದು ಹೇಳಿದ್ದುನು.

ಅವನು ಹೇಳಿದುದು ಸರಿ. ಗೊತ್ತು ಗುರಿಯಲ್ಲದೇ ಮುಂದೆ ಹಾಕಬಾರದು ಎಂದವಳಿಗೆ ತೋರತ್ತು. ಅವಳ ಗೆಕೆತಿಯರಲ್ಲಿ ಅನೇಕರಿಗೆ ಈಗಾಗಲೇ ಮದುವೆಯಾಗಿ ಅವರು ಗಂಡನ ಮನಿಯಲ್ಲಿದ್ದಾರೆ. ಕೆಲವರಿಗೆ ಇನ್ನೂ ಮದುವೆಯಿಲ್ಲದೆ ಇರುವ ಸ್ವಸಂಗಗಳು ಅವಳಿಗೆ ಗೊತ್ತಿತ್ತು. ಆದರೆ ಹೆಂಗಸುವಯಸ್ಸಿದ ನಂತರ ಮದುವೆಯಾಗುವುದೇ ಸರಿ-ಎಂದವಳಿಗೆ ತೋರಿತು.

ಅವಳು ತನ್ನ ತಾಯಿಯ ನ್ನಾನವೆನ್ನು ತಾನೇ ಆನೆಪಟ್ಟಿ ವಹಿಸಿಕೊಂಡಿದ್ದಾಳೆ. ಮನಿಯ ಎಲ್ಲ ಜವಾಬ್ದಾರಿಗಳನ್ನೂ ವಹಿಸಿದ್ದಾಳೆ. ಆದರೂ ಅವಳ ಒಳ ಮನಸ್ಸಿನಲ್ಲಿ ತನ್ನದೇ ಆದ ಒಂದು ಮನಿಯರಬೇಕೆಂದು ಆಸಿಯಾಗುತ್ತದೆ. ಆ ಒಳ ಮನಸ್ಸಿನಲ್ಲಿ ಗಂಡ, ಒಂದರಿಂದ ಮಕ್ಕಳು, ಸುಖವಾದ ಸಂಸಾರ ಇವುಗಳು ಮಾಸಲು ಮಾನಲಾಗಿ ಚಿತ್ರಿತವಾಗಿವೆ.

ಅವಳು ಮನಸ್ಸಿಗೆ ಒಂದ ವಿಷಯಗಳನ್ನೆಲ್ಲಾ ಚೆಂ ತಿಸುತ್ತಾ ಕುಳಿತಿರು

ವಂತೆಯೇ ಶಂಕರನು ಬಂದನು. ಎದ್ದು ಅವನಿಗೆ ಬಡಿಸಲು ಅಡಿಗೆಯ ಮನೆಗೆ ಹೋದಳು.

ಶಂಕರನು ಉಣಿ ಮಾಡುತ್ತಿರುವಂತೆ ಅತ್ತೆಗೆ ಎಚ್ಚೆರವಾಯಿತು.

ಅತ್ತೆಯು “ನಿಮುಳಾ ! ನನ್ನ ಜೀಲಿಗೆ ಮಾಂಸ ಹಾಕಿ ಎಷ್ಟೋ ಬಿಸೆ ವಾಯಿತು. ಅದೇಕೋ ಮಂಕಾಗಿ. ಎದುರು ಹೊಲದ ಮಾರಪ್ಪನನ್ನು ಕರೆದು ಹೇಳಬಾರದೆಯೇ ?” ಎಂದರು.

ಅತ್ತೆ ಹೇಳಿದ ಮಾತು ಸಿಜ. ಕಳೆದ ಎರಡು ತಿಂಗಳೊಂದ ಕೆಂಗೇರೀ ಮನೆಗೆ ಬಂದ ಕಾಲದಿಂದ ಜೀಲಿಗೆ ಮಾಂಸ ಹಾಕಿರಲಿಲ್ಲ. ಅದನ್ನು ಯಾರೂ ಯೋಚಿಸಿಹುಂ ಇರಲಿಲ್ಲ. ಅದರೆ ಈ ಕಷ್ಟಕಾಲದಲ್ಲಿ ಅದಕ್ಕೆ ಮಾಂಸ ವನ್ನು ಯಾಕದಿದ್ದರೆ ಮುಳುಗಿ ಹೋದುದೇನು ? ಅಷ್ಟಕ್ಕೂ ಈ ಅರ್ಥರಾತ್ರಿ ಯಳ್ಳಿ ಅತ್ತೆ ಸುಖವಾಗಿ ಮಲಗಿ ಸಿದ್ದೆ ಮಾಡದೇ ಈ ಮಾಂಸದ ಯೋಚನೆ ಯನ್ನೇಕೆ ಮಾಡಿದರು ? ಯಾವಾಗಲೂ ಅತ್ತೆಯು ನಿಚಿತ್ರ ವ್ಯಕ್ತಿ.

ಅಣ್ಣ ತಂಗಿಯರು ಪರಸ್ಪರ ಮುಖವನ್ನು ಸೋಡಿಕೊಂಡರು.

ಆನಂತರ ತಂಗಿಯು “ಆಗಲತ್ತೆ. ನಾಳೆಯ ದಿನ ಹೇಳಿ ಏಂದು ಮಾಡುತ್ತೇನೇ” ಎಂದು ಹೇಳಿದರು.

ಅಣ್ಣಸಿಗೆ ಬಡಿಸಿ ನಿಮಳೆಯು ಹೊರಗೆ ಬಂದರು. ಮಲಗಿರು ಮಕ್ಕಳನ್ನು ಸೋಡಿದರು. ವಾಸುವಿನ ಮೈಮೇಲಿ ಹೊದಿದ್ದಿಕೆ ಇರಲಿಲ್ಲ. ಅವನಿಗೆ ಹೊಬ್ಬಿಸಿದರು. ವರದಕು ಅಡ್ಡವಾಗಿ ತಿರುಗಿ ಬಿಟ್ಟಿದ್ದರು. ನಿಮಳೆಯು ಅವಳನ್ನು ತಟ್ಟಿ ಎಬ್ಬಿಸಿ “ವರದ. ಸರಿಯಾಗಿ ಮಲಗಿಕೋ” ಎಂದು ಹೇಳಿ ಮಂಗಿಸಿದರು.

ಇವಿಷ್ಟೂ ಮಾಡಿ ನಿಮಳೆಯು ಮಲಗಿಕೊಂಡರು.

ಮಲಗಿರುವಾಗಲೂ ಅವಳಿಗೆ ಇದೇ ಯೋಚನೆ. ಶಂಕರನು ಜೆಕ್ಕಿ ಸಿಂದ ಸಾಯಂಕಾಲದವರೆವಿಗೆ ಹೋಗಿ ಕೆಲಸಕ್ಕೆ ಅಲೆಯುತ್ತಾನೆ. ಪೀಲೆಯು ತನ್ನೊಂದಿಗೆ ದುಡಿಯುತ್ತಿದ್ದಾಗೆ. ವರದಕು ಇನ್ನೊಂದು ಹಸುಮಂಗವಾಗಿಯೇ ಇದ್ದಾಗೆ. ನಿಶ್ಚಯಿತ್ತಾದ ಅತ್ತೆ. ಹುಡುಗ ವಾಸು !

ತಾನು ಇವರೆಲ್ಲರನ್ನೂ ಹೀಗೇ ಬಿಟ್ಟು ಮದುವೆ ಮಾಡಿಕೊಂಡು ಹೊರಟು ಹೋಗುವುದೇ ?

ಆ ಅಲೋಚನೆಯಲ್ಲಿಯೇ ಅವಳಿಗೆ ಸಿದ್ದೆ ಬಂದಿತು.

ವಿನುಲೆಯು ಬೆಳಗಾಗ ಬೇಗ ಎದ್ದು ಕಾಣಿ ಮಾಡ ತೊಡಗಿದ್ದು. ಯಾರೋ ಶಂಕರನಿಗೆ ಏರಾಕ್ಕಾಪ್ಪಾನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದರು. ಅವರನ್ನು ಸೋಡಲು ಅವನು ಖದೂವರಿಗೆ ಬರುವ ಗಾಡಿಯಲ್ಲಿಯೇ ಬೆಂಗಳೂರಿಗೆ ಹೋಗಬೇಕು.

ಶಂಕರನು ಕಾಣಿ ಕುಡಿದುಕೊಂಡು ಸ್ವೇಷಣ ಕಡಿಗೆ ಹೊರಟನು ವಿನುಲೆಯು ಮತ್ತೊಂದು ಲೋಟೂ ಕಾಣಿಯನ್ನು ತಾನೂ ಕುಡಿದು ಉಳಿದೆ ದಿಕಾಕ್ಷಣ ಮುಲೆ ತಟ್ಟಿಯನ್ನು ಮುಚ್ಚಿಟ್ಟು ಹಜಾರಕ್ಕೆ ಬಂದಳು.

ಅಷ್ಟು ಹೊತ್ತಿನಲ್ಲಿ ಪುನಃ ಮಾಲಿಗಕೊಳ್ಳಲು ಅವಳಿಗೆ ಮನಸ್ಸು ಬರಲಿಲ್ಲ. ಹೊರಗಡೆ ಬಂದಳು. ಅಕ್ಕಪಕ್ಕದಲ್ಲಿ ಕೋಳಿಗಳು ಕಾಗುತ್ತಿದ್ದವು. ರಾತ್ರಿ ಪ್ರಕಾಶಮಾನವಾಗಿ ಬೆಳಗುತ್ತಿದ್ದ ಚಂದ್ರನು ತೇಜೋರಹಿತವಾಗಿ ದ್ವಾನು. ಹಕ್ಕಿಗಳ ಚಿಲಿಲಿ ಧ್ವನಿಯು ಆರಂಭವಾಗಿತ್ತು. ತಣ್ಣಿನೆಯ ಗಾಳಿಯು ಬೀಸುತ್ತಿದ್ದಿತು. ಸಣ್ಣ ಮಂಜು ಬೀಳುತ್ತಿದ್ದಿತು. ಒಡೆದ ಅಭ್ರಕದ ಚೂರುಗಳಂತೆ ಕತ್ತಲೆಯು ತುಂಡು ತುಂಡಾಗಿ ಕೆಳಗೆ ಬೀಳುತ್ತಿತ್ತು. ಅವುಗಳ ನಡುವೆ ಹೊಸ ಬೆಳಕು ಹುಟ್ಟಿತ್ತಿದ್ದಿತು.

ವಿನುಲೆಯು ಅಲ್ಲಿ ಮೆಲ್ಲಿನ ಓಡಿಯಾಡತೊಡಗಿದ್ದು. ಸ್ವರ್ಪಿಕದಂತೆ ಶುಭ್ರವಾಗಿದ್ದ ಮನಸ್ಸಿನಲ್ಲಿ ಅಲೋಚನೆಗಳು ಬರಲಾರಂಭಿಸಿದವು ಆ ಅಲೋಚನೆಗಳು ಹೊನೆನೇನೂ ಅಲ್ಲ. ಜಳಿಯವೇ ?

ಮನೆಯಲ್ಲಿ ಅವಕು, ಅವಕ ಅಣ್ಣಿ ಶಂಕರ ಇಬ್ಬರೇ ದೊಡ್ಡವರು. ಅವರೆಂದೂ ಯಾವುದಕ್ಕೂ ಅಲೋಚನೆ ವಾಡಿದವರೇ ಅಲ್ಲ. ಒಂದು ವೇళೆ ಅಲೋಚನೆ ಮಾಡಿದ್ದಿದ್ದರೆ ಆ ಅಲೋಚನೆಗಳು ಸಾಥಕವಾಗುತ್ತಿದ್ದವೇ ಇಲ್ಲವೋ ಅದನ್ನೂ ಹೇಳಲಾಗುವುದಿಲ್ಲ. ಸರಿಸ್ತಿಗಳು ಹೇಗೆ ಬಂದರೆ ಹಾಗೆ ಹೋಗುತ್ತಿದ್ದರು.

ಕೆಲವರು ತಾನು ಅತ್ಯಂತ ಮೆಧಾವಿಗಳಿಂದೂ ತಮ್ಮ ಅಲೋ ೧

ಗಳಂತೆಯೇ ಜೀವನವು ಸಡಿಯುತ್ತದೆಂದೂ ಭಾವಿಸುತ್ತಾರೆ. ಅದರೆ ವಾಸ್ತವ ವಾದ ಪರಿಸ್ಥಿತಿಯೇ ಬೇರೆ! ಯಾರ ಆಲೋಚನೆಯಂತೆಯೂ ಯಾರ ಜೀವನವೂ ಸಡಿಯುವುದಿಲ್ಲ. ಅದೆಲ್ಲಾ ಸುಳ್ಳಾ. ಪರಿಸ್ಥಿತಿಗಳಿಗೆ ಅನುಸಾರವಾಗಿಯೇ ಸಡಿಯುತ್ತದೆ. ತಮ್ಮ ಜೀವನವೂ ಅಷ್ಟೇ!

ಅಷ್ಟ ಸಾಯುವ ಮೊದಲು ತಾವು ಹಣವನ್ನೇನು ಮಾಡಿದರೆಂಬು ದನ್ನ ಅಮೃತಿಗೆ ಹೇಳಿಯೇ ಇದಿರಬೇಕು. ಅಮೃತ ಸಾಯುವ ಮೊದಲು ತಾವನದನ್ನು ಕೇಳಿ ತಿಳಿದುಕೊಂಡಿದ್ದರೆ ಈಗ ಈ ಕಷ್ಟವಿರುತ್ತಿರಲಿಲ್ಲ. ಅದೇಕೆ ಕೇಳಿ ತಿಳಿದುಕೊಳ್ಳಲಿಲ್ಲ. ಕೇಳಿ ತಿಳಿದುಕೊಳ್ಳಲಿಲ್ಲ. ವಂತಹ ಪರಿಸ್ಥಿತಿಯು ಅಂದು ಇರಲಿಲ್ಲ.

ಅಮೃತಿಗೆ ರೋಗವು ಬಂದಿತು. ಅವರು ಸರಕುತ್ತಿದ್ದರು. ಮಕ್ಕಳು ಅವರಿಗೆ ತಮ್ಮ ಕೈಲಾದ ಸೇವೆಯನ್ನು ವಾಡುತ್ತಿದ್ದರು.

ಆಕೆ ಸತ್ತರು. ಮನೆಯನ್ನು ಬಿಡಬೇಕಾಯಿತು. ಬಿಟ್ಟು ಬಂದರು. ಇಂದು ಈಕಷ್ಟವನ್ನು ಸಹಿಸಬೇಕಾಗಿ ಬಂದಿದೆ. ಇದನ್ನೂ ಸಾಮಾನ್ಯಿಸುತ್ತಿದ್ದಾರೆ.

ಇದಕ್ಕೆಲ್ಲಾ ಕಾರಣವೇದು? ಪರಿಸ್ಥಿತಿಯೇ ಆಗಿದೆ.

ಅದರೆ ಈಗೊಂದು ಹೊಸ ಪರಿಸ್ಥಿತಿಯು ಪೂರ್ಣವಾಗಿದೆ. ತನ್ನ ಜೀವನವಲ್ಲಿ ವೆಂಕಟರಾಯನೊಬ್ಬನು ಬಂದಿದ್ದಾನೆ. ತಾನಾರು? ಅವನಾರು? ತನಿಖ್ಯಬ್ಬರನ್ನೂ ಪರಿಸ್ಥಿತಿಯೇ ಹತ್ತಿರ ಮಾಡಿದೆ. ಅದರೆ ಅವನ ಗುಣವೇನೋ? ಅವನ ಮನೋಭಾವವೇನೋ? ಅಪಿಗೂ ತನಗೂ ಸರಿಯೋಂದುತ್ತದೆಯೋ? ಅವನು ಅನುಕೂಲವಾದಾಗ ಮನೆಯನ್ನು ನಿಮಾಣ ಮಾಡಬಲ್ಲನೋ? ಸುಖವಾದ, ಸಂಸಾರವನ್ನು ಸಡೆಸಬಲ್ಲನೋ? ತಾನೂ ಮಕ್ಕಳು ಮರಿಗಳನ್ನು ಹೆತ್ತು ನಾಲ್ಕು ಜನರು ಸರಿ ಎನ್ನುವಂತೆ ಬದುಕುವುದು ಸಾಧ್ಯವಾಗುತ್ತದೆಯೋ?

ಈ ಪ್ರಶ್ನೆಗಳಿಲ್ಲದಕ್ಕೂ ಅವರು ಜಾಬು ಕೊಡಲಾರದವರಾಗಿದ್ದಾರು. ಪ್ರಶ್ನಾಗಳು ಅವಕ್ಕ ಮನಸ್ಸಿನಲ್ಲಿ ಗರಗರನೆ ತರುಗುತ್ತಿದ್ದವು. ಉತ್ತರ ಕಾಣಿದ್ದರೂ ಮನಸ್ಸಿಗೆ ಬಂದ ಆ ಭಾವನೆಗಳು ತನಗೆ ವಯಸ್ಸಾಗಿದೆಯೆಂದು ಅವಳಿಗೆ ತೋಚುವಂತೆ ಮಾಡಿದವು. ಆ ಭಾವಗಳಿಂಬು ವಿಹಂಗಗಳು

ಬಾಲ್ಯದಿಂದ ಅವಳನ್ನು ಸ್ತ್ರೀತ್ವಕ್ಕೆ ಯಾರಿಸಿಕೊಂಡು ಬಂದುವು.

ಮನೆಯ ಆಲೋಚನೆಯೂ ಸಹ ಅವಳಿಗೆ ಬರದೇ ಇರಲಿಲ್ಲ. ಶಂಕರ ನಿಗೆ ಅನುಕೂಲವಾದ ಕೆಲಸವು ಸಿಗುವುದೇ? ತಂಗಿಯರೆಲ್ಲರಿಗೂ ಮದುವೆ ಮಾಡಿ ಅವರನ್ನು ಗಂಡಂದಿರ ಮನೆಗಳಿಗೆ ಕಳಿಸಲಾಗುವುದೇ? ಆತ್ಮೀಯು ಬದುಕಿರುವವರಿಗೆ ಅವರನ್ನು ಸುಖವಾಗಿ ಸಾಕಲಾಗುವುದೇ? ಎಂಬ ಆಲೋಚನೆಗಳು ಸಹ ಅವಳಿಗೆ ಬಂದುವು.

ತಂಗಿಯರಿಗೆ ಮದುವೆ ಮಾಡಿ ಗಂಡಂದಿರ ಮನೆಗಳಿಗೆ ಕಳಿಸಿ, ಅಣ್ಣಿನಿಗೆ ಮದುವೆ ಮಾಡಿ ಅಣ್ಣಿನನ್ನೂ, ತಮ್ಮನನ್ನೂ. ಆತ್ಮೀಯನ್ನೂ, ಅತ್ಮಿಗೆಗೆ ಒಷ್ಟಿಸಿದರೆ ಅವಳು ತನ್ನ ಕರ್ತವ್ಯವನ್ನು ನಿರ್ವಹಿಸಿದಂತಾಯಿತು.

ಆ ಆಲೋಚನೆಗಳು ಎಂದಾದರೂ ಹೆಂಕಟರಾಯನಿಗೆ ಬಂದಿದು ವೇನು? ವಿವಿಲೆಗೆ ತಿಳಿದಂತೆ ಇಲ್ಲ. ಅವನ ರೋಚನೆಯೂ ರೀತಿಯೇ ಬೇರೆ! ಭವಿಷ್ಯದ ಬಗ್ಗೆ ಅವನಿಗೆ ಸ್ವಲ್ಪವೂ ಸಂದೇಹವಿಲ್ಲ. ಅವನಿಗೆ ಜೀವನವು ಪ್ರಕಾಶಮಾನವಾಗಿಯೇ ಕಂಡು ಬರುತ್ತದೆ. ಅವನು ಹೇರು ಗಳನ್ನು ಕೊಳ್ಳುವಾಗ ಅವುಗಳ ಬೆಲೆಯು ಹೇಗೆ ಹೆಚ್ಚುತ್ತದೆ ಎಂಬುದಾಗಿ ನಿರೀಕ್ಷೆ ಮಾಡುತ್ತಾನೆಯೋ ಜೀವನವನ್ನು ಆರಂಭಿಸುವಾಗ ಅದು ಸುಖ ವಾಗಿಯೇ ಇರುತ್ತದೆಂದು ಆಶಾಭರಿತನಾಗಿದ್ದಾನೆ. ಅವನ ಸಂಸಾರ..ಜಿತ್ತವು ಚಿನ್ನಾಗಿಯೇ ಇದ್ದಿತು. ಎಕ್ಕುಟೆಷ್ಟನಲ್ಲಿ ಸೂಗಸಾದ ಮನೆ. ಜೆಂದಾದ ಹೆಂಡತಿ. ಮೋರ್ತಾರು ಕಾರು. ಬ್ಯಾಂಕಿನಲ್ಲಿ ದುಡ್ಡು ಇವುಗಳೆಲ್ಲವನ್ನೂ ಲೇಕ್ಕೆ ಹಾಕಿದ್ದನು.

ವಿವಿಲೆಯ ಅಣ್ಣಿ, ತಮ್ಮ, ತಂಗಿಯರು ಮತ್ತು ಆತ್ಮೀಯ ವಿಷಯದಲ್ಲಿ ಅವನು ಕಂಡ ವುನ್ನಸ್ವನಾಗಿರಲಿಲ್ಲ. ಅವರೆಲ್ಲರಿಗೂ ಸಾಧ್ಯವಾದಪ್ಯ ಸಹಾಯ ಮಾಡಬೇಕೆಂದು ಅವನಿಗಿದ್ದಿತು. ಇದರ ತಾಮು ಮನಸಾರ ಪೀಠಿ ಸಿದಂತಹ ಹೆಣ್ಣು ತನಗೆ ಬೇಕೆಂದಿದ್ದ ತಪ್ಪೇ!

ಅವನ ಆಸೆ ಭರವಸೆಗಳಲ್ಲಿ ವಿವಿಲೆಗೆ ಹೆಚ್ಚುಗೆ ಇದ್ದಿತು. ಆದರೆ ಅದಕ್ಕಾಗಿ ಈ ಕೂಡಲೇ ಅವಳು ತನ್ನ ವರನ್ನು ತ್ಯಜಿಸಲಾರದವಳಾಗಿದ್ದ ಳು. ಅವಳ ಮನೆಯ ಸ್ಥಿತಿಗಳು ಮೊದಲಿನಂತೆಯೇ ಇರಲಿಲ್ಲ. ಅದು

ಲುತ್ತಾಹಪೂರ್ವಾಗಿದ್ದಿತು. ಅತ್ತೆಯಲ್ಲಿ ಯಾವ ಬದಲಾವಣೆಯನ್ನೂ ನಿರೀಕ್ಷಿಸುವುದು ಸಾಧ್ಯವಿರಲಿಲ್ಲ. ಅವರು ಅದನ್ನು ನಿರೀಕ್ಷೇಮಾಡಿಯೂ ಇರಲಿಲ್ಲ. ತಮ್ಮ ತಂಗಿಯರು ಮೊದಲಿಗಂತೆ ಎಷ್ಟೋ ಸರಹೋಗಿದ್ದರು. ಅಮ್ಮು ಬದುಕಿದ್ದಾಗ ಹರ ಮಾಡುತ್ತಿದ್ದಂತೆ ಮಾಡದೇ ಹೇಳಿದ ಮಾತು ಕೇಳುತ್ತಿದ್ದರು. ಕೆಲಸ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದರು. ಬಹಳ ಒಮ್ಮು ಸಮ್ಮತಿಯಿಂದ ಇದ್ದರು. ಶಂಕರನಲ್ಲಿಯೂ ಅಷ್ಟೇ ಪೂರ್ವಾಗಿ ಬದಲಾವಣೆಯಾಗಿದ್ದಿತು.

ಇದೆಲ್ಲಾ ಒಂದು ವಿಧವಾಗಿ ವೆಂಕಟರಾಯನಿಗೆ ಅನುಕೂಲಕರವಾದ ಪರಿಸ್ಥಿತಿಯಾಗಿದ್ದಿತು.

ಸಿಜವಾಗಿಯೂ ವಿಮಲೆಯು ವೆಂಕಟರಾಯನನ್ನು ಮನಸಾರ ಪ್ರೀತಿ ಸುತ್ತಿದ್ದಳು. ಮರೆಯಾಗುತ್ತಿರುವ ಚಂದ್ರನನ್ನು ನೋಡಿ ಅಂದುಕೊಂಡಳು. ಅವನ ಪರಿಚಯವಾದ ನಂತರ ಅವನೆಷ್ಟೋ ಬೇಕಾದವನಾಗಿದ್ದಾನೆ. ಅವನು ಆ ಮನಿಗೆ ಒಳ್ಳೆಯ ಸ್ವೇಂಹಿತನಾಗಿದ್ದಾನೆ. ತಾನೂ ಅವನನ್ನು ಪ್ರೀತಿಸುವಾಗ ಅವನನ್ನು ಮದುವೆಯಾಗಿ ಅವನೊಂದಿಗೆ ಸಂಸಾರ ಮಾಡಲು ಅವಳಿಗೆ ಆಕ್ರೇಪಣೆಯೇನೂ ಇಲ್ಲ. ಆದರೆ ಇದ್ದಕ್ಕೆ ಇದ್ದಂತೆಯೇ ಅವನೊಡನೆ ಹೊರಟು ಹೋಗುವುದೆಂದರೆ ಅದಕ್ಕೆ ಮನ ಒಪ್ಪುವುದಿಲ್ಲ.

ವೆಂಕಟರಾಯನಿಗೆ ಆ ಮಾತು ಹೇಳಿದರೆ ಅದಕ್ಕೆ ಅವನೇನು ಉತ್ತರ ವನ್ನು ಕೊಡುತ್ತಾನೆಂಬುದೂ ಅವಳಿಗೆ ಗೊತ್ತಿತ್ತು. “ವಿಮಲಾ! ನಾನು ಇದೆಲ್ಲಕೂ ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ನ್ಯಾಯವನ್ನೂ ಸ್ಪಷ್ಟ ಕೇಳು. ಕೆಲವು ದಿನಗಳ ಕಾಲ ನೀನು ಇವರೊಂದಿಗೆ ಇರುತ್ತೇನೆಂದರೆ ನಾನು ಬೇಡವೆನ್ನುವುದಿಲ್ಲ. ಆದರೆ ಆಯುಷ್ಯವನ್ನೆಲ್ಲ ಇಲ್ಲಿಯೇ ಕಳೆಯುತ್ತೇ ವೆಂದು ನೀನು ಭಾವಿಸುವುದಾದರೆ ನಾನುದನ್ನು ವಿರೋಧಿಸುತ್ತೇನೇ” ಎಂಬುದಾಗಿ ಹೇಳುತ್ತಾನೆ.

ಆ ಮಾತಿಗೆ ವಿಮಲೆಯ ಒಳ ಜಂಬಾಬು ಇರಲಿಲ್ಲ.

ಆ ದಿನ ನುಡ್ಯಾನ್ನೆ ಸುಮಾರು ನಾಲ್ಕು ಗಂಟೆಯು ಸಮಯದಲ್ಲಿ ವಿಮಲೀಯು ಕಾರಿಸಲ್ಪಿ ಕುಳಿತು ವೈಸೂರಿನ ಕಡೆಗೆ ಹೋಗುತ್ತಿದ್ದಳು. ಅವಳ ವಕ್ಕದಲ್ಲಿಯೇ ಕುಳಿತು ವೆಂಕಟರಾಯನು ಕಾರು ನಡೆಸುತ್ತಿದ್ದನು. ಹೊಸದಾದ ಆ ಕಾರು ಏರುವೇರುಗಳಿಳಿದ ಸೇರವಾದ ಸಿಹೆಂಟ್‌ ರಕ್ಷೆಯ ಮೇಲೆ ಸರಾಗವಾಗಿ ಹರಿದು ಹೋಗುತ್ತಿತ್ತು.

ಒಹಳ ದಿನಗಳಿಂದಲೂ ಎಲ್ಲಿಯಾದರೂ ಒಂದರಡು ದಿನ ಹೊರಗೆ ಹೋಗಬೇಕೆಂದು ವೆಂಕಟರಾಯನು ನಿಮುಳೀಯನ್ನು ಬಳಾತ್ಮಾರ ಮಾಡುತ್ತಿದ್ದನು. ಎಷ್ಟೋ ಬಾರಿ ಅವಕು ಇಲ್ಲಿಸಲ್ಪಿದ ನೆವಗಳನ್ನು ಹೇಳಿ ಅದನ್ನು ಮುಂದೆ ಯಾಕಿದ್ದಳು. ಒತ್ತಾಯದ ಮೇಲೆ ಒತ್ತಾಯವು ಬಂದು ಅವಕು ಒಸ್ಪಿಕೊಂಡಳು. ಒಸ್ಪಿಕೊಂಡ ನಂತರವೇ ತನೆಕೆ ದಿನ ತಪ್ಪಿಸಿಕೊಂಡಳು.

ಕಡೆಗೊಂದು ದಿನ ಭಾನುವಾರ ಎಲ್ಲರೂ ಇದ್ದಾಗ ವೆಂಕಟರಾಯನು ಮನೆಗೆ ಬಂದಿದ್ದನು.

ಮಾತನಾಡುತ್ತಾ ಕುಳಿತಿರುವಾಗ ವಿಮಲೆಯು “ ಶಂಕರ. ಸಾನೋಂದು ಬಾರಿ ವೈಸೂರಿಗೆ ಹೋಗಿ ಬರಬೇಕೆಂದಿದ್ದೇನೇ ” ಎಂದು ಹೇಳಿದಳು.

ಶಂಕರನು “ ನಿನಗೂ ಬೇಜಾರಾಗಿಬಹುದು. ಎರಡು ದಿನ ಹೋಗಿ ಬಾ. ವರದಾ, ಶೀಲೀಯರು ಮನೆಯನ್ನು ನೋಡಿಕೊಳ್ಳುತ್ತಾರೆ. ಆದರೆ ವೈಸೂರಿಗೆ ಹೋದರೆ ಎಲ್ಲಿಳಿಯುತ್ತೀಯೆ ? ” ಎಂದು ಕೇಳಿದನು.

ವಿಮಲೀಯು ತನ್ನ ಗಳತಿ ಇಂದರೆಯ ಮನೆಯಲ್ಲಿ ಇಳಿಯುವ ದಾಗಿ ಹೇಳಿದಳು.

ಹೋಗುವುದು ನಿಣಯವಾದ ನಂತರ ಎಂದು ಹೊರಡುವುದೆಂಬ ವಿಷಯದಲ್ಲಿ ಚಚೆಯು ಬಂದಿತು. ಅದಕ್ಕಿಂತಲೂ ಸ್ವಾರಸ್ಯವಾದ ಬೇರೊಂದು ವಿಷಯವು ಅವರಿಗೆ ಚಚೆಗೆ ಇರಲಿಲ್ಲ.

ಆಗ ಸೂಕ್ಷ್ಮವಾಗಿ ವೆಂಕಟರಾಯನು ತಾನು ಮೈಸೂರಿನಿಂದ ಒಂದು ಕಾಗದ ಬರುವ ನಿರೀಕ್ಷೆಯಲ್ಲಿರುವದಾಗಿಯೂ, ಅದೇನಾದರೂ ಒಂದರೆ ಅದೇ ವಾರ ಪ್ರಯಾಣ ಮಾಡುವುದಾಗಿಯೂ, ವಿಮಲೆಯು ಒಂದರೆ ಕರೆದು ಕೊಂಡು ಹೋಗಲು ತನಗೆ ಅಡ್ಡಿ ಇಲ್ಲವೆಂದೂ ಹೇಳಿದನು. ಆದರೆ ವಾಪ್ಸು ಬರುವಾಗ ತನ್ನ ಸ್ವೇಧಿತರೊಬ್ಬರು ಮೈಸೂರಿನಿಂದ ಬರುವುದರಿಂದ ವಿಮಲೆಯು ರೈಲಿನಲ್ಲಿ ಬರಬೇಕೆಂದೂ ನೂಡಿಸಿದನು.

ಅದನ್ನು ಎಲ್ಲರೂ ಒಪ್ಪಿದರು.

ಈ ರೀತಿಯಾಗಿ ಆ ಪ್ರಣಯಿಗಳು ತಮ್ಮ ಪ್ರಯಾಣವನ್ನು ಅನುವುಗೊಳಿಸಿದ್ದರು.

ಹೋಗುತ್ತೆ ಹೋಗುತ್ತಾ ವೆಂಕಟರಾಯನು “ ವಿಮ್ಮು ! ನಿನ್ನನ್ನು ಬಲಾತ್ಮಾರ ಮಾಡಿ ಕರೆದುಕೊಂಡು ಒಂದುದರಿಂದ ನೀನು ಖಣಿಯಾಗಿರುವುದಿಲ್ಲವೆಂದಿದೆ. ಆದರೆ ಹಾಗಾಗದೇ ನೀನು ಖಣಿಯಾಗಿದ್ದೀರೆ. ಆದುನನ್ನ ಪುಣ್ಯ ” ವೆಂದು ಹೇಳಿದನು.

ವಿಮಲೆಯು ಖಣಿಯಾಗಿಯೇ ಇದ್ದಳು. ಈ ಪ್ರಯಾಣವು ಅವಳನ್ನು ಬಹಳ ಉತ್ಸುಕಳಿಸ್ತಾಗಿ ಮಾಡಿದೆ. ಕಾರಿನ ಸ್ತರಯಾಣವು ಅವಳಿಗೆ ಹೊಸದೇನೂ ಅಲ್ಲ. ಎಷ್ಟೂ ಬಾರಿ ಕಾರಿನಲ್ಲಿ ಅವಳು ಹೋಗಿದ್ದಾಗೆ ಈಗ ಹೋಗುತ್ತಿರುವುದಕ್ಕಿಂತಲೂ ಉತ್ತಮವಾದ ಕಾರಿನಲ್ಲಿ ಹೋಗಿದ್ದಾಗೆ. ಮೈಸೂರಿಗೂ ಎಷ್ಟೂ ಬಾರಿ ಕಾರಿನಲ್ಲಿಯೇ ಹೋಗಿದ್ದಾಗೆ. ಆದರೆ ಆಗ ಹೋಗುತ್ತಿದ್ದ ದಕ್ಕು ಈಗ ಹೋಗುತ್ತಿರುವುದಕ್ಕೂ ಬಹಳ ವ್ಯತ್ಯಾಸವಿದೆ.

ಆಗ ಮನೆಯವರೊಂದಿಗೋ ಅಥವಾ ಗೆಳತಿಯರೊಂದಿಗೋ ಹೋಗುತ್ತಿದ್ದಳು. ಈಗವೇ ಮನದನ್ನು ನೊಂದಿಗೆ ಹೋಗುತ್ತಿದ್ದಾಗೆ.

ಎಂದಿಗಿಂತಲೂ ಅವಳಿಗೆ ರಸ್ತೆಯೂ ವಾತಾವರಣವೂ ಮೋಹಕವಾಗಿ ಕಂಡಿತು. ದಾರಿಯಲ್ಲಿ ಸಿಕ್ಕಿದ ಪ್ರತಿ ಮರವೂ ಹಸಿರು ತೊರಣ ಕಟ್ಟಿ ಖಂತಿ ಕಂಡು ಬರುತ್ತತ್ತು. ಎದುರಿಗೆ ಕಂಡ ದೊಡ್ಡ ಕಲ್ಲುಬಂಡೆಗಳಲ್ಲಿಯೂ

ಎನ್ನೋ ಹೊಸ ಸೊಗಸು ಕಂಡಿತು. ಭರ್ತನೇ ಬೀಸುತ್ತಿದ್ದ ಗಾಳಿಯು ಮನ ಸ್ವಿಗೆ ಒಹಳೆ ಪ್ರಿಯವಾಗಿದ್ದಿತು.

ಇಂತಹ ಸುಖ ಪ್ರಯಾಣವನ್ನು ಎಂದೂ ಮಾಡಿಲ್ಲವೇನಿಸುತ್ತಿತ್ತು.

ಮಧ್ಯದ್ವಾರಿನ ದೈತ್ಯ ಸ್ವೇಷ್ಟ ಬಳಿಗೆ ಬರುವ ವೇಳಿಗೆ ಪದು ಗಂಟಿಯಾಗಿದ್ದಿತು. ಇಬ್ಬರೂ ಅಲ್ಲಿನ ವಡೆಗಳನ್ನು ತಿಂದು ಕಾಣಿಯನ್ನು ಕುಡಿದು ಮುಂದೆ ಹೊರಟಿರು.

ಟ್ರಾವಲರ್ಸ್ ಬಂಗಲಿಯನ್ನು ದಾಟಿದ ಸಂತರ ವಿನುಲೆಯು “ನಾವು ಮದುವೆಯಾಗುವುದನ್ನು ನಿವೃತ್ತಿ ತಾಯಿತಂದೆಗಳು ಒಪ್ಪುತ್ತಾರೆಯೇ ?” ಎಂದು ಕೇಳಿದರು.

ಅವನು ಉತ್ತಾಪದಿಂದ “ಒಪ್ಪದೇ ಏನು ?” ಎಂದನು.

“ ಅವರು ಯಾವ ಹುಡುಗಿಯನ್ನೂ ನೋಡಿಲ್ಲವೇ ?”

“ ನೋಡುತ್ತಿದ್ದಾರೆ. ಹುಡುಗಿಯರೂ ಬರುತ್ತಿದ್ದಾರೆ. ಆ ದ ರೆ ನೆನ್ನನ್ನು ಕೇಳಿದೇ ಅವರೇನೂ ಮಾಡುವುದಿಲ್ಲ. ನಾನು ಹೇಳಿದುದಾವು ದಕ್ಕು ಅವರು ಹೇಡವೆನ್ನುವುದಿಲ್ಲ. ನೆನ್ನನ್ನು ಕೇಳಿದೇ ಅವರು ಏನೂ ನಿರ್ಧರ ಮಾಡುವುದಿಲ್ಲ. ”

ವಿನುಲೆಯು ನಗುತ್ತಾ “ತಾಯಿತಂದೆಗಳಿಗೆ ಒಬ್ಬನೇ ಮಗನಾಗಿರು ವುದು ಒಹಳೆ ಒಳ್ಳೆಯದೆಂದು ಕಾಣುತ್ತಿದೆ” ಎಂದಣ್ಣ.

ವೆಂಕಟರಾಯನು ಆ ಮಾತಿಗೆ ನಕ್ಕುಬಿಟ್ಟಿನು.

ಇನ್ನೂ ಸ್ವಲ್ಪ ಹೊತ್ತು ತಡೆದು ವಿನುಲೆಯು “ನನ್ನ ವಿಷಯವೇ ನಾದರೂ ಅವರಿಗೆ ಬರೆದಿದ್ದೀರಾ ?” ಎಂದು ಕೇಳಿದನು.

ಅವನು ತನ್ನ ಎಡಗ್ಗೆಯನ್ನು ಅವಳ ಸೊಂಟದಸ್ತುಲೂ ಹಾಕಿ ಅವಳನ್ನು ಮತ್ತೂ ನಮಿಂತಕ್ಕೆ ಎಳೆದುಕೊಂಡನು. ಅವಳೂ ಒರಿಕೊಂಡಳು.

ವೆಂಕಟರಾಯನು “ಇಲ್ಲ, ವಿನುಕ್ಕಿ ಈಗೇಗೆ ನಮ್ಮ ಪರಿಚಯವಾದ ಮೇಲೆ ನಾನು ಉರಿಗೆ ಕಾಗದವನ್ನೇ ಬರೆದಿಲ್ಲ ” ಎಂದನು.

“ ಯಾಕೆ ಬರೆದಿಲ್ಲ ?”

“ ಯಾವಾಗಲೂ ಹಾಗೆಯೇ ! ಕಾಗದಗಳನ್ನು ಬರೆಯುವುದು ನನಗೆ ಅಭ್ಯಾಸವಿಲ್ಲ ”

ವಿಮಲೀಯು ಅವನ ಮುಖವನ್ನು ಸೋಡುತ್ತಾ “ ನಮಗೆ ಮದುವೆಯಾದ ಹೇಳಿ ನಿಹಂಗೇನಾದರೂ ಕೆಲಸ ಬೀಳುತ್ತದೆ ಎಂದುಕೊಳ್ಳಿ. ಆಗ ಸೀವು ಹೋಗುತ್ತಿರಿ. ಅಲ್ಲಿಯೇ ಕೆಲವು ದಿನಗಳಿರ ಚೇಕಾಗುತ್ತದೆ. ಆಗ ನನಗೂ ಅಷ್ಟೇ. ನಾನು ಸಿಮ್ಮೆ ಕಾಗದಗಳೂ ನೆಹ ಇಲ್ಲದೆ ಕೊರಗ ಚೇಕಾಗಬಹುದಲ್ಲವೇ ? ” ಎಂದ್ದು.

ಅವನು ಅವಕನ್ನು ಜುಂಬಿಸಿ “ ಎಲ್ಲಿಯಾದರೂ ಉಂಟಿ, ಜಿನ್ನೂ ! ನನ್ನ ಹೆಂಡತಿಗೆ ಕಾಗದಗಳನ್ನು ಬರೆಯಬಿರಲು ನನ್ನ ಮನಸ್ಸು ಒಪ್ಪುತ್ತದೆಯೇ ? ಕಾಗದಗಳನ್ನು ಬರೆದು ಕಳಿಸಲು ಆಗಬಿದ್ದಾಗ ಯಕ್ಕೆನು ಹೇಳಿದೊಂದಿಗೆ ಸ್ವಿಯೆಗೆ ಸಂಪೇರವನ್ನು ಕಳಿಸುತ್ತಿದ್ದ ಸಂತೆ. ನಾನೂ ಹಾಗೆಯೇ ಅಲ್ಲವೇ, ವಿಮುಕ್ತಿ ನನ್ನ ವಿಮುಕ್ತಿಗೆ ಒನವೂ ಕಾಗದಗಳನ್ನು ಬರೆಯುತ್ತಿನೇ ” ಎಂದನು.

ಅವಕು ಆ ಮಾತನ್ನು ಪ್ರೌಢವಾಗಿ ನಂಬಿದಳ್ಳೋ, ಇಲ್ಲವೋ ? ಅಂತೂ ಆ ಮಾತು ಅವಳಿಗೆ ಸ್ವಿಯಾಗಿದ್ದಿತು.

ಪುನೇ ಅವನು “ ವಿಮುಕ್ತಿ ನಾನು ಸಿನ್ನಣಿನ್ನು ಸೋಡಿದ ನಂತರ ನನಗೇನೂ ಬೇಡವಾಗಿದೆ. ಮಾನೆ ಬೇಡ. ಮಾತ ಬೇಡ. ತಾಯಿತೆಂದೆ ಗಳು ಬೇಡ. ಈ ವ್ಯಾಪಾರಕ್ಕೂ ಬೇಡ. ಬೀಗಾಗಡೆ. ನಾನು ಹುಣ್ಣನಾಗಿ ಹೋಗಿದ್ದೇನೆ. ಬೀಗಾರುವಾಗ ಕಾಗದ ಬರೆಯಲು ಮನಸ್ಸು ಬರುತ್ತದೆಯೇ ? ” ಎಂದನು.

“ ಕಾಗದಗಳನ್ನು ಬರೆಯಬಿದ್ದರೂ ಬೇಡ. ಹುಣ್ಣರಾಗಬೇಡಿ ” ಎಂದು ಹೇಳಿ ವಿಮಲೀಯು ನಕ್ಕೆಳು.

ಪ್ರಣಯಿಗಳಿಬ್ಬರೂ ನುಖಿ ಪ್ರಯಾಣ ಮಾಡಿದರು. ದಾರಿಯಲ್ಲಿ ಯಾರೂ ಇಲ್ಲಿದರುವಾಗ ಡತ್ತಿರ ಡತ್ತಿರ ಕುಳಿತುಕೊಂಡು ಹೋಗುತ್ತಿದ್ದರು. ಯಾರಾದರೂ ದೂರ ಹೋಕರು ಕಂಡರೆ ಸರಿದು ಕೂರುತ್ತಿದ್ದರು. ಬೇಕಾದ ಹಾಗೆ ಸಗುತ್ತಿದ್ದರು. ನಕ್ಕು ಮಾತನಾಡುತ್ತಿದ್ದರು. ಮೂನ್ ದಿಂದ ಸಾಗುತ್ತಿದ್ದರು. ಖೀಗವರು ಪ್ರಯಾಣ ಮಾಡಿದರು.

ಮೈಸೂರು ಸಿಗುತ್ತಲೇ ವೆಂಕಟರಾಯನು ಬೃಂದಾವನಕ್ಕೆ ಟೆಲಿಫೋನ್

ಮಾಡಿ ಇಬ್ಬರು ಬರುವುದಾಗಿಯೂ, ಒಂದು ಕೋಟೆಯನ್ನೂ ಎರಡು ಉಂಟಿಗಳನ್ನೂ ಸಿದ್ದ ಮಾಡಿರಬೇಕೆಂದು ಪೋಡಿ ಮಾಡಿದನು.

ಅನಂತರ “ ವಿಮುಲಾ ! ಸ್ವಲ್ಪ ಕಾಫಿ ಕುಡಿದು ಬೃಂದಾವನಕ್ಕೆ ಹೊರಟು ಹೊಗೋಗೋಣ. ಶನಿವಾರ ದೀಪಗಳನ್ನು ಹಾಕಿರುತ್ತಾರೆ. ಜನರ ಗದ್ದುಲವೂ ಇರುವುದಿಲ್ಲ ” ಎಂದು ಹೇಳಿದನು.

ಸುಮಾರು ಏಳು ಏಳೂವರೆ ಗಂಟೆಯ ವೇళೆಗೆ ಅವರು ಬೃಂದಾವನ ವನ್ನು ಸೇರಿದರು. ಹೊರಗೆ ಕಾರು ಬಿಟ್ಟು ಕೋಳಿಗೆ ಹೊಗಿ ಸಾಮಾನು ಗಳನ್ನಿಷ್ಟಿರು. ಆ ದಿನ ಚಳಿಯಾಗಿದ್ದರೂ ಪ್ರಯಾಣದಿಂದ ಮೈಬೆವರಿ ದ್ವಿತ್ಯ. ಬಿಸಿ ನೀರಿನಲ್ಲಿ ನ್ನಾನ ಮಾಡಿ ಬಟ್ಟಿಗಳನ್ನು ಬವಲಾಯಿಸಿ ಹೊರಗೆ ಬಂದು ಕುಳಿತುಕೊಂಡರು.

ಮೆಂಕಟರಾಯನು ವಿಮುಲೆಯ ಅಪ್ಪಣಿಯನ್ನು ಪಡೆದು ವಿಸ್ತೀರ್ಯನ್ನು ತೆಗೆದುಕೊಂಡನು ವಿಮುಲೆಯು ನೀಂಬೇ ಹಣ್ಣಿನ ಷರಬತ್ತು ಕುಡಿದಳು.

ಇದಿಷ್ಟ್ವಾದ ನಂತರ ಜಗನ್ನೈಹಕವಾದ ಆ ಉದ್ಯಾನ ವನದಲ್ಲಿ ಬಹಳ ಹೊತ್ತು ಸಂಚರಿಸುತ್ತಿದ್ದರು. ಯಾರೂ ಇಲ್ಲದ ಆ ಪ್ರದೇಶದಲ್ಲಿ ಅವರು ಜೊತೆ ಪಾರಿವಾಹಗಳಂತೆ ಖಬ್ಬುತ್ತಾ, ಹಿಗ್ಗುತ್ತಾ ಓಡಿಯಾಡಿದರು.

ಒಂಬತ್ತು ಗಂಟೆಯ ವೇళೆಗೆ ಹೊಟೆಲಿಗೆ ಹೊದರು. ಮೇಜದ ಮೇಲೆ ಉಂಟಿಗಳನ್ನು ಒಪ್ಪಿನಾಗಿ ಅಣಿ ಮಾಡಲಾಗಿತ್ತು. ಕುಳಿತು ಉಂಟ ಮಾಡಿದರು. ಭೋಜನಾ ನಂತರದಲ್ಲಿ ಹೊಟೆಲಿನ ಬಲ ಭಾಗದಲ್ಲಿ ಮರದ ಕೆಳಗೆ ಚಿನ್ನಾಗಿ ಬೆಳಿದಿದ್ದ ಹುಲ್ಲಿನ ಮೇಲೆ ಬಲು ಹೊತ್ತು ಅವರಿಬ್ಬರೂ ಅಲ್ಲಿ ಕುಳಿತು ಮಾತನಾಡುತ್ತಿದ್ದರು. ತೋರಿದ ಮಾತುಗಳನ್ನು ಮನ ಬಂದಂತೆ ಆಡುತ್ತೇ ಕುಳಿತಿದ್ದ ಅವರಿಗೆ ಕಾಲದ ಪರಿವೆಯೇ ಇರಲಿಲ್ಲ.

ಅವರು ಕುಳಿತುಕೊಂಡಿದ್ದ ಪ್ರದೇಶಕ್ಕೆ ಎದುರಾಗಿ ಕಟ್ಟಿಯಿಂದ ನಾಲೆಗೆ ನೀರು ಹರಿಯುತ್ತಿತ್ತು. ನೀರು ಬೋಗರಿಯುತ್ತಾ ಕೆಳಗೆ ಧುಮು ಕುತ್ತಿತ್ತು. ಬೀಳುವ ನೀರಿನ ಮೇಲೂ ಹರಿಯುವ ನೀರಿನ ಮೇಲಿಯೂ ಬೆಳಕು ಚೆಲ್ಲಿತ್ತು. ಆ ಪ್ರಕಾಶವು ಪ್ರಣಯಿಗಳ ಮೇಲೆ ಬಿಡ್ಡಿದ್ದಿತ್ತು.

ಮೆಂಕಟರಾಯನು ಪ್ರತಿ ಕ್ಷಣವೂ ಅವಳನ್ನು ಒಲಿಸಿಕೊಳ್ಳುವುದು ಹೇಗೆಂದು ಯೋಚಿಸುತ್ತಿದ್ದನು. ಒಂದು ಕ್ಷಣದಲ್ಲಿ ಅವಳು ಅವನ ಕೈಗೆ

ಸಿಕ್ಕೆದಂತೆ ಭಾಸವಾಗುತ್ತಿದ್ದರು. ಮತ್ತೊಂದು ಕ್ಷೇತ್ರ ಅವಳು ಕೈ ತಪ್ಪಿಸಿ ಕೊಂಡು ಹಾರಿ ಹೋದಂತೆ ತೋರಿತ್ತಿದ್ದರು.

ಅಂತೂ ವೆಂಕಟರಾಯನು ಅವಕಣನ್ನು ಸಮಾಪಿಸಲು ಧೈಯರು ಬರದೇ ಸಂಕೋಚ ಪಡುತ್ತಿದ್ದನು.

ಹೀಗಿರುವಾಗ ವಿಮುಖಿಯು “ನಿದ್ದೆ ಬರುವಂತಿದೆ. ಹೋಗಿ ಮಲಗಿ ಕೊಳ್ಳೋಣನೇ ?” ಎಂದು ಕೇಳಿದಳು.

ಅವನು ವಿಮುಖಿಗೆ ಎದುರಾಗಿ ಕುಳಿತುಕೊಂಡಿದ್ದನು. ಅವಳು ನಣಿ ಮರನೋಂದನ್ನು ಬರಿಕೊಂಡು ಕುಳಿತುಕೊಂಡಿದ್ದಳು. ನೀರಿನ ಮೇಲೆ ಬಿದ್ದ ಪ್ರಕಾರವು ಅವಳ ಮೇಲೆ ಪ್ರತಿಬಿಂಬಿಸುತ್ತಿದ್ದರು. ಆ ಪ್ರಕಾರವು ಬೆಳದಿಂಗಳಿಗಂತಲೂ ಮನೋಹರವಾಗಿದ್ದರು. ತಾಂಬಾಲವನ್ನು ಯಾಕಿ ಕೊಂಡ ಅವಳ ತುಟಿಗಳು ರಕ್ತಾರುಣ ವರ್ಣದಿಂದ ಕಂಗೊಳಿಸುತ್ತಿದ್ದವು. ನಿದ್ದೆಯಿಂದ ಅವಳ ಕಣ್ಣಗಳು ಆಧರ ಮುಚ್ಚಿಕೊಂಡಿದ್ದವು. ಮರಕ್ಕೆ ಒರಿ ಕುಳಿತಿದ್ದ ಅರೆ ಮುಚ್ಚಿದ ಕಣ್ಣನ ಆ ಸುಂದರಿಯು ಮದಾಲನೆಯಂತೆ ಕಂಡು ಬರುತ್ತಿದ್ದಳು.

ಅದನ್ನು ನೋಡಿದುದರಿಂದ ಉಂಟಾದ ಭಾವೋಪ್ರೇಕಂದ ಮನಸ್ಸಿನಲ್ಲಿದ್ದ ಸಂಕೋಚವು ಮರಿಯಾಯಿತು. ಅವನು ಅವಕಣನ್ನು ಸಮಾಪಿಸಿ ಆಲಂಗಿಸಿದನು. ಚುಂಬಿಸ ತೊಡಗಿದನು.

ಅದು ಅವಳಿಗೂ ಸ್ವಿಯವಾಗಿದ್ದ ತೋರ್ ಏನೋ, ವಿಮುಖಿಯು ಪ್ರತಿರೋಧ ಮಾಡಲಿಲ್ಲ.

ಹಾಗೆಯೇ ಸ್ವಲ್ಪ ಹೊತ್ತು ಕಳೆಯಿತು. ವಿಮುಖಿಯು ಪ್ರತಿರೋಧ ಮಾಡುತ್ತಾ ಎದ್ದು ನಿಂತಳು.

ಅವನೂ ಎದ್ದು ನಿಂತು ತೊದಲುತ್ತಾ “ವಿನೂಡು ಈ ದಿನ ನೀನು ನನ್ನವಳಾಗಬೇಕು” ಎಂದು ಹೇಳಿದನು.

ಅವಳು ಮಾತನಾಡಲಿಲ್ಲ.

ವೆಂಕಟರಾಯನು ಅವಳ ಕಡೆಗೆ ನೋಡಲಿಲ್ಲ. ಅವಳ ಮುಖ ಭಾವ ವನ್ನು ಗಮನಿಸಲಿಲ್ಲ. ಅವಳ ಸೊಂಟಕ್ಕೆ ಕೈ ಯಾಕಿ ಅವಕಣನ್ನು ಎಳೆದು ಕೊಂಡು ಹೋಟಲಿನ ಕಡೆಗೆ ಹೋದನು.

ಆಗ ರಾತ್ರಿ ಹನೆನ್ನಿಂದು ಹನೆನ್ನಿಂದೂವರೆಯಾಗಿದ್ದಿತು. ಹೋಟಲಿನಲ್ಲಿ ಆಳುಕಾಳುಗಳಾಗಲೀ ವೈಟ್‌ರಾಗ್‌ಎಂಬು ಇರಲಿಲ್ಲ. ಇದ್ದಿದ್ದರೆ ನಡುರಾತ್ರಿಯಲ್ಲಿ ವಯಸ್ಸಿಗೆ ಬಂದ ಆ ಹೆಂಗಸನ್ನು ನತ್ತಿಕೊಂಡು ಹೋಗುತ್ತಿದ್ದ ಗಂಡಸನ್ನು ವರು ಸೋಡುತ್ತಿದ್ದರು.

ಎರಡು ದಿನಗಳ ಸಂತರ ತಾನು ಮನೆಂಬಲ್ಲಿ ಹೇಳಿದ್ದೀಂತೆ ನಿಮುಳೆಯು ವಾಪ್ಸಿ ಬಂದಳು. ಅವಳು ಹೆಂಕಟರಾಯನ ಕಾರಿನಲ್ಲಿ ಬರಲಿಲ್ಲ. ರೈಲ್ ನಲ್ಲಿ ಬಂದಳು. ಹೆಂಕಟರಾಯನು ಹೇಳಿದ್ದೀಂತೆ ಎರಡು ದಿನಗಳ ಸಂತರ ಬರಲಿಲ್ಲವೆಂದೂ ಅದರಿಂದ ರೈಲಿನಲ್ಲಿ ಬರಬೇಕಾಯಿತೆಂದೂ ಹೇಳಿದಳು.

ಅವಾದ ಮೂರು ಸಾಲ್ಪು ದಿನಗಳ ಸಂತರ ಹೆಂಕಟರಾಯನು ಬಂದನು. ತನೆನ್ನಿಡನೆ ಬರಬೇಕಾಗಿದ್ದ ಸ್ನೇಹಿತರು ಬರಲಿಲ್ಲವೆಂದೂ ಆದರೂ ಯಾವುದೊಂದೆ ಕೆಲಸನಿದ್ದ ದಂಡ ನಿಮುಳೆಯನ್ನು ವಾಪ್ಸಿ ಕರತರ ಲಾಗೆಲ್ಲಿವೆಂದು ಹೇಳಿ ಕ್ಷಮಾರ್ಪಾಚನೆ ಮಾಡಿದನು.

ಈ ರೀತಿ ಯಾಗಿ ಪ್ರಣಯಿಗೆ ಬೃಂದಾವನದ ಯಾತ್ರೆಯು ಯಾರಿಗೂ ಆಸಕ್ತಿಯನ್ನು ಉಂಟುಮಾಡಬೇಕೆಂದಿಗಂಡಿತು.

ತುಂಬಿವ ಕೊಳೆದಷ್ಟು ಲೆಯಿಂದ ಜೀಂಬಿನಷ್ಟು ನೀರು ತೆಗೆದರೆ ನೀರಿನಲ್ಲಿ ಜಳ್ಳಿವಾಗುವುದಿಲ್ಲ. ಹಾಗೆಯೇ ತಾಯಿಯು ಸತ್ತರೂ ಬಡತನವು ಬಂದರೂ ಅವರು ಖಾವಾಸಿಪರಲ್ಲಿ, ಸಾಯಲಿಲ್ಲ.

ಶೀಲಕು ಮೊದಲಿನಿಂದಲೂ ಒಳ್ಳೆಯವಕು. ಕಷ್ಟ ಸುಖ ಎಂಬು ದನ್ನು ಅಥವ ವರಾಹಿಕೊಂಡು ಸಡೆಯುತ್ತಿದ್ದಳು. ನಿಮುಳೆಗೆ ಮೊದಲಿನಿಂದಲೂ ವರದಳದೇ ಯೋಚನೆಯಾಗಿ ಹೋಗಿದ್ದಿತು. ಅವಕೂ ಈಗೀಗ ಸರವಾಡಿಕೊಂಡು ಹೋಗುತ್ತಿದ್ದಳು. ವಾಸುಪು ಹೆಚ್ಚಾಗಿ ಹರ ಮಾಡುತ್ತಿರಲಿಲ್ಲ. ಹೇಳಿದಂತೆ ಕೇಳುತ್ತಿದ್ದಾನೆ.

ಸೋದರತ್ತೆ ಮೊದಲಿನಂತಹೀ ಇಡ್ಡಾರೆ. ಅವರಲ್ಲಿ ಯಾರೂ ಬದಲಾವಣೆಯನ್ನು ಅವೇಕ್ಷಿಸುತ್ತಿರಲಿಲ್ಲ.

ವಿಮಲೀಗೆ ಶಂಕರನನ್ನು ನೋಡಿದಾಗಲಂತೂ ಆಶ್ಚರ್ಯವಾಗುತ್ತದೆ. ಹೊಸಿಲು ಇಳಿದು ಹೋದರೆ ಅವನಿಗೆ ಮನೆಯ ವಿಷಯವು ಮರೆಯುವದು ಹಾಗಿರಲಿ, ಮನೆಯಲ್ಲಿದ್ಡಾಗ ಸಹ ಅದವನಿಗೆ ನೇನಪಿರುತ್ತಿರಲಿಲ್ಲ. ತಾಯಿಗೆ ಆಗಾಗ ಖಾಯಿಲೆಯು ಉಳ್ಳಣವಾಗುತ್ತತ್ತೆ. ಅಂತಹ ಸಮಯದಲ್ಲಿ ಕೂಡಾ ಅವನು ಮನಸ್ಸಿಗೆ ಹಚ್ಚಿಕೊಳ್ಳುವೆಂದು ಇರುತ್ತಿದ್ದನು. ಅಮೃತನು ಸಹ ಅನನ್ತ ರೀತಿಯನ್ನು ನೋಡಿ ಮನಿಗೆ ಇವನು ಯಜಮಾನನಾದರೆ ಹುಡುಗರು ಮಕ್ಕಳ ಗತಿಯೇನು ಎಂದು ಕೊರಗುತ್ತಿದ್ದರು.

ಆದರೆ ಈಗವನು ಹಿಂದಿನಂತಹ ಅಲ್ಲ. ಅವನಿಗೆ ಏರ್ ಕ್ರಾಫ್ಟ್‌ನಲ್ಲಿ ಕೆಲಸವಾಗಿದೆ. ತಿಂಗಳಿಗೆ ಸೂರ್ಯ ಇಪ್ಪತ್ತು ರೂಪಾಯಿಗಳ ಸಂಬಳವು ಬರುತ್ತದೆ. ಮಧ್ಯಾನ್ತ ಅರೆ ಹೊಟ್ಟಿ ತಿಂದು ಒಂದು ಕಾಸನ್ನು ಪೋಲು ಮಾಡಿದೇ ಸಂಬಳವನ್ನು ಮನಿಗೆ ತರುತ್ತಾನೆ. ತಂಗಿಯರನ್ನೂ, ತಮ್ಮನನ್ನೂ ಒಂದು ಬಾರಿಯೂ ಗದ್ದಿರಿಕೊಳ್ಳುವುದಿಲ್ಲ. ವಿಮಲೀಗೆ ತಂದೆಯನ್ನು ನೋಡಿದ ನೇನಪಿದೆ. ಆದರೆ ಆ ದಿನಗಳು ಚಿನ್ನಾಗಿ ಜ್ಞಾಪಕವಿಲ್ಲ. ಒಂದೊಂದು ದಿನ ಶಂಕರನನ್ನು ನೋಡಿ ನನ್ನ ತಂದೆ ನಮ್ಮ ವಿಷಯದಲ್ಲಿ ಇಷ್ಟೇ ವಿಶ್ವಾಸದಿಂದ ಇರುತ್ತಿದ್ದರೇನೂ ಎಂದುಕೊಳ್ಳುತ್ತಾಳೆ.

ಒಂದು ದಿನ ನಡೆದುದನ್ನುಂತೂ ವಿಮಲೆಯು ಬದುಕಿರುವವರೆನಿಗೆ ಮರೆಯುವುದಿಲ್ಲ. ಆ ದಿನ ಶಂಕರನಿಗೆ ಹೈ ಚಿನ್ನಾಗಿಲ್ಲದೇ ರಜಾ ತೆಗೆದುಕೊಂಡು ಮನೆಯಲ್ಲಿಯೇ ಇದ್ದ. ಸಿಗರೀಟ್‌ ಸೇದಬೇಕೆಂದು ಒಂದಾಣಿ ಜತಿ ಮಾಡಿಕೊಂಡು ಹೊರಗೆ ಹೊರಟಿದ್ದ. ಆದು ತಿಂಗಳ ಕಡೆ. ಒಂದು ಕಾಸೂ ಇಲ್ಲ. ವಿಮಲೆಯು ಸಾಸನೆ ಡಬ್ಬಿಯಲ್ಲಿ ಎಂದೋ ಹಾಕಿದ್ದ ಮೂರು ಕಾಸು ಸಹ ತೆಗೆದು ಕೊಟ್ಟಿದ್ದಳು. ಅದೂ ಸೇರಿ ಒಂದಾಣಿಯಾಗಿತ್ತು.

ಆಗ ಬೆಳಗಾಗ ಹತ್ತು ಗಂಟೆ ಇರಬಹುದು. ವಾಸುವು ಉಟ್ಟಿಮಾಡಿಕೊಂಡು ಸ್ಕೂಲಿಗೆ ಹೊರಟಿದೆ. ಅವನು ಕೆಂಗೇರಿಯಲ್ಲಿದ್ದ ವಿಡಲ್ ಸ್ಕೂಲಿಗೆ ಹೋಗುತ್ತಿದ್ದ. ಅವರ ಮನಿಗೆ ಸ್ಕೂಲು ಒಂದೂವರೆ ಎರಡು

ನೈಲಿಗಳ ದೂರ. ಮಧ್ಯಾನ್ತ ಉಟಕ್ಕೆ ಬಿಟ್ಟುಗ ಅವನು ಇಷ್ಟು ದೂರ ಬರಲಾಗುತ್ತಿರಲಿಲ್ಲ. ಅದರಿಂದ ದಿನಪೂ ವಿಮಲೀಯು ಏನಾದರೂ ಸ್ವಲ್ಪಿ ತಿಂಡಿಯನ್ನು ಕೊಡುತ್ತಿದ್ದಳು. ಆ ದಿನ ಕಟ್ಟಿ ಕಳಿಸುವುದಕ್ಕೆ ಏನೂ ಇರಲಿಲ್ಲ.

ವಾಸುವು ಮಧ್ಯಾನ್ತ ತಿನ್ನ ಪುದಕ್ಕೆ ಏನಾದರೂ ಬೇಕೆಂದು ಕೇಳಿದನು. ವಿಮಲೀಯು ಏನೂ ಇಲ್ಲವೆಂದು ಹೇಳಿದಳು.

ಅವನು “ ಸ್ವಲ್ಪ ಬಿಟ್ಟುಗ ಹಸಿವಾಗುವುದಕ್ಕೂ ” ಎಂದನು.

ಎಷ್ಟೋ ದಿನ ಹಸಿವಾಗಿ ಅವನಿಗೆ ಅದು ಅನುಭವವಾಗಿದ್ದಿತು.

ಆಕ್ಷನು ತಮ್ಮನೇ ಗಲ್ಲವನ್ನು ವ್ಯಾದುವಾಗಿ ಹಿಡಿದುಕೊಂಡು “ ಈ ದಿನ ಏನೂ ಇಲ್ಲವ್ಯ, ಹೋಗಿ ಬಂದು ಬಿಡು, ಕಂದ. ಸಂಜೆ ಬಂದ ಕೂಡಲೇ ಅನ್ನ ಹಾಕುತ್ತೇನೆ ” ಎಂದು ಒಕ್ಕೀಯ ಮಾತನಾಡಿ ಕಳುಹಿಸಿದಳು.

ವಾಸುವು ಖಿನ್ನನಾಗಿ ಮನೆಯಿಂದ ಹೊರಟಿನು.

ವಿಮಲೀಗೆ ಆ ಸನ್ನಿಹಿತವು ದುಃಖವನ್ನು ಉಂಟು ಮಾಡಿತು. ಅವಳು ಹೊರಗಡೆ ಬಂದು ಸ್ವಲ್ಪಿಗೆ ಹೋಗುತ್ತಿರುವ ತಮ್ಮನನ್ನು ನೋಡುತ್ತಾ ನಿಂತುಕೊಂಡು.

ವಾಸುವು ಸ್ವಲ್ಪ ದೂರ ಹೋದ ಸಂತರ ಶಂಕರನು ಅವನ ಹಿಂದೆ ಹೋದನು. ಅವನು ಮನೆಯ ಕಡಿಗೆ ತಿರುಗಿ ನೋಡಿದನು. ವಿಮಲೀಯು ನಿಂತಿರುವುದು ಅವನಿಗೆ ಕಂಡು ಬರಲಿಲ್ಲವೆಂದು ತೋರುತ್ತದೆ. ತಮ್ಮನನ್ನು ಕರೆದು ಜೀಬಿನಲ್ಲಿದ್ದ ದನ್ನು ಅವನ ಕೈಗೆ ತೆಗೆದು ಕೊಟ್ಟು ಏನೋ ಹೇಳಿ ವಾಪ್ತಿ ಬಂದನು.

ಶಂಕರನು ವಾಸುವಿಗೆ ಒಂದಾಣಿಯನ್ನು ಕೊಟ್ಟು ತಿಂಡಿ ತೆಗೆದುಕೊಳ್ಳುವಂತೆ ಹೇಳಿದನೆಂದು ವಿಮಲೀಯು ಅಥವ ಮಾಡಿಕೊಂಡಳು.

ಅದನ್ನು ನೋಡಿ ವಿಮಲೀಗೆ ಬಿಕ್ಕೆ ಬಿಕ್ಕೆ ಅಳುವು ಬಂದಿತು.

ಮನೆಯ ಕಡೆ ಬರುತ್ತಿರುವ ಅಣ್ಣನು ತಾನು ಅಳುತ್ತಿರುವುದನ್ನು ನೋಡಿರಲೆಂದು ಸೇರಿಗಿಸಿಂದ ಕಣ್ಣ ಬರಸಿಕೊಳ್ಳುತ್ತಾ ಅಡಿಗಿಯ ಮನೆಯ ಕಡಿಗೆ ಹೊರಟು ನೋಡಳು.

ಈ ಫೋಟನೆಯು ಅವಳಿಗೆ ಆಗಾಗ ನೇನಪಿಗೆ ಬರುತ್ತಿದ್ದಿತು. ಅದು ನೇನಪಿಗೆ ಬಂದಾಗಲೇಲ್ಲಾ ತಾನು ಕರ್ತವ್ಯ ಬ್ರಹ್ಮಾಗಿದ್ದೇನೆಂದು ಅವಳಿಗೆ ತೋರುತ್ತಿದ್ದಿತು.

೬

ವಿಜಯದಶಮಿ ಬಂದಿತು.

ತಾಯಿ ಸತ್ತೆ ವರ್ಷವಾದುದರಿಂದ ಹಬ್ಬನಿಲ್ಲ. ಆ ಸೇವನಿಲ್ಲದಿದ್ದರೂ ಹಬ್ಬ ಮಾಡುವುದಕ್ಕೆ ಆಗುತ್ತಿದ್ದಿರೋ ಇಲ್ಲವೋ?

ಹಿಂದಿನ ವರ್ಷ ನವರಾತ್ರಿಯು ಅವರ ಮನೆಯಲ್ಲಿ ಎಹೊಮ್ಮೆ ವಿಜ್ಞಂ ಭಜೆಯಿಂದ ಸಡೆಯಿತು. ಹತ್ತು ದಿನಪೂ ಪೂಜೆ ಪುನಸ್ಕಾರಗಳೂ ಜಪ ಪುರಾಣ ಪಠಣಗಳು ಸಡೆದುವು. ದಿನಕ್ಕೆ ಒಂದೊಂದು ಒಗೆ ಅಡಿಗೆಯನ್ನು ಮಾಡಿದ್ದರು. ವಿಜಯದಶಮಿಯ ಪ್ರಾರ್ಥಕಾಲ ಅಮೃತತ್ವಯ ವಿನಾ ಉಲಿದವರು ಕಾರಿನಲ್ಲಿ ಮೈಸೂರಿಗೆ ಹೋದರು. ದಸರಾ ಮೇರವಣಿಗೆ, ಎಗ್ಗಿ ಚಿಂಡಗಳನ್ನು ಸೋಡಿಕೊಂಡು ಎರಡು ಮೂರು ದಿನಗಳ ನಂತರ ವಾಪ್ತಿ ಬಂದಿದೆ ರು.

ಈ ಮನೆಯಲ್ಲಿ ಆ ಐಶ್ವರ್ಯವೂ ಇಲ್ಲ. ಆ ಆನಂದವೂ ಇಲ್ಲ. ಆದರೆ ಒಂದೇ ಒಂದು ಅನುಕೂಲವು ಮಾತ್ರ ಇಲ್ಲಿದೆ. ಈ ಮನೆಯು ಉರಿಗೆ ಒಂದರಡು ಮೈಲಿಗಳ ದೂರದಲ್ಲಿದೆ. ಸೇರಿ ಹೊರೆಯ ಮನೆಗಳದ್ದು ಅವರು ಹಬ್ಬ ಮಾಡಿದ್ದ ಇವರುಗಳು ಏನೂ ಇಲ್ಲದೇ ಇದ್ದಿದ್ದರೆ ಮನಸ್ಸಿಗೆ ಬಹಳ ಸೋವಾಗುತ್ತಿದ್ದಿತು. ಅದರಿಂದ ಸೇರಿ ಹೊರೆ ಇಲ್ಲದ ಈ ಮನೆಯು ಒಂದು ಆನುಕೂಲವನೇ ಆಗಿದ್ದಿತು.

ಮುಖ್ಯವಾಗಿ ಹಬ್ಬವನ್ನು ಮಾಡಿದೇ ಇರುವುದಕ್ಕೆ ತಾಯಿ ಸತ್ತೆ ವರ್ಷವೆಂದು ಒಂದು ಸೇವನಿದ್ದಿತು.

ವಿಜಯದಶಮಿಯಾದರೂ ಆ ದಿನ ಸಾಧಾರಣವಾದ ಅಡಿಗೆ ಮಾಡಿ ಉಟ ಮಾಡಿದರು.

ಸಾಯಂಕಾಲ ಸುಮಾರು ಆರೂಪರೆ ಏಳು ಗಂಟೆಯ ಸಮಯವರ

ಬಹುದು. ಬೇಕಿಗೆ ಹೆಸರಿಟ್ಟು ವಿಮಲೆಯು ಹೊರಗೆ ಬಂದು ಕುಳಿತುಕೊಂಡಳು. ಶಂಕರನೂ ಹುಡುಗರೂ ಒಳಗೆ ಕೇರಂ ಆಡುತ್ತಾ ಕುಳಿತ್ತಿದ್ದರು. ಯಾರಾದರೂ ಹೊರಗೆ ಬಂದು ತನೆಗೂಡನೆ ಮಾತನಾಡುತ್ತಿರಬಾರದೇ ಎಂದು ಅವಳಿಗೆ ತೋರಿತು. ಅನಂತರ “ ಬೇಡ, ಎಪ್ಪೋ ಉತ್ತಾಹದಿಂದ ಆಟವಾಡುತ್ತಿದ್ದಾರೆ. ಆಡಿಕೊಳ್ಳಲಿ ” ಎಂದುಕೊಂಡಳು.

ಇತ್ತೀಚಿಗೆ ವಿಮಲೆಯು ಏಕಾಂತವಾಗಿ ಕುಳಿತುಕೊಂಡಾಗಲೆಲ್ಲಾ ಶಂಕರನನ್ನು ತನ್ನನನ್ನು ಹೊರಿಸಿಕೊಳ್ಳತ್ತಿದ್ದಳು. ಈ ದಿನನ್ನು ಅವಳಿಗೆ ಅದೇ ಆಲೋಚನೆಯು ಬಂದಿತು. ಅವನು ಈ ಸಂಸಾರಕ್ಕಾಗಿ ದುಡಿಯುತ್ತಿದ್ದಾನೆ. ಇದರ ನಿರ್ವಹಣವೇ ತನ್ನ ಕರ್ತವ್ಯವೆಂದು ಕೊಂಡಿದ್ದಾನೆ. ಆದಕ್ಕಾಗಿ ದೇಹವನ್ನು ಸವೆಸುತ್ತಿದ್ದಾನೆ. ಆದರೆ ತಾನು ಮಾತ್ರಹಾಗಲ್ಲ. ಸಂಸಾರದಿಂದ ದೂರ ಹೋಗುತ್ತಿದ್ದಾಗೆ. ತನ್ನ ಮತ್ತು ವೆಂಕಟರಾಯನ ಸಂಬಂಧವು ತನ್ನನನ್ನು ಕರ್ತವ್ಯಚ್ಯಾತಿಗಾಗಿ ಮಾಡುತ್ತದೆ.

ಮರುಕ್ಕಣದಲ್ಲಿಯೇ “ ಇಲ್ಲ. ಹೀಗೆ ಯೋಚಿಸುವುದರಿಂದ ನಾನು ಅವನಿಗೆ ದ್ವೋಹ ಮಾಡುತ್ತಿದ್ದೇನೇ ” ಎನ್ನಿಸಿತು. ಆದರೆ ಮೊದಲಿನ ಭಾವನೆಯು ಸಮುದ್ರದ ಚೊಡ್ಡ ಅಲಯಂತೆ ಬಂದು ಹೊಡಿಯಿತು. ಅಣ್ಣನಿಗೆ, ತಂಗಿಯರಿಗೆ, ತಮ್ಮನಿಗೆ, ಅತ್ತೆಗೆ ತಾನು ಬೇಕು. ಇವರೊಂದಿಗೆ ಇದ್ದು ಇವರೊಂದಿಗೆ ಬೆಳೆದ ತನ್ನನನ್ನು ಇಂತಹ ಸಮಯಲ್ಲಿ ಎಳೆದುಕೊಂಡು ಹೋಗಲು ಯಾರಿಗೆ ತಾನೇ ಅಧಿಕಾರವಿದೆ? ಈ ವೆಂಕಟರಾಯನಿಗೆ ತಾನೇ ಈ ಅಧಿಕಾರವೆಲ್ಲಿದೆ?

ಜನಗಳಿಕೆ ಪ್ರೇಮ ಮಾಡುತ್ತಾರೆ? ಅವರೇಕೆ ಮದುವೆ ಮಾಡಿಕೊಳ್ಳುತ್ತಾರೆ? ತಾನು ಅವನನನ್ನು ಪ್ರೇಮ ಮಾಡಿದುದೇಕೆ? ಅದರಿಂದ ಏನು ಲಾಭವಾದ ರಾಗಾಯಿತು? ಈಗ ತಾನು ಎಲ್ಲಾ ವಿಧವಾಗಿಯೂ ಅವನಿಗೆ ಅಧೀಸವಾದಂತೆ ಆಯಿತು.

ಮೊನ್ನೆಯ ದಿನ ವೆಂಕಟರಾಯನು ಬಂದಿದ್ದಾಗ ಅವಳ ಕೈಯನ್ನು ತನ್ನ ಕೈಯಲ್ಲಿಟ್ಟುಕೊಂಡು ಮತ್ತೊಂದು ಕೈಯಿಂದ ಸವರುತ್ತಾ “ ಏನೇ ಹೇಳಿ, ವಿಮೃಷ್ಟಿ ನೀನು ಈ ರೀತಿಯಾಗಿರುವುದು ನನಗೆ ಸಮಾಧಾನವಿಲ್ಲ.

ಅಬ್ಬಾ. ಈ ವೃದುವಾದ ಕೈಗಳಿಂದ ನೀನು ಮುಸುರೆ ತಿಕ್ಕುವುದನ್ನು ಸೋದುವಾಗಲಂತೂ ನನಗೆ ಹೇಗಾಗುತ್ತದೆ, ಬಲ್ಲೀಯಾ ?” ಎಂದಿದ್ದನು.

ಆ ಮಾತುಗಳು ವಿಮುಲೆಗೆ ಜ್ಞಾಪಕಕ್ಕೆ ಬಂದುವು. ಅವನಿಗೆ ಏನೂ ಗೊತ್ತಾಗುವುದಿಲ್ಲ—ನೆಂದು ಕೊಂಡಳು. ಅವಳು ಮನೆಯ ಕೆಲಸಗಳೆಲ್ಲ ವನ್ನು ಮಾಡದೇ ಸಂಸಾರವು ನಡೆಯುವಂತಿಲ್ಲ. ವೆಂಕಟರಾಯನು ಮುಸುರೆಯವಳಿನ್ನಾದರೂ ಇಟ್ಟುಕೊಳ್ಳಬೇಕೆಂದು ಸಲಹೆ ಮಾಡಿದ್ದ. ವಿಮುಲೆಗೆ ಅಷ್ಟೂ ಗೊತ್ತಿಲ್ಲವೇ? ಅವಳು ಎಷ್ಟೂ ಸಲ ಹಾಗೆಂದು ಕೊಂಡಿದ್ದಳು. ತಿಂಗಳಿಗೆ ಎರಡು ರೂಪಾಯಿಗಳನ್ನಾದರೂ ಕೊಡದೇ ಮುಸುರೆಯವಳು ಸಿಗುವುದಿಲ್ಲ. ವಾಸುವು ಹತ್ತು ಹನ್ನೆರಡು ದಿನಗಳಿಂದಲೂ ಹರಕಲು ಬನಿಯನ್ನು ಹಾಕಿಕೊಳ್ಳುತ್ತಾ ಇದ್ದಾನೆ. ಅದೇ ರೂಪಾಯಿ ಇದ್ದಿದ್ದರೆ ಅವನಿಗೊಂದು ಬಟ್ಟೆಯು ಬರುತ್ತಿರಲಿಲ್ಲವೇ?

ವಿಮುಲೆಯು ಬಂದೆರಡು ದಿನಗಳ ಕಾಲ ಮನೆಯಲ್ಲಿಲ್ಲಿದ್ದರೆ ತಂಗಿಯರು ಹೇಗೋ ನಿರ್ವಹಿಸುತ್ತಾರೆ. ಆದರೆ ಅವೆಲ್ಲವೂ ಅವ್ಯವಸ್ಥೆ. ದಂಧರಾಳತನ. ಪದಾರ್ಥಗಳನ್ನು ಅನ್ಯಾಯವಾಗಿ ಪ್ರೋಲು ಮಾಡುತ್ತಾರೆ. ಅವಳು ಹಿಂದಿನ ಭಾರಿ ವೆಂಕಟರಾಯನೊಂದಿಗೆ ಎರಡು ದಿನ ಹೊರಗೆ ಹೋಗಿ ಬರುವುದರೊಳಗಾಗಿ ಒಂದು ದೂಡ್ ಬಟ್ಟಲಿನಪ್ಪು ಎಣ್ಣೆಯನ್ನು ಖಚು ಮಾಡಬಟ್ಟಿದ್ದರು. ಅಧರ್ ಭಾರಿನಪ್ಪು ಸೋಪು ಮಾಯವಾಗಿ ದ್ವಿತ್ತ. ಮನೆಯಲ್ಲಿದ್ದ ಇದ್ದಿಲ್ಲವೂ ಮುಗಿದು ಹೋಗಿ ಶಂಕರನಿಗೆ ಸಂಬಳವು ಬರುವವರೆವಿಗೆ ಇದ್ದಿಲ್ಲದೇ ವಿಮುಲೆಯು ಬಹಳ ಕಷ್ಟ ವಡಚೇ ಕಾಯಿತು.

ವಿಮುಲೆಯು ಬಹಳ ಹೊತ್ತು ಈ ಯೋಚನೆಗಳಲ್ಲಿಯೇ ಮಗ್ನಿಗಳಾಗಿ ರಲಿಲ್ಲ. ಬೀಯುತ್ತಿದ್ದ ಬೇಳೆಯು ಅವಕನ್ನು ಕರೆಯುತ್ತಿತ್ತು. ಹೋಗಿ ಅಡಿಗೆಯನ್ನು ಪೂರ್ವಿಸಿ ಲಲ್ಲರನ್ನು ಉಂಟಕ್ಕೆ ಎಬ್ಬಿಸಿದಳು. ಕಡೆಯಲ್ಲಿ ತಾನು ಉಂಟಕ್ಕೆ ಕುಳಿತುಕೊಂಡಳು. ಅವಳಿ ಜೂತೆಗಾಗಿ ಶಂಕರನೂ ಕುಳಿತ್ತದ್ದನು.

ಉಂಟದ ನಡುವೆ ವಿಮುಲೆಯು “ ಅಣ್ಣಾ. ನನ್ನ ಸ್ನೇಹಿತಿ ಮಾಲ ತಿಯು ಕರೆದಿದ್ದಳು. ಈ ಹಬ್ಬಿ ಮುಗಿಸಿಕೊಂಡು ಬರುವುದಾಗಿ ಹೇಳಿದೆ

ನಾಳೆಯ ದಿನ ಹೋಗಿ, ಎರಡು ದಿನಗಳು ಇದ್ದುಕೊಂಡು ಬರೋಣವೆಂದಿ  
ದ್ದೀನೇ ” ಎಂದು ಹೇಳಿದಳು.

ಶಂಕರನು ಅದಕ್ಕೆ ಅಡ್ಡಿ ಹೇಳಲಿಲ್ಲ. ಮನೆಯಲ್ಲಿ ಎಲ್ಲರಿಗೂ  
ಗೊತ್ತಾದ ನಂತರವೂ ಅವರು ಅದಕ್ಕೆ ಪ್ರತಿ ಹೇಳಲಿಲ್ಲ.

ವಾಸ್ತವವಾಗಿ ವಿಮಲೆಯನ್ನು ಅವಕ ಗೆಳತಿಯು ಕರೆದಿರಲಿಲ್ಲ. ಕಳಿದ  
ನಾಲ್ಕೆಯುದು ದಿನಗಳಿಂದಲೂ ವೆಂಕಟರಾಯನು ದಸರಾಗೆ ವೈಸೂರಿಗೆ  
ಬರಬೇಕೆಂದು ಬಲಾತ್ಮಾರ ಮಾಡುತ್ತಿದ್ದನು. ವಿಧಿ ಇಲ್ಲದೇ ವಿಮಲೆಯು  
ಅದನ್ನು ಒಪ್ಪಿಕೊಂಡಳು. ಅದನ್ನೇ ಬೇರೆಯ ವಿಧವಾಗಿ ಮನೆಯವರಿಗೆ  
ತಿಳಿಸಿದ್ದಳು.

ಮಾರನೆಯ ದಿನ ಮಧ್ಯಾನ್ತ ಉಟ ಮಾಡಿಕೊಂಡು ಬೆಂಗಳೂರಿಗೆ  
ಹೋದೆಳು. ವೆಂಕಟರಾಯನು ಅವಕ ಬರುವಿಕೆಯನ್ನೇ ಕಾದಿದ್ದನು.  
ಅವರಿಬ್ಬರೂ ವೈಸೂರಿನ ಕಡೆಗೆ ಹೋರಟಿರು.

ಹೋರಡುವವರೆವಿಗೆ ಯಾಗೆ ಹೋಗುವುದು ಅವಳಿಗೆ ಇಷ್ಟವಿರಲಿಲ್ಲ.  
ಹೋರಟ ನಂತರ ಪ್ರವಾಸವು ಅವಳಿಗೆ ಸುಖಕರವೆನ್ನಿಸಿತು. ಪ್ರಕಾಶಮಾನ  
ವಾದ ಬಿಸಿಲು, ತಣ್ಣಿಗೆ ಬೀಸುತ್ತಿದ್ದ ಗಾಳಿ, ನಾಲು ಮರಗಳ ಶೀತಲವಾದ  
ಭಾಯೆ, ನೀಲವಾದ ಶುಭೂಕಾಶ, ಹಾರುವ ಹಕ್ಕಿಗಳು ಇವೆಲ್ಲವೂ ವಿಮ  
ಲೆಯ ಮನಸ್ಸನಲ್ಲಿ ಆಹ್ಲಾದವನ್ನು ಉಂಟು ಮಾಡುತ್ತಿದ್ದವು.

ಈ ದಿನ ನಾಯಂಕಾಲ ಅವಕು ಅಡಿಗೆಯನ್ನು ಮಾಡಬೇಕಾಗಿಲ್ಲ.  
ಮುಸುರೆಯನ್ನು ತೊಳೆಯಬೇಕಾಗಿಲ್ಲ. ಅವಕು ಸಿನಿಮಾಗೆ ಹೋಗಿ ವರ್ಷ  
ವಾಗಿದ್ದಿತು. ಈ ದಿನ ಬೇಕಾದರೆ ಸಿನಿಮಾಗೆ ಹೋಗಬಹುದು. ಬೇಕಾದರೆ  
ಎಗ್ರಿಬಿಷ್ಟನಲ್ಲಿ ಒಡಿಯಾಡಬಹುದು.

ತನ್ನ ನಗುವನ್ನೂ ತನ್ನ ಮಾತನ್ನೂ ಕೇಳುವಂತಹ ಸ್ತ್ರಿಯನೊಂ  
ದಿಗೆ ವೇಗವಾಗಿ ಜಾರುವ ಕಾಲನಲ್ಲಿ ಕುಳಿತು ಹೋಗುವುದು ಅತ್ಯಾನಂದ  
ಕರವಾಗಿದ್ದಿತು.

ವೈಸೂರಿನಲ್ಲಿ ಅವರು ಮಾಡರ್ ಹೋಟಲಿನಲ್ಲಿ ತಂಗಿದರು. ವಿಮ

ಲೀಗೆ ಅದಪ್ಪು ಬೇಗ ಎಗ್ಗಿಬಿಷನ್ಸ್‌ಗೆ ಹೋಗಬೇಕೆಂಬ ಆತುರವಿದ್ದಿತು. ಬಾತ್ ರೂಂಗೆ ಹೋಗಿ ಮುಖದ ಮೇಲೆ ನೀರು ಹಾಕಿಕೊಂಡಳ್ಳು. ಸೋಪು ಹೆಚ್ಚಿಕೊಂಡಳ್ಳು. ಕಣ್ಣ ಬಿಟ್ಟು ನೊರೆಯು ಮುಚ್ಚಿಕೊಂಡಿದ್ದ ಮುಖ ವನ್ನು ಸೋಡಿಕೊಂಡಳ್ಳು. ಅದಮ್ಮೇ ಚಿನ್ನಾಗಿ ಕಂಡು ಬಂದಿತು. ತಣ್ಣೀರು ಹಾಕಿ ತೊಳಿದುಕೊಂಡು ಕನ್ನಡಿಯಲ್ಲಿ ಮುಖವನ್ನು ಸೋಡಿಕೊಂಡಳ್ಳು. ಅದನ್ನು ಸೋಡಿಕೊಂಡ ಅವಳಿಗೆ “ನಾನು ಇಪ್ಪು ಚಿನ್ನಾಗಿ ದ್ವೀನೆಯೇ ?” ಎಂದೆನಿಸಿತು.

ವಿಮಲೆಯು ಹೊರಗೆ ಬಂದು ತಲೆ ಬಾಚಿಕೊಂಡು ಸೀರೆಯನ್ನುಟ್ಟು ಸಿದ್ದ ವಾದಳು. ಅಪ್ಪು ಹೋತ್ತಿಗೆ ವೆಂಕಟರಾಯನೂ ಹೊರಗೆ ಹೊರಡಲು ತಯಾರಾಗಿದ್ದನು. ಇಬ್ಬರೂ ಎಕ್ಕಿಬಿಷಟ್ಟಿಗೆ ಹೋದೇರು.

ಒಂದು ಗಂಟೆಯ ಕಾಲ ಎಗ್ಗಿಬಿಷಟ್ಟಲ್ಲಿ ತಿರುಗಾಡಿಕೊಂಡು ಅವರು ವಾಪ್ಸು ಬಂದರು.

ಹೋಟಲಿನ ರೂಪಿನಲ್ಲಿ ಹಾಸಿಗೆಯ ಮೇಲೆ ಕುಳಿತುಕೊಂಡ ನಂತರ ವಿಮಲೆಯು “ಈ ಬಾರಿ ಎಗ್ಗಿಬಿಷಟ್ಟೆ ಬಂಡ ಚಿನ್ನಾಗಿದೆ” ಎಂದು ಹೇಳಿದಳು.

ವೆಂಕಟರಾಯನು “ನೀನಿಲ್ಲಿಗೆ ಬಂದು ಎಪ್ಪು ವರ್ಷವಾಯಿತು, ವಿಮಲಾ ” ಎಂದನು.

“ ಹೋದ ವರ್ಷ ಕೂಡಾ ಬಂದಿದ್ದೇನಲ್ಲಾ ”

ಇಬ್ಬರೂ ಹೋಗಿ ಮಣಿಗಳ ಮೇಲೆ ಕುಳಿತು ಉಂಟ ಮಾಡಿದರು. ಉಂಟ ಮಾಡುವಾಗಲೂ ವಿಮಲೆಯು ಖಾಸಿಯಾಗಿಯೇ ಇದ್ದಾಗು.

ಉಂಟ ಮುಗಿಸಿಕೊಂಡು ಕೋಸೆಗಳಿಗೆ ಬಂದರು. ಕೋಸೆಗಳಿಗೆ ಬಂದೊಡನೆಯೇ ವೆಂಕಟರಾಯನು ವಿಮಲೆಯ ಹೆಗಲಿನ ಮೇಲೆ ಕೈ ಹಾಕಿ “ ವಿಮ್ಮುಕ್ತ. ಈ ದಿನ ಎಗ್ಗಿಬಿಷಟ್ಟಲ್ಲಿ ಹೋಗುತ್ತಿದ್ದಾಗ ನನಗಿಪ್ಪ ಹೆಮ್ಮೆಯಾಯಿತು, ಬಲ್ಲಿಯಾ ?” ಎಂದು ಕೇಳಿದನು.

ವಿಮಲೆಯು ಮಂಜದ ಮೇಲೆ ಕುಳಿತುಕೊಂಡ ನಂತರ ನವಿಲಿನಂತೆ ತಲೆಯನ್ನು ಮೇಲೆತ್ತಿ “ ಯಾಕೆ ?” ಎಂದ್ರಕು.

ವೆಂಕಟರಾಯನು “ ನಾವು ಹೋಗುತ್ತಿದ್ದಾಗ ಎಲ್ಲರೂ ನಿನ್ನ ಕಡೆಗೇ

ನೋಡುತ್ತಿದ್ದರು. ಅಂತಹ ನಿನ್ನೊಂದನೆ ಹೋಗುತ್ತಿದ್ದರೆ ಹೇಣ್ಣುಯಲ್ಲವೇ ?” ಎಂದು ಕೇಳಿದನು.

ಪುನಃ ಅವನೇ ಒಂದು ಗಳಿಗೆಯ ಹೂತ್ತು ತಡೆದು “ ಅಲ್ಲಿ ಓಡಿಯಾದುವಾಗ ನಿನಗೆ ಸಂತೋಷವಾಗುತ್ತಿರಲಿಲ್ಲವೇ ? ” ಎಂದನು.

ಅವು ವಾತಿಗೆ ಉತ್ತರವನ್ನು ಹೇಳಲಿಲ್ಲ. ತನ್ನ ಕೆದರಿದ್ದ ಮುಂಗೂದಲನ್ನು ಸರಿಮಾಡಿಕೊಂಡಳು.

“ ಬಹಳ ದಿನಗಳಿಂದ ನನಗೆ ಒಂದು ಯೋಚನೆ ಇದ್ದಿತು, ವಿಮ್ಮುಕ್ತಿಸಿ ಮದುವೆ ಮಾಡಿಕೊಳ್ಳುವುದೊಂದು ಬಗೆ. ಮದುವೆ ಮಾಡಿ ಪ್ರೀತಿಸುವುದೊಂದು ಬಗೆ. ಇದರಲ್ಲಿ ಯಾವುದು ಸರಿ ಎಂದು ಬಲು ಕಾಲ ದಿಂದ ಇತ್ಯಧ್ವಾಗಿರಲಿಲ್ಲ. ಈಗ ನಮ್ಮ ಸ್ನೇಹವಾದ ಮೇಲೆ ಪ್ರೀತಿಸಿ ಮದುವೆಯಾಗುವುದೇ ಸರಿ ಎಂಬ ತೀವ್ರಾನಕ್ಕೆ ಬಂದಿದ್ದೇನೇ ” ಎಂದವನು ಹೇಳಿದನು.

“ ಈ ನಮ್ಮ ಪ್ರೇಮ ವಿವಾಹವನ್ನು ನಿಮ್ಮ ತಾಯಿತಂದೆಗಳು ಒಪ್ಪುತ್ತಾರೇನು ? ”

“ ಒಪ್ಪುತ್ತಾರೆ. ಒಂದು ವೇಳೆ ಒಪ್ಪದಿದ್ದರೂ ನಾನು ಅದನ್ನು ಲಕ್ಷ್ಯ ಮಾಡುವುದಿಲ್ಲ ”

ಅವನು ಮಂಚದ ಪಟ್ಟೆಯನ್ನು ಒರಿಗಿಕೊಂಡು ಕುಳಿತುಕೊಂಡಿದ್ದನು. ವಿಮುಳೆಯು ಅವನ ವಕ್ಕ ಸ್ಥಳದ ಮೇಲೆ ವಾಲಿಕೊಂಡು ಅವನ ಏರಡು ಕೃಗಳನ್ನು ತನ್ನ ಕೃಗಳಲ್ಲಿ ತೆಗೆದುಕೊಂಡು ನೋಡುತ್ತಿದ್ದಳು.

ಆಗವಳು “ ಬಲು ಬೇಗ ಬೆಳಿದ ಪ್ರೇಮವು ಬಲು ಬೇಗಲೇ ಆರಿ ಹೋಗುವ ಸಂಭವವುಂಟೇ ? ” ಎಂದು ಕೇಳಿದಳು.

“ ಅದೆಲ್ಲಾ ಇಲ್ಲ, ವಿಮ್ಮುಕ್ತ ನಮ್ಮ ಪ್ರೇಮವು ಅಮರವಾದುದು. ಈ ನಮ್ಮ ಗೆಳತನವು ಶಂಕರನಿಗೆ ಗೊತ್ತೇ ? ಅವನು ಒಪ್ಪುತ್ತಾನೆಯೇ ಎಂದೇ ನನಗೆ ಯೋಚನೆ ”

ವಿಮುಳೆಯು ಈ ಗತಾನ್ನೇ ಆ ವಿಷಯವನ್ನು ಕೂಲಂಕೆಶವಾಗಿ ಯೋಚಿಸ ತೊಡಗಿದಳು. ಅವಳು ಕ್ಷೇತ್ರ ಕಾಲ ಆಲೋಚನೆ ಮಾಡಿ ಒಂದೊಂದು ಬಾರಿ ಅವನಿಗೆ ಗೊತ್ತೇನೋ ಎಂದೆನಿಸುತ್ತದೆ. ಅವನು

ಬಹಳ ಬುದ್ಧಿ ವಂತೆ. ತಿಳಿದುಕೊಂಡಿದ್ದರೂ ತಿಳಿದುಕೊಂಡಿರಬಹುದು. ಅವನಿಗೆ ತಿಳಿದರೂ ಅವನು ಆಕ್ಷೇಪಿಸಲಾರೆ” ಎಂದೇ.

“ ನಾನೂ ಹಾಗೆಯೇ ಎಂದುಕೊಂಡೆ ”

“ ನಾನು ನಿಮ್ಮೊಂದಿಗೆ ಇದ್ದಾಗ ಎಲ್ಲವೂ ಸರಿಯಾಗಿದೆ ಎಂದೇನಿಸುತ್ತದೆ. ನೀವು ದೂರವಾಗಿದ್ದಾಗ-ಎಂದುರಿಗಿಲ್ಲದಿದ್ದಾಗ ನನಗೆ ತಪ್ಪು ಮಾಡುತ್ತಿದ್ದೇನೇ ಏನೋ ಎನ್ನಿಸುತ್ತದೆ. ಕೆಲವು ಸಲವಂತೂ ನನಗೆ ಹುಚ್ಚುಹಿಡಿದಂತೆ ಆಗುತ್ತದೆ ”

“ ಅದು ನಿನ್ನ ದೌಬರ್ಯ, ವಿಮ್ಮು. ನಾವು ಪರಸ್ಪರ ಪ್ರೇಮ ಮಾಡುತ್ತೇವೆ. ಈಗದು ರಹಸ್ಯವಾಗಿದೆ. ಆದರೆ ಎಂದಾದರೊಂದು ದಿನ ಇದು ಬಹಿರಂಗವಾಗಲೇ ಬೇಕಷ್ಟೇ. ಈ ದಿನವೇ ಎಲ್ಲರಿಗೂ ಹೇಳಿ ಬಿಡುವುದಕ್ಕೆ ನಾನು ತಯಾರು. ನೀನು ಒಪ್ಪುವೆದಿಲ್ಲವಲ್ಲಾ-ಎಂದು ಸುಮ್ಮುಕ್ಷಿದ್ದೇನೇ. ಈಗಲೇ ಶಂಕರನು ಸಂವಾದನೆ ಮಾಡುತ್ತಿದ್ದಾನೆ. ಏರೂ ಕ್ರಾಫ್ಟ್ ನಲ್ಲಿ ಎಲ್ಲರೂ ಅವನನ್ನು ವಿಶ್ವಾಸ ಮಾಡುತ್ತಾರೆ. ಅವನಿಗೆ ಸಂವಾದನೆ ಹೆಚ್ಚುಗಬಹುದು. ವರದಳಿಗೆ ಮದುವೆಯಾಗುತ್ತದೆ. ನಾವೊಂದು ಸೊಗಸಾದ ಮನೆಯನ್ನು ಮಾಡಿಕೊಂಡು ಬೇರೇ ಹೋಗೋಣ. ವಾಸುವನ್ನು ನಮ್ಮ ಮನೆಯಲ್ಲಿ ಇಟ್ಟುಕೊಳ್ಳೋಣ. ಶೀಲ, ಸಾವಿತ್ರಮ್ಮ ಇವರು ಶಂಕರನೊಂದಿಗೆ ಇರಲಿ ”

“ ಅದೆಲ್ಲಾ ಸರಿಯಾಗಿದೆ. ಆದರೆ ಇದೆಲ್ಲಾ ಆಗುವದರೊಳಗೆ.....”

“ ಅದೇನು ಚಿನ್ನಾ ”

ಅವಳು ಉತ್ತರ ಹೇಳಲಿಲ್ಲ.

ಸೌಕರ್ಯರಾಯನು ಅವಳ ಮುಖದ ಬಳಿ ಮುಖವನ್ನಿಷ್ಟು ಅವಳ ಗಲ್ಲವನ್ನು ಹಿಡಿದು ಮೆಲ್ಲನೆ ಒತ್ತುತ್ತಾ “ ಅದೇನು ಹೇಳು ” ಎಂದನು.

ಅವಳು ಹೇಳಲಿಲ್ಲ.

“ ನಾನು ಹೇಳಲೇ ? ”

ಅವಳು ಸುಮ್ಮನಿದ್ದಾಳು.

“ ಅಷ್ಟರಲ್ಲಿ ನಮಗೆ ಒಂದು ಪುಟ್ಟಿ ಮಗುವಾದರೆ-ಎಂದು ಯೋಚೆ ಸುತ್ತಿದ್ದೀ, ಅಲ್ಲವೇ ?”

ವಿನುಲೆಯು ನಾಚಿಕೆಯಿಂದ ತಲೆ ತಗ್ಗಿ ಸಿಕೊಂಡಜ್ಞ.

“ ಅದಕ್ಕಾಗಿ ನಾಚಿಕೆ ಪಡಬೇಕಾದುದೇನೂ ಇಲ್ಲ, ವಿನು, ಹಾಗಾದರೆ ಒಳ್ಳೆಯದೇ ಆಯಿತು. ಈ ನಮ್ಮರಹಸ್ಯ ಪ್ರೇಮವನ್ನು ಬಹಿರಂಗವಾಡಲು ಒಳ್ಳೆಯ ಅವಕಾಶವೇ ಸಿಕ್ಕಿದಂತಾಯಿತು”

“ ನೀವು ಹೇಳುವುದೆಲ್ಲಾ ತಮಾಷೆಯಾಗಿದೆ ”

“ ಅದರಲ್ಲಿ ತಮಾಷೆ ಏನು ಬಂದಿತು ? ನಾವೇಕೆ ಹೆದರಬೇಕು ?

ನ್ನು ತಪ್ಪು ಮಾಡಿದ್ದೇನೇ ?”

“ ನಾವೇನೂ ತಪ್ಪು ಮಾಡಿಲ್ಲ, ಯಾರಿಗೂ ಹೆದರಬೇಕಾಗಿಲ್ಲ ”

ಎಂದು ಹೇಳಿ ವಿನುಲೆಯು ಅವನ ಆಲಿಂಗನದಿಂದ ತಪ್ಪಿಸಿಕೊಂಡಜ್ಞ.

ಅವರು ಕಿಟಕಿಯ ಮಗ್ಗುಲಲ್ಲಿ ಮಲಗಿಕೊಂಡಿದ್ದರು. ವೆಂಕಟರಾಯನಿಗೆ ಬಹಳ ಬೇಗ ನಿದ್ದೆಯು ಬಂದು ಬಿಟ್ಟುತು. ಅದರೆ ವಿನುಲೆಗೆ ನಿದ್ದೆಯು ಬರಲೇ ಇಲ್ಲ. ಕಣ್ಣಿ ಬಿಟ್ಟು ನೋಡಿದಾಗಲೆಲ್ಲಾ ಕತ್ತಲಿನಲ್ಲಿ ಮೃಷಾರಿನ ಬೀದಿಯ ಬುರುಡೆಯ ನಾಲು ದೀಪಗಳು ಕಂಡು ಬರುತ್ತಿದ್ದವು.

ರೊತ್ತಾಗುತ್ತಾ ಬಂದಿತು. ಗಂಟೆಯ ಮೇಲೆ ಗಂಟೆಗಳಾಗುತ್ತಾ ಬಂದವು. ಅವಳಿಗೆ ನಿದ್ದೆಯು ಬರಲಿಲ್ಲ.

ಬಂದು ಭಾರಿ “ ನಾವೇಕೆ ಪ್ರೇಮ ಮಾಡಿದೆ ? ಇಂದಂತೂ ನಾನು ಈತನ ಹೆಂಡತಿ ಎಂಬ ಭಾವನೆಯು ನನ್ನ ಮನಸ್ಸಿನಲ್ಲಿ ಬಂದಿಲ್ಲ. ಆ ಭಾವನೆಯು ನನಗೆ ಎಂದಾದರೂ ಬರುತ್ತದೆಯೆ ? ಎಂದಾದರೀಂದು ದಿನ ನಾವು ಗಂಡಪೆಂಡಿತೆ ಬದುಕುತ್ತೇನೆಯೆ ? ” ಎಂದುಕೊಂಡಜ್ಞ.

ಆ ಮಾತನ್ನು ಗಟ್ಟಿಯಾಗಿ ಆಡಿದೆನೇನೋ ಎನ್ನ ವಂತೆ ಅವಳು ಹಾಗಿಂದುಕೊಂಡಜ್ಞ. ವೆಂಕಟರಾಯನು ತಾನಾಡಿದ ಮಾತನ್ನು ಕೇಳಿ ಬಿಟ್ಟನೇನೋ ಎಂದು ಅವನ ಕಡೆಗೆ ನೋಡಿದಳು. ಅವನು ನಡು ರಾತ್ರಿಯಲ್ಲಿ ಗಾಢ ನಿದ್ದೆಯಲ್ಲಿದ್ದನು.

ಈಗ ಕ್ಯೆ ಮಿಂಚಿ ಹೊಗಿದೆ. ಅಂದು, ಆ ರಾತ್ರಿ ಬೃಂದಾವನದಲ್ಲಿ ಅವಳು ತನ್ನನ್ನು ಅವನಿಗೆ ಒಸ್ಸಿಸಿಬಿಟ್ಟಿದ್ದು ಇ. ಪುನಃ ಅವಳು ತನ್ನನ್ನು

ವಾಪ್ಸಿ ತೆಗೆದುಕೊಳ್ಳುವೆಂತಿಲ್ಲ.” ಅವರಿಬ್ಬರ ನಡುವೆ ಜಗತ್ತಿಲ್ಲ. ತನ್ನ ಗಂಡನಾಗುವವನು ಹೇಗೆರಬೇಕೆಂಬು ಅವಳು ಭಾವನೆ ಮಾಡುತ್ತಿದ್ದಳೋ ಇವನು ಹಾಗೆಯೇ ಇದ್ದಾನೆ. ಅವನು ತಾನು ಏನೆಂದು ತೋರ್ವಡಿಸಿಕೊಂಡಾಗೆಯೇ ಅದರಲ್ಲಿ ಸುಳ್ಳಿಲ್ಲ. ಹಾಗೆಯೇ ಇದ್ದಾನೆ. ಅವನು ಈಗಿನಂತೆಯೇ ಅವಳನ್ನು ಪ್ರೇಮ ಮಾಡುತ್ತಿರುವಾಗ ಅವಳು ಅವನನ್ನು ಬಿಟ್ಟುಹೋಗುವುದು ಹೇಗೆ ?

ಆದರೆ ಅವಳ ಅಂತರಾತ್ಮನ್ಯ ಬೇರೊಂದು ವಿಧವಾಗಿ ಹೇಳುತ್ತಿದ್ದಿರುತ್ತು. “ನೀನು ಇಲ್ಲಿಂದ ಹೊರಟು ಹೋಗು. ನಿನ್ನ ಸಹೋದರರ ಬಳಿಗೆ ಸಹೋದರಿಯರ ಬಳಿಗೆ ಹೋಗು. ಇವನು ನಿನ್ನನ್ನು ಪ್ರೇಮ ಮಾಡಿದ್ದಾನೆ. ನಿನ್ನೂ ಇವನನ್ನು ಪ್ರೇಮ ಮಾಡಿದ್ದೀ. ಆದರೆ ನಿನ್ನ ಅಲ್ಲಿಗೆ ಸೇರಿದವರು. ಅಲ್ಲಿ ನಿನ್ನ ಕರ್ತವ್ಯವಿದೆ. ಸಿನ್ನನ್ನು ಇಸ್ತೇಂಬುಬ್ಬಿಗೆ ಕೊಡಲು ನಿನಗೆ ಅಧಿಕಾರವಿಲ್ಲ. ಇವನಿಗೆ ಹೆಂಡತಿಯಾಗಿ ಮನೆಯ ಗೃಹಣಿಯಾಗಿ ಮಕ್ಕಳಿಗೆ ತಾಯಿಯಾಗಿ ಬದುಕಲು ನಿನಗೆ ಅಧಿಕಾರವಿಲ್ಲ ” ಎಂದು ಹೇಳುತ್ತಿದ್ದಿರುತ್ತು.

ಅವಳ ಮನನ್ನು ಹಾಗೆಯೇ ಮಾಡಬೇಕೆಂದು ಅವೇಕ್ಕೆ ಮಾಡುತ್ತಿದ್ದಿರುತ್ತು. ಆದರೆ ಈಗ ಕೈ ಮಿಂಚಿ ಹೋಗಿದೆ. ಮೃದುವಾದ ದಿಂಬು ಅವಳ ತಲೆಗೆ ಗಟ್ಟಿಯಾಗಿ ಕಂಡಿತು. ಎದ್ದು ಕುಳಿತುಕೊಂಡಳು. ಅವನ ಕಡೆಗೆ ನೋಡಿದಳು. ಅವನಿಗೆ ಚೆನ್ನಾಗಿ ನಿದ್ದೆ ಬಂದಿದ್ದಿರುತ್ತು. ಯಾರೋ ಅವರಿಚಿತನು ಅಲ್ಲಿ ಮಲಗಿರುವಂತೆ ಅವಳಿಗೆ ಭಾಸುವಾಯಿತು. “ನಾನಾರು, ನಾನೇಕೆ ಇಲ್ಲಿದ್ದೇನೆ, ಪರಪುರುಷನೊಡನೆ ಏಕಶಯ್ಯೆಯಲ್ಲಿ ಏಕಿದ್ದೇನೆ” – ಎಂದು ತೋರಿತು. ಬಲು ದಿನಗಳಿಂದಲೂ ಒಡನೆ ಓಡಿಯಾಡಿದ ವೆಂಕಟರಾಯನು ಅವನೆಂದು ಮನಸ್ಸಿನಲ್ಲಿ ಧಾರಣ ಮಾಡಲು ಅವಳು ಪ್ರಯತ್ನ ಮಾಡಿದಳು. ಆದರೆ ಅದು ಸಾಧ್ಯವಾಗಲಿಲ್ಲ. ಎಂದೋ ಎಲ್ಲಿಯೋ ನೋಡಿದಂತೆ ಮಾತ್ರ ಅವಳ ಮನಸ್ಸಿಗೆ ಬಂದಿತು.

ಅವಳು ಮೃದುವಾದ ಹಾಸಿಗೆಯ ಮೇಲೆ ಕುಳಿತುಕೊಂಡಿದ್ದಳು. ಅತ್ಯುತ್ತಮವಾದ ಬೆಳ್ಳನೆಯ ಬ್ಲಾಂಕೆಟ್ ತೊಡಿಗೇ ಮೇಲೆ ಬಿಡಿದಿದ್ದಿರುತ್ತು. ಎಮ್ಮೋ ಸುಖಕರವಾಗಿರಬೇಕಾಗಿದ್ದ ಆ ಸನ್ನಿನೇಶವು ಅವಳಿಗೆ ಕಷ್ಟ ಕರವಾಗಿ ಕಂಡಿತು.

ಕೆಂಗೇರಿಯ ಮನೆಯಲ್ಲಿದ್ದ ಹಳೀಯ ಹಾಸಿಗೆ, ಹರಕಲು ರಗ್ಗಿ ಅವ ಳಗೆ ಪ್ರಿಯವಾಗಿ ಕಂಡಿತು. ವರದ, ಶೀಲ, ವಾಸುಗಳ ಗಲಾಟೆಯು ಪ್ರಿಯ ವಾಯಿತು. ಆ ಅಡಿಗೆಯ ಮನೆಯ ಕೆಲಸ, ತೊಳೀಯ ಬೇಕಾದ ಮುಸು ರೆಯ ಪಾತ್ರಗಳು ತನ್ನ ವೆಂದೆನ್ನಿಸಿತು.

ಬಿಡಿಸಲಾರದ ಜಂಜಾಟದಲ್ಲಿಯೇ ಅವಳು ರಾತ್ರಿಯನ್ನು ಕಳೆದಳು.

೬

“ ಅಣ್ಣಾ ! ಶಕುಂತಲೆಗೆ ಮದುವೆಯಂತೆ ” ಎಂದು ವಿನುಲೆಯು ಹೇಳಿದಳು.

“ ನಿನಗೆ ಹೇಗೆ ಗೊತ್ತಾಯಿತು ” ಎಂದು ಅವನು ಕೇಳಿದನು.

“ ನಾನು ಮೊನ್ನೆಯ ದಿನ ಮೈಸೂರಿಗೆ ಹೋಗಿದ್ದೆನಲ್ಲಾ, ಆಗ ಗೊತ್ತಾಗಿದ್ದಿತು. ಅದು ಅಲ್ಲದೇ ನಿನ್ನೆಯ ದಿನ ಅವಳೇ ಹೇಳಿದಳು ”

“ ಗಂಡು ಯಾರಂತೆ ”

“ ಯಾರೋ ಕಾದಂಬರಿಕಾರರಂತೆ ”

“ ಹಾಗೇನು, ಯಾವನೋ ಷಟ್ಪಯರ್ವಂತನಿರ ರ ಬೇ ೧ ಕೆ ೦ ದು ಕೊಂಡಿದ್ದೆ ”

“ ತಕ್ಕುಮಟ್ಟಿಗೆ ಷಟ್ಪಯರ್ವಂತನೂ ಹೌದೆಂದು ಕೇಳಿದ್ದೇನೇ ”

“ವಿನುಲಾ. ಶಕುಂತಲೆಯು ಒಳ್ಳೆಯ ಭಾರೀ ಕೆಲಸದಲ್ಲಿರುವವ ಸನ್ಮೇಶ್ವರಿ ಅಥವಾ ದೊಡ್ಡ ಬಿಸಾನೆಸ್ ಮಾತ್ರಾನ್ನಿಟ್ಟನ್ನೇ ಆರಿಸದೇ ಈ ಕತೆ ಬರೆಯುವನನ್ನು ಆರಿಸಿದುದು ಅಸಹಜವಲ್ಲವೇ ?”

“ ಒಂದು ವಿಧವಾಗಿ ನೀನು ಹೇಳುವುದು ನಿಜ. ನೀನು ಈಗ ಶಕುಂತಲೆಯನ್ನು ನೋಡಿಲ್ಲ. ಬಹಳ ಬದಲಾಯಿಸಿ ಹೋಗಿದ್ದಾಳೆಯಂತೆ. ಸಂಗೀತದಲ್ಲಿ ಪರಿಣತೆ ನರ್ತನವನ್ನು ಬೇರೀ ಕಲಿತ್ತಿದ್ದಾಳಂತೆ. ಕಲಾವಿದರು ಕಲಾವಿದರನ್ನು ವರಿಸುವುದರಲ್ಲಿ ಆಶ್ಚರ್ಯವೇನಿದೆಯಣ್ಣಾ ”

“ ಸರಿ, ನಮ್ಮನ್ನು ಏನಾದರೂ ಕರೆದಿದ್ದಾರೆಯೋ ?”

“ ಯಾಕೆ ಹಾಗೆ ಕೇಳುತ್ತಿ ?”

“ ಇಲ್ಲ. ಕರೆದಿದ್ದ್ವಾರೆಯೋ ಇಲ್ಲವೋ, ಎಂದು ತಿಳಿದುಕೊಳ್ಳಲು ಕೇಳಿದೆ, ಅಷ್ಟೇ.

“ ನಮ್ಮನ್ನೇಲ್ಲ ಬರಬೇಕೆಂದು ಕರೆದಿದ್ದಾರೆ. ನನ್ನನ್ನುಂತೂ ಒಂದು ವಾರ ಅಲ್ಲಿಯೇ ಇರಬೇಕೆಂದು ಹೇಳಿದ್ದಾರೆ ”

ಶಂಕರನು ಆಶ್ಚರ್ಯದಿಂದ “ ಅವರಿಗೆ ನಾವು ಇನ್ನೂ ಕಣಿಗೆ ಕಾಣಿ ಶ್ರದ್ಧೆವಲ್ಲ ” ಎಂದನು.

“ ನೀನು ಹೇಳಿಪುದೂ ಸರಿ. ಆದರೆ ಅವರು ನಮ್ಮನ್ನು ತಾತ್ವಾರ ದಿಂದ ಸೋಡಲಿಲ್ಲ. ಬಹಳವಾಗಿ ಹೇಳಿದರು ”

“ ಮದುವೆ ಗಂಡಿನ ಹೆಸರೇನು, ನಿನುಲಾ ”

“ ಅವನ ಹೆಸರು ನಟರಾಜ ”

ಶಂಕರನು ತಂಗಿಯ ಕಣ್ಣಗಳಲ್ಲಿ ಕಣಿಟ್ಟಿ ಸೋಡುತ್ತಾ “ನಿನುಲಾ. ನಿನ್ನ ಜೊತೆಯ ಹುಡುಗಿಯಿರಿಗೆಲ್ಲ ಮದುವೆಯಾಗುತ್ತಿರುವುದನ್ನು ಸೋಡಿದರೆ ನಿನಗೂ ಮದುವೆಯಾಗ ಬೇಕೆಸ್ತು ಸುವುದಿಲ್ಲವೇ ?” ಎಂದನು.

ನಿನುಲಾ ಅಣ್ಣನ ಕಡೆಯಿಂದ ಬೇರೆಯ ಕಡೆಗೆ ಸೋಡುತ್ತಾ ನಕ್ಕಬಿಟ್ಟಳು.

ವರದಳು “ ಯಾಕಕ್ಕಾ ! ನೀನು ಮದುವೆ ಮಾಡಿಕೊಳ್ಳುವುದಿಲ್ಲವೇ ?” ಎಂದಳು.

“ ಹುಡುಗಿರಿಗೆಲ್ಲ ಮದುವೆಯ ಯೋಚನೆ ಏಕೇ ?” ಎಂದು ಅವಳು ತಂಗಿಯನ್ನು ದಬಾಯಿಸಿ ಬಿಟ್ಟಳು.

ಶಂಕರನು “ ನಟರಾಜನು ಬರಿದ ಯಾವುದಾದರೂ ಪುಸ್ತಕಗಳನ್ನು ಓದಿದ್ದೀರ್ಯಾ ?” ಎಂದನು.

“ ಇಲ್ಲ. ಅವರು ಬಹಳ ಚೆನ್ನಾಗಿ ಬರಿಯುತ್ತಾರೆಯಂತೆ. ಸಾನಾವ ಪುಸ್ತಕವನ್ನು ಓದಿಲ್ಲ. ಈ ಬಾರಿ ಶಕುಂತಲೆಯ ಮನೆಗೆ ಹೋದಾಗ ಅವರು ಬರಿದಿರುವ ಪುಸ್ತಕಗಳೆಲ್ಲವನ್ನೂ ತೆಗೆದುಕೊಂಡು ಬರುತ್ತೇನೇ ”

ಮನೆಯವರೆಲ್ಲರೂ ಸೇರಿ ಮಾತನಾಡಿ ನಿನುಲಿಯು ನಾತ್ರ ಶಕುಂತ

ಲೆಯ ಮದುನೆಗೆ ಹೋಗುವುದೆಂದೂ ಉಳಿದವರು ಧಾರೆಯ ದಿನ ರಾತ್ರಿ ಉಂಟಕ್ಕೆ ಹೋಗಿ ಬರುವುದೆಂದೂ ಗೊತ್ತು ಮಾಡಿದರು.

ನಿಮಲೆಯೊಬ್ಬ ಶೇ ಶಕುಂತಲೆಯ ಮದುನೆಗೆ ಹೋದಳು. ನಾಲ್ಕು ದಿನಗಳ ಮೊದಲೇ ಅಲ್ಲಿಗೆ ಹೋದ್ದು. ಶಕುಂತಲೆಯೇ ಬಂದು ಬಲಾ ತ್ವಾರ ಮಾಡಿ ತನ್ನ ಗೆಳತಿಯನ್ನು ಕರೆದುಕೊಂಡು ಹೋದ್ದು.

ಶಕುಂತಲೆಯ ಮನೆಗೆ ಹೋದ ಕೂಡಲೇ ನಿಮಲೆಗೆ ತರ್ಪುಹಳೆಯ ಮನೆಯ ನೆನಪು ಬಂದಿತು. ದೊಡ್ಡ ದೊಡ್ಡ ಕೋಣಗಳು. ನೆಲಕ್ಕೆ ವ್ಯಧವಾದ ರತ್ನಗಂಬಳಿಗಳು. ರತ್ನಗಂಬಳಿಗಳ ಬಣ್ಣಕ್ಕೆ ಸರಿಹೋಗುವಂತೆ ಅಳವಡಿಸಿಟ್ಟ ಮುಖಾನಗಳು. ಜಾಪ್ಪಲ್ಯಮಾನವಾದ ದೀಪಗಳು. ಹೊರಗೆ ಬೆಳೆದಿರುವ ಹೂ ಗಡಗಳ ವಾಸನೆಯನ್ನು ಸಣ್ಣ ಗಾಳಿಯು ಎತ್ತಿಕೊಂಡು ಬರುತ್ತಿರುವುದರ ಜೊತೆಗೆ ಮನೆಯಲ್ಲಿನ ಪ್ರಷ್ಣಧಾನಿಗಳಲ್ಲಿನ ಹೂಗೊಂಚಲುಗಳ ಸಾರಭ. ರೇಡಿಯೋದ ಸುಖವಾದ ರಾಗ. ಅದರ ಹಿನ್ನೆಲೆಯಲ್ಲಿ ಜನರ ಸಂಭಾಷಣೆ ನಗು.

ರಾತ್ರಿ ಉಂಟಕ್ಕೆ ಹೆಚ್ಚು ಹೊರಗಿನವರಾದೂ ಇರಲಿಲ್ಲ.

ಶಕುಂತಲೆಯ ತಾಯಿ ಲಲಿತಮೃನ್ನನವರು ನಿಮಲೆಯನ್ನು ಪಕ್ಕದಲ್ಲಿ ಕುಳಿರಿಸಿಕೊಂಡಿದ್ದರು. ಶಕುಂತಲ, ಆವಳ ತಂದೆ ಹೆಂಕಟರಾಮಯ್ಯನವರು, ಪ್ರಕಾಶ ಎಲ್ಲರೂ ಕುಳಿತಿದ್ದರು.

ಲಲಿತಮೃನವರು ನಿಮಲೆಯನ್ನು ಸ್ತಿರಿಯಿಂದ ಮಾತನಾಡಿಸುತ್ತಾ ಮನೆಯ ಯೋಗಕ್ಕೇಮಗಳನ್ನು ನಿಚಾರಿಸಿದರು. ಅನಂತರ “ಸಿನುಲಾ. ಸಿಮೃ ಸೋದರತ್ತೆ ಹೇಗೆ ದಾಢಾರೆ ?” ಎಂದು ಕೇಳಿದರು.

“ ಆವರು ಬಂದೇ ವಿಧವಾಗಿದ್ದಾರೆ ”

ಲಲಿತಮೃನವರಿಗೆ ನಿಮಲೆಯ ಮನೆಯವರ ಯೋಗಕ್ಕೇಮವೆಲ್ಲವೂ ಗೊತ್ತಿದ್ದ ತು. ಮರೆತಿದ್ದ ರೋ ಅಧವಾ ಮತ್ತೆನೋ, “ ಆಗ ಆವರ ದೇಹಕ್ಕೆನಾದರೂ ಹೆಚ್ಚು ಬಿದ್ದ ತೇ ? ” ಎಂದು ಕೇಳಿದರು.

“ ಅಂತಹ ಸೆಟ್ಟೀನೂ ಬಿದ್ದಿರಲಿಲ್ಲ. ಆದರೆ ಅಂದಿನಿಂದ ಅವರ ಜ್ಞಾನವೇ ಸರಿಯಿಲ್ಲ ” ಎಂದು ವಿಮುಕ್ತಿಯು ಹೇಳಿದಳು.

ವೆಂಕಟರಾಮಯ್ಯನವರು ನಡುವೆ ಬಾಯಿ ಹಾಕಿ “ ನಿಮ್ಮ ತಂದೆಯು ವರು ಮರಣ ಹೊಂದಿದುದು ಅದೇ ಆಕ್ಷಿಡೆಂಟ್ಸನಲ್ಲಿ ಅಲ್ಲವೇ ? ” ಎಂದು ಕೇಳಿದರು.

ವಿಮುಕ್ತಿಯು ಹೋದೆಂದು ಹೇಳಿದಳು.

“ ಜ್ಞಾನ ಸರಿಯಿಲ್ಲವೆಂದರೆ ಏನು ? ” ಎಂದು ಲಲಿತಮೃನವರು ಕೇಳಿದರು.

“ ಈಗ ಜ್ಞಾನ ಸರಿಯಾಗಿದೆ. ಆದರೆ ಅವರಿಗೆ ಹಳೆಯದೊಂದೂ ಜ್ಞಾನಕ್ಕೆ ಇಲ್ಲ, ಅತ್ಯೈ ” ಎಂದಳು.

ಮೊದಲು ವಿಮುಕ್ತಿಯು ಲಲಿತಮೃನವರನ್ನು ಅತ್ಯೈ ಎಂದು ಕರೆಯುತ್ತಿದ್ದಳು. ಈಗ ಬಹಳ ದಿನಗಳಿಂದ ಹಾಗೆ ಕರೆದಿರಲಿಲ್ಲ. ಬಾಯಿ ತಪ್ಪಿ ಅವಳ ಬಾಯಲ್ಲಿ ಅತ್ಯೈ ಎಂದುಬಂದು ಬಿಟ್ಟಿತು. ಅದಕ್ಕೆ ಯಾರೇನೂಆಕ್ಷೇಪಣಿ ಮಾಡಲಿಲ್ಲ. ಆದರೆ ತನ್ನ ಈ ಸ್ಥಿತಿಯಲ್ಲಿ ಅವರನ್ನು ಹಾಗೆ ಕರೆದು ವಿಮುಕ್ತಿಗೇ ಸಂಕೋಚನಾಯಿತು.

ವಿಮುಕ್ತಿಯು ಆ ದಿನ ಬಹಳ ಸಂತೋಷವಾಗಿದ್ದಳು. ಎಲ್ಲಿರೂ ನೇಯೂ ನಗುನಗುತ್ತಾ ಮಾತನಾಡುತ್ತಿದ್ದಳು. ಮದುವೆಗೆ ಬಂದುದೊಂದೇ ಅವಳ ಸಂತೋಷಕ್ಕೆ ಕಾರಣವಲ್ಲ. ಅಲ್ಲಿದ್ದ ವರೆಲ್ಲರೂ ಅವಳ ಪರಿಚಯ ಸ್ಥರು. ಅಲ್ಲಿದ್ದ ವರೆಲ್ಲರೂ ಅವಳನ್ನು ವಿಶ್ವಾಸ ಮಾಡುತ್ತಿದ್ದರು. ಅವಳನ್ನು ಗೌರವಿಸಿ ಮಾತನಾಡಿಸುತ್ತಿದ್ದರು. ಅವಳ ಮತ್ತಿಬ್ಬರು ಗಳತಿಯರು ಮಾಲತಿ ಮತ್ತು ವಸುಮತಿಯರು ಸಹ ಬಂದಿದ್ದರು. ಅವರಿಗೆ ಅಲ್ಲಿ ಆಗೌರವವಾಗದಿದ್ದರೂ ವಿಮುಕ್ತಿಗೆ ಇದ್ದಷ್ಟು ಮನ್ನಣಿಯು ಇರಲಿಲ್ಲ. ಆ ಸಮುಹದಲ್ಲಿ ವಿಮುಕ್ತಿಯು ತನ್ನ ತಾಯಿಯು ಬದುಕಿಬ್ಬಾಗ ಹೇಗೆ ದ್ವಾರ್ಜಾ ಹಾಗೆಯೇ ಇದ್ದಳು.

ಎಲ್ಲರೂ ಉಟ್ಟವನ್ನು ಮುಗಿಸಿ ಬಂದು ಹಜಾರದಲ್ಲಿ ಸೋಧಾಗಳ ಮೇಲೆ ಕುಳಿತುಕೊಂಡು ಎಲೆ ಅಡಿಕೆ ಹಾಕಿಕೊಳ್ಳುತ್ತಾ ಮಾತನಾಡ

ತೈಳಡಿಗಿದರು. ವೆಂಕಟರಾಮಯ್ಯನವರೂ ಬಂದು ಇವರೊಡನೆ ಮಾತಿಗೆ ಸೇರಿಕೊಂಡರು.

ವೆಂಕಟರಾಮಯ್ಯನವರು “ ನಿಮಲಾ. ನೀವುಗಳು ಇಲ್ಲಿಂದ ಹೋಗಿ ಏಳಿಂಟು ತಿಂಗಳುಗಳಾಗಿರಬಹುದಲ್ಲವೇ ? ” ಎಂದು ಕೇಳಿದರು.

ನಿಮಲೆಯು ಹೋದೆಂದಳು.

ಅವರು “ ಈ ಏಳಿಂಟು ತಿಂಗಳುಗಳಿಂದಲೂ ಇಷ್ಟ್ವಾಂದು ಬೆಳೆದು ಬಿಟ್ಟೆದೀಯೇನೇ ? ವಯಸ್ಸುದ ಹೆಂಗಸಿನಂತೆ ಕಂಡು ಬರುತ್ತೀರುತ್ತೇ ? ” ಎಂದರು.

ಪ್ರತ್ಯೇತ್ತರ ರೂಪವಾಗಿ ನಿಮಲೆ ನಕ್ಕು ಬಿಟ್ಟುಳು.

“ ಶಕುಂತಲೆ ದೊಡ್ಡ ಪಳೆಂತೆ ಕಾಣುವುದು ಮಾತ್ರವೇ ಅಲ್ಲವು. ಚೆನ್ನಾಗಿರುತ್ತಾ ಕಂಡು ಬರುತ್ತಾಳು ” ಎಂದಳು.

ನಿಮಲೆ ಆ ಮಾತ್ರ ಹೇಳಿದ ಶಕುಂತಲೆಯ ಕಡೆಗೆ ತಿರುಗಿ ನೋಡಿದಳು. ಬಲು ಹತ್ತಿರ ನೋಡಿದವರು ಶಕುಂತಲೆ ಸೆಣಕಲು ಎನ್ನಿಬಹುದಾದರೂ ಲತೆಯಂತೆ ಬಳುಕುವ ಶರೀರ. ಮುಖವು ಆ ಲತೆಯಲ್ಲಿ ಅರಳಿದ ಹೂವಿನಂತೆ ಇದೆ. ಕುಚಗಳು ಹೂವಿನ ಕೆಳಗೆ ಇರುವ ಎರಡು ಸಣ್ಣ ಹೊಗ್ಗಿಗಳಿಂತೆ ಇವೆ. ಸಣ್ಣದಾದ ನಡು. ಅಷ್ಟ ದಪ್ಪವಲ್ಲದಿದ್ದರೂ ದೇಹಕ್ಕೆ ತಕ್ಕುದಾದಂತಹ ಜಫನಗಳು. ಮಾಸಲು ನೀಲಿಯ ಬಣ್ಣದ ನವ್ಯರಾದ ಸೀರೆಯುಟ್ಟು ಬಿಳಿಯ ಸಿಲ್ವಾ ರವಿಕೆಯನ್ನು ಧರಿಸಿದ್ದಳು. ಕೃಕಾಲುಗಳ ಉಗರುಗಳಿಗೆ ಕೆಂಪು ಬಣ್ಣವನ್ನು ಹೆಚ್ಚಿದ್ದಳು. ಹುಬ್ಬಿಗಳನ್ನು ಕವ್ವಿ ಮಾಡಿಕೊಂಡಿದ್ದಳು. ತುಟಿಗಳಿಗೆ ಹಚ್ಚಿದ್ದ ಸಿಂಥ್ರಾರವು ಉಟ್ಟಿದ್ದು ಮಾಡುವಾಗ ಅಳಸಿ ಹೋಗಿದ್ದರೂ ಎಲೆ ಅಡಿಕೆಯನ್ನು ಹಾಕಿಕೊಂಡಿದ್ದುದರಿಂದ ತಿಳುವಾದ ಅವಳ ಅಧರಗಳು ರಕ್ತವಣವಾಗಿದ್ದವು.

ಶಕುಂತಲೆಯನ್ನು ನಿಮಲೆಯನ್ನು ಪುನಃ ಪುನಃ ನೋಡಿದಳು. ನಿಮಲೆಯ ಕಣ್ಣಿಗೆ ಅವಳು ಚೆನ್ನಾಗಿಯೇ ಕಂಡು ಬಂದಳು.

ವೆಂಕಟರಾಮಯ್ಯನವರು ಎದ್ದು ಹೋರಬು ಹೋದರು.

ಇನ್ನೂ ಗೆಳತಿಯರು ತನ್ನ ವಿವಯದ ಮಾತನ್ನೇ ಆಡುತ್ತಾರೆಂದು ಸೂಕ್ಷ್ಮವನ್ನು ರಿತ ನಿಮಲೆಯು ನಾತು ಬದಲಾಯಿಸಿ “ ಶಕುಂ-

ನಿನ್ನ ಗಂಡನು ಹೇಗಿದ್ದಾನೆ, ಹೇಳು. ಒಪ್ಪಿ ಒಪ್ಪಿ ಮದುವೆ ಮಾಡಿಕೊಳ್ಳುತ್ತೀರೆ ಎಂದು ಕೇಳಿದ್ದೇನೆ ” ಎಂದೆಳು.

ವಸುಮತಿಯು ಸಗುತ್ತಾ “ಹೇಗಾದೆರೂ ಇರಲಿ, ಅಳಿಯಂದಿರು ಮದುವೆಯ ಕಾಲಕ್ಕೆ ಸರಿಯಾಗಿ ಬರುತ್ತಾರೆಯೋ? ಅಥವಾ ವರಪೂಜೆಯು ಸಮಯದಲ್ಲಿ ನಾವುಗಳು ತಿಂಡಾಡಬೇಕಾಗುತ್ತದೆಯೋ, ಅದನ್ನು ನೋಡಿಕೊಂಡು ಎಂದೆಳು.

“ ಹಾಗೆಂದರೆ ?”

“ ಶಕುಂಠಲೆಯ ಮಾತಿನಲ್ಲಿಯೇ ಹೇಳಬೇಕೆಂದರೆ, ಅವರು ಭಾವೋದ್ದೇರ್ಕ ಪೂರಿತರಾದವರು. ದೇಹ ಒಂದು ಕಡೆ, ಆಲೋಚನೆ ಮತ್ತೊಂದು ಕಡೆ. ಆ ಪುಣ್ಯತ್ವರಿಗೆ ಮದುವೆ ಯಾವತ್ತೀಂಬುದೇ ಮರಿತು ಹೋದರೇನು ಗತಿ ?” ಎಂದು ವಸುಮತಿಯು ವಿಷಯವನ್ನು ವಿಸ್ತಾರ ಮಾಡಿ ಹೇಳಿದೆಳು.

ವಿಮಲೆ ಮದುವಳಿಗಿತ್ತಿಯ ಕಡೆಗೆ ನೋಡುತ್ತಾ “ ಏನು ನಮ್ಮ ಸಾನಿತ್ಯ ಯು ಹುಡುಕಿದ ಸತ್ಯವಾನನು ಸರಿಯೋಗದಿರುವುದು ಹೇಗೆ ?” ಎಂದೆಳು.

ಶಕುಂಠಲೆ “ಅವಳ ಮಾತು ಬಿಡು, ವಿಮಲಾ. ಅವರು ಗ್ರಂಥಕರ್ತರು, ಭಾವನಾ ಸಂಪನ್ಮೂರ್ಚಿತರು ಎಂದು ಹೇಳಿದ ಮಾತಿಗೆ ಇವಳು ಇಲ್ಲಿಸಲ್ಪಡ ಅಥವಾ ಗಳನ್ನು ಮಾಡುತ್ತಾಳೆ ” ಎಂದೆಳು.

ಮಾಲತಿ “ ಗ್ರಂಥಕರ್ತರು ಭಾವನಾ ಸುಂದರಿಯಲ್ಲಿ ಮಗ್ನಾರಾಗಿ ಈ ಸುಂದರಿಯನ್ನು ಮರಿತು ಬಿಟ್ಟರೆ ?” ಎಂದೆಳು.

ಶಕುಂಠಲೆ ಈ ತುಂಟು ಹುಡುಗಿಯರನ್ನು ಗಮನಿಸದೆ ವಿಮಲೆಯನ್ನು ಕುರಿತು “ ನೀನು ಇವರನ್ನು ನೋಡಬೇಕು, ವಿಮಲಾ. ಅವರೊಬ್ಬ ಮಹಾ ಪುರುಷರು. ಅವರು ತಪಸ್ಸಿಗಳಂತೆ. ನಾನು ಅವರನ್ನು ಮದುವೆಗೆ ಒಪ್ಪಿ ಸಬೇಕಾದರೆ ಸಾಕು ಸಾಕಾಗಿ ಹೋಯಿತು. ಕಡೆಗೆ ಒಪ್ಪಿಕೊಂಡರು ” ಎಂದೆಳು.

ಆ ಮಾತಿನೋಡನೆ ಸಾಬಿತ್ಯ, ಕಲೆ, ನರ್ತನ ಮುಂತಾದ ಎಷ್ಟೋ ವಿಷಯಗಳನ್ನು ಆ ಗೆಳತಿಯರು ಮಾತನಾಡಿದರು.

ಶಕುಂತಲೀಯು ತಾನು ನರ್ತನವನ್ನು ಕಲಿಯಲು ಪಟ್ಟ ವಾಡುಗಳೆಲ್ಲ ವನ್ನೊಂದಿಲ್ಲ. ಅವಳು ಬೇಲೂರು ಹೆಚ್ಚೆಬೀಡುಗಳಲ್ಲಿ ತಿಂಗಳು ತಿಂಗಳು ತಿಂಗಳಿಗಳನ್ನು ಕಳಿದಿದ್ದಳು. ಅಲ್ಲಿನ ವಿವಿಧವಾದ ವಿಗ್ರಹಗಳನ್ನು ನೋಡಿ, ಅದೇ ಸ್ಥಳದಲ್ಲಿ ನರ್ತನಾಚಾರ್ಯರಿಂದ ನರ್ತನಗಳನ್ನು ಕಲಿತಳು. ಶಿಲಾ ಪುತ್ತಳಿಗಳ ಭಾವ ಭಂಗಿಗಳು ತನ್ನ ದೇಹದಲ್ಲಿ ಮೂರ್ತಿಭವಿಸಲು ಬಲು ಹೆಣಗಾಡಿದಳು. ಮಲಬಾರಿಗೆ ಹೋಗಿ ಹಗಲು ರಾತ್ರಿಗಳನ್ನು ದೈವ ಚೈತನ್ಯದಲ್ಲಿ ಸಂಚಾರ ಮಾಡಿ ವಿವಿಧ ನರ್ತಕರನ್ನು ಕಂಡಳು. ಅನೇಕರಲ್ಲಿ ಶಿಷ್ಯ ವೃತ್ತಿಯನ್ನು ಮಾಡಿದಳು.

ಶಕುಂತಲೀಯು ತಾನು ದೈವಿಣ ದೇಶದಲ್ಲಿ ಸಂಚಾರ ಮಾಡುತ್ತಿದ್ದಾಗ ನಟರಾಜನನ್ನು ನೋಡಿದುದಾಗಿ ಹೇಳಿದ್ದು.

ರಾತ್ರಿ ಬಹಳ ಹೊತ್ತಾಗಿದ್ದಿತು. ಎಲ್ಲರೂ ಹೋಗಿ ಮಲಗಿಬಿಟ್ಟಿರು.

ವಿಮಲೀಗೆ ಮಾಮೂಲಿನಂತೆ ಬೆಳಗಾಗ ಬಹಳ ಬೇಗ ಎಚ್ಚರವಾಯಿತು. ಅವಳ ಗೆಳತಿಯರು ಎದ್ದಿರಲಿಲ್ಲ. ಹೋಗಿ ಮುಖವನ್ನು ತೊಳೆದುಕೊಂಡಳು. ಕಾಫಿಯು ಇನ್ನೊಂದು ತಯಾರಾಗಿರಲಿಲ್ಲ. ಏನು ಮಾಡುವುದಕ್ಕೂ ತೋರದೆ ಶಾಂಪೌಂಡಿನಲ್ಲಿ ಸುತ್ತಾಡಿಕೊಂಡು ಬರೋಣವೆಂದು ಹೊರಟಳು.

ಶಕುಂತಲೀಯ ಮನೆಯ ಸುತ್ತಲೂ ಹೊಡ್ಡಿ ತೋಟ. ಅಲ್ಲಲ್ಲಿ ದೊಡ್ಡ ಮರಗಳು. ಬೇಕಾದಷ್ಟು ಪ್ರಟ್ಟಿ ಗಿಡಗಳು. ಸದುವೆ ಗಿಡಗಳಲ್ಲಿ ಕೆಂಪು ಹೂಗಳು ಅರಳಿವೆ. ಮತ್ತೆ ಕೆಲವು ಅರಳುತ್ತಿವೆ. ಸಡೆಯಲು ಮಾಡಿರುವ ಸಣ್ಣ ದಾರಿಗಳ ಪಕ್ಕದಲ್ಲಿ ಗರಿಕೆಯ ಹುಲ್ಲು ಹುಲುಸಾಗಿ ಬೆಳೆದಿದೆ. ಅವುಗಳ ಮೇಲೆಲ್ಲಾ ಇಬ್ಬನಿಯು ಮುತ್ತುಗಳಂತೆ ಕುಳಿತಿವೆ. ಅವುಗಳ ಮೇಲೆಲ್ಲಾ ಬಿಳಿಯ ತೆಳುವಾದ ಪರದೆಯನ್ನು ಹಾಕಿದಂತೆ ಮಂಜು ಬೀಳುತ್ತಿದೆ.

ಇನ್ನೊಂದೆಯನಾಗಿರಲಿಲ್ಲ.

ಹಾಗೆಯೇ ವಿಮಲೀಯು ಓಡಿಯಾಡುತ್ತಿದ್ದಳು. ಅನತಿ ದೂರದಲ್ಲಿ ತಮ್ಮ ಮನೆಯು ಕಂಡು ಬಂದಿತು. ಇಂದು ಅವರದಲ್ಲಿದಿದ್ದ ರೂ ಉತ್ತಾವ

ದಿಂದ ಅದರ ಕಡೆಗೆ ಸೋಡಿದಳು. ಅಲ್ಲಿ ಯಾರೂ ವಾಸ ಮಾಡುತ್ತಿರುವಂತೆ ಕಂಡು ಬರಲಿಲ್ಲ. ಇನ್ನೂ ಬ್ಯಾಂಕಿನವರು ಯಾರೂ ಬಾಡಿಗೆ ಕೊಟ್ಟಿಲ್ಲವೆಂದು ಕಂಡು ಬರುತ್ತದೆ. ಆ ಮನೆಯು ಕಳಾರಹಿತವಾಗಿ ಕಾಣುತ್ತತ್ತು. ಗಾಳಿಗೆ ಕಿಟಕಿಯ ಭಾಗಿಲುಗಳು ಆಡುತ್ತಿದ್ದವು. ಹಂಡೆ ಅವರಿದ್ದಾಗ ಹಾಕಿದ್ದ ಪರದೆಗಳು ಮಲಿನವಾಗಿ ಹರಕಾಗಿ ಅಲಾಂಡುತ್ತಿದ್ದವು. ಸುತ್ತಲ ತೋಟದಲ್ಲಿ ಗಡಗಳೂ ಪ್ರೋದೆಗಳೂ ಬೇಕಾದ ಹಾಗೆ ಬೆಳೆದುಕೊಂಡಂತೆ ಕಂಡು ಬರುತ್ತಿದ್ದವು. ಅದನ್ನು ಸೋಡಿ ವಿಮಲೆಗೆ “ಅಯ್ಯೋ” ಎಂದೆನಿಸುತ್ತತ್ತು. ಆ ದ ರೂ ಅವಳು ಅಲ್ಲಿಯೇ ನಿಂತುಕೊಂಡಿದ್ದಳು. ಆ ಸಂಕಟವೂ ಅವಳಿಗೆ ಸುಖಕರವಾಗಿದ್ದ ತೋರ್, ಏನೋ?

ಎಪ್ಪು ಹೊತ್ತಾಗಿದ್ದಿರೋ, ಮಾಲತಿಯು ಬಂದು ವಿಮಲೆಯನ್ನು ಶಾಫಿಗೆ ಕರೆದುಕೊಂಡು ಹೋದಳು.

೮

ಮದುವೆಗೆ ಇನ್ನೂ ಎರಡು ದಿನಗಳಿಷ್ಟವು.

ವಿಮಲೆಯು “ ಅಳಿಯಂದಿರು ಬಂದರೀನೇ ? ” ಎಂದು ಕೇಳಿದಳು.

ಶಕುಂತಲೆಯು “ ಈ ದಿನ ಚೆಳಗಾಗ ಬಂದರು. ನಿನಗೆ ಗೊತ್ತಾಗ ಲಿಲ್ಲವೇನೇ ? ಅವರು ಎರಡು ದಿನ ಮೊದಲೇ ಬಂದುದು ಅಧ್ಯಾತ್ಮ. ಅದೇ ನನಗೆ ಹೆದರಿಕೆಯಾಗಿದ್ದಿತು. ಆದರೇನಮಾತ್ರ, ನಿನ್ನು ಯ ದಿನ ರಾತ್ರಿ ಎಲ್ಲನೂ ಅವ್ಯವಸ್ಥೆಯಾಗಿ ಹೋಯಿತು ” ಎಂದಳು.

ಅದೇನು ಎಂಬಂತೆ ವಿಮಲೆಯು ಗೆಳತಿಯ ಮುಖವನ್ನು ಸೋಡಿದಳು.

“ ಅಯ್ಯೋ. ಈ ದಿನ ಬರುವುದಾಗಿ ತಂತೀ ಕೊಟ್ಟಿದ್ದರು. ಆ ಹೊಸ ದ್ರೈಪೂರ್ವ ಬಂದಿದ್ದಾನಲ್ಲ, ಅವನೊಬ್ಬ ಕತ್ತಿ. ನಿನ್ನು ಯ ದಿನ ರಾತ್ರಿಯೇ ಹೇಳಿದ್ದೆ. ಅವರು ಬರುತ್ತಾರೆ. ಮದರಾಸ್ ಗಾಡಿ ಬರುವ ಮೊದಲೇ ರೈಲ್‌ಸ್ಟೇಷನ್‌ನಿಂದ ಹೋಗು. ನೋಡಿ, ಅವರನ್ನು ಕರೆದುಕೊಂಡು ಬಾ ಎಂದು ಹೇಳಿದ್ದೆ. ಅವರ ಜಹರೆ ಸಹ ಹೇಳಿದ್ದೆ. ಅವನು ಅವಿವೇಕ ಮಾಡಿಬಿಟ್ಟು. ನಾನೇ ಹೋಗಿದ್ದರೆ ಚೆನ್ನಾಗಿದ್ದಿತು ”

“ ಈಗೇನು ಅನಾಹತವಾಯಿತು, ಶಕು ”

“ ಆಗುವುದೇನು, ಏನಾಗಬಾರದಾಗಿದ್ದ ತೋ ಅದೆಲ್ಲವೂ ಆಯಿತು. ಅಂಥೋನಿ ಬೆಪ್ಪ, ವಿನುಲಾ. ಅವನು ಸರಿಯಾಗಿ ಗಾಡಿಯಲ್ಲಿ ನೋಡಲೇ ಇಲ್ಲ. ಬರಲಿಲ್ಲವೆಂದು ವಾಪ್ಪು ಬಂದು ಬಿಟ್ಟು. ಅವರು ಹತ್ತು ನಿನಿಂ

ನಳೊಳಗಾಗಿ ಟ್ರೌಸ್‌ಯಲ್ಲಿ ಬಂದು ಬಿಟ್ಟರು ”

ವಿಮಲೆಯು ನಕ್ಕು, “ ಈಗ ಮುಳುಗಿ ಹೋದುದೇನಂತೆ ? ಅಂತೂ ಬಂದು ಬಿಟ್ಟರಲ್ಲ ” ಎಂದು ಸಮಾಧಾನದಿಂದ ಹೇಳಿದಳು.

“ ನೀನೂ ಚೆನ್ನಾಗಿ ಹೇಳುತ್ತೀ, ಕಾಣ. ಹಾಗಾದ ಮೇಲೆ ಅವರಿಗೆ ಮುಖ ತೋರಿಸುವುದಕ್ಕೇ ನನಗೆ ನಾಜಿಕೆ. ಅವರನ್ನು ನೋಡಲೇ ಬಾರ ದೆಂದಿದ್ದೆ. ಅದೂ ಆಗಲಿಲ್ಲ. ಈ ಮನೆಯಲ್ಲಿ ಅವರನ್ನು ಯಾರೂ ಕಾಣರು. ಅವರಿಗೆ ಯಾರ ಪರಿಚಯವೂ ಇಲ್ಲ. ಅದರಿಂದ ನಾನು ಹೋಗಿ ಅವರನ್ನು ಎದುರುಗೊಳ್ಳಲೇ ಬೇಕಾಯಿತು ”

ವಿಮಲೆ ತನ್ನ ಗೆಳತಿಯು ಅನಾವಶ್ಯಕವಾಗಿ ವಿಷಯವನ್ನು ದೊಡ್ಡದು ಮಾಡುತ್ತಿದ್ದಾಗ್ನಿಂದು ಕೊಂಡಳು. ಶಕುಂತಲೆಯು ಸ್ಪಷ್ಟವಾಗಿಯೇ.

“ ಅವರ ಯೋಗ್ಯೇಮವನ್ನು ನೋಡೋಣ ಬಾ ”

ವಿಮಲೆಯು ಗೆಳತಿಯೊಡನೆ ಮಹಡಿಯ ಮೆಟ್ಟಲುಗಳನ್ನು ಇಂದು ಕೆಳಗೆ ಹೋದಳು.

ಕೆಳಗೆ ದೊಡ್ಡ ಕೊಣಿಯೊಂದರಲ್ಲಿ ಎಲ್ಲರೂ ಇದ್ದರು. ನಟರಾಜನು ಕುಳಿತು ಮಾತನಾಡುತ್ತಿದ್ದನು. ಶಕುಂತಲೆಯ ಅಣ್ಣಿ ಪ್ರಕಾಶ, ಅವನ ಸ್ನೇಹಿತ ಮಾಧವರಾವ್, ಪಾಲತಿ; ವಸುಮತಿ ಎಲ್ಲರೂ ಸೇರಿ ಬಾತಾಖಾನಿಯನ್ನು ಮಾಡುತ್ತಿದ್ದರು.

ಶಕುಂತಲೆಯೂ ವಿಮಲೆಯೂ ಹೋಗಿ ಅಲ್ಲಿ ಕುಳಿತುಕೊಂಡರು.

ವಿಮಲೆಗೆ ಪ್ರಕಾಶನು ಗೂತ್ತೀ ಇದೆ. ಮಾಧವರಾವ್ ಸಹ ಗೂತ್ತು. ಅವನು ಅದೇ ಬೀರಿದುಲ್ಲಿದ್ದಾನೆ. ಕಂಕರನೂ ಅವನೂ ಸ್ನೇಹಿತರುಇನ್ನಿಂದು ರುವ ಗಂಡಸು ಒಬ್ಬನೇ ! ಅವನು ಹಳೆಯ ಪಂಚೆಯುಟ್ಟು ಹರಿದ ಬನಿಯ್ಯ ಧರಿಸಿ ಕುಳಿತ್ತಿದ್ದನು. ಕೈಯಲ್ಲಿ ಸಿಗರೀಟು ಉರಿಯುತ್ತಿದ್ದಿತು. “ ಇವನೇ ಶಕುಂತಲೆಯು ಗಂಡನೇನು, ಇದೇನು ಹೀಗಿದ್ದಾನೆ, ಮದನೆಗೆ ಬಂದ ಗಂಡು ಲಕ್ಷ್ಯವಾಗಿ ಬಟ್ಟಿಗಳನ್ನು ಯಾಕಿಕೊಂಡಿರ ಬೇಡನೇ ? ” ಎಂದೆ ನಿಸಿತು.

ಮರುಕ್ಕೊಂಡೇ “ ಕವಿಗಳೂ ಗ್ರಂಥಕರ್ತರೂ ಹೀಗೆಯೇ ಇರುವುದೇನೋ ? ” ಅಂದು ಕೊಂಡಳು.

ಮಾಧುವು ವಿಮಲೆಯನ್ನು ನೋಡಿದ ಕೂಡಲೇ “ ಓಹೋ ! ನೀವು ನಿಮ್ಮನ್ನು ನೋಡಿ ಬಹಳ ದಿನವಾಯಿತು. ವ್ಯೋಮಾರಿಗೆ ಹೊರಟು ಹೋದ ಮೇಲೆ ಇತ್ತೆ ಕಡೆ ಬಂದೇ ಇರಲಿಲ್ಲ. ಶಂಕರನು ಹೇಗಿದ್ದಾನೆ ? ನಿವೆಲ್ಲಾ ಹೇಗಿದ್ದೀರಿ ?” ಎಂದು ಕೇಳಿದನು.

ಅವನು ವ್ಯೋಮಾರಿನಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದನು.

ವಿಮಲೆಯು ನಕ್ಕು “ ಆರೋಗ್ಯವಾಗಿದ್ದಾನೆ ” ಎಂದು ಹೇಳಿದಳು.

ನಟರಾಜನು ವಿಮಲೆಯನ್ನು ಉದ್ದೇಶ ಮಾಡಿ “ ಇವರ್ವಾರು ?” ಎಂದು ಕೇಳಿದನು.

ಶಕುಂತಲೆಯು ಅವಳು ತನ್ನ ಗೆಳತಿ ಎಂದೂ ಅವಳ ಹೆಸರು ವಿಮಲೆ ಎಂದೂ ಪರಿಚಯ ಮಾಡಿಸಿದಳು.

“ ವಿಮಲಾ ದೇವಿ ! ನೀವೂ ಶಕುಂತಲೆಯೂ ಬಹಳ ಸೈಹಿತೆಯಿಂದು ಕಂಡು ಬರುತ್ತದೆ ” ಎಂದು ಹೇಳಿ ನಟರಾಜನು ಅವಳ ಕಡೆಗೆ ನೋಡಿದನು.

ವಿಮಲೆಯು ತಲೆಯಾಡಿಸಿ ‘ಮೂ’ ಎಂದಳು.

“ಮತ್ತೆ ನಿವೆಲ್ಲಿ, ಶಕುಂತಲೆಯೊಡನೆ ಕಾಣಲೇ ಇಲ್ಲವಲ್ಲ ”

ವಿಮಲೆಗೆ ಕೂಡಲೇ ಅವನು ಹೇಳಿದ ಮಾತು ಅರ್ಥವಾಗಲಿಲ್ಲ. ಬೇಗ ಅರ್ಥ ಮಾಡಿಕೊಂಡು “ ಓಹೋ ! ದ್ರಕ್ಷಣ ದೇಶದ ದೇವಾಲಯಗಳಿಗೆ ನಮ್ಮ ಶಕುಂತಲೆ ಬಂದಿದ್ದಾಗ ನಾನಿರಲಿಲ್ಲಚೊಮೋ ನಿಮ್ಮ ಅರ್ಥ. ನಮ್ಮ ಶಕುಂತಲೆಯನ್ನು ದುಷ್ಯಂತನು ಭೀಷಿ ಮಾಡಿದಾಗ ಪ್ರಯುಂಪದೆಯು ಇಲ್ಲಿಯೇ ಉಳಿದುಕೊಂಡಿದ್ದೆಳು ” ಎಂದ್ರೇ.

ಆ ಮಾತು ಕೇಳಿ ಎಲ್ಲರೂ ನಕ್ಕೆರು. ಅಪ್ಪು ಡೈತ್ಯಿಗೆ ಸರಿಜಾರ ಕನು ಬಂದು “ ಟಿಫ್ಟೆ ಇದ್ದು ವಾಗಿದೆ ” ಎಂದು ಹೇಳಿದನು. ಪ್ರಕಾಶನು ಎಲ್ಲರನ್ನೂ ಲಬ್ಧಿಸಿದನು. ನಟರಾಜನು ಅವರೊಡನೆ ನದ್ದು ಬರಲಿಲ್ಲ. ಪ್ರಕಾಶನು ಅವರನ್ನು ಶರೀತರುವಂತೆ ತಂಗಿಗೆ ಹೇಳಿ ಇತರರೂಡನೆ ಒಳಕ್ಕೆ ಹೋದನು.

ನಟರಾಜ, ಶಕುಂತಲೆ, ವಿಮಲೆ ಮೂರು ಮಂದಿಯೇ ಇವರು.

ಶಕುಂತಲೆ “ ಏಳಿಂಬು ತಿಂಗಳಿಂಗಳ ಹಿಂದೆ ವಿಮಲೆಯು ತಾಯಿ

ಸತ್ಯ ಹೋದರು. ಇಲ್ಲದಿದ್ದರೆ ಇವಳು ನನ್ನೊಂದನ ಬರುತ್ತಿದ್ದಳು ” ಎಂದು ಹೇಳಿದಳು.

ನಟರಾಜ “ ತಾಯಿಯನ್ನು ಕಳೆದು ಕೊಳ್ಳುವುದು ಬಹಳ ದೊಡ್ಡ ಕಷ್ಟ ” ಎಂದು ಹೇಳಿದನು.

“ ಏಳಿ, ನಾವೂ ಸ್ವಲ್ಪ ತಿಂಡಿ ತೆಗೆದುಕೊಂಡು ಬರೋಣ ” ಎಂದು ಶಕುಂತಲೀಯು ಸೂಚಿಸಿದಳು.

ಅವನು “ ಶಕುಂತಲಾ ! ಇಲ್ಲಿಗೇ ತಿಂಡಿ ತರಿಸಿ ಬಿಡು. ನಾವು ಮೂವರೂ ಇಲ್ಲಿಯೇ ತೆಗೆದುಕೊಳ್ಳೋಣ ” ಎಂದನು.

ಶಕುಂತಲೀಯು “ ಹಾಗೇ ಆಗಲೆ ” ಎಂದು ಹೇಳಿ ಮೇಲೆದ್ದಳು. ವಿಮು ಲೀಯೂ ಗೆಳತಿಯೊಡನೆ ಹೊರಟಿಳು.

ಶಕುಂತಲೀಯು “ ಸ್ವಲ್ಪ ಇವರೊಡನೆ ಮಾತನಾಡುತ್ತಿರು. ನಾನು ಹೋಗಿ ತಿಂಡಿ ಕಾಫಿಗಳಿಗೆ ಹೇಳಿ ಬರುತ್ತೇನೆ ” ಎಂದು ಹೇಳಿ ಹೊರಟಿಳು.

ನಟರಾಜನು “ ಈಗ ನೀವು ಎಲ್ಲಿದ್ದಿರಿ ? ” ಎಂದು ಕೇಳಿದನು.

ವಿನುಲೀಯೇ “ ನಮ್ಮ ತಾಯಿಯು ಸಾಯಂವರೆವಿಗೆ ಇಲ್ಲೇ ಹತ್ತಿರ ದಲ್ಲಿದ್ದೇವು. ಆಮೇಲೆ ಕೆಂಗೇರಿಯ ಬಳಿ ನಮ್ಮದೊಂದು ತೋಟವಿದೆ. ಅಲ್ಲಿ ದೇವೇ ” ಎಂದಳು.

“ ನಿಮ್ಮ ತಂಡೆಯವರು ಬಹಳ ವ್ಯಾದ್ದ ರೆಂದು ಕಾಣುತ್ತದೆ ”

“ ಇಲ್ಲ, ಅವರಿಗ ಬದುಕಿಲ್ಲ. ಹತ್ತು ವರ್ಷಗಳ ಹಿಂದೆ ಅವರೊಂದು ಆಕ್ಸಿಡೆಂಟನಲ್ಲಿ ತೀರಿಕೊಂಡರು. ಈಗ ನಾವು ನಾವೇ ಹುಡುಗರು ”

ನಟರಾಜನು ಸ್ವಲ್ಪ ನೇನೆಸಿಕೊಂಡು “ ನಿಮಗೆ ಒಬ್ಬ ಅಣ್ಣ ಇದ್ದಾರೆ ಯಲ್ಲವೇ ? ಇನ್ನೂ ಯಾರು ಯಾರು ಇದ್ದಾರೆ ? ” ಎಂದನು.

“ ಒಬ್ಬ ಅಣ್ಣ, ಒಬ್ಬ ತಮ್ಮ, ಇಬ್ಬರು ತಂಗಿಯರು, ಒಬ್ಬ ಅತ್ಯೇ ”

ಅವನು ಕ್ರಿಕರದಿಂದ ವಿಮಲೀಯ ಕಡೆಗೆ ಸೋಡುತ್ತಾ “ ನಿಮಗೆ ನೆಂಕಟರಾಯನ ಪರಿಚಯವಿದೆಯೇನು ? ” ಎಂದನು.

ಆ ಮಾತು ಕೇಳಿ ವಿನುಲೀಗೆ ನಾಚಿಕೆಯಾಯಿತು. ಅವಳ ಮುಖವು ಕೆಂಪಗಾಯಿತು. ಮಾತನಾಡಲಾರದೇ ಅವಳ ಬಾಯಿ ಕಟ್ಟಿಹೋಯಿತು.

“ ನೀವು ಸಂಕೋಚ ವಡಬೇಕಾಗಿಲ್ಲ, ವಿಮಲಾದೇವಿ. ನಾನು ಎಲ್ಲ ವನ್ನೂ ಬಲ್ಲಿ. ನಿಮಗೂ ಅವನಿಗೂ ಮದುವೆಯಾಗುವುದೆಂದು ಸಹ ಕೇಳಿದ್ದೇನೆ. ಅವನಿಗೆ ನಿಮ್ಮಾಂತಹ ಹೆಂಡತಿಯು ಸಿಕ್ಕಿದ್ದ ಪುಣ್ಯ”

ಅವಳು ಸ್ವಲ್ಪ ಹೊತ್ತು ತಡೆದು “ ಅವರು ನಿಮಗೆ ಹೇಗೆ ಗೊತ್ತು ? ” ಎಂದಳು.

“ ಅವನು ನನ್ನ ತಮ್ಮನ ಜೊತೆಯಲ್ಲಿ ಓದುತ್ತಿದ್ದ್ದು. ನಾನೂ ಇದೇ ಉರಿನವನು, ವಿಮಲಾ ದೇವಿ. ಚಿಕ್ಕಿಂದಿನಲ್ಲಿ ನಿಮ್ಮನ್ನು ಸೋಡಿದ್ದ ನೇನ ಸಿದೆ. ಈಗ ಮರೆತು ಹೋಗಿದೆ. ನಾನು ನೆಕಟ್ಟುವನ್ನೂ ಮರೆತುಬಿಟ್ಟಿದ್ದೆ. ಹೊನ್ನೆ ಮದರಾಸಿನಲ್ಲಿ ಸಿಕ್ಕಿದ್ದ್ದು. ಅವನೇ ನಮ್ಮ ಹಳೆಯ ಸ್ವೇಹವನ್ನು ಜ್ಞಾಪಿಸಿದ. ಅವನು ಇಳಿದಿದ್ದ ಹೋಟಿಲಿಗೇ ಹೋಗಿ ಅವನೊಂದಿಗೇ ಉಂಟ ಮಾಡಿದೆ ”

ಹಾಗೆಯೇ ಯೋಚಿಸುತ್ತಿದ್ದ್ದು “ ನೆಕಟ್ಟು ಮದುವೆಯ ವಿಷಯವಾಗಿ ಬಹಳ ಆತುರವಾಗಿದ್ದಾನೆ. ನಮಗೆ ಸದ್ಯದಲ್ಲಿ ಒಳ್ಳೆಯ ಉಂಟವು ಸಿಕ್ಕಬಹುದು ” ಎಂದನು.

ಅವಳದಕ್ಕೆ ಉತ್ತರವನ್ನೂ ಹೇಳಲಿಲ್ಲ.

“ ಯಾಕೆ ಮಾತನಾಡುವುದಿಲ್ಲ, ವಿಮಲಾ ದೇವಿ ”

“ ನೀವು ಹೇಳುವುದು ನಿಜ. ಆದರೆ ಮನೆಯಲ್ಲಿರುವವರು ಸಣ್ಣ ಪುಟ್ಟಿ ಹುಡುಗರು. ವಯಸ್ಸಾದವನೆಂದರೆ ಶಂಕರನೊಬ್ಬನೇ. ಅತ್ಯು ಹುಣಾರಿಲ್ಲದವರು. ಅವರನ್ನೇಲ್ಲಾ ಬಿಟ್ಟು ಹೋಗುವುದು ಕಷ್ಟ ”

ವಿಮಲೆ ಆ ಮಾತನ್ನು ಹೇಳುತ್ತಿದ್ದಂತೆಯೇ ಶಕುಂತಲೆಯು ಬಂದಳು. ಅವಳ ಹಿಂದೆ ಪರಿಚಾರಕನು ಕಾಫಿ ತಿಂಡಿಗಳನ್ನು ತಂದಿಟ್ಟಿನು.

ತಿಂಡಿಯನ್ನು ತಿನ್ನುತ್ತಾ ಶಕುಂತಲೆಯು “ ಇವರ ಜೊತೆಯಲ್ಲಿ ಮಾತು ಆರಂಭಿಸಿ ಬಿಟ್ಟಿಯೋ ಇಲ್ಲವೋ, ವಿಮಲಾ. ಇನ್ನು ತೆಗೆದುಕೋ. ಬೆಳಕು ಹರಿದರೂ ಮಾತು ನಿಲ್ಲುವುದಿಲ್ಲ. ನಿದ್ದೆ ಬರುತ್ತದೆ, ನಾನು ಹೋಗುತ್ತೇನೆ, ಎಂದರೂ ಇವರು ಬಿಡುವುದಿಲ್ಲ ” ಎಂದಳು.

ಮೂವರೂ ಕಾಫಿ ತಿಂಡಿಗಳನ್ನು ಮುಗಿಸಿದರು. ಅಷ್ಟು ಹೊತ್ತಿಗೆ ಇತರರೂ ಬಂದು ಸೇರಿದರು.

ಮುಸ್ತಂಚೆಯ ಹೊತ್ತಾಗಿದ್ದಿತು. ಹಜಾರದಲ್ಲಿ ವಸುಮತಿಯು ಹಾಡುತ್ತಿದ್ದಳು. ಎಲ್ಲರೂ ಕುಳಿತು ಕೇಳುತ್ತಿದ್ದರು.

ಆಗ ಮಾಲತಿಯು ಬಂದು ವಿಮಲೆಯ ಕಿವಿಯಲ್ಲಿ ಏನೋ ಹೇಳಿದಳು. ಅವಳು ಗಾಬರಿಯಾಗಿ ಎದ್ದು ನಿಂತಳು. ಹಾಡುವುದು ನಿಂತು ಹೋಯಿತು. ಇದ್ದ ವರೀಲ್ಲರೂ ಉತ್ಸಾಹದಿಂದ ವಿಷಯವೇನೆಂದು ವಿಚಾರಿಸಿದರು.

ವಿಮಲೆಯು ಹೇಳಲೇ ಬೇಕಾಗಿ ಬಂದಿತು. ವಾಸುವು ಮರಕೋತ್ತಿ ಆಡುತ್ತಿದ್ದ ವನು ಮರದಿಂದ ಬಿದ್ದನಂತೆ. ಯಾರೋ ಗುರುಕುಲದಿಂದ ಫೋರ್ ಮಾಡಿದ್ದಾರೆ. ವಾಸುವು ಅಕ್ಕನಿಗಾಗಿ ಪರಿತಪಿಸುತ್ತಿದ್ದಾನಂತೆ. ಶಂಕರನು ಇನ್ನೂ ಮನೆಗೆ ಬಂದಿಲ್ಲ.

ಶಕುಂತಲೆಯು ವಿಮಲೆಯನ್ನು ಮನೆಗೆ ಕುಸುವ ಏಫಾಡಿನಲ್ಲಿ ತೊಡಗಿದಳು. ಆಂಥೋನಿಯನ್ನು ಹುಡುಕಿಸಿದರು. ಅವನೆಲ್ಲಿಯೋ ಕಾರು ತೆಗೆದುಕೊಂಡು ಹೋಗಿದ್ದನು. ಬೇರಾವ ಕಾರೂ ಇರಲಿಲ್ಲ. ಫೋರ್ ಮಾಡಿ ಟ್ರೈಕ್ ಯನ್ನು ತರಿಸಿದಳು.

ವಿಮಲೆಯು ಹೊರಟಳು.

ಹೋಗುವಾಗ ಶಕುಂತಲೆ “ನಾಳೇ ಬೆಳಗಾಗ ಬಂದು ಬಿಡು, ವಿಮಲಾ. ಅಷ್ಟು ಹೊತ್ತಿಗೇ ಕಾರು ಕುಸುತ್ತೇನೆ. ತಪ್ಪಿಸಿಕೊಳ್ಳಬೇಡ. ಅವಾಯವೇನಾದರೂ ಆಗಿದ್ದರೆ ಮಂಗವನ್ನು ಈಗಲೇ ಕರೆದುಕೊಂಡು ಬಾ, ಅಷ್ಟುತ್ತಿಗೆ ತೋರಿಸೋಣ” ಎಂದಳು.

ಅವಳು ಮನೆಗೆ ಬರುವ ವೇಳೆಗೆ ವಾಸುವು ಹಾಸಿಗೆಯು ಮೇಲೆ ಮಲಗಿದ್ದನು. ಹೆಚ್ಚು ಪೆಟ್ಟು ಆಗಿರಲಿಲ್ಲ. ಸ್ವಲ್ಪ ಮೋಳಕಾಲು ತರಿದು ಹೋಗಿದ್ದಿತು. ಅದಕ್ಕೆ ಸೀಮೇಎಣ್ಣೆಯನ್ನು ಹಚ್ಚಿದ್ದರು

ವಿಮಲೆಯು ಹೋಗಿ ಹಾಸಿಗೆಯು ಪಕ್ಕದಲ್ಲಿ ಕುಳಿತುಕೊಂಡಳು.

ಅವಳನ್ನು ನೋಡಿದೊಡನೆಯೇ ವಾಸುವು ಮೇಲಿದ್ದು ಅವಳ ಕೊರಳಿಗೆ ಕೈ  
ಹಾಕಿ ಹಿಡಿದುಕೊಂಡು “ಅಕ್ಕಾ ಬಹಳ ಹೆದರಿಕೆಯಾಗಿತ್ತು. ನೀನು  
ಬಂದುಬಿಟ್ಟಿಯಲ್ಲಾ ” ಎಂದನು.

“ ನೀನು ಮರದಿಂದ ಬಿದ್ದೆ ಎಂದರೆ ಬರದಿರುತ್ತೇನೆಯೇನೋ ?”

“ ಹಾಗಲ್ಲ, ಅಕ್ಕಾ ! ನಾನು ಮರದಿಂದ ಬೀಳುವಷ್ಟು ದಢ್ಣನೇ !  
ಕೆಳಗೆ ಹಾರಬೇಕೆಂದಿದ್ದಾಗ ಕೊಂಬೆಯು ಮುರಿದು ಹೋಯಿತು ”

ಜ್ಞಾರವು ಬಂದಿದೆಯೇನೋ ಎಂದು ಅಕ್ಕನು ತಮ್ಮನೆ ಕೆನ್ನೆಯನ್ನು  
ಮುಟ್ಟಿನೋಡಿದಳು. ಹೊಟ್ಟಿಯನ್ನೂ ಮುಟ್ಟಿನೋಡಿದಳು. ಅದೇನೂ  
ಇರಲ್ಲಿ.

ಮಂಡಿಯನ್ನು ಮುಟ್ಟಿದಾಗ “ ಇಲ್ಲಿ ಮುಟ್ಟಿದರ್ಬಿನೋವಾಗುತ್ತದೆ ”  
ಎಂದನು.

“ ನಿಮಲೆಯು ಅವನನ್ನು ಮಲಗಿಸಿ ಪಕ್ಕದಲ್ಲಿಯೇ ಕುಳಿತುಕೊಂಡು  
“ ಒಳ್ಳೇ ಗಾಬರಿಮಾಡಬಿಟ್ಟಿಯಲ್ಲಾ, ವರದಾ. ಮಗು ಏನಾಗಿಹೋದನೋ ಎಂದು  
ನಾನು ಹೆದರಿಬಿಟ್ಟಿ. ಪೋಡ ಮಾಡಿಸುವಾಗ ಸರಿಯಾಗಿಯಾದರೂ  
ಪೋಡ ಮಾಡಬಾರದಾಗಿತ್ತೇ ” ಎಂದಳು.

ವರದಾ “ ಇಲ್ಲಕ್ಕೆ ಹೋಲ ಮಾಡುವ ಕಾಳಿಯ್ಯ ಗಾಬರಿಯಿಂದ ಪೋಡ  
ಮಾಡಿಸಿದ್ದು. ನಾನು ಅಕ್ಕನು ಹೆದರಿಕೊಳ್ಳತ್ತಾಳೆ, ಬೇಡ-ಎಂದೇ  
ಹೇಳಿದೆ ” ಎಂದಳು.

ವಾಸುವು “ ನೀನು ಬರದೇ ಇದ್ದರೆ ನಾನೇ ಬಂದು ಬಿಡುತ್ತಿದ್ದ ನಕ್ಕಾ  
ನನಗೆ ಬಹಳ ಹೆದರಿಕೆಯಾಗಿದ್ದಿತು ” ಎಂದನು.

## ೧೧

ಮಾರನೆಯ ದಿನ ವಿವುಲೆಯು ಬೆಂಗಳೂರಿಗೆ ಬರಲು ಕಾರು ಬಂದಿರಲ್ಲ.

ಇದ್ದಕ್ಕೆ ಇದ್ದಂತೆಯೇ ನಟರಾಜನು ಕೆಂಗೇರಿಯ ಮನೆಗೆ ಬಂದು ಬಿಟ್ಟುನು. ಅವನನ್ನು ಸೋಡಿ ವಿವುಲೆಯು “ಸೀನೇ ಕಾರು ತೆಗೆದು ಕೊಂಡು ಬಂದು ಬಿಟ್ಟು ರೇನು ?” ಎಂದು ಕೇಳಿದಳು.

ಅವನು “ಇಲ್ಲ. ನಿಮ್ಮನ್ನು ಸೋಡಿಕೊಂಡು ಹೋಗೋಣವೆಂದು ಬಂದೆ ” ಎಂದನು.

ಯಾವುದಕ್ಕಾಗಿಯೋಹೋರಗಡೆ ಬಂದಿದ್ದ ವಿವುಲೆಯ ಅಸಿರಿಕ್ಕಿತವಾಗಿ ನಟರಾಜನನ್ನು ಸೋಡಿದ್ದಳು. ಅವನು ಏಕೆ ಬಂದಿದ್ದಾನೆಂಬುದು ಅವಳಿಗೆ ಅಥವಾಗಲಿಲ್ಲ. ಅದರೂ ಮನೆಗೆ ಬಂದಾತನನ್ನು ಸ್ವಾಗತಿಸುತ್ತಾ “ಬಸಿ. ಒಳಗೆ ಹೋಗೋಣ. ನಮ್ಮ ಮನೆಯವರಿಲ್ಲರೂ ಶಕುಂತಲೆಯ ಗಂಡನನ್ನು ಸೋಡಬೇಕು—ಎಂದು ಹಾತೊರೆಯುತ್ತಿದ್ದಾರೆ ” ಎಂದಳು.

ಇಬ್ಬರೂ ಒಳಗೆ ಹೋದರು.

ಹೋಗುತ್ತಾ ವಿವುಲೆಯು “ಶಕುಂತಲೆಯು ಏನು ಮಾಡುತ್ತಿದ್ದಳು ?” ಎಂದಳು.

“ಲಲಿತಮೃನವರ ತಂಗಿ ತುಮಕೂರಿನಲ್ಲಿದ್ದಾರಂತಲ್ಲ. ಅವರು ರೋಗಿಪ್ಪರೆಂದು ಕಂಡು ಬರುತ್ತದೆ. ಅವರು ಮದುವೆಗೆ ಬರಲಾಗಲಿಲ್ಲ ವೆಂದು ಬರಿದರಂತೆ. ಅವರನ್ನು ಕರೆದುಕೊಂಡು ಬರಲು ಈ ದಿನ ಬೀಳ ಗಾಗ ಕಾರಿನಲ್ಲಿ ಲಲಿತಮೃನವರು ತುಮಕೂರಿಗೆ ಹೋದರು. ಅವರ ಜೊತೆ ಯಾಲ್ಲಿ ಶಕುಂತಲೆಯೂ ಹೋಗಿದ್ದಾರೆ ”

ಅಡಿಗೆಯ ಮನೆಯ ಬಾಗಿಲಿನಲ್ಲಿ ಹಾಸಿಗೆಯನ್ನು ಹಾಸಿದ್ದಿತು. ವಾಸುವು ಅದರ ಮೇಲೆ ಕುಳಿತು ಸಿಗರೀಟ್‌ಪ್ರೈಕ್‌ನ ನೂರಾರು ಬೊಂಬೆಗೆ ಜೆನ್ನು ಜೋಡಿಸುತ್ತಿದ್ದನು. ಸಾನಿತ್ರಮ್ಯನವರು ಬೆಳೆಗಾದರೂ ಕುಳಿತು ತೂಕಡಿಸುತ್ತಿದ್ದರು. ಅಡಿಗೆಯ ಮನೆಯಲ್ಲಿ ವರದ ಬೆಂಡೆಕಾಯಿ ಹೆಚ್ಚುತ್ತಿದ್ದಳು. ಶೀಲೆಯು ಒಲೆಯ ಮೇಲೆ ಬಾಂಡಲಿಯಲ್ಲಿ ಕಾದಿದ್ದ ಎಣ್ಣೆಗೆ ಮನಾಲೆಯನ್ನು ಹಾಕುತ್ತಿದ್ದಳು.

ನಟರಾಜನು ಬಂದವನೇ ವಾಸುವಿನ ಪಕ್ಕದಲ್ಲಿ ಕುಳಿತುಕೊಂಡು “ಇವನೇ ಏನು ನಿನ್ನೆಯ ದಿನ ಮರದಿಂದ ಬಿದ್ದವನು?” ಎಂದು ಕೇಳಿ ಉತ್ತರವನ್ನು ನಿರ್ಹಿಸಿದೇ “ಬಹಳ ಸೆಟ್ಟಾಯಿತೇ, ಮಗು” ಎಂದವನ ತಲೆಯನ್ನು ಸವರಿದನು.

ವಾಸುವು ತನಗೆ ಅವರಿಚಿತನಾದ ವ್ಯಕ್ತಿಯನ್ನು ತಲೆ ಎತ್ತಿ ನೋಡಿ “ಇಲ್ಲ” ಎಂದನು.

ತೆಕರನಿಗೆ ಆ ದಿನ ಯಾಕೋ ರಜಾ ಇಡ್ಡಿತೆಂದು ಕಂಡು ಬರುತ್ತದೆ. ಹೊರಗೆ ಹೋಗಿದ್ದವನು ಅಷ್ಟು ಹೊತ್ತಿಗೆ ಬಂದನು. ಅವರಿಬ್ಬರು ಪರಿಚಯವನ್ನು ಮಾಡಿಕೊಂಡರು. ನಟರಾಜನಿಗೆ ವಿವಲೆಯು ತನ್ನ ತಂಗಿಯರನ್ನು ತೋರಿಸಿದಳು.

ವಿವಲೆಯು ಎಲ್ಲರಿಗೂ ಕಾಫಿಯನ್ನು ಮಾಡಿ ಕೊಟ್ಟಿಳು.

ಅನಂತರ ನಟರಾಜನು ಹೊರಡಲು ಸಿದ್ದ ವಾದನು. ಅವನು ವಿವಲೆಯನ್ನು “ನೀವೂ ಬರಬೇಕಲ್ಲ, ಬಸ್ತಿ. ಹೋಗೋಣ” ಎಂದು ಕರೆದನು.

“ ಕಾರು ಬಂದರೆ ?”

“ ಬಂದರೆ ನೀವು ಹೊರಟು ಹೋದಿರೆಂದು ಹೇಳುತ್ತಾರೆ, ಅಲ್ಲವೇ ಶಂಕರ್ ”

ನಟರಾಜನು ಪ್ರೈಕ್‌ಯಲ್ಲಿ ಬಂದಿದ್ದನು. ಅದು ಹೊರಗಡೆ ಬೀದಿಯಲ್ಲಿ ನಿಂತಿದ್ದಶು. ಹೊರಗೆ ಸಣ್ಣ ತುಂತುರು ಹೆನಿಗಳು ಬೀಳುತ್ತಿದ್ದವು. ಅನನ್ನ ವಿವಲೆಯೂ ಆ ಸಣ್ಣ ಮಳೆಯಲ್ಲಿಯೇ ನಡೆದುಕೊಂಡು ಹೋಗಿ ಕುಳಿತುಕೊಂಡರು.

ಪ್ರೈಕ್‌ಯು ಬೆಂಗಳೂರಿನ ಕಡೆಗೆ ಹೊರಟ ನಂತರ ನಟರಾಜನು

“ ವಿಮಲಾ ದೇವಿ. ನಾನೊಂದು ಸ್ವಷ್ಟವಾದ ಪ್ರಶ್ನೆಯನ್ನು ಕೇಳಲು ಬಂದೆ. ನೀವು ವೆಂಕಟರಾಯನನ್ನು ಮದುವೆ ಮಾಡಿಕೊಳ್ಳುವುದು ಗೊತ್ತಾಗಿ ಹೋಗಿದೆಯೇನು ? ” ಎಂದನು.

ಉತ್ತರವು ಸಿದ್ಧವಾಗಿದ್ದ ಹೂ ವಿಮಲೆಯು ಕೂಡಲೇ ಜವಾಬು ಕೂಡಲಿಲ್ಲ. ಅವನ ಕಡಿಗೆ ನೋಡಿ, ತಲೆ ತಗ್ಗಿ ಸಿಕೊಂಡು, ಸಣ್ಣ ಧ್ವನಿಯಿಂದ “ ಹೂ, ಗೊತ್ತಾಗಿದೆ ” ಎಂದಳು.

ನಟರಾಜನು “ ನಾನೂ ಹಾಗೆಯೇಂದುಕೊಂಡೆ. ಅವನು ಮಾತನಾಡಿದ್ದ ರಳಿ ನನಗೆ ಹಾಗೆ ತೋರಿತು ” ಎಂದನು.

ಒಂದು ಕ್ಷಣಿ ಸುಮೃಸಿದ್ದು “ ವಿಮಲಾ ದೇವಿ. ನಾನು ಏನು ಏನೋ ಮಾತನಾಡುತ್ತೇನಿಂದು ಕೊಳ್ಳಬೇಡಿ. ನನಗೆ ನಿಮ್ಮಲ್ಲಿ ಬಹಳ ಆಸಕ್ತಿ. ತಾಯಿತಂದೆಗಳನ್ನು ಕಳೆದುಕೊಂಡ ನೀವು ಇಷ್ಟ್ವಾಂದು ಕಷ್ಟ ದಿಂದ ಸಂಸಾರವನ್ನು ನಿಭಾಯಿಸುತ್ತಿದ್ದೀರಿ. ಕಷ್ಟಸಹಿತ್ವ ತೆಯು ಮೆಚ್ಚಿ ಕೊಳ್ಳಬೇಕಾದ ಗುಣ ” ಎಂದಳು.

ವಿಮಲೆಯು ನಕ್ಕು “ ಈಗಂತೂ ಸರಿ. ಇನ್ನೊಷ್ಟು ದಿನ ನಿಭಾಯಿ ಸಲಾಗುತ್ತದೆಂದು ಭಯವಾಗುತ್ತಿದೆ ” ಎಂದಳು.

“ ನಾನು ನಿಮ್ಮನ್ನು ನೋಡಿದ ಸಂತರ, ನಿಮ್ಮ ಸಂಸಾರವನ್ನು ನೋಡಿದ ಸಂತರ ಇಂತಹ ಜೀವನವನ್ನು ಚಿತ್ರಿಸುವ ಸುಂದರವಾದ ಕಾದಂಬರಿಯನ್ನು ಬರೆಯಬೇಕೆಂದು ಕೊಂಡೆ ”

ವಿಮಲೆಯು ನಗುತ್ತಾ “ ಏನು, ನಮ್ಮ ಬದುಕನ್ನು ಚಿತ್ರಿಸುತ್ತಿರಾ ? ಅದರಿಂದ ಏನು ಪ್ರಯೋಜನ ? ಇಂತಹ ಜೀವನ ಬರೆದಿರುವ ಕಾದಂಬರಿಯನ್ನು ಯಾರು ಓದುತ್ತಾರೆ ? ” ಎಂದಳು.

“ ಯಾರೂ ಓದದಿದ್ದರೆ ಬೇಡ. ಆದರೆ ಜೀವನವನ್ನು ಚಿತ್ರಿಸುವದೇ ಕಾದಂಬರಿ ಸಾಫಲ್ಯ. ಬೆಡಗು ಬಿನಾಂಗಳು ನಿರಘರಕ. ವಾಸ್ತುವಾದ ಸರಳ ಜೀವನವೇ ಮೊಢುದು ”

“ ನಾನು ಬೇಡವೆಂದರೆ ನೀವು ಬಿಡುತ್ತಿರಾ ? ”

“ ವಿಮಲಾದೇವಿ ! ನಿಮ್ಮ ಮದುವೆ ಇನ್ನೂ ಬಹಳ ನಿದಾನವಾಗುತ್ತದೆಯಲ್ಲವೇ ? ”

“ ಯಾಕೆ ? ಅದೇನು ಹಾಗೆನ್ನೂ ತ್ತೀರಿ ? ”

“ ಅದೇನಿಲ್ಲ. ಈಗಲೇ ಬೇಕಾದರೂ ಮದುವೆ ಮಾಡಿಕೊಳ್ಳು ಬಹುದು. ನಿಮ್ಮ ಸಂಸಾರವನ್ನು ಹೀಗೆಯೇ ಬಿಟ್ಟು ಬಿಟ್ಟು ನೀವು ಹೋರಬು ಹೋಗುವುದು ಹೇಗೆಂದು ತೋರಿತು. ಅಪ್ಪೇ ! ”

ವಿನುಲೇಯು ಮಾತು ತಿರುಗಿಸಬೇಕೆಂದು “ ನಮ್ಮ ತೋಟ ಮನಿಗಳು ಹೇಗಿದೆ, ನಟರಾಜ್ ” ಎಂದಳು.

“ ಸೋಗಸಾಗಿವೆ. ನಾನು ಅಂತಹದನ್ನೇ ಇಪ್ಪುವದುವುದು. ಹಳ್ಳಾದೊಡ್ಡ ಬಂಗಲೆಗಳು ನನಗೆ ಸ್ತ್ರಿಯವಾಗುವುದಿಲ್ಲ. ನಿಮ್ಮ ತೋಟದಂತಹ ಜಾಗದಲ್ಲಿ ಮನೆಗಿಂತಲೂ ಗುಡಿಸಿಲೇ ಆದರೆ ಮತ್ತೂ ಸ್ತ್ರಿಯ. ಬೇಕೆಂದರೆ ಯಾವಾಗಲೋ ಒಂದೊಂದು ಭಾರಿ ವೇಚಿಗೆ ಹೋಗಿ ಬರಬಹುದಷ್ಟೇ ”

“ ಸುಮ್ಮನೆ ಪರ್ಣಕುರಿಯ ವಾಸವೋ ; ಬರೆಯುವುದೂ ಉಂಟೋ ? ”

“ ಬರೆಯುವುದಿಲ್ಲದೇ ಉಂಟಿ, ಉಸಿರಿರುವವರೆವಿಗೆ ಬರೆಯುತ್ತೀನೇ ”  
ಯಾರೂ ಮಾತನಾಡಲಿಲ್ಲ.

“ ವಿನುಲಾ ! ನೀವು ಮೆಚ್ಚಿ ಕೊಳ್ಳುವಂತಹ ಯುವತಿ. ನಾವು ಕೇಳಬೇಕಿ ರೂಪಿನಲ್ಲಿ ಕುಳಿತಿದ್ದಾಗ ನೀವು ಬಂದಿರಲ್ಲ. ಆ ಕ್ವಾನೇ ಹಾಗೆಂದುಕೊಂಡೆ. ಈಗ ನಿಮಗೆ ಸಂಸಾರದ ಕಷ್ಟವಿರಬಹುದು. ಕಷ್ಟವೇನು ಶಾಪ್ತತವೇ ? ಕಷ್ಟವು ಕಳೆದನಂತರ ನೀವು ಪ್ರಕಾಶಿಸುತ್ತೀರಿ. ಏನೋ ಹೇಳುತ್ತೀನೇ ಎಂದು ಕೊಳ್ಳುಬೇಡಿರಿ. ನಿಜವಾಗಿಯೂ ನನ್ನ ಮನಸ್ಸಿನಲ್ಲಿ ಏನು ಬರುತ್ತದೆಯೋ ಅದನ್ನೇ ಹೇಳುತ್ತಿದ್ದೇನೇ ”

ಪುನಃ ಮಾತು ಅವಳ ಕಡೆಗೆ ತಿರುಗಿತು. ಅದರಿಂದ ಅವಳು ಮಾತನಾಡಲಿಲ್ಲ.

“ ನಾನು ಹೀಗೆ ಹೇಳುವುದರಿಂದ ನೀವು ತಪ್ಪು ತಿಳಿದುಕೊಳ್ಳುವುದಿಲ್ಲ ತಾನೇ ? ”

ಅವಳು ಸಂಕೋಚಿಂದ “ ಇಲ್ಲ ” ಎಂದಳು.

“ ಈ ವಾರದಲ್ಲಿ ನನ್ನ ಮತ್ತು ಶಕುಂಠಲೆಯ ಮದುವೆಯಾಗಿ ಹೋಗುತ್ತದೆ. ಅವಳು ನರ್ತನವನ್ನು ಕಲಿಯಲು ಮಣಿಪುರಕ್ಕೆ ಹೋಗಬೇಕೆಂದು

ಹೇಳುತ್ತಿದ್ದಾಗಿ. ನನಗೆ ಇಲ್ಲಿದ್ದರೇನು, ಅಲ್ಲಿದ್ದರೇನು? ನಾನೂ ಹೋಗುತ್ತೇನೆ. ನಾವು ಹೊರಟು ಹೋದರೆ ಇನ್ನು ವಾಪ್ಪು ಬರುವುದು ವರ್ಷವೋ ಒಂದೂವರೆ ವರ್ಷವೋ?

“ ಅಂತೂ ವಾಪ್ಪು ಬರುತ್ತೇನೆ. ಬರುವ ವೇಳಿಗೆ ನಿಮಗೂ ವೆಂಕಟೆ ವಿಗೂ ಮದುವೆ ಯಾಗಿರಬಹುದು. ಈಗ ನೀವು ಮಾಡುತ್ತಿರುವ ಜೀವನ ದಿಂದ ಭಿನ್ನವಾದ ಜೀವನವನ್ನು ಮಾಡುತ್ತಿರಬಹುದು” ಎಂದು ಹಂತಾತ್ತನೆ ಮಾತ್ರ ನಿಲ್ಲಿಸಿದನು.

ಪ್ರಣಃ “ ನನ್ನನ್ನು ಹುಳ್ಳೆನೆಂದುಕೊಳ್ಳಬೇಡಿ ” ಎಂದು ನಕ್ಕಿನು.

“ ಆದರೆ ಯಾವಾಗಲೂ ನಾನು ನಿಮ್ಮ ವಿಷಯವನ್ನೋ ಆಲೋಚನೆ ಮಾಡುತ್ತಿರುತ್ತೇನೆ. ನಿಮ್ಮನ್ನು ನಾನು ಮರೆಯುವುದೇ ಇಲ್ಲ. ಈ ಸಣ್ಣ ವಯಸ್ಸಿನಲ್ಲಿ ದಿಟ್ಟತನದಿಂದ ಸಂಸಾರ ನಿರ್ವಹಣ ಮಾಡುತ್ತಿರುವ ಯಾವತೀಯನ್ನು ನೆರ್ಹಿಂದ ಮರೆಯಲಾಗುವುದೇ ಇಲ್ಲ ”

“ ವಿಮಲಾದೇವಿ. ನೀವು ನನ್ನನ್ನು ಮರೆತು ಬಿಡಬೇಡಿ. ನಾನೊಬ್ಬ ಸ್ನೇಹಿತನೆಂದು ಭಾವಿಸಿರಿ. ಸದಾಕಾಲದಲ್ಲಿಯೂ ನಿಮ್ಮ ವಿಷಯದಲ್ಲಿ ಆಸಕ್ತಿನಾದ ಸ್ನೇಹಿತನೆಂದುಕೊಳ್ಳಿರಿ ” ಎಂದನು

“ ಇವನೇಕೆ ಹೀಗೆ ಮಾತನಾಡುತ್ತಿದ್ದಾನೆ ” ಎಂದು ವಿಮಲಿಗೆ ತೋರಿತು. ಇನ್ನು ನಾಲ್ಕೆಪ್ಪುದು ದಿನ ಏನಾದರೂ ಮಾತನಾಡಿಕೊಳ್ಳಲಿ. ಅನಂತರ ನಾನೆಲ್ಲಿಯೋ ಇವನೆಲ್ಲಿಯೋ ” ಎಂದುಕೊಂಡಳು.

ಸ್ವಲ್ಪ ಹೊತ್ತು ಸುಮೃದ್ಧಿದ್ದ ನಟರಾಜನು “ ವಿಮಲಾ! ನನ್ನನ್ನು ನಿಮ್ಮಣ್ಣನೆಂದು ಭಾವಿಸಿ. ಶಂಕರನಿಗಿಂತ ವಯಸ್ಸುದ ಅಣ್ಣನೆಂದು ಭಾವಿಸಿ ” ಎಂದು ಹೇಳಿ ಅವಳ ಕೈಯನ್ನು ಹಿಡಿದುಕೊಂಡನು.

ವಿಮಲೆ ಉಸಿರಾಡುವಂತಾಯಿತು. ಅವಳು “ ನೀವು ನನ್ನನ್ನು ತಂಗಿಯನ್ನಾಗಿ ಪರಿಗ್ರಹಿಸುವುದಾದರೆ ಅದು ನನ್ನ ಸೌಭಾಗ್ಯ ” ಎಂದಳು.

“ ನಾನು ನಿನ್ನ ಅಣ್ಣನಾದರೆ ನಿನ್ನ ವಿಷಯವನ್ನು ಮಾತನಾಡಲು ನನಗೆ ಅಧಿಕಾರವಿದೆ. ಅಲ್ಲವೇ? ವಿಮಲಾ ”

ಅವಳು ತಂಗಿಯಾಗಲು ಒಪ್ಪಿದನಂತರ ಆವನು ಏಕವಚನದಲ್ಲಿ ಮಾತನಾಡತೋಡಿದನು.

“ ಆಗಬಹುದು. ಬೇಕಾದ್ದು ಮಾತನಾಡಬಹುದು ”

“ ಸರಿ, ಹಾಗಾದರೆ ಮಾತನಾಡುತ್ತೇನೆ, ಹೇಳು. ನಿನಗೂ ವೆಂಕಟ್ಟಿನಿಗೂ ಎಷ್ಟು ದಿನಗಳ್ಲಿ ಪರಿಚಯ ?”

ಅವಳು ಸುಮೃದ್ಧಿದ್ದಳು.

“ ಮಾತನಾಡು, ವಿವಲಾ. ನಾನು ಇಲ್ಲಿರುವುದು ಒಂದೇ ಒಂದು ವಾರ. ಅದಾದ ನೇರೆಲೆ ನಾನು ಪುನಃ ಬರುವುದು ವರ್ಷವಾದರೂ ಆಗು ತ್ತದೆ. ತಿರುಗ ನಮಗೆ ಹೀಗೆ ಮಾತನಾಡಲು ಅವಕಾಶವು ಸಿಗುತ್ತದೆಯೋ ಇಲ್ಲವೋ ? ನಾನು ನಿನ್ನಲ್ಲಿ ಬಹಳ ಆಸಕ್ತಿನಾಗಿದ್ದೇನೆ. ನಿನ್ನ ವಿಷಯ ವೆಲ್ಲವನ್ನೂ ನನಗೆ ತಿಳಿದುಕೊಳ್ಳಬೇಕೆಂದಿದೆ ”

“ ಏನು ತಿಳಿದುಕೊಳ್ಳಬೇಕು, ಕೇಳಿ ”

ಅವಳ ಕೈ ನಡುಗುತ್ತಿದ್ದವು. ಮಾತು ಸ್ಥಿತವಾಗಿದ್ದಿತು.

“ ನಿನಗೂ ವೆಂಕಟ್ಟಿನಿಗೂ ಪರಿಚಯವಾಗಿ ಎಷ್ಟು ದಿನಗಳಾದುವು ?”

“ ಏಳೆಂಟು ತಿಂಗಳಾಗಿರಬಹುದು. ನಮ್ಮ ತಾಯಿ ಸತ್ಯಾಗಿ ನಿಂದಲೂ.....”

“ ನೀನು ಆವನನ್ನೂ ಮದುವೆ ಮಾಡಿಕೊಳ್ಳುತ್ತೀರುಲ್ಲವೇ ?”

“ ಹೂ.....”

“ ಯಾವಾಗ ?”

“ ಅದಿನ್ನೂ ಸರಿಯಾಗಿ ಗೊತ್ತಿಲ್ಲ ”

“ ನಿಮ್ಮ ನುದುವೆಗೆ ಆತಂಕವಾಗಿರುವುದು ಈ ಸಂಸಾರ. ಈ ಸಂಸಾರದಲ್ಲಿ ನಿನಗಿರುವ ಕರ್ತವ್ಯವಲ್ಲವೇ ?

“ ಹೌದು. ಅದೇ ಅಡ್ಡ. ನಮ್ಮ ವರದೆಗೆ ಹದಿನೀಳು ವರ್ಷ. ಅವಳು ಮಗುವಿನಂತೆ. ಶೀಲಳಿಗೆ ಹದಿನಾಲ್ಕು. ವಾಸುವಿಗೆ ಹನೆನ್ನಂದು. ಅತ್ಯಿ ಹುಷಾರಿಲ್ಲ. ಇವರೆಲ್ಲರನ್ನೂ ಶಂಕರನ ತಪ್ಪಿಗೆ ಕಟ್ಟಿಹೋಗಬಿಡುವುದು ಹೇಗೆ ? ನಾನಿಲ್ಲದಿದ್ದರೆ ಅವರಿಗೆ ಕಷ್ಟವಾಗಬಹುದು ”

ನಟರಾಜನು ಅವಳ ಬಿನ್ನ ತಪ್ಪಿ “ ಭೇಷಣ ! ಸ್ತ್ರೀತ್ವ, ಮಾತೃತ್ವ, ಮಹತ್ವಗಳಿಲ್ಲವೂ ನಿನ್ನಲ್ಲಿ ಮೂತ್ತೀಭಿನಿನೆ. ಕಷ್ಟ, ಬಡತನಗಳಿದ್ದರೂ

ಆ ಗುಣಗಳು ಅಚ್ಚೆಳಿಯದೇ ಇನೆ. ಅದು ನಿನಗೆ ಗೊತ್ತಿದೆಯೇನು ?” ಎಂದನು.

ವಿಮಲೆಯು ನಾಟಕೆಯಿಂದ “ ಇಲ್ಲ. ನೀವು ಹೇಳುವುದೊಂದೂ ನನಗೆ ಅರ್ಥವಾಗುವುದಿಲ್ಲ ” ಎಂದಳು.

“ ಅಯ್ಯೋ, ಹುಳ್ಳಿ. ನಾನೇಕೆ ಇಲ್ಲಿ ಬಂದಿದ್ದೇನೇ ಎಂದುಕೊಂಡೆ. ನೀನು ಸರಿಯಾಗಿ ಮಾತನಾಡದಿದ್ದರೂ ನಿನ್ನನ್ನು ಮಾತನಾಡಿಸುತ್ತಿರು ವುದು ಏಕೆಂದುಕೊಂಡೆ ?ಆ ಮಹಾ ಗುಣಗಳು ನಿನ್ನಲ್ಲಿವೆ ಎಂದು ”

ಅವನ ಮಾತುಗಳನ್ನು ಕೇಳುತ್ತಿದ್ದ ವಿಮಲೆಗೆ ಎಲ್ಲಿಯೋ ಏನೋ ಕೇಳಿದಂತೆ ಭಾಸವಾಗುತ್ತಿದ್ದಿತು.

“ ವಿಮಲಾ ! ಈ ನಿನ್ನ ಜೀವನವು ವಾಸ್ತವವಾದುದು. ಆದರೆ ವಾದುದು. ಇಲ್ಲಿಂದ ಕೃತ್ಯಮಾದ ಜೀವನದೆಡಿಗೆ ಧಾರಿಸುತ್ತಿದ್ದೇನಲ್ಲಾ ಎನ್ನೀಸುತ್ತಿದೆ ”

ವಿಮಲೆಯು “ ಅಗೋ ! ನೋಡಿ. ನಿಮ್ಮ ಜೀವನ ಸ್ಥಳ ” ಎಂದು ಶಕ್ಯಂತಲೆಯ ಮನೆಯನ್ನು ಬೆರಳಲ್ಲಿ ತೋರಿಸಿದಳು.

## ೧೨

ಮಾರನೆಯ ದಿನ ವರಪೂರ್ವಿ.

ಮನೆಯಲ್ಲಿ ಲ್ಲಾ ಮದುವೆಯ ಒಡಿಯಾಟಗಳು ನಡೆಯುತ್ತಿದ್ದವು. ಅದರೆ ಮನೆಯವರೊಬ್ಬರೂ ಅಲ್ಲಿರಲಿಲ್ಲ. ಎಲ್ಲರೂ ಹೋರಗೆ ಹೋಗಿದ್ದರು. ವಿನುಲೆಯು ಮನೆಯವರು ಇದ್ದು ನೋಡಿಕೊಳ್ಳಬೇಡವೇ ಎಂದುಕೊಂಡಳು. ಅನಂತರ ದೊಡ್ಡ ಮನುಷ್ಯರ ತರಹವೇ ಹೀಗೇನೋಽ, ಎಂದು ಸಮಾಧಾನ ಮಾಡಿಕೊಂಡಳು.

ಬೆಳಕು ಹೋಗಿ ಕತ್ತಲು ಬರುವ ಮುಸ್ಯಂಜೆಯ ಹೊತ್ತಿನಲ್ಲಿ ವಿನು ಲೆಯು ಕಿಟಕಿಯ ಬಳಿ ನಿಂತು ಯಾವುದೋ ಕಾದಂಬರಿಯನ್ನು ಓದುತ್ತಾ ಇದ್ದಾಗ ನಟರಾಜನು ಅವಳಿದ್ದ ಕೋಟಿಯನ್ನು ಪ್ರವೇಶ ಮಾಡಿದನು. ಅವಳು ಆಲೋಚನಾ ಮಗ್ನಾಗಿದ್ದು ದರಿಂದಲೋ ಅಥವಾ ಪುಸ್ತಕದಲ್ಲಿ ಆಸಕ್ತಿ ಖಾಗಿದ್ದು ದರಿಂದಲೋ ಅವನು ಬಂದ ಕೂಡಲೇ ವಿನುಲೆಯು ಗಮನಿಸಲಿಲ್ಲ.

ತಿರುಗಿ ನೋಡಿ ವಿನುಲೆಯು ಮೆಲು ದಸಿಯಲ್ಲಿ “ ನೀವೇನು! ನೀವು ಇಲ್ಲಿಲ್ಲವೆಂದು ಕೊಂಡಿದ್ದೆ. ನೀವೂ ಶಕುಂಠಲೆಯೂ ಸ್ತೋಟೋಗ್ರಫಿಕ್ ಎಗ್ರಿಬಿಷ್ಟೆಗೆ ಹೋಗಿದ್ದಿರಿ, ಅಂತ ಇದ್ದೆ ” ಎಂದಳು.

ನಟರಾಜನು ಅವಳ ಹತ್ತಿರ ಬಂದು ನಿಂತುಕೊಂಡು “ ವಿನುಲಾ ” ಎಂದನು.

ಅವನಂದುದು ಮಾತನ್ನು ವಿವರಿಸಾಂತರದ ಕಡೆಗೆ ತಿರುಗಿಸುವಂತಿದ್ದಿತು.

ಆದರೂ ಪುನಃ “ ಇಲ್ಲ. ಹೋಗಲಿಲ್ಲ ” ಎಂದು ಹೇಳಿದನು.

“ ಶಕುಂಠಲ ಹೋಗುವುದಾಗಿ.....” ಎಂದು ಹೇಳಲು ಹೊರಟು ವಿಮಲೀಗೆ ಮುಂದೆ ಮಾತನಾಡಲಾಗಲಿಲ್ಲ.

ವಿಮಲೀಯ ಮನಸ್ಸು ಯಾಕೋ ಬೇಜಾರಾಗಿದ್ದಿತು. ಅದರಿಂದಲೇ ಮಾಲತಿ ವಸುಮತಿಯರೊಡನೆ. ಮದುವೆಯ ಸಿದ್ದ ತೆಗಳಿಗೆ ಓಡಿಯಾಡದೇ ಮಹಡಿಯ ಮೇಲೆ ಬಂದು ಕಾದಂಬರಿಯನ್ನು ಓದುತ್ತಿದ್ದಳು. ನಟರಾಜ ನನ್ನ ನೋಡಿದ ಕೂಡಲೇ ಅವಳ ಬೇಜಾರು ಮರುಕಳಿಸಿ ಬಂದಿತು. ನಟರಾಜನೋಂದಿಗೆ ಅವಳು ಒಹಳ್ಳವಾಗಿ ಮಾತನಾಡಿದ್ದಳು. ಅನಂತರ ಅವನೋಂದಿಗೆ ಮಾತನಾಡಬಾರದಾಗಿದ್ದ ತೆಂದು ಕೊಂಡಿದ್ದಳು. ಇನ್ನಿತ್ತು ರುವಾಲ್ಪು ದಿನಗಳು ಮದುವೆಯ ಗಲಾಟೆಯಲ್ಲಿದ್ದ ಬಿಟ್ಟರೆ ಪುನಃ ಅವನನ್ನು ಭೇಟಿಯಾಗುವ ಸಂಭವವಿಲ್ಲ. ಅವನೆಲ್ಲೋ—ಎಂದು ಕೊಂಡಿದ್ದಳು.

ಅದರೆ ಅವಳು ನೆನೆಸಿದಂತೆ ಆಗಲಿಲ್ಲ. ನಟರಾಜನು ಪುನಃ ಬಂದು ಬಿಟ್ಟಿದ್ದಾನೆ. ಅವಳ ಸಮಾಪದಲ್ಲಿ ತೀರಾ ಸಮಾಪದಲ್ಲಿ ನಿಂತಿದ್ದಾನೆ. ಅವಳ ಕಡೆಗೆ ನೋಡುತ್ತಿದ್ದಾನೆ.

ಪ್ರಾಪ್ತವಾದ ಈ ಸನ್ನಿಹೇತವು ನಿವಾರಣೆಯಾಗುವ ಪರಿಸ್ಥಿತಿಗಳು ಕಂಡು ಬರಲಿಲ್ಲ.

ಅವಳೂ ಅವನ ಕಡೆಗೆ ನೋಡಿದಳು. ಅದರೆ ಅವಳು ಮೌನವಾಗಿ ದ್ದಳು. ಅವಳ ಶರೀರವು ನಡುಗುತ್ತಿದ್ದಿತು.

ನಟರಾಜನು ಅವಳ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು “ ಹಾಗಾದರೆ ನಿನಗೆ ವಿಷಯವು ಗೊತ್ತಾಗಲಿಲ್ಲವೇನು ? ” ಎಂದನು.

“ ಏನು ವಿಷಯ ? ”

“ ಅವರು ತುಮಕೂರಿನಿಂದ ಬರುವಾಗ ಕಾರ್ ಆಕ್ಸ್‌ಡೆಂಟ್ ಆಗಿ ಲಲಿತಮೃನವರಿಗೆ ಗಾಯವಾಗಿದೆ ”

ಅವಳು ಅವನ ಕಣ್ಣಗಳಲ್ಲಿ ಕಣ್ಣಿಟ್ಟು ನೋಡುತ್ತಾ “ ಏನಾಯಿತು ? ” ಎಂದಳು.

“ ನನಗೆ ವಿವರಗಳೆಲ್ಲವೂ ತಿಳಿಯದು. ಅಂತೂ ಲಲಿತಮೃನವರು

ಬೋರಿಂಗ್ ಆಸ್ಪತ್ರೀಯಲ್ಲಿದ್ದಾರೆ. ಶಕುಂತಲೀಯು ತಾಯಿಯ ಬಳಿ ಇದ್ದ್ವಾಳಿ ”

“ ಶಕುಂತಲೀಗೂ ವೆಟ್ಟಾಯಿತೇನು ?”

ನಟರಾಜನು “ ಯಾಕೆ ಹೆಡರಿಕೊಳ್ಳುತ್ತೀರೆ, ವಿಮುಳಾ. ಅಂತಹ ಪ್ರಮಾದವೇನೂ ಆಗಲಿಲ್ಲ. ಆಂಥೋನಿ ಕಾರು ನಡನು.....”

ಅವನು ವಿಮುಳೀಯ ಕೈಯನ್ನು ಹಿಡಿದುಕೊಂಡೇ ಇದ್ದನು.

ತುಮನುಕೂರಿನಿಂದ ಕಾರು ಬರುವ ದಾರಿಗೆ ಅಡ್ಡಲಾಗಿ ಕೊಂಬೆ ಯೋಂದು ಅಕ್ಸಾತ್ತಾ ಆಗಿ ಬಿಡ್ಡಿತೆಂದೂ ತ್ರೈವರು ಕಾರು ನಿಲ್ಲಿಸಬೇಕೆಂದು ಹತಾತ್ತನೆ ಬ್ರೇಕ್ ಹಾಕಲು ಅದು ಪಕ್ಕಕ್ಕೆ ತಿರುಗಿ ಮರಕ್ಕೆ ಧೀಕ್ಕೆ ಹೊಡಿ ಯಾತೆಂದೂ ಆಗ ಲಲಿತನ್ನನವರಿಗೆ ತಪ್ಪಿದ ಪ್ರಜ್ಞ ಯು ಆಸ್ಪತ್ರೀಗೆ ಹೋದಾಗಲೂ ಬರಲಿಲ್ಲವೆಂದೂ ಹೇಳಿದನು.

“ ಅವರ ತಂಗಿಯೂ ಕಾರಿನಲ್ಲಿದ್ದ ರೇನು ?”

“ ಇಲ್ಲ. ಇರಲಿಲ್ಲ ”

ವಿಮುಳೀಯು ಕಿಟಕಿಯ ಅಂಚಿನಲ್ಲಿ ಕುಳಿತುಕೊಂಡು “ ಗ್ರಹಚಾರ. ಮದುವೆ ನಾಳೇ ಎನ್ನುವಾಗ ಹೀಗಾಗುವುದೇ ? ಇದು ಪ್ರಮಾದಕ್ಕೆ ಇಟ್ಟು ಕೊಳ್ಳುದೇ ಮದುವೆಯೋಂದು ಸುಖವಾಗಿ ನೆರವೇರಿದರೆ.....” ಎಂದಳು.

ನಟರಾಜನು ನಿರಾಸಕ್ತಿಯಿಂದ “ ನೀನು ಹೇಳುವುದು ಒಂದು ವಿಧ ವಾಗಿ ಸರಿ. ಏನೋ ಸರಿಹೋದರೆ ಮದುವೆಯಾಗಬಹುದು. ಆದರೂ ಅದು ಉತ್ತಾಪಕ ರಹಿತವಾದ ಮದುವೆ. ಆಕೆಯು ಹುಣಾರಾಗದಿದ್ದರೆ ಈಗ ಮದುವೆಯಿಲ್ಲ ” ಎಂದನು.

ಒಂದು ಕ್ಷೇತ್ರಕಾಲ ತಡೆದು ವಿಮುಳೀಯು ಮಾತನಾಡುವಷ್ಟು ರಲ್ಲಿ “ ವಿಮುಳಾ. ಈಗ ಸದ್ಯದಲ್ಲಿ ಮದುವೆಯು ನಡೆಯುವಂತೆಯೇ ಇಲ್ಲ ನೆಂದು ಕಂಡು ಬರುತ್ತದೆ ” ಎಂದನು.

“ ಹಾಗಾದರೆ ಏನೋ ಪ್ರಮಾದವಾಗಿರಬೇಕು, ನೀವು ಆಸ್ಪತ್ರೀಗೆ ಹೋಗಲಿಲ್ಲವೇ ?”

“ ನಾನೂ ಆಸ್ಪತ್ರೀಗೆ ಹೋಗಿದ್ದೆ. ಆದರೆ ಅಲ್ಲಿ ಹೋಗಿ ಯಾರೇನು ತಾನೇ ಮಾಡಲಾಗುತ್ತದೆ ?”

ನೀವು ಒಂದನ್ನೂ ವಿವರವಾಗಿ ಹೇಳುವುದೇ ಇಲ್ಲ. ಹೇಳಿ, ಉಲ್ಲಿತ ಮೃನವರಿಗೆ ಏನಾಗಿದೆ ?”

“ ಕಾಲು ಮುರಿದಿದೆ. ತೊಳಿಗೆ ಪೆಟ್ಟು ತಗುಲಿದೆ. ಅದೇನು ಅಂತಹ ಅಪಾಯಕರವಾದುದಲ್ಲ. ಅದರಿಂದ ಪ್ರಾಣ ಹೋಗುವುದಿಲ್ಲ”

“ ಇನ್ನೆನು ಆಗಬೇಕು ? ಎಷ್ಟು ಕೆಟ್ಟಿದ್ದಾಗ ಬೇಕೋ ಅಷ್ಟು ಆಗಿದೆ. ಇನ್ನು ಮದುವೆಯು ನಡೆಯುವುದು ಹೇಗೆ ?”

“ ನಡೆಯುವುದಿಲ್ಲ, ಅಷ್ಟೇ. ನಾನು ನಾಲ್ಕೆಂದು ವಾರ ಮಲಬಾರಿಗೆ ಹೋಗಬೇಕಾಗಿದ್ದುತ್ತು. ಸದ್ಯದಲ್ಲಿ ಮದುವೆ ಇಲ್ಲವೆಂದು ಹೇಳಿಬಿಟ್ಟರೆ ನಾನು ಹೊರಟು ಹೋಗುತ್ತೇನೆ ”

ಅವನೂ ಕಿಟಕಿಯ ಅಂಚಿನಲ್ಲಿ ನಿಂತುಕೊಂಡನು. ಕತ್ತಲಾಗಿದ್ದರೂ ಒಬ್ಬರ ಕಡೆಗೆ ಮತ್ತೊಬ್ಬರು ನೋಡುತ್ತಿದ್ದರು. ಹೊರಗಡೆ ಕತ್ತಲಲ್ಲಿ ಸಣ್ಣ ಮಳೆಯ ಬೀಳುತ್ತಿದ್ದುತ್ತು. ಆಳು ಬಂದು ದೀಪವನ್ನು ಹಚ್ಚಿ ಹೊರಟು ಹೋದನು.

ಸ್ವಲ್ಪ ಹೊತ್ತು ಸುಮ್ಮಿದ್ದ ನಟರಾಜನು “ ವಿಮಲಾ ! ಈ ಮದುವೆ ಸದ್ಯದಲ್ಲಿ ನಿಂತು ಹೋಗುವುದು ನಿಸಗೆ ಸಂತೋಷವಲ್ಲವೇ ? ” ಎಂದನು.

ವಿಮಲೆಯು ಜೀಳು ಕಚ್ಚಿದವಳಂತೆ ಉಳುಕಿದ್ದು “ ಅದೇನು ಹಾಗೆನ್ನು ತೀರಿ ? ನಡೆಯ ಬೇಕಾದ ಮದುವೆಯು ನಿಂತುಹೋಗಬೇಕೆಂದು ಯಾರಿಗಾದರೂ ಇಷ್ಟವಾಗುತ್ತದೆಯೇ ? ಅದರಿಂದ ಎಲ್ಲಿಯಾದರೂ ಸಂತೋಷವಾಗುತ್ತದೆಯೇ ? ” ಎಂದಳು.

“ ನನಗಂತೂ ಇದು ಇಷ್ಟ. ಸಂತೋಷ. ನಾನು ಹೇಳುತ್ತೇನೆ ಕೇಳು, ವಿಮಲಾ, ಸದ್ಯದಲ್ಲಿ ಮದುವೆ ನಿಂತುಹೋದಂತಯೇ. ನಾನು ಮಲಬಾರಿಗೆ ಹೋಗುವುದರೊಳಗಾಗಿ ಒಂದು ಬಾರಿ ನಿವ್ಯಾ ಮನಿಗೆ ಬಂದು ಹೋಗಬೇಕೆಂದಿದೆ ”

ವಿಮಲೆಯು ಉತ್ತರ ಕೊಡಲಿಲ್ಲ. ಹೊರಗಡೆ ಬೀಳುತ್ತಿದ್ದ ಮಳೆಯನ್ನು ನೋಡುತ್ತಿದ್ದಳು.

ನಟರಾಜನು ವಿಮಲೆಯ ಕೈಯನ್ನು ಹಿಡಿದೆಳಿದು “ ಇಲ್ಲಿ ನೋಡು

ವಿನುಲಾ. ನಾವಿಬ್ಬರೂ ಸ್ನೇಹಿತರಾಗಿದ್ದೇ ನೇ. ಈ ಮದುವೆಗಾಗಿ ನೀನು ಬಂದುದರಿಂದ ನಮ್ಮ ಸ್ನೇಹ ಹೆಚ್ಚಿದೆ. ಅಲ್ಲವೇ ? ” ಎಂದನು.

“ ಹಾಗೆಲ್ಲಾ ಮಾತನಾಡಬೇಡಿ, ನಟರಾಜ ! ಈ ಮದುವೆ ನಿಲ್ಲುವು ದಿಲ್ಲ. ನಾಡಿದ್ದ ನಿಮ್ಮ ಮದುವೆಯಾಗಿಯೇ ಆಗುತ್ತದೆ ” ಎಂದಳು.

ಆ ಮಾತು ಅವಳ ಹೃದಯದಿಂದ ಬರಲಿಲ್ಲ. ಅದನ್ನು ಹೇಳಿವುದು ಅವಳಿಗೆ ಇಷ್ಟವಿರಲಿಲ್ಲ. ಆದರೆ ಅದು ಅವಳ ಬಾಯಿಂದ ಬರಬೇಕಾಗಿ ಬಂದಿತು. ಆದರಿಂದವಳು ತನ್ನ ದೃಷ್ಟಿಯನ್ನು ಬೀರಿ ಕಡೆಗೆ ತಿರುಗಿಸಿ ಕೊಂಡಳು.

“ ಹಾಗೇನು ! ನೋಡೋಣ ”

ಮನಸ್ಸಿಲ್ಲದಿದ್ದರೂ ಅವಳು “ ನೋಡುವುದೇನು ? ನೀವಿಬ್ಬರೂ ಪ್ರೇಮದಿಂದ ಮದುವೆ ಮಾಡಿಕೊಳ್ಳಬೇಕೆಂದಿದ್ದೀರಿ. ಲಲಿತಮ್ಮನವರಿಗೆ ಪಾರಾಪಾಯವಿಲ್ಲ. ಮದುವೆಯಾಗದೇ ಏನಾಗುತ್ತದೆ ” ಎಂದಳು.

“ ಇದು ಪ್ರೇಮ ವಿನಾಡವಲ್ಲ. ಒಷ್ಟಿಗೆಯ ವಿವಾಹ ”

“ ಹಾಗೆಂದರೇನು ? ವಿಚಿತ್ರವಾಗಿ ಮಾತನಾಡುತ್ತೀರಿ ”

ನಟರಾಜನು ನಕ್ಕು “ ನಾನು ಎರಡು ತಿಂಗಳ ಮೊದಲು ತಂಜಾವೂರಿಗೆ ಹೋಗಿದ್ದೆ. ಅಲ್ಲಿಂದು ಗುಡಿಯಿಡೆ. ಆ ಗುಡಿಯ ಗೋಪುರದ ಸೆರಳು ಭೂಮಿಯ ಮೇಲೆ ಬೀಳುವುದಿಲ್ಲವಂತೆ. ಅದೇನು ಕಾರಣವೋ ನೋಡಿಕೊಂಡು ಬರೋಣವೆಂದು ಹೋಗಿದ್ದೆ. ಜಯಂತಿದೇವಿ ಎಂಬ ಸತ್ಯಕಿಯು ಹಳೆಯ ನಾಟ್ಯಚಾರ್ಯರುಗಳನ್ನು ನೋಡಲು ಅತ್ಯಕ್ಷೇತ್ರದಿಂದ್ದು ವಳು ಸಿಕ್ಕಿದಳು. ಅವಳು ನನಗೆ ಗುರುತು. ಅವಳಿಂದನೇ ಕೆಕುಂತಲೆಯೂ ಬಂದಿದ್ದಳು. ನನ್ನನ್ನೂ ಕರೆದರು. ನಾನೂ ಅವರ ಜೊತೆ ಸೇರಿಕೊಂಡೆ. ಅವರೊಡನೇ ಕುಂಭಕೋಣ, ಮಾಯಾವರಗಳಿಗೆ ಹೋಗಿದ್ದೆ. ಆಗಲೇ ನನಗೆ ಕೆಕುಂತಲೆಯ ಪರಿಷಯ.

“ ವಾಪ್ಪು ಬರುವಾಗ ತಿರುಚನಾಪಲ್ಪಿಗೆ ಹೋದಿವು. ಜಯಂತಿಯು ಮಾತ್ರ ಭೂತೀಪ್ಪರ ಮಂದಿರದಲ್ಲಿ ಪುರಾತನವಿಗ್ರಹಗಳನ್ನು ನೋಡುತ್ತಿದ್ದಾಗ ನಾವು ಹೊರಗಡೆ ಮೆಟ್ಟಲುಗಳ ಮೇಲೆ ಕುಳಿತುಕೊಂಡಿದ್ದೇವು. ಆಗ

ಮದುನೆಯು ಮಾತು ಬಂದಿತು. ಅದೇನು ಸಂದರ್ಭದಿಂದ ಬಂದಿತೋ ನನಗೆ ಜ್ಞಾಪಕವಿಲ್ಲ. ಅನಂತರ ಆ ವಿಷಯ ಬರಲಾ ಇಲ್ಲ.

“ಸುಮಾರು ಈತ್ತು ದಿನದ ಹಿಂದೆ ನಾನು ಬೆಂಗಳೂರಿಗೆ ಬಂದಿ. ಆ ದಿನ ಮಾಯಾದೇವಿಯ ಸೃತ್ಯ. ತದನ್ನು ನೋಡಿಕೊಂಡು ಬರುವಾಗ ಶಕುಂಥಲಾ ಸಿಕ್ಕಿದಳು. ನಾನು ನಮ್ಮ ತಂಡಯೋಡನೆ ಮದುವೆ ವಿಷಯವನೇಲ್ಲಾ ಮಾತನಾಡಿದೆ. ನೀವು ಸಿಕ್ಕಲೇ ಇಲ್ಲ. ಎಲ್ಲಾ ಏರಾಟು ಆಗಿದೆ— ಎಂದಳು. ನಾನು ಒಕ್ಕಲಿಲ್ಲ. ಅವಳು ನೀವು ಒಪ್ಪದಿದ್ದರೆ ನಾನು ಭಾವಿ ಹಾರಿ ಬಿಡುತ್ತೇನೆ. ನಾನು ಎಲ್ಲರಿಗೂ ಹೇಳಿ ಬಿಟ್ಟಿದ್ದೇನೆ. ನನಗೆ ಅವ ಮಾನವಾಗುತ್ತದೆ—ಎಂದಳು. ನಾನು ಒಪ್ಪಿಕೊಳ್ಳು ಬೇಕಾಗಿ ಬಂದಿತು”

“ಹೀಗೆ ಮದುನೆಯೆ ಏರಾಟಾಯಿತ್ತೇ?”

“ಹೌದು. ಯಾಕೆ, ಈ ತರಹ ನಿನಗೊಪ್ಪಲಿಲ್ಲವೇನು?”

“ನಾನೇಕೆ ಒಪ್ಪಧಿರ ಬೇಕು? ಆದರೆ ಕಲಾವಿದರುಗಳ ಮದುನೆಯು ಹೀಗೆಯೇ ಇರುತ್ತದೆಯನೋ?”

“ಯಾಕೆ, ಇದು ನಿನಗೆ ಸ್ವಾಭಾವಿಕವಾಗಿ ಕಂಡು ಬರುವುದಿಲ್ಲವೇನು?”

“ನನಗೆ ಗೊತ್ತಿಲ್ಲ—ಆದರೆ....”

ಅವಳು ಮಾತು ನುಂಗಿ ಹಾಕಲು ನಟರಾಜನು “ಹೇಳಿ....” ಎಂದನು

“ಆದರೆ ..... ಏನು ಇಲ್ಲ” ಎಂದುಬಿಟ್ಟಳು.

“ಹೇಳಿ. ನಿನೇನೋ ಹೇಳಬೇಕೆಂದಿದ್ದೆ”

“ಇಲ್ಲ. ನಾನೇನೋ ಹೇಳಬೇಕೆಂದು ಇರಲಿಲ್ಲ”

ಅವನು ತನ್ನ ವ್ಯಾದುವಾದ ಧ್ವನಿಯಿಂದ ನಯವಾಗಿ “ನೋಡು, ವಿಮಲಾ. ನಾವಿಬ್ಬರೂ ಸ್ವೇಹಿತರು. ನೀನು ಯಾವ ವಿಷಯವನ್ನು ಬೇಕಾದರೂ ಸಂಕೋಚವಿಲ್ಲದೇ ನನ್ನ ಬಳಿ ಹೇಳಬಹುದು” ಎಂದನು.

ವಿಮಲೆಯೂ “ಏನೂ ಇಲ್ಲ.....” ಎಂದು ಮಾತು ಮುಂದುವರಿ ಸುವುದಕ್ಕೆ ಹೋಗಿ ಅರ್ಥದಲ್ಲಿಯೇ ನಿಲ್ಲಿಸಿದಳು.

ಅವನು ತನ್ನ ಕೃಂಗನ್ನ ತಿಗೆದು ಅವಳ ಭುಜದ ಮೇಲೆ ಹಾಕಿ “ಹೇಳಿ, ವಿಮಲಾ. ಏನು ವಿಷಯ?” ಎಂದನು.

ವಿಮಲೆ ಸುಮೃಸ್ನಿ ನಿಂತುಕೊಂಡಳು. ಅವಳೇನೂ ಮಾತನಾಡಲಿಲ್ಲ. ನಟರಾಜನು ಗಾಬರಿಯಾಗಿ “ ಅಳುತ್ತಿದ್ದೀಯಾ ? ಯಾಕೆ ಅಳುತ್ತೀ, ವಿಮಲಾ ” ಎಂದನು.

ಅವಳು ಹತಾತ್ತು ನೇ ತಿರುಗಿಕೊಂಡು ಕಿಟಕಿಯಿಂದ ಹೊರಗಡೆ ನೋಡ ತೊಡಗಿದಳು.

ವಿಮಲೆಯು ಕಿಟಕಿಯಿಂದ ಹೊರಗಡೆ ನೋಡುತ್ತಾ ಮಾತು ಮಾತಿಗೂ ಬಿಕ್ಕಳಿಸುತ್ತಾ “ ಈ ಮಾದುವೆಯಾಗುತ್ತದೆ ನಂದು ನಾನು ಭಾವಿಸಿದ್ದೆ. ಆಗಿದ್ದರೆ ಇನ್ನು ಒಂದು ವಾರದಲ್ಲಿ ನೀವು ಮಣಿಪುರಕ್ಕೆ ಹೊರಟು ಹೋಗುತ್ತಿದ್ದಿರಿ. ಆದರೆ ನೀವೀಗ ಹೇಳಿಗುವುದಿಲ್ಲ. ನೀವು ಇನ್ನು ಮೇಲೆ ನನ್ನನ್ನು ನೋಡಲು ಬರಬೇಡಿ. ನಾನು ಹೇಳುವುದು ವಿಚಿತ್ರವಾಗಿ ಕಂಡು ಬರಬಹುದು. ಆದರೆ ಅದು ವಿಚಿತ್ರವಲ್ಲ. ನೀವು ಪುನಃ ಒಂದು ನನ್ನನ್ನು ನೋಡಿದ್ದರೆ ಬಹಳ ಒಳ್ಳೆಯದು ” ಎಂದಳು.

ನಟರಾಜನು ಅವಳ ಹಿಂದುಗಡೆ ಹತ್ತಿರದಲ್ಲಿ ನಿಂತಿದ್ದನು.

“ ಸರಿ ! ನನಗೆ ಗೊತ್ತಿರಲಿಲ್ಲ. ನಾನು ಅವಿವೇಕ ಮಾಡಿದ್ದಂತೆ ಅಯಿತು ”

ಅವಳಾ ಮಾತಿಗೆ ಉತ್ತರವನ್ನು ಹೇಳಲಿಲ್ಲ.

“ ಎಂದೂ ಹೀಗಾಗುವುದೆಂದು ನಾನು ಭಾವಿಸಿರಲಿಲ್ಲ ”

ಅವಳು ನಾಚಿಕೆ ಪಡುತ್ತಲೇ “ ನನ್ನ ಬಹಳ ನಾಚಿಕೆಯಾಗುತ್ತಿದೆ. ಆದರೆ ವಿಧಿಯಲ್ಲ. ನೀವು ನನ್ನ ವಿಷಯವಾಗಿ ಏನೆಂದು ಕೊಳ್ಳುತ್ತಿರ್ದೆಂಬುದನ್ನು ಬಲ್ಲಿ. ಎರಡು ದಿನಗಳ ಹಿಂದೆ ನನಗಾವ ವಿಷಯವೂ ಗೊತ್ತಿರ್ಲಿಲ್ಲ. ಈ ಮಾದುವೆಯು ನಿಂತು ಹೋಗದೇ ಇದ್ದಿದ್ದರೆ ನಾನು ಈ ಮಾತು ಹೇಳುವಂತಹ ಪ್ರಮೇಯವು ಬರುತ್ತಿರಲಿಲ್ಲ ” ಎಂದಳು.

ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ.

“ ಸರಿ ! ” ಎಂದು ಆ ಕೋಣೆಯಿಂದ ವಿಮಲೆಹೊರಗಡೆ ಹೊರಟಳು.

ನಟರಾಜನು “ ನಿಂತುಕೋ. ಆಸ್ತುತ್ತಿಗೆ ಓಲಿಫೋನ್ ಮಾಡಿ ಏನಾಗಿದೆಯೋ ವಿಚಾರಿಸುತ್ತೀನೆ ” ಎಂದನು.

ಅವಕು “ ವಿಚಾರಿಸಿ. ಅವರ ಗತಿಯೇನಾಗಿದೆಯೋ ” ಎಂದು ಟೆಲಿ ಫೋನ್‌ನ ಬಳಿ ನಿಂತುಕೊಂಡಳು.

ಮಹಡಿಯ ನೇಲೆ ಹೊರಗಡೆ ವರಾಂಡದಲ್ಲಿ ಟೆಲಿಫೋನ್ ಇದ್ದಿತು. ನಟರಾಜನು ಡಯಲ್ ಮಾಡಲು ಆಸ್ತ್ರೆಯ ನಂಬರು ಎಂಗೇಜ್ ಆಗಿದ್ದಿತು.

ಅವನು ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ ಮನೆಯನ್ನು ತೋರಿಸಿ “ ವಿನುಲಾ, ಅದು ನಿಮ್ಮ ಮನೆಯಲ್ಲವೇ ? ” ಎಂದನು.

“ ಈಗ ನಮ್ಮೊ ಅಲ್ಲಿಫೋ ತಿಳಿಯದು. ಅಂತೂ ಒಂದು ಕಾಲ ದಲ್ಲಿ ನಮ್ಮುದಾಗಿದ್ದಿತು ”

“ ಆ ಮನೆಯನ್ನು ಬಿಟ್ಟು ಹೊರಟು ಹೋಗುವಾಗ ನಿಮಗೆ ಬಹಳ ದುಖಿಸಾಗಿರ ಬೇಕಳ್ಳವೇ ? ”

ಅವನು ನೀನೆಸಿಕೊಂಡಳು. ಅನಂತರ “ ದುಖಿಸಾಯಿತೆಂದು ಹೇಳಿ ಲಾರೆ, ಒಂದು ಬಗೆಯ ಹತದಿಂದ ಬಿಟ್ಟು ಹೋದಿವು. ಎಲ್ಲದಕ್ಕೆಂತಲೂ ಹೆಚ್ಚಿಗಿ ನಾವು ಹಾಗೆ ಮಾಡಲೇ ಬೇಕಾಗಿದ್ದಿತು ” ಎಂದಳು.

ಪ್ರಥಮ ಡಯಲ್ ಮಾಡಿದನು. ೧೦೮ ಆಗುತ್ತಿತ್ತು. ಕೂಡಲೇ ಯಾರೂ ಒಂದು ಮಾತನಾಡಲಿಲ್ಲ. ಆಗ-“ ಮೊನ್ನೆ ವೆಂಕಟರಾಮಯ್ಯ ನವರೊಳಿದಿಗೆ ಆ ಮನೆಯನ್ನೆಲ್ಲಾ ಸೋಡಿಕೊಂಡು ಒಂದೆ....ಏನು, ಬೊರಿಂಗ್ ಆಸ್ತ್ರೆಯಿಂದಲೇ ? ” ಎಂದು ಹೇಳಿ ಎರಡು ನಿಮಿಷಗಳ ಕಾಲ ಮಾತನಾಡಿದನು.

ಮಾತು ಮುಗಿಸುವ ವೇಳೆಗೆ ಇಬ್ಬರ ಮುಖಗಳೂ ಗಾಬರಿಯಿಂದ ಕೂಡಿದ್ದವು.

ನಟರಾಜನು “ ನಾನು ಅಲ್ಲಿಗೆ ಹೋಗುವುದರಿಂದ ಆಗುವುದು ಅಷ್ಟ ರಳ್ಳಿಯೇ ಇದೆ. ಆದರೆ ಹೋಗಿರುವುದು ಚಿನ್ನಾಗಿರುವುದಿಲ್ಲ; ಹೋಗಿರುತ್ತೇನೇ ” ಎಂದನು.

“ ಲಲಿತಮ್ಮನವರಿಗೇನು ವಾಟಾವಾಯವಿಲ್ಲವಲ್ಲ ”

“ ಅವರು ಕೂಡಲೇ ಆಪರೇನ್ ಮಾಡಬೇಕೆಂದಿದ್ದಾರಂತೆ. ಅಂದರೆ

## ತಾಯಿ ಸತ್ತ ಮಗಳು

ವನೋ ಸರಿಯಾಗಿಲ್ಲದಿರಬೇಕು. ಎಲ್ಲರೂ ಎಪ್ಪು ಹೊತ್ತಿಗೆ ಬರುತ್ತಾರೆಯೋ ವನೋ ? ನಿನು ಮನೆಗೆ ಹೋಗುತ್ತೀರೆನು ? ಹೇಗೆ ಹೋಗುತ್ತೀ ?”

“ ಬಸ್ ಸಿಕ್ಕುತ್ತದೆಯೇನೋ ನೋಡುತ್ತೇನೆ. ಇಲ್ಲದಿದ್ದರೆ ರೈಲು ಇದ್ದೇ ಇದೆಯಲ್ಲಾ ”

“ ಎಲ್ಲಿಯಾದರೂ ಉಂಟೇ? ಪೆಂಕಟರಾವು ಯಾವರದು ಮತ್ತೊಂದು ಕಾರಿದೆ. ಅದೇನಾಯಿತೋ ನೋಡೋಣ. ಯಾವುದೂ ಇಲ್ಲದಿದ್ದರೆ ಟ್ಯಾಕ್ಸಿಯನ್ನು ಮಾಡಿ ಕೊಡುತ್ತೇನೆ ”

ನಟರಾಜನು ವಿನುಲೆಯನ್ನು ಕರೆದುಕೊಂಡು ಮನೆಯ ಮೆಟ್ಟೆಲು ಗಳನ್ನು ಇಳಿಯುತ್ತಿದ್ದಾಗ ಎರಡು ಕಾರುಗಳು ಬಂದುವು. ಆಸ್ತ್ರತ್ರೀಗೆ ಹೋಗಿದ್ದವರೆಲ್ಲರೂ ಕೆಳಗಿಳಿದರು. ಶಕುಂತಲೀಗೆ ಬಂಜ ಪೆಟ್ಟು ಬಿಡ್ಡಿರಲ್ಲ. ಆದರೂ ಆಗಿದ್ದ ಸಣ್ಣ ಗಾಯಗಳಿಗೆ ತ್ರೇಸ್ ಮಾಡಲಾಗಿದ್ದು. ಅವಳನ್ನು ಯಾರೋ ಹಿಡಿದುಕೊಂಡು ಹಜಾರಕ್ಕೆ ಕರೆತಂದರು.

ಸೋಫಾದ ಮೇಲೆ ಮಲಗಿಕೊಂಡ ಶಕುಂತಲೀಯು ಎದುರಿಗೆ ಬಂದ ನಟರಾಜನನ್ನು ವಿನುಲೆಯನ್ನು ನೋಡಿದೆಲು. ನ ಟಿ ರಾ ಜ ನ ನ್ನು ಉದ್ದೇಶ ಮಾಡಿ “ ಒಹೋ, ನೀವು ” ಎಂದು, ವಿನುಲೆಯನ್ನು ಕುರಿತು “ ನೀನೆಲ್ಲಿದ್ದೆ, ಅಬ್ಬಾ ” ಎಂದಳು.

ಅನಂತರ ಕಣ್ಣ ಮುಚ್ಚಿಕೊಳ್ಳುತ್ತಾ ತ್ರೇಪನರ್ ಮುತ್ತನ್ನಾಮೀ ಯನ್ನು ಕರೆದು “ ತಲೆ ಕೆಳಕ್ಕೆ ಏನಾದರೂ ತೆಗೆದುಕೊಂಡು ಬಾ ” ಎಂದಳು.

ತಂದ ದಿಂಬನ್ನು ಸೋಫಾದ ಮೇಲಿಟ್ಟು ಶಕುಂತಲೀಯನ್ನು ಸರಿಯಾಗಿ ಮಲಗಿಸಿ ನಟರಾಜನು “ ನಿಮ್ಮ ತಾಯಿಗೆ ಹೇಗಿದೆ ? ” ಎಂದು ಕೇಳಿದನು.

ಅವಳು ಮೆಲ್ಲನೆ “ ಹಾಗೇ ಇದೆ ” ಎಂದಳು.

ಪ್ರಕಾಶನು “ ನಾವೀಗಲೇ ತಿರುಗಿ ಆಸ್ತ್ರತ್ರೀಗೆ ಹೋಗಬೇಕು ” ಎಂದನು.

“ ಈಗಲೇ ಆವರೇಷ್ಟ ಮಾಡುತ್ತಾರಂತೇನು ? ”

“ ಈಗೇನೂ ಬೇಕಾಗಿಲ್ಲ. ಬೆಳಗಾಗ ನೋಡೋಣ ಎಂದುಬಿಟ್ಟಿರು ”

ಕುಳಿತಿದ್ದ ವಿಮಲೆಯು ಎದ್ದು ಶಕುಂತಲೆಯು ಬಳಗೆ ಬಂದು “ನೀನು ಏನಾದರೂ ತೆಗೆದುಕೊಳ್ಳುತ್ತಿರೋ ? ” ಎಂದಳು.

“ ಸ್ವಲ್ಪ ಓವಲಾಟ್‌ ತರಲು ಹೇಳು ” ಎಂದವಳು ಹೇಳಿದಳು.

ವಿಮಲೆಯು ಒಂದಿಗೆ ಹೊಡಳು !

ಪ್ರಕಾಶನೂ ಶಕುಂತಲೆಯೂ ಉಂಟ ಮಾಡಿಕೊಂಡು ಅಸ್ತ್ರತ್ವಿಗೆ ಹೋಗುವುದೋ ಹಾಗೆಯೇ ಹೋಗುವುದೋ ಎಂದು ಸಣ್ಣ ಚಚ್ಚಿಯನ್ನು ಆರಂಭಿಸಿದರು. ಅವರ ತಂದೆ ತಿಳಿಯಾಗಿ ಸಾರೂ ಅನ್ನ ತಿಂದುಕೊಂಡು ಹೋಗೋಣವೆಂದರು. ಯಾರೂ ಅದಕ್ಕೆ ಅಡ್ಡಿ ಹೇಳಲಿಲ್ಲ.

ವಿಮಲೆಯೇ ಓವಲಾಟ್ ತಂದು ಕೊಟ್ಟಳು. ಶಕುಂತಲೆಯು ಎದ್ದು ಕುಳಿತು ಸ್ವಲ್ಪ ಸ್ವಲ್ಪವಾಗಿ ಕುಡಿಯ ಶೊಡಿಗಿದಳು.

ನಟರಾಜನು ಶಕುಂತಲೆಯು ಕುಳಿತಿದ್ದ ಸೋಫಾದ ನೇರೆಯೇ ಕುಳಿತಿದ್ದ ವನು “ ವಿಮಲೆಯು ಮನೆಗೆ ಹೋಗುತ್ತೇನೆನ್ನು ತಾತ್ತಿ. ಯಾರಾದರೂ ಬಿಟ್ಟು ಬರಬೇಕು ” ಎಂದನು.

ಶಕುಂತಲೆ ಎಡಗೈಯಲ್ಲಿ ಲೋಟಾ ಹಿಡಿದು ಓವಲಾಟ್ ಕುಡಿಯುತ್ತಿದ್ದ ವಳ್ಳು ಬಲಗೈಯನ್ನು ನಟರಾಜನ ಕೈ ನೇರೆ ಇಟ್ಟು “ ಮೆಲ್ಲನೇ ನೀವು ಇಲ್ಲೇ ಇರಿ ” ಎಂದು ಹೇಳಿ ಗಟ್ಟಿಯಾಗಿ, “ನಮ್ಮ ಮುತ್ತು ಸ್ವಾಮಿಯು ಬಿಟ್ಟು ಬರುತ್ತಾನೆ ” ಎಂದು ಹೇಳಿ, ಅವನನ್ನು ಕರೆದು ಅಪ್ಪತ್ತ ಮಾಡಿದಳು.

ವಿಮಲೆಯು ಕಾರಿನಲ್ಲಿ ಕೆಂಗೇರಿ ಮನೆಗೆ ಹೋರಟಳು. ದಾರಿಯಲ್ಲಿ ಅನಾಹುತದ ವಿಷಯವನ್ನೇ ಲ್ಲಾ ಪಿವರ ವಿವರವಾಗಿ ಮುತ್ತು ಸ್ವಾಮಿಯು ಹೇಳಿದನು. ಮನೆಯ ಹತ್ತಿರ ಕಾರು ನಿಂತಿತು. ವಿಮಲೆಯು ಕಾರಿನಿಂದ ಇಳಿದು ಮನೆಗೆ ಹೋಗುವ ಮೊದಲು ಸ್ವಲ್ಪ ನಿಂತುಕೊಂಡು ಡ್ರೈವರ್ ಕಡೆಗೆ ಸೋಡಿದಳು.

ಅವನು “ ತಾಯಿ ! ನಾನು ನಿಮ್ಮ ತಂದೆಯವರ ಹತ್ತಿರ ಕೆಲಸ ಮಾಡುತ್ತಿದೆ. ಆಗ ನೀವಿನ್ನೂ ಮಕ್ಕಳು. ದೇವರಿಗೆ ಕಳ್ಳಿಲ್ಲ. ನಿಮ್ಮಂ ಹವರಿಗೆ ಕಷ್ಟ ಕೊಡುತ್ತಾನೆ ” ಎಂದನು.

ವಿಮಲೆಯು “ ಹಾಗೇನು ? ನೀನು ನಮ್ಮ ತಂದೆಯವರಲ್ಲಿ ಕೆಲಸಕ್ಕಿದ್ದೀಯೋ ? ಇತ್ತು ಕಡೆ ಬಂದಾಗ ಬಂದು ನೋಡುತ್ತಿರು ” ಎಂದು ಹೇಳಿದಳು.

ಸುಮಾರು ಎಂಟೊವರೆ ಒಂಬತ್ತು ಗಂಟೆಯ ವೇಳೆಗೆ ವಿಮಲೆಯು ಮನೆಗೆ ಬಂದಳು. ಆ ರಾತ್ರಿ ಅವಳು ಬರುತ್ತಾಳೆಂದು ಯಾರೂ ನಿರೀಕ್ಷೆಸಿ ರಲಿಲ್ಲ.

ಮನೆಗೆ ಹೋಗುತ್ತಲೂ “ ಯಾಕೆ, ವಿಮಲಾ. ಬಂದುಬಿಟ್ಟೆ ” ಎಂದು ಶಂಕರನು ಕೇಳಿದನು.

“ ಏನೋ ಸ್ವಲ್ಪ ಮುಚುಗರವಾದಂತಾಯಿತು. ಮೈ ಚೆನ್ನಾಗಿರಲಿಲ್ಲ. ಬಂದು ಬಿಟ್ಟೆ ” ಎಂದು ಹೇಳಿದಳು.

ಅನಂತರ ರಹಸ್ಯವಾಗಿ ಅಣ್ಣನೊಂದಿಗೆ ಲಲಿತಮೃನವರಿಗೆ ಆಕ್ಷಿಡೆಂಟಾದ ಕತೆ ಎಲ್ಲವನ್ನೂ ಹೇಳಿದಳು. ನಾವಿತ್ರನ್ನನವರ ವಿನಾ ಉಳಿದವರಿಗೆಲಾ, ಈ ರಹಸ್ಯ ಗೊತ್ತಾಗಿ ಹೋಯಿತು.

ಉಂಟಾದ ಮೇಲೆ ಅಣ್ಣ ತಂಗಿಯರು ಮಾತನಾಡುತ್ತಾ ಕುಳಿತ್ತದ್ದರು.

ಆಗ ಶಂಕರನು “ ನಿನಗೊಂದು ವಿಷಯ ಗೊತ್ತೇ, ವಿಮಲಾ ” ಎಂದು ಕೇಳಿದನು.

ವಿಮಲೆಯು ಆಸಕ್ತಿಯಿಂದ ಅವನ ಕಡಿಗೆ ಸೋಡಿದಳು.

“ ಈ ಮೊದಲೇ ನಟರಾಜನಿಗೊಂದುಬಾರಿ ಮದುವೆಯಾಗಿದ್ದಿತ್ತಂತೆ. ಆ ಹೆಂಡತಿಯನ್ನು ಇವನು ಬಿಟ್ಟೆ ಬಿಟ್ಟೆದ್ದಾನೆ. ಈ ಜನಗಳು ಏಕೆ ಮೇಲಿಂದ ಮೇಲೆ ಮದುವೆಗಳನ್ನು ಮಾಡಿಕೊಳ್ಳುತ್ತಾರೆಯೋ ದೇವರಿಗೇ ಗೊತ್ತು ”

“ ನಿನಗೆ ಸರಿಯಾಗಿ ಗೊತ್ತೇನಣ್ಣ ”

“ ಚೆನ್ನಾಗಿಯಿತು. ಅವನಿಗೆ ಮದುವೆಯಾಗಿದೆ. ನನ್ನ ಜೊತೆಯಲ್ಲಿ ಏರ್ಕಾರ್ತಾಷ್ಟಾನಲ್ಲಿ ಕೆಲಸ ಮಾಡುವವನು ಹೇಳಿದ. ಶಕ್ತಿಂತಲೆಯ ಮದುವೆಯು ಗೊತ್ತಾದಾಗಲೇ ನನಗೆ ಈ ವಿಷಯ ತಿಳಿಯಿತು. ಅದರಲ್ಲಿ ಏನೂ ಸಂದೇಹವೇ ಇಲ್ಲ ”

“ ಸರಿ. ನನಗೆ ಈ ವಿಷಯಯವು ಗೊತ್ತೇ ಇರಲಿಲ್ಲ ”

“ ಅದು ಅವರ ಮನೆಯವರೆಲ್ಲರಿಗೂ ಗೊತ್ತು. ಮೊದಲೇ ನೆಂಕಟ

ರಾಮಯ್ಯನವರು ಈ ಮದುವೆಗೆ ಒಪ್ಪಲಿಲ್ಲ. “ಇಂದಲ್ಲ, ನಾಳೇ ಹಳೇ ಹೆಂಡತಿಯಂದ ತಂಟೆ ಬರುತ್ತದೆ ಎಂದು ಹೇಳಿದರಂತೆ”

ವಿನುಲೆಯು ಮೂನ್ವಾಗಿ ಕುಳಿತುಬಿಟ್ಟಿಳು. ನಟರಾಜ ಈ ರೀತಿ ಮಾಡಿದ್ದಾನೆಂಬುದನ್ನು ಒಪ್ಪಿಕೊಳ್ಳಲು ಅವಳ ಮನಸ್ಸು ಹಿಂದೆಗೆ ಯುತ್ತಿತ್ತು. ಇಲ್ಲವೆನ್ನುವಂತಿರಲಿಲ್ಲ. ಅವಳಿಗೆ ಇನ್ನೆಲ್ಲವೂ ಒಂದು ಸ್ವಷ್ಟಿ ದಂತೆ ಕಂಡಿತು. ಆ ಸ್ವಷ್ಟಿದಲ್ಲಿ ಜೀವನವು ಶಾಸ್ಯವಾಗಿಯೂ ಭಯಂಕರ ವಾಗಿಯೂ ಕಂಡಿತು.

ಯಾವುದೋ ಜ್ಞಾನದಲ್ಲಿದ್ದ ಸಾವಿತ್ರಮೃನವರು “ಲಲಿತಮೃವೆಂಕಟ ರಾಮಯ್ಯನವರ ಮೊದಲನೆಯ ಹೆಂಡತಿ, ಎರಡನೆಯ ಹೆಂಡತಿಯಲ್ಲ. ಆವ ರಿಗೆ ಒಂದೇ ಬಾರಿ ಮದುವೆಯಾದುದು” ಎಂದರು.

ಶೀಲಳು “ ಅಲ್ಲಮೃ ಅವರ ವಿಷಯವಲ್ಲ. ಶಕುಂಠಲೆಗೆ ಮದುವೆಯು ಗೊತ್ತಾಗಿದೆಯಲ್ಲ. ಅವಳ ಗಂಡ ಮೊನ್ನೆ ಇಲ್ಲಿ ಬಂದಿರಲಿಲ್ಲವೇ. ಅವರಿಗೆ ಮೊದಲೇ ಒಂದು ಮದುವೆಯಾಗಿದೆಯಂತೆ ” ಎಂದಳು.

ಸ್ವಲ್ಪ ಹೊತ್ತು ಎಲ್ಲರೂ ಸುಮೃನಿದ್ದರು.

ಅನಂತರ ವರದಳು “ ಏನಕ್ಕೂ ! ಈಗ ಲಲಿತಮೃನವರಿಗೆ ಕಾರ್ಣಾತ್ಕಾಂಡಂಟ್ ನಲ್ಲಿ ಗಾಯನಾಯಿತಲ್ಲ. ಅವರಿಗೆ ಹುಷಾರಾಗುವವರೆವಿಗೆ ಈ ಮದುವೆಯಾಗುವುದು ಹೇಗೆ ” ಎಂದಳು.

ಅದಕ್ಕೆ ಸಾವಿತ್ರಮೃನವರು “ ಕಾರ್ಣಾತ್ಕಾಂಡಂಟ್ ಆದಾಗ ಕಾರಿನ ಲ್ಲಿದ್ದವರು ನಾನು ಮತ್ತು ನಿಮ್ಮಪ್ಪ. ಲಲಿತಮೃನವರಲಿಲ್ಲ. ಅವರಿಗೆ ಯಾವ ಗಾಯವೂ ಆಗಲಿಲ್ಲ ” ಎಂದರು

ವಿನುಲೆಯು ಮಲಗಿಕೊಂಡಳು. ನಾನವನನ್ನು ನೋಡಿದ್ದರೆ ಚೆನ್ನಾಗಿದ್ದಿತೆಂದು ಅವಳ ಕಿವಿಯಲ್ಲಿ ಪ್ರತಿಧ್ವನಿ ಸುತ್ತಿದ್ದಿತು. ಆ ಧ್ವನಿಯು ನಿಂತು ಹೋಗಲೆಂದು ಅವಳ ಮನಸ್ಸು ಅಪೇಕ್ಷಿಸುತ್ತಿದ್ದಿತು.

ಮಾರನೆಯ ದಿನ ಲಲಿತಮೃನವರಿಗೆ ಆಪರೇಷನ್ ಆಯಿತು. ಅವರು ಬದುಕುತ್ತಾರೆಂದು ನಿರ್ಧರವಾಯಿತು. ಶಕುಂಠಲೆ ನಟರಾಜರ ಮದುವೆಯು ಎರಡು ತಿಂಗಳು ಮುಂದಕ್ಕೆ ಹೋಯಿತು. ನಟರಾಜನ ಕಾದಂಬರಿಯೊಂದನ್ನು ಮದರಾಸಿನಲ್ಲಿ ಚಲನ ಚಿತ್ರ ಮಾಡಲು ಆರಂಭಿಸಿದರಂತೆ.

ಅದರ ಏಪಾರಟ್‌ಟಿಂಗ್‌ಳನ್ನು ನೋಡಲು ಅವನು ಮದರಾಸಿಗೆ ಹೊರಟು ಹೋದನು.

ನಟಿರಾಜನು ಮದರಾಸಿಗೆ ಹೋದ ವರ್ತಮಾನವನ್ನು ಕೇಳಿ ನಿಮು ಲೆಯು ತಲೆಯ ಮೇಲಿನ ಹೊರೆಯು ಇಳಿದಂತೆ ನಿದಾನವಾಗಿ ಸಿಟ್ಟಿಸಿರು ಚಿಟ್ಟುಳು.

ಆ ದಿನಗಳು ಸ್ವಲ್ಪ ಚೆಲಿ ಚೆಲಿಯಾಗಿದ್ದವು.

ಮೆಂಕಟರಾಯನ ತಾಯಿಗೆ ವ್ಯೇ ಹುಷಾರಿರಲಿಲ್ಲ. ಅವರು ಮರಣ ಶಯ್ಯೆಯಲ್ಲಿದ್ದರು. ಅದಕ್ಕಾಗಿ ಅವನು ಚಿಕ್ಕಮಗಳೂರಿಗೆ ಕೋಗಿದ್ದನು.

ಅವನು ಅಲ್ಲಿಲ್ಲದ್ದರೂ ಎರಡು ದಿನಗಳಿಗೊಮ್ಮೆ ಅವನ ಕಾಗದಗಳು ಬರುತ್ತಲೇ ಇದ್ದವು. ಅವೆಲ್ಲಾ ಪ್ರಣಯ ಪತ್ರಗಳು. ಪ್ರತಿಯೊಂದೂ ವಿರಹ ನೇದನೆಯಂದ ಕೂಡಿದ ಕಾಗದಗಳು. “ನಿಮಲಾ ! ನಿನ್ನನ್ನು ಬಿಟ್ಟು ಬಂದು ಗಳಿಗಿಯನ್ನು ಕಳೆಯುವುದು ಸಹ ನಿವರೀತ ಕಷ್ಟವಾಗಿದೆ. ಪ್ರತಿ ಕ್ಷಣವೂ ನಿನ್ನ ನೆನಪು ಬರುತ್ತದೆ. ಪ್ರಯೆಯನ್ನು ನೆನೆಸಿಕೊಳ್ಳುವುದು ಸುಖಕರವೆಂದು ಕವಿಗಳು ಬರೆದುದ್ದನ್ನು ಓದಿದ್ದೇನೇ. ಅವೆಲ್ಲವೂ ಸುಳ್ಳಿ. ಪ್ರಯೆಯು ನೆನೆಸಿಗೆ ಬಂದಾಗ ಹೈದರಯದಲ್ಲಾಗುವ ನೋವನ್ನು ವಿರಹಿಯು ಮಾತ್ರ ಬಳ್ಳಿಸು. ಇನ್ನು ಮುಂದೆ ಬಂದು ನಿವಿವಶೂ ನಿನ್ನನ್ನು ಬಿಟ್ಟು ಇರಬಾರದೆಂದು ನಿರ್ಧರ ಮಾಡಿದ್ದೇನೇ. ಮರಣವು ಅಗಲಿಸುವವರೆವಿಗೆ ನಾನು ನಿನೊಂದನೆಯೇ ಇರುತ್ತೇನೇ. ನಿನ್ನ ಅಗಲಿಕೆಯಂದ ನನ್ನ ಎಡೆ ಯಲ್ಲಿ ಶಲ್ಲವನ್ನು ಇರಿದಂತೆ ಆಗುತ್ತಿದೆ” ಎಂದೆಲ್ಲಾ ಆ ಕಾಗದಗಳಲ್ಲಿ ಇರುತ್ತಿದ್ದವು.

ಆ ಕಾಗದಗಳು ಪ್ರಯೆಗೆ ಪ್ರಯೆನಿಂದ ಚುಂಬನವನ್ನು ಕೊಂಡು ಬರುವ ಅಂಚಿಗಳಾಗಿಯೂ ಇದ್ದವು.

ನಿಮಲೆಯು ಆ ಕಾಗದಗಳನ್ನು ಓದುತ್ತಿದ್ದಳು. ಸಮಯೋಚಿತ ವಾಗಿ ಅವುಗಳಿಗೆ ಉತ್ತರಗಳನ್ನು ಬರೆಯುತ್ತಿದ್ದಳು. ದಿನಗಳು ಕಳೆದಂ ಲ್ಲಾ ಅವನು ಬರುವ ಸಮಯವು ಸಮಾಪಿಸುತ್ತಿದೆ ಎಂದು ಅವಳ ಹೈದ

ಯವು ಕಂಸಿಸುತ್ತಿದ್ದಿಲ್ಲ ತು. ಅದೇಕೆ ಹಾಗಾಗುತ್ತದೆಂಬುದನನ್ನು ಅರಿಯದೇ ಅವಳು ತವಕ ಪಡುತ್ತಿದ್ದಳು.

ಇಂತಹ ಪ್ರಣಯಿಯನ್ನು ಪಡೆದಿರುವುದು ಹೆಮ್ಮೆಯಲ್ಲವೇ-ಎಂದು ಸಹ ಅವಳಿಗೆ ಒಮ್ಮೆಯೈತ್ತಿದ್ದಿದ್ದಿಲ್ಲ ತು.

ನಟರಾಜನಿಂದಲೂ ಅವಳಿಗೊಂದು ಕಾಗದವು ಬಂದಿದ್ದಿಲ್ಲ. ಅವನ ಕಾದಂಬರಿಯು ಜಿತ್ರವಾಗುವ ಏಪಾರಿಗಳು ಭರದಿಂದ ನಡೆಯುತ್ತಿನೇ ಯಂತೆ. ಅವನಾದಷ್ಟು ಬೇಗ ಬೆಂಗಳೂರಿಗೆ ಬರುತ್ತಾನೀಯಂತೆ. ಇನ್ನೂ ಅವನು ವಿನುಲೆಯನ್ನು ಸ್ತೀತಿಸುತ್ತಿರುವುದಾಗಿ ಬರೆದಿದ್ದು ನು. ತಾನು ಹೇಳಿದೇ ಕೇಳಿದೇ ಮುದರಾಸಿಗೆ ಬಂದುಬಿಟ್ಟಿದ್ದ ಕ್ಷಾಗಿಯೂ, ಬೇಗನೇ ಕಾಗ ದವನ್ನು ಬರೆಯಂದಕ್ಕಾಗಿಯೂ ಕ್ಷಮಾಯಾಚನೆ.ಮಾಡಿದ್ದು ನು.

ಲಲಿತಮೃನವರಿಗೆ ಆಕ್ಷಿಡೆಂಟ್ ಆದ ಎರಡು ವಾರಗಳ ನಂತರ ಒಂದು ದಿನ ಭಾಸುವಾರ ಸಾಯಂಕಾಲ ಶಾರದಮೃನವರು ಕೆಂಗೇರಿಯ ಮನೆಗೆ ಬಂದಿದ್ದರು. ಹಿಂದೆ ಮನೆಯಲ್ಲಿ ಕೆಲಸಮಾಡುತ್ತಿದ್ದರಿಂದ ಅವರನ್ನು ಮನೆಯವರಿಲ್ಲರೂ ವಿಶ್ವಾಸದಿಂದ ಬರ ಮಾಡಿಕೊಂಡರು. ಇತ್ತೀಚಿಗೆ ಆಗಾಗ ಅವರು ಬರುತ್ತಿದ್ದರು. ಅವರಿಗೆಸ್ಟ್ಲ್ವ ಮಾತನಾಡುವ ಚಪಲ. ಅದನ್ನು ತೀರಿಸಿಕೊಂಡು ಹೋಗುತ್ತಿದ್ದರು.

ಆಕೆ ಬಂದಾಗ ವಿನುಲೆ ಅಡಿಗೆ ಮಾಡುತ್ತಿದ್ದಳು. ಆಕೆ ಅಡಿಗೆಯ ಮನೆಗೇ ಹೋಗಿ ಕುಳಿತುಕೊಂಡರು.

“ನಾನೇನಾದರೂ ಮಾಡಿಕೊಡಲೆ ?” ಎಂದು ಕೇಳಿದರು.

ವಿನುಲೆಯು ಅಡಿಗೆ ಎಲ್ಲವೂ ಮುಗಿಯುತ್ತಾ ಬಂದಿದೆ ಎಂದೂ ಏನೂ ಬೇಡವೆಂದೂ ಹೇಳಿ, ಆಕೆಗಾಗಿ ಕಾಫಿಗೆ ಸ್ಟ್ಲ್ವ ನೀರಿಟ್ಟಿದ್ದಳು.

ಶಾರದಮೃ “ಅಯ್ಯೋ ! ನನಗೇಕೆ ಕಾಫಿ, ಏನೂಬೇಡ. ಹೀಗೆಲ್ಲಾ ಮಾಡಿದರೆ ಇಲ್ಲಿಗೆ ಬರಲು ಸಂಕೋಚವಾಗುತ್ತದೆ ” ಎಂದರು.

ವಿನುಲೆಯು “ ಅದಕ್ಕೂಲ್ಲಾ ಸಂಕೋಚ ಪಟ್ಟರಾಗುತ್ತದೆಯೇ ?

ನಮಗೆ ಈಗ ಬಡತನವಾದರೂ ಬಂದವರಿಗೆ ಕಾಫಿ ಕೊಡುವುದಕ್ಕೂ ಇಲ್ಲ ನೆಂದುಕೊಂಡಿರಾ ? ” ಎಂದಳು.

ಆಕೆ ಆ ವಿವರವಾಗಿ ನುಂದೆ ಮಾತನಾಡಲಿಲ್ಲ.

“ ಲಲಿತಪ್ರದವರಿಗೆಹೇಗೆಯನ್ನು ! ಶಕುಂತಲೀಯ ಮಾದುನೆನುಂದೆ ಹೋದಂತೆ ಇವೆ ” ಎಂದಳು.

ವಿಮಲೀಯು “ ಪ್ರಾಣಭಯವಿಲ್ಲ. ಸಿಹ್ಯಕ್ತಿಯು ಯಾಗೆ ಇದೆಯಂತೆ. ಈಚೆಗೆ ನಾನು ಅತ್ಯ ಕಡೆಗೆ ಹೋಗಲಿಲ್ಲ ” ಎಂದಳು.

“ ಶಕುಂತಲೀಗೂ ಏನೋಽ ಗಾಯಗಳಾದುವಂತೆ ಮಾದುನೆ ನಿಂತು ಹೋದುದಕ್ಕೆ ಅದೇ ನುಖ್ಯಾವಾದ ಕಾರಣವಂತೆ ”

“ ಅಂತಹದೇನು ಇಲ್ಲ. ಅವಳಿಗೂ ಪೆಟ್ಟಾಯಿತು. ಬಹಳ ಸಣ್ಣ ವೆಟ್ಟಿಗಳು. ನಾನು ಆ ದಿನ ಅಲ್ಲಿಯೇ ಇದ್ದೆ ”

ಶಾರದಮ್ಮ ಆಸಕ್ತಿಯನ್ನು ಹೇಳಿಸುವಂತೆ “ ಗೊತ್ತಾಗಿದ್ದ ಗಂಡು ಕವ್ಯಂತೆ. ಜೆನ್ನಾಗಿಲ್ಲವಂತೆ. ಇದರ ಮೇಲೆ ಅವನ ನಡತೆಯೇ ಸರಿ ಇಲ್ಲ ವಂತೆ ” ಎಂದಳು.

ಅಪ್ಪು ಹೊತ್ತಿಗೆ ಶಂಕರನು ಅಡಿಗೆಯ ಮನೆಗೆ ಬಂದನು. ಆ ಮಾತನ್ನು ಶಾರದಮ್ಮ ಮೆಲ್ಲಿನೆ ಹೇಳುತ್ತಿದ್ದರೂ ಅದು ಅವನ ಕಿವಿಗೆ ಬಿಡ್ಡಿತು.

ಅವನು “ ನಟರಾಜನೇನು ಯಾಗಿಲ್ಲ. ನಾನು ಅವನನ್ನು ನೋಡಿದ್ದೇನೆ. ಅಂತಹ ಗಂಡು ಶಕುಂತಲೀಗೆ ಸಿಕ್ಕಿದ್ದ ಅವಳ ಪುಣ್ಯ. ಅವರಪ್ಪ ನಿಗೆ ಸ್ವಲ್ಪ ಹಣವಿದೆ ಎಂದು ಜಂಭ. ಇಲ್ಲಿದಿದ್ದರೆ ಅವಳನ್ನೂ ನನ್ನನ್ನೂ ಯಾರು ಕೇಳುತ್ತಿದ್ದರು ? ” ಎಂದನು.

ಶಂಕರನಿಗೆ ಬಡತನವು ಬಂದ ನಂತರ ಸಭ್ಯರುವಂತರ ಮೇಲೆ ಸ್ವಾಭಾವಿಕವಾದ ಅಸೂಯೆಯುಂಟಾಗಿದ್ದಿತು !

ಶಾರದಮ್ಮ ಅವನ ಮಾತಿಗೆ ತಾಳ ಹಾಕುತ್ತಾ “ ಹೌದು. ನಾನೂ ಕೇಳಿದೆ. ಅವರಿಗೆ ಬಹಳ ಜಂಭವಂತೆ. ಈಚೆಗೆ ಅವಳು ಕುಣಿಯುವುದನ್ನೂ ಕಲಿತ ಮೇಲಂತೂ ತಾನೇ ರಂಭಿ ಖಾರ್ವತಿ ಎಂದುಕೊಂಡಿದ್ದಾಳೆ ” ಎಂದಳು.

ವಿಮಲೀಗೆ ಅಣ್ಣನ ಮಾತೂ ಶಾರದಮ್ಮನ ಮಾತೂ ಹಿಡಿಸಲಿಲ್ಲ.

ಅವಳು ಮಾತು ತಿರುಗಿಸಿ “ ಈಗ ನೀವೆಲ್ಲಿ ಕೆಲಸ ಮಾಡುತ್ತಿದ್ದೀರಿ ? ಶಾರ ದಮ್ಮು ” ಎಂದರು.

“ ಅದೇನಮ್ಮು ನಿಮ್ಮ ಮನೆ ಬಿಟ್ಟು ಸಂತರ ರಾಮಣ್ಣನವರ ಮನೆ ಸೇರಿ ಕೊಂಡುವಳು ಅಲ್ಲಿಯೇ ಇದ್ದೇನೇ. ಹಾಕು ಹೊಟ್ಟೆ ಹೋರೆಯಲು ಏನಾದರೂ ಮಾಡಬೇಕ್ಕಳ್ಳ. ಕಷ್ಟವು ಬಂದುದು ಸಿನುಗಲ್ಲ. ಸನ್ನ್ಯಂತಹ ಪಾಸಿಗಳಿಗೆ ”

ಶಾರದಮ್ಮನ ಕಣ್ಣಲ್ಲಿ ನೀರು ಬಂದಿತೋ ಇಲ್ಲವೋ ಗೂತ್ತಿಲ್ಲ. ಆಕೆ ಸುರಗಿಸಿಂದ ಕಣ್ಣೊರಸಿಕೊಂಡಳು.

ಶಾಮಣ್ಣನವರ ಪಾಸಯ ವಿಷಯವೆಲ್ಲವೂ ವಿಮಲೆಗೆ ಗೂತ್ತಿತ್ತು. ಅವಳು ತಿಳಿದುಕೊಳ್ಳು ಬೇಕಾದುದೇನೂ ಇರಲಿಲ್ಲ.

ಆದರೂ “ ಅವರೆಲ್ಲಾ ಹೇಗಿದ್ದಾರೆ ? ” ಎಂದು ಕೇಳಿದಳು.

“ ಚೆನ್ನಾಗಿದ್ದಾರಮ್ಮ ಉಪ್ಪುತ್ತಿಸ್ನ್ನಿತ್ತರುವ ಮನೆ. ಎರಡು ಮಾತನಾಡಬಾರದು, ಯಾವುದೂ ಚೆನ್ನಾಗಿಲ್ಲ ”

“ ಏನು ಸಮಾಚಾರ ? ”

“ ಅಂತಹದೇನೂ ಇಲ್ಲಮಾತ್ತ. ಹಣವಿದೆಯೇ ಹೋರತು ಯಾವುದೂ ಫಲವಿಲ್ಲ. ಮುದುಕನ ಬಳಿ ಹಣ ಕೊಳೆಯುತ್ತಿದೆ. ಪುಣ್ಯಕ್ಷೇತ್ರ, ಪುರು ಷಾಧರಕ್ಷೇತ್ರ. ಜೀಣ ಎಂದರೆ ಜೀಣ. ಮನೆಯ ಯಜಮಾನಿ ಸದಾ ಹಾಸಿಗೆ ಹಿಡಿದೆ ಇರುತ್ತಾಳೆ. ರೋಗದ ಮುದ್ದೆ. ಮಗಳು ನಾಗವೇಣಿಯೋ, ಅವಳ ವಿಷಯ ಹೇಳತ್ತಿರದು, ಗಯಾತ್ರಿ. ಹೇಗಿದ್ದರೆ ಎಂತಹ ಸಂಸಾ ರವಮಾತ್ತ ”

ಶಂಕರನು “ ವೆಂಕಟರಾಯ ಸೋದರ ವಾವನ ಬಳಿಗೆ ಬರುತ್ತಿರುತ್ತಾನೋ ? ” ಎಂದು ಕೇಳಿದನು.

ವಿಮಲೆಯು ಆಸಕ್ತಿಯನ್ನ ತೋರಿಸಿ ಕೊಳ್ಳಿದ್ದರೂ ಆಸಕ್ತಿಯಿಂದ ಕೇಳಿ ತೋಡಿದೆಳು.

“ ಬರುತ್ತಿರುತ್ತಾರೆ. ಅವರೇನೋ ವ್ಯಾಪಾರ ವಾಡುತ್ತಿದ್ದಾರಂತೆ. ಆಗಾಗ ಬಂದು ಮಾವನ ಬಳಿ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. ಸೋದರಳಿಯನ ಬಳಿ ಸಜ ಬಡ್ಡಿ ತೆಗೆದುಕೊಳ್ಳುತ್ತಾನೆ, ಮುದುಕ. ನಾನು

ಹೇಳಿದಿನೆಂದು ಎಲ್ಲಿಯೂ ಹೇಳಿಬೇಡಿ. ನನಗೇಕೆ ಇಲ್ಲದ ಕೆಟ್ಟ ಹೆಸರು ”

“ ನನಗೇಕೆ ಶಾರದಮೃಸವರೇ ! ನಾನೇಕೆ ಹೇಳುವುದಕ್ಕೆ ಹೋಗು ತ್ತೀವೇ. ಹತ್ತು ಹೈಲಿ ದೂರದಲ್ಲಿರುವವರು. ಅಪ್ಪಕ್ಕೂ ನಾವು ಬಡವ ರಾದ ಮೇಲೆ ಇವರುಗಳೆಲ್ಲರೂ ನಮ್ಮನ್ನು ಲಕ್ಷ್ಯವೇ ಮಾಡುವುದಿಲ್ಲ ”

“ ಲಕ್ಷ್ಯ ಮಾಡದಿದ್ದರೆ ನಿನಗೇನು ನಷ್ಟ, ಬಿಡಿ. ಹಣವಿದ್ದರಾ ಯಿತೆ, ಗುಣವಿರಚಿಕು. ವೆಂಕಟರಾಯರು ಜೆನ್ನಾಗಿ ಸಂಪಾದನೆ ಮಾಡು ತ್ತಾರೆ. ಅವರಿಗೆ ನಾಗವೇಣಿಯನ್ನು :ಕೊಡಬೇಕೆಂದು ಅವರ ಇಷ್ಟ ”

ವಿನುಲೆಯು “ ಸೋದರಳಿರ್ಪು. ; ಕ್ಕೊಟ್ಟ ರೂ ಕೊಡಬಹುದು. ಮದುವೆಯೇನು ಗೊತ್ತಾಗಿ ಹೋದಂತೆಯೋ ? ” ಎಂದಳು.

“ ಇಲ್ಲಮ್ಮ ಸ್ವಲ್ಪ ತಕರಾರಾಗಿರುವಂತೆ ಇದೆ. ವೆಂಕಟರಾಯರು ಒಪ್ಪಲಿಲ್ಲವೆಂದು ಕಂಡು ಬರುತ್ತದೆ. ಹುದುಗಿ ಅಪ್ಪಕ್ಕೂ ಜೆನ್ನಾಗಿಲ್ಲ ” ಎಂದು ಶಾರದಮೃಸು ನೀಟಿಗೆ ಮುರಿದಳು.

ಹುಡುಗಿಯನ್ನು ಒಪ್ಪದೇ ಇದ್ದರೆ-ಶಾಮಣಿನವರು ಸುಮ್ಮ ನಿಧಿ ರೀ ? ”

“ ಸುಮ್ಮನಿರುತ್ತಾರೆಯೇ ! ಮೊನ್ನೆ ಯಜಮಾನಿಯೊಡನೆ “ ನಿಮ್ಮ ಇಂನ ಮಗನಿಗ ಹೇಳಿ ಬಿಡು. ಅನನು ನಾಗವೇಣಿಯನ್ನು ಮದುವೆಯಾದರೆ ಸರಿ. ಇಲ್ಲದಿದ್ದರೆ ಚಿಪ್ಪೆತ್ತಿಕೊಂಡು ಅಲೆಯ ಬೇಕಾಗುತ್ತದೆ ” ಎಂದರು. ಆಕೆಗೂ ಅಪ್ಪೇನಮ್ಮ ಬೇಕಾದಷ್ಟು ಹಣವಿಡಿ. ಅದೆಲ್ಲ ತವರುಮನೆಗೆ ಸೇರಬೇಕೆಂದು ಅವರ ಇಷ್ಟ ”

“ ಅಪ್ಪೊಂದು ಇಂ ಹಿಕ್ಕವಾಗೇ ಇವರೇಕೆ ಮದುವೆಗೆ ಒಪ್ಪಲಿಲ್ಲ ? ” ಎಂದು ವಿನುಲೆಯು ಹೇಳಿದಳು.

“ ಅವರ ಮನಸ್ಸಿನಲ್ಲಿರುವುದನ್ನು ನಾನು ಹೇಗೆ ಹೇಳಲಿ ? ಮತ್ತಾರನೆಂ್ಮೇ ಅವರು ಒಪ್ಪಿರುವಂತಿದೆ ”

ರಂಕರನು ಮಾತನಾಡಲಿಲ್ಲ. ಅಪ್ಪೊಂದು ಹಣವಿದ್ದರೂ ತಳ್ಳಿ, ತನಗಿ ಬೇಕಾದವರನ್ನು ಮದುವೆಯಾಗುತ್ತೇನೆಂದು ಕೊಂಡಿರುವ ಗಂಡಸಿನ ನಿಧಾರವನ್ನು ಅವನು ಮನಸ್ಸಿನಲ್ಲಿಯೇ ಶಾಖಾಸಿದನು.

ಸುಮಾರು ಏಕು ಏಳೂವರೆಯಾಗಿದ್ದಿತು.

వినులేయు శారదమృనవరన్న “ మనెయల్లి ఏను మాడిబిట్టు బెందిద్దిరి ? ” ఎందళు.

“ నాయంకాల తిండి మాడిద్దే. శామణ్ణనవరు లాట మాడువుదిల్లివెందరు. యజనూని రాత్రి లాట మాడువుదిల్లి. మగళు సినిమాగె హోగిచ్చాళే. జూతేయల్లి హోగిరువ స్నేహితశ మనెయల్లియే లాట మాడుత్తాళే. హిగే పురసత్తు సిక్షితు. ఇల్లి దిద్దరే ననగే బిడువుగుత్తదేనమృ స్పీల్ బిడుపు సిక్షితు. నిమ్మ నేన్నల్లా నోడి బహచ దినగళాయిత్తల్ల ఎందు బందే ”

“ సరి. ఇల్లియే లాట మాడి పులగి బిడి. నాళేయ దిన బేళగాగ అష్టు హోత్తిగే హోగునిరంతే ”

శారదమృ ఆధ్యంబథర ఒప్పిదవళంతే “ లాటక్షేను హేళి ” ఎందళు.

శంకరసు హ జా ర ద ల్లి హోగి కుళితుకొండు సిగతేట్టు హళ్ళిదను.

శారదమృను అవను హోద నుతర మెల్లనే వినులేయ కిని యల్లి గుట్టాగి “ ఒందు గుట్టెన విషయానిది. నిమఁగి తిలిదిద్దరే ఒళ్ళియదు. నీవు యార బళయల్లియుం హేళిదిద్దరే హేళుత్తే నే ” ఎందళు.

వినులేయు గుట్టాగిడువుదాగి హేళిదళు.

“ వేంకటరాయరు ఇల్లిగే హచ్చాగి బరుత్తారేయంతే. అవరు నిమ్మన్న మదువేయాగ బేచెందిద్దారే ఎందు శామణ్ణనవర మనే యల్లి మాతనాడికోళ్ళత్తద్దరు. అత చెన్నాగిద్దారే. కృతుంబా సంపాదనే మాడుత్తారే. ననగూ సంతోషి. అదేను సిజపోఇ సుళ్ళో ఎందు కేళికొండు హోగోణవెందే నాను బందద్దు ”

గళిగెయ హోత్తు అవాక్షాగి వినులేయు “ ఇల్లిగవరు బరుత్తారే. ఆదరే నీవు హేళువుదొండూ ననగే తిలియదు. ఆవరిగూ

ಶಂಕರಸಿಗೂ ಸ್ನೇಹ. ಆಗಾಗ ಬಿಂದು ಅವನೊಂದಿಗೆ ವಾತಸಾಡಿಕೊಂಡು ಹೋಗುತ್ತಾರೆ ” ಎಂದರು.

ಮೊರಗಡೆ ಕುಳಿತಿದ್ದ ಶಂಕರನು ಒಳಗಿನ ಸಂಭಾಷಣೆಯನ್ನು ಕೇಳಿ ನೆಕ್ಕುವು.

ವಾನುವು ಕೆವುತ್ತಾ ಒಳಗೆ ಬಂದನು. ಅಕ್ಕನನ್ನು ಕೇಳಿ ಸ್ಪೃಹಿ ನೆಕ್ಕಿರೆಯನ್ನು ತೆಗೆದುಕೊಂಡು ಬಾಯಲ್ಲಿ ಹಾಕಿಕೊಂಡು ಹೋದನು.

ಶಾರದಮೃಷ್ಣ “ ಏನಮೃ ಮಗುವಿಗೆ ಕೆನ್ನಿರುವಂತಿದೆ. ನೆಲ್ಲಿ ಕಾಯಿಯ ಕಾಲ. ಸ್ಪೃಹಿ ಹುಣಾರಾಗಿ ನೋಡಿಕೊಳ್ಳಬೇಕು ” ಎಂದರು.

“ ಇಲ್ಲ. ಬೆಕರಿನಿಂದಲೂ ಕೆಮ್ಮಲ್ಲಿ ಅಡಿಗಿಯ ಮನೆಯ ಘಾಟ ಸಿಂದ ಕೆವುತ್ತಾ ಬಂದಿರಬೇಕು, ಅಷ್ಟೇ. .”

“ ಆದರೂ ಹುಣಾರಾಗಿರಬೇಕು, ವಿನುಲವ್ಯಾ! ಮೊನ್ನೆ ನನ್ನ ತಮ್ಮನು ಮನಿಗೆ ಹೋಗಿದ್ದೆ. ಈಗವನು ನ್ನಾಲು ಮಾಸ್ಕರಾಗಿ ಇದೇ ಉರಿನಲ್ಲಿ ಇದ್ದಾನೆ. ಅವನ ಮಗುವಿಗೆ ನಾಯಿಕೆಮುತ್ತಾ ಬಂದು ಅದರ ಗೋಳು ಹೇಳಿತೀರದು ”

ಇವರಿಲ್ಲಿ ಮಾತನಾಡುತ್ತಾ ಕುಳಿತಿರುವಂತೆ ಹೊರಗಡೆ “ ಏನು, ಶಂಕರ, ಚೆನ್ನಾಗಿದ್ದೀರಾ? ಎಂದು ಕೇಳಿದ ವಾತು ಕೇಳಿಸಿತು.

ಕೂಡಲೇ ವಾತನಾಡಿದವರಾರೆಂದು ವಿನುಲಿಗೆ ಗೊತ್ತಾಯಿತು. ವೆಂಕಟರಾಯನು ಬಂದಿದ್ದನು.

ಶಾರದಮೃ ತಂಗನೋಡಿ, ವೆಂಕಟರಾಯನನ್ನು ಗುರ್ತಿಸಿ “ ವಿನು ಲಮ್ಮಾ! ಬಸ್ಸಿಗೆ ಹೊತ್ತಾಗುತ್ತದೆ. ನಾನಿನ್ನು ಹೋಗುತ್ತಿನೆ. ಪುನಃ ಯಾವಾಗಲಾದರೂ ಬರುತ್ತೇನೆ ” ಎಂಗಳು.

ವಿನುಲೆ “ ಅವರು ಬಂದರೇನಂತೆ, ಶಾರದಮೃ; ಅವರ ವಾಡಿಗೆ ಅವರಿರುತ್ತಾರೆ. ನಿಮಗೇನು ಅಡ್ಡಿ? ” ಎಂದರು.

ಶಾರದಮೃನು “ ಇಲ್ಲಮ್ಮಾ, ನಿಮಗೆನ್ನೂ ಸಣ್ಣ ವಯಸ್ಸು. ತಿಳಿಯು ಪುದಿಲ್ಲ. ನಾನು ಇನ್ನೊಂದು ದಿನ ಬರುತ್ತೇನೆ. ನೀವು ಸುಮೃಸಿರ್ ” ಎಂದು ಹೇಳಿ ಪಿಂದಿನ ಬಾಗಿಲಿನಿಂದ ಜೊರಟು ಹೋಡಳು.

ವೆಂಕಟರಾಯನು ತನ್ನ ತಾಯಿಗೆ ವಿಪರೀತ ಶಾಯಿಲೆಯಾ

ಗಿತ್ತೆಂದೂ ಆಕೆ ಸತ್ತು ಹೋಗುತ್ತಾರೆಂದೇ ಭಾವಿಸಲಾಗಿದ್ದ ತೆಂದೂ ದೇವರ ದಯಾದಿಂದ ಬದುಕಿಕೊಂಡರೆಂದೂ ಹೇಳಿದನು. ಎಲ್ಲರೂ ಅಡಕ್ಕೆ ಸಂತೋಷವನ್ನು ವೃಕ್ತಪಡಿಸಿದರು.

ವಿವುಲೆಯು “ ಆಕ್ಕಿಡೆಂಬ್ಬು ಆದ ದಿನ ನಾನೂ ಅಲ್ಲಿಯೇ ಇದ್ದೆ. ಆ ದಿನದಿಂದ ಅವರ ವಿಷಯವೇ ಗೊತ್ತಾಗಲಿಲ್ಲ. ಹೋಗಿ ಬರೋಣವೆಂದರೆ ಸುಮೃಂಹಾಯಿತೆ? ವಿವರಿತ ದೂರ ” ಎಂದು ಹೇಳಿದಳು.

ವೆಂಕಟರಾಯನು “ ಈ ದಿನ ತಾನೇ ನಾನೂ ಬಂದೇ. ಇನ್ನೂ ಅವರ ಮನೆಗೆ ಹೋಗಿಲ್ಲ ಬಂದ ಸಂತರ ಹೋಗಿ ಬರದಿದ್ದರೆ ಚೆಸ್ತಾಗಿರುವುದಿಲ್ಲ. ಬನ್ನಿ. ನೀವೂನೋಡಿಕೊಂಡು ಬರುವಿರಂತೆ ” ಎಂದನು.

ವಿವುಲೆಯು “ ಈಗ ಚೇಡ. ಇನ್ನೊಂದು ದಿನವಾಗಲಿ. ಈಗ ಪುನಃ ಬರುವುದು ತೊಂದರೆಯಾಗುತ್ತದೆ ” ಎಂದಳು.

“ ಏನೂ ಇಲ್ಲ. ನಾನು ತಾನೇ ತಂದು ಬಿಡುವವನು. ಏಂ, ಹೋಗೋಣ ”

ವಿವುಲೆಯು ಮಾತನಾಡಲಿಲ್ಲ.

ವೆಂಕಟರಾಯನು “ ಶಂಕರ್ ಏಳಿ, ಹೋಗಿಬರೋಣ. ಒಂದು ತ್ರೈವ್ಯಾ ಅದಂತೆಯೂ ಆಗುತ್ತದೆ. ಇಲ್ಲಿ ಕುಳಿತು ಮಾಡುವುದೇನು ? ” ಎಂದನು.

ಶಂಕರನಿಗೂ ಹೋಗಿ ಬರೋಣವೆಂದೆನಿಸಿತು. ಬರುತ್ತೇ ನೀಂದು ಹೇಳುವುದರಲ್ಲಿ ಒಂದು ಆಲೋಚನೆಯು ಬಂದಿತು. ಶಾರದಮೃತೇಶ್ವರ ಹೇಳಿದ ಕಡೆಯ ಮಾತು ಅವನ ವರಸ್ತುನಲ್ಲಿ ಸುಳಿಯಿತು. “ ಇವರು ಏನಾದರೂ ಮಾತನಾಡಬೇಕಾಗಿದೆಯೇ ಏನೋ, ನಾನೇಕೆ ಹೋಗಲಿ ” ಎಂದು ಕೊಂಡನು.

“ ನಾನು ಈಗ ಎಲ್ಲಿಗೂ ಬರುವುದಿಲ್ಲ. ಪಿಮಲೆಯು ರಕುಂತಲೆಯು ಗೆಳ್ತಿ. ಅವಕು ಹೋಗಿ ಸ್ವೇಚ್ಛತಜನ್ಮಾ ಸ್ವೇರಿತಳ ತಾಯಿಯನ್ನೂ ಸೋಡಿಕೊಂಡು ಬರುವುದು ಸರಿ. ಅವಕ್ಕನ್ನು ಕರೆದುಕೊಂಡುಹೋಗಿ ” ಎಂದನು.

“ ನಿನ್ನ ಅಣ್ಣ ತಂಗಿಯರ ಜಗಳ ಮುಗಿಯುವಂತೇ ಇಲ್ಲವಲ್ಲ. ನಾನೇನು ಹೋಗಬೇಕೂ, ಇಲ್ಲವೋ ?”

ಶಂಕರನು “ ಹೋಗಿ ಬಾ, ವಿನುಲಾ. ಲಲಿತಮೃನವರ ಯೋಗಕ್ಕೇ ಮನೂ ತಿಳಿಯುತ್ತದೆ ” ಎಂದನು.

ವಿನುಲೆಯು ಹೊರಟಿಳು.

ಕಾರ್ ಸ್ವಾರ್ಥ ಆದ ನಂತರ ವಿನುಲೆಯು “ ಏನು ಸವಾಚಾರ ” ಎಂದು ಕೇಳಿದಳು.

“ ಸವಾಚಾರಕ್ಕೇನು ಬೀಕಾದಷ್ಟಿದೆ. ಹೊದಲು ಒಂದು ವಿಷಯ ಹೇಳು, ವಿನುಲಾ. ನಿರ್ಸಿ ನನ್ನ ಸೆನಪು ಬರುತ್ತಿದ್ದಿರೇನು ?”

“ಬರದೇ ಏನು ? ಖಂಡಿತವಾಗಿಯೂ ಬರುತ್ತಿತ್ತು. ಆ ಸೆನಪು ಸ್ವಷ್ಟಿದಂತೆ ಕಾಣುತ್ತಿತ್ತು ”

“ ಅದು ಖಂಡಿತವಾಗಿ ಸ್ವಷ್ಟಿವಲ್ಲ. ನಿಜಕ್ಕೆಂತಲೂ ದೊಡ್ಡ ನಿಜ.

ಈಗ ಒಂದು ನಿನ್ನನ್ನು ನೋಡಿದ್ದು ನನ್ನ ಮನಸ್ಸಿಗೆ ಎಷ್ಟೋ ಹಾಯಾಗಿದೆ. ಹೊದಲು ಸ್ವಲ್ಪ ಅಪ್ರಿಯವಾದ ವಿಷಯವನ್ನೋ ಹೇಳುತ್ತೇನೆ. ನಾನು ಚಿಕ್ಕನುಗಳಾರಿನಲ್ಲಿದ್ದಾಗ ನಿನ್ನ ಅಗಲಿಕೆಯು ನನ್ನ ಮನಸ್ಸಿಗೆ ಬಹಳ ಕಷ್ಟವಾಯಿತು. ನಾವು ಪ್ರೇಮ ವಾಡುತ್ತಿದ್ದೇವೆಂದು ಸ್ವಷ್ಟವಾಗಿ ಹೇಳಿಬಿಡೋಣ. ಹೆಚ್ಚು ಗಲಾಟೆಯಲ್ಲದೇ ಆಯಸಮಾಜದಲ್ಲಿ ಒಂದು ದಿನ ಮದುವೆಯ ಶಾಸ್ತ್ರವನ್ನು ಪೂರ್ಣಿಸಿ ಬಿಡೋಣ-ಎಂದುಕೊಂಡಿದೆ. ಅದರೆ ಈಗ ಹಾಗಾಗುವುದಿಲ್ಲ. ಇನ್ನೂ ಕೆಲವು ದಿನಗಳು ಇದನ್ನು ಗುಟ್ಟಾಗಿಯೇ ಇಡಬೇಕಾಗಿದೆ ” ಎಂದನು.

ಅವಳು ಅವನ ಕಡೆಗೆ ವಿಸ್ತೃಯದಿಂದ ನೋಡಿದಳು. ಆ ಕತ್ತಲೆಯಲ್ಲಿ ಅವನು ಅದನ್ನು ಗಮನಿಸಲಿಲ್ಲ. ಅವನು ಮುಂದೇನು ಹೇಳುತ್ತಾನೆಯೋ ಎಂದು ಆಸಕ್ತಿಯಂದ ಕೇಳ ತೊಡಗಿದಳು. ಅವನು ಹೇಳಿದ ವಿಷಯವು ಅವಳಿಗೆ ಅಪ್ರಿಯವಾಗಿರಲಿಲ್ಲ.

“ ಇದೇಕೆಂಬುದನ್ನು ಹೇಳುತ್ತೇನೆ, ಕೇಳು. ನನ್ನ ಸೋದರರಮಾವ ಶಾಮಣಿನವರನ್ನು ಬಲ್ಲಿಯಲ್ಲಾ. ಅವರಿಗೆ ನಾಗವೇಣಿ ಅಂತ ಒಬ್ಬ ಮಗ ಇದ್ದಾಳೆ. ಗೊತ್ತೇ ?”

“ ಗೊತ್ತಿಲ್ಲ. ಅವಳ ಹೇಸರು ಕೇಳಿದ್ದೀನೇ ”

“ ಅವರು ನಾಗವೇಣಿಯನ್ನು ನನಗೆ ಕೊಟ್ಟು ಮದುವೆ ಮಾಡಬೇಕೆಂದಿದ್ದಾರೆ. ನನ್ನನ್ನುವರು ಕೇಳಿದರು. ನಾನು ಒಪ್ಪಿಕೊಂಡಿಲ್ಲ. ಸ್ವಲ್ಪ ಒತ್ತಾಯ ಮಾಡಿದರೆ ಒಪ್ಪಿಕೊಳ್ಳಬಹುದೆಂದು ಕೇಂಡಿದ್ದಾರೆ. ನಾನೂ ಅದನ್ನು ಹಾಗೆ ಹಾಗೇ ಇಟ್ಟಿದ್ದೀನೇ. ನನ್ನ ವ್ಯಾಪಾರಕ್ಕೆ ಅವರಿಂದ ಈಗ ಹಣ ತೆಗೆದುಕೊಳ್ಳತ್ತಿದ್ದೀನೇ. ಈಗಲೇ ನಾವು ಮದುವೆ ಮಾಡಿಕೊಂಡರೆ ಅವರು ಹಣ ಕೊಡುವುದನ್ನು ನಿಲ್ಲಿಸಿ ಬಿಡಬಹುದು. ಅದರಿಂದ ಸ್ವಲ್ಪ ತಡ. ಅದರೆ ನಾನು ಬೇರೇ ಕಡೆ ಹಣದ ಏಷಾರಟ್ಟು ಮಾಡುತ್ತಿದ್ದೀನೇ. ಅದೂ ಅಲ್ಲದೇ ಇನ್ನು ಆರೇಳು ವಾರಗಳಲ್ಲಿ ನನಗೆ ಬಹಳ ಲಾಭವು ಬರುತ್ತದೆ. ಎಷ್ಟೇ ನಿದಾನವಾದರೂ ಇನ್ನು ಮೂರು ತಿಂಗಳಲ್ಲಿ ನಾವು ಸಂಸಾರ ಹೂಡಿಬಿಡಬಹುದು ”

ಆ ಮಾತಿಗೆ ಪ್ರತ್ಯುತ್ತರವಾಗಿ ನಿವುಲೆಯು ನಕ್ಕಳು.

ಅದರೆ ಆ ಮಾತುಗಳು ಅವಳಿಗೆ ಕಲ್ಲಿನ ಏಟುಗಳಂತೆ ತಗುಲಿದವು. “ ನಾನು ಎಲ್ಲಿಯಾದರೂ ಓಡಿ ಹೋಗಬೇಕು. ನನ್ನವರನ್ನು ಬಿಟ್ಟು ಯಾವುದೋ ಮನೆಯಲ್ಲಿ ಹೋಗಿ ಇವನೊಡನೆ ವಾಸ ಮಾಡುವುದೇ ? ಸಾಧ್ಯವಿಲ್ಲ. ಅದೂ ಅಲ್ಲದೇ ನಟ-ನಟರಾಜ..... ” ಎಂದು ಮನಸ್ಸಿನಲ್ಲಿ ಯೋಚಿಸಿದಳು.

ಅವಳ ಯೋಚನೆಯನ್ನು ತಿಳಿದು ಕೊಂಡವನಂತೆ ವೆಂಕಟರಾಯನು “ ನಟರಾಜನು ನಿನ್ನಲ್ಲಿ ಬಹಳ ಆಸಕ್ತಿ ನಾಗಿದ್ದನೆಂದು ಮಾಧುವು ಹೇಳಿದ ” ಎಂದನು.

“ ಏನು, ಮಾಧವರಾವ ಈ ರೀತಿ ಹೇಳಿದರೆ ”

“ ಹೌದು. ಈ ದಿನ ಮಧ್ಯಾಹ್ನ ಅವನನ್ನು ಬ್ಯಾಂಕಿನಲ್ಲಿ ನೋಡಿದೆ. ಇಬ್ಬರೂ ಮಾತನಾಡುತ್ತಾ ಹೊರಗೆ ಬಂದಿವು. ನಮ್ಮ ನಮ್ಮ ನಿವಯವು ಅವನಿಗೆ ಗೊತ್ತಿಲ್ಲ. ಅವನು ತಮಾಡಿ ಮಾಡುವನಂತೆ “ ಇತ್ತು ಶಕ್ಯಂತಲೆಯೊಡನೆ ಮದುವೆ ಮಾಡಿಕೊಳ್ಳುವುದು ಗೊತ್ತಾಗಿರುವಾಗ ನಟರಾಜನು ನಿವುಲೆಯು ಹಿಂದೆ ತಿರುಗುತ್ತಿದ್ದ ” ಎಂದು ನಗುತ್ತಾ ಹೇಳಿದ ”

ವಿಮಲೀಯು ನಗುತ್ತಾ “ ಹಾಗಾದರೇನೆಂತೆ ” ಎಂದು ಕೇಳಿದಳು.

“ ಇದು ನಗುವ ವಿಷಯವಲ್ಲ, ವಿಮಲಾ !”

“ ನಾನು ಹಾಗೇನೂ ನಗುತ್ತಿಲ್ಲ! ಆದರೆ ಅವುಗಳಿಗೆಲ್ಲಕ್ಕೂ ಅಧ್ಯಾತ್ಮ ವಸ್ತು ಕಲ್ಪನೆ ಮಾಡುವುದು ಮಾತ್ರ ಅವನೇಕ ”

“ ಹಾಗಾದರೆ ಅವನು ಇಲ್ಲಿಗೆ ಬರುತ್ತಿರಲಿಲ್ಲವೇನು ?”

“ ಒಂದಿರದು ಬಾರಿ ಒಂದಿರಬಹುದು ”

“ ಅವನ ವಿಷಯದಲ್ಲಿ ನಿನ್ನ ಅಭಿಪ್ರಾಯವೇನು ?”

“ ಇದಕ್ಕೆಲ್ಲಾ ಏನೆಂದು ಹೇಳಲಾಗುತ್ತದೆ. ಒಳ್ಳಿಯವನು ”

“ ನನ್ನ ವಿಷಯವೇನಾದರೂ ಹೇಳಿದನೇನು ?”

“ ಹೇಳದ. ನೀವೂ ಅವನೂ ಸ್ವೇ�杭ಿತರೆಂದು ಹೇಳಿದ. ನೀವು ಮದ ರಾಸಿನಲ್ಲಿ ಸಿಕ್ಕಿದ್ದಿರೆಂದು ಹೇಳಿದ ”

ವೆಂಕಟರಾಯನು ಏನೋ ಮಾತನಾಡುತ್ತಾ “ ಮದರಾಸಿಗೆ ಹೋದ ಅವನು ನಿನಗೇನಾದರೂ ಕಾಗದ ಬರೆದಿದ್ದನೇ ?” ಎಂದು ಕೇಳಿದ.

“ ಒಂದು ಕಾಗದ ಬರೆದಿದ್ದ. ಆದರಲ್ಲಿ ಅಂತಹ ವಿಷಯವೇನೂ ಇಲ್ಲ. ಹೇಳಿದೇ ಹೊರಟು ಹೋದೆ. ಕ್ವಾಮಿಸಚೀಕು ಎಂದು ಬರೆದಿದ್ದ ”

ಅಪ್ಪು ಹೊತ್ತಿಗೆ ಅವರು ಮಾರ್ಕೆಟ್ ಚೌಕದ ಬಳಿ ಒಂದಿದ್ದರು. ರಸ್ತೆಯಲ್ಲಿ ಜನಜಂಗುಳಿಯು ಹೆಚ್ಚಾಗಿದ್ದುದರಿಂದ ಕಾರು ನಿದಾನವಾಗಿ ಹೋಗುತ್ತಿದ್ದಿತು. ಅಲ್ಲಿ ಜೊತೆ ಕಟ್ಟಿಕೊಂಡು ಹೋಗುತ್ತಿದ್ದ ಅನೇಕ ಮಂದಿ ದಂಪತೀಗಳನ್ನು ವಿಮಲೀಯು ನೋಡಿದಳು. ತಾನೂ ತನ್ನ ಗಂಡ ನೋಡನೆ ಹಾಗೆ ಹೋಗಬೇಡನೇ ಎಂದೆನಿಸಿತು. ಮರುಗಳಿಗೆಯಲ್ಲಿ ನಾನೂ ಅವರಂತೆಯೇ ಹೋಗುತ್ತಿದ್ದೇ ನೆಲ್ಲಾ ಎಂದುಕೊಂಡಳು.

ಕಾರು ಕೃಷ್ಣಾಜೆಂದ್ರ ರಸ್ತೆಯಲ್ಲಿ ತಿರುಗಬ್ರಿಡ್‌ದಾಗ “ ವಿಮಲೀಯು ಇಲ್ಲಿಕೆ ಹೋಗುತ್ತಿದ್ದೀರಿ ? ಇನ್ನು ವಾಪ್ಪು ಹೋಗೋಣ ” ಎಂದಳು.

“ ನಿನ್ನನ್ನು ಕರೆಯಲು ನಿನ್ನೆಡೆನೆ ಮಾತನಾಡಬೇಕಾದ್ದೂ ಒಂದು ಕಾರಣವಿದ್ದಿತು. ಆದರೆ ಹಂಕುಂತಲೆಯ ಮನೆಗೆ ಹೋಗಿ ಲಲಿತಮೃನವ ರಸ್ತು ನೋಡಿಕೊಂಡು ಹೋಗೋಣ. ಇನ್ನೂ ಎಂಬು ಗಂಟೆ ” ಎಂದನು.

ಇದು ನಿನಿಷಗಳ ಕಾಲ ಯಾರೂ ಮಾತನಾಡಲಿಲ್ಲ. ಕಾರು

ಹೋಗುತ್ತಿದ್ದಂತೆ ತಮ್ಮ ಮನೆಗು ಬಾಗಿಲಿಗೆ ಒಂದು ಚೋಡು ಅಂಟಿಸಿ ರುಪುದು ವಿನುಲೆಯ ಕಣ್ಣಿಗೆ ಬಿನ್ನಿತು. ಕಾರು ನಿಲ್ಲಿಸುವಂತೆ ಹೇಳಿದಳು. ಸಾವಧಾನವಾಗಿ ಅದನ್ನು ಓದಿವಳು. “ ಮಾರಾಟ ಅಥವಾ ಬಾಡಿಗೆಗಾಗಿ ಸಿದ್ದವಾಗಿದೆ ” ಎಂದು ಚೋಡು ಹಾಕಿದಿತು.

ಅದು ವಿನುಲೆಯ ಮನಸ್ಸಿಗೆ ನೋವುಂಟು ಮಾಡಿತು.

ಅದನ್ನು ತೋರಿಸಿಕೊಳ್ಳುವೇ “ ನಿಮ್ಮ ಸೋದರಮಾವನ ಮಗಳನ್ನು ಮುದುವೆ ಮಾಡಿಕೊಳ್ಳಬೇಕೆಂದು ನಿಮ್ಮ ತಾಯಿತಂದಿಗಳು ಬಲಾತ್ಮಾರ ಮಾಡುವುದಿಲ್ಲವೇ ? ” ಎಂದಳು.

“ ಅದೊಂದೂ ಇಲ್ಲ, ವಿನುಲಾ. ಸ್ವಲ್ಪ ಹಣಕಾಸಿನ ವಿಷಯವನ್ನು ಗಮನಿಸುತ್ತಿದ್ದೇನೆ. ಅದಾಯಿತೆಂದರೆ ನಮ್ಮ ಮಾವನಿಗೆ ಸ್ವಷ್ಟವಾಗಿ ಹೇಳಬೇಕೆಂದು ಬಿಡುತ್ತೇನೆ ”

ಶಕ್ಕಂತಲೆಯ ಮನೆಯು ಬಂದಿತು. ಭಾಗಿಲಲ್ಲಿ ಕಾರು ನಿಲ್ಲಿಸಿ ನಡೆದು ಹೋದರು. ಆ ಪಶ್ಚಯು ಸಮಾವಿಷ್ಟವಾದ ಮನೆಯಲ್ಲಿ, ಸುಖಾ ಸನಗಳ ನಡುವೆ, ಮೃದುವಾದ ರತ್ನಗಂಬಳಿಗಳ ಮೇಲೆ ಅವರುಗಳಿಬ್ಬರೂ ನಡೆದು ಹೋದರು.

ಹಜಾರದಲ್ಲಿ ಕುಳಿತು ಪ್ರಕಾಶನು ಕಾರ್ಸ್ ವಡ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ನೋಡುತ್ತಿದ್ದನು. ವಿನುಲೆಯು ಕಾದಂಬರಿಯನ್ನು ಓದುತ್ತಿದ್ದಳು.

ಹೋದವನೇ ವೆಂಕಟರಾಯನು “ ಈ ದಿನತಾನೇ ಬಂದೆ. ನಿಮ್ಮ ತಾಯಿಯ ದೇಹಸ್ಥಿತಿಯು ಹೇಗಿದೆಯೋ ನೋಡಿಕೊಂಡು ಹೋಗೋಣ ವೆಂದು ಬಂದೆ ” ಎಂದನು.

ಶಕ್ಕಂತಲೆಯು ಗೆಚ್ಚಿಯನ್ನು ಕುರಿತು “ ಏನು ವಿನುಲಾ. ಆವತ್ತಿ ನಿಂದ ಬರಲೇ ಇಲ್ಲವಲ್ಲ ” ಎಂದಳು.

ವೆಂಕಟರಾಯನೂ ವಿನುಲೆಯೂ ಕುಳಿತುಕೊಂಡರು.

ಶಕ್ಕಂತಲೆ “ ಆಯೋ ! ಅಮಾತ್ರ ಒಂದೇ ವಿಧವಾಗಿದ್ದಾರೆ. ಗಂಡಾಂ ತರಪು ತಪ್ಪಿತು. ಆದರೆ ಐದ್ದು ಎರಡು ಹೆಣ್ಣು ಯನ್ನು ಸಹ ಇಡುವಂತೆ ಇಲ್ಲ. ಯಾವಾಗಲೂ ಕಾಸಿಗೆಯ ಮೇಲೆ ಮಲಗಿಯೇ ಇರಬೇಕು. ಆವರಿ

ಗಂತೂ ಬಹಳ ಬೇಜಾರಾಗಿದೆ. ಈಗವರಿಗೆ ಸ್ವಲ್ಪ ನಿದ್ದೆಯು ಬರುವಂತಿದೆ ” ಎಂದಳು.

ವೆಂಕಟರಾಯನು “ ಭಾನುವಾರ. ನೀವು ಮನೆಯಲ್ಲಿರುತ್ತೀರೋ ಇಲ್ಲವೇ ಎಂದು ಸಂದೇಹವಾಗಿತ್ತು. ನೀವು ಸಿಕ್ಕಿದ್ದು ಬಹಳ ಸಂತೋಷ ” ಎಂದನು.

“ ಈ ದಿನ ಎಲ್ಲಿಯಾದರೂ ಹೋಗುತ್ತಲೇ ಇದ್ದೆವು. ಆದರೆ ಸಾಯಂ ಕಾಲ ಕಾಣಿಯ ಹೊತ್ತಿಗೇ ಮಾಲತಿ ಬಂದಿದ್ದಳು. ನಾನೂ ಅವಳೂ, ಪ್ರಕಾಶ, ನಟರಾಜ್ ಎಲ್ಲರೂ ಸೇರಿ ಇಸ್ವಿಟ್ಟು ವೊದಲು ಮಾಡಿದೆವು. ಅದರಿಂದ ಎಲ್ಲಿಯೂ ಹೋಗೆಲಾಗಲಿಲ್ಲ. ನುಸೆಯಲ್ಲಿಯೇ ಇದ್ದೇನೇ ” ಎಂದಳು.

ವಿಮಲೀಯು ಸೋಫಾ ಮೇಲೆ ಕುಳಿತು ಸಂಭಾಷಣೆಯನ್ನು ಕೇಳುತ್ತಿದ್ದಳು. ಶಕು ನಟರಾಜನ ಹೆಸರು ಹೇಳಿದಳೇ? ನಟರಾಜನೂ ಇಸ್ವಿಟ್ಟಾಡುತ್ತಿದ್ದನೆಂಬುದಾಗಿ ಹೇಳಿದಳೇ? ಆ ಕೋಣೆಯಲ್ಲಿ ಸಿಡಿಲು ಗುಡು ಗುಗಳು ಶಬ್ದ ಮಾಡುತ್ತಿರುವಂತೆ ವಿಮಲೆಗೆ ಭಾಸವಾಯಿತು. ಅವಳು “ ದೇವರೇ ! ಈಗಲ್ಲಿ ನಟರಾಜನು ಬರದಿರಲಿ ” ಎಂದು ಹರಕೆ ಹಾಕಿದಳು.

“ ನಟರಾಜ್ ಈಗ ಉರಿನಲ್ಲಿದ್ದಾರೇನು ? ” ಎಂದು ವೆಂಕಟರಾವ್ ಕೇಳಿದನು.

“ ಬಂದರು ” ಎಂದು ಹೇಳಿ ವಿಮಲೀಯು ಪರಿಚಾರಕನನ್ನು ಕರೆದು ಎಲ್ಲರಿಗೂ ಸ್ವಲ್ಪ ಓವಲಾಟ್ ತಂದು ಕೊಡುವಂತೆ ಹೇಳಿದಳು.

“ ಅವರು ಉರಿನಲ್ಲಿಲ್ಲವೆಂದು ಕೇಳಿದ್ದೆ ”

ಪ್ರಕಾಶನು ನಡುವೆ ಬಾಯಿ ಹಾಕಿ “ ಹೌದು. ಅವರು ಪುದರಾ ಸಿಗೆ ಹೋಗಿದ್ದರು. ಈಗ ಅವರದೊಂದು ಕಾದಂಬರಿಯನ್ನು ಸಿಕ್ಕಿರಾ ಮಾಡುತ್ತಿದ್ದಾರೆ. ಅವರಲ್ಲಿಯೇ ಇದ್ದಾರೆ. ಏನೋ ಆ ಉರು ಬೇಜಾರಾಯಿತೆಂದು ಬಂದಿದ್ದಾರೆ ” ಎಂದನು.

ಶಕುಂತಲೀಯು ವಿಷಯಪನ್ನು ಇನ್ನೂ ವಿವರವಾಗಿ ಹೇಳುತ್ತಾ ಅವರು ಈ ದಿನ ಬೆಳ್ಗಾಗ ಮದರಾಸಿನಿಂದ ವಿಮಾನದಲ್ಲಿ ಬಂದರು. ಪುನಃ ನಾಳೆ ಹೊರಟು ಹೋಗುತ್ತಾರೆಂತೆ. ಅವರೆನ್ನು ಬೇಕಾದರೂ ಸುತ್ತುತ್ತಾರೆ. ಕಳೆದ ಪರ್ವ ನಾನು ವಿಮಾನದಲ್ಲಿ ಹೈದರಾಬಾದಿಗೆ ಹೋಗಿದ್ದೆ.

ಹೋಗಿ ಇಲಿಯುವ ವೇಳೆಗೆ ಜ್ಞಾರ ಬಂದುಬಿಟ್ಟೆತು. ಅಂದಿನಿಂದ ವಿಮಾನದ ಪ್ರಯಾಣವನ್ನೇ ಸಿಲ್ಲಿಸಿಬಿಟ್ಟೆದ್ದೀನೇ ” ಎಂದಳು.

ಅನಂತರ ಏನೋ ಜ್ಞಾಪಕ ಮಾಡಿಕೊಂಡು “ ವಿನುಲಾ. ನಾಕೆ ಬುಧವಾರದ ದಿನ ನನ್ನ ಹುಟ್ಟಿದ ಹಬ್ಬ. ನೀನು ಇಲ್ಲಿಗೇ ಉಂಟಕ್ಕೆ ಬರ ಬೇಕು. ತಪ್ಪಿಸಿಕೊಳ್ಳಬೇಡ. ನಟರಾಜ್ ನಿನಗೆ ಹೇಳಿ ಬರಲು ಹೋಗಿರ ಬಹುದು ” ಎಂದಳು.

ಒದಗಿ ಬಂದ ಪರಿಸ್ಥಿತಿಯನ್ನು ವಿನುಲೆಗೆ ತಡೆದುಕೊಳ್ಳಲಾಗಲಿಲ್ಲ. ದೊಡ್ಡದೊಂದು ಬಿರುಗಾಳಿಯು ಬಂದು ಅವಳನ್ನು ತರಗೆಲೆಯಂತೆ ಅಂತರಾಳಕ್ಕೆ ಹಾರಿಸಿಕೊಂಡು ಹೋದ ಹಾಗಾಯಿತು.

ಹೀಗಿರುವಾಗಲೂ ಬಾಯಿ ತಪ್ಪಿ “ ಅಯ್ಯೋ ! ಅವರು ಅನ್ನಾಯ ವಾಗಿ ಹೋದಂತಾಯಿತಲ್ಲ ” ಎಂದುಬಿಟ್ಟುಳು.

ವೆಂಕಟರಾಯನು ನೆಟ್ಟು ಕಣ್ಣುಗಳಿಂದ ತನ್ನನ್ನು ನೋಡುತ್ತಿದ್ದಾನೆಂದು ಅವಳಿಗೆ ಗೊತ್ತಿತ್ತು. ಮೌನಪು ಆ ನೋಟವನ್ನು ಮತ್ತೆನ್ನು ತೀಷ್ಣುವಾಗಿ ಮಾಡಿದ್ದಿತ್ತು. ಯಾರಾದರೂ ಮಾತನಾಡಬಾರದೇ ಎಂದವಳಿ ಮನಸ್ಸು ಪರಿತಪಿಸುತ್ತಿತ್ತು. ಮಾತನಾಡಿದರೆ ವೆಂಕಟರಾಯನು ತನ್ನ ದೃಷ್ಟಿಯನ್ನು ಬದಲಾಯಿಸ ಬೇಕಾಗುತ್ತದೆ.

ದೇವರಿಂದ ಬಂದ ವರಪ್ರಸಾದದಂತೆ ಪುನಃ ಅಲ್ಲಿ ಚಚ್ಚೆಯು ಮೊದಲಾಯಿತು.

ಮಾಲತಿಯು “ ಶಕುಂತಲ. ನಟರಾಜ್‌ಗೆ ಈ ಮೊದಲೇ ಮದುವೆಯಾಗಿರುವುದು ನಿಜವೇನೇ ? ” ಎಂದಳು.

ಶಕುಂತಲೆಯು ಹೌದೆಂದು ಹೇಳಿದಳು.

ಪುನಃ ಮಾಲತಿಯು “ ನೀನು ಆ ವಿವರ್ಯವಾಗಿ ಆಕ್ಷೇಪಣಿ ಮಾಡಿ ಮಾತನಾಡಿದಾಗ ಅವರೇನೂ ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಯಾರೋ ಬೀರೆಯವರನ್ನು ಅಂದರೆ ಹೇಗಿರಬೇಕೋ, ಹಾಗೆ ಇದ್ದರು ” ಎಂದಳು.

“ ಹೌದು ! ಅದೇ ಅವರಲ್ಲಿರುವ ದೊಡ್ಡ ಗುಣ. ಮೊದಲು ಈ ಮದುವೆಯಾಗಿರುವ ವಿವರ್ಯವು ನನಗೆ ಗೊತ್ತಿರಲಿಲ್ಲ. ಒಂದು ವೇಳೆ ಗೊತ್ತಿದ್ದರೂ ಸಹ ನಾನು ಅದನ್ನು ಲಕ್ಷ್ಯಮಾಡುತ್ತಿದ್ದ ನೋಇಲ್ಲವೋ ಹೇಳ

ಉಗುವುದಿಲ್ಲ. ಯಾರು ಹಿಂದೆ ಹೇಗಿದ್ದೀರೆನು? ಇಂದೆನು ಎಂದು ನೋಡಬೇಕು. ಅದೇ ವಾಸ್ತವವಾಗಿ ಪ್ರಪಂಚವನ್ನು ನೋಡುವ ಕ್ರಮ ”

ಶಕುಂಠಲೀಯು ಹೇಳಿದುದೇ ಬಹಳ ಸರಿ ಎಂದು ವಿಮಲೀಗೆ ತೋರಿತು.

ವಿಮಲೀಗೆ ಜ್ಯುರ ಬಂದ ಹಾಗಾಯಿತು. ಇಷ್ಟ ದೂರದಿಂದ ತನ್ನನ್ನು ನೋಡಲು ನಟರಾಜ್ ಅಷ್ಟು ದೂರ ಹೊಗಿ ನಿಷ್ಟಲ ಮನೋರಥನಾಗಿ ವಾಪ್ಪು ಬರುತ್ತಾನೆ. ಶಂಕರನು ಇಲ್ಲವೆಂದು ಹೇಳಿ ಬಿಡುತ್ತಾನೆ. ತಾನು ವೆಂಕಟರಾಯನೊಂದಿಗೆ ಬಂದುದು ತಪ್ಪಾಯಿತು. ಅಲ್ಲಿಯೇ ಇರಬೇಕಾಗಿದ್ದಿತು. ಎಂತಹ ಪ್ರಮಾದವಾಯಿತು.

ಾಜಿನ ಸಣ್ಣ ಕರ್ಮ ಸಾಸರ್ಗಭಲ್ಲಿ ಓವಲಾಟ್ ಬಂದಿತು. ಎಲ್ಲರೂ ತೆಗೆದುಕೊಂಡರು.

ವಿಮಲೀಯು ಕುಡಿದು ಬಟ್ಟಲನ್ನು ಕೆಳಗಟ್ಟಿಳು. ಸುತ್ತುತ್ತಿದ್ದ ಭೂಮಿಯು ಒಂದು ಬಾರಿ ನಿಂತು ಹೋದ ಹಾಗಾಯಿತು. ಪುನಃ ಅದು ಭರ್ತನೇ ತಿರುಗಲು ಆರಂಭವಾದಂತಾಯಿತು.

ಅವನ ಧ್ವನಿಯು ಕೇಳಿಸಿತು. ಅವನು ಒಳಗೆ ಬಂದನು.

“ ಓ ! ವೆಂಕಟರಾವಾ. ಓ ವಿಮಲಾ ! ನಿಮಿಷಭೂರನ್ನು ನೋಡಿ ಬಲು ದಿನವಾಯಿತು. ಎಷ್ಟು ಅವರೂಪ. ಏನು ಕಢಿ ” ಎಂದನು.

ವಿಮಲೀಯ ಪಕ್ಕದಲ್ಲಿ ಕುಳಿತುಕೊಂಡಿದ್ದ ಮಾಲತಿಯು ರೇಡಿಯೋ ಟ್ರಾಫಿಕ್ ಮಾಡಲು ಎದ್ದು ಹೋದಳು. ನಟರಾಜ್ ಅಲ್ಲಿ ಹೊಗಿ ಕುಳಿತುಕೊಂಡನು.

ವಿಮಲೀಯು ತಲೆ ಎತ್ತಿ ನಟರಾಜನ ಕಡೆಗೆ ನೋಡಿದಳು. ನಕ್ಕಿಳು. ಆದರೆ ಅವಳ ಮುಖದ ನರಗಳು ಚಲಿಸದೇ ಬಿಗಿ ಹಿಡಿದುಕೊಂಡಂತೆ ಇದ್ದಿತು.

ರೇಡಿಯೋ ಟ್ರಾಫಿಕ್ ಮಾಡಿ ವಾಪ್ಸು ಬಂದ ಮಾಲತಿಯು ಮತ್ತೊಂದು ಕಡೆ ಕುಳಿತುಕೊಳ್ಳುತ್ತಾ, ನಟರಾಜನನ್ನು ಉದ್ದೇಶ ಮಾಡಿ “ನೀವು ವಿಮಲೀಯನ್ನು ಹುಡುಕಿಕೊಂಡು ಹೋದಿರಿ. ಅವಕೇ ಇಲ್ಲಿ ಬಂದುಬಿಟ್ಟಿಳು. ನೋಡಿದಿರಾ, ಹೇಗಾಯಿತು ” ಎಂದಳು.

“కౌదు. ఒండొందు బారి కాగెయీ ఆగుత్తదే. బీగద కైయన్న జేబినల్లి ఇట్టుకోండు ఆదక్కాగి మనేయల్లే లాల మడు కువుదిల్లవే, కాగె ” ఎందను.

ఆళు బందు అవూవ్రరు ఎద్ది ద్వారందు హేళిదను.

శకుంతలేయు నివులేయన్న కురితు “ బారే ! అమ్మ ఎద్ది ద్వారంత. సోడికోండు బరోణ ” ఎందళు.

హెంగసరు ముందే హోదరు. వేంకటరాయనూ నటరాజనూ హిందే హోదరు. ప్రకాశను అల్లియీ ఉల్లిడను.

నటరాజను “వేంకటరావా ! నీవు నివులేయన్న చిట్టు బరలు కేంగేరిగి హోగుత్తేరల్లవే ? నాను నిమోళ్డనే బరుత్తేనే ” ఎందు హేళిదను.

వేంకటరాయను సిక్కిచిద్ద కాగాయితు. అవనిగి ఏను ఉత్తర కొడబేకిందు తోరలిల్ల. క్షేత్రాధిదల్లి జీతరిసికోండు “ ఇల్ల. నావిగ నేరవాగి కేంగేరిగి హోగువుదిల్ల. నమ్మ సోద మావన మనేగి హోగి అనంతర హోగుత్తేవే ” ఎందను.

ఇచ్చురూ ముందే హోదరు.

మహాతియ నేట్టులుగచన్న హత్తుత్తాత్తా నటరాజను “ నివులా ! నిమ్మ మనేయల్లే లాల హేగిద్వారే :? ” ఎందు కేళిదను.

“ ఎల్లూ జిన్నాగిద్వారి ” ఎందు హేళిదళు.

నటరాజను “ నమ్మ స్ట్రోండ్ వరదా హేగిద్వాళి ” ఎందను.

“ మోదలినంతెయీ తుంటితన మాడుత్తా ఓడియాడుత్తీ ద్వాళి ” ఎందు వివులేయు ఖుత్తుర హేళిదళు.

“ అవళే నిమ్మ మనేయల్లే లాల బహళ బుద్ది వంతళు ”

వేంకటరాయను కొంకు మాత్రనాడువ ఉడ్డేతదింద “ నివు లేయ మనేయవరెలాల్ల నివుగి గొత్తి రువుతిదేయలాల్ల ” ఎందను.

నటరాజను కొంకుతనవన్న మనస్సిగి తందుకొళ్పదే “ గొత్త

ಲ್ಲದೇ ಏನು ? ವಿಮಲೀಯ ಮನೆಯವರೆಲ್ಲರೂ ನನಗೆ ಗೊತ್ತು ” ಎಂದು ಹೇಳಿದನು.

ತನ್ನ ಹೆಸರನ್ನು ಅವನು ಹೇಳಿದಾಗ ವಿಮಲೀಯ ನರನರಗಳೂ ಪ್ರಚೋದಿತವಾದುವು.

ಎಲ್ಲರೂ ಹೋಗಿ ಲಲಿತಮೃನವರನ್ನು ನೋಡಿದರು. ವಿಮಲೀಯೂ ವೆಂಕಟರಾಯನೂ ಅವರೊಡನೆ ಎರಡಿರಂತು ಮಾತುಗಳನ್ನು ಆಡಿದರು. ಅನಂತರ ಎಲ್ಲರೂ ಕೆಳಗಳಿಯ ತೊಡಗಿದರು.

ವಿಮಲೀಯು ಹಿಂದೆ ಬರುತ್ತಿದ್ದಳು. ನಟರಾಜನು ವಿಮಲೀಯನ್ನು ನಿರೀಕ್ಷಣೆ ಮಾಡಿ ನಿಂತುಕೊಂಡನು. ಅವನು ಸವಿಾವಗತನಾಗುತ್ತಿದ್ದೆಂತೆ ಅವಳಿಗೇನಾಯಿತೋ ಹೇಳಲಾಗುವುದಿಲ್ಲ. ಇತರರು ಮೇಟ್ಟಿಲುಗಳನ್ನು ಇಳಿಯುತ್ತಿದ್ದರು. ಇವರಿಬ್ಬರು ಮಾತ್ರ ಮೇಲೆ ನಿಂತಿದ್ದರು. ನಟರಾಜನು ಕೈ ಹಿಡಿದು ಅವಳನ್ನು ಪಕ್ಕಪಕ್ಕ ಎಳಿದನು. ಸಣ್ಣ ದಸಿಯಲ್ಲಿ ಬೇಗ ಬೇಗನೆ ಮಾತನಾಡ ತೊಡಗಿದನು.

ಕೆಲವು ದಿನಗಳ ನೋಡಲು ನಟರಾಜನಾರೋ, ವಿಮಲೀಯು ಯಾರೋ ? ಅವನು ಶಕುಂತಲೀಯನ್ನು ಮದುವೆಯಾಗುವ ಮದುಮಗ. ಕತೆಗಳನ್ನು ಬರೆಯುವ ಕಾದಂಬರಿಕಾರ. ಆದರೆ ಈಗ ಮಾತ್ರ ಹಾಗಲ್ಲ. ಈಗ-ಈಗ ಅವನಾಡಿದ ಒಂದೊಂದು ಶಬ್ದವೂ ಅವಳ ಮೇಲೆ ಪರಿಣಾಮ ವನ್ನುಂಟು ಮಾಡುತ್ತಿದ್ದಿತು. ಆ ಶಬ್ದ ಅವಳ ಹೃದಯದಲ್ಲಿ ಸಂತೋಷ, ಹೆದರಿಕೆ, ನೋವುಗಳನ್ನು ಉತ್ಪನ್ನ ಮಾಡುತ್ತಿದ್ದಿತು. ಅವನು ಕೈಹಿಡಿದು ಕೊಂಡು ನಿಂತುಕೊಂಡ ಸ್ಥಳವು ಅವಳಿಗೆ ಸ್ವರ್ಗದಂತ ಭಾಸವಾಗುತ್ತಿದ್ದಿತು.

“ ವಿನುಲಾ ! ನಾಳಿಯ ದಿನ ನಿಮ್ಮ ಮನೆಗೆ ಬರುತ್ತೇನೆ. ನಾನು ನಿನ್ನೊಂದನೆ ಮಾತನಾಡಬೇಕೆಂದಿದ್ದೆ. ನಿನ್ನೊಂದನೆ ಮಾತನಾಡಿಕೊಂಡು ಹೋಗುವುದಕ್ಕಾಗಿಯೇ ನಾನು ಮದರಾಸಿನಿಂದ ಬಂದೆ ”

ಬಾಣಗಳ ಮೇಲೆ ಬಾಣಗಳನ್ನು ಬಿಟ್ಟು ಹಾಗೆ ಅವನ ಬಾಯಿಂದ ಶಬ್ದಗಳು ಬರುತ್ತಿದ್ದವು. ಆ ಪ್ರಹರದಿಂದ ಅವಳು ಸ್ಥಭೂಳಾದಳು. ಅವನು ಮುಂದೆ ಮಾತನಾಡುವುದನ್ನು ಕೇಳುತ್ತಾ ಸುಮ್ಮನೆ ನಿಂತುಕೊಂಡು ಬಿಟ್ಟುಕು.

“ ಇನ್ನು ಸುಮೃಸಿರುವುದು ಪ್ರಯೋಜನವಿಲ್ಲ. ಇಂದು ರಾತ್ರಿ ಶಕುಂತಲೆಯೊಡನೆ ಸ್ವಷ್ಟವಾಗಿ ಮಾತನಾಡಿ ಬಿಡುತ್ತೇನೆ. ನಾನು ನಾಳೆ ನಿನ್ನನ್ನು ನೋಡಲೇ ಬೇಕು. ಎಷ್ಟು ಹೊತ್ತಿಗೆ ಬರಲಿ ?”

“ ಶಕುಂತಲೆಯೊಡನೆ ಏನು ಮಾತನಾಡುತ್ತೀರಿ ?”

“ ಹೀಗೆ ನಾನೂ ಅವಳೂ ಮುದುವೆ ಮಾಡಿಕೊಳ್ಳುತ್ತೇವೆಂದು ನಟಿಸೆ ಮಾಡುತ್ತಿರುವುದು ಪ್ರಯೋಜನವಿಲ್ಲ. ಅದಿನ್ನು ಮುಕ್ತಾಯವಾಗಲಿ. ಅವಳು ಪರಿಸ್ಥಿತಿಯನ್ನು ಅಧ್ಯ ಮಾಡಿಕೊಳ್ಳುಬಲ್ಲಿಲು. ಅದು ಎಂದೂ ವಾಸ್ತವವಲ್ಲ. ಇಂದೂ ವಾಸ್ತವವಲ್ಲ. ಅನಂತರ ನಾಳೆ ನಿನ್ನನ್ನು ನೋಡಬೇಕು ”

ವಿನುಲೆಯು “ ನನ್ನ ಪರಿಸ್ಥಿತಿಯನ್ನು ಅಧ್ಯ ಮಾಡಿಕೊಳ್ಳಿ. ಇನ್ನು ಒಂದೇ ಒಂದು ಕ್ಷೇತ್ರವಿದೆ. ವಿವರವಾಗಿ ಮಾತನಾಡುವುದು ಸಾಧ್ಯವಿಲ್ಲ ” ಎಂದಳು.

ಆ ಒಂದು ನಿರ್ವಹದಲ್ಲಿ ಅವಳಿಗೆ ಹೆರಾತ್ತನೆ ಆಯಾಸವಾದಂತೆ ಆಯಿತು. ಅವಳ ಮುಖವು ಬಿಳಿಚಿಕೊಂಡಿತು.

“ ನಾನು ನೋಡಲು ಹೇಳಿದಂತೆ ನನ್ನನ್ನು ಮರೆತು ಬಿಡಿರಿ. ನಾಳೆ ನಾನು ನಿಮ್ಮೊಡನೆ ಮಾತನಾಡುವವರೆವಿಗೆ ಯಾರಿಗೂ ಏನೂ ಹೇಳಬೇಡಿ. ನಾನು .....ನಾನು ಬಸುರಿಯಾಗಿದ್ದೇನೇ ” ಎಂದಳು.

## ೧೪

ಬೆಳಗಾಗುವುದಕ್ಕಿಂತ ಹೊದಲೇ ಎದ್ದು ವಿಮುಕ್ತಿಯು ಶಂಕರನಿಗೆ ಕಾಫಿ ಮಾಡಿ ಕೊಟ್ಟು ತಾನೂ ಕುಡಿದಳು. ಅವನಿಗೆ ಮಧ್ಯಾನ್ತ ತಿನ್ನುವು ದಕ್ಕೆ ಹುಳಿಯನ್ನು ಮಾಡಿ ಕೊಟ್ಟಳು. ಅವನು ಏರ್ ಕ್ರಾಫ್ಟ್‌ಗೆ ಹೊರಟು ಹೋದನು. ಸುಮಾರು ಎಂಟು ಗಂಟೆಯ ಹೇಳಿಗೆ ಹುಡುಗರೆಲ್ಲರೂ ಎದ್ದಿದ್ದರು. ಪರಿಗೆ ಕಾಫಿ ಮಾಡಿ ಕೊಟ್ಟು ಅಡಿಗೆಗೆ ಎಸರಿಟ್ಟುಕು. ಕಾಫಿ ಮಾಡಿದ ಪಾತ್ರೆ ಪಡಗಗಳಿಲ್ಲವನ್ನೂ ತೊಳಿದಿಟ್ಟಳು. ಇನ್ನೂ ಬಿಸಿಲು ಏರಿದ್ದರೂ ಆವಳ ಹಣೆಯಲ್ಲಿ ಬೆವರಿನ ಹಣಿಗಳು ಮೂಡಿದ್ದವು. ಮುಖ ವಸ್ತು ತೊಳಿದುಕೊಂಡು ಟಿಪಲನ್ನು ಹೆಗಲಿಸ ಹೇಳಿ ಹಾಕಿಕೊಂಡು ಹೊರಗೆ ಬಂದಳು.

ಹೊರಗಡೆ ವುರಗಿಡಗಳ ಮೇಲೂ ನೇಲದ ಮೇಲೂ ಎಳೆಯ ಬಿಸಿಲು ಬಿಡ್ಡಿದ್ದಿತು.

ಅಲ್ಲಿ ಬಂದು ನಿಂತುಕೊಂಡ ವಿಮುಕ್ತಿಯು ಹಿಂದಿನ ರಾತ್ರಿ ನಡೆದ ಷಟ್ಕನೆಗಳನ್ನು ಸೇನೆಸಿಕೊಳ್ಳಲಾರಂಭಿಸಿದಳು.

ಅಷ್ಟ್ಯಾದರೂ ವೆಂಕಟರಾಯನು ಅಸಮಾಧಾನ ಪಟ್ಟಿರಲಿಲ್ಲ. ವಾಪ್ಸಿ ಬರುವಾಗ ಅಗಗಡಿಗೆ ಹೋಗಿ ಒಂದಿಷ್ಟು ಹಣ್ಣು ಹಂಪಲಗಳನ್ನು ಕೊಂಡುಕೊಂಡನು. ಸೋಪು, ಸ್ನಾನೀ, ಷಾಂಪು, ಹೇರಾಯಿಲ್, ಪೌಡರ್ ಗಳನ್ನು ಕೊಂಡು ತೆಗೆದುಕೊಂಡನು. ವಿಮುಕ್ತಿಯನ್ನು ಬಿಡುವಾಗ ಆವೆಲ್ಲ ವಸ್ತು ಆವಳ ಮನೆಯಲ್ಲಿಟ್ಟು ಹೋದನು. ವೆಂಕಟರಾಯನು ಅವನ್ನು ಅತೀವವಾಗಿ ಸ್ವೇಮ ಮಾಡುತ್ತಿದ್ದಾನೆ. ತಾನೂ ಅವನಿಗೆ ಆಶ್ಚರ್ಯಸಮರ್ಪನೆ

ಮಾಡಿದ್ದಾಳಿ. ಈಗ ಅವನನ್ನು ಬಿಟ್ಟು ಬಿಡಬೇಕೆಂದು ಅವಳ ಮನಸ್ಸು ಅಪೇಕ್ಷೆ ಮಾಡುತ್ತಿದೆಯೆ? ವಿವುಲೆಗೆ ಅದೊಂದು ಸಮಸ್ಯೆಯಾಗಿದ್ದಿತು.

ಆದರೆ ನಟರಾಜನು ಸದಾ ಅವಳ ಕಣ್ಣಿನ ಮುಂದೆ ಸುಳಿದಾಡುತ್ತಿರು ವಂತಿದೆ. ಸದಾ ಅವನ ಮಾತುಗಳು ಕೆವಿಯಲ್ಲಿ ಪ್ರತಿಧ್ವನಿಸುತ್ತಿರುವಂತೆ ಇದೆ. ಹಗಲೂ ರಾತ್ರಿಯೂ ಅವಳಿಗೆ ಇದೇ ಅವಸ್ಥೆಯಾಗಿದೆ. ಇದೇನು ಕಾಮಪೋ, ಪ್ರೇಮಪೋ ಅಥವಾ ಭಾರ್ಯಾತಿಯೋ, ಅವಳೇ ತಿಳಿದುಕೊಳ್ಳು ಲಾರದವಳಾಗಿದ್ದಾಳಿ. ವೆಂಕಟರಾಯನು ಎದುರಿಗಿರುವಾಗ ಸಹ ತಾನು ಬೇರೊಬ್ಬನಿಗೆ ಸೇರಿದ ಹೆಣ್ಣಿಂದು ಅವಳಿಗೆ ಭಾಸವಾಗುತ್ತದೆ. ಈ ಪ್ರವಂಚದಲ್ಲಿ ಅವಳಿಗೆ ನಟರಾಜನ ವಿನಾ ಬೇರೆ ಯಾರೂ ಇಲ್ಲವೆಂದು ತೋರುತ್ತದೆ.

ಮೆಟ್ಟೆಲಿಳಿಯುತ್ತಿದ್ದ ವಳಸ್ಸು ನಟರಾಜನು ಖಿಡಿದು ನಿಶ್ಚಯಂತಹ ಗಳಿಗೆಯನ್ನು ಅವರು ನೂರಾರು ಬಾರಿ ನೆನೆಸಿಕೊಂಡಿದ್ದಾಳು. ಅವನು ಮಾತನಾಡುತ್ತಿದ್ದಾಗ ತಾನು ಅವಳವನೆಂದು ಅವಳ ಶರೀರದ ಕಣಕಣವೂ ಹೇಳುತ್ತಿದ್ದಿತು. ಹೀಗೆಯೇ ಅವನ ಸ್ಥಿತಿಯೂ ಆಗಿವೆಯೋ ಏನೋ.

ವಿವುಲೆ ತನ್ನ ಹೆಗಲಿನ ಮೇಲೆ ಹಾಕಿಕೊಂಡಿದ್ದ ಟಿಪಲನ್ನು ತೆಗೆದು ಕಟ್ಟಿದ್ದ ಹಗ್ಗದ ಮೇಲೆ ಒಣಿ ಹಾಕಿದ್ದಾಳು. ಚೆಳಗಾಗ ಒಗೆದ ಸೀರೆ ಗಳನ್ನೂ ಬಟ್ಟಿಗಳನ್ನೂ ಅಲ್ಲಿಯೇ ಒಣಿ ಹಾಕಿದ್ದರು. ಅವು ಗಾಳಿಗೆ ಪಟ ಪಟನೆ ಹೊಡಿದುಕೊಳ್ಳುತ್ತಿದ್ದವು. ಹಾಗೆಯೇ ಅವಳ ಮನಸ್ಸು ಅಸ್ಥಿರವಾಗಿದ್ದಿತು. ಒಬ್ಬನ ಕಡೆಗೆ ಮನಸ್ಸು ಸಂಪೂರ್ಣವಾಗಿ ವಾಲಿರುವಾಗ ಮತ್ತೊಬ್ಬನಸ್ಸು ಪ್ರೇಮ ಮಾಡುತ್ತಿರುವಂತೆ ಯಾವ ಹೆಂಗಸು ತಾನೇ ಅಭಿನಯಿಸಬಲ್ಲಿಕು? ತಾಸಿಗೆ ಒಬ್ಬನಸ್ಸು ಪ್ರೇಮ ಮಾಡಿದ್ದಾಳಿ. ಒಬ್ಬಸಿಗೆ ಆತ್ಮಸಮರ್ಪಣೆ ಮಾಡಿದ್ದಾಳಿ. ಹಾಗಿರುವಾಗ ಅವನಸ್ಸು ಬಿಟ್ಟು ಚಿಟ್ಟೆಯಂತೆ ಮತ್ತೊಂದು ಹೂವಿಗೆ ಯಾರಿ ಹೋಗುವುದೇ. ಅದೇ ಸರಿಯೇ?

ರಾತ್ರಿ ಎಲ್ಲಾ ವಿಮಲೆಯು ಎಚ್ಚರವಾಗಿಯೇ ಇದ್ದಾರೆ. ಹಿಂದಿನ ದಿನದ ದೈನವುಗಳೆಲ್ಲಾ ಭಾಯೆ ಭಾಯೆಯಾಗಿ ಅವಳ ಕಣ್ಣ ಮುಂದೆ ಸುಳಿಯುತ್ತಿದ್ದವು. ಈಗ ಚೆಳಗಾದ ಮೇಲೆಯೂ ಆ ಭಾಯೆಯು ವರ್ತುಲಾಕಾರವಾಗಿ ಅವಳ ಕಣ್ಣಿನ ಸುತ್ತಲೂ ಕಟ್ಟಿಕೊಂಡಿದೆ. ರಾತ್ರಿ ಎಲ್ಲಾ ಇದ್ದು

ಆವೇಶವು ಬೆಳಗಾದ ನಂತರವೂ ಇದೆ. ಅದು ಅವಳ ಬಾಯನ್ನು ದ್ರವರಹಿ ತವಾಗಿ ಹಾಡಿದೆ. ಅವಳ ಹೈದರಾಪು ಸತತವಾಗಿ ಬಡಿದುಕೊಳ್ಳುವಂತೆ ಹಾಡಿದೆ. ವಾರತಃಕಾಲ ಅವಳು ಕುಡಿದ ಕಾಫಿಯು ರುಚಿ ಇಲ್ಲದಂತೆ ಹಾಡಿದೆ. ಅವಳ ಬುದ್ಧಿಯು ತಿಳಿನಾಗಿಲ್ಲ. ಮಂದವಾಗಿಧಿ. ಹೆಚ್ಚು ಅಲೋಚನೆ ಹಾಡಲಾರದು. ನಟರಾಜನು ಈ ದಿನ ಬರುವುದಾಗಿ ಹೇಳಿ ದಾಢಿನೆ. ಅಲ್ಲಿಯವರೆವಿಗೆ ಮಾತ್ರ ಯೋಚಿಸಬಲ್ಲದು. ಇಲ್ಲಿಂದ ಮುಂದೆ ಏನೂ ತೋರುವದಿಲ್ಲ.

ಅವನ ಶಬ್ದವು ಕೇಳಿ ಬಂದಾಗ, ಅವನ ಸಾನ್ಯಾಸವು ಪ್ರಾಪ್ತವಾದಾಗ ಅವಳಲ್ಲಿಂದು ಬಗೆಯ ಸ್ಥಬ್ಧತಯಾಗುತ್ತದೆ. ಅದು ಸುಖರವಾಗುತ್ತದೆ. ಆ ಸುಖಕ್ಕಾಗಿ ಅವಳು ಕಾಯುತ್ತಿದ್ದಾಗಿ.

ಸುಮಾರು ಹತ್ತೊಂರಿಗೆ ಗಂಟೆಯ ವೇಳೆಗೆ ನಟರಾಜನು ಬಂದನು. ಅವು ಹೊತ್ತಿಗೆ ಹೆಚ್ಚು ಕಡಿಮೆಯಾಗಿ ಮನಿಗೆಲಸಗಳು ಮುಗಿಯುತ್ತವೆ. ಅದನ್ನೂ ಅವನು ಬಲ್ಲನು. ಅವನು ಗೇಟನ ಒಳಗೆ ಎರಡು ಹೆಣ್ಣೆ ಬರುತ್ತಲೇ ಅವಳು ಸೋಡಿದಳು. ಮನೆಯ ಪಕ್ಕಕ್ಕೆ ಹೊಗಿ ಕೃಸನ್ನೆ ಹಾಡಿಕೊಂಡಳು. ಇಬ್ಬರೂ ಹೊಗಿ ಲಾಂಟಾನಾ ಮೇಳೆಯ ಪಕ್ಕದಲ್ಲಿ ಮರೆಯಲ್ಲಿ ಕುಳಿತುಕೊಂಡರು.

ನಟರಾಜನು ಅವಳ ಕಡೆಗೆ ಸೋಡಿ “ ನಿನಗೆ ಆಯಾಸವಾದ ಹಾಗಿದೆ. ವಿವುಲ್ಲಾ ” ಎಂದಳು.

“ ಹೌದು. ನಿನ್ನೆಯ ದಿನ ರಾತ್ರಿಯೆಲ್ಲಾ ಸಿದ್ದೆ ಹಾಡಲಿಲ್ಲ ”

“ ಯಾಕೆ ಮಾಡಲಿಲ್ಲ ? ”

ವಿವುಲೆಯು ಎತ್ತ ಕಡೆಗೋರ್ನ ಸೋಡುತ್ತು “ ಏನೋ ಬರಲಿಲ್ಲ ” ಎಂದಳು.

“ ನಾನೂ ನಿದ್ದೆ ಹಾಡಲಿಲ್ಲ. ಕದೆಯಲ್ಲಿ ನೀನೇನೋ ಮಾತನಾಡದೆ. ಆದರೆ ಅವೆಲ್ಲವೂ ಅರ್ಥವಿಲ್ಲದ ಹಾತಾಗಳು. ನಿನ್ನ ನಾನು ಇಲ್ಲಿಗೆ ಬಂದಿದ್ದೆ. ಬಾಗಿಲಲ್ಲಿ ಕಾರು ನಿಂತಿದ್ದುತು. ವೆಂಕಟರಾಯನಿರಬಹುದೆಂದು ಹಾಗೆಯೇ ಹೋರಬು ಹೋದೆ. ವೆಂಕಟರಾಯನಿಲ್ಲವೇ ಬಂದಿದ್ದುದು ? ”

“ ಹೋದು—”

“ ನಿನ್ನೆನ್ನು ದಿನ ನೀನು ಹೇಳಿದ ವಿಷಯವನ್ನು ಬಹಳ ಆಲೋಚನೆ ಮಾಡಿದೆ. ಜೀವನದಲ್ಲಿ ಆಗಾಗ ಹಾಗೆ ಆಗುವುದುಂಟು. ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ ”

“ ಏನು ವ್ಯತ್ಯಾಸವಾಗುವುದಿಲ್ಲವೆನ್ನುತ್ತಿರಿ ?

“ ಹಾಗಾದ ಮಾತ್ರಕ್ಕೆ ಅವನನ್ನೇ ಮದುವೆ ಮಾಡಿಕೊಳ್ಳಬೇಕು ಎಂಬುದೇನು ? ”

ನಿನುಲೆಯು ಹೇಳುವುದೋ ಬೇಡಪೋ ಎಂದು ಆಲೋಚನೆ ಮಾಡಿ, ಕಡಿಗೆ “ಗೊತ್ತಾದ ಮದುವೆಗಳನ್ನು ಮುರಿಯುವುದು ನಿನುಗೆ ಸುಲಭವಾಗಿ ಕಂಡು ಬರುತ್ತದೆಯೇನೋ ? ” ಎಂದಳು.

“ ನಾನು ರಾಗೆನ್ನು ವುದಿಲ್ಲ. ಅದರೆ ಶಕುಂತಲೆಯ ಮದುವೆಯು ಗೊತ್ತಾದ ತರಹಮಾವನ್ನು ನಾನು ನಿನಗೆ ಈ ದಿನವೇ ಹೇಳಿದ್ದೇನೆ. ಅದನ್ನೇ ತಾನೇ ನೀನು ಹೇಳುತ್ತಿರುವುದು ”

“ಅದನ್ನೂಲ್ಲಿ.....”

“ ಓಹೋ ! ಅದಕ್ಕಿಂತ ಹಿಂದಿನದನ್ನೇನು ? ಸರಿ. ನಿಜ. ನನಗೆ ಮದುವೆಯಾಗಿತ್ತು. ನಾನು ನನ್ನ ಹೆಂಡತಿಯನ್ನು ಸ್ತ್ರೀತಿಸಿದ್ದೆ. ಅವಳು ನನ್ನನ್ನು ಸ್ತ್ರೀತಿಸಿದ್ದ ಹೋ ಇಲ್ಲವೋ ನನಗೆ ತಿಳಿಯದು. ಆಗ ಕನ್ನಡ ಪುಸ್ತಕಗಳಲ್ಲಿ ಸಂಪಾದನೆ ಇರಲಿಲ್ಲ. ನಮ್ಮ ತಂಡೆಯು ಬದುಕಿದ್ದು ದರಿಂದ ನನಗೆ ಆಸ್ತಿಯ ವೇರಿಲನ ಅಧಿಕಾರವು ಸಿಕ್ಕಿರಲಿಲ್ಲ. ನನ್ನ ಅತ್ಯೇಗೆ ಬಹಳ ಹಣದಾಸೆ. ಆಕೆ ಬಯಸುತ್ತಿದ್ದ ಅಂತಸ್ತಿನಲ್ಲಿ ಆಕೆಯನ್ನೂ ಆಕೆಯ ಮಗಳನ್ನೂ ಇಡಲೂರದೇ ಹೋದೆ. ಒಂದು ದಿನ ತಾಯಿಮಕ್ಕಳಿಬ್ಬರೂ ಹೊರಟು ಹೋದರು. ಮಗಳೇ ಯಾರೋಡನೆಯೋ ಹೊರಟು ಹೋದಳೋ ಅಥವಾ ಮಗಳು ಓಡಿ ಹೋಗುವಂತೆ ತಾಯಿಯೇ ಮಾಡಿದಳೋ ನನಗೆ ಗೊತ್ತಿಲ್ಲ. ಶಕುಂತಲೆಗೆ ನಾನು ಮೊದಲೇ ಈ ವಿಷಯವನ್ನು ಹೇಳಿದ್ದೇನೆ ”

“ ಶಾಸ್ತ್ರೋಕ್ತಿವಾಗಿ ಮದುವೆಯಾಗದಿದ್ದಿದ್ದೂ ನಮಗೆ ಮದುವೆ ಯಾಗಡಿ ಎಂದು ಇಬ್ಬರೂ ಭಾವನೆ ಮಾಡುತ್ತಿದ್ದೇನೆ. ಈ ಸಂಸಾರದಲ್ಲಿ ನಾನಿನ್ನೂ ಇರಬೇಕಾಗಿದೆ. ಶಾಮಣಿನವರ ಮಗಳನ್ನು ಮದುವೆಯಾಗು

ವುದಿಲ್ಲವೆಂದು ಅವರಿನ್ನೂ ಹೇಳಿಲ್ಲ. ಅನ್ನರಿಂದ ನಾತ್ರ ನಾವು ತಡೆದಿದ್ದೀವೆ. ಇಲ್ಲದಿದ್ದರೆ ಇವ್ವು ಹೊತ್ತಿಗಾಗಲೇ ನಾವು ಬೇರೆ ಸಂಸಾರವನ್ನು ಹೊಡುತ್ತಿದ್ದೇವು ”

ನಟರಾಜನು ಗಳಿಗೆಯ ಹೊತ್ತು ದಿಗೆತದ ಕಡೆಗೆ ನೋಡುತ್ತಿದ್ದನು. ಮಾರದ ಮರಗಳು ಸ್ವಚ್ಛವಾದ ಆಕಾರಕ್ಕೆ ಅಡ್ಡಲಾಗಿ ಕಪ್ಪಗೆ ಕಂಡು ಬರುತ್ತಿದ್ದವು.

“ ಈಗ ನೀವಿಬ್ಬರೂ ಗಂಡ ಹೆಂಡಿರ ಯಾಗೆ ಎನ್ನುತ್ತೀರೀಯೇನು ”

“ ಹೌದು. ಹಾಗೆಯೇ ಇದೆ ”

“ ಅದರಲ್ಲಿ ಯಾವ ಬದಲಾವಣೆಗೂ ನೀನು ಸಿದ್ದವಾಗಿಲ್ಲವೇನು ? ”

ಅವಳು ಜೂ ಎಂದಳು. ಪೂ ಎಂಬುದು ಸಿದ್ದವಾಗಿಲ್ಲ- ಎಂದು ಹೇಳುವಂತೆ ಇದ್ದಿತು.

“ ಸರಿ. ನಾನು ಈ ಮಾಧ್ಯಮ ಶಕುಂತಲೀಯೋಡನೆ ನಾತನಾಡು ತ್ತೀನೇ. ಸನ್ನ-ಅವಳ ಸಂಬಂಧವು ತೀರಿದಂತೆಯೇ. ಅದು ತಮಾಷೆ ಯಾಗಿ ವೊದಲಾಯಿತು. ತಮಾಷೆಯಾಗಿಹಾಗೆಯೇ ಮುಕ್ತಾಯವಾಯಿತು. ಈ ದಿನ ರಾತ್ರಿ ಖಟ್ಟಮಂಡುಪಿಗೆ ಪ್ರಯಾಣ ಮಾಡುತ್ತೀನೆ. ಸನ್ನ ಸ್ನೇಹಿತರು ಕೆಲವರು ಒಪ್ಪಾಲಯದಕಾಂಚನಗಂಗಾ ಶಿವರಾರೋಹಣವನ್ನು ಮಾಡುತ್ತಾರೆ. ಆಹ್ವಾನವು ಬಂದಿದ್ದಿತು. ಹೋಗುವುದೋ ಬೇಡನ್ನೋ ಎಂದು ಯೋಚನೆ ಮಾಡುತ್ತಿದ್ದೆ. ಈಗ ಹೋಗುತ್ತೀನೆ ನಾನು ನಿನನ್ನ ಪುನಃ ನೋಡುವುದಿಲ್ಲ. ನೀನು ಯಾವ ಬದಲಾವಣೆಗೂ ಬಷ್ಟಿಲ್ಲ. ಅದರೆ ಈ ಪ್ರಪಂಚದಲ್ಲಿ ಯಾವುದೂ ಸ್ಥರವಾಗುವುದಿಲ್ಲ ನೀನು ಹೇಗೆ ಆಗ ಬೇಕೆಂದಿದ್ದೆ ಯೋ ಹಾಗೆಯೇ ಆಗಲಿ ”

ಈ ಮಾತುಗಳನ್ನು ಹೇಳುತ್ತಿದ್ದಾಗ ನಟರಾಜನು ಅವಳ ಕೈಯನ್ನು ಮುಡಿದುಕೊಂಡಿದ್ದನು. ಮರು ಕ್ಷೇಣದಲ್ಲಿಯೇ ಅವಳನ್ನು ಆಲಂಗಿಸಿ ಚುಂಬಿಸಿದನು. ಅನಂತರ ಅವಳನ್ನು ಬಿಟ್ಟು ಹೊರಟ್ಟು ಹೋದನು. ಅವನು ಹೋಗುವುದನ್ನೇ ಪಮಲಯು ನೋಡುತ್ತಿದ್ದಳು. ಅಚಲವಾಗಿ, ಮೌನವಾಗಿ ಸೋಡುತ್ತಾ ನಿಂತಿದ್ದಳು.

ಅವನು ಬೇಲಿಯಂದ ಹೋಗಿ ಹೋದನಂತರ ವಿಮಲೆಯು ಗೇಟ್ಟು

ಮುಂದೆ ಹೋಗಿ ನಿಂತು ಸೋಡಿದಳು. ಅವನು ಬಸ್ತಿನಲ್ಲಿ ಬಂದಿದ್ದ ಎಂದು ಕಾಣುತ್ತದೆ. ಬ್ರಾಹ್ಮಣ ಕಡೆಗೆ ಹೋಗುತ್ತಿದ್ದನು. ಪುನಃ ತಿರುಗಿ ಸೋಡಲಿಲ್ಲ. ಅವನು ಶಾಶ್ವತೀಯಾದ ನಂತರ ವಿನುಲೆಯು ಮನೆಗೆ ವಾಪ್ತಿ ಹೋಡಳು.

ವಿನುಲೆಯು ಒಳಗೆ ಹೋಗುವುದರೊಳಗೆ ವಾಸುವು ಸ್ವಾಲಿಗೆ ಹೋರಟು ಹೋಗಿದ್ದನು. ಶೀಲಿ ಪರದೆಯರು ಉಬ್ಬ ಮಾಡಿ ಮಲಗಿದ್ದರು. ಸಾವಿತ್ರೇಯನುವರ ಗೋರಕೆಯ ರಬ್ಬ ವು ಕೇಳಿ ಬರುತ್ತಿದ್ದು ತು.

ಕಾಲು ಸಪ್ಪಳವನ್ನು ಕೇಳಿ ಶೀಲಿಗೆ ಎಚ್ಚೆ ರವಾಯಿತು. ಅವಳು “ಆಕ್ಷಾ ! ಎಲ್ಲಿ ಹೋಗಿದೆ. ನಾವು ಕಾದು ಕಾದು ಉಬ್ಬ ಮಾಡಿದೆನು. ಏಳು, ಬಡಿಸುತ್ತೇನೇ ” ಎಂದು ಮೇಲೇಳುವುದಕ್ಕೆ ಹೋಡಳು.

ವಿನುಲೆಯು “ನೀನು ಮಲಗಿಕೋ, ಶೀಲ. ನಾನೇ ಬಡಿಸಿ ಕೊಳ್ಳುತ್ತೇನೇ ” ಎಂದಳು.

ತಂಗಿಯು ವಾತನಾಡಿದರೂ ಅವಳಿಗೆ ನಿದ್ದೆಯ ಕಣ್ಣ. ಅವಕು ದಾಗಿಯೇ ಮಲಗಿಕೊಂಡಳು. ಅಕ್ಕನೇ ಬಡಿಸಿಕೊಂಡು ಉಬ್ಬ ಮಾಡಿ ತಂಗಿಯರ ಪಕ್ಕದಲ್ಲಿ ಚಾವೆಯ ಮೇಲೆ ಬಿಂದು ಕೊಂಡಳು.

ಅವಳಿಗೆ ನಿದ್ದೆಯು ಬರಲಿಲ್ಲ. ಹೈದರಂಪು ಉಡಳ ಭಾರವಾಗಿದ್ದ ತು. ಇನ್ನು ಕೆಲವು ಗಂಟಗಳಲ್ಲಿ ನಟ್ಟರಾಜನು ಹೋರಟು ಹೋಗುತ್ತಾನೆ. ಪುನಃ ಅವನನ್ನು ಸೋಡುವುದು ಸಾಧ್ಯವಿಲ್ಲ. ಅವನನ್ನು ನೆನೆಸಿಕೊಳ್ಳುತ್ತಿದ್ದ ದಾಗಿಯೇ ಅವನು ಒವನಾಲಯದ ಮಂಜಿನ ಗಡ್ಡಿಗಳಲ್ಲಿ ಲೀನವಾಗಿ ಹೋದಂತೆ ಕಂಡಿತು.

ಕೊಡಲೇ ಎನ್ನ ಕುಳಿತ್ತರೆಕೊಂಡಳು. ಅವಕ ಮನಸ್ಸು ಇಲ್ಲ. ಆಗು ಪುದಿಲ್ಲ” ಎಂದು ಹೇಳಿತು. ನಟ್ಟರಾಜನು ಕಣ್ಣರೆಯಾಗುವುದೇ ? ಅದಕ್ಕೆ ಅವಕಾಶವನ್ನು ಕೊಡಕೂಡದು. ಈ ದಿನ ರಾತ್ರಿಯೇ ಹೋಗಿ ಅವನನ್ನು ಒಂದಿಯಬೇಕು. ಎಲ್ಲಿಯೂ ಹೊರಟು ಹೋಗಲು ಬಿಡಕೂಡದು. ಅವನು ಎಲ್ಲಿಯೋ ಹೋಗುವುದಕ್ಕೆ ಅವಕಾಶ ಕೊಡುವುದೇ ? ಅಲ್ಲಿ ಮಲಗಿರುವ ತಂಗಿಯರು, ಅತ್ಯೇ ಇವರು ಕಣ್ಣಿಗೆ ಬಿದ್ದರು. ಮನೆ, ಪಾತ್ರ ಪಡಗಗಳು, ಸಾಮಾನುಗಳು ಕಂಡುವು. ಅವೆಲ್ಲನೂ ಯಾರನೋ ಎಂಬಂತೆ ತೋರಿತು.

ತಾನು ಎಲ್ಲಿಯೋ ಇರುವಂತೆಯೂ ವೆಂಕಟರಾಯನು ಬೀದಿಯಲ್ಲಿ ಹೋಗು ವಷನಂತೆಯೂ ಭಾಸವಾಯಿತು.

ಸಂಚಯು ಸಮಾಪಿಸಿದಂತೆ ವಿಮಲೆಯು ಎದ್ದು ಟೀಮಾಡಿದಳು. ಮನೆಯಲ್ಲಿದ್ದ ಪರಿಗೆ ಕೊಟ್ಟು ತಾನೂ ಕುಡಿದಳು. ಸ್ನಾಲಿನಿಂದ ಬಂದ ವಾಸುವಿಗೆ ತಿಂಡಿ ಕೊಟ್ಟು ಟೇ ಬಿಸಿ ಮಾಡಿ ಕೊಟ್ಟಳು.

ಆದರೆ ಅವಳ ಮನಸ್ಸು ಮಾಡುವ ಕೆಲಸದಲ್ಲಿರಲ್ಲ. ಅವಳೇನೋ ಮಾಡುತ್ತಿದ್ದರೆ ಅದೆತ್ತೋ ಅಲೆಯುತ್ತಿದ್ದಿತು.

ವೆಂಕಟರಾಯನು ಕತ್ತಲು ಮುಂದುವ ವೇಳಿಗೆ ಬಂದನು.

ಅವಷನ್ನು ಕಂಡೊಡಸೀಯೇ ವಿಮಲೆಯು “ನಾನು ನಿನ್ನಾಡನೇ ಸ್ವಲ್ಪ ಜರೂರಾಗಿ ಮಾತನಾಡ ಬೇಕಾಗಿದೆ” ಎಂದು ಹೇಳಿದಳು.

ಇಬ್ಬರೂ ತೋಟದಲ್ಲಿದ್ದ ಬಂಡಿಯೋಂದರ ಸೇಳಿ ಹೋಗಿ ಕುಳಿತು ಕೊಂಡರು.

ವೆಂಕಟರಾಯನಿಗೆ ವಿಮಲೆಯು ಎಂದಿನಂತೆ ಕಂಡು ಬರಲಿಲ್ಲ. ಅವಳಲ್ಲಿ ಏನೋ ಅಸಹಜತೆಯು ಕಂಡು ಬಂದಿತು.

ಅವನು “ ವಿಮಲಾ. ನೀನೇಕೆ ಏನೋ ಒಂದು ವಿಧವಾಗಿದ್ದೀರ್ಯಿ ? ನಿನು ಈ ರೀತಿಯಾಗಿರುವುದು ನನಗೆ ಬಹಳ ದುಃಖವಾಗುತ್ತದೆ. ನಾನು ನಿನ್ನನ್ನು ಎಪ್ಪು ಪ್ರೀತಿ ಮಾಡುತ್ತಿದ್ದೀನೇ.—ಎಂಬುದನ್ನು ಬಲ್ಲೆಯಾ ? ” ಎಂದನು.

“ ಅದೇ ಈಗ ಬಂದಿರುವ ತೋಂದರೆ ”

“ ಹಾಗೆಂದರೆ ನನಗೆ ಅಥವಾಗಲಿಲ್ಲ ”

“ ಬನ್ನಿ. ಅತ್ಯ ಕಡೆ ಕುಳಿತು ಕೊಂಡು ಮಾತನಾಡೋಣ ”

“ ಅಪ್ಪೇ ಅಲ್ಲ. ನಾನು ನನ್ನ ಪ್ರಿಯೆಯಿಂದ ಚುಂಬನವನ್ನು ಸ್ವೀಕಾರ ಮಾಡ ಬೇಕಾಗಿದೆ. ಅತ್ಯ ಕಡೆಗೇ ಹೋಗೋಣ ”

ಇಬ್ಬರೂ ಸ್ವಲ್ಪ ದೂರನಡಿದುಹೋಗಿ ಮರೆಯಲ್ಲಿ ಕುಳಿತುಕೊಂಡರು. ವೆಂಕಟರಾಯನು ವಿಮಲೆಯ ಹೆಗಲಿನ ಮೇಲೆ ಕೈ ಹಾಕಿದನು. ಅದರೆ ಅದರಿಂದ ಇಬ್ಬರಿಗೂ ಸುಖವಾಗುವಂತಿರಲ್ಲ. ಅವಳು ಸೆಡಿದುಕೊಂಡು ಕುಳಿತಿದ್ದಳು.

“ನಾನು ನಿಮ್ಮನ್ನು ಪ್ರೀತಿ ಮಾಡಿದಾಗ ನನಗೆ ಪ್ರೇಮವೆಂದರೇನೋ ಗೊತ್ತಿರಲಿಲ್ಲ. ಅದರಿಂದ ಪ್ರಾಸ್ತವಾಗುವ ಜವಾಭ್ಯಾರಿಗಳೂ ಗೊತ್ತಿರಲಿಲ್ಲ. ಆಗ ತಾನೇ ನಮ್ಮ ತಾಯಿ ಸತ್ತು ಹೋಗಿದ್ದರು. ನಾವು ಮನೆಯನ್ನು ಬದಲಾಯಿಸಿದೆವು. ಏನೇನೋ ತೊಂದರೆಗಳು ಬಂದುವು. ಆ ಜಂಜಾಟ ದಲ್ಲಿ ಯಾವುದನ್ನೂ ಸರಿಯಾಗಿ ಅಥವಾ ಮಾಡಿಕೊಳ್ಳುಬಾಗಲಿಲ್ಲ”

“ಆದಿರಲಿ, ಒಂದು ಮುತ್ತು ಕೊಡು, ಚಿನ್ನ. ಇದೆಲ್ಲಾ ಏನು ಮಾತ್ರಾ?”

ಅವಳು ಚಂಬಿಸಲಿಲ್ಲ. ಮಾತ್ರಾ ಆಡಲಿಲ್ಲ.

“ನಿನು ಏನೇನೋ ಹೇಳುತ್ತಿದ್ದೀರೆ, ವಿಮಲಾ. ಅದರೆ ನನಗೆ ಹಾಗೆಲ್ಲಾ ಇಲ್ಲ. ಮೊದಲು ನಾನು ನಿನ್ನನ್ನು ಎಷ್ಟು ಪ್ರೀತಿ ಮಾಡುತ್ತಿದ್ದೇನೋ ಈಗ ಅದಕ್ಕೆ ಹತ್ತರಷ್ಟು ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದೇನೇ”

“ನಾನು ಹೇಳುವುದು ನಿಮಗೆ ಅಥವಾಗುವುದಿಲ್ಲ. ಈಗ ಎಷ್ಟೋ ಕಾಲವು ಕಳೆದಿದೆ. ಎಷ್ಟೋ ಬದಲಾವಣೆಗಳು ಆಗಿವೆ. ನನ್ನಲ್ಲಿಯೂ ಬದಲಾವಣೆಯಾಗಿದೆ ಈಚೆಗೆ ನಿಪುಂಜಕ್ಕಾಗಿರಿಗೆ ಹೊಡಿ ರಲ್ಲಾ, ಅಂದಿನಿಂದ ವಿವರಿತ ವ್ಯತ್ಯಾಸವಾಗಿದೆ. ನಿಮಗೆ ನಿಜವನ್ನು ಹೇಳಿದೇ ಮುಚ್ಚಿಡುವುದರಿಂದ ಅವರಾಧ ವಾಡಿದವರಂತೆ ನನಗೆ ಭಾಸವಾಗುತ್ತದೆ”

ಅವನು ಅವಳ ಹೇಗೆ ಹೇಳಿದ್ದ ಕ್ಯೆತೆಗೆದು, ಅವಳ ಮುಖವನ್ನು ಸರಿಯಾಗಿ ಸೋಡುತ್ತಾ, ಧ್ವನಿಯನ್ನು ಬದಲಾಯಿಸಿಕೊಂಡು ‘ನನಗೆ ಅಥವಾಗಲಿಲ್ಲ. ನಿನ್ನಿಗ ನನ್ನನ್ನು ಪ್ರೇಮ ಮಾಡುತ್ತಿಲ್ಲಂತಹ ಹೇಳುತ್ತಿದ್ದೀರೂ?’ ಎಂದನು.

“ಹಾಗೆಲ್ಲ. ನಾನು ನಿಮ್ಮನ್ನು ಯಾವಾಗಲೂ ವಿಶ್ವಾಸ ಮಾಡುತ್ತೇನೆ. ನಿಮ್ಮನ್ನೇ ಹೆಚ್ಚಾಗಿ ಕೃತಜ್ಞ ಖಾಗರುತ್ತೇನೆ. ಅದರೆ ಅದು ಕೇವಲ ಸ್ವೀಕ. ಮಾದುರೆಯಾಗುವುದು ನನಗೆ ಇಷ್ಟವಿಲ್ಲ ನಾವು ಪ್ರಣಯ ಸಂಬಂಧವನ್ನು ಇಟ್ಟುಕೊಂಡಿದ್ದೇವೆಂಬ ವಿಷಯವನ್ನು ನೆನೆಸಿಕೊಳ್ಳುವುದನ್ನು ಸಹ ನನ್ನ ಮಾರ್ಪಣ್ಣ ಒಷ್ಟು ಪುದಿಲ್ಲ ಅದನ್ನು ಜಾಪಕ ಮಾಡಿ ಕೊಂಡರೆ ನನಗೆ ತತ್ವಿಯ ಸೋಧನೆ ಬಾದುತ್ತಿ ಆಗುತ್ತದೆ. ನಾನು ಮೊದಲಿ ನಂತೆ ಸ್ವತಂತ್ರಾಗಲು ಬಂಬ——”

ಅವಕು ಮಾತನ್ನು ಅರ್ಥದಲ್ಲಿಯೇ ನಿಲ್ಲಿಸಿದಳು.

ಅವನು ನಗುತ್ತಾ “ಹುಣ್ಣಿ. ಯಾಕೆ, ನನ್ನನ್ನ ಕಂಡರೆ ಭಯವಾಗುತ್ತದೆಯೇ ?” ಎಂದನು.

ಅವಳಾ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟವಾಯಿತು. ತೊದಲುತ್ತ “ ಇಲ್ಲ. ನನಗೆ ನೋಡಲಿನಂತೆ ಸ್ವತಂತ್ರಳಾಗಬೇಕೆಂದು ತೊರು——” ಎಂದಳು.

“ಯಾಕೆ ನಿನ್ನ ಗಂಡನವಿಷಯದಲ್ಲಿ ನಿನಗೆ ಬೇಸರಿಕೆಯು ಬಂದಿತೇ?”

“ಹಾಗಲ್ಲ. ನನ್ನ ಮನಸ್ಸು ಮತ್ತಾವನಲ್ಲಿಯೋ ಅನುರಕ್ತವಾದಂತೆ ಕಂಡುಬರುತ್ತಿದೆ. ವಿಚಿತ್ರವಾದ ಅದ್ವಿತಾದ, ರೀತಿಯಿಂದ ಆ ಪ್ರೇಮವನನ್ನು ಆಕ್ರಮಣ ಮಾಡುತ್ತಿದೆ. ನಾನು ನಿಮಗೆ ತಪ್ಪಾಗಿ ನಡೆಯಲು ನನ್ನ ಮನ———”

ಅವಕು ತಾನೇನು ಮಾತನಾಡ ಬೇಕೆಂಬುದನ್ನು ನಿರ್ಧರಿಸಿಕೊಂಡಿದ್ದಳು. ವಾಕ್ಯ ವಾಕ್ಯಗಳನ್ನು ಮನನ ಮಾಡಿ ಗಟ್ಟಿ ಮಾಡಿಕೊಂಡಿದ್ದಳು. ಆದರೆ ಆ ವಾಕ್ಯ ಸರಳಿಯು ಅರ್ಥದಲ್ಲಿಯೇ ನಿಲ್ಲುತ್ತಿದ್ದಿತು.

“ನೀನು ನಟರಾಜನನ್ನು ಪ್ರೇಮ ಮಾಡುತ್ತಿದ್ದೀ, ಸನು ?”

“ಹೌದು. ನಾವು ಪರಸ್ಪರ ಪ್ರೇಮ ಮಾಡುತ್ತಿದ್ದೀಂದೇ” ಎಂದು ಪನುಲೆಯು ದಿಟ್ಟಿತನದಿಂದ ಹೇಳಿದಳು.

“ಸಾನು ಉರಿನಲ್ಲಿಲ್ಲದಿದ್ದಾಗ———” ಎಂಮೇನೋ ಹೇಳಲು ಹೊರಟಿದ್ದ ವನು ತಡೆದು “ನಿಮಿಳಾ. ನೀನು ಭಾರಂತಜುಗಿದ್ದೀಯೆ. ನಿಜ ವಾಗಿಯೂ ಅವನು ನಿನ್ನನ್ನು ಪ್ರೇಮ ಮಾಡುತ್ತಿದ್ದಾನೆಯೇ ?” ಎಂದನು.

ಮಾತು ಕಡೆಗೆ ಬಂದಿಕೆಂದು ತೃಪ್ತಿಯಿಂದ ವಿನುಲೆಯು ಹೌದೆಂದು ಹೇಳಿದಳು.

“ಅವನು ತಾನು ಪ್ರೀತಿಯತ್ತಿರುವುದಾಗಿ ಹೇಳಿದನೇನೋ ?”

“ಪ್ರಷ್ಟವಾಗಿ ಹೇಳಲಿಲ್ಲ. ಆದರೆ ನನಗೆ ಹಾಗೆ ತೋರಿತು”

“ಸಾವು ಪರಸ್ಪರ ಪ್ರಣಿಯಿಗಳೆಂಬುದನ್ನು ಅವನು ಬಲ್ಲನೇನು ?”

“ಈ ದಿನ ಬೆಳಗಾಗ ಅವನಿಗೆ ಹೇಳಿದೆ”

“ ನಾವು ಇದನ್ನು ಯಾರಿಗೂ ಹೇಳುವುದಿಲ್ಲವೆಂದು ನಿರ್ಧರ ವಾಡಿ ಕೊಂಡಿದ್ದೆ ಪಲ್ಲವೇ ? ”

“ ಹೌದು. ಆದರೆ ನಾನು ಹೇಳಲೇಬೇಕಾಗಿ ಬಂದಿತು ”

“ ಅವನು ಇದನ್ನುಲ್ಲಾ ಡಂಗಾರ ಹೊಡಿದುಕೊಂಡು ಬರುತ್ತಾನೆ. ಶಕುಂತಲೀಗೂ ಇತರರಿಗೂ ಹೇಳುತ್ತಾನೆ ”

“ ಈವರು ಶಕುಂತಲೀಯನ್ನು ಮದುವೆಯಾಗುವುದಿಲ್ಲ ”

“ ನಿನಗೆ ಯಾರು ಹೇಳಿದರು ? ”

“ ಈ ದಿನ ಬೆಳಿಗಾಗ ಅವರೇ ಹೇಳಿದರು ”

“ ಅವನು ಯಾಗೆ ಹೇಳಿದೇ ಇನ್ನೇನು ತಾನೇ ಹೇಸುತ್ತಾನೆ. ಈ ದಿನ ಶಕುಂತಲೀಯು ನಮ್ಮ ವಾವನ ಮನೆಗೆ ಬಂದಿದ್ದಾರು. ಅವಳು ಖುಷಿಯಾಗಿದ್ದಳು. ಲಲಿತಮೃನವರು ತನಗಾಗಿ ಮದುವೆ ನಿಲ್ಲುವುದು ಬೇಡವೆಂದು ಹೇಳಿದರಂತೆ. ಸದ್ಯದಲ್ಲಿಯೇ ತನುಗೆ ಮದುವೆಯಾಗುವುದೆಂದು ಹೇಳಿದರು. ವಿಮಲಾ, ನಿನು ಆ ಸರೀರಾಜನನ್ನು ಅಥವಾ ವಾಡಿಕೊಂಡಿಲ್ಲ. ಅವನು ಶಾಪಿ. ನೋಡಿದ ಹೆಣ್ಣುಗಳೆಲ್ಲರೂ ಜೀಕೆನ್ನುತ್ತಾನೆ. ಹೊಡಲು ಹೆಂಡತಿಯಲ್ಲ ಅವರಿಂದಿಟ್ಟ ಷ್ಟ್ರೇಮವೇ ಶಕುಂತಲೀಯಲ್ಲಿರುವುದು. ಶಕುಂತಲೀಯಲ್ಲಿರುವವನ್ನು ಪ್ರೇಮವೇ ನಿನ್ನಲ್ಲಿ ರುವುದು. ಅಂತಹ ಜನಗಳು ಹಾಗೆಯೇ ಇರುವುದು. ಕೂಡಿದವವಳೊಡನೆ ಬಾಕಲಾರಿದೇ ಬಿಟ್ಟು ಬಂದ. ಶಕುಂತಲೀಯನ್ನು ಮದುವೆಯಾಗಲು ಒಷ್ಟಿಕೊಂಡ. ಈಗ ಅವಳನ್ನೂ ಬಿಟ್ಟು ನ್ನೆ ಚಿನ್ನುಳಿದೆ ಹೇಳಿ ಕಣ್ಣ ಹಾಕಿದ್ದಾನೆ ”

“ ನಾವು ಪ್ರೇಮ ವಾಡುತ್ತಿದ್ದೇವೆಂಬುದು ಅವರಿಗೆ ಗೊತ್ತಿರಲ್ಲ ”

“ ಗೊತ್ತಿದ್ದರೂ ಅಷ್ಟೇ ! ಅವನು ಸದುವ ಸಿಗರೀ ಷಿನ ತುಂಡು ಬಿಸಾಡಿದಂತೆ ಕೆಲಸವಾದ ನಂತರ ಹೆಣ್ಣುಗಳನ್ನು ಬಿಸಾಡುತ್ತಾನೆ. ಅಷ್ಟೇ ! ಎಷ್ಟು ಕೆಟ್ಟು ಇನೆ. ಇಂತಹವರಿಂದ ಎಷ್ಟು ಮಂದಿ ಹೆಂಗಡರು ಹಾಳಾಗುತ್ತಾರೆ. ನಿನ್ನನ್ನು ಮೋನ ವಾಡಲು ಬಲೆ ಹಾಕಿದ್ದಾನೆ, ಚಿನ್ನು. ನಿನು ಅವನನ್ನು ಮರೆತುಬಿಡು ”

ಅವಳು ಗದ್ದಿಧ ಕಂಡಿಂದ “ ಅದು ಅಸಾಧ್ಯ. ನಾನು ನಿಮ್ಮನ್ನು ಪಿಶ್ಚಾಸ ಮಾಡುತ್ತೇನೆ. ಆದರೆ ಅದು ಪ್ರೇಮವಲ್ಲ. ನಾನು ನಿಮ್ಮಹೆಂಡತಿ

ಎಂದು ಭಾವನೆ ಮಾಡಲಾರೆ. ನಾವು ಸ್ನೇಹಿತರಾಗಿರೋಣ. ಉಳಿದವು ಗಳೆಲ್ಲವನ್ನೂ ಮರೆತುಬಿಡೋಣ ” ಎಂದೆಂದು.

ಸ್ವಲ್ಪ ಹೊತ್ತು ಮೌನವಾಗಿದ್ದರು. ವಿವರೀತವಾಗಿ ಮಳೆ ಬರುವ ಮೊದಲು ಹೆಚ್ಚು ಸಕೆ ಇರುವಂತೆ ಅವನು ಶಾಂತವಾಗಿದ್ದನು.

“ ಸಿನ್ನೆನ್ನೂ ಮದುವೆಯಾಗಿ ಸಿನ್ನೂ ಸರ್ವನಾಶವನ್ನೂ ಮಾಡುತ್ತಾ ನೀಯಂತೋ ?”

“ ಇಲ್ಲ. ಆ ಮಾತುಗಳೊಂದೂ ಬರಲಿಲ್ಲ. ಅವನೇನೂ ಹೇಳಲಿಲ್ಲ. ನಾನು ಹೇಳುತ್ತಿರುವುದೇ ಬೇರೇ. ಈ ರೀತಿ ಒಬ್ಬ ನ ಸ್ನ್ಯಾ ಪ್ರೇಮ ಮಾಡುತ್ತಾ ಮತ್ತಿಲ್ಲ ಏಟಿಟ್ಟು ಹೆಂಡತಿಯಾಗಿರುವುದು ಆಸಾಧ್ಯ ಎಂದು ಹೇಳುತ್ತಿದ್ದೇನೇ ”

“ ಈಗ ಹಾಗೆನ್ನು ಸುತ್ತಿದೆಯೇನು ?”

“ ಹೌದು. ಈ ಸ್ನೇಹಿತಿಗೆ ಏನೆನ್ನು ಬೇಕೋ ನನಗೆ ಗೊತ್ತಿಲ್ಲ. ಯಾವಾಗಲೂ ನನ್ನು ತಿಂಗಳ ಕಂಸಿಸುತ್ತಿರುತ್ತದೆ. ಭಯವಾಗುತ್ತಿರುತ್ತದೆ. ಉಗುಳನ್ನು ನುಂಗುವುದಕ್ಕೆ ಸಹ ಆಗುವುದಿಲ್ಲ. ಆಹಾರದಲ್ಲಿ ರುಚಿಯಿಲ್ಲ. ಕಣ್ಣಿಗಳು ಒಂದೇ ಸಮನೇ ಖರಿಯುತ್ತಿವೆ. ನಾನು ನಿದ್ದೆ ಮಾಡಿ ಒಂದು ವಾರವಾಯಿತು ”

“ ಇದು ಪ್ರೇಮಪೋ ? ಪ್ರೇಮವು ಇದೇ ರೀತಿಯಾಗಿರುತ್ತದೆಯೋ ”

ವಿಮಲೆಯು ವೆಂಕಟರಾಯನು ತನ್ನನ್ನು ದ್ವೇಷಿಸುತ್ತಿದ್ದಾನೆಂದು ಶೊಂಡಳು. ಹೆದರಿಸುತ್ತಿದ್ದಾನೆಂದುಕೊಂಡಳು. ಇನ್ನೂ ಒಂದೆ ಹೊಗಿ ಫಲವಿಲ್ಲ. ಸಂಬಂಧವು ಕಡಿದುಮೋಗುವಂತೆ ಏನಾದರೂ ಮಾತು ಆಡಲೇ ಬೇಕು.

“ ಆದು ಪ್ರೇಮವು ಹೌದೋ, ಇಲ್ಲಾಗೋ, ನನಗಂತೂ ಹಾಗೆ ತೋರುತ್ತಿದೆ ” ಎಂದೆಂದು.

“ ಸಿನಗೆ ಹಾಗೆ ತೋರುತ್ತದೆ ಎಂದು ನಾನು ಸಿನ್ನೆನ್ನೂ ತ್ಯಾಗ ಮಾಡಬೇಕಂದು ಹೇಳುತ್ತಿದ್ದೀರ್ಯಲ್ಲವೇ ? ”

“ ಸೇವು ಹಾಗೆ, ಆ ಧ್ವನಿಯಿಂದ ಮಾತನಾಡಬೇಡಿ. ನಾವು ಮಾಡಿದುದು ಸರಿಹೋಗಲಿಲ್ಲ. ನಾನು ಪ್ರೇಮ ಮಾಡಬಾರದಾಗಿದ್ದು ತು. ಈ

ಸಂಸಾರವನ್ನು ಇವ್ಯು ಬೇಗ ಬಿಟ್ಟು ಹೋಗುವಂತಹ . ಯೋಚನೆಯನ್ನು ಮಾಡಬಾರದಾಗಿದ್ದ ತು. ಈ ಮನೆಯು ನನ್ನನ್ನು ಈಗಲೇ ಕಳಿಸುವ ಸ್ಥಿತಿ ಯಲ್ಲಿಲ್ಲ”

ಅವನು ರಾಂತಪಾಗಿ “ ವಿಮುಖಾ. ಸರಿಯೋ ತಪ್ಪೇ, ನಾವು ಪರ ಸ್ವರ ಪ್ರೇಮ ಮಾಡಿದೆವು. ಹೇಗಾದರೂ ನಾವು ಗಂಡ ಹಂಡಿರಂತೆ. ಈಗ ನಾವು ಒಬ್ಬರನ್ನು ಪುತ್ತೀತ್ತುಬ್ಬರು ಮರತರೆ ಅಂತರಾತ್ಮ ಸಾಕ್ಷಿಯಾಗಿ ತಪ್ಪು ಮಾಡಿದ ಹಾಗಾಗುತ್ತದೆ ಬದುಕಿರುವಾಗಲೂ ಸತ್ಯ ಮೇಲೂ ಇದಕ್ಕಾಗಿ ಪಾಷಾತ್ಮಾವ ವಡುವಂತೆ ಆಗುತ್ತದೆ. ಅಂತಹ ಅಧೋಗತಿಯು ನಮಗೆ ಬರದಿರಲೆಂದು ರಾರ್ಥಕ್ಯಾತ್ಮೇನೆ ” ಎಂದನು.

ಅವಳು ಉತ್ತರ ಕೊಡಲಿಲ್ಲ.

ಅವನು ಕಣ್ಣಗಡ್ಲಿ ನೀರು ಬರುತ್ತಿತ್ತು. ಆ ಇಲ್ಲಾ ಅವನು “ ವಿಮುಖಾ. ನನಗೆ ಏನು ಮಾಡಬೇಕೆಂದು ತೋರುತ್ತಾ ಇಲ್ಲ. ಏನೇ ಆಗಬಹುದು. ಆದರೆ ಒಂಗಾಗುತ್ತದೆಂದು ನಾನು ಯೋ ಚಿಸಿರಲಿಲ್ಲ. ನಮ್ಮ ಸೋದರ ಮಾನನ ಇತ್ಯಾಯ ಸಿಗುವುದಿಲ್ಲವೆಂದು ಗೊತ್ತಾ ದಾಗ ನನಗೆ ದುಃಖಾಗಳಿಲ್ಲ. ನಾಳಿ ಕಡುಬಡವನಾಗಿ ಬದುಕಬೇಕಾಗಿ ಬರಬ ದುದು. ಅದಕ್ಕೂ ನಾನು ಹೇದರುವುದಿಲ್ಲ. ಆದರೆ—ಆದರೆ ನೀನು ಹೇಳುತ್ತಿರುವುದು ನನ್ನ ಷ್ಯಾದಯವನ್ನು ಭೇದಿಸುತ್ತಾ ಇದೆ ”

ಅವರಾರೂ ಮಾತನಾಡಲಿಲ್ಲ. ಕತ್ತಳಾಗುತ್ತ ಬಂದಿತ್ತು. ಚೆಳಿಯಾಗಿತ್ತು. ಆಕಾಶದಲ್ಲಿ ನಕ್ಕತ್ತರಗಳು ಹಂಟ್ಟುತ್ತಿದ್ದವು.

ಅವನು “ವಿಮುಖಾ. ಇದುವರೆನಿಗೆ ನಮ್ಮ ಸಂಬಂಧವನ್ನು ನಾವು ರಹಸ್ಯವಾಗಿಟ್ಟಿದ್ದೇವು. ಇನ್ನೂ ಕೆಲವು ದಿನಗಳು ಹೀಗೆಯೇ ಇಡಬೇಕು. ಇಷ್ಟರಳ್ಟೀಯೇ ನಮ್ಮ ಸೋದರ ಮಾನನ ಶಷ್ಟಿಪೂರ್ತಿ ಶಾಂತಿಯು ನಡೆಯುತ್ತದೆ. ಅದಾಗುವವರೆನಿಗೆ ಯಾವ ಗಲಾಟಿಗಳೂ ಆಗುವುದು ಬೇರೆಡೆ” ಎಂದನು.

ವೆಂಕಟರಾಯನು ಮೇಲೆದ್ದನು. ವಿಮುಳೆಯೂ ಮೇಲೆದ್ದನು ನಿಂತು ಕೊಂಡಕು.

ಮನೆಯ ಕಡೆಗೆ ಹೋಗುತ್ತಾ ಅವನು “ ನಾವು ಒಬ್ಬರನೈಂಬ್ಬರು ಮರೆತುಬಿಡುವುದು ಸಾಧ್ಯವಿಲ್ಲ, ವಿಮುಲಾ. ನಟರಾಜನ ವಿಷಯವನ್ನು ಮರೆತುಬಿಡು. ನಾನು ನಿನ್ನನ್ನು ೧೦ದು ಬಾರಿಯಲ್ಲ, ಹತ್ತು ಬಾರಿ ಪರಿ ತ್ಯಾಗ ಮಾಡಿದರೂ ಅವನು ನಿನ್ನನ್ನು ಮದುವೆಯಾಗುವುದಿಲ್ಲ. ನಮ್ಮ ಮದುವೆ, ನಾವು ಸಂಸಾರ ಹೊಡುವುದು, ಇವುಗಳನ್ನು ನಿನಗೆಪ್ಪಿ ದಿನಗಳು ಬೇಕೋ ಅಪ್ಪಿ ದಿನಗಳು ಮುಂದೆ ಹಾಕೋಣ. ಆದು ಬೇರೆಯ ವಿಷಯ. ಆಮೇಲೆಯೂ ನೀನು ನನ್ನನ್ನು ನಿರಾಕರಿಸುವುದಾದರೆ ನಾನೇ ನು ತಾನೇ ಮಾಡಲಾಗುತ್ತದೆ? ನಾನು ಬೇರೊಂದು ಮದುವೆಯನ್ನು ಮಾಡಿಕೊಳ್ಳುವುದಿಲ್ಲ. ಸಿನ್ನೆನ್ನು ಸ್ತ್ರೀತಿ ಮಾಡಿದಂತೆ ನಾನು ಬೇರಾವಳಿನ್ನೂ ಪ್ರೇಮ ಮಾಡಲಾರೆ. ಅಲ್ಲಿಗೇ ಆದು ಮುಕ್ತಾಯ. ಈ ವಿಷಯಗಳನ್ನು ಇನ್ನೊಂದು ದಿನ ಮಾತನಾಡಿ, ನಿಧಾರ ಮಾಡೋಣ. ಆದರೆ ಈಗ ಯಾವುದನ್ನೂ ಬಹಿರಂಗ ಪಡಿಸುವುದು ಬೇಡ. ನಮ್ಮ ವಿಷಯವನ್ನು ಸಿಕ್ಕಿದವರು ಸಿಕ್ಕಿದಂತೆ ಮಾತನಾಡುವುದು ಬೇಡ ” ಎಂದನು.

ಫಮಲೆಯು “ ಆಗಬಹುದು. ಬಹಿರಂಗ ಪಡಿಸುವುದೇಕೆ? ಅಂಥೂ ನಾವು ಪ್ರೇಮ ಮಾಡಬಾರದಾಗಿದ್ದಿತು. ತವು ಮಾಡಿದೆವು. ಇದನ್ನು ನಾವು ಅಥ ಮಾಡಿಕೊಂಡರೆ ಸಾಕು ” ಎಂದಳು.

“ ನೀನು ನಟರಾಜನನ್ನು ನೋಡಿದ್ದರೆ ಈ ರೀತಿಯಾಗಿ ಭಾವನೆ ಮಾಡುತ್ತಿರಲಿಲ್ಲ. ಅಲ್ಲಿನೇ, ವಿಮುಲಾ ”

“ ಹಾಗೆಲ್ಲಾ ಹೇಳಬೇಡಿ. ಈಗಲೂ ನಾನು ನಿಮ್ಮನ್ನು ವಿಶ್ವಾಸ ಮಾಡುತ್ತೇನೆ. ಆದರೆ ಯಾವ ಬಂಧನಗಳೂ ನನಗೆ ಬೇಡ. ನಾವು ಎಂದೆಂದಿಗೂ ಸ್ತ್ರೀಹಿರಾಗಿಯೇ ಇ———”

“ ನಿನ್ನ ಪ್ರೇಮವು ಅವರವಾದುದೆಂದು ನನಗೆ ಗೊತ್ತಿತ್ತು, ವಿಮುಲಾ ”

ಅವನು ನೇರವಾಗಿ ಬಾಗಲಿನಲ್ಲಿದ್ದ ಕಾರಿನ ಬಳಿಗೆ ಹೋದನು. ನಿಮಿಷದಲ್ಲಿ ಕಾರು ಹೊರಟುಹೋಯಿತು.

ಅವಳಿಷ್ಟೇ ಪ್ರಯತ್ನ ಮಾಡಿದರೂ ಎಳಿಯು ಕಿತ್ತುಹೋಗಲ್ಲಿ

ವೆಂಬುದು ಅವಳಿಗೂ ಗೊತ್ತಿತ್ತು. ಅವರು ಅದಕ್ಕಿಂತ ಹೆಚ್ಚಾಗಿ ಮತ್ತೇ ನನ್ನೊ ವಾಡಲಾರದವಳಾಗಿದ್ದಳು. ಕಾರು ಹೊರಟು ಹೊದ ನಂತರ ಸ್ವಲ್ಪ ಹೊತ್ತು ಅವಳು ನಿಂತಿದ್ದಳು. ಕಂಪಿಸುತ್ತಾ, ಕಷ್ಟದಿಂದ ಉಸಿರಾಡುತ್ತಾ ನಿಂತಿದ್ದಳು. ಕಾಯರವು ಸಾಧಿತವಾಗಬಿದ್ದರೂ ಅವಳ ಘೃದಯವು ಸ್ವಲ್ಪ ಮತ್ತೆಗೆ ಹಿಗುರವಾಗಿದ್ದಿತ್ತು.

## ೧೫

ಶಾಪುಣಿನವರ ಶಷ್ಟಿಪೂರ್ತಿ ಶಾಂತಿಗೆ ವಿಮಲೀಯ ಮನೀಯವರನ್ನು ಕರೆಯಲು ನಾಗವೇಣಿಯು ಬಂದಿದ್ದಳು.

ನಾಗವೇಣಿಯು ಚೆಂಡೊಳ್ಳಿ ಹೆಣ್ಣಿ. ಅವಳಿದು ಮಗುವಿನಂತೆ ಮುಗ್ಳಿವಾದ ಮುಖ. ಅಕ್ಕಪಕ್ಕದಲ್ಲಿ ಕೆಂಪು ತುಂಬಿದ ಕೆನ್ನೆಗಳು. ಮುಖದ ಮಾಟಕ್ಕೆ ತಕ್ಕಂತಹ ಘಟ್ಟ ಪುಟ್ಟಿ ಕಣ್ಣಗಳು. ಗುಂಗುರಾಗಿಲ್ಲದಿದ್ದರೂ ನಯವಾಗಿ ಉದ್ದವಾಗಿರುವ ತಲೆಗೂದಲು. ಅಷ್ಟು ಎತ್ತರಪೂ ಅಷ್ಟು ಕುಳ್ಳಾ ಅಲ್ಲಿದ ದೇಹ. ಸೋಗಸಾದ ಚಾಚೆಟ್ಟೂ ಸೀರೆಯುಟ್ಟಿಕೊಂಡು ನಗುನಗುತ್ತಾ ಬಂದಿದ್ದಳು.

ನಾಗವೇಣಿಯು ಬಂದಾಗ ಶೀಲೆವರದೆಯರು ಅಡಿಗೆಯ ಮನೀಯ ಲೀಡ್ರಿದ್ದರು. ವಿಮಲೀಯು ಹೊರಗಡೆ ಬಟ್ಟಿರೋಗೆಯುತ್ತಿದ್ದಳು. ತಂಗಿಯರು ಕರೆಯಲು ವಿಮಲೆ ಹೊರಗೆ ಬಂದಳು. ಅವಳ ಮುಖ, ತಲೆ, ಸೀರೆಗಳ ಮೇಲೆಲ್ಲಾ ಸೀರು ಬಿದ್ದಿತ್ತು. ಒರಸಿಕೊಳ್ಳುತ್ತಾ ಅವಳು ಬಂದು ನಾಗವೇಣಿಯನ್ನು ಸೋಡಿದಳು.

ಅವಳನ್ನು ಸೋಡಿದ ವಿಮಲೀಯು “ಹುಡುಗಿಯು ಮುದ್ದಾಗಿದ್ದಾ ಳಿ” ಎಂದುಕೊಂಡಳು.

ನಾಗವೇಣಿ ಎಲ್ಲರಿಗೂ ಪ್ರಿಯವಾಗುವಂತೆ ಮಾತನಾಡಿದಳು. ತಮ್ಮ ತಂದೆಯ ಶಾಂತಿಗೆ ಬರಬೇಕೆಂದೂ ಮನೀಯನರಾರೂ ತಪ್ಪಿಸಿಕೊಳ್ಳಬಾರದೆಂದೂ ಹೇಳಿದಳು. ನಾಸುನನ್ನು ವಿಶ್ವಾಸದಿಂದ ಮಾತನಾಡಿಸಿದಳು. ಶೀಲೆ ವರದೆಯರನ್ನು ಬಲು ದಿನದ ಗಿಳತಿಯರನ್ನು ಕಾಣುವಂತೆ ಕಂಡಳು.

ವಿಮಲೆಯೊಡನೆ ಇಕ್ಕನಂತೆ ನಡೆದುಕೊಂಡರು. ಸಾವಿತ್ರೆಮೃನಪರನ್ನು  
“ಅಜ್ಞೈ” ಎಂದಳು.

ವರದೆಯು ನಾಗವೇಣಿಗೆ ಕಾಫಿ ಮಾಡಿ ಕೊಟ್ಟಿಳು.

ಶೀಲೆಯು “ಸುಧಾಮನ ಮನಿಗೆ ಕೃಷ್ಣ ಪರಮಾತ್ಮನು ದಯಾಪಾತಿಸಿ  
ದಂತೆ ದಯಮಾಡಿಸಿದ್ದಿರಿ. ಅವಲಕ್ಷೀಯೂ ಇಲ್ಲಿದ ಈ ಮನೆಯಲ್ಲಿ ಕಾಫಿ  
ಯನ್ನು ಕೊಟ್ಟಿದ್ದೇವೆ, ಒಪ್ಪಿಸಿಕೊಳ್ಳಬೇಕು” ಎಂದು ದೇಳಿದಳು.

ನಾಗವೇಣಿಯು “ಕಾದಂಬರಿಕಾರರಂತೆ ಮಾತನಾಡುತ್ತಿರೆಲ್ಲಾ”  
ಹೇಳಿ, ನಕ್ಷೆ, ಕಾಫಿಯನ್ನು ಕುಡಿದಳು.

ನಾಗವೇಣಿಯು ಸ್ವಲ್ಪ ಹೊತ್ತು ಮಾತನಾಡುತ್ತಿದ್ದು “ನಮ್ಮ ಭಾವ  
ಹೇಳಿದರೆ ಏನೇರೆ ಎಂದುಕೊಂಡಿದ್ದೆ. ಇಷ್ಟ ದಿನ ನಾನು ಇಲ್ಲಿ ಬರದೇ  
ಇದ್ದಿರೇ ತಪ್ಪಾಯಿತು. ಇವರು ನಿಮ್ಮನ್ನು ಬಡ್ಡ ಮೆಚ್ಚಿ ಕೊಂಡಿದ್ದಾರೆ”  
ಎಂದು ಹೇಳಿ ತನ್ನ ಭಾವನಾದ ವೆಂಕಟರಾಯನ ಕಡೆಗೆ ನೋಡಿದಳು.

ವಿಮಲೆಯು ನಗುತ್ತಾ “ನಾವು ಅವರನ್ನು ಮೆಚ್ಚಿಕೊಂಡಿದ್ದೇವೆ”  
ಎಂದು ಹೇಳಿದಳು.

ನಾಗವೇಣಿಯು ಸ್ವಲ್ಪ ಹೊತ್ತು ಮಾತನಾಡುತ್ತಿದ್ದು ವಾಪ್ಪು  
ಹೊರಟು ಹೋದಳು. ಹೊಗುತ್ತಾ ವೆಂಕಟರಾಯನೋಂದಿಗೆ “ವಿಮಲೆಯು  
ಜಿನ್ನಾಗಿದ್ದಾ ಲೀಂದು ಕೇಳಿದ್ದೆ. ಆದರೆ ಇಷ್ಟು ರೂಪವತಿ ಎಂದುಕೊಂಡಿರ  
ಲಿಲ್ಲ. ಅವರ ಜಡೆ ಎಪ್ಪು ಉದ್ದವಾಗಿದೆ. ಒಕ್ಕೆಯು ಹಿಲಂ ಸಾರ್ಥಕ ಇದ್ದ  
ಹಾಗೆ ಇದ್ದಾ ಲೀ”. ಎಂದಳು.

ವಿಮಲೆಯು ವೆಂಕಟರಾಯನ ಸಂಬಂಧವಾಗಿ “ನಾವು ಅವರನ್ನು  
ಮೆಚ್ಚಿಕೊಂಡಿದ್ದೇವೆ” ಎಂದು ಹೇಳಿದುದೂ ಸ್ವಲ್ಪ ಮಟ್ಟಿಗೆ ಸಿಜ. ಇತ್ತೀರೆ  
ಚಿಗೆ ಕೆಲವು ದಿನಗಳಿಂದ ವೆಂಕಟರಾಯನು ಬಡ್ಡ ನಯವಾಗಿರುತ್ತಾ ಮ್ಮೆ  
ವಾಗಿಯೂ ನಡೆದು ಕೊಳ್ಳುತ್ತಿದ್ದನು. ವಿಮಲೆಯನ್ನು ಒಂದೆ ಮಾಡಲಿಲ್ಲ:  
ಅವರು ತಮ್ಮ ಪ್ರಣಯ ಸಂಬಂಧವನ್ನು ಪರಿತ್ಯಜಿಸಬೇಕೇ ಅಥವಾ  
ಮುಂದುವರಿಸಬೇಕೇ ಎಂಬ ವಿಷಯವು ತೀವ್ರಾನಕ್ಕೆ ಬಂದಿರಲಿಲ್ಲ. ಆದು  
ಹಾಗೇಯೇ ಉಳಿದಿತ್ತು.

ಈ ನಡುವೆ ನಟರಾಜನಿಂದ ಒಂದು ಕಾಗದವು ಬಂದಿದ್ದಿತು. ಅದು ಖಟಮಂಡುವಿನಿಂದ ಬರೆದ ಕಾಗದ. ಅವರೆಲ್ಲಾ ನಗರವನ್ನು ಬಿಟ್ಟರಂತೆ. ಈ “ ಜೀವನವು ಬಹಳ ಚೆನ್ನಾಗಿದೆ. ನಾನಿಲ್ಲಿ ಬರದೇ ಇದ್ದಿದ್ದರೆ ಆತ್ಮತ್ತಮನು ವಾದ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ. ಈ ಜೀವನದ ಬಿನ್ನೆಲೆಯಲ್ಲಿ ಸೋಗಸಾದುದೊಂದು ಕಾದಂಬರಿಯನ್ನು ಬರೆಯಲು ಲೈಕ್ ಹಾಕುತ್ತಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ಪ್ರೇ ಮ ಕ್ಯಾ ಸಾಂಕ್ಷಿಧ್ಯವೇ ಇರಬೇಕೆಂದ್ಲೂ. ನೀನು ಸುಖಪಾಗಿರಲೆಂದೂ ಆನಂದಪಾಗಿರಲೆಂದೂ ಯಾವಾಗಲೂ ಬರುವುದುತ್ತಿದ್ದೇನೆ ” ಎಂದು ಬರೆದಿದ್ದನು. ಆಗಾಗ ತಾನು ಕಾಗದ ಗಳನ್ನು ಬರೆಯುವುದಾಗಿ ಬರೆದು, ಪ್ರತ್ಯುತ್ತರ ಬರೆಯಲು ಖಟಮಂಡುವಿನ ವಿಳಾಸವನ್ನು ಕೊಟ್ಟಿದ್ದನು.

ಆ ಕಾಗದವು ಬಂದ ಎರಡು ದಿನ ವಿಮುಕ್ತೀಯು ಎಂದಿನಂತೆ ಇಗಲಿಲ್ಲ. ಮೊದಲಿನುತ್ತೆ ಅವಳ ಮನಸ್ಸಿನಲ್ಲಿ ಅಲ್ಲಿಕಲ್ಲೂಲಗಳು ಆ ರ೦ ಭ ವಾದುವು. ಶುಯ್ಯಾಟವು ಮೊದಲುಯಿತು. ಹುಳ್ಳುಳಂತೆ ನಡೆದುಕೊಳ್ಳುತ್ತಿದ್ದುಂತು. ದಿನಗಳು ಕಳೆದ ಹಾಗೆ ಆ ಬಿಸಿಯು ಆರುತ್ತಾ ಬಂದಿತು.

ಶಕ್ತಂತಲೀಯು ಇವ್ವಕ್ಕಿದ್ದಂತೆಯೇ ಮ ಈ ಪುರಕ್ಕೆ ಹೂರ ಬೀಂಬಿ ಹೊದಳು. ಆಕೆಯ ಸಂಬಂಧವಾದ ಯಾವ ವಿವರಗಳೂ ಗೊತ್ತಾಗಲಿಲ್ಲ. ನಟರಾಜನ ಮತ್ತು ಅವಳ ವಿವಾಹವು ಸದ್ಯಕ್ಕೆ ನಿಂತು ಹೊಚೆಂತೆಯೇ. ಆದ್ದರಿಂದ ಅವಳ ಮೇಲೆ ಯಾವ ಬಗೆಯ ವರಿ ಈ ಮ ವಾ ಯಾ ತೆಂಬುದು ಗೊತ್ತಾಗಲಿಲ್ಲ. ಶಕ್ತಂತಲೀಯು ಹೋಗುವ ಮೊದಲು ವಿಮುಕ್ತೀಯು ಆವಳನ್ನು ಸೋಡಲಾಗಲಿಲ್ಲ.

ಒಂದು ದಿನ ಹಾರದಮ್ಮ ವಿಮುಕ್ತೀಯನ್ನು ಸೋಡಲು ಬಂದಿದ್ದುಂತು. ಈಚಿಗೆ ಅನೇಕ ಇಂದಿನ ಬಂದು ಅವರಿಬ್ಬಿರಗೂ ಬಹಳ ಸಲಿಗೆಯುಂಟಾಗಿತ್ತು. ವಿಮುಕ್ತೀಯು ಕಪ್ಪು ಸುಖಗಳನ್ನು ಮಾತನಾಡಬೇಕಾದರೆ ಅವಕೊಡನೀಯೇ ಹೇಳಿಕೊಳ್ಳಬೇಕು. ಶೀಲಾ ವರದೆಯರು ಹುಡುಗಿಯರು. ಸಾವಿತ್ರನ್ಯನು ವರ ಬುದ್ಧಿಯು ಸೆಟ್ಟಿಗಿಲ್ಲ. ವಿಮುಕ್ತೀಯು ಶಾರದಮ್ಮನವರೊಂದಿಗೆ ತನ್ನ ವಿಕಾರಗಳಿಲ್ಲವನ್ನು ಹೇಳಿದ್ದಳು. ತನ್ನ ಮನಸ್ಸಿನ ತು ಯಾವ ಟ ವ ನ್ನು

ಸ್ವಲ್ಪ ಮಟ್ಟಿಗೆ ಹೇಳಿದಳು. ತನ್ನ ಮತ್ತು ಹೆಕ್ಕಿರಾಯನ ಸಂಬಂಧವನ್ನು ನೊಕ್ಕೆತ್ತಿರಾಗಿ ತಿಳಿಸಿದಳು.

ರಾರದಮ್ಮನು “ನೀವೆಲ್ಲಾ ದೊಡ್ಡ ಮನುಷ್ಯರು. ಓದಿದವರು. ನಾವು ಸಂಸಾರರೂ ಹೇಳಿದರೆ ತ ವ್ಯಾಗ ಬಹುದು. ಆದರೆ ಪರಮಾತ್ಮಾದವರಿಗೆ ಎಂದು ಹೇಳುತ್ತೇನೆ. ಹೆಕ್ಕಿರಾಯರ ವಿಷಯವನ್ನು ನೀವು ಹೇಳಿದ್ದ ಕೇಳಿ ಸನಗೆ ಬಹುದು ಸಂತೋಷವಾಗಿದೆ. ಅವರು ಬಹು ಒಳ್ಳೆಯುವ ರು. ಜೆನ್ನಾಗಿ ಸಂಖಾರದನೆ ಮಾಡುತ್ತಿದ್ದಾರೆ. ಆವರನ್ನು ಮಾಡುವೆಯಾಗುವುದೇ ಒಳ್ಳೆಯದಿಂದು ಸನಗೆ ತೋರುತ್ತದೆ” ಎಂದಳು.

“ಅದು ಸರಿ, ಶಾರದನ್ನು ಖಾನ್ನೂ ಆವರನ್ನು ಸ್ಥಿತಿ ಮಾಡುತ್ತೇನೆ. ಆದರೆ ಅದು ಹೆಂಡತಿಯು ಗಂಡನನ್ನು ಮಾಡುವಂತಹ ಪ್ರೇಮವನ್ನಿಲ್ಲ. ಆವರನ್ನು ಗಂಡ ಎಂದುಕೊಳ್ಳಲು ನನ್ನ ಮನಸ್ಸು ಬಂಧುವುದಿಲ್ಲ. ಆ ಸಂಪರಿಜ್ಞ ಇದ್ದಾರಲ್ಲ. ಆವರು ಇನ್ನೊಂದೂ ಹೇಳುತ್ತಿರುತ್ತಿದ್ದಾರೆ. ಆದರೂ ಆವರ ವಿಷಯದಲ್ಲಿ ಸರ್ವ ಮನಸ್ಸನ್ನು ಯಾಕೊರೆಯುತ್ತಿದೆ. ಯಾವು ದೊ ಇಂದ್ರಾಜಿ ಮಾನಾನುಭಾವದಲ್ಲಿರುತ್ತಿರುತ್ತಿದ್ದಾರೆ.

“ಅದೆಲ್ಲಾ ಪ್ರೇಮವಲ್ಲಮ್ಮ; ಮಕ್ಕಳು ಬೀದಿಯಲ್ಲಿ ಮಾರುವ ತಿಂಡಿಯು ಬೆಕೆಂದು ಹತ್ತಿಡಿದಂತೆ. ಒಂದು ಹೇಳಿ ನೀವು ಆವರನ್ನು ಮಾಡುವೆನಾದಿಕೊಂಡರೂ ಎರಡು ದಿನ ಸಂಸಾರ ಮಾಡುವುದಕ್ಕಾಗುವುದಿಲ್ಲ. ಆವರೇನು, ಇಂದು ಮುದರಾಸು, ಸರಳೇ ಬೊಂಬಾಯಿ, ಸಾಣಿದ್ದ ಬಿಮಾಲಯು, ಹೀಗೆದ್ದರೆ ಸಂಸಾರ ಮಾಡುವುದಕ್ಕಾಗುತ್ತದೆಯೇ? ನೋಡಿ, ಶಕ್ತಿಂಥಲೆಯಸ್ಸು ಮಾಡುವೆನಾಡಿಕೊಳ್ಳುತ್ತಿನೆಂದು ಹೇಳಿ ಅಧರದಲ್ಲಿಯೇ ಕೈ ಬಿಟ್ಟನು. ಏಂದೇನೋ ಗಲಾಟ ಮಾಡಿಕೊಂಡಿದ್ದರಂತೆ. ಇಂತಹ ರೂಪನೆ ಸಂಸಾರ ಮಾಡುವುದಕ್ಕಾಗುತ್ತದೆಯೇ? ಸಂಸಾರವೆಂದರೆ ಮನೆ, ಬಾಗಿಲು, ಮಕ್ಕಳುಮರಿ, ಎಲ್ಲವೂ ಆಗಿಸಿಕು. ಗಂಡಸು ಜವಾಬ್ದಾರಿಯಂದ ನೀತಳ್ಲಿ ಸಿಂತು ಸ್ವಭಾಯಿಸಬೇಕು. ಇದ್ದುಕೆಲ್ಲಾ ಹೆಕ್ಕಿರಾಯರೇ ಸರಿ”

“ಮನಲೆಯು ಈವಿಷಯವನ್ನು ಶಾರದಮ್ಮವರುಂದಿಗೆ ಎತ್ತಿಬಾರವಾಗಿತ್ತೇಂದುಕೊಂಡಳು. ಉರಿಯದಿದ್ದ ಒಲೆಯನ್ನು ಉದಾತ್ಸಾಹಿಸಿದಳು.

ಅನಂತರ ವಿಮುತ್ತಿಯು “ ನೀವು ಏನೇ ಹೇಳಿ ಇಷ್ಟವಿಲ್ಲದವರನ್ನು ಮದುವೆಯಾಗುವುದು ನಾನ್ಯಾಂದ ಸಾಧ್ಯವಿಲ್ಲ ” ಎಂದು ಹೇಳಿದಳು.

“ ಮದುವೆಯಲ್ಲಿ ಇಷ್ಟ ಅನಿಷ್ಟಗಳೇನು ಬಂದಿತು? ವಿನುಲಮ್ಮೆ ಅಡೆಲ್ಲಾ ಅನುಭವಪಿಲ್ಲದವರು ಹೇಳಿನ ಮಾತು. ಇಂದು ಇಷ್ಟವಾಗಿರುವುದು ನಾಳೆಯ ದಿಸ ಇಷ್ಟವಾಗಿರುವುದಿಲ್ಲ. ನಾಳೆ ಇಷ್ಟವಾಗುವಂತಹುದು ಇಂದು ಇಷ್ಟವಾಗುವುದಿಲ್ಲ. ಮೊದಲು ಮೊದಲು ಹಾಗೆ ಹಾಗೇ ಕಾಣಿತ್ತದೆ. ಮದುವೆಯಾಗಿ ಒಂದೆರಡು ಮಕ್ಕಳಾದನಂತರ ಹೆಂಗಸು ತಾಯಿಯಾಗುತ್ತಾಳೆ. ಆಗ ಅವರಿಗೆ ಇವನು ಗಂಡನಾದರೂ ಒಂದೇ. ಅವನು ಗಂಡನಾದರೂ ಒಂದೇ. ತನ್ನನ್ನಿಂದಿಲ್ಲ, ತನ್ನ ಮಕ್ಕಳನ್ನಿಂದ ಸಾಕುವಂತಹ ಒಳ್ಳೆಯವನು ಅವರಿಗೆ ಬೆಕಾಗುತ್ತದೆ. ಎಲ್ಲರೂ ಅಷ್ಟೇ. ಮೊದಲು ನಿಮ್ಮಂತಹೆಯೇ ಯೋಚನೆ ಮಾಡುತ್ತಾರೆ. ನುಂರು ನಾಲ್ಕು ಮಕ್ಕಳಾದ ನಂತರ ಅವರಿಂದಿರುತ್ತಿರುತ್ತಾರೆ ಬರುವುದಿಲ್ಲ. ತಾವು, ತಮ್ಮ ಮನೆ, ತಮ್ಮ ಮಕ್ಕಳು, ಅಷ್ಟೇ ಅವರ ಯೋಚನೆ. ಗಂಡನು ಮನೆಯಲ್ಲಿ ಎನ್ನೆಯನ್ನು ಕಟ್ಟುವ ಗೂಟಪಿದ್ದ ಹಾಗೆ ”

“ ಸಂಸಾರದಲ್ಲಿ ಗಂಡನು ಅಂತಹ ನಿರುಪಯೋಗ ಪದಾರ್ಥವೆಂದು ನಾನು ಒವ್ವುವುದಿಲ್ಲ ”

“ ನೀವು ಹುಡುಗರಮ್ಮೆ. ಅದರಿಂದ ಒವ್ವುವುದಿಲ್ಲ. ನಾನು ನಯಿಸ್ತಾದವರು. ನನಗೆ ಅನುಭವಪಿದೆ. ನನ್ನ ಮಾತು ನಂಬಿ. ನಾನು ಹೇಳಿಪುದು ನಿಜ ”

“ನೀವು ಹೇಳಿಪುದು ಗೂಡ್ಡು ಕತೆ, ಶಾರದಮ್ಮೆ. ಗಂಡನು ನಿರುಪಯುಕ್ತವಾದ ಪದಾರ್ಥವಲ್ಲ. ಸಂಸಾರದಲ್ಲಿ ಪತಿಯ ಸಾನ್ಯಾಧ್ಯ-ಸಹವಾಸಗಳು ಅತ್ಯಂತ ಪ್ರಾರ್ಮಾಣ್ಯವಾದವು. ಅದು ಸ್ರಿಯವಾಗಿರಬೇಕಾದರೆ ಸರಿಯಾದ ಪತಿಯನ್ನು ಆರಿಸಿಕೊಳ್ಳಬೇಕು. ಇಷ್ಟವಿಲ್ಲದವರನ್ನು ಮದುವೆಯಾಗುವುದಕ್ಕಿಂತಲೂ ಸಾಯಂವುದೇ ಸುಳು ”

“ ನೀವು ನೆಂಕಟರಾಯನ್ನು ಪ್ರೇಮಿಸಿರಲೀಲ್ವನೇನಮಾತ್ರ ”

“ ಒಂದು ಸಮಯದಲ್ಲಿ ಪ್ರೇಮ ಮಾಡಿದ್ದೆ. ಆಗ ನನಗೆ ಹೀಗಾಗು ಮದೆಂದು ತಿಳಿದಿರಲ್ಲು ”

“ ಪ್ರಪಂಚದಲ್ಲಿ ಎಲ್ಲರೂ ನಿಮ್ಮಂತೆ ಹೇಳ ತೊಡಗಿದರೆ ಮನೆಮರ,  
ಸಂಸಾರ, ಇವುಗಳೆಲ್ಲವೂ ಎಲ್ಲಿರುತ್ತದೆ ? ”

ಇಬ್ಬರೂ ಮಾತನಾಡದೇ ಸ್ವಲ್ಪ ಹೊತ್ತು ಕುಳಿತಿದ್ದರು.

ಶಾರದಮ್ಮ “ ನೀವು ವೆಂಕಟರಾಯರನ್ನು ಮದುವೆ ಮಾಡಿಕೊಳ್ಳ  
ಬೇಕಾದು ನಿಮ್ಮ ಕರ್ತವ್ಯ ” ಎಂದಳು.

ವಿನುಲೆಯು ಭಾವನಾ ಪೂರಿತಾಗಿ “ ಕರ್ತವ್ಯ ! ಎಲ್ಲಿಯ ಕರ್ತವ್ಯ !  
ಹನು ಕರ್ತವ್ಯ ! ಹಾಗಾದರೆ ಪ್ರೇಮಕ್ಕೆ ಬೆಲೆಯೇ ಇಲ್ಲವೇ ? ಹೆಂಗಸರೆಂದರೆ  
ಮೂರುದಾರ ಹಾಕಿದ ದನಗಳೇ ? ಇಲ್ಲ. ನನಗೆ ಇದೊಂದೂ ಬೇಡ.  
ನಾನು ಸ್ವತಂತ್ರಳು. ನನಗೆ ಬೇಕಾದ ಹಾಗೆ ಇರುತ್ತೇನೆ. ನಾನೇನು  
ಅವರನ್ನು ಮದುವೆ ಮಾಡಿಕೊಂಡಿದ್ದೇನೆಯೇ ? ಮಾಡಿಕೊಂಡಿದ್ದರೂ  
ಏನಂತೆ ? ಬೇಕಾಯಿತು, ಮಾಡಿಕೊಂಡೆ. ಬೇಡ, ಬಿಟ್ಟುಬಿಡುತ್ತೇನೆ. ಈ  
ಸಂಸಾರ ತಾನೇ....ನನ್ನದೆ ? ಇಲ್ಲ ಬಿದ್ದು ಸಾಯುವುದಕ್ಕೆ ಈ ಶಂಕರ....  
ಈ ಶೀಲೆ, ವರದೆ ವಾಸುಗಳು ನನ್ನ ಮಕ್ಕಳೇ.....” ಎಂದು ಮುಂದೇನೋ  
ಹೇಳುವುದಕ್ಕೆ ಹೋಗಿ ಅವೇಶದಿಂದ ಮುಂದೆ ಮಾತನಾಡಲಾರದೇ  
ಹೋದಳು.

ಶಾರದಮ್ಮ ಶಾಂತನಾಗಿ ವಿನುಲೆಯು ಹೇಳುವುದನ್ನು ಕೇಳುತ್ತಾ  
ಕುಳಿತಿದ್ದಳು. ಅನಂತರ ನಿದಾನವಾಗಿ “ ವಿನುಲಮ್ಮ, ನಾನು ಹೇಳುವು  
ದನ್ನು ಸಾವಧಾನವಾಗಿ ಕೇಳಿ. ನೀವಿನ್ನೂ ಮದುವೆಯಾಗದವರು. ವೆಂಕ  
ಟರಾಯರನ್ನು ಬೇಕಾದರೂ ಮದುವೆಯಾಗಬಹುದು. ನಟರಾಜರನ್ನು  
ಬೇಕಾದರೂ ಮದುವೆಯಾಗಬಹುದು. ಅಥವಾ ಮದುವೆಯೇ ಇಲ್ಲದೇ  
ಇರಬಹುದು. ನಾನು ಹೆಂಗಸು. ಪ್ರಪಂಚವನ್ನು ನೋಡಿದವರು.  
ನಿಮ್ಮನ್ನು ಸೋಡಿದರೆ ಐದಾರು ತಿಂಗಳೊಳಗೆ ನೀವು ತಾಯಿಯಾಗುವ  
ಲಕ್ಷ್ಯಂ ಅತ್ಯಂತ ಸೂಕ್ಷ್ಮವಾಗಿ ಕಂಡು ಬರುತ್ತವೆ. ಮುಖ್ಯವಾಗಿ  
ನೀವು ಅದನ್ನು ಯೋಚಿಸಬೇಕು. ನೀವು ಯಾರ ಮಗುವಿನ ತಾಯಿಯಾ  
ಗುತ್ತಿರೋ ಅವರನ್ನು ಮದುವೆಯಾಗಬಿಡಬೇಕು. ಯಾರನ್ನಾದರೂ  
ಆಗಲಿ, ಕೂಡಲೇ ಮದುವೆಯಾಗಬೇಕು. ಅದಿಲ್ಲದೇ ಹೋದರೆ ಸಮಾ  
ಜದ ಎದುರಿನಲ್ಲಿ ಚೆನ್ನಾಗಿರುವುದಿಲ್ಲ ” ಎಂದು ಹೇಳಿದಳು.

ವಿನುಲೆಯು ಆ ಮಾತಿಗೆ ಜವಾಬು ಕೊಡಲಿಲ್ಲ.

## ೧೬

ಶಾಮಣ್ಣನವರ ಮನೀಯಲ್ಲಿ ಬಹಕ ವಿನಗಕಿಂದ ಯಾವ ನಿರೇಷ ಕಾರ್ಯಗಳೂ ನಡೆವಿರಲಿಲ್ಲ. ಅವರಿಂದ ಇನ್ನುಕೂತ್ತಿರು ಏಷಾರ್ಟಿ ಗಳನ್ನು ವಿಜ್ಞಂಭಣೆಯಿಂದ ಮಾಡಿದ್ದರು ನಿಮಿತ್ತ, ಶಂಕರ, ವಾಸು ಇವರು ಗಳು ಬೆಳಗಾಗುತ್ತಲೇ ಹೋದರು. ಶೀಲಾ ವರದೆಯರು ಅಡಿಗೆ ಮಾಡಿ ಅತ್ತಿಗೆ ಬಡಿಸಿ ಸುಮಾರು ದನೇಷ್ಯಂದು ಗಂಟೆಯ ವೇಳಿಗೆ ಬಂದರು. ಶಾಂತಿಗೆ ಬೇಕಾದವ್ಯು ಜನರು ಬಾಧಿದ್ದರು. ಅವರಲ್ಲಿ ನಿಮಿತ್ತಿಯ ಮನೆಯವರಿಗೆ ಪರಿಚಯನ್ನರಾದವರೂ ಅಪರಿಚಿತವ್ಯಾದಿರೂ ಇದ್ದರು. ಮನೀಯ ಯಜಮಾನಿ ಅಷ್ಟವೃಷ್ಟಿಪರರು ರೋಗಿವ್ಯಾದಿರು. ನಾಗವೇಣಿ, ನಿಮಿತ್ತ, ಶೀಲಾ ವರದೆಯರೇ ಓದಿಯಾಡಬೇಕಾಗಿ ಬಂದಿತು. ವೆಂಕಟರಾಯನೂ ಶಂಕರನೂ ಬಂದಿದ್ದ ಗಂಡಸರನ್ನೇ ಉಲ್ಲಾ ಆದರಿಸಿ ಉಪಚರಿಸಿದರು.

ಪ್ರತೀರೋತರು ಸಾಂಗೋವಾಂಗವಾಗಿ ವಿಧಿವೆತ್ತಾದ ಕರ್ಮಶಾಂಡ ವನ್ನು ಮುಗಿಸುವ ಹೊತ್ತಿಗೆ ಮಾಫ್ಯಾಸ್ತ ಬಂದು ಗಂಟೆಯಾಯಿತು. ಅನಂತರ ಉಬಟಿಗಳಾದವು. ಒಂದಿದ್ದ ವರಲ್ಲ ಎಲ್ಲೋ ಕೆಲವರು ನಿನಾ ಉಳಿದ ವರು ಹೊರಟು ಹೋದರು.

ಉಬಟವಾದ ಸಂತರ ಪಣ್ಣಮಂಡುಗರು ಅಷ್ಟವೃಷ್ಟಿನವರ ಕೋಣತ್ಯ ಲ್ಲಿಯೇ ಕುಳಿತುಕೊಂಡು ಎಲ್ಲೆಂದಿಕೆ ಹಾಕಿಕೊಂಡರು. ಅಗ ಅಷ್ಟವೃಷ್ಟಿನ ವರು ಸೂಕ್ಷ್ಮವಾಗಿ ನಾಗವೇಣಿಯನ್ನು ವೆಂಕಟರಾಯಸಿಗೆ ಕೊಟ್ಟು ಮಂಡನೆ ಮಾಡಲಾಗುವುದೆಂದು ಹೇಳಿದರು. ಕಡೆಯದಾಗಿ ನಿಮಿತ್ತಿಯನ್ನು ಕುರಿತು “ಸಮೃ ನಾಗವೇಣಿಯ ಮಂಡನೆಯಾಂದು ಆದರೆ ಎಲ್ಲಿಸೂ ಆದಂತಿ.

ಆ ಮದುನೆಗೂ ನೀವು ಬಂದು ಹೀಗೆಯೇ ಓಡಿಯಾಡಿ ಶೂರ್ಯೇಸಬೇಕು ” ಎಂದು ಉಪಚಾರವನ್ನು ಹೇಳಿದರು.

ವಿವುಲೆಯು ನಾಗವೇಣಿಯ ಕೋಗೆಗೆ ಹೊದೆತು. ಅಲ್ಲಿದ್ದ ದೊಡ್ಡ ಹಾಸಿಗೆಯು ಮೇಲೆ ಇಬ್ಬರೂ ಬಿದ್ದ ಕೊಂಡರು. ಎಷ್ಟೋ ಹೊತ್ತು ಮಾತ್ರ ನಾಡುತ್ತಿದ್ದರು.

ಅಗ ನಾಗವೇಣಿಯು “ ಅಕ್ಕಾ ! ” ಎಂದರು.

ನಾಗವೇಣಿಯು ಮನೆಯಲ್ಲಿ ಇಬ್ಬಿಗೇ ರೂಪ್ತಿ ಒಂಟಿಯಾಗಿಯೇ ಬೆಳಿದ ಹುಡುಗಿ. ತನಗಿಂತ ದೊಡ್ಡವಳಾದ ವಿನುತ್ತೆಯನ್ನು ಅವಕು ಬಲು ಬೇಗ ಅಕ್ಕನಾಗಿ ಮಾಡಿಕೊಂಡಕು.

ವಿವುಲೆಯು ದಿಂಬಿನ ಮೇಲಿದ್ದ ತನ್ನ ತಲೆಯನ್ನು ತಿರುಗಿಸಿ ವಿಶ್ವಾಸದಿಂದ “ ಏನು ? ” ಎಂಬಾತೆ ನಾಗವೇಣಿಯ ಕಡೆಗೆ ನೋಡಿದರು.

ನಾಗವೇಣಿಯು ಮಾತನಾಡಬೇ ಮಾತ್ರ ಮುಚ್ಚಿಕೊಂಡಕು. ಮಾತ ನಾಡಲಿಲ್ಲ.

ವಿವುಲೆಯು ಬಿಳಾತ್ಮಾರ ಮಾಡಲು “ ಏನೋ ಹೇಳಬೇಕೆಂದು ಕೊಂಡೆ. ಬೆಡಕ್ಕಾ. ನನಗೆ ನಾಚಿಕೆಯಾಗುತ್ತದೆ ” ಎಂದರು.

“ ಚೆಕ್ಕೋ ! ನೆನ್ನೊಂದಿಗೆ ನಾಚಿಕೆ ಎಂದರೆನು ? ”

ವಿವುಲೆಯು ಒಹೆನಾಗಿ ಹೇಳಿದ ಸಂತರ “ ಗಂಡವರನ್ನು ಪ್ರೇಮ ಮಾಡುತ್ತೇವರ್ತನ್ನು. ನಾವು ಸಹೇ ಮಾಡುತ್ತಿದ್ದೀಸಿಂಬಾದು ಅವರಿಗೆ ಸೊತ್ತಾಗುವುದಿಲ್ಲವೇ ? ” ಎಂದು ಕೇಳಿದರು.

ಫ್ರಿಮುತ್ತೆಯು ನಕ್ಕು “ ಹೌದು. ಗಂಡವರ ಸ್ವಭಾವವು ವಿಚಿತ್ರವಾದುದು. ಕರಿಂ ಶ್ರೀಭಾವದ ಗಂಡಸರಿ ಕುಸುಮ ಕೋಮುತ್ತೆಯರಾದ ಹೆಂಗಷರ ಮನಸ್ಸಿ ಅಥವಾಗುವುಲ್ಲಾಸ್ ” ಎಂದು ಹೇಳಿ ಅವಕ ತಲೆಯನ್ನು ಸವರುತ್ತಾ “ ಎನ್ನೇ ನಾಗು. ನಿನಗೆ ವ್ಯೇಹಾ ದುಗ್ದಾಯಿತೇನಿ ? ಯಾರನ್ನು ಪ್ರಿತಿಸಿದೆಯೇ ? ” ಎಂದು ಕೇಳಿದರು.

“ ಇಲ್ಲಕ್ಕು. ಅಂತಹದೇನೂ ಇಲ್ಲ. ಭಾವಸ್ತಗೆ ಕೊಟ್ಟಿ ನನ್ನನ್ನು ಮದುನೇ ವಾದಬೇಕೆಂದುದ್ದಾರಲ್ಲ ಯಾಗೇ ನೋಡುತ್ತು ಇದ್ದರೆ ನನ್ನಲ್ಲಿ

ಅವರಿಗೆ ಸ್ತೀತಿ ಇಲ್ಲವೇನೋ ಎಂದೆನಿಸುತ್ತದೆ. ಅವರಿಗೇ ಇಷ್ಟವಿಲ್ಲದಿದ್ದರೆ ನಾನೇಕೆ ಅವರನ್ನು ಮದುವೆ ಮಾಡಿಕೊಳ್ಳಲಿ ?”

“ ನೀನು ಹೇಳುವುದು ನ್ಯಾಯವಾಗಿದೆ ”

“ ಸರಿಯಕ್ಕ. ಅದೇ ನನಗೆ ಕಷ್ಟವಾಗಿದೆ ಅವರು ನನ್ನನ್ನ ಪ್ರೇಮ. ಮಾಡುತ್ತಾರೆಯೋ, ಇಲ್ಲವೋ, ಎಂಬುದು ನನಗೆ ಸರಿಯಾಗಿ ಗೊತ್ತಾಗುತ್ತಿಲ್ಲ ”

ಅವಳ ಮಾತಿಗೆ ವಿಮಲೆಯು ಜವಾಬು ಹೇಳಲಾರದೇ ಹೋದಳು. ಏನಾದರೂ ಮಾಡಿ ಮಾತು ಮುಗಿಸಬೇಕೆಂದು “ ನನ್ನ ಪುಟ್ಟ ತಂಗಿಗೆ ಪ್ರೇಮದ ನಿಜ ಸ್ವರೂಪವನ್ನು ಅಥವ ಮಾಡಿಕೊಳ್ಳುವ ಅನುಭವವಿಲ್ಲಂ ಮಲಗಿಕೋ ” ಎಂದು ಹೇಳಿ ಅವಳನ್ನು ಚುಂಬಿಸಿದಳು.

ಚುಂಬಿಸಿದವರು ಹೆಂಗಸಾದರೂ ಮುಗ್ಗೆಯಾದ ನಾಗವೇಣಿಗೆ ನಾಚಿ ಕೆಯಾಗಿ ಮುಖ ಮುಂಚ್ಚಿಕೊಂಡು ಮಲಗಿಬಿಟ್ಟಿಲ್ಲ.

ಮಧ್ಯಾನ್ತೆ ನಾಲ್ಕು ಗಂಟೆಯ ಹೊತ್ತಿಗೆ ವರದೆಯು ಎರಡು ಬೆಳ್ಳಿಯ ಲೋಟಾಗಳಲ್ಲಿ ಕಾಫಿಯನ್ನು ತಂದು ಅಕ್ಕನನ್ನೂ ನಾಗವೇಣಿಯನ್ನೂ ಎಬ್ಬಿಸಿ ಕಾಫೀ ಕೊಟ್ಟಿಲ್ಲ. ಅನಂತರ ವಿಮಲೆಯ ಮನೆಯವರು ಹೊರ ದುಪುದೆಂದು ಮಾತು ಬಂದಿತು.

ನಾಗವೇಣಿಯು “ ಅಕ್ಕಾ ! ನೀವುಗಳೆಲ್ಲರೂ ಈ ದಿನವೇ ಹೊರಟು ಹೋಗಕೂಡದು. ಇನ್ನೂ ಎರಡು ಮೂರು ದಿನಗಳಿದ್ದ ಹೋಗಬೇಕು ” ಎಂದಳು.

ಅವರು ಮನೆಯಲ್ಲಿ ಸೋದರತ್ತೆಯನ್ನು ಬಿಟ್ಟು ಬಂದಿದ್ದರು. ಶಂಕರನಿಗೆ ದಿನವೂ ಏರ್ ಕುರ್ವಾಗೆ ಹೋಗಲು ತೊಂದರೆಯಾಗುತ್ತದೆ. ಅದರಿಂದ ಅವರುಗಳು ಇರುವುದು ಸಾಧ್ಯವೇ ಇರಲಿಲ್ಲ.

ರಾಜೀಕಬೂಲಿ ಮಾಡಿಕೊಳ್ಳುತ್ತಾ “ನೀವು ಇನ್ನೊಂದು ದಿನವಾದರೂ ಇದ್ದ ಹೋಗಬೇಕೆಂಬುದಾಗಿ ನಾಗವೇಣಿಯು ವಿಮಲೆಯನ್ನು ಬಿಳಾತ್ವಾರ ಮಾಡಿದಳು.

ಕಡೆಗೆ ಶೀಲಾ ವರದೆಯರನ್ನು ಕಾರಿನಲ್ಲಿ ಕೆಂಗೇರಿಗೆ ಕಳುಹಿಸಲಾ ಯಿತು. ವಿಮಲೆಯು ಮಾರನೆಯ ದಿನ ಬೆಳಗಾಗ ಹೋಗುವುದೆಂದು

ಇತ್ಯಾರ್ಥವಾಯಿತು. ತಂಕರನೂ ವೆಂಕಟರಾಯನೂ ಸಾಯಂಕಾಲ ಸಿಸಿ ಮಾಗೆ ಹೋಗಲು ಸಿದ್ಧವಾಗಿರಬೇಕೆಂದು ಹೇಳಿ ಹೊರಗಡೆ ಹೊರಟು ಹೋದರು.

ವಿಮಲೀಯೂ ನಾಗವೇಣಿಯೂ ಐದೂನರೆಯ ವೇಳಿಗೆ ಸಿನಿನಾಗೆ ಹೋಗಲು ಸಿದ್ಧವಾಗ ತೊಡಗಿದರು. ವಿಮಲೀಯು ತಲೆಗೂಡಲನ್ನು ಬಾಚಿ ಕೊಂಡು ನಾಗವೇಣಿಯನ್ನು ತುರುಬು ಕಟ್ಟಲು ಹೇಳಿದಳು.

ನಾಗವೇಣಿಯು ಅವಳ ನೀಳವೂ ವಿಶುಲವೂ ಆದ ಕೂಡಲನ್ನು ಸಿಲ್ಕು ಸುರುಳಿಗೆ ಸುತ್ತುತ್ತಾ “ಅಕ್ಕಾ. ನೀನು ದಿನವೂ ತಲೆಗೆ ಯಾವ ಎಣ್ಣೆಯನ್ನು ಹಚ್ಚುತ್ತೀ? ” ಎಂದು ಕೇಳಿದಳು.

ವಿಮಲೀಯು ತಲೆಗೂಡಲನ್ನು ಸೋಡಿದ ನಾಗವೇಣಿಗೆ ತನಗಂ ಕೂಡಲಿಲ್ಲವಲ್ಲ ಎಂದು ತೋರುತ್ತತ್ತ. ಕೂಡಲಿನ ಮರ್ಮವನ್ನು ಅರಿತ್ತು ತಾನೂ ಅದನ್ನು ಅನುಸರಿಸಬೇಕೆಂದು ತಂಗಿಗೆ ಇಷ್ಟವಿದ್ದಿತು. ವಿಮಲೀಯೇ ತಲೆಗೆ ಕೊಂಬರಿ ಎಣ್ಣೆಯನ್ನು ಹಚ್ಚುವುದಾಗಿ ಹೇಳಿದನಂತರ ಅವಳಿಗೆ ಸ್ವಲ್ಪ ನಿರಾಸೆಯಾಯಿತು

ಕಟ್ಟಿದ ತುರುಬಿನ ಸುತ್ತುಲೂ ವಿಮಲೀಯು ಮಲ್ಲಿಗೆಯ ದಂಡೆಯನ್ನು ಮುಡಿದು ಕೊಂಡಳು. ಕರಿಯ ಸಿಲ್ಕು ಸೀರೆಯನ್ನು ಉಟ್ಟಿ ಬಿಳಿಯ ಜೋಳಿಯನ್ನು ಧರಿಸಿದಳು.

ನಾಗವೇಣಿಯು ರೋಜಾ ಬಣ್ಣಿದ ಸೀರೆಯುಟ್ಟಳು. ಅಳ್ಳಿಗೆಂಪು ಬಣ್ಣಿದ ಬ್ರೋಸ್ ಧರಿಸಿದಳು. ತಲೆ ಕೂಡಲನ್ನು ಬಾಚಿ ತುದಿಯವರಿಗೂ ಜಡೆ ಹಾಕಡೇ ಕರಿಯ ರಿಬ್ಬು ಕಟ್ಟಿ, ದೊಡ್ಡ ಬಿಳೀ ಗುಲಾಬಿಯನ್ನು ಮುಡಿದುಕೊಂಡಳು. ಮುಂದಲೀಯನ್ನು ಕೆದರಿ ಹಾರುವ ಮುಂಗೂಡಲು ಮಾಡಿಕೊಂಡಳು. ರೇಕು ಕತ್ತಿರಿಸಿದ ತಿಲಕವನ್ನಿಷ್ಟುಕೊಂಡಳು. ಎರಡು ಮೂರು ಚಿನ್ನದ ಸರಗಳನ್ನು ಹಾಕಿಕೊಂಡಳು. ಕೆನಿಯ ಓಲಿಗಳನ್ನು ಬದಲಾಯಿಸಿದಳು. ಕೈಬಳಿಗಳನ್ನು ತೆಗೆದು, ಒರೆಸಿ ಪುನಃ ಧರಿಸಿದಳು.

ಕೈಬಳಿಗಳನ್ನು ಒರಸುತ್ತಾ ನಾಗವೇಣಿಯು ವಿಮಲೀಯನ್ನು ಸೋಡಿದಳು. ಅವಳು ನಿರಾಭರಣ ಸುಂದರಿಯಾಗಿ ಕುಳಿತಿದ್ದಳು. ಅವಳು

ಹಾಗಿದ್ದು ತಾನು ಮಾತ್ರ ಆಭರಣ ಭೂಷಿತಿಯಾಗಿ ಹೋಗುವುದು ಅವಳ ಮನಸ್ಸಿಗೊಪ್ಪಲಿಲ್ಲ.

ಅವಳು ತನ್ನ ಒಡವೆಗಳನ್ನು ತೆಗೆದು ಕೊಟ್ಟು ವಿಮಲೆಯನ್ನು ಹಾಕಿ ಕೊಳ್ಳಲು ಹೇಳಿದಳು.

ವಿಮಲೆಯು ಬೇಡವೆಂದಳು.

“ ಯಾಕಕ್ಕಾ ! ನನ್ನ ಒಡವೆ ಹಾಕಿಕೊಳ್ಳಬಾರದೇ ? ” ಎಂದು ನಾಗವೇಣಿಯು ಕೇಳಿದಳು .

“ ನಿನ್ನ ಒಡವೆಗಳನ್ನು ಹಾಕಿಕೊಳುವುದಕ್ಕೇನಮಾ ! ಆದರೆ ನಾನು ಒಡವೆಗಳನ್ನೇ ಇಟ್ಟುಕೊಳ್ಳುವುದಿಲ್ಲ. ನಿನಗದು ತಿಳಿಯದೇ ? ನಮ್ಮಂತಹವರು ಒಡವೆಗಳನ್ನು ಹಾಕಿಕೊಳ್ಳುವುದು ಹೇಗೆ ? ”

“ ನಿನು ಹಾಗೆಲ್ಲ ಮಾತನಾಡಬೇಡ. ಇಲ್ಲದಾಗ ಹಾಕಿಕೊಳ್ಳುವುದಿಲ್ಲ. ಇದ್ದಾಗ ಹಾಕಿಕೊಳ್ಳುವುದಕ್ಕೇನು ? ಈಗ ಇದೆಯಲ್ಲ ”

“ ಇದ್ದಾಗ ಹಾಕಿಕೊಳ್ಳಬಹುದು. ಈಗೇಕೆ ? ಒಡವೆ ಇಲ್ಲದೇ ಇದ್ದರೆ ನಾನು ಚಿನ್ನಾಗಿರುವುದಿಲ್ಲವೇ, ನಾಗು ”

“ ಒಡವೆ ಇಲ್ಲದಿದ್ದರೂ ನಿವ್ವ ಚಿನ್ನಾಗಿರುತ್ತೀರಕ್ಕಾ. ರೂಪವೇ ನಿವಾಗೆ ಒಡವೆಯಾಗಿದೆ. ಆದರೆ ನಾನು ನಿಮ್ಮ ಜೊತೆಯಲ್ಲಿ ಬರುವಾಗ ನಾನು ಒಡವೆಗಳನ್ನು ಟ್ಟುಕೊಂಡು ನಿವ್ವ ಹಾಗೆಯೇ ಬಂದರೆ ಚಿನ್ನಾಗಿ ರುತ್ತದೆಯೇ ? ”

ವಿಮಲೆಯು ನಗುತ್ತಾ “ ನಿನೂ ಒಡವೆಗಳನ್ನು ತೆಗೆದುಬಿಟ್ಟು ಬಾ ” ಎಂದಳು.

ನಾಗವೇಣಿಯು ತನ್ನ ಮುಖವನ್ನು ಸ್ವಲ್ಪ ಸೊಟ್ಟಿಗೆ ಮಾಡಿಕೊಂಡು “ ಒಡವೆಗಳನ್ನು ಟ್ಟುಕೊಳ್ಳಬೇಕೆಂದು ನನಗಾಸೆ. ನಾನು ಹಾಗೆಯೇ ಬರುವುದಿಲ್ಲ. ನಿನೂ ಹಾಗೆಯೇ ಬರಕೂಡು ” ಎಂದು ಬಿಂಬಿ ತಾ ರವಾಶಿದಳು.

ವಿಮಲೆಯು ಅವಳ ಕೆನ್ನೆಯನ್ನು ಮೃದುವಾಗಿ ತಿರುಞುತ್ತಾ, “ ನಿನಗೆ ಒಡವೆಗಳಿಂದರೆ ಆಸೆಯೇನೇ ? ” ಎಂದಳು.

ತಂಗಿಯೇ ಅಕ್ಕನಿಗೆ ಶೃಂಗಾರ ನಾಡಿದಳು. ದೊಡ್ಡ ಮುತ್ತಿನ

ಸರವೋದನ್ನು ತೆಗೆದು ವಿಮುಕ್ತಿಯ ಕೊರಳಿಗೆ ಕಟ್ಟಿದೆಳು. ಅವರು ಹಾಕಿಕೊಂಡಿದ್ದ ಸಾಧಾರಣವಾದ ಚೆಂಡೊಲೆಯನ್ನು ತೆಗೆದು ದೊಡ್ಡ ಮುತ್ತುಗಳನ್ನು ಇಟ್ಟುಂತೆ ಕಂಡುಬರುವ ಬೆಂಡೊಲೆ ಇಟ್ಟಳು. ಅಗಲವಾಗಿ ಚಿತ್ತಾರದ ಕೆಲಸಗಳನ್ನು ಮಾಡಿದ್ದ ಮೇಣದ ಕೈಬಳೆಗಳನ್ನು ಎರಡು ಕೈಗಳಿಗೂ ತೊಡಿಸಿದೆಳು. ತನ್ನ ವ್ಯಾನಿಟಿ ಬ್ಯಾಗುಗಳಲ್ಲಿ ಒಂದನ್ನು ತೆಗೆದು ಕೈಗೆ ಕೊಟ್ಟಳು.

ಇದಿಷ್ಟನ್ನೂ ಮಾಡಿ ನಾಗವೇಣಿಯು ವಿಮುಕ್ತಿಯನ್ನು ನಿಲುವುಗನ್ನು ದಿಯ ಎದುರಿಗೆ ಸಿಲ್ಲಿಸಿ “ನೋಡಕ್ಕಾ. ಈಗ ನೀನು ಎಷ್ಟು ಚಿನಾಜಿ ಕಂಡು ಬರುತ್ತಿರೀ. ಅಷ್ಟುಲ್ಲದೆ ಒಡನೆಗಳನ್ನು ಭೂಷಣಗಳಿಂದು ಕರೆಯುತ್ತಾರೆಯೇ ?” ಎಂದು ಹೇಳಿದೆಳು.

ಅಕ್ಕತಂಗಿಯರ ಶೃಂಗಾರ ಮುಗಿದ ಹದಿನ್ನೆಡು ಇಪ್ಪತ್ತು ಸಿಂ ಷಗ ಜೊಳಾಗಾಗಿ ಶಂಕರನೂ ವೆಂಕಟರಾಯನೂ ಒಂದರು. ಅವರು ಆ ಪೂರ್ವ ದಲೇ ಬಟ್ಟಿಬರಿಗಳನ್ನು ಧರಿಸಿ ಸಿದ್ದವಾಗಿದ್ದರು. ನಾಲ್ಕು ಮಂದಿಂಚೂ ಸಿನಿಮಾಗೆ ಹೊರಿಟರು.

ಅವರು ಚಿತ್ರಮಂದಿರವನ್ನು ತಲುಪುವ ವೇಳೆಗೆ ಫಿಲಂ ಇನ್ನೂ ಆರಂಭವಾಗಿರಲಿಲ್ಲ. ಇನ್ನೂ ಹತ್ತು ನಿಮಿಷಗಳಿದ್ದವು. ಮಹಡಿಯ ಮೆಟ್ಟೆಲುಗಳನ್ನು ಹತ್ತಿ ಹೋದರೆ ಬಾಲ್ಯನಿಗೆ ಹೋಗುವ ಮೊದಲು ದೊಡ್ಡ ದೊಂದು ಅಂಗಳು. ಅದಕ್ಕೆಲ್ಲಾ ನಯವಾದ ಸಿನೆಂಟ್ ಹಾಕಲಾಗಿದ್ದಿತು. ಸಿನೆಂಟ್ ಹಸಿರು ಬಣ್ಣವಾಗಿದ್ದಿತು. ಹಸಿರಿನಲ್ಲಿ ಸಣ್ಣ ಸಣ್ಣ ಬಿಳಿಯ ಚೂರುಗಳು ಹೊಳೆಯುತ್ತಿದ್ದವು. ಒಂದು ಪಕ್ಕದಲ್ಲಿ ಅಂಗಳವು ಅಥವಾ ಪತುಗಳಾಕಾರವಾಗಿದ್ದಿತು. ಅದೇ ಆಕಾರವಾಗಿ ಮೆತ್ತೆಯಿಂದ ಕೂಡಿದ ಸುಖಾಸನವನ್ನು ಹಾಕಲಾಗಿದ್ದಿತು. ಅಲ್ಲಿ ಅನೇಕ ಸಣ್ಣ ಸಣ್ಣ ಮೇಚುಗಳನ್ನು ಹಾಕಿ ಅವುಗಳ ಮೇಲೆ ಆಷಾಟ್ರೀಗಳನ್ನು ಇಡಲಾಗಿತ್ತು. ಅವುಗಳ ಪಕ್ಕದಲ್ಲಿ ಕುಳಿತುಕೊಳ್ಳುವದಕ್ಕೆ ಮೆತ್ತೆಯಿಂದ ಕೂಡಿದ ಅಸನಗಳಿದ್ದವು. ಆ ಸುಖಾಸನಗಳೂ, ಮೇಜುಗಳೂ, ಆಷಾಟ್ರೀಗಳೂ ನೇಲದಂತೆ ಹಸಿರು ಬಣ್ಣವಾಗಿಯೇ ಇದ್ದವು. ಗೋಡೆಗೂ ಹಸಿರು ಬಣ್ಣವನ್ನು ಬಳಿದು, ಹಸಿರು ಬಣ್ಣದ ದೀಪಗಳನ್ನು ಹಚ್ಚಲಾಗಿದ್ದಿತು. ಎಲ್ಲಿಂದಲೇಗೋ

ಸಣ್ಣ ದನಿಯಲ್ಲಿ ಸುಂದರವಾದುದೊಂದು ಪ್ರೇಮಗೀತವು ಕೇಳಿ ಬರುತ್ತಿತ್ತು.

ಆ ಅಂಗಳವು ಸಾತಾಳ ಲೋಕದ ಪಚ್ಚೆಯ ವಿಮಾನದಂತೆ ಕಂಗೊಳಿ ಸುತ್ತಿದ್ದಿತು. ನಾಲ್ಕು ಮಂದಿಯೂ ಅಲ್ಲಿ ಹೋಗಿ ಕುಳಿತುಕೊಂಡರು. ಶಂಕರನೂ ವೆಂಕಟರಾಯನೂ ಸಿಗರೀಟ್‌ಗಳನ್ನು ಹಚ್ಚಿಕೊಂಡು ಮಾತ್ರ ನಾಡ ತೊಡಗಿದರು. ವಿಮಲೆಯೂ ನಾಗವೇಣಿಯೂ ನಡುನಡುವೆ ಬಾಯಿ ಹಾಕುತ್ತಿದ್ದರು.

ನಿಮಿಷಗಳು ಕಳಿದಂತೆಲ್ಲಾ ಸ್ತ್ರೀಪುರುಷರು ಮೇಲಿಂದ ಮೇಲಿ ಬರುತ್ತಿದ್ದರು. ಕೆಲವರು ನೇರವಾಗಿ ಚಿತ್ರಮಂದಿರದೊಳಗೆ ಹೊರಟು ಹೋಗುತ್ತಿದ್ದರು. ಮತ್ತೆ ಕೆಲವರು ಅದೇ ಅಂಗಳದಲ್ಲಿ ಕುಳಿತುಕೊಂಡೂ ನಿಂತು ಕೊಂಡೂ ಮಾತನಾಡುತ್ತಿದ್ದರು.

ಸ್ವಲ್ಪ ಹೊತ್ತಿನಲ್ಲಿಯೇ ಗಂಟೆಯು ಹೊಡಿಯಿತು. ಚಿತ್ರಮಂದಿರದೊಳಗಿನ ದೀಪಗಳು ಆರಿದವು. ಹಾಡುತ್ತಿದ್ದ ಪ್ರೇಮಗೀತವು ನಿಂತಿತು. ನಾಲ್ಕುರೂ ಒಳಗೆ ಹೋದರು. ಬಾಲ್ಕನಿಯಲ್ಲಿ ತಮಗಾಗಿಯೇ ರಿಸವ್‌ ಮಾಡಲಾಗಿದ್ದ ಆಸನಗಳಲ್ಲಿ ಕುಳಿತುಕೊಂಡರು.

ಚಿತ್ರವು ಆರಂಭವಾಯಿತು.

ಅಮೊಂದು ಸಂಸಾರದ ಕಢಿ. ಗಂಡಿಹೆಂಡಿರ ಚಿತ್ರ. ಗಂಡನು ಅತ್ಯಂತ ದುರುಳಿ. ಹೆಂಡತಿ ಸತೀ ಸಾಧಿಸ್ತಾ. ಗಂಡನು ತನ್ನ ದುಗುಣಾಗಳಿಂದ ಹೆಂಡತಿಗೆ ಅತ್ಯಂತ ದಾರುಣವಾದ ಕಷ್ಟಗಳನ್ನು ತರುತ್ತಾನೆ. ಹೆಂಡತಿಯು ಸಹಸ್ರೇಯಿಂದ ಸಹಿಸಿ ಗೆಲ್ಲಿತ್ತಾಳೆ. ಕಡೆಗೆ ಗಂಡನು ತನ್ನ ತನ್ನ ಗಳನ್ನು ತಿಳಿದುಕೊಳ್ಳುತ್ತಾನೆ. ಪಶ್ಚಾತ್ತಾನ ಪದುತ್ತಾನೆ. ತನ್ನ ಹೆಂಡತಿಯಲ್ಲಿ ಕ್ವಮಾಯಾಚನೆ ಮಾಡುತ್ತಾನೆ.

ಅಧ್ಯದ ವಿಶ್ವಾಂತಿ ಕಾಲದಲ್ಲಿ ಎಲ್ಲರೂ ಹೊರಗಡೆ ಬಂದರು. ಕಾಫಿಯನ್ನು ತರಿಸಿ ಕುಡಿದರು.

ವೆಂಕಟರಾಯನು “ ಮಿಮಲಾದೇವಿ. ಕವಿಗಳೂ ಈ ತೆಗಾ ರೆ ರೂ ಯಾವಾಗಲೂ ಸ್ತ್ರೀ ಪದ್ಮಪಾತಿಗಳು. ಅವರು ಗಂಡಸರನ್ನು ಕೆಟ್ಟವರಾಗಿ ಚಿತ್ರಸುತ್ತಾರೆಯೇ ನಿನಾ, ಹೆಂಗಸರಿಂದ ಗಂಡಸರು ಪಡುವ ಬಾಧೆಗಳನ್ನು ಎಲ್ಲಿಯೂ ಚಿತ್ರಿಸಲಿಲ್ಲ. ಈ ಚಿತ್ರವೂ ಹಾಗೆಯೇ ಇದೆ ” ಎಂದನು.

ವಿನುಲೆಯು “ ಅದರಲ್ಲಿ ಪಕ್ಕವಾತವೇನಿಲ್ಲ. ಅವು ಗ ಲು ಸಹಜ ಚಿತ್ರಗಳು. ಹೆಂಗಸರಿಂದ ಕಷ್ಟಕ್ಕೆ ಸಿಕ್ಕು ಪಾಡು ಪಟ್ಟಿ ಒಬ್ಬ ಗಂಡಿನ ಉದಾಹರಣೆಯನ್ನು ಕೊಡಬಲ್ಲಿ ರಾ ? ಹೆಂಗಸರಾಗಿ ಹುಟ್ಟೆ ದಾ ಗ ಲೇ ಕೆವ್ವನು ನಮ್ಮೆ ಹಣಿಯಲ್ಲಿ ಬರೆದಿದೆ ”. ಎಂದು ಹೇಳಿದಳು.

ಶಂಕರನು ನಡುವೆ ಬಾಯಿ ಹಾಕಿ “ ಇದರಲ್ಲಿಲ್ಲಾ ಹೆಂಗಸರು ಗಂಡ ಸರೆಂಬ ಷ್ಟೇತ್ವಾಸವಿಲ್ಲ. ಒಳ್ಳೆಯವರು ಒಳ್ಳೆಯವರೇ. ಕೆಟ್ಟಿನರು ಕೆಟ್ಟಿನರೇ ” ಎಂದು ಹೇಳಿದನು.

ಗಂಡಸರಿಬ್ಬರೂ ಹಚ್ಚಿದ್ದ ಸಿಗರೇಟ್‌ನು ಮುಗಿಯುವವರೆವಿಗೆ ಮಾತನಾ ದುತ್ತಾ ಕುಳಿತ್ತದ್ದರು. ಅದಾದ ಕೂಡಲೇ ಒಳಗೆದ್ದ ಹೋದರು. ಅಪ್ಪು ಹೋತ್ತಿಗೆ ಚಿತ್ರನು ಆರಂಭವಾಯಿತು.

ಸಿನಿಮಾ ಮುಗಿಸಿಕೊಂಡು ಮನೆಗೆ ಬರುವ ವೇಳೆಗೆ ಒಂಬತ್ತ್ತೂ ವರೀ ಯಾಯಿತು. ಎಲ್ಲರೂ ಉಬಟ ಮಾಡಿದರು. ಶಂಕರನು ರಾತ್ರಿಯೇ ಮನೆಗೆ ಹೋಗಬೇಕೆಂದು ಹೇಳಿದನು. ವೆಂಕಟರಾಯನು ಆವನನ್ನು ಬಿಟ್ಟು ಬರಲು ಕೆಂಗೇರಿಗೆ ಹೋದನು.

ಮಹಡಿಯ ಮೇಲಿನ ಕೋಣಿಯಲ್ಲಿ ನಾಗವೇಣಿಯೂ ವಿನುಲೆಯೂ ಹಾಸಿಗೆಯ ಮೇಲೆ ಮಲಗಿಕೊಂಡು ಮಾತನಾಡುತ್ತಿದ್ದರು. ಅವರು ತಮಗೆ ತೋರಿದ ಮಾತುಗಳೆಲ್ಲವನ್ನೂ ಆಡಿದರು.

ಸುಮಾರು ಹನ್ನೊಂದೂವರೆ ಗಂಟಿಯಲ್ಲಿ ನಾಗವೇಣಿಯು “ ಅಕ್ಕಾ. ನೀನು ಮಲಗಿಕೋ. ನಾನಿನ್ನ ಹೋಗುತ್ತೇನೇ ” ಎಂದಳು.

“ ಯಾಕೆ ? ಇದೇ ನಿನ್ನ ಕೋಣಿಯಲ್ಲವೇನೇ ?”

“ ಹೌದಕ್ಕೆ. ಆದರೆ ರಾತ್ರಿಯ ಹೋತ್ತು ನಾನು ಇಲ್ಲಿ ಮಲಗುವುದಿಲ್ಲ. ನಮ್ಮಮೃಷಿನಿಗೆ ನೈಸ್ ಚ ನಾನ್ ಗಿ ಲಿ ವ ಲ್. ರಾತ್ರಿ ಅವರಿಗೇನಾದರೂ ಬೇಕೇ ನೋ ಎಂದು ಅಲ್ಲಿಯೇ ಮಲಗುತ್ತೇನೇ ”

“ ನಾನೊಬ್ಬಳೇ ಇಲ್ಲಿ ಮಲಗಿಕೊಳ್ಳಲೇ ?”

“ ಭಯವೇನು ? ನಮ್ಮಮೃಷಿ ಹುಷಾರಾಗಿದ್ದಾಗ ನಾನು ಒಬ್ಬಳೇ ಮಲಗಿಕೊಳ್ಳತ್ತಿರಲಿಲ್ಲನೇ ?” ಎಂದು ಹೇಳಿ ಮೇಲೆದ್ದ ಳು.

ಎದ್ದುವರು ಹೋಗದೇ ಸುಮೃದ್ಧಿ ನಿಂತಿರಲು, ವಿನುಲೆಯು “ಯಾಕೆ ನಿಂತಿದ್ದೀರೆ ?” ಎಂದಳು.

“ ನೀನು ಮಲಗಿಕೋ. ನಾನು ಹೊಡ್ಡಿಸಿ, ದೀಪವಾರಿಸಿ, ಹೋಗುತ್ತೇನೇ ” ಎಂದಳು.

ವಿನುಲೆಯು ನಕ್ಕು ಮಲಗಿಕೊಂಡಳು. ನಾಗವೇಣಿಯು ಅವಳಿಗೆ ಹೊಡ್ಡಿಸಿ, ದೀಪವಾರಿಸಿ, ಬಾಗಿಲು ಸೇರಿಸಿಕೊಂಡು ಹೋಡಳು.

ವಿನುಲೆಗೆ ನಿಡ್ಡೆ ಬರಲಿಲ್ಲ. ಸ್ವಲ್ಪ ಹೋತ್ತು ಹಾಸಿಗೆಯ ಮೇಲೆಯೇ ಚಿದ್ದು ಹೋರಳಾಡಿದಳು. ಅನಂತರ ಎದ್ದು ಕುಳಿತುಕೊಂಡಳು. ಹಾಗೆಯೇ ಏನೇನೋ ಆಲೋಚನೆಗಳು ಬಂದುವು. ಕೋಣೆಯ ಬಾಗಿಲು ಹಾಕಿ ಕೊಂಡು ಬರಬೇಕೆಂದು ಅವಳಿಗೆ ತೋರಿತು. ಇನ್ನೂ ನಿಡ್ಡೆ ಬರಲಿಲ್ಲವಲ್ಲ, ನಿಡ್ಡೆ ಬಂದು ಮಲಗಿಕೊಳ್ಳುವಾಗ ಬಾಗಿಲು ಹಾಕಿಕೊಳ್ಳುಣವೆಂದು ಕೊಂಡಳು.

ರಾತ್ರಿ ಸುವಾರು ಹನ್ನೆರಡು ಗಂಟೆಗಳ ಮೇಲೆ ಆಗಿರಬಹುದು. ಮನೆಯೆಲ್ಲವೂ ನಿಶ್ಚಯಾಗಿದ್ದಿತು. ಅಂತಹ ನಿಶ್ಚಯಲ್ಲಿ ಯಾರೋ ಬಾಗಿಲು ತೆರೆದ ಶಭ್ದವು ಕೇಳಬಂದಿತು. ಆ ಶಭ್ದವನ್ನು ಕೇಳಿ ವಿನುಲೆಗೆ ದಿಗಿಲಾಯಿತು. ಎದ್ದು ದೀಪ ಹಾಕಿ ಯಾರು ನೋಡೋಣವೆಂದುಕೊಂಡಳು.

ವಿನುಲೆಯು ಯೋಚನೆ ಮಾಡಿದಳು. ಸುವಾರು ನಾಗವೇಣಿಯು ಬಂದಿದ್ದಾಗ್ನಿ ಲೇಂದುಕೊಂಡಳು.

“ ನಾಗವೇಣೇ ?” ಎಂದು ಕರೆದಳು.

ಉತ್ತರವು ಬರಲಿಲ್ಲ. ನಾಗವೇಣಿಯು ಈ ನಡುರಾತ್ರಿಯಲ್ಲಿ ಬಂದಿದ್ದರೆ ಮಾತನಾಡುತ್ತಿದ್ದಳು. ಬಂದವರು ಅವಳಿಲ್ಲ.

ಮರುಕ್ಕೆಣಿದಲ್ಲಿಯೇ ದೀಪ ಹಾಕಲಾಯಿತು. ಬಂದವನು ವೆಂಕಟರಾಯ. ಅವನು ದೀಪವನ್ನು ಹಾಕಿದ ಕೂಡಲೇ ಬಾಗಿಲು ಚಿಲಕ ಹಾಕಿ ಒಳಗೆ ಬಂದನು.

ಅವನನ್ನು ನೋಡಿದಾಗ ವಿನು ಲೇಗೆ ಗಾಬರಿಯಾಯಿತು. ಅವಳು “ ಇದೆನು ನೀವು ?” ಎಂದಳು.

ಅವಳ ಪ್ರಶ್ನೆಗೆ ಅವನು ಕೂಡಲೇ ಉತ್ತರ ಕೊಡಲಿಲ್ಲ. ಬಂದು

ಅವಕು ಕುಳಿತಿದ್ದ ವಿಶಾಲವಾದ ಹಾಸಿಗೆಯ ಮೇಲೆ ಕು ಲ ತು ಕೊ ೦ ದು, ಮೆಲ್ಲನೇ “ ಯಾಕೆ ವಿಮಲಾ ? ಎದ್ದು ಕುಳಿತಿದ್ದೀಯೆ ? ನಿದ್ದೆ ಬರಲಿಲ್ಲವೇ ? ಎಂದು ಕೇಳಿದನು.

ಅವಳ ಗಂಟೆಲು ಕಟ್ಟಿಕೊಂಡು ಬಂದಿತ್ತು. ಕೂಡಲೇ ಮಾತನಾಡ ಲಾಗಲಿಭ್ರ. ಕಷ್ಟದಿಂದ ಒಂದೊಂದೇ ಮಾತನಾಡುತ್ತಾ “ ಇದೇನಿದು ? ಈ ಅರ್ಥರಾತ್ರಿಯಲ್ಲಿ ಇಲ್ಲೇಕೆ ಬಂದಿರಿ ? ಏನು ಸಮಾಚಾರ ” ಎಂದು ಕೇಳಿದಳು.

“ ನಾನು ಹೀಗೆಯೇ—————” ಎಂದು ಹೇಳಿದ ಕೂಡಲೇ ಅವನ ಮಾತು ಸಿಂತುಹೋಯಿತು. ಮುಂದೆ ಮಾತನಾಡುವ ಪದವನ್ನು ಹುಡು ಕುತ್ತಿರುವವನ್ನಂತೆ ಅವನು ತತ್ತ್ವಿಸಿದನು. ಅನಂತರ ಚೇತರಿಸಿಕೊಂಡು “ ವಿಮ್ಮು, ಹಾಗೆಯೇ ಕುಳಿತಿರುವಾಗ ನನಗೊಂದು ಯೋಚನೆಯು ಬಂದಿತು. ಪರಸ್ಪರ ಪ್ರೇಮ ಮಾಡುತ್ತಿರುವ ನಾವು ಯಾಕೆ ಪಾಡು ಪಡಬೇ ಕು ? ಯಾವನೇರೂ ತಿಳಿಯದ ಅವರಿಚಿತನಿಗಾಗಿ ನಮಿಬ್ಬರ ಜೀವನಗಳು ಯಾಕೆ ಹಾಳಾಗಬೇಕು. ನಾವು ಇದನ್ನು ಸರಿಮಾಡಿಕೊಳ್ಳುವವರಿವಿಗೆ ನಮಗೆ ಸುಖವಿಲ್ಲ. ನಮಗೆ ನುದುವೆಯಾಗದೇ ಇರಬಹುದು. ಆದರೆ ನೀನು ನನ್ನ ಪತ್ತಿ. ನಾನು ನಿನ್ನನ್ನು ಮನಸಾರೇ ಸ್ತ್ರೀತಿಸುತ್ತೇನೆ. ಆ ಸ್ತ್ರೀತಿಯು ಎಷ್ಟೀಂಬುದನ್ನು ಪ್ರತಿಕ್ಷೇಣಪೂ ವಿರಹವೇದನೇಯಿಂದ ತಪ್ತವಾಗುತ್ತಿರುವ ನನ್ನ ಹೃದಯವು ಅಳಿಯಲಾರದಾಗಿದೆ. ವಿಮಲಾ. ಇನ್ನು ಆತ್ಮೀಯ ಕಾಲ ದಲ್ಲಿಯೇ ನಾವು ಸಂಸಾರವನ್ನು ಆರಂಭಿಸಿ ಇವುಗಳನ್ನೆಲ್ಲಾ ಮರಿತುಬಿಡಬೇಕು. ವಿಮ್ಮು——ವಿಮ್ಮು, ನನ್ನ ವಿಷಯದಲ್ಲಿ ನೀನು ದಯಾರಹಿತಾಗಬೇಡ. ನಾನೇನು ತಪ್ಪ ಮಾಡಿದ್ದೇನೆ. ನೀನೇ ಹೇಳಿ. ನನ್ನ ಹೆಂಡ ತಿಂಬನ್ನು ಪ್ರೇಮ ಮಾಡುವುದೇ ನನ್ನ ಅಪರಾಧವೇ ? ” ಎಂದನು.

ಈ ಮಾತುಗಳನ್ನು ಹೇಳುವಾಗ ಅವನು ಅಂಗಳಾಚಾನಂತಿ ಅವಳ ಕಡೆ ನೋಡುತ್ತಿದ್ದನು. ಹಾಸಿಗೆಯ ಮೇಲೆ ಕುಳಿತಿದ್ದವಕು ಕುಳಿತುಕೊಳ್ಳಲಾರದೇ ದಿಂಬುಗಳ ಮೇಲೆ ಒರಗಿಕೊಂಡಿದ್ದಳು. ಆದರೂ ಅವಳ ಶರೀರವೇ ಕಂಪಿಸುತ್ತಿದ್ದ ತು.

ಅವಳು ನಡುಗುವ ಧ್ವನಿಯಿಂದ “ ಈ ಮಾತುಗಳನ್ನು ಈಗೇಕೆ

ಅದುವುದು ? ಈಗಾಗಲೇ ಅಥ ರಾತ್ರಿಯ ಮೇಲಾಗಿದೆ. ನನಗೆ ದಣಿವಾಗಿದೆ. ನಿನುಗೂ ದಣಿವಾಗಿರಬಹುದು. ಹೋಗಿ ಮಲಗಿಕೊಳ್ಳಿ. ನಾಳೀ-ನಾಡಿದ್ದು ಬೇಕಾದ ಹಾಗೆ ಮಾತನಾಡೋಣ ”ಎಂದಳು.

ಅವನು ದಿಟ್ಟತನದಿಂದ “ ಇದೇನು ವಿಮ್ಮುತ್ತಾ. ಈ ರೀತಿಯಾಗಿ ಮಾತನಾಡುತ್ತಿರುವೆ. ಎಂದೋ ನಿನಗೆ ಏನೋ ತೋರಿತು. ಅದರಿಂದ ಅದಪ್ರಮಾದವೇನು ? ನಾಳೀ, ನಾಡಿದ್ದು ನಾವು ಮಾತನಾಡಬೇಕಾದ್ದೇ ನಿದೆ ? ದೇವರ ಎದುರಿಗೂ ಪುನುಷ್ಠರ ನದುರಿಗೂ ನಾವು ದಂಪಹಿಗಳು ” ಎಂದನು.

ಆ ಮಾತು ಕೇಳಿ ವಿಮುಲೆಗೆ ವಿವರಿತ ಕೋಪವು ಬಂದಿತು. ನೈಸ್ಯ ಯೆಲ್ಲಾ ಉರಿಯತು. ಅವಳು ದುರುಗುಟ್ಟಿಕೊಂಡು ಸೋಡುತ್ತಾ “ ಅದೆಲ್ಲಾ ಈಗ ಬೇಡ. ನಿಮ್ಮ ಉದದೀಕವೋಂದೂ ನನಗೆ ಬೇಡ. ನೀವು ಕೂಡಲೇ ಇಲ್ಲಿಂದ ಹೊರಟು ಹೋಗಿರಿ ” ಎಂದನ್ನು

“ ಯಾಕೆ ವಿಮ್ಮುತ್ತಾ ನಾನು ಇಲ್ಲಿರುವುದರಲ್ಲಿ ತಪ್ಪೇನಿದೆ ? ಯಾಕೆ ಈ ರೀತಿಯಾಗಿ ನನ್ನನ್ನು ಹೋಗಲು ಹೇಳುತ್ತಿದ್ದಿಲ್ಲ ಯೆ ? ”

“ ಹೌದು ತಪ್ಪು. ಸಾವಿರ ಬಾರಿ ತಪ್ಪು. ಈ ಕೋಡಿಗೆ ಬರಲು ನಿಮಗೆ ಅಧಿಕಾರವಿಲ್ಲ. ಹೊರಗೆ ಹೋಗಿ ”

ಅವನು ನಗುತ್ತಾ “ ಯಾಕೆ ತಪ್ಪು ? ಯಾಕೆ ಇಲ್ಲಿಗೆ ಬರಲು ಅಧಿಕಾರವಿಲ್ಲ ? ನನ್ನ ಹೆಂಡತಿಯ ಕೋಡಿಗೆ ಬರುವುದರಲ್ಲಿ ತಪ್ಪೇನಿಲ್ಲ. ನನ್ನ ಹೆಂಡತಿಯ ಕೋಡೆಯಲ್ಲಿರಲು ಅಧಿಕಾರವಿಲ್ಲದೇ ಇಲ್ಲ. ನಾನು ನನ್ನ ಚಿನ್ನೆ ಮೇಲಿನ ಮೋಹದಿಂದ ಬಂದಿದ್ದೇನೆ ” ಎಂದು ಹೇಳುತ್ತಾ ಅವಳನ್ನು ಬಲಾತ್ಮಾರವಾಗಿ ಜುಂಬಿಸಿದನು.

## ೧೨

ವಿಮಲೆಯು ಬೆಳಗಾಗ ಏಳುವ ವೇಳೆಗೆ ಬಹು ಹೊತ್ತಾಗಿದ್ದಿತು. ಅವಳು ಕಾಫೀ ಕುಡಿದುಕೊಂಡು, ನಾಗವೇಣಿಯಿಂದ ಬೀಳಿನ್ನಾಂಡು, ಕೆಂಗೇರಿಯ ಮನೆಗೆ ಬರುವ ವೇಳೆಗೆ ಸುಮಾರು ಒಂಬತ್ತುವರೆ ಗಂಟೆಯ ಮೇಲಾಗಿದ್ದಿತು. ಆ ವೇಳೆಗೆ ಶೀಲಾ ವರದೆಯರು ಅಡಿಗೆಯ ಪ್ರಯಂತ್ರಗ ಳಲ್ಲಿದ್ದರು. ಹಿಂದಿನ ದಿನ ತಾವು ಸಿನಿಮಾಗೆ ಹೋಗಿದ್ದುದನ್ನು ಶಂಕರನೇ ತಂಗಿಯರಿಗೆ ಹೇಳಿದ್ದನು. ವಿಮಲೆಯು ಅದನ್ನು ಲಾಲ್ ವಿವರ ವಿವರವಾಗಿ ಹೇಳಿದಳು. ಸೂಕ್ತವಾಗಿ ಕೆತೆಯನ್ನು ಹೇಳಿದಳು. ಅಕ್ಕತಂಗಿಯರು ಚಿತ್ರವನ್ನೂ ನಟನಟಿಯರನ್ನೂ ಕುರತು ಸ್ಪಷ್ಟ ಹೊತ್ತು ಚಚಿಸುತ್ತಿದ್ದರು.

ಮಾಮೂಲಿನ ದಿನಚರ್ಯೆಯು ಆರಂಭವಾದರೂ ಕೂಡಾ ವಿಮಲೆಯು ಮನಸ್ಸು ಅತ್ಯಂತ ಚಿಂತೆಯಲ್ಲಿಯೇ ಇದ್ದಿತು. ಅವಳಿಗೆ ಬಹು ಮುಜು ಗರವಾಗಿತ್ತು. “ ದೇವರೇ ! ನನ್ನನ್ನು ಎಂತಹ ಸ್ಥಿತಿಗೆ ತಂದೆ ” ಎಂದು ಕೊಳ್ಳುತ್ತಿದ್ದಳು.

ನಟರಾಜನ ಜ್ಞಾಪಕವು ಬರುತ್ತಿದ್ದಿತು. ಆದರದು ಹೊದಲಿನಪ್ಪು ಸ್ವಷ್ಟವಾಗಿರಲಿಲ್ಲ. ಆ ನೆನಪು ಸ್ತಿರವಾದರೂ ಏನೋ ಮಂಕು ಮಂಕಾ ಗಿದ್ದಿತು. ಅದರೂ ಸಹ ನಟರಾಜನಿಂದ ಅವಳ ಮನಸ್ಸಿನ ಮೇಲೆ ವಿವರಿತ ವರಣಾಮವಾಗಿತ್ತು. ಹೊದಲು ತನ್ನ ತಂಗಿಯರು, ತನ್ನ ಅಣ್ಣಿ ತಮ್ಮಂದಿರು ಎಂದರೆ ಅವಳಿಗೆವೈಪ್ಪೇ ಮನುತೆ ಇದ್ದಿತು. ಇಂದೂ ಮನುತೆ ಇದೆ. ಆದರೆ ಅದು ಹೊದಲಿನಪ್ಪು ಪ್ರವಿರವಲ್ಲ.

ಇದೆಲ್ಲಾ ನಿಜವಿರಬಹುದು, ಅಥವಾ ಮನಸ್ಸಿನ ಮುಜುಗರವೇ ಇದಕ್ಕೆ ಕಾರಣವಾಗಿರಬಹುದು.

ಅವಳಿಗೆ ವೆಂಕಟರಾಯನ ಜ್ಞಾಪಕವು ಬರದಿರಲಿಲ್ಲ. ಅವನ ನೆನಪು ಬಂದೊಡನೆಯೇ ಅವಳ ವೈಯಿಲ್ಲವೂ ಉರಿಯ ತೊಡಗಿತು. ತನ್ನ ದೇಹವೇ ತನಗೆ ಅಸಹ್ಯವಾದಂತೆ ಆಯಿತು. ವಾಸ್ತವವಾಗಿ ಹೇಳುವುದಾದರೆ ಅವನ ಮೇಲೆ ದ್ವೀಪ ಉಂಟಾಗಿದ್ದಿತು. ಆದರೇನು ಪ್ರಯೋಜನ ? ಅವಳು ಅವನನ್ನು ಪ್ರೇಮ ಮಾಡುತ್ತಿದ್ದಾ ಶೀಯೋ, ದ್ವೀಪ ಮಾಡುತ್ತಿದ್ದಾ ಶೀಯೋ ? ಅಂತೂ ಅವನಿಗೆ ಸಿಕ್ಕಿಹಾಕಿಕೊಂಡಿದ್ದಾಳಿ. ಪ್ರತಿ ಕ್ಷೇತ್ರವೂ ಅವನಿಂದ ದೂರವಾಗಲು ಪ್ರಯತ್ನ ಮಾಡುತ್ತಿದ್ದಾಳಿ. ಆದರೆ ಅವನು ಬಿಡುವುದಿಲ್ಲ. ಜಿಗನೆಯಂತೆ ಕಚ್ಚಿಕೊಂಡು ಬಿಟ್ಟಿದ್ದಾನೆ.

ಶೀಲಾ ವರದೆಯರು ಆಷ್ಟು ಹೊತ್ತಿಗೆ ಮನೆಗೆಲಸಗಳನ್ನೇ ಮುಗಿಸಿದ್ದರು. ಶಂಕರನ ಮತ್ತು ವಾಸುವಿನ ಬಟ್ಟಿಗಳನ್ನು ಒಗೆದಿದ್ದರು. ವಿಮಲೆ ಮತ್ತು ಅತ್ಯೇಯ ಹಾಗೂ ತಮ್ಮ ಸೀರೆಗಳನ್ನು ಹಿಂಡಿ ಹರಡಿದ್ದರು. ಅಡಿಗೆಯ ಕೆಲಸಕ್ಕೆ ಕೃಪಾಪಾತ್ಮಕ ಹಿಂಡಿದ್ದರು. ವಿಮಲೆಗೆ ಕಣ್ಣಿಗೆ ಬೀಳುವಂತೆ ಯಾವ ಕೆಲಸವೂ ಇರಲಿಲ್ಲ. ಸುಮ್ಮನೆ ಕುಳತುಕೊಂಡರೆ ಮನಸ್ಸಿನ ಬಾಧೆಯು ವಿಪರೀತವಾಗುತ್ತದೆ. ಏನಾದರೂ ಮಾಡುತ್ತಿದ್ದರೆ ಉತ್ತಮ. ಮನೋ ವ್ಯಧಿಯು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ. ಆದರಿಂದ ಮನೆಯನ್ನೇಲ್ಲಾ ಸವರಿಸ ತೊಡಗಿದಳು. ಕೆಲಸಕ್ಕೆ ಬಾರದ ಚಿಂದಿಪಂದಿ ಬಟ್ಟಿಗಳನ್ನೇಲ್ಲಾ ಸೇರಿಸಿ ಗಂಟು ಕಟ್ಟಿ ಹಾಕಿದಳು. ಎಲ್ಲೆಲ್ಲೋ ಬಿಡ್ಡಿದ್ದ ಹಳೆಯ ಅಂಗಿಗಳನ್ನೂ ಟಪಲುಗಳನ್ನೂ ತೆಗೆದಬ್ಬಿಲು. ಶಂಕರನ ಹರಿದು ಹೊದೆ ಎರಡು ಪಂಚಿಗಳನ್ನು ಸೋಡಿ, ಬೆಂಬಾಂಬಾಗಳಾಗುತ್ತವೆ ಎಂದು ಕೊಂಡಳು. ಮನೆಯನ್ನು ತೆರಪು ಮಾಡಿ, ಗುಡಿಸಿ, ಸಾಂದರ್ಭ. ಸಾರಿಸಿ ಯಾದ ಮೇಲೆ ಬಟ್ಟಿಗಳನ್ನು ಒಗೆಯ ಬೇಕೆಂದಿದ್ದಳು. ಇತರ ಕೆಲಸಗಳು ಮುಗಿಯುವ ವೇಳೆಗೆ ಆಯಾಸವಾಗಿದ್ದಿತು. ಮತ್ತೊಮ್ಮೆ ದಿನ ಒಗೆಯೋ ಓವೆಂದುಕೊಂಡು ಎದ್ದು ಉಟ ಮಾಡಿ ಮಲಗಿದಳು. ದಣಿದಿದ್ದ ಅವಳಿಗೆ ಚೆನ್ನಾಗಿ ನಿಡೆಯು ಬಂದಿತು.

ಮಧ್ಯಾನ್ತ ಕಾಫಿಯನ್ನು ಕುಡಿಯುತ್ತಿರುವಾಗ ನಾಗವೇಗೆಯು

ಮಾತು ಬಂದಿತು. ಶೀಲಾ ವರದೆಯರಿಗೆ ಅವಳ ವಿಷಯವನ್ನು ಎಪ್ಪ ಮಾತನಾಡಿದರೂ ತ್ಯಾಪ್ತಿಯಿಲ್ಲ. ವಿನುಲೆಗೂ ಅವಳನ್ನು ಕಂಡರೆ ಬಹಳ ವಿಶ್ವಾಸ. ಆದರೆ ತಾನು ಅವಳ ಪ್ರೇಮ ಭಂಗಕ್ಕೆ ಶಾರಣಾದೆಸೆಂದು ಆಗು ತ್ತುದೆಯಲ್ಲಾ ಎಂದು ಆಗಾಗ ಚುಚ್ಚಿದಂತೆ ಆಗುತ್ತಿತ್ತು.

ಶೀಲೆಯು “ನಾಗವೇಣಿಯನ್ನು ವೆಂಕಟರಾಯರಿಗೆ ಕೊಡುವುದಾಗಿ ಅಜ್ಞಮೃತನವರು ಹೇಳಿದರಲ್ಲಾ. ಅವಳು ಒಪ್ಪಿದ್ದಾಢಿ ಶೇಸಕ್ಕೂ” ಎಂದಳು.

ವಿನುಲೆಯು “ನೀನು ಅವಳನ್ನೇ ಯಾಕೆ ಕೇಳಲಿಲ್ಲ ?” ಎಂದಳು.

“ನಾನು ಕೇಳಬೇಕೆಂದಿದ್ದೆ. ಆ ಗಳಾಟಯಲ್ಲಿ ಕೇಳಲಾಗಲಿಲ್ಲ. ಫರಸತ್ತಾಗುವ ನೇಳಿಗೆ ನಾವು ಬಂದು ಬಿಟ್ಟಿವು ”

“ಅವಳು ನನಗಿಂತ ಸಣ್ಣವಳು. ನಾನು ಅದನ್ನುಲ್ಲಾ ಹೇಗೆ ಕೇಳಲಿ ?”

“ಓ ! ನೀನು ಬಿಡುತ್ತೀರೂ ? ನೀನು ಯಾವುದನ್ನೂ ಬಿವರೇ ಕೇಳಿಯೇ ಇರುತ್ತೀ. ನಮೋದನೆ ಹೇಳಬುದಿಲ್ಲ. ಅಷ್ಟೇ ?”

ವಿನುಲೆಯು ತಂಗಿಯ ಮಾತಿಗೆ ಜವಾಬು ಕೊಡಲಿಲ್ಲ.

ಅಪ್ಪು ಹೊತ್ತೂ ಮಾತನಾಡದೇ ಕುಳಿತಿದ್ದ ವರದೆಯು “ನಾನು ಹೇಳುತ್ತೀನೇ, ಕೇಳಿ. ನಾಗವೇಣಿಯು ಒಪ್ಪಿದ್ದಾಢಿ. ಅವಳು ವೆಂಕಟರಾಯರ ಕಡಿಗೆ ನೋಡುವುದರಲ್ಲಿಯೇ ನಾನು ಕಂಡುಕೊಂಡೆ ” ಎಂದಳು.

ವಿನುಲೆಯು ಹುಸಿ ಕೋಪದಿಂದ ವರದೆಯನ್ನು ಗುಡಿ “ಪ್ರಣಯ ಕಟ್ಟಾಕ್ಕೆ ವೀಕ್ಷಣದಲ್ಲಿ ಪರಿಣತೆ ” ಎಂದು ಹೇಳಿ ಹೊರಟು ಹೋದಳು.

ಈ ವಿಷಯವಾಗಿ ತಂಗಿಯರೊಡನೆ ಚಚ್ಚೆ ಮಾಡಲು ಅವಳಿಗೆ ಇಷ್ಟ ವಿರಲಿಲ್ಲ. ಅವಳು ಹೋಗಿ ಅತ್ಯೇಯೊಡನೆ ಕುಳಿತುಕೊಂಡು ಮಾತನಾಡ ತೊಡಗಿದಳು.

ಮಾರನೆಯ ದಿನ ಭಾನುವಾರ. ಶಂಕರನು ಘ್ರಾಂತೀರಿಗೆ ಹೋಗಬೇಕಾಗಿ ರಲಿಲ್ಲ. ಅವಸರವಿಲ್ಲದಿದ್ದರೂ ಬೇಕಾದಪ್ಪ ಕೆಲಸಗಳನ್ನು ಹಚ್ಚಿಕೊಂಡಿದ್ದರು. ಮನೆಯಲ್ಲಿ ಸೋಳ್ಣಿ, ತಿಗಳಿಗಳು ಹಚ್ಚಿದ್ದವು. ಶಂಕರನು ಯಾರಿಂ

ದಲೋ ವಂಪ್ ಕೇಳಿ ತಂದಿದ್ದು. ರಾತ್ರಿ ಮನೆಗೆ ಬರುವಾಗ ಡಿ.ಡಿ.ಟಿ ಹೊಡಿಯುವುದೆಂದೂ ಮಧ್ಯಾನ್ತ ಉಟ್ಟಿ ಮಾಡಿದ ಮೇಲೆ ಎಲ್ಲರೂ ಸಿನಿ ಮಾಗೆ ಹೋಗುವುದೆಂದೂ ನಿರ್ಧರಿಸಿದ್ದರು.

ಶೀಲೆ ಪರದೆಯರು ಮನೆಯನ್ನು ತೆರಪು ಮಾಡಿ ಸಾಮಾನುಗಳೆಲ್ಲ ಪನ್ನು ಹೊರಗೆ ತಂದಿಟ್ಟಿರು. ಶಂಕರನು ಪ್ರಡಿಯನ್ನು ನೀರಿನಲ್ಲಿ ಕಲಿಸಿ ತಂಗಿಯರ ಸಹಾಯದಿಂದ ಡಿ.ಡಿ.ಟಿ. ಹೊಡಿಯಲು ಮೊದಲು ಮಾಡಿದನು. ವಾಸುಪೂ ಅವರಿಗೆ ಸಹಾಯ ಮಾಡುತ್ತಿದ್ದನು. ಹಂಡಿನ ದಿನ ಸಾಯಂಕಾಲವೇ ವಿಮಲೆಯು ತೋಟದಲ್ಲಿ ಹುರುಳೇ ಕಾಯಿಗಳು ಬಿಟ್ಟಿರು ಪುದನ್ನು ಸೋಡಿದ್ದಳು. ಹುಳಿ ಮಾಡಬೇಕೆಂದು ಕೊಂಡಿದ್ದಳು. ಅವು ಗಳನ್ನು ಕಿತ್ತು ಕೊಂಡು ಅವಳು ವಡಿಗೆಯ ಮನೆಯೊಳಗೆ ಹೋದಳು.

ಅಡಿಗೆಯು ಮುಗಿದು, ಒಗ್ಗರಣ ಹಾಕುವ ವೇಳೆಗೆ ಸುಮಾರು ಹನೆಷ್ಯಂದೂವರೆ ಗಂಟೆಯಾಗಿತ್ತು. ಅಷ್ಟ ಮಾಡಿ ಮುಖದಲ್ಲಿ ಮೂಡಿದ್ದ ಬೆವರಿನ ಹನಿಗಳನ್ನು ಸೆರಗಿನಿಂದ ಒರಸಿಕೊಳ್ಳುತ್ತಾ ಹೊರಗೆ ಬಂದಳು. ಹಜಾರದಲ್ಲಿ ಗೋಡೆಗಳು ಬಣಗಿರಲಿಲ್ಲ. ಸೆಲದ ಮೇಲೆ ಬಿಳಿಯ ನೀರು ಹಾಗೆ ಹಾಗೆಯೇ ಇದ್ದಿತು. ಅದರ ಮೇಲೆಯೇ ಸಾಮಾನುಗಳನ್ನು ಇಟ್ಟಿದ್ದರು.

ಹೊರಗಡೆ ಅಂಗಳದಲ್ಲಿ ಗಲಾಟೆಯಾಗಿದ್ದಿತು. ಅಲ್ಲಿ ಹುಡುಗರೆ ಲ್ಲಿರೂ ಸೇರಿ ಡಿ.ಡಿ.ಟಿ. ಹೊಡಿಯುತ್ತಿದ್ದರು. ಮಿಮಲೆಯು ಅಲ್ಲಿಗೆ ಹೋದಳು. ಶಂಕರನೊಡನೆ ವಯಸ್ಸುದವನೊಬ್ಬಿದ್ದಾನೆ. ಅವನು ಕೆಳಗೆ ನಿಂತು ವಂಪ್ ಮಾಡುತ್ತಿದ್ದಾನೆ. ಶಂಕರನು ಕೊಳನೆ ಹಿಡಿದು ಓಡಿಯಾಡುತ್ತಿದ್ದಾನೆ.

ವಿಮಲೆಯು ಎರಡು ಮೂರು ಸಲ ಬಂದಿದ್ದಳು. ಆಗ ಈತನು ಇರಲ್ಲಿಲ್ಲ. ಯಾರು ವಯಸ್ಸುದವನೆಂದು ಸೋಡಿದಳು. ಅವನು ವೆಂಕಟಿರಾಯ.

“ ಇದೆನು ಇವರಿಂದ ಕೆಲಸ ಮಾಡಿಸುತ್ತಿದ್ದೀರೆ ? ಶಂಕರ್ ” ಎಂದು ಕೇಳಿದಳು.

“ ಬೇಡ ಎಂದರೆ ಕೇಳುವುದಿಲ್ಲವಲ್ಲ, ವಿಮಲಾ ”

ವೆಂಕಟರಾಯನು “ ನಾನೂ ನಿಮ್ಮವನೇ ! ಕೇಲಸ ಮಾಡಿದರೇನಂತೆ, ಬಿಡಿ ” ಎಂದು ವಿಮಲೀಯನ್ನು ಉದ್ದೇಶ ಮಾಡಿ ಹೇಳಿದನು.

ವರದೆಯು “ ಈಗ ಅಧ್ಯ ನಮ್ಮವರಾಗಿದ್ದೀರಿ. ಪೂರಾ ನಮ್ಮವರಾಗಿಲ್ಲ ” ಎಂದಳು.

ಕೂಡಲೇ ವೆಂಕಟರಾಯನು “ ಹಾಗೆಂದರೆ ? ” ಎಂದುಬಿಟ್ಟುನು. ಮಾತು ಬಾಯಿಂದ ಹೊರಗಡೆ ಬಂದ ನಂತರ ಹಾಗನ್ನು ಬಾರದಾಗಿದ್ದ ತೆಂದು ಕೊಂಡನು.

ಮಾತು ಎತ್ತೆ ಕಡೆಗೋ ತಿರುಗಿದುದರಿಂದ ವಿಮಲೀಯ ಎಡೆಯು ಹೊಡೆದುಕೊಳ್ಳಲಾರಂಭವಾಯಿತು.

“ ನಮ್ಮವರಾಗುವುದೆಂದರೆ ನೀವು ಬೆಂಗಳೂರು ಬಿಟ್ಟು ಕಂಗೇರಿಯ ಲ್ಲಿಯೇ ಇರಬೇಕು ” ಎಂದು ವರದೆಯು ನಗುತ್ತಾ ಹೇಳಿದಳು.

ವಿಮಲೀಯು ದೊಡ್ಡದೊಂದು ಭಾರವು ಇಳಿದಂತೆ ನಿಟ್ಟಿಸಿರು ಬಿಟ್ಟುಳು.

ಅಲ್ಲಿಯೇ ಕುಳಿತಿದ್ದ ಸಾಮಿತ್ರಮ್ಮನವರು “ ಶಂಕರ. ನಿನ್ನ ಸ್ನೇಹಿ ತರನ್ನು ಇಲ್ಲಿಯೇ ಉಟ ಮಾಡುವುದಕ್ಕೆ ಹೇಳು. ಹೊತ್ತಾಗಿದೆ ” ಎಂದರು.

ಶಂಕರನು “ ಹನ್ನೇರಡು ಗಂಟೆಯಾದ ವೇಲೆ ಎಲ್ಲಿ ಹೋಗಿತ್ತಾರತ್ತೆ. ಇಲ್ಲಿಯೇ ಉಟ ಮಾಡುತ್ತಾರೆ ” ಎಂದು ಹೇಳಿದನು.

ಎಲ್ಲರೂ ಸ್ವಾನ್ಯದ ಮಾಡಿ ಉಟಕ್ಕೆ ಕುಳಿತರು.

ಉಟ ಮಾಡುತ್ತಾ ವೆಂಕಟರಾಯನು “ ಹುಳಿಯು ಬಹಳ ಚೆನ್ನಾಗಿದೆ. ಇದೇನಾದರೂ ಯುಥ್ಸು ಕಾಲವಾಗಿದ್ದರೆ ಇಂತಹ ಹುಳಿಯನ್ನು ಮಾಡಿಸಿ ಬಾಟಲುಗಳಲ್ಲಿ ಹಾಕಿ ಮಾರಿ ದುಡ್ಡ ಸಂಪಾದನೆ ಮಾಡುತ್ತಿದ್ದ ” ಎಂದು ಹೇಳಿದನು.

ಸಿಜವಾಗಿಯೂ ಹುಳಿಯು ಬಹಳ ಚೆನ್ನಾಗಿದ್ದಿತು.

ಉಟ ಮಾಡಿ ಕುಳಿತು ಮಾತನಾಡುತ್ತಿದ್ದರು. ಎರಡು ಗಂಟೆಯಾಗುತ್ತೆಲೇ ಸಿನಿಮಾಗ ಹೋಗಬೇಕೆಂಬ ಮಾತು ಬಂದಿತು. ವಿಮಲೀಯು ಎದ್ದು ಚಹಾ ಮಾಡಿ ಎಲ್ಲರಿಗೂ ತಂದು ಕೊಟ್ಟಳು.

ಅನಂತರ “ನೀವುಗಳೆಲ್ಲರೂ ಹೋಗಿ ಬಸಿ. ನಾನು ಹೊನೇ ತಾನೇ ಹೋಗಿದ್ದೇನೆ. ಅಲ್ಲಿಯೂ ಕಾಫೀ ತಿಂಡಿಗೆ ಹೋಗಬೇಡಿ. ಸೇ ವಾಗಿ ಬಂದು ಬಿಡಿ. ನಾನೇನಾದರೂ ಮಾಡಟ್ಟರುತ್ತೇನೆ” ಎಂದು ಹೇ ವಿಮಲೀಯು ವೆಂಕಟರಾಯನ ಕಡೆಗೆ ನೋಡುತ್ತಾ “ನೀವೇನೂ ಬಸ್ ನೇ ಹೋಗಬೇಕಾಗಿಲ್ಲ. ವೆಂಕಟರಾಯರೇ ನಿಮಗೆಲ್ಲಾ ಧಿಯೆಟರಿನ ಬಾಡ್ರಾ ಕೊಡುತ್ತಾರೆ” ಎಂದು ಹೇಳಿದಳು.

ಕೂಡಲೇ ವೆಂಕಟರಾಯನು “ಇಲ್ಲ. ಈ ಬಿಸಿಲಿನಲ್ಲಿ ನಾನ ಹೋಗುವುದಿಲ್ಲ. ಉಂಟ ಮಾಡಿದ ಮೇಲೆ ಸ್ಪೃಹ ಹೊತ್ತು ನನಗೆ ಮಾನವ ಅಭಿಯಾಸ. ಮಲಗದೇ ಮಾತಿನಲ್ಲಿಯೇ ಕುಳಿತಿದ್ದೇನೆ” ಎಂದನ ಶಂಕರನು “ವೆಂಕಟರಾಯರು ನಮಗೆ ಡಾರ್ಪಾ ಕೊಡದಿದ್ದರೆ ನೀರೆ ಗಳೆಲ್ಲಾ ಬೇಗ ಏಳಬೇಕು. ಬಸ್ ತಪ್ಪಿದರೆ ಸಿನಿಮಾ ತಪ್ಪಿ ಹೋರ್ತದೆ” ಎಂದನು.

ವೆಂಕಟರಾಯನು “ಅದೇಕೆ ಬಸ್ ನಲ್ಲಿ ಹೋಗುವುದು? ನನ ಕಾರನೇ ತಿಗೆದುಕೊಂಡು ಹೋಗಿ ಬಸಿ. ಈಗೇನು ಅವಸರವ್ಯಾ ಮೂರು ಗಂಟಿಗೆ ಹೋದರಾಯಿತು” ಎಂದನು.

ವರದೆಯೂ ಶಂಕರನೂ ಯಾರೂ ಗಮನಿಸದಂತೆ ಪರಸ್ಪರ ಮುಖ ಇನ್ನು ನೋಡಿಕೊಂಡರು.

ಮೂರು ಗಂಟೆಯ ಹೊತ್ತಿಗೆ ಅವರೆಲ್ಲರೂ ಕಾರಿನಲ್ಲಿ ಹೋರಿ ಹೋದರು. ಅವರು ಹೋಗುವ ವೇಳೆಗೇ ವೆಂಕಟರಾಯನು ಮಲಗಿ ನೀರ ಮಾಡುತ್ತಿದ್ದನು.

ಅವನೆದ್ದು ಬರುವ ವೇಳೆಗೆ ವಿಮಲೀಯು ಟೀಪಮೆಟೋ ಕಾಯಿಗಳನ ಹೆಚ್ಚುತ್ತಿದ್ದಳು. ಅವನೂ ಬಂದು ಕುಳಿತುಕೊಂಡನು.

ಸ್ಪೃಹ ಹೊತ್ತುದರೂ ಅವಕು ಮಾತನಾಡದೇ ಇದ್ದುದನ್ನು ನೋ ವೆಂಕಟರಾಯನು “ನಿಮಲಾ. ನನ್ನ ಮೇಲೆ ಕೋಪನೇ?” ಎಂ ಕೇಳಿದನು.

ಅದಕ್ಕೂ ವಿಮಲೀಯು ಉತ್ತರ ಹೇಳಲಿಲ್ಲ.

ಅವನು ಮತ್ತೆನ್ನು ಹತ್ತಿರ ಬಂದು ಕುಳಿತುಕೊಂಡು ಹೆಚ್ಚು ಲು ಕಾಯಿ ಯನ್ನು ತೆಗೆದುಕೊಳ್ಳುತ್ತಿದ್ದ ಅವಳ ಕೈಯನ್ನು ತನ್ನ ಕೈಯಲ್ಲಿ ತೆಗೆದು ಕೊಂಡು “ ವಿಮೃಷ್ಟ ಮಾತನಾಡು. ನೀನು ಕೋಪದಿಂದ ಮಾತನಾಡದೇ ಹೋದರೆ ನನಗೆ ಬಹಳ ದುಃಖವಾಗುತ್ತದೆ. ಮೂನ್ಯೆಯ ದಿನ ನಾನು ಸಿನಿಮಾಗೆ ಕರೆದುಕೊಂಡು ಹೋಗಲು ಬಂದಾಗ ನಿನ್ನನ್ನು ನೋಡಿ ನನ್ನ ಮನಸ್ಸು ಹತೋಟಿ ತಪ್ಪಿ ಹೋಯಿತು. ಎಷ್ಟೋ ದಿನಗಳಿಂದ ನಾನು ನಿನ್ನನ್ನು ನೋಡುತ್ತಿದ್ದೇನೆ. ಅದರೆ ಆ ದಿನ ನನ್ನ ಮನಸ್ಸಿಗಾದಂತೆ ಯಾವಾಗಲೂ ಆಗಲಿಲ್ಲ ” ಎಂದು ಹೇಳಿದನು.

ವಿನುಲೆಗೆ ಏನು ಹೇಳಬೇಕೋ ತೋರಲಿಲ್ಲ.

“ ಮಾತನಾಡು, ವಿಮೃಷ್ಟ ”

“ ಏನು ಮಾತನಾಡಲಿ ? ”

“ ಏನಾದರೂ ಮಾತನಾಡು. ನೀನು ಹೆಚ್ಚುತ್ತಿರುವ ಈ ಕಾಯಿ ಯಾವುದು ಹೇಳು ”

ವಿನುಲೆಗೆ ನಗು ಬಂದಿತು. ಅವಳು ನಗುತ್ತಾ “ ಇದು ಟೊನೆಟೊ ಕಾಯಿ ” ಎಂದೇ.

“ ಈಗ ಇದರಲ್ಲೇನು ಮಾಡುತ್ತೀ ? ”

“ ಆವರುಗಳು ಮನೆಗೆ ಬರುವ ವೇಳಿಗೆ ಇದನ್ನು ಹಾಕಿ ಉಸ್ಟಿಟ್ಟು ಮಾಡುತ್ತೀನೇ ”

ವೆಂಕಟರಾಯನು ಅವಳಿಗೆ ಕೇಳಿಸುವಂತೆ ಹೊಡ್ಡ ನಿಟ್ಟುಸಿರು ಬಿಟ್ಟು ಆಬ್ಜು. ನಿನ್ನ ಬಾಯಿ ಬಿಡಿಸಬೇಕಾದರೆ ನನಗೆ ಸಾಕಾಗಿ ಹೋಯಿತು. ಕಡೆಗೂ ಮಾತನಾಡಿದೆಯಲ್ಲಾ ” ಎಂದನು.

“ ಹೀಗೇ ಇದ್ದರೆ ನಿಮಗೆ ಹುಚ್ಚು ಬಿಡಿದು ಹೋಗುತ್ತದೆ ”

“ ಬಿಡಿದರೆ ಬಿಡಿಯಲಿ, ವಿಮೃಷ್ಟ ಅದಕ್ಕೊಂಡಕ್ಕೊಂಡ ನಾನು ಹೇದರು ಪುದಿಲ್ಲ. ನಾನು ಹೇದರುವುದು ನಿನ್ನ ಕೋಪಕ್ಕೆ ಮಾತ್ರ. ಬೆಳಗ್ಗಿ ನಿಂದ ನಾನು ಬಂದು ಕಾಯುತ್ತಿದ್ದರೆ ನೀನು ಮಾತೇ ಆಡಿಸಲಿಲ್ಲವಲ್ಲ. ಏನು ಬಂದೆ, ಏನು ವಿಷಯ ಎಂದು ಕೇಳಲಿಲ್ಲವಲ್ಲ ”

“ ಏನು ಬಂದಿರಿ ? ಏನು ವಿಷಯ ? ”

“ ಹಾಗೆ ಕೇಳು. ನೋಡು, ಬೇಕಾದಾಗ ಈ ಉರಿನಲ್ಲಿ ಮನೆಗಳು ಸಿಕ್ಕುವುದು ಕಷ್ಟ. ಅದರಿಂದ ನೆಹರೂ ನಗರದಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡೆ. ತಿಂಗಳಿಗೆ ನೂರ ಇವ್ವತ್ತು ರೂಪಾಯಿ ಬಾಡಿಗೆ. ಸೋಗಸಾದ ಮನೆ. ಸುತ್ತಲೂ ಕಾಂಪೊಂಡು. ಸಣ್ಣ ತೋಟ. ನೀನು ಅದನ್ನು ನೋಡಿದರೆ ಭೇಡ ಎನ್ನುತ್ತೀಯೆ ?”

ವೆಂಕಟರಾಯನು ಇಂದೇ ಬರುತ್ತಾನೆಂದು ವಿನುಲೆಯು ಸೆನೆಸದಿದ್ದರೂ ಶೈಪ್ರದಲ್ಲಿಯೇ ಬಂದು ನೋಡುತ್ತಾನೆಂದು ಅವಳು ನಿರೋಹಿಸಿದ್ದಳು. ಈ ದಿನ ಮಧ್ಯಾನ್ತ ಅವನನ್ನು ನೋಡಿದ ಮೇಲಂತೂ ಆ ಶೈಪ್ರವು ಬಂದೇ ಬಿಟ್ಟುತ್ತು. ಅವನು ಪ್ರತ್ಯೇಕವಾಗಿ ಸಂಧಿಸಿ ಮಾತನಾಡಿದಾಗ ಅವನಿಗೇನು ಹೇಳಬೇಕೆಂದು ಬಹಳವಾಗಿ ಯೋಚಿಸುತ್ತಿದ್ದಳು. ಅದರೆ ಅವಳಿಗೆ ಏನೂ ತೋರಲಿಲ್ಲ. ಈಗಲೂ ಹೊಳೆಯುತ್ತಿಲ್ಲ. ಅವಳು ಅವನ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವನು ಬಲುತ್ತಾರ ಮಾಡುತ್ತಾನೆ. ಅಂಗಲಾಚುತ್ತಾನೆ. ಅಳುತ್ತಾನೆ. ಗೋಗರಿಯುತ್ತಾನೆ. ಅವಳು ತಪ್ಪಿಸಿಕೊಂಡು ಹೋಗದಂತೆ ಕಾಯುತ್ತಿದ್ದಾನೆ.

ವಿನುಲೆಯು ಸುಮೃದ್ಧಿದ್ದ ದನ್ನು ನೋಡಿ ಅವನು “ ಅದಕ್ಕೆ ಫ್ರೀಚರ್ ಹಾಕಿಬಿಡುವುದು ಮುಂದಿನ ಕೆಲಸ. ಸರಿಯಾದ ಫ್ರೀಚರ್ ಹಾಕಿ ಮನೆಯನ್ನು ಶೈಂಗರಿಸಲು ಏನಿಲ್ಲವೆಂದರೂ ಎರಡು ವಾರಗಳಾದರೂ ಆಗುತ್ತವೆ. ಅನಂತರ ನಿನ್ನನ್ನು ಕರೆದುಕೊಂಡು ಹೋಗಿ ತೋರಿಸೋಣ ವೆಂದಿದ್ದೇನೆ. ನಿನ್ನನ್ನು ಕೇಳಿ ನಿನ್ನ ಇವ್ವದಂತೆ ಎಲ್ಲವನ್ನೂ ಮಾಡೋಣ ವೆಂದು ಮೊದಲು ತೋರಿತು. ಮನಸ್ಸು ಬಡಲಾಯಿಸಿದೆ. ನಾನೇ ಎಲ್ಲವನ್ನೂ ಮಾಡಿ ಆಮೇಲೆ ನಿನಗೆ ಒಪ್ಪಿಸೋಣವೆಂದುಕೊಂಡೆ. ನನ್ನ ಯೋಚನೆ ಹೇಗಿದೆ ?” ಎಂದನು.

ಅವಳು ಮಾತನಾಡಲಿಲ್ಲ.

ಅವನು ಗೋಗರಿಯುತ್ತಾ “ ಇದೇನು ವಿಮ್ಮುಕ್ತ ನನ್ನನ್ನು ಹೀಗೆ ಗೋಳಿ ಹುಯ್ಯಿದ್ದ ಕೊಳ್ಳುತ್ತೀ. ನೀನು ಎಲ್ಲೋ ಇಲ್ಲದ ಆಲೋಚನೆಯನ್ನು ಇಟ್ಟುಕೊಂಡು ನನ್ನನ್ನು ಕಷ್ಟವಡಿಸುತ್ತಿದ್ದೀಯೆ. ಅದರಿಂದ ನಿನಗೇನಾದರೂ ಸುಖವಿದೆಯೆ? ನಿಮ್ಮ, ನೀನು ನನ್ನನ್ನು ಪ್ರೇಮ ಮಾಡಲಿಲ್ಲವೇ?

ನನ್ನಲ್ಲಿ ಆಸೆ ಭರವಶೆಗಳನ್ನು ಉಂಟು ವಾಡಲಿಲ್ಲವೇ ? ಹಾಗಿರುವಾಗ ನಿನ್ನನ್ನು ನಾನು ಪ್ರಿತಿಸಿದ್ದು ತಪ್ಪೇ ? ನೀನು ಉಂಟು ವಾಡಿದ ಆಸೆ ಭರವಶೆಗಳಲ್ಲಿ ನಂಬಿಕೆಯಾಗಿಟ್ಟುದ್ದು ತಪ್ಪೇ ? ಈಗಲೂ ಅಪ್ಪೇ. ನಾನೇನು ಮಾಡುತ್ತಿದ್ದೇನೇ ? ನನ್ನ ಚಿನ್ನಳನ್ನು ಪ್ರಿತಿ ವಾಡುತ್ತಿದ್ದೇನೇ. ಮಾದುವೆ ಮಾಡಿಕೊಳ್ಳಬೇಕು ಎನ್ನುತ್ತಿದ್ದೇನೇ. ಸಂಸಾರ ವಾಡಿಕೊಂಡು ನಾಲ್ಕು ಮಂದಿಯಂತೆ ನಾನೂ ಬದುಕಬೇಕೆಂದು ಅನೇಕ್ಕೆ ಮಾಡುತ್ತಿದ್ದೇನೇ. ಇದೆಲ್ಲಾ ತಪ್ಪಾದರೆ ಹೇಳಬಿಡು. ವಿನ್ಯು ಹೇಳಬಿಡು ” ಎಂದನು ಅರಗಳಿಗೆ ಬಿಟ್ಟು “ ನವ್ಯ ವಾಸೆಯನ್ನು ನೋಡಲು ಬರುತ್ತೇನೆಂದು ಹೇಬು. ಮಾತನಾಡು ” ಎಂದು ಅಂಗಲಾಜಿದನು.

ವಿನುಲೆಯು ಟೊಮೆಟೋ ಕಾರ್ಯನ್ನು ಸಿದಾನವಾಗಿ ಹೆಚ್ಚುತ್ತಾ ಆಲೋಚನೆ ಮಾಡಿದರು. ಅವಕ್ಕೇನು ವಾಡಬೇಕು ? ಇದೇ ರೀತಿಯಾಗಿ ವೇಚಾಡುತ್ತಾ ಟುಲಿತುಕೊಂಡಿರುವುದೇ, ಅಥವಾ ಏನೋ ಇದ್ದರಲ್ಲಿ ಸರಿ ಮಾಡಿಕೊಂಡು ಹೊಗುವುದೇ ? ಶಾರದವ್ಯಾನು ಹೇಳಿದ ಕಡೆಯ ವಾತು ಅವಕ್ಕ ನೆನಸಿಗೆ ಬಂದ ತು. ಅದು ಅವಕ್ಕನ್ನು ಬಗ್ಗಿಸಿತು. ಒಂದು ಸೆಣ್ಣ ಅಸೆಯು ಮನಸ್ಸಿನಲ್ಲಿ ಮೂಡಿದಂತೆ ಅಯುತ್ತಾ.

ವಿನುಲೆಯ “ ನೀವು ಹೇಳಿದಂತೆ ಮನೆ ಮನ್ನು ಶೃಂಗರಿಸಲು ಎರಡು ವಾರಗಳು ಬೇಕಿಲ್ಲ. ಈಗಲೇ ಏನು ಅವಸರ ? ” ಎಂದಜು

ವಿನುಲೆಯು ಈ ರೀತಿಯಾಗಿ ಮಾತನಾಡಿದುದು ವೆಂಕಟರಾಯಸಿಗೆ ವಿಸ್ತೃಯವನ್ನು ಉಂಟು ಮಾಡಿತು. ಅವನಿಗೆ ಯಾಗಾಯಿತೆಂದು, ಅವಕ್ಕಿಗೂ ಗೊತ್ತಾಯಿತು. ವಿನುಲೆಯು ಕೊಗಿ ಗಲಾಟಿ ವಾಡುತ್ತಾಳೆಂದು ಅವನು ಭಾವಿಸಿದ್ದನು. ಆದರೆ ಹೀಗಾದುದನ್ನು ಸಿಜವೆಂದು ನಂಬಿ. ಅವನಿಗೆ ಕ್ಷಣಿಕಾಲವು ಬೇಕಾಯಿತು.

ವೆಂಕಟರಾಯನು ಆಸಂದಾತ್ಮೀಕರಿಸಿದ ಈಗಿಗೆ ಮಣಿಯ ಮೇಲೆ ಕುಳಿತಿದ್ದ ವಿನುಲೆಯನ್ನು ಎಳೆದುಕೊಂಡು ಮೇಲೆ ಮೇಲೆ ಚುಂಬಿಕುತ್ತಾ “ ವಿನ್ಯು ವಿನ್ಯು ಸೀನು ದಯಾಮಯಿ ಎಂದು ಎಂದು-ನನಗೆ ಗೊತ್ತಿತ್ತು. ಗೊತ್ತಿತ್ತು ” ಎಂದು ಹೇಳಿದನು.

ಅವಳು ಬಿಡಿಸಿಕೊಂಡು ಮಾತನಾಡಲು ಸ್ತರ್ಯಭ್ರೂ ಮಾಡಿದಳು. ಅವಳ ಕತ್ತು ಕಟ್ಟಿಕೊಂಡು ಬಂದಿತು: “ಅವರು ಆದರೆ ನೀವು ಅವಸರ ಮಾಡಬಾರದು. ನಾನು ನಿದಾನವಾಗಿ ನಮ್ಮ ವಿಷಯವನ್ನು ಅವರಿಗೆ ಹೇಳುತ್ತೇನೆ” ಎಂದು ಹೇಳಿದಳು.

ವೆಂಕಟರಾಯನ ಕಣ್ಣಗಳಲ್ಲಿಯೂ ನೀರು ಮೂಡಿದ್ದಿತು. ಅವನು ಕರ್ರಾಚೀಫಾನಿಂದ ಕಣ್ಣೊರಸಿಕೊಳ್ಳುತ್ತಾ “ವಿನುಲಾ! ನಿನ್ನ ಸುಖಕ್ಕೆ ಅಡ್ಡಿಯಾದಂತಹ ಯಾವ ಕೆಲಸವನ್ನೂ ನಾನು ಮಾಡುವುದಿಲ್ಲ” ಎಂದು ಹೇಳಿದನು.

ಆ ಮಾತು ಅವನು ಅವನು ಹೇಳಿದಾಗ ಬಾಂಡಲೆಯಲ್ಲಿದ್ದ ಒಗ್ಗರ ಟೆಗಿ ರವೆಯನ್ನು ಹಾಕಿಕೊಂಡು ಹುರಿಯುತ್ತಿದ್ದ ವರು ತಿರುಗಿ ನೋಡಿದಳು. ಯಾರೇ ಆಗಲಿ ತನ್ನ ಸುಖಕ್ಕಾಗಿ ಯಾವ ಬಗೆಯ ತಾಜ್ಞಗವನ್ನು ಮಾಡುವುದೂ ಅವಳಿಗೆ ಬೇಕಾಗಿಲಿಲ್ಲ. ಅವಳಿಗೆ ಜೀವನದಲ್ಲಿ ಜಿಗುಷ್ಟೆಯುಂಟೂ ಗಿಡಿತು. ದೈತ್ಯಪುಂಬಾಗಿದ್ದಿತು. ತನ್ನೂತಹ ನಿಬಂಧಕ್ಕೆ ಸಿಕ್ಕಿಹಾಕಿಕೊಳ್ಳಬೇಕಾಗಿದ್ದಿತು. ತೊರ್ತಿದ ಕಡೆಗೆ ಹೊರಟು ಹೊಗುವ ನಟರಾಜ-ಶಕುಂತಲೆಯರ ವಿಷಯದಲ್ಲಿ ಅವಳಿಗೆ ಅಸೂಯೆಯುಂಟಾಗಿದ್ದಿತು. ಇಲ್ಲಿ ರುವ ವೆಂಕಟರಾಯ, ಇಲ್ಲಿದ ಸೀತಿಯ ಹೆಸರು ಹೇಳಿಕೊಂಡು ಸ್ವಾಧ್ಯಾಸಾಧಿಸುತ್ತಾ ಜಿಗಳೆಯಂತೆ ಅಂಟಿಕೊಂಡಿರುವ ವೆಂಕಟರಾಯನ ಮೇಲೆ ತಾತ್ವಾರ ಉಂಟಾಗಿದ್ದಿತು. ಅವನನ್ನು ಹೊರಗಡೆ ಕಳುಹಿಸಿ ಮನೆಯು ಅದುರುವಂತೆ ಬಾಗಿಲು ಹಾಕಬೇಕೆಂದು ತೊರುತ್ತಿತ್ತು.

ವಿನುಲೆಗೆ ಜೀವನವುಅಸ್ತಿಯವಾಗಿದ್ದಿತು, ಅವಳುಜೀವನವನ್ನು ಚ್ಯಾಷ ಮಾಡುತ್ತಿದ್ದ ರೂ ಕಾದಂಬರಿಯ ಹಿನ್ನೆಲೆ ಲೀಗಾಗಿ ಹಿಮುಂತಿಗಳ ಮೇಲೆ ಓಡಿ ಯಾಡುತ್ತಿರುವ ಮನುಷ್ಯನ ಮೇಲಿನ ಪ್ರೇಮವು ಒಳ ಮನಸ್ಸಿನಿಂದ ಇಟ್ಟಿಕೊಂಡುತ್ತಿದ್ದಿತು.

ಸಿನುಲೆಯು ಬಾಂಡಲೆಯನ್ನು ತೆಗೆದು ಸಣ್ಣ ಕೆಂಡದ ಹೇಳಿತ್ತು, ಒಲೆಯು ಮೇಲಿ ಕಂಜಿನಲ್ಲಿ ನೀರು ಎಸರಿಗಿಟ್ಟು ಹೊರಗಡೆ ಬಂದಳು.

ಅವಳೊಡನೆಯೇ ಬರುತ್ತಿದ್ದ ವೆಂಕಟರಾಯನು “ ವಿನ್ನು ನಿನು ನನ್ನನ್ನು ಒಹಳ ಸುಖಿಯಾಗಿ ಮಾಡಿದೆ ” ಎಂದನು.

ವಿಮಲೆಯು ಗಂಭೀರವಾಗಿ ಸುಮೃದ್ಧಿಸ್ಥಿತಿಯನ್ನು.

ಅವನು ಅವಳ ಭುಜದ ಮೇಲೆ ಕೈ ಹಾಕಿಕೊಂಡು ಹಜಾರಕೈ ಬಂದನು.

ಅವರು ಅಲ್ಲಿ ಅತ್ಯೇ ಇದ್ದಾರೆ, ಕೈ ತೆಗೆಯಿರಿ. ನೋಡಿದರೆ ಏನೆಂದು ಕೊಂಡಾರು ?” ಎಂದಳು.

ಇಬ್ಬರೂ ಒಂದು ಅತ್ಯೇಯೊಡನೆ ಮಾತನಾಡುತ್ತಾ ಶುಳತು ಕೊಂಡರು.

ಮಾತಿನ ನಡುವೆ ಸಾವಿತ್ರಮೃನವರು “ ನಿವ್ಯ ದಿನವೂ ಬೆಂಗಳೂರಿ ನಿಂದ ಬರುತ್ತೀರಲ್ಪಣೇ ?” ಎಂದು ಕೇಳಿದರು.

“ ರೌದ್ರಮೃ ನಾನಿರುವುದು ಅಲ್ಲಿಯೇ ”

“ ಈಗ ಬೆಂಗಳೂರು ಹೇಗಿದೆ ?”

ವೆಂಕಟರಾಯನಿಗೆ ಕೂಡಲೇ ಉತ್ತರವನ್ನು ಕೂಡಲು ಗೊತ್ತುಗ ಲಿಂಬಿ. “ ಒಂದು ಬಾರಿ ಬನ್ನಿ. ಮೋಟಾರಿನಲ್ಲಿ ಕರೆದುಕೊಂಡು ಹೋಗು ತೇನೆ. ನೋಡಿಕೊಂಡು ಬರುವಿರಂತೆ ” ಎಂದನು.

ಆಕೆ ಮೋಟಾರು ಕಾರು ಹತ್ತುವುದಿಲ್ಲವೆಂಬ ವಿಷಯವು ವೆಂಕಟರಾ ಯನಿಗೆ ಗೊತ್ತಿರಲಿಲ್ಲವೇ ಅಧವಾ ಮರಿತು ಹೋಗಿದ್ದಿತೋ, ಅಂತೂ ಅವನು ಹಾಗೆಂದನು.

ಸಾವಿತ್ರಮೃನವರು ಜೀಳು ಕುಟುಂಬದಂತೆ “ ಮೋಟಾರು ಕಾರಿನ ಲ್ಲಿಯೇ ?” ಎಂದು ಜೀರಿದರು.

ವಿಮಲೆಯು “ ಮೋಟಾರು ಕಾರು ಬಡೆ ಕೆಟ್ಟ ಪದಾರ್ಥ. ಅದನ್ನು ಹತ್ತಿದ ಜನಗಳಿಲ್ಲರೂ ಸಾಯಂತ್ರಾರೆ. ಅದರಿಂದ ನಮ್ಮ ಅತ್ಯೇ ಮೋಟಾರು ಹತ್ತುವುದಿಲ್ಲ. ಅದಕ್ಕಾಗಿಯೇ ನೊನ್ನೆ ಶಷ್ಟಿಪೂರ್ತಿಗೂ ಬರಲಿಲ್ಲ ” ಎಂದಳು.

ಆದಾದ ನಂತರ ಮೋಟಾರು ಪ್ರಸ್ತಾಪಸ್ತಿಲ್ಲದ ಮಾತುಗಳನ್ನು ಅಡುತ್ತಾ ಕುಳಿತ್ತಿದ್ದರು. ಸಿನಿಮಾಗೆ ಹೋದನರು ಬಂದ ನಂತರ ಸಿನಿ ಮಾದ ಮಾತುಗಳನ್ನು ಡುತ್ತಾ ಎಲ್ಲರೂ ಉಪ್ಪಿಟ್ಟು ತಿಂದರು. ಬಿಸಿ

ಮಾಡಿದ ಕಾಫಿಯನ್ನು ಕುಡಿದರು. ವೆಂಕಟರಾಯನು ಬೀಳೊಂಡು ಹೊರಟು ಹೋದನು.

ಇವನುತ್ತೀಯು ತೀಲಿಯನ್ನು ಕರೆದು “ ಶೀಲಾ. ನಿನ್ನ ವರದಾ ಸೇರಿ ಕೊಂಡು ಅಡಿಗೆ ಮಾಡಿಬಿಡಿ. ಏನೋ ಮೈಯಲ್ಲಿ ಹುಷಾರಿಲ್ಲ” ವೆಂದು ಹೇಳಿ ಸುತ್ತಿಟ್ಟಿದ್ದ ಹಾಸಿಗೆಯು ಮೇಲಿ ಒರಗಿ ಮಲಗಿಕೊಂಡು ಓದಲು ಪ್ರಸ್ತುತ ವನ್ನು ತೆಗೆದುಕೊಂಡು.

ದೀಪವಿದ್ದರೂ ಪ್ರಸ್ತುತಕದಲ್ಲಿ ಅವಳಿಗೆ ಅಕ್ಕರಗಳು ಕಂಡು ಬರಲಿಲ್ಲ.

ಯಾವು ಯಾವುದೋ ಚಿತ್ರಗಳನ್ನು ಸೋಡುತ್ತಿರುವಂತೆ ಕಾಣಾತ್ತಿ ಬ್ಧಿತು. ತಾನು ಹೋರಾಟಿದಲ್ಲಿ ಸೂತ್ರು ಸರೆ ಸಿಕ್ಕಿದ ಬಂದಿಯಂತೆ ಅವಳಿಗೆ ಭಾಸವಾಯಿತು. ತನಗೆ ಇನ್ನು ಮುಂದೆ ಜೀವನದಲ್ಲಿ ಸುಖವಿಲ್ಲ, ತಾನಿನ್ನು ದಿಷ್ಟೇವಾದ ಆನಂದ ರಹಿತವಾದ ತ್ಯಾಗಮಯ ಜೀವನ ವಥಡಿಲ್ಲ ನಡೆಯಬೇಕು. ಶಂಕರ ವಾಸು, ಶೀಲಾ ವರದೆ, ಅತ್ಯು ಇವರುಗಳಿಗೆ ಸಹಾಯಕವಾಗಿ ಈ ವೆಂಕಟರಾಯಾನಿಗೆ ಹೆಂಡತಿಯಾಗಿ ಬಾಳಬೇಕು. ತಾನು ಉಟ ಮಾಡಬಹುದು, ಸಿದ್ದ ಮಾಡಬಹುದು, ಮಾತನಾಡಬಹುದು. ಅದರೆ ಆದಾವುದರಿಂದಲೂ ಸುಖವಿಲ್ಲ.

ಶೀಲತಲ ಹಿನಾಚಲದ ನೆನಪು ಬಂಡಾಗ ಅವಳ ಬೇಯುವ ಹೃದಯವು ತಂಪಾದಂತೆ ಅಗುತ್ತದೆ. ಯೋಗಿಯಂತೆಯೋ, ಘೋಗಿಯಂತೆಯೋ ಅಲ್ಲಿ ಸಂಚರಿಸುತ್ತಿರುವನು ಆಡಿದ ಕಡೆಯ ಮಾತುಗಳು ಅವಳ ಕಿವಿಯಲ್ಲಿ ಗುರುಗುಟ್ಟಿತ್ತದೆ.

ಪವುಲೆ ಯಾಗೆಯೇ ಪ್ರಸ್ತುತಕವನ್ನು ಕೈಯಲ್ಲಿ ಹಿಡಿದುಕೊಂಡು ಮಲಗಿದ್ದೇ.

ಸುನೂರು ಎಂಟೂವರೆ ಬಂಬತ್ತು ಗಂಟಿಗೆ ತಂಗಿಯರು ಉಟಕ್ಕೆ ಕರೆದಂಗ ಅವಳಿಗೆ ಜೆನ್ನಾಗಿ ಸಿದ್ದ ಬಂದಿತ್ತು.

## ೧೮

ದಿನಗಳ ಮೇಲೆ ದಿನಗಳು ಉರುಳುತ್ತಿದ್ದವು. ಆದರೆ ಚಳಿಯ ದಿನ ಗಡು ಪೂರ್ಣವಾಗಿ ಹೊರಟು ಹೋಗಿರಲಿಲ್ಲ. ಬೇಗನೆ ಸಂಚಯಾಗು ತ್ತಿತ್ತು. ನಿದಾನವಾಗಿ ಬೆಳೆಗಾಗುತ್ತಿದ್ದಿತು. ನಿಮಲೆಯ ಉದ್ದೇಶವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದಿತೇ ಏನಾ ಹೆಚ್ಚಿನ ನಿರ್ವಹಣೆಗಳೇನೂ ನಡೆಯಲಿಲ್ಲ. ಶಂಕರನು ಕಷ್ಟವಟ್ಟಿ ಕೆಲಸ ವಾಡುತ್ತಿದ್ದನು. ವಾಸುವು ಸ್ಕೂಲಿಗೆ ಹೋಗುತ್ತಿದ್ದನು. ಬೆಂಗಳೂರಿನ ಶರ್ಕರಾ ವಿಹಾರವೂಂದರಲ್ಲಿ ವರಳಿಗೆ ಕೆಲಸವಾಗಿತ್ತು. ಅವಳಿಗೆ ತಿಂಗಳಿಗೆ ಇವತ್ತು ರೂಪಾಯಿ ಸಂಬಳವು ಬರುತ್ತಿದ್ದಿತು. ವಾಸುವಿನ ಸ್ಕೂಲನ ಉಪಾಧ್ಯಾಯರುಗಳಲ್ಲಿ ಗಮಕಿಗೆ ಜೀಂಟಿಗೆ ರಿಧ್ದರು. ಶೀಲೆಯು ಅವರಲ್ಲಿಗೆ ಹೋಗಿ ಗದುಗಿನ ಭಾರತವನ್ನು ರಾಗವಾಗಿ ಓದಲು ಕಲಿಯುತ್ತಿದ್ದಿರು. ಸಾಮಿತ್ರಮೃಷಣರದು ಸ್ವಲ್ಪ ಕಷ್ಟವಾಗಿದ್ದಿತು. ಅವರು ದಿನದಿನಕ್ಕೆ ಅಸ್ವಸ್ಥರಾಗುತ್ತಿದ್ದರು. ಅವರ ರೀತಿಯೇ ವಿಚಿತ್ರವಾಗ ತೊಡಗಿತು. ಬೆಳೆಗಾದ ಮೇಲೆ ಆರಂಭವಾದ ಅವರ ಜೀವನವು ರಾತ್ರಿ ಹತ್ತು ಗಂಟೆಗೆ ಮುಕ್ತಾಯವಾಗುತ್ತಿತ್ತು. ಹತ್ತು ಗಂಟೆಗೆ ದೀಪವಾರಿಸಿದಾಗ ಮೂಡುತ್ತಿದ್ದ ನಿಶ್ಚಯಲ್ಲಿ ನಿದ್ದೆಯಲ್ಲಿ ವಿನಮಲೆಯೂ ಮನೆಯಲ್ಲಿದ್ದ ಇತರರೂ ತಾತ್ಕಾಲಿಕವಾಗಿ ತನ್ನ ಕಷ್ಟಗಳನ್ನು ಮರೆಯುತ್ತಿದ್ದರು.

ಈ ನಡುವೆ ಒಂದೆರಡು ಬಾರಿ ಹಂಕಟರಾಯನು ಬಂದಿದ್ದಿನು, ಅವನು ಬಂದಾಗಲೆಲ್ಲಾ ತನ್ನ ವಿಷಯವನ್ನೇ ಹೇಳುತ್ತಿದ್ದನು. ಆ ದಿನ

ಗಳಲ್ಲಿ ಸೇರುಗಳ ಬೆಲೆಯು ಸ್ವಲ್ಪ ಇಲಿಮುಖವಾಗಿದ್ದಿತು. ಆ ಕಷ್ಟವನ್ನೇ ಲ್ಲಾ ವಿಮಲೆಯೊಂದಿಗೆ ಹೇಳುತ್ತಿದ್ದನು. ಈ ಸಮಯದಲ್ಲಿ ಕಳೆದು ಉಳಿದವರೇ ಹೇರು ಮಾರ್ಕೆಟ್‌ನ ಅಥಾರ ಸ್ಥಂಭಗಳಾಗುತ್ತಾರೆಂದು ಅಭಿಪ್ರಾಯ ಪಡುತ್ತಿದ್ದನು. ತಾನು ತನ್ನ ಚಾಕುಚಕ್ಕೆ ತೆಯಿಂದ ದಡ ಹಾಯು ವ್ಯಾಗಿ ಹೇಳುತ್ತಿದ್ದನು.

ವೆಂಕಟರಾಯನಿಗೆ ಯಾವುದರಲ್ಲಿಯೂ ಆಸಕ್ತಿಯಿಲ್ಲ. ಅವನು ದಿನ ದಿನಕ್ಕೆ ಆಶಾಂತನಾಗುತ್ತಿದ್ದನು. ಹೇರು ಮಾರ್ಕೆಟ್‌ನ ಉಳಿಯಲಿ, ಅಳಿಯಲಿ ಅದೊಂದೂ ಅವನಿಗೆ ಮುಖ್ಯವಲ್ಲ. ಅವನಿಗೆ ಬೇಕಾದ್ದು ತನ್ನ ಹೆಂಡತಿ-ತನ್ನ ಮನೆ-ತನ್ನ ಸುಖ. ತಿದನ್ನು ನಾಧಿಸುವುದೇ ಅವನ ಪರಮಾರ್ಥ.

ಅವನು ವಿಮಲೆಯೊಡನೆ ಮಾತ್ರವಲ್ಲ. ವಿಮಲೆಯ ಮನೆಯವರೊಂದಿಗೂ ವಿಶ್ವಾಸದಿಂದ ಸದೆದುಕೊಳ್ಳುತ್ತಾನೆ. ಎಹೊಮೀ ಬಾರಿ ಅವನೂ ಶಂಕರನೂ ಕುಳಿತು ರಾಜಕೀಯದ ಪಿಷಯದಲ್ಲಿ ತೀವ್ರವಾಗಿ ಚರ್ಚಮಾಡುತ್ತಾರೆ. ಕೃಕೆಟ್‌ನ ವಿಷಯವನ್ನೂ ಫೀಲಿಂಗ್‌ಜ ವಿಷಯವನ್ನೂ ಮಾತ್ರಾಡುತ್ತಾರೆ.

ಹಾಗೆ ಮಾತನಾಡುತ್ತಾ ಕುಳಿತಿರುವ ವೆಂಕಟರಾಯನನ್ನು ನೋಡಿ ವಿಮಲೆಯು “ ಇವನೆಲ್ಲಿ, ನಾನೆಲ್ಲಿ, ಸಮಗ್ಲಿಯ ಸಂಬಂಧವು ಗಂಟು ಬಿಡ್ಡಿತು ? ” ಎಂದು ಯೋಚನೆ ಮಾಡುತ್ತಾಳೆ. ಅವನು ಮುಖವನ್ನು ನೋಡಿದಾಗ ಒಮ್ಮೊಮ್ಮೆ ಅವನು ಜೀನ್ನಾದ್ದಾನೆ-ಎನ್ನೆ ಸುತ್ತದೆ. ಅವನ ಕಣ್ಣಗಳಲ್ಲಿ ಬುದ್ಧಿವಂತಿಕೆಯು ಕಂಡು ಬರುತ್ತದೆ. ಗೋಗರೆಯುವ ವೇಳೆಯಲ್ಲಿ ವಿನಾ ಮಿಕ್ಕ ಸಮಯದಲ್ಲಿ ನಗುನಗುತ್ತಾ ಇರುತ್ತಾನೆ.

ವೆಂಕಟರಾಯನು ಮನೆಯನ್ನು ನೋಡಲು ಬರಬೇಕೆಂದು ವಿಮಲೆಯನ್ನು ಬಲಾತ್ಮಾರ ಮಾಡಿದನು. ಅವನು ಅದನ್ನು ಒಸ್ಸಿಕೊಳ್ಳಬೇಕಾಗಿ ಬಂದಿತು. ಒಂದು ದಿನ ವೆಂಕಟರಾಯನೋಂದಿಗೆ ಸಿದ್ದಿಮಾಗಿ ಹೋಗುವುದಾಗಿ ಹೇಳಿ ಹೋದಕು.

ಅವರು ಮನೆಯನ್ನು ತಂಪುವ ಹೇಳಿ ಮುಸ್ಟಂಜೆಯಾಗಿದ್ದಿತು. ವಾಸ್ತವವಾಗಿ ಅವನು ಒಳ್ಳೆಯ ಮನೆಯನ್ನು ಆರಿಸಿದ್ದನು. ನೆಹರೂ ನಗ

ರವೇ ಜೀವಕ್ಕಿರುವಾದ ಉಪನಿಷತ್. ಆವರ ಪುಸ್ತಿಯು ಅಲ್ಲಿ ಎತ್ತರವಾದ ಪ್ರದೇಶದಲ್ಲಿ ಶ್ರೀಕವಾಗಿದ್ದಿತು. ಆದರ ಸುತ್ತಲೂ ಸಣ್ಣ ಕಾಂಪೋಂಡು. ಕಾಂಪೋಂಡುನಲ್ಲಿ ಹೂಗಿಡಗಳನ್ನೂ ಜಾಜಿಯ ಬ್ಲ್ಯಾಗೆನ್ನೂ ಬೆಳಿಸಿದ್ದಾರೆ.

ಮುಂದುಗಡೆ ವಶುಲಾಕಾರವಾದ ಸಣ್ಣ ಅಂಗಳ. ಆದರ ಬಲ ಗಡೆ ಕೊಣೆ. ಅಂಗಳವನ್ನೂ ದಾಟಿ ಒಳಗೆ ಹೋದರೆ ಹಜಾರ. ಆದರ ಮಗ್ಗುಲಲ್ಲಿ ದೊಡ್ಡ ಶಯ್ಯಾಗ್ರಹ ಒಳಗೆ ನಡುವೆ. ಅಡಿಗೆ ಮನೆ ಬಚ್ಚುಲು ಮನೆಗಳು ಓಂದುಗಡೆ ಹಿತ್ತಲು.

ಬೀಂಬಿಯ ಕೊಣೆಯನ್ನು ಮೇಜು ಕುಚೆಗಳನ್ನು ಹಾಕಿ ಅಭ್ಯುತ್ತಿರುತ್ತಿದ್ದ ಶಿಖರ್ ರೂಂ ಆಗಿ ಸುಸಜ್ಜಿತ ಗೊಳಿಸಲಾಗಿದ್ದಿತು. ಹಜಾರ ದಲ್ಲಿ ದೊಡ್ಡ ರತ್ನಗಂಬಳಿಯನ್ನು ಹಾಕಿ ಅದರ ಬಣ್ಣಕ್ಕೆ ಸರಿಸೊಂದುವ ಸೋಫಾಗಳನ್ನು ಇಡಲಾಗಿತ್ತು. ನಡುವೆ ಮೇಲೆ ಹಾಕಿದ ಗಾಜಿನಿಂದ ತಳ ತಳಿಸುವ ಎತ್ತರವಿಲ್ಲದ ಸಣ್ಣ ಬಾದಾಮಿ ಆಕಾರವ ಮೇಜು. ಆದರ ಎದುರಿಗೆ ಗೊಡೆಯ ಮಗ್ಗುಲಲ್ಲಿ ಉತ್ತಮವಾದ ಲೇಡಿಯೋ.

ಮನೆಗೆ ಹೋಗುತ್ತಲೇ ವೆಂಕಟರಾಯನು ದೀಪಗಳನ್ನು ಹಾಕಿ, ರೇಡಿಯೋ ಟ್ಲೈನ್ ಮಾಡಿದನು. ವಿಮಲೆಯನ್ನು ಶಯ್ಯಾಗ್ರಹಕ್ಕೆ ಕರೆದುಕೊಂಡು ರೋಡ್ಸನ್ ಅಲ್ಲಿ ಮೃದುವಾದ ಜಮಬಾನ. ಎರಡು ಮಂಜೆಗಳಷ್ಟು ಅಗಲಪಿರುವಂತಹ ವಿರಾಲವಾದ ಮಂಜೆ. ಸ್ವಿಂಗ್ ಮಾರ್ಚ್‌ಪ್ರೀಸ್ ಅದರ ಮೇಲೆ ಉತ್ತಮವಾದ ಬೆಂಗಾಷಿಟ್‌. ದಸ್ತವಾದ ನಯವಾದ ಉಳ್ಳಿನ್ ರಗ್. ಒಂದು ಕಡೆಯಲ್ಲಿ ದುಂಡಾದ ದೊಡ್ಡ ಕನ್ನಡಿ. ಆದರ ಕೆಳಗೆ ಸಣ್ಣ ಮೇಜದ ಮೇಲೆ ಹಾಯಿಲ್‌ ಸಾವಾನುಗಳು. ಮಂಜದ ಬಳಿ ಸಣ್ಣದೆರಡು ಪ್ರೇರಾಯಗಳು.

ಅನಂತರ ಅವನು ಗೃಹಕೆಗೆ ಅಡಿಗೆಯು ಮನೆ, ಬಚ್ಚುಲು ಮನೆಗಳನ್ನು ತೋರಿಸಿದನು. ಅವುಗಳನ್ನು ಪದ್ಯಾಭ್ಯಾಸಕ್ಕೆಯಿಂದ ಅಳವಡಿಸಲಾಗಿದೆ ಎಂದೂ ವಿಮಲೆಯು ಉದಿ ಹೊಗೆಯಿಂದ ಅವನ್ನು ಪಡಬೇಕಾಗಿಲ್ಲವೆಂದೂ ಹೇಳಿದನು. ವಿಮಲೆಯು ದೊಡ್ಡ ಮನೆಯು ಪಶ್ಚಯದಿಂದ ತುಳುಕಾಡು ತ್ವಿದ್ವಿರು ಅಲ್ಲಿ ಅಡಿಗೆ ಮನೆ, ಬಚ್ಚುಲು ಮನೆಗಳಲ್ಲಿ ನಿದ್ಯಾತ್ ಸೌಕರ್ಯ ವಿರಲಿಲ್ಲ.

ಮನೆಯನೈನ್ನು ಲ್ಲಾ ತೋರಿಸಿಕೊಂಡು ಬಂದು ವೆಂಕಟರಾಯನು ನಿಮು ಲೀಯನ್ನು ಹಜಾರದ ಸೋಫಾದ ಮೇಲೆ ಕುಳ್ಳಿರಿಸಿ ತಾನೂ ಕುಳಿತು ಕೊಂಡನು.

ಅವನು ಅವಳ ಕಡೆಗೆ ನೋಡಿದನು. ಅವನ ಮುಖ ಭಾವವು “ ಈ ಮನೆಯು ಹೇಗಿದೆ ? ನಿನಗೆ ಒಸ್ಪಿತು, ತಾನೇ ?” ಎಂದು ಕೇಳುವಂತೆ ಇದ್ದಿತು.

ನಿಮೆಯು ಗಂಭೀರವಾಗಿ “ ಚಿನ್ನಾಗಿವೆ ” ಎಂದಳು.

ವೆಂಕಟರಾಯನು ಸಂಕೋಚದಿಂದ “ ನಿಮ್ಮ ನಿನ್ನನ್ನು ನೋಡಿ ದರೆ ಅಸುವಿಯಾಗಿರುವಂತೆ ಕಂಡು ಬರುತ್ತಾ ಇದೆ ” ಎಂದನು.

ಅವಳು ಮೇಲೆದ್ದು ಹಜಾರದಲ್ಲಿ ಹಾಕಿದ್ದ ವರ್ಣ ಚಿತ್ರದ ಕಡೆಗೆ ನೋಡುತ್ತಿದ್ದಳು. ಚಿತ್ರಕಾರನು ಸೂರ್ಯೋದಯವನ್ನು ಬಹಳ ಚಿನ್ನಾಗಿ ಚಿತ್ರಿಸಿದ್ದನು. ಆದರೂ ಅದರಲ್ಲಿ ಜೀವನಿಲ್ಲದಂತೆ ಇದ್ದಿತು. ಅದೇಕೆ ಹೇಗಾಗಿದೆ ಎಂದುಕೊಳ್ಳುತ್ತಿದ್ದಳು. ಆ ಸಮಯದಲ್ಲಿಯೇ ವೆಂಕಟರಾಯನು ಪ್ರಶ್ನೆ ಕೇಳಿದ್ದನು.

ಅವಳು ಅವನ ಕಡೆಗೆ ನೋಡದೇ ಎಲ್ಲಿಯೋ ನೋಡುತ್ತಾ “ ಅದೇ ನಿಲ್ಲ. ಅಸುಖವೇನೂ ಇಲ್ಲ. ಯಾವಾಗಲಾದರೂ ಒಂದೊಂದು ಬಾರಿ ಮನಸ್ಸಿಗೆ ನೆಮ್ಮೆದಿ ಇರುವುದಿಲ್ಲ. ಹಳೆಯ ಚ್ಚಾಪಕಗಳು ಬರುತ್ತಿರುತ್ತವೆ ” ಎಂದಳು.

ವೆಂಕಟರಾಯನು ಎದ್ದು ಅವಕ ಭುಜದ ಮೇಲೆ ಕೈ ಹಾಕಿ, ಅವುತ್ತೆ ಕ್ವಾಗಿ ಅವಳನ್ನು ಆಲಂಗಿಸುತ್ತಾ “ ಅದನೈನ್ನು ಮನಸ್ಸಿಗ ಹಚ್ಚಿಕೊಳ್ಳಬಾರದು, ಚಿನ್ನಾ. ಬುದ್ದಿ ವಂತರಾದವರು ನಡೆದು ಹೋದುದಕ್ಕಾಗಿ ಚಂತಿಸಬಾರದಂತೆ ” ಎಂದು ಹೇಳಿದನು.

ಅವರು ರಾತ್ರಿ ಕೆಂಗೇರಿಯ ಮನೆಗೆ ಬರುವ ನೇಳಿಗೆ ಹತ್ತಿಂತರೆ ಗಂಟೆಯಾಗಿತ್ತು. ಸಿನಿಮಾಗ ಹೋಗಿದ್ದರೆ ವಾಪ್ಸಿ ಬರಲು ಎಷ್ಟು ಹೊತ್ತಾಗ ಬೇಕಾಗಿದ್ದ ಹೋ ಅದಕ್ಕಿಂತ ಸ್ವಲ್ಪ ಹೆಚ್ಚು ಹೊತ್ತಾಗಿದ್ದಿತು.

ವಿಮಲೆಯು ಯಾವಾಗಲೂ ಮಂಕಾಗಿಯೇ ಇರುವುದಿಲ್ಲ. ಕೆಲವು ಭಾರಿ ಅವಳು ತಾನು ಅಶ್ಯಂತ ಸಣ್ಣವಚೆಂದು ಭಾವನೆ ಮಾಡುತ್ತಾಳೆ. ತನ್ನಲ್ಲಿ ಏನೋ ವಿಚಿತ್ರವಾಗಿದೆ ಎಂದು ಭಾವಿಸುತ್ತಾಳೆ. ತನ್ನ ತಾಯಿ ಇದಿದ್ದರೆ ಜೆನ್ನಾಗಿದ್ದಿತೆಂದೂ ಆಕೆಯು ತನಗೆ ಬುದ್ಧಿ ಹೇಳಿ ಸರಿಯಾಗಿ ನಡೆಯುವಂತೆ ಮೂಡುತ್ತಿದ್ದ ಲೀಂಯಾದಾಗಿ ಕಂಡುಬರುತ್ತದೆ. ಮತ್ತೆ ಕೆಲವು ಸಮಯಗಳಲ್ಲಿ ಉತ್ಸಾಹವಾಗಿರುತ್ತಾಳೆ. ಆಗ ವೆಂಕಟರಾಯನ ಮೇಲೆ ಸ್ಪಷ್ಟ ವಿಶ್ವಾಸವುಂಟೂಗುತ್ತದೆ. ಅವನು ಯಾವಾಗಲೂ “ನನ್ನದೇನು ತಪ್ಪು?” ಎಂದು ಕೇಳುತ್ತಾನೆ. “ಅದು ಸರಿ. ಅವನದೇನೂ ತಪ್ಪಿಲ್ಲ” ವೆಂದೆನಿಸುತ್ತದೆ. ಅವನು ಪ್ರತಿರವಾದ ಬುದ್ಧಿರಾಲಿಯಲ್ಲಿರಬಹುದು. ವಿದ್ವಾಂಸನಲ್ಲಿರಬಹುದು. ಆದರೆ ಒಕ್ಕೊಯವನು. ನಾಥಾರಣವಾಗಿ ಕಂಡುಬರುವ ಜನರಿಗಂತಲೂ ಒಕ್ಕೊಯವನು. ತನ್ನ ಹೆಂಡತಿ, ತನ್ನ ಮನೆ, ತನ್ನ ಬದುಕುಗಳೇ ಅವನಿಗೆ ಎಲ್ಲದಕ್ಕಿಂತಲೂ ದೊಡ್ಡದು. ಅನೇಕೆ ಇರಬಾರದು? ಇದರ ಮೇಲೆ ಅವನಿಗೂ ತನಗೂ ಒಂದು ಬಗೆಯಾಗಿ ಬಾಂಧವ್ಯವು ಏಸೆಟ್ಟಿದೆ.

ಅನೇಕ ಭಾರಿ ಅವಳು ತನ್ನ ಕರ್ತವ್ಯವೇನೇಂದು ಆಲೋಚನೆ ಮಾಡುತ್ತಾಳೆ. ಅವನ ಸಹವಾಸ ಮಾಡಬಾರದಾಗಿದ್ದ ತು-ಅವನಿಗೆ ಆಶ್ಚರ್ಯಜೀವಿಸಬಾರದಾಗಿದ್ದ ತು-ಎಂದು ಇಂದು ಯೋಚಿಸಿ ಘಲವೇನೇಂದು ಅವಳಿಗೆ ತೋರುತ್ತದೆ. ಹಿಂದೆ ಮಾಡಿದುದು ತಪ್ಪೇ, ಸರಿಯೋ? ವೆಂಕಟರಾಯನನ್ನು ಮಾದುವೆ ಮಾಡಿಕೊಂಡು ಅವನೊಡನೆ ಬಾಕುನ್ನಮೊಂದೇ ತನಗಿರುವ ಮಾರ್ಗವೇಂದು ಕಂಡುಬರುತ್ತದೆ. ಅವಕೊಂದು ಹೆಚ್ಚೆ ಮುಂದಿಟ್ಟಿದ್ದಾಳೆ. ಈಗ ಅದನ್ನು ಹಿಂದಿಡುವುದು ಅಸಾಧ್ಯ.

ಆ ಹೊತ್ತು ಶನಿವಾರ. ಸಾವಿತ್ರಮೃನವರಿಗೂ ವಾಸು, ಶೀಲೆಯ ರಿಗೂ ಬಡಿಸಿ ವಿಮಲೆಯು ಪರದೆಯನ್ನು ಕಾಯುತ್ತಾ ಹೊರಗಡೆ ಜಗು

ಲಿಯ ಮೇಲೆ ಕುಳಿತಿದ್ದಳು. ವರದೆ ಶಿಶುವಿಹಾರದಿಂದ ಬಂದ ನಂತರ ತಂಗಿಯೊಡನೆ ಕುಳಿತು ಉಟ್ಟಿ ಮಾಡುವುದೆಂದು ಇದ್ದಳು.

ಹನ್ನೆರಡರ ಹೊತ್ತಿಗೆ ವರದೆಯು ಬಂದಳು. ಅವಳ ಮುಖವೆಲ್ಲಾ ಕೆಂಪಗಿದ್ದಿತು. ಅವಳಿಗೆ ಒ ಹೆಚ್ ದುಃಖವಾದಂತಿದ್ದಿತು. ಅಕ್ಕನನ್ನೆ ನೋಡಿದ ಕೂಡಲೇ ತಂಗಿಗೆ ದುಃಖವು ಮೇಲಿಂದ ಮೇಲೆ ಉಕ್ಕೆ ಬಂದಿತು. ಅವಳು ಅಳತೊಡಗಿದಳು.

ವಿಮಲೆಯು ತಂಗಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ತಲೆ ಸವರುತ್ತಾ ವಿಶ್ವಾಸದಿಂದ “ ಏನಾಯಿತು, ವರದಾ. ಯಾಕೆ ಅಳುತ್ತೀರ್ಯೇ ? ” ಎಂದು ಹೇಳಿದಳು.

“ ಇಲ್ಲಕ್ಕೆ. ಏನೋ ಅಳು ಬಂದಿತು ” ಎಂದು ತಂಗಿಯು ಅಳುತ್ತಲೇ ಹೇಳಿದಳು.

ಸ್ವಲ್ಪ ಹೊತ್ತು ಸುದಾರಿಸಿಕೊಂಡ ನಂತರ ವರದೆಯು “ ಈ ದಿನ ನಮ್ಮ ಶಿಶುವಿಹಾರದ ಹೆಡ್‌ಮಿಸ್ಟ್ಸ್ ಕರೆದು “ ವರದಾ. ನಿನ್ನನ್ನು ಟ್ರೈನಿಂಗ್‌ಗೆ ಕಳಸಬೇಕೆಂದಿದ್ದೀನೇ. ನೀನು ಮೈಸೂರಿಗೆ ಹೋಗಬೇಕಾಗಿ ಬರಬಹುದು ” ಎಂದು ಹೇಳಿದರು ” ಎಂಬುದಾಗಿ ಹೇಳಿದಳು.

“ ಅದರಲ್ಲಿ ಅಳುವಂತಹ ವಿಷಯವೇನಿದೆ ? ”

“ ಮೂರು ತಿಂಗಳು ಮೈಸೂರಿನಲ್ಲಿದ್ದ ಟ್ರೈನಿಂಗ್ ತೆಗೆದುಕೊಳ್ಳಬೇಕಂತೆ ”

“ ಖಚುಗಳನ್ನು ಯಾರು ಕೊಡುತ್ತಾರೆ, ವರದಾ ”

“ ಅವೆಲ್ಲವನ್ನೂ ಅವರೇ ಕೊಡುತ್ತಾರೆ. ಸಕಾರದವರು ಕಿಂಡರ್ ಗಾಟ್‌ರ್ ಪದ್ಧತಿಯಲ್ಲಿ ಇಪ್ಪತ್ತೀದು ನುಂದಿ ಉವಾಫ್ಯಾಯಿನಿಯರನ್ನು ತಯಾರು ಮಾಡುತ್ತಾರೆಂತೆ. ಅದಕ್ಕೆ ನಮ್ಮ ಶಿಶುವಿಹಾರದವರೂ ಒಮ್ಮಿಳನ್ನು ಕಡುಸಬೇಕು. ಸಕಾರದವರು ಅಥ್ರ ಖಚುಗಳೊಂದಿಗೆ ಶಿಶುವಿಹಾರದವರು ಅಥ್ರ ಖಚುಗಳೊಂದಿಗೆ ”

“ ಇತರರು ನೀನು ಹೋಗಲು ಒಷ್ಟಿದರೇ ? ”

“ ನನ್ನ ಜೊತೆಯ ಉವಾಫ್ಯಾಯಿನಿಯರು ಹೋಗಬೇಕೆಂದು

ಹಾತೊರೆಯುತ್ತಿದ್ದಾರೆ. ಅದರೆ ಹೇಡ್ ವಿಸ್ತೃಸ್ ಮಾತ್ರ ನಾನೇ ಹೋಗಬೇಕೆಂದು ಹರ ಹಿಡಿದಿದ್ದಾರೆ ”

“ ಅದಕ್ಕೇನಂತಿ, ಹೋಗಿ ಬಾ. ವ್ಯೇಸೂರು ಸೊಗಸಾದ ಉರು. ಯಾರಾದರೂ ನನ್ನನ್ನ ಹೋಗಿ ಬಾ ಎಂದರೆ ಈಗಲೇ ಹೊರಟೀನು. ಅದಕ್ಕೇಕೆ ಅಳಬೇಕು, ವರದಾ ”

“ ನಿವೆಲ್ಲಾ ಹೀಗೆ ಹೇಳುತ್ತಿರೆಂದು ನನಗೆ ಗೊತ್ತಿತ್ತು. ನಿನೂ ಹೋಗಬೇಕೆನ್ನಿತ್ತಿ. ಶಂಕರನೂ ಹೋಗಬೇಕೆನ್ನಿತ್ತಾನೆ. ಅದರೆ ನನಗಷ್ಟವಿಲ್ಲ ”

“ ಅದೇನು ಸ್ಪುಲಿ ವಿವರವಾಗಿ ಹೇಳು ” ಎಂದು ಅಕ್ಕನು ತಂಗಿಯನ್ನು ಕೇಳಿದಳು.

“ ನನಗೆ ಮನೆಯನ್ನು ಬಿಟ್ಟು ಹೋಗುವುದು ಇಷ್ಟವಿಲ್ಲ. ಅದರ ಮೇಲೆ ನಾನು ಇಲ್ಲಿದ್ದು ಸಂಬಳಬಂದರೆ ಪ್ರಯೋಜನವೇ ಹೊರತು ಎಲ್ಲಿಯೋ ವ್ಯೇಸೂರಿನಲ್ಲಿ ಮದರಾಸಿನಲ್ಲಿ ಸಂಬಳವು ಬಂದರೆ ಪ್ರಯೋಜನವೇನು ? ”

“ ಇಂತಹ ಅವಕಾಶವನ್ನು ಕಳೆದುಕೊಳ್ಳಬಾರದು, ವರದಾ ”

ವರದೆಯು ಉಪ್ಪೇಕಿದಿಂದ “ ಅದೆಲ್ಲಾ ಇರಬಹುದು. ಅದರೆ ಅಮೃತನು ಸಾಯುವ ನೊದಲು ಏನು ಹೇಳಿದ್ದಳು. ನಾವೆಲ್ಲರೂ ಒಟ್ಟಿಗಿರಬೇಕೆಂದು ಹೇಳಿರಲಿಲ್ಲವೇ ? ಈಗ ನೋಡು, ನಿನೂ ವೆಂಕಟರಾಯರೂ ಸ್ತ್ರೀತಿಸುತ್ತಿದ್ದೀರಿ. ಬಹಳ ದಿನಗಳಿಂದಲೂ ಈ ವಿಷಯವು ನನಗೂ ಶಂಕನಿಗೂ ಗೊತ್ತು. ನಿಮ್ಮನ್ನು ನೋಡಿದ ಯಾಂಗ ತಾನೇ ಆ ವಿಷಯವು ಗೊತ್ತಾಗುವುದಿಲ್ಲ. ಆದರೆ ನಿನೇಕೆ ಮದುವೆ ನಾಡಿಕೊಂಡು ಅವರೊಡನೆ ಹೊರಟು ಹೋಗಲಿಲ್ಲ. ನಮ್ಮನ್ನೇಲ್ಲಾ ಬಿಟ್ಟು ಹೋಗಬಾರದು ಎಂದಲ್ಲವೇ ? ” ಎಂದು ಹೇಳಿ ಮುಂದಿನ ಮಾತನ್ನು ನಯವಾಗಿ “ ಅಕ್ಕಾ, ವರದಾ ಹೋಗುವುದು ಬೇಡನೆಂದು ನಿನೂ ಶಂಕರನ ಬಳಿ ಹರ ಹಿಡಿ ” ಎಂದು ಹೇಳಿದಳು.

ವಿನುಲೆಯು ತಂಗಿಯ ಕಡೆಯ ಮಾತನ್ನು ಲಕ್ಷ್ಯ ಮಾಡದೇ ಅವಳನ್ನೇ ನೋಡುತ್ತಾ “ನಾನೂ ವೆಂಕಟರಾಯರೂ ಸ್ತ್ರೀತಿಸುತ್ತಿದ್ದೇವೆಂದು ನಿನೂ ಶಂಕರನೂ ಹೇಳುತ್ತಿರೋ ? ” ಎಂದಳು.

“ ಆತನನ್ನು ನೋಡಿದರೆ ನಿನ್ನನ್ನು ಸ್ತ್ರೀತಿಸುವಂತೆ ಕಂಡು ಬರುತ್ತದೆ ”

“ ನನ್ನನ್ನು ನೋಡಿದರೆ ಹೇಗೆ ಕಂಡು ಬರುತ್ತದೆ ?

ವರದೆಯು ವೈ ಕೊಡನಿ “ ಸನಗೆ ಅದೆಲ್ಲ, ಗೊತ್ತಿಲ್ಲ, ಅಕ್ಕೆ. ನಮುಗೆಲ್ಲಾ ಒಂದು ಮಾರ್ಗವಾಗುವವರಿನಿಗೆ ನಮ್ಮನ್ನು ಬಿಟ್ಟು ಹೋಗಬೇಡ. ಅಷ್ಟೇ ನಾನು ಹೇಳುವುದು ” ಎಂದಳು.

ವಿನುಲೆಯು ಮಾತನಾಡಲಿಲ್ಲ.

ವರದೆಯು “ ನಾನು ವೈ ಸೂರಿಗೆ ಹೋಗುವುದಿಲ್ಲ, ಅಕ್ಕೆ ” ಎಂದಳು.

“ ನನ್ನಂತಹ ಹುಡುಗಿಯರು ಅಂತಹ ಅವಕಾಶವು ಸಿಕ್ಕಿದರೆ ಬಿಡುವುದಿಲ್ಲ ”

“ ಸೋಮವಾರ ಹೇಡ್ ಪಿಕ್ಕಿಸ್ನನ್ನು ನೋಡಿ ಸ್ವಷ್ಟವಾಗಿ ಹೇಳಿ ಬಿಡುತ್ತೇನೆ. ಅವರು ಕೆಲಸಕ್ಕೆ ಇಟ್ಟುಕೊಳ್ಳುವುದಾದರೆ ಇಟ್ಟುಕೊಳ್ಳಲಿ. ಇಲ್ಲವಾದರೆ ಬಿಟ್ಟುಬಿಡಲಿ. ನಾನಂತೂ ವೈ ಸೂರಿಗೆ ಹೋಗುವುದಿಲ್ಲ ”

ಅಕ್ಕನು ತಂಗಿಯ ಹೇಗಲ ಮೇಲೆ ಕೈ ಹಾಕಿ ಕರೆದುಕೊಂಡು ಹೋದಳು.

ಇದಾದ ಒಂದಿರಡು ದಿನಗಳ ಸಂತರ ಸಂಚೆ ವೆಂಕಟರಾಯನು “ ವಿಷಯವನ್ನು ತಿಳಿಸಿ ಬಿಡೋಣ. ಅಲ್ಲಿಂದ ಬಂದ ಕೊಡಲೇ ನಮ್ಮ ಹೊಸ ಮನೆಗೆ ಹೊರಟು ಹೋಗೋಣ ” ಎಂದು ಉತ್ತಾಹದಿಂದ ಹೇಳಿದನು.

ವಿನುಲೆಯು “ ಅಭ್ಯಾ. ಅದಾಗುವುದಿಲ್ಲ. ನಾನು ಇಷ್ಟು ಬೇಗ ನಮ್ಮ ಮನೆಯನ್ನು ಬಿಟ್ಟು ಬರಲಾಗುವುದಿಲ್ಲ ” ಎಂದು ಹೇಳಿದಳು.

“ ಯಾರಿಲ್ಲದೇ ಯಾವುದೂ ಸಿಂತುಹೋಗುವುದಿಲ್ಲ. ನಾವಿಲ್ಲದೇ ನಡೆಯುವುದಿಲ್ಲವೆಂದುಕೊಳ್ಳುವುದು ಭಾರಂತಿ. ಕೆಲವು ದಿನಗಳು ಹೆಚ್ಚು ಕಡಮೆಯಾಗಬಹುದು. ಆದರೆ ಸರಿಹೋಗುತ್ತದೆ ”

“ ನೀವು ಹೇಳುವುದೆಲ್ಲವೂ ಭಾವನಾ ಪ್ರಪಂಚ. ನಿಜವಾಗಿ ಹಾಗಾಗುವುದಿಲ್ಲ ”

“ ಇದು ಸರಿಯಲ್ಲ, ವಿಮುಕ್ತ ಎಂದಾದರೊಂದು ದಿನವಾದರೂ ನಾವು ಹೀಗೆ ಮಾಡಲೇ ಬೇಕ್ಕಲ್ಲ ”

ಅವರು ಕಾರಿನಲ್ಲಿ ಬರುತ್ತಿದ್ದರು. ಸಿನಿಮಾ ನೋಡಿಕೊಂಡು ಬೆಂಗಳೂರಿನಿಂದ ವಾಪ್ಸಿ ಬರುತ್ತಿದ್ದರು. ವೆಂಕಟರಾಯನು ಅವರ ತೋಟದ ಮುಂದೆ ಕತ್ತಲಿನಲ್ಲಿ ಕಾರು ಸಿಲ್ಲಿನಿ, ಅವಳ ಭುಜದ ಮೇಲೆ ತನ್ನ ಎಡಗೈ ಯನ್ನು ಹಾಕಿ, ಅವಳನ್ನು ಹತ್ತಿರಕ್ಕೆ ಎಚೆದುಕೊಂಡು “ನೀನು ನನ್ನನ್ನು ಪ್ರೇಮ ಮಾಡುತ್ತಿದ್ದೀ, ವಿಮಲಾ. ಪ್ರೇಮದಿಂದ ಕೂಡಿದ ಹೆಂಡತಿಯು ಗಂಡನಿಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ದವಾಗುತ್ತಾಳೆ ” ಎಂದನು.

ಅವಳು ನಿಧಾನವಾಗಿ “ ಹೆಂಡತಿ...ಎಂದಾದರೊಂದು ದಿನ ಹೆಂಡತಿ ಯಾಗುತ್ತೇನೆ, ನಿಜ. ನಾವೊಂದು ಮನೆ ಮಾಡಿಕೊಂಡು ಸೀವು ಹೇಳಿದಂತೆ ಪ್ರತ್ಯೇಕವಾಗಿ ಸಂಸಾರ ಮಾಡುತ್ತೇನೆ. ಆದರೆ ಈಗಲೇ ನಮ್ಮವರನ್ನು ಬಿಟ್ಟು ಬಂದುಬಿಡಲಾರೆ ” ಎಂದಳು.

“ ನಿಮ್ಮ ಮನೆಯಲ್ಲಿ ನೀನೇನು ಮಾಡುತ್ತೀ. ಸ್ವಲ್ಪ ಕೆಲಸ ಮಾಡುತ್ತೀ. ಯಾರನ್ನಾದರೂ ಕೆಲಸಕ್ಕೆ ಇಟ್ಟರೆ ಆಯಿತು ”

“ ಯಾರಾದರೂ ಇಡ್ಡರೆ ನಾನು ಇಡ್ಡ ಹಾಗಾಯಿತೇ ? ಆದರೂ ಯಾರನ್ನಾದರೂ ಇಟ್ಟಕೊಂಡರೆ ಸಂಬಳವನ್ನು ಕೊಡಬೇಡವೇ ? ”

“ ನಾನು ನಿಮ್ಮ ಮನೆಯವರೆಲ್ಲರನ್ನೂ ವಿಶ್ವಾಸ ಮಾಡುತ್ತೇನೆ. ಆದರೆ ನಿಮ್ಮ ಮನೆಯ ಜವಾಬ್ದಾರಿ ಎಲ್ಲವನ್ನೂ ನಾನು ವಹಿಸಿಕೊಳ್ಳಲಾಗು, ವುದೇ ? ಶೀಲಾ ಸರದೆಯರೇ ನೀನು ಮಾಡುತ್ತಿರುವ ಕೆಲಸವನ್ನು ಮಾಡಬಹುದು ”

ವೆಂಕಟರಾಯನು ಹೇಳಿದ ಆ ಮಾತನ್ನು ಕೇಳಿ ವಿಮಾಲಿಗೆ ಕೋಪವು ಬಂದಿತು.

ಅವಳು “ ನಮ್ಮ ಮನೆಯ ಜವಾಬ್ದಾರಿ ಎಲ್ಲವನ್ನೂ ಸೀವು ಹೊತ್ತು ಕೊಳ್ಳಲೆಂದು ನಾನು ಕೇಳಲಿಲ್ಲ ” ಎಂದಳು.

“ ಆದರೆ ಅದನ್ನೇ ಒಂದು ಅಡ್ಡಿಯಾಗಿ ಹೇಳುತ್ತೀಯಲ್ಲ. ಪ್ರೇಮಿ ಗಳಾದ ನಾವು ಎವ್ವ ದಿನ ಈ ರೀತಿಯಾಗಿ ಪಾಡು ಹಡುವುದು ? ”

ಒಂದು ಗಳಿಗೆ ಸುಮೃನಿದ್ದು ವಿಮುಕ್ತಿಯು “ನಾವು ಶ್ರೇಮ ಮಾಡ ದಿದ್ದರೇ ಚೆನ್ನಾಗಿದ್ದಿತು” ಎಂದಳು.

ವೆಂಕಟರಾಯನು ಗಾಬರಿಯಿಂದ “ಏನು ಹೇಳಿದೆ, ವಿಮಲಾ” ಎಂದನು.

“ನಾವು ಶ್ರೇಮ ಮಾಡದೇ ಇದ್ದಿದ್ದರೆ ಚೆನ್ನಾಗಿದ್ದಿತೆಂದು ಹೇಳಿದೆ” ಯಾರೂ ಮಾತನಾಡಲಿಲ್ಲ. ಆದರೆ ವಿಮುಕ್ತಿಯು ಜೋರಾಗಿ ಉಸಿ ರಾಡುತ್ತಿದ್ದ ಶಬ್ದವು ಅವನಿಗೆ ಕೇಳಿಬರುತ್ತಿತ್ತು.

“ವಿಮಲಾ. ನಾನು ಹೇಳುವುದನ್ನು ನೀನು ಸರಿಯಾಗಿ ಅಥವಾ ಮಾಡಿಕೊಳ್ಳುವುದಿಲ್ಲ. ನಿಮ್ಮ ಮನೆಯಲ್ಲಿ ನೀನು ಹೇಳುವಪ್ಪು ನಿನ್ನ ಅವಶ್ಯಕತೆಯಿಲ್ಲ. ನೀನೇ ಒಂದು ದಿನ ಹೇಳಿದ್ದೆ. ಇಂದಿನ ವಿಷಯ ಇಂದು ಗಮನಿಸಬೇಕು. ಮುಂದೇನು ನಡೆಯುವುದೆಂದು ಯೋಚಿಸುತ್ತಾ ಕುಳಿತಿರಬಾರದೆಂದು ಹೇಳಿದ್ದೆ”

“ನನ್ನನ್ನು ಅಪರಾಷ್ಟ ಮಾಡಿರೆಂದು ನಾನು ಆ ಮಾತು ಹೇಳಲಿಲ್ಲ”

“ನಾನು ನಿನ್ನನ್ನು ಅಪಹಾಸ್ಯ ಮಾಡುತ್ತಿಲ್ಲ, ಚೆನ್ನಾಗಿ ಮಾಡಬೇಡ. ಸಮಾಧಾನದಿಂದ ನಾನು ಹೇಳುವುದನ್ನು ಕೇಳು. ಒಂದು ವಾರ ಮುದರಾಸಿಗೆ ಹೋಗಿ ಬರೋಣ. ವಾಪ್ಪು ಬಂದ ನಂತರ ವಿಕ್ಕೆ ವಿಷಯಗಳನ್ನು ಉಲೋಚಿಸಿ ಮಾಡೋಣ”

“ನಾನು ಅವರಿಗೆ ಏನೆಂದು ಹೇಳಲಿ? ಒಂದು ವಾರ ನಾನು ಎಲ್ಲಿಯೋ ಹೊರಟುಹೋದರೆ ಅವರು ಏನೆಂದುಕೊಳ್ಳುತ್ತಾರೆ. ಅಂದರೆ ನಾನು ಅವರಿಗೆಲ್ಲವನ್ನೂ ಹೇಳಿಬಿಡಬೇಕು. ಹಾಗೆ ಹೇಳಿ ಹೊರಟು ಹೋಗಿ ಪುನಃ ಮನಿಗೆ ಹೋಗುವುದು ಹೇಗೆ?”

ವೆಂಕಟರಾಯನು ಅವಳ ಪಕ್ಕದಲ್ಲಿ ಕುಳಿತಿದ್ದನು. ಬಲವಾಗಿ ಕೈ ಹಾಕಿ ಅವಳನ್ನು ಹಿಡಿದುಕೊಂಡಿದ್ದನು. ಮೆಲ್ಲನೆ, ಮೃದುವಾಗಿ, ಅವಳ ಬಲಗೆನ್ನೇರುನ್ನು ಒಂದು ಬಾರಿ ಚುಂಬಿಸಿದನು. ನಗುತ್ತಾ ನಯವಾದ ಘ್ರಾನಿಯಿಂದ “ಈಗ ಬಂದಿರುವ ತೊಂದರೆ ಎಂದರೆ, ನೀನು ಎಪ್ಪು ಹತ ಮಾಡುತ್ತೀರೋ ನಾನು ನಿನ್ನನ್ನು ಅನ್ನೂ ಶ್ರೇಮ ಮಾಡುತ್ತೀನೇ” ಎಂದು ಹೇಳಿದನು.

ಅವರು “ನನ್ನನ್ನ ತೊಂದರೆ ಮಾಡಬೇಡಿ. ನಾನು ಕೇಳುವುದು ಅಷ್ಟೇ” ಎಂದಳು.

“ನಾನು ನಿನಗೆ ತೊಂದರೆ ಮಾಡುತ್ತಿಲ್ಲ, ವಿಮ್ಮುಕ್ತ ನೀನು ನನಗೆ ತೊಂದರೆ ಮಾಡುತ್ತಿದ್ದೀರೆ. ಯೋಜನೆ ಮಾಡು. ಎಂದಾದರೂ ನೀನು ಅವರನ್ನ ಬಿಟ್ಟು ಬರಲೇ ಬೇಕಷ್ಟೇ. ವಿಮ್ಮುಕ್ತ ಇದು ನಮಗ್ಭರಿಗೂ ಕಷ್ಟಕರವಾಗಿದೆ. ನಾವು ಈಗ ಗಂಡರೆಂದಿರೂ ಹೌದು. ಗಂಡ ಹೆಂಡಿರಾಗಿಯೂ ಇಲ್ಲ. ಇದು ಇಬ್ಬರಿಗೂ ತೊಂದರೆಯಲ್ಲವೇ? ಇಬ್ಬರಿಗೂ ಮುಜುಗರವಲ್ಲವೇ? ನಾವಿಬ್ಬರೂ ಒಂದು. ಒಂದು ಕಡೆ ಸಂಸಾರ ಮಾಡಬೇಕು. ನನ್ನ ಮಾತು ಕೇಳು, ವಿಮ್ಮುಕ್ತ ಒಂದು ಬಾರಿ ನನ್ನ ಮಾತು ಕೇಳು. ಅದರಿಂದ ನಿನಗೆ ಸುಖವಾಗುತ್ತದೆ. ನೀನು ಹೇಳುವಂತೆಯೇ ಆಗುವುದಾದರೆ ನಾವು ಸಂಸಾರನನ್ನ ಹೂಡುವ ಹೇಳಿಗೆ ಮುದುಕೆರಾಗಿ ಹೋಗುತ್ತೇನೆ”

ಆ ಮಾತಿಗೆ ಅವಳೇನೂ ಹೇಳಿಲಿಲ್ಲ. ವಿನುಲೆಯು ಹೇಳುವ ಅತಂಕಕ್ಕೆ ನಿಜವಾದ ಕಾರಣನನ್ನು ತಿಳಿದುಕೊಳ್ಳಲು ನಟರಾಜನ ಮನಸ್ಸು ರಾತ್ಮೊರಿಯುತ್ತಿತ್ತು. ಇಂತಹ ಸಮಯದಲ್ಲಿ ಅಂತಹ ಪ್ರಶ್ನೆಯನ್ನು ಕೇಳಬಾರದೆಂದು ಅವನೆಷ್ಟು ಬಾರಿ ಎಂದುಕೊಂಡರೂ ಮನಸ್ಸು ಕೇಳಲಿಲ್ಲ; ಕೇಳಬಾರದ ಪ್ರಶ್ನೆಯನ್ನು ಕೇಳದನು.

“ ವಿಮ್ಮುಕ್ತ ನಿಗನನ್ನು ನಟರಾಜನ ಜ್ಞಾಪಕವಿದೆಯೇ?”

ಸಿದಾನವಾಗಿ “ಹೌದು. ಆಗಾಗ ಅವರ ಜ್ಞಾಪಕ ಬರುತ್ತದೆ” ಎಂದು ಹೇಳಿದಳು.

“ ಈಗಲೂ ಅವನನ್ನು ಸ್ತ್ರೀತಿಸುತ್ತೀಯಾ?”

“ ನನಗೆ ಗೊತ್ತಿಲ್ಲ. ಹೆಂಗಸರು-ನಾನೂ ಅಷ್ಟು-ಒಬ್ಬಿಬ್ಬರನ್ನು ಒಂದೊಂದು ವಿಧವಾಗಿ ಪ್ರೇಮ ಮಾಡುತ್ತಾರೆ. ಈಗ ನಾನೂ ನೀವೂ ಪ್ರೇಮ ಮಾಡುವ ವಿಧಾನವು ಬೇರೆ. ನಟರಾಜರನ್ನು ನಾನು ಪ್ರೇಮ ಮಾಡುವ ವಿಧಾನವು ಬೇರೆ. ಅದರೆ ಅವರ ಹಾಗೆ ನನ್ನ ಮೇಲೆ ಯಾರೂ ಪ್ರಭಾವವನ್ನು ಉಂಟು ಮಾಡಲಿಲ್ಲ. ಅವರನ್ನು ಸೋಡಿದರೆ, ಅವರ

ಧ್ವನಿಯನ್ನು ಕೇಳಿದರೆ, ನೆನೆಸಿಕೊಂಡರೆ ಸತ್ತಹಾಗಾಗುತ್ತದೆ. ಆ ಮೃತ ಜೀವನದಲ್ಲಿಯೂ ಅಮೃತತ್ವವಿರುತ್ತದೆ.

“ಈ ಮಾತು ನಿಮ್ಮೊಂದಿಗೆ ಅಡುವುದು ಅಷ್ಟು ಸರಿಯಲ್ಲ. ಆದರೆ ಇವೆ ಲ್ಲವೂ ನಿಮಗೆ ತಿಳಿದಿದೆ. ಆದು ಸುಪ್ತವಾಗಿಯೋ ಚೀತನವಾಗಿಯೋ ನಿಮ್ಮಲ್ಲಿ ಇರುತ್ತದೆ. ಅದರಿಂದ ಹೇಳುವುದೇ ಒಳ್ಳೆಯದು. ನಾನು ಅವರ ಪ್ರಭಾವಕ್ಕೆ ಒಳಗಾದೆನೆಂದು ನಿಮಗೆ ಹೇಳಿದೆನಲ್ಲಾ. ಅದರಿಂದ ನಾವಿಬ್ಬರೂ ಪರಸ್ಪರ ಮರಿತು ಬಿಡುವುದು ಒಳ್ಳೆಯದೆಂದು ಹೇಳಿದೆ. ಆದು ನಿಮಗೆ ಒಸ್ಪಿಗೆಯಾಗಲಿಲ್ಲ. ಸರಿ ಎಂದುಕೊಂಡೆ. ಅವರ ವಿಷಯನೇಕೆ? ಪುನಃ ಈ ಜೀವನದಲ್ಲಿ ಅವರನ್ನು ನೋಡುತ್ತೇ ನೇಯೋ ಇಲ್ಲಜ್ಞೋ?” ಎಂದಳು.

ವೆಂಕಟರಾಯನು ಆ ವಿಷಯವಾಗಿ ಮುಂದೆ ಮಾತನಾಡಲಿಲ್ಲ. ಅವನ ವಿಷಯವು ಅವನಿಗೆ ಮುಖ್ಯ.

“ ನಿಮ್ಮಾಗಿ ನಾವು ಆಚೇನಾಡಿದ್ದ ಮದರಾಸಿಗೆ ಹೊರಟು ಹೋಗಬೇಕಾಗಿ. ನಾನು ನಾಳೆಯೇ ಸೀಟುಗಳನ್ನು ರಿಜವಾರ್ ಮಾಡಬಿಡುತ್ತೇನೆ. ನೀನು ಮನೆಯವರಿಗೆ ಹೇಳಬಿಡು. ಏನಾದರೂ ಹೇಳು, ಅಂತೂ ಹೊರಡುವುದಕ್ಕೆ ಸಿದ್ಧಾವಾಗಿರು ”

ಆ ಮಾತನಿಂದ ವಿಮಲೆಗೆ ಕೋಪವು ಬರಲಿಲ್ಲ, ಆಯಾಸವಾದಂತಾಯಿತು. ಅವನ ಚೀತನವು ಉಡುಗಿದ ಹಾಗಾಯಿತು. ಅವಳು ಸರಿ, ಎಂದು ಹೇಳಿ ಕಾರನಿಂದ ಇಳಿದು ಆ ಕತ್ತಲೆಯಲ್ಲಿ ಮನೆಗೆ ಹೊರಟುಹೋದಳು.

ಅವಳಿಗೆ ಉಟವು ಬೇಕಾಗಿರಲಿಲ್ಲ. ಆದರೂ ಸಣ್ಣದೊಂದು ದೀಪ ವನ್ನು ಹಚ್ಚಿಕೊಂಡು ಉಟದ ಶಾಸ್ತ್ರವನ್ನು ಮುಗಿಸಿದಳು. ಹಜಾರಕ್ಕೆ ಬಂದಳು.

ಅಲ್ಲಿ ಅತ್ತೆ, ಶೀಲಾ ವರದೆಯರು, ವಾಸು ಎಲ್ಲರೂ ಮಲಗಿದ್ದರು. ವಿಮಲೆಯು ಎಲ್ಲರಿಗೂ ನಿದ್ದೆ ಬಂದಿದೆ ಎಂದುಕೊಂಡಳು.

ಹೋಗಿ ಪಕ್ಕದಲ್ಲಿ ಮಲಗಿಕೊಂಡಾಗ ವರದೆಯು ಎದ್ದಿರುವುದು ವಿಮಲೆಗೆ ಗೊತ್ತಾಗಲಿಲ್ಲ.

ಇತರರಿಗೆ ಎಚ್ಚರವಾಗದಂತೆ ನರದೆಯು “ ಸಿನಿಮಾ ಚೆನ್ನಾಗಿದ್ದಿತೇ, ಅಕ್ಕಾ ” ಎಂದು ಕೇಳಿದಳು.

“ ಬಹಳ ಚೆನ್ನಾಗಿದ್ದಿತು ”

“ ಏರ್ ಕಾರ್ ಫ್ಲೋನಲ್ಲಿ ರಿಟ್ರಿಂಚ್ ವೇಂಟ್ ಮಾಡುತ್ತಾರಂತೆ. ಶಂಕರ ತನಗೆ ಕೆಲಸ ಹೋಗಬಹುದೆಂದು ಹೇಳಿದ ”

“ ಯಾವಾಗ ಹೇಳಿದ ? ”

“ ಬೆಳಿಗೆ ಯೇ ನನ್ನೊಂದನಿ ಹೇಳಿದ ”

“ ಅವನೆಲ್ಲಿ, ಫ್ಲೋಕ್ ರಿಗೆ ಹೋಗಿದ್ದಾನೆಯಲ್ಲವೇ ? ”

“ ಹೌದು. ಈದಿನ ಸ್ನೇಪ್ ಷಿಫ್ಟ್ ”

“ ಕಾಗಾದರೆ ನಮಗೆ ಕಷ್ಟವು ಬಂದಂತೆ ಆಯಿತು ”

“ ಹೌದು ಅಕ್ಕೆ. ಆದರೆ ನೀನು ಇದ್ದಬಿಟ್ಟರೆ ನಮಗೆಲಾಧ್ಯಯು ”

ಅಕ್ಕೆತಂಗಿಯಿರಿಗೆ ನಿದ್ದೆ ಬರುತ್ತಿದ್ದಿತೋ ಇಲ್ಲವೋ ಅಂತೂ ಆನರು ಮಲಗಿಕೊಂಡರು.

## ೧೬

ವಿವುಲೆಯೂ ವೆಂಕಟರಾಯನೂ ಮಾನುದರಾಸಿನಲ್ಲಿ ಒಂದು ವಾರದ ಕಾಲ ಇದ್ದರು. ಅನಂತರ ಬೆಂಗಳೂರಿಗೆ ಬಂದವರು ನೆಹರು ನಗರದ ಹೊಸ ಮನೆಯಲ್ಲಿ ಇಳಿದರು. ಆ ದಿನವೆಲ್ಲಾ ಅಲ್ಲಿದ್ದ ಕೊಂಡು ಮಾರನೆಯ ದಿನ ಕೆಂಗೇರಿ ಮನೆಗೆ ಹೋಗುವುದೆಂದು ವೆಂಕಟರಾಯನು ಹೇಳಿದ್ದನು.

ಟ್ರಾಕ್ಸೀಯಲ್ಲಿ ಹೋಗಿ ಮನೆಯ ಮುಂದೆ ಇಳಿಯುತ್ತಲೇ ಬಾಗಿಲು ತೆಗೆದಿರುವುದನ್ನು ಸೋಡಿ ವಿವುಲೆಗೆ ಆಶ್ಚರ್ಯವಾಯಿತು. ಇಬ್ಬರೂ ಇಳಿದು ಮನೆಯನ್ನು ಪ್ರವೇಶ ಮಾಡಿದರು. ಡ್ರೈವರು ಹಾಸಿಗೆ ಸಾಮಾನುಗಳನ್ನು ತಂದು ಒಳಗಿಟ್ಟಿನು.

ಇವರುಗಳು ಒಳಗೆ ಹೋಗುತ್ತಲೇ ಹದಿನೈಕು ಹದಿನಾರು ವರ್ಷದ ಹುಡುಗನೊಬ್ಬನು ಒಂದು ನಿಂತುಕೊಂಡನು.

ವೆಂಕಟರಾಯನು ಅವನನ್ನು ಸೋಡಿ “ಕೃಷ್ಣ, ಕಾಫಿ ತೆಗೆದು ಕೊಂಡು ಬಾ” ಎಂದು ಹೇಳಿ ಡ್ರೈವರನಿಗೆ ಬಾಡಿಗೆಯನ್ನು ಕೊಟ್ಟು ಕಳುಹಿಸಿ, ಜ್ಯೋರದಲ್ಲಿದ್ದ ಸೋಫಾದ ಮೇಲೆ ಕುಳಿತುಕೊಂಡನು. ವಿವುಲೆಯು ಒಂದು ಗಳಿಗೆ ಸುತ್ತಲೂ ಸೋಡುತ್ತಿದ್ದ ತಾನೂ ಕುಳಿತುಕೊಂಡಳು.

ಎರಡು ನಿಮಿಷಗಳೊಳಗಾಗ ಕೃಷ್ಣನು ದೊಡ್ಡ ಲೋಟಾಗಳಲ್ಲಿ ಕಾಫಿಯನ್ನು ತಂದು ಕೊಟ್ಟಿನು.

ವೆಂಕಟರಾಯನು ಕಾಫಿ ಕುಡಿಯುತ್ತಾ “ನಿಮಿಭಾ ಈ ಹುಡುಗ ನಿನ್ನ ಸಹಾಯಕ್ಕೆ. ಇನನೊಳ್ಳಿಯ ಚಾಲೋಕಿ” ಎಂದು ಹೇಳಿದನು.

ಒಜ್ಞಲು ಮನೆಯಲ್ಲಿ ನೀರು ಕಾದು ಸಿದ್ದವಾಗಿದ್ದಿತು. ಕಾಫಿಯಾದ ಸಂತರ ಇಬ್ಬರೂ ನ್ನಾನ ಮಾಡಿದರು. ಆ ವೇಳೆಗೆ ಕೃಷ್ಣನು ಬಿಸಿಬಿಸಿ ಯಾದ ಇಡ್ಲಿಗಳಿಗೆ ತುಪ್ಪ ಹಾಕಿ ಚಟ್ಟು ಯೋಡನೆ ತಂದಿಟ್ಟನು.

ಇಡ್ಲಿಯನ್ನು ಬಾಯಲ್ಲಿಟ್ಟುಕೊಳ್ಳುತ್ತಾ ಸಿಮಲೆಯು “ಹುಡುಗ ಇಡ್ಲಿಯನ್ನು ಬಹಳ ಚಿನ್ನಾಗಿ ಮಾಡಿದ್ದಾನೆ” ಎಂದಳು.

“ನೀನು ಒಷ್ಟುತ್ತೀರೋ ಇಲ್ಲವೋ, ಎಂದಿದ್ದೆ. ಇನ್ನೇನು ನಮ್ಮ ಕೃಷ್ಣಸಿಗೆ ವಾಸಾದಂತೆಯೇ ಆಯಿತು”

ತಿಂದು ಮುಗಿಯುವ ವೇಳೆಗೆ ಕೃಷ್ಣನು ಅಧರಾಧರ ಲೋಟೂ ಕಾಫಿ ತಂದು ಕೊಟ್ಟಿನು. ಅದನ್ನು ಕುಡಿದು ವೆಂಕಟರಾಯನು ಹೊರಗೆ ಹೊರಡುವ ಬಟ್ಟೆಬರೆಗಳನ್ನು ಹಾಕಿಕೊಳ್ಳಲಾರಂಭಿಸಿದನು.

ವಿಮಲೆಯು ಅಡಿಗೆಯ ಮನಿಗೆ ಹೋಗಿ ನೋಡಿದೆ. ತರಕಾರಿ ಹೆಚ್ಚಿದಲಾಗಿತ್ತು. ಹುಡುಗನು ಅಡಿಗೆಯ ಏವಾರ್ಟಿಗಳಲ್ಲಿದ್ದನು.

“ನನು ಅಡಿಗೆ ಮಾಡುತ್ತೀ, ಕೃಷ್ಣಾ”

“ನೀವೇನು ಹೇಳಿದರೂ ಮಾಡುತ್ತೀನಮಾ”

ವಿಮಲೆಯು ನಕ್ಕು “ನಾನೇನು ಹೇಳಿದರೂ ಅದನ್ನು ಮಾಡುತ್ತೀಯಾ? ಆಗಲೇ ಅಡಿಗಿಗೆ ಸಿದ್ದ ಮಾಡಿದ್ದೀರೆ. ಏನು ಮಾಡುತ್ತೀ ಹೇಳು” ಎಂದೆನು.

“ಒದನೇಕಾಯಿ ಎಳೆಯದಾಗಿದೆ. ಅದರ ಖಾರದವಲ್ಲ, ಸಾರು ಮಾಡುತ್ತೀನೇ. ನಂಜಿಕೊಳ್ಳುವುದಕ್ಕೆ ಟೊನ್‌ಟೊ ಈರುಳ್ಳ ಒಜ್ಞ ಮಾಡುತ್ತೀನೇ. ಅದೇ ಕೇಳಬೇಕು ಎಂದಿದ್ದೆ. ನಿವಾಗೆ ಈರುಳ್ಳ ಆಗುತ್ತದೆ ಯೇನಮಾ”

“ಆಗುತ್ತದೆ. ನಿನ್ನೊಳ್ಳಿಯ ಬುದ್ಧಿವಂತ” ಎಂದು ಹೇಳಿ ಹೊರಗೆ ಬಂದಳು.

ವೆಂಕಟರಾಯನು ಹೊರಗೆ ಹೊರಡಲು ಸಿದ್ದವಾಗಿದ್ದನು.

“ನನು, ಈ ದಿನ ಎಲ್ಲಿಯೂ ಹೊರಗೆ ಹೋಗುವುದಿಲ್ಲವೆಂದಿದ್ದಿರಿ?”

“ಇಲ್ಲ, ವಿಮ್ಮು ಸ್ವಲ್ಪ ಕೆಲಸವಿದೆ. ಹೊರಗೆ ಹೋಗಿ ಆದಷ್ಟು ಬೇಗ ಬಂದು ಬಿಂಬಿತ್ತೀನೇ” ಎಂದು ಹೇಳಿ ಆವನು ಹೊರಟು ಹೋದನು

ಒಬ್ಬಕ್ಕೆ ಕುಳಿತಿರುವಾಗ ವಿನುಲೇಗೆ ಮದರಾಸಿನಲ್ಲಿ ನಡೆದ ಫಟನೆಯು ನೇನಪಿಗೆ ಬಂದಿತು. ವೆಂಕಟರಾಯನು ತಾನು ಕೆಲವು ಷೇರುಗಳನ್ನು ಮಾರ ಬೇಕಾಗಿದೆ ಎಂದೂ ಅದಕ್ಕಾಗಿ ಮದರಾಸಿಗೆ ಹೋಗಬೇಕೆಂದೂ ಹೇಳಿದ್ದನು. ಅವಳೂ ಅಲ್ಲಿಗೆ ಬಂದರೆ ನಾಲ್ಕು ದಿನ ಖುಷಿಯಾಗಿದ್ದ ಕೊಂಡು ಬರಬಹುದೆಂದು ಪ್ರಚೋದನೆ ಮಾಡಿದ್ದನು. ಆದರೆ ಸಿಜವಾದ ಕಾರಣವು ಅದಲ್ಲ. ವಿನುಲೆಯನ್ನು ಮದುವೆ ಮಾಡಿಕೊಳ್ಳುವುದಕ್ಕಾಗಿ ಅವನು ಮದರಾಸಿಗೆ ಅವಳನ್ನು ಕರೆದುಕೊಂಡು ಹೋದನು.

ಮದುವೆಯ ದಿನವೂ ಅದೇ ರೀತಿಯಾಗಿ ಅಗಿತ್ತು. ಅವಳಿಗೆ ವಿಷಯವೊಂದೂ ಗೊತ್ತಿರಲ್ಲಿ ಅವರುಗಳು ಉಡ್ಡಾಲ್ಕಾಂಡಾನಲ್ಲಿ ಇಳಿದಿದ್ದರು. ಬೆಳಿಗ್ಗೆ ಕಾಷ್ಟೀ ತಿಂಡೀ ಮಾಡಿಕೊಂಡು ವೆಂಕಟರಾಯನು “ಹೋರಿಗೆ ಹೋಗಿ ಬರೋಣ ಬಾ” ಎಂದು ಅವಳನ್ನು ಕರೆದುಕೊಂಡು ಹೋದನು. ಟ್ರ್ಯಾಕ್ಸೀಯಲ್ಲಿ ಹೋಗುತ್ತಾ ಮದುವೆಯು ವಿಷಯವನ್ನು ಹೇಳಿದನು. ಆಯ್ದ ಸಮಾಜದಲ್ಲಿ ಎಲ್ಲವನ್ನೂ ಗೊತ್ತು ಮಾಡಲಾಗಿದೆ ಎಂದೂ ತಮ್ಮ ಆಗಮನಕ್ಕಾಗಿಯೇ ಅಲ್ಲಿನವರು ಕಾಯುತ್ತಿದ್ದಾರೆ ಎಂದೂ ಈಗ ಹೋಗುತ್ತಿರುವುದು ಅಲ್ಲಿಗೆಂದೂ ಹೇಳಿದನು.

ಅದಕ್ಕೆ ವಿನುಲೆಯು ಪ್ರತಿರೋಧ ಮಾಡಲಿಲ್ಲ. ಮಾಡಿ ಪ್ರಯೋಜನವೂ ಇರಲಿಲ್ಲ. ಬಹಳ ಹೋತ್ತು ಆಲೋಚನೆ ಮಾಡಿದಳು. ಈ ಮದುವೆಯಿಂದ ಈಗಿರುವುದಕ್ಕೆಂತಲೂ ಹೆಚ್ಚೆನು ಬದಲಾವಣೆಯಾಗುವುದಿಲ್ಲ. ಇಬ್ಬರೂ ಗಂಡಹೆಂಡಿರಿಂದು ನಾಲ್ಕು ಜನರ ಎದುರಿಗೆ ಒಪ್ಪಿದಂತಾಯಿತು. ಆ ನಾಲ್ಕು ಜನರೂ ಅಪರಿಚಿತ ವ್ಯಕ್ತಿಗಳು. ಈ ಮದುವೆಯಿಂದ ಪ್ರಯೋಜನವಾದರೆ ಆಗಬಹುದೇ ವಿನಾ ಅದರಿಂದ ತೊಂದರೆ ಏನೂ ಇಲ್ಲವೆಂದು ಅವಳಿಗೆ ತೋರಿತು.

ಆಯ್ದ ಸಮಾಜದಲ್ಲಿ ಇಬ್ಬರು ಪ್ರರೋಹಿತರು ಕುಳಿತಿದ್ದರು. ಇವರು ಹೋದ ಕೂಡಲೇ ವಿವಾಹ ಕಾಯ್ದಗಳು ಆರಂಭವಾದವು. ಮದುವೆಗನನ್ನೂ ಮದುವಣಿಗೆತ್ತಿ ಯನ್ನು ಕೇಳಿ ಒಪ್ಪಿಗೆಯನ್ನು ಪಡೆದರು. ಸಭಾಸದರ ಒಪ್ಪಿಗೆಯನ್ನು ಕೇಳಿದರು. ವೆಂಕಟರಾಯ ವಿನುಲೆಯರಿಂದ ವಿನಾ

ಹದ ಒಪ್ಪಿಗೆಯ ಪತ್ರಕ್ಕೆ ರುಚು ಹಾಕಿಸಿ ತೆಗೆದುಕೊಂಡು ನಾಲ್ಕುರು ಮಂದಿ ಸಭಾಸದರಿಂದ ಸಾಕ್ಷಿಯನ್ನು ಹಾಕಿಸಿದರು.

ಅನಂತರ ಹೋಮವಾಯಿತು. ಕೆಲವು ಮಂತ್ರಗಳನ್ನು ಹೇಳಿ ಪುರೀರೋಹಿತರು ಅವುಗಳಿಗೆ ಅರ್ಥವನ್ನು ಹೇಳಿದರು. ಅದರಲ್ಲಿ ಹೊಸದೇನೂ ಇರಲಿಲ್ಲ. ವಿಮಲೀಯು ಇದುವರೆವಿಗಾಗಲೇ ತನ್ನ ಮನಸ್ಸಿನಲ್ಲಿ ನಿರ್ಧರಿಸಿ ಕೊಂಡಿದ್ದ ಪುಗಳನ್ನೇ ಪುನರಾವರ್ತಿ ಮಾಡಿ ಹೇಳಿದಂತಾಯಿತು.

ಇದಿಷ್ಟೂ ಆದ ಸಂತರ ವಿಮಲೀಯು ಈ ದಿನ ವಾರ್ತಾತಃಕಾಲ ಇಲ್ಲಿ ಬಂದು ಇಳಿದಕು. ಇಲ್ಲಿಯೇ ಬಂದಿಲಿದುದು ಬಹಳ ಒಳ್ಳೆಯದಾಗಿತ್ತು. ಈ ಮಂದುವೆಯ ವಿಷಯವನ್ನು ತನ್ನ ಮನೆಯವರಿಗೆ ಹೇಳುಪ್ರದೇ ಬೇಡನೇ? ಹೇಳುವುದಾದರೆ ಯಾವ ರೀತಿಯಾಗಿ ಹೇಡುಬೇಕು? ಈ ಮಂದುವೆಯ ಪರಿಣಾಮವೆನ್ನು? ಮುಂತಾದ ವಿಷಯಗಳನ್ನು ಅವಳು ನಿರ್ಧರ ಮಾಡಬೇಕಾಗಿದ್ದಿತು. ಆ ವಿಷಯಗಳನ್ನು ಮದರಾಸಿನಲ್ಲಿರುವಾಗಲೇ ಯೋಚಿಸುತ್ತಿದ್ದಳು. ಬಗೆ ಹರಿಯಿದಿದ್ದುದನ್ನು ಆದಷ್ಟು ಬೇಗ ಬಗೆ ಹರಿಸಬೇಕು.

ನಾಳೀಯ ದಿನ ವಾರ್ತಾತಃಕಾಲ ಅವಕು ಕೆಂಗೇರಿಯ ಮನೆಗೆ ಹೋಗಬೇಕೆಂದುಕೊಂಡಿದ್ದಳು. ಅಷ್ಟು ಒಳಗಾಗಿ ಈ ಸಮಸ್ಯೆಯು ಪರಿಹಾರವಾಗಬೇಕು. ಅವಳ ಮನಸ್ಸು ಅದರಲ್ಲಿಯೇ ತೊಳಳುತ್ತಿದ್ದಿತು.

ಮಧ್ಯಾನ್ತೆ ಬಂದು ಗಂಟೆಯ ವೇಳೆಗೆ ವೆಂಕಟರಾಯನು ಬಂದನು. ಕೃಷ್ಣನು ಬಡಿಸಿದನು. ಇಬ್ಬರೂ ಕುಳಿತು ಉಂಟ ಮಾಡಿದರು.

ಅನಂತರ ಹಜಾರದಲ್ಲಿ ಕುಳಿತು ಇಬ್ಬರೂ ಎಲೆ ಅಡಿಕೆ ಹಾಕಿಕೊಳ್ಳುವಾಗ ವೆಂಕಟರಾಯನು “ ಈ ದಿನ ನಿಮ್ಮ ಮನೆಗೆ ಹೋಗಿ ಮಂದುವೆಯ ವಿಷಯವೆಲ್ಲವನ್ನೂ ಹೇಳಿಬಿಟ್ಟು ” ಎಂದು ಹೇಳಿದನು.

ಆ ವಿಷಯವನ್ನು ಕೇಳಬೇಕೆಂದು ಮನಸ್ಸಿದ್ದರೂ ಅವನಾಡಿದ ಮಾತಿನಿಂದ ವಿಮಲೀಯು ಅವಾಕ್ಯಾಗಿ ಬೆಚ್ಚಿ ಬಿದ್ದು ನೋಡಲಾರಂಭಿಸಿದಳು.

“ ನಾನು ಮಂದುವೆಯ ವಿಷಯವನ್ನು ಹೇಳಿದ ಕೂಡಲೇ ಅವರೆಲ್ಲಿರಿಗೂ ಅಶ್ವಯರವಾಯಿತು. ವರದಿಯಾಂತೂ ಅಳಲು ನೋಡಲು ಮಾಡಿದಳು. ಅನಂತರ ಕೂಡಲೇ ಸಮಾಧಾನವನ್ನೂ ಹೊಂದಿದಳು. ಶೀಲೆಯು ಯಾವುದನ್ನೂ ಮನಸ್ಸಿಗೆ ಹಚ್ಚಿ ಕೊಳ್ಳಲಿಲ್ಲ. ಶಂಕರ, ವಾಸು ಇವರುಗಳು

ಸ್ವಲ್ಪ ಮಂಕಾದಂತೆ ಆದರು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಸರಿಹೋದರು. ನೋಡರತ್ತೆ ಸಾಮಿತ್ರಮೃನವರು ಯಾವ ವ್ಯಾತ್ಯಾಸವೂ ಆಗದೇ ಇದ್ದರೆ ಹೇಗಿರಬೇಕೋ ಹಾಗಿದ್ದರು” ಎಂಬುದಾಗಿ ವೆಂಕಟರಾಯನು ಬೆಳಗಾಗ ತಾನು ಕೆಂಗೇರಿ ಮನೆಗೆ ಹೋಗಿದ್ದಾಗ ನಡೆದ ವಿಷಯವನ್ನು ಹೇಳಿದ್ದನು.

ಆದನ್ನು ವಿನುಲೆಯು ಪೂನಾದಾಗಿ ಕೇಳಿದಳೇ ವಿನಾ ಆದಕ್ಕೆ ಏನೂ ಹೇಳಲಿಲ್ಲ. ವೆಂಕಟರಾಯನು ಸ್ವಲ್ಪ ಹೊತ್ತು ಮಲಗಿಕೊಳ್ಳಲು ಹೋದನು. ವಿನುಲೆಯು ಕುಳಿತಲ್ಲಿಯೇ ಕುಳಿತು ಯೋಚಿಸುತ್ತಿದ್ದಳು.

ಆ ದಿನ ಮತ್ತೀನು ಹರೆಷವೂ ನಡೆಯಲಿಲ್ಲ. ಸಂಜೆ ಕಾಫಿಯಾ ಯಿತು. ಅದಾದ ಮೇಲೆ ಇಬ್ಬರೂಕಾರನಲ್ಲಿ ಕಬ್ಬಿಫಾರ್ಕಿಗೆ ಹೋಗಿಬಂದರು. ಮನೆಗೆ ಬಂದು ಉಟ ಮಾಡಿ, ರೇಡಿಯೋವನ್ನು ಟ್ರೌನ್ ಮಾಡಿ ಮನೆಯ ಹೋರಗೆ ಕಾಂಪೌಂಡಿನಲ್ಲಿ ಕುಳಿತು ಕೊಂಡರು. ಹತ್ತು ಗಂಟೆಯ ಹೊತ್ತಿಗೆ ಮಲಗಿಕೊಂಡರು.

ಅವನಿಗೆ ಬಲು ಬೇಗ ಸಿದ್ದೆಯು ಬಂದುಬಿಟ್ಟತು. ಆದರೆ ವಿಮು ಲೆಯು ಎಚ್ಚರಾಗಿಯೇ ಇದ್ದಾನೆ. ಅವಕ ಮನಸ್ಸಿನಲ್ಲಿ ಬಗೆ ಬಗೆಯ ಆಲೋಚನೆಗಳು ಬರುತ್ತಿದ್ದವು ಅವಕ ವ್ಯಾದಯವು ಶಿಲೆಯಂತೆ ಭಾರ ವಾಗಿದ್ದಿತು. ಇದು ಅವಕ ಮನೆ, ವಿದ್ಯುತ್ ಸುಸಜ್ಜಿತವಾದ ಅಡಿಗೆ ಮನೆ. ಬಚ್ಚುಲು ಮನೆಗಳು, ಹಡುಕಾರ, ಅಂಗಕ, ತಯ್ಯನ ಗೃಹ ಎಲ್ಲವೂ ಅವಳದು. ವೆಂಕಟರಾಯನು ಎಷ್ಟೋ ಉಚ್ಚಾರ ಮಾಡಿ ಸುಂದರವಾಗಿ ಶೃಂಗರಿಸಿದ್ದಾನೆ. ಇವೆಲ್ಲದರಿಂದ ಅವಕ ವ್ಯಾದಯವು ಸಂತಪ್ತವಾಗುವ ಹಾಗಿದ್ದರೆ—?

ಇದೊಂದೂ ಪ್ರಯೋಜನವಿಲ್ಲ. ಅವಕ ಮನಸ್ಸು ತನ್ನವರಿಗಾಗಿ ಯಾತೋರೆಯುತ್ತಿದೆ. ಆ ಕತ್ತಲೆಯಲ್ಲಿ ವೆಂಕಟರಾಯನು ತನ್ನ ಮನೆಯವರಿಗೆ ಮದುವೆಯಾದ ವ್ಯಾತ್ಯಾಂತವನ್ನು ಹೇಳುತ್ತಿರುವಂತೆ ಕಂಡುಬಂದಿತು. ಆ ವಿಷಯವನ್ನು ಕೇಳಿದ ಶೂಡಲೇ ತನ್ನ ವರ ಮುಖಗಳು ಹೆಚ್ಚಾದಂತೆ ಅವಳಿಗೆ ಕಂಡಿತು ವಿಮುಲೆಯು ಕಿಳಿಕಿಯಲ್ಲಿ ಹೋರಗಡೆ ನೋಡಿದಳು. ಒಳ್ಳೆಯ ಬೆಳದಿಂಗಳು ಪ್ರಕಾಶಸುತ್ತಿತ್ತು. ಆ ಬೆಳದಿಂಗಳಲ್ಲಿ ತಮ್ಮ ಶೋಟ, ಅಲ್ಲಿರುವ ಡಕೆಯ ಮುರುಕಲು ಮನೆ, ಆದರ ಪಕ್ಕದಲ್ಲಿ ಬೆಳೆದಿರುವ ಮೊಡ್ಡ ಮರ, ಮನೆಯ ಮೇಲೆಲ್ಲಾ ಜರಡಿಕೊಂಡಿರುವ ಆ ಮರದ ದಪ್ಪ

ವಾದ ಕೇಳಬೇಗಳು ಇ ವೆ ಲ್ಲಿ ಪೂ ಯೇಗಿರುತ್ತನೆಂದು ಮನಸ್ಸಿನಲ್ಲಿಯೇ ಚಿತ್ತಿನಿಕೊಂಡಿರು.

ತನ್ನ ಮನೆಯವರನ್ನು ಒಂದೇ ಬಲು ದಿನಗಳು ಬಿಟ್ಟೆದ್ದರೆ ತನಗೆ ಹುಳ್ಳು ಒಡಿಯುತ್ತದೆಂದು ತೋರಿತು.

ಈ ಮಾತ್ರ ಕೇಳಿದಾಗ ಶಂಕರ ವಾಸುಗಳು ಮಂಕಾಗಿ ಕಂಡಿರ ಬಹುದು. ವರದೆಯು ಅತ್ಯಿರುಬಹುದು. ಶೀಲೆಯು ತೋರಣಿಕೊಳ್ಳಿದೇ ಇದ್ದರೂ ಮನಸ್ಸಿನಲ್ಲಿಯೇ ಕೊರಗುತ್ತಿರುಬಹುದು. ತಾನು ಒಂದು ದಿನಂಬು ರಾತ್ರಿ ಮನೆಯಲ್ಲಿಲ್ಲದ್ದರೂ ಅವರೆಲ್ಲರೂ ಕರ್ಕವಕ ಸಜ್ಞಿದ್ದರು. ಈಗ ತಾನಿನ್ನು ಆ ಮನೆಗೆ ಕಾಲಿಡುವುಳಿಲ್ಲವೆಂದು ಅವರಿಗೆ ಗೊತ್ತಾದಾಗೆ ಅದೂ ಹೆಂಕಟರಾಯನಿಂದ ನಿಷಯಃಪು ಶೋಧಾಗ ಅವರ ಕೊಮುಲವಾದ ಹೃದಯಗಳು ಎಷ್ಟು ಪತರಗುಟ್ಟಿರುಬಹುದು.

ವರದೆಯು ಅತ್ಯಿಳಿಂಬುದು ನೆನೆಸಿಗೆ ಬಂದ ಕೂಡಲೇ ನಿಮಲೆಯು ಕತ್ತು ಕಟ್ಟಿಕೊಂಡು ಬಂದಿತು. ಅವಳೂ ಮತ್ತು ಶೀಲೆಯರು ಮನೆಗೆಲಸ ಗಳನ್ನು ಹೇಗೆ ನಿಖಾಯಿಸುತ್ತಾರೆ. ಕಾಣಿ ಮಾಡುವುದು, ಅಡಿಗೆ ಮಾಡಿ ಬಾಣಸುವುದು, ಬಟ್ಟಿಗಳನ್ನು ಒಗೆಯುವುದು, ಒಲೆಗಾಗಿ ತೋಟದಲ್ಲಿ ಪುಳ್ಳಿಗಳನ್ನು ಆರಿಸಿಕೊಂಡು ಬರುವುದು, ಮನೆ ಗುಡಿಸಿ ಸಾರಿಸುವುದು, ಅಬ್ಬಾ, ಈ ಇನ್ನೊಂದು ಕೆಲಸಗಳನ್ನು ಆ ಮಕ್ಕಳು ಹೇಗೆ ಮಾಡುತ್ತಾರೆ.

ಮಕ್ಕಳಲ್ಲಿ ಮಲಗಿರುವ ಹೆಂಕಟರಾಯನು ತನ್ನನ್ನು ಎಷ್ಟೋ ಪ್ರೇಮ ವಾಡುತ್ತಾನೆ. ತನಗಾಗಿ ಎಷ್ಟೋ ಇಚ್ಛೆ ವಾಡುತ್ತಾನೆ. ಆದರೇನು? ಹಂಜರದಲ್ಲಿ ಹಿಡಿದಿಟ್ಟು ಗಳಿಯಾಗಾದಿ. ಅಲ್ಲಿಂದ ಬಿಡಿಸಿಕೊಂಡು ಹೋಗ ಜೀಕೆಂದು ಆವಳ ಶರೀರದ ಕಣಕಣವೂ ಪ್ರಯತ್ನ ವಾಡುತ್ತಿದ್ದಿತು.

ಮಧ್ಯ ರಾತ್ರಿಯ ಸಮಯದಲ್ಲಿ ನಿಮಲೆಯು ಜಿಡಿಗಾಗುತ್ತಲೇ ಕೆಂಗೇ ರಿಯ ಮನೆಗೆ ಹೋಗಿ, ತನ್ನವರೇಳಿರನ್ನೂ ನೋಡಬೇಕೆಂದುಕೊಂಡಳು. ಅದರಿಂದ ತನ್ನ ಮನಸ್ಸು ಸಮಾಧಾನನಾಗುತ್ತದೆಂದು ತೋರಿತು. ಬೆಳಗಾಗ ಹೋದರೆ ಮಧ್ಯಾನ್ನದ ಉಟಕ್ಕೆ ವಾಪ್ಪು ಬರಬೇಕಾಗುತ್ತದೆ. ಹೆಂಕಟ ರಾಯನು ಹಟ್ಟಮಾಡುತ್ತೇನೆ. ಬೇಗ ಉಟವನ್ನು ಮಾಗಿಸಿಗೊಂಡು ಹೋದರೆ ಅಲ್ಲಿ ಬೇಕಾದಪ್ಪು ಹೋತ್ತು ಇರುಬಹುದು. ನಿಧಾನವಾಗಿ ಅವ

ರೊಡನೆ ಮಾತನಾಡಬಹುದು, ಅಳಬಹುದು, ನಗಬಹುದು, ತನ್ನ ಹರಿಸ್ಥಿತಿಯನ್ನೇಲ್ಲಾ ಸಾವಧಾನವಾಗಿ ವಿವರಿಸ ಬಹುದು. ವರದೆಯನ್ನು ಆಲಂಗಿಸಿ ಅವಳಿಗೆ ಸಮಾಧಾನ ಹೇಳಬಹುದು. ಓಡುತ್ತಾ ಬರುವ ವಾಸುವನ್ನು ಎತ್ತಿಕೊಂಡು ಮುತ್ತಿಡಬಹುದು. ಹೊರಗಡೆ ಆಡುತ್ತಿದ್ದ ಆಕ್ಷನ್ನನ್ನು ನೋಡಿದೊಡನೆಯೇ ಓಡಿಬರುವ ದಳಿದ ವಾಸುವಿನ ಮೈ ವಾಸನೆಯು ಎಪ್ಪುಹಿತವಾಗಿರುತ್ತದೆ. ತಾನು ಹೋಗುವಾಗ ಬೇಕಾದಪ್ಪು ಹಣ್ಣು ಹಂಪಲು ಗಳನ್ನೂ ಮಿಶಾಯಿಯನ್ನೂ ತೆಗೆದುಕೊಂಡು ಹೋಗಬೇಕೆಂದುಕೊಂಡಳು.

ಆ ಸುಖ ಸ್ವಷ್ಟಿಗಳಲ್ಲಿಯೇ ಅವಳಿಗೆ ನಿದ್ದೆಯು ಬಂದಿತು.

ಮಾರನೆಯ ರಿನ ಬೆಳಗಾಗ ವಿಮುಲೆಯೇ ಅಡಿಗೆಯ ಮನಿಗೆ ಹೋಗಿಕೃಷ್ಣನು ಮಾಡಿಟ್ಟಿದ್ದ ಕಾಫಿಯನ್ನು ತಂದು ಗಂಡನಿಗೆ ಕೊಟ್ಟಿಳು.

ಕಾಫಿಯನ್ನು ಕುಡಿಯುತ್ತಾ ವೆಂಕಟರಾ ಯನು “ನಾವಿಷ್ಟು ಸುಲಭ ವಾಗಿ ಸಂಸಾರ ಹೂಡುವುದಕ್ಕಾಗುವುದೆಂದು ನೇನಿಸಿರಲಿಲ್ಲ, ವಿನುಣಿ: ಅಂತೂ ಇದೊಂದು ಸುಖಸ್ವಷ್ಟದಂತೆ ನನಗೆ ಕಂಡು ಬರುತ್ತಿದೆ” ಎಂದನು.

“ಸ್ವಷ್ಟಿದಲ್ಲಿ ಕಾಫಿ ಲೋಟವನ್ನು ಕೆಳಗೆ ಹಾಕಿಬಿಡಬೇಡಿ” ಎಂದು ಹೇಳುತ್ತಾ ವಿಮುಲೆಯು ಕಾಫಿ ಕುಡಿಯ ತೊಡಗಿದಳು.

“ಮಿನುಲಾ. ನಿಮ್ಮ ಮನೆಯವರು ಏನೆನ್ನುತ್ತಾರೆಯೋ ಎಂದು ನನಗೂ ಭಯವಾಗಿತ್ತು. ಆದರೆ ಅದು ಸ್ವಲ್ಪವೂ ತೊಂದರೆಯಾಗಲಿಲ್ಲ”

ಆ ಮಾತು ವಿಮುಲೆಯ ದುಃಖವನ್ನು ಎತ್ತಿ ಹಾಕಿತು.

ಆದರೂ ಅವಳಿದನ್ನು ಮುಚ್ಚಿಕೊಂಡು “ನಿಮ್ಮ ನೋಡರ ಮಾನನು ಏನು ಹೇಳಿದರು ?” ಎಂದಳು.

“ಏನೋ ಹೇಳಿದರೀ, ಬಿಡು. ಅದನ್ನುಲ್ಲ ದೊಡ್ಡದು ಮಾಡಿಕೊಂಡು ಯೋಚಿಸ ತೊಡಗಿದರೆ ನಾವು ಸಂಸಾರ ಮಾಡುವುದೇ ಸಾಧ್ಯವಿಲ್ಲ”

ವೆಂಕಟರಾಯನು ಮನೆಯಿಂದ ಹೊರಗೆ ಹೋಗಲು ಸನ್ನದ್ದುವಾಗಿ “ಚಿನಾಜ್ಞ, ಬೇಗ ಬಂದು ಬಿಡುತ್ತೇನೇ” ಎಂದನು.

“ಹೊತ್ತು ಮಾಡಬೇಡಿ, ನಾನು ಈ ದಿನ ಕೆಂಗೇರಿಗೆ ಹೋಗಬೇಕೆಂದಿದ್ದೇನೇ”

“ ಈ ದಿನವೇ ಹೋಗಬೇಕೆ ? ”

“ ಅಯ್ಯೋ ! ಹೋಗದಿದ್ದರೆ ಏನೆಂದುಕೊಳ್ಳುತ್ತಾರೆ ? ಹೋಗಲೇಬೇಕು ”

“ ಸರಿ. ಹಾಗಾದರೆ ಬೇಗಲೇ ಬರುತ್ತೇನೆ. ನಾವಿಬ್ಜರೂ ಹೋಗಿ ಅವರನ್ನೇ ಲ್ಲಾ ನೋಡಿಕೊಂಡು ಬರೋಣ ”

ಅವನಿಲ್ಲದೆ ತಾನೇ ಮನೆಗೆ ಹೋಗಿ ಬರಬೇಕೆಂದು ಮನಸ್ಸು ಬಯಿಸುತ್ತು. ಅದರಾ ಮಾತನ್ನುವಳು ಹೇಳಲಿಲ್ಲ.

ವಿಮಲೀಯು ಗಂಡನನ್ನು ಕಳಿಸಿ ಮನೆಯೋಳಗಿ ಬಂದಳು.

ಗಂಡನೂ-ಈ ಮನೆಯೂ ಅವಳ ಮೇಲೆ ಬಂದು ಪರಿಣಾಮವನ್ನು ಉಂಟು ಮಾಡಿದ್ದವು. ಅವಳ ತಾಯಿಯು ಬದುಕಿದ್ದಾಗ ಬಂದೊಂದು ಬಾರಿ “ ವಿಮಲಾ. ನನ್ನ ಕಾಯಿಲೆಯಿಂದ ನಿನ್ನಲ್ಲಿ ಬಹಳ ಬದಲಾವಣೆಯಾಗಿದೆ. ಇನ್ನೂ ಹುಡುಗರೊಡನೆ ಆಡಿಕೊಂಡಿರಬೇಕಾದ ನೀನು ಜವಾಭ್ಯಾರಿ ಹೊತ್ತ ಹೆಂಗಸಿನಂತೆ ನನಗೆ ಕಾಣುತ್ತೀರೆ, ಎಂದು ಹೇಳುತ್ತಿದ್ದರು. ಅವರು ಬದುಕಿದ್ದಾಗ ಅವಳು ಜವಾಭ್ಯಾರಿ ಹೊತ್ತ ಹೆಂಗಸಾಗಿದ್ದ ಜೋಇಲ್ಲವೋ, ಆಮೇಲೆಯಂತೂ ಆಗಿದ್ದಳು. ಆಗ ಕೆಲವು ಬಾರಿ ತಾನು ತಾಯಿಯಾಗುತ್ತೀನೆಂಬ ವಿವಯವು ನೆನಸಿಗೆ ಬರುತ್ತಿದ್ದಿತು. ಆಗವಳಿಗೆ ಅದು ಹೊಸದಾಗಿ ಕಂಡು ಬರುತ್ತಿರಲಿಲ್ಲ. ಮನೆಯವರೆಲ್ಲರೂ ಅವಳಿಗೆ ಮಕ್ಕಳಂತೆ ಕಂಡು ಬರುತ್ತಿದ್ದರು. ಇನ್ನೊಂದು ಹೊಸ ಮಗುವು ಸಂಸಾರಕ್ಕೆ ಸೇರುತ್ತದೆ ಎಂದು ಭಾವನೆ ಮಾಡುತ್ತಿದ್ದಳು. ಆದರೆ ಅವಿನಾಹಿತೆಯ ಮಗುವು ಸಂಸಾರದಲ್ಲಿ ಸೇರುವುದೆಂಬುದು ಈ ಸಮಾಜದಲ್ಲಿ ಎಷ್ಟು ಕಷ್ಟವೆಂಬುದು ಅವಳ ಸರಳವಾದ ಮನಸ್ಸಿಗೆ ಅಧ್ಯವಾಗುತ್ತಿರಲಿಲ್ಲ.

ಆದರೆ ಈ ಮನೆಗೆ ಬಂದ ಬಂದು ದಿನದಲ್ಲಿಯೇ ಅಪಾರವಾದ ಬದಲಾವಣೆಯಾಗಿದ್ದಿತು. ಅವಳಿಗೆ ಯಾವ ಜವಾಭ್ಯಾರಿಯೂ ಇಲ್ಲ. ಇಂತಹ ಕೆಲಸವನ್ನು ಮಾಡಲೇ ಬೇಕೆಂಬ ಪ್ರತ್ಯೇಕವಾದ ಅಥವಾ ಪ್ರತ್ಯೇಕವಾದ ಒತ್ತಾಯವಿಲ್ಲ. ವೆಂಕಟರಾಯನು ಅವಳನ್ನು ಮಗುವನ್ನು ಇಟ್ಟಂತೆ ಇಟ್ಟಿದ್ದನು. ಮಗುವನ್ನು ನೋಡಿಕೊಳ್ಳುವಂತೆ ನೋಡಿಕೊಳ್ಳುತ್ತಿದ್ದನು.

ಅದರೆ ಅವಳಿಗೆ ಪಯನ್ನಾಗಿದ್ದು ದರಿಂದ ಅವಳು ಮಗುವಿನಂತೆ ಅಳ್ಳಬೇಕು ಹುಡುಗಿಯೆಂತೆ ಭಾವನೆ ಮಾಡುತ್ತಿದ್ದಳು.

ಈ ಒಂದು ದಿನದಲ್ಲಿ ಅವಳಿಗೆ ತಾಯಾಗುವ ನೆನಪ್ಪಾ ಬಂದಿತ್ತು. ಅದರೆ ಅದು ಬಂದ ರೀತಿಯು ಹಿಂದಿನದಲ್ಲ. ತಾನೂ ವೆಂಕಟರಾಯನೂ ಹುಡುಗರಂತೆ ಅವಳಿಗೆ ಭಾಸವಾಗುತ್ತಿದ್ದಿತು. ಹುಡುಗರಿಗೆ ಬೊಂಬೆಯು ಸಿಕ್ಕಿದಂತೆ ತನಗೊಂದು ಮಗುವು ಸಿಗುವುದೆಂದು ತೋರುತ್ತಿದ್ದಿತು.

ಮನಸ್ಸು ಯಾಕೋ ಖಾಸಿಯಾಗಿದ್ದಿತು. “ಇದೇನು ನನ್ನ ಮನಸ್ಸು ಈ ದಿನ ಇಷ್ಟ್ಯಾಂದು ಆನಂದವಾಗಿದೆ” ಎಂದು ಆಗಾಗ ಯೋಚಿಸುತ್ತಿದ್ದಳು. ಅನ್ಯ ಹೊತ್ತಿಗೆ ಮನೆಯ ಕೆಲಸದವಳ್ಳೂ ಕೃಷ್ಣನೂ ಕೆಲಸ ಕಾರ್ಯಗಳಿಲ್ಲವನ್ನೂ ಮುಗಿಸಿದ್ದರು. ಆದರೂ ಮಲಗುವ ಮನೆಗೆ ಹೋಗಿ ಹಾಸಿಗೆಯನ್ನೂ ಸರಿ ಮಾಡಿದಳು. ಒಗೆಯಲು ಬಟ್ಟಿಗಳಿಲ್ಲವನ್ನೂ ತೆಗೆದು ಹಾಕಿದಳು. ರೇಡಿಯೋವನ್ನೂ ಫಸೀರ್ಚರುಗಳನ್ನೂ ಮತ್ತೊಂದು ಬಾರಿ ಒರಸಿದಳು.

ಬೇಗ ಬರಬೇಕೆಂದು ಹೇಳಿದ್ದರೂ ಹೆಚ್ಚರಾಯನು ಬರುವುದು ಮಧ್ಯಾನ್ತ ಒಂದೂವರೆ ಗಂಟೆಯಾಗಿದ್ದಿತು.

“ಏನು ಇಷ್ಟ್ಯಾ ಹೊತ್ತು ಮಾಡಿದಿರಿ?” ಎಂದಳು.

ವೆಂಕಟರಾಯನು “ಬ್ಯಾಂಕಿನಲ್ಲಿ ಹೊತ್ತಾಗಿಹೋಯಿತು” ಎಂದು ಹೇಳಿ ಬಟ್ಟಿಗಳನ್ನೂ ಬಿಂಜುಲು ಹೊದನು.

ವಿನುಲೆಗೆ “ಹೋಗೋಣ, ಈಗಲೇ ಹೋಗೋಣ” ಎಂದು ಕಿರುಚುತ್ತಾ ಕುಣಿದಾಂಬೆಕೆಂದು ತೋರಿತು.

ಮನೆಯಲ್ಲಿ ಗಂಡನೂ ಕೃಷ್ಣನೂ ಇಲ್ಲಿದಿದ್ದರೆ ಹಾಗೆಯೇ ಪಾಡಿಬಿಡುತ್ತಿದ್ದಳೋ, ಏನೋ?

ಕೆಂಗೆ ರಯ ಮನೆಗೆ ಹೋದುದು ಹಿಂದಿನ ರಾತ್ರಿ ಹಿಮಾತೆಯು ನೆನೆಸಿದಂತೆ ಸುರುಕರವಾಗಲಿಲ್ಲ. ಅವರು ಅಲ್ಲಿಗೆ ಹೋಗುವ ಹೇಳಿಗೆ ನಾಲ್ಕು ಗಂಟೆಯಾಗಿದ್ದಿತು. ಬೇಸಿಗೆಯ ಉರಿಬಿಸಿಲು ಬೇಯುತ್ತಿತ್ತು. ಅವಿಗೆ

ಮನೆಯ ಹೊಗಯು ಹಚಾರದಲ್ಲಿ ಸ್ಪೆಲ್ಪು ಸ್ಪೆಲ್ಪು ಸುಳಿದಿತ್ತು. ಅಗ ತಾನೇ ಟೀಗೆ ನೀರು ಸುರಿದು ಹಾಲನ್ನು ಒಲೆಯ ಮೇಲಿಟ್ಟು ಹೊರಗೆ ಬಂದಿದ್ದ ವರದೆಯ ಕಣ್ಣಗಳು ಕೆಂಪಗಾಗಿದ್ದವು. ಅವಳು ಅಕ್ಕನಿಗಾಗಿ ಅತ್ತು ಯಾಗಾಗಿದ್ದಿತೋ, ಹೊಗಯಿಂದ ಕೆಂಪಗಾಗಿದ್ದಿತೋ, ಹೇ ಖಾವಂ ತೆ ಇರಲಿಲ್ಲ. ಅತ್ತೆಯು ಬೆರಗಾಗಿ ಬೆಂಕ್ಕಿಗಣ್ಣಿಗಳಿಂದ ಸೋಡುತ್ತಾ ಮೂಲೆಯಲ್ಲಿ ಕುಳಿತಿದ್ದರು.

ಹಚಾರದಲ್ಲಿ ಚಾಪೆಯ ಮೇಲೆ ವರದೆಯು ಕುಳಿತಿದ್ದಳು. ಪಕ್ಕದಲ್ಲಿ ಕುಳಿತಿದ್ದ ವರದೆಯ ಮೇಲೆ ಕೈ ಹಾಕಿಕೊಂಡಿದ್ದಳು. ಶೀಲೆಯು ಅಕ್ಕನ ತೊಡೆಯ ಮೇಲೆ ಕುಳಿತಂತೆಯೇ ಕುಳಿತಿದ್ದಳು. ಎದುರಿಗೆ ರಂಕರನೂ ವೆಂಕಟರಾಯನೂ ಕುಳಿತಿದ್ದರು. ಓಡಿ ಬಂದ ವಾಸುವು ಅವಳ ಮೇಲೆ ಬಿದ್ದ ತಬ್ಬಿಕೊಂಡನು. ಎಲ್ಲರೂ ಅತ್ತರು. ವೆಂಕಟರಾಯನ ಪೂರ್ ಖಳಿದವರೆಲ್ಲರೂ ಅತ್ತರು.

ವರದೆಯು “ನಿನ್ನೆಯಿಂದ ಯಾರೂ ಸರಿಯಾಗಿ ಉಟ್ಟಿವಸ್ತೇ ಮಾಡಲಿಲ್ಲ, ಅಕ್ಕ. ನಾನು ಮಾಡಿದ ಅಡಿಗೆಯು ಯಾರಿಗೂ ಸರಿಬಿಂಬಿಲಿಲ್ಲ ” ಎಂದಳು.

ರಂಕರನು ಏನೋ ಮಾತನಾಡಲು ಹೋಗಿ ಸುಮೃದಾದನು.

ಶೀಲೆಯು “ ಹಾಗಲ್ಲ, ವರದೆ ಮಾಡಿದ ಅಡಿಗೆಯು ಜೆನ್ನಾಗಿತ್ತು. ಅಕ್ಕನಿಲ್ಲದಿರುವುದರಿಂದ ಉಟ್ಟಿದಲ್ಲಿ ರುಚಿಯೇ ಇಲ್ಲ ” ಎಂದಳು.

ಶೀಲೂ ವರದೆಯರು ಟೀ ತರಲು ಒಳಗೆ ಹೋದಾಗ ವಿಮಲೆಯು ಸಾಪತ್ರವುನವರ ಬಳಿ ಹೋಗಿ ಕುಳಿತು ಮಾತನಾಡಿದಳು.

ವಿಮಲೆಯು ಅಡಿದ ಅನೇಕ ಮಾತುಗಳಿಗೆ ಉತ್ತರವಾಗಿ ಅವರು “ ನಾನು ಬೆಂಗಳೂರಿಗೆ ಒಂದು ಬಾರಿ ಬರಬೇಕೆಂದಿದ್ದೇನೇ ” ಎಂದು ಹೇಳಿದರು.

ರಂಕರನು “ ವಿಮಲಾ. ಅತ್ತೆ ಮೋಟಾರಿನಲ್ಲಿಯಾದರೂ ಕುಳಿತು ನಿನ್ನ ಮನೆಗೆ ಬಂದು ನೋಡಿಕೊಂಡು ಬರಬೇಕೆಂದಿದ್ದಾರೆ ” ಎಂದನು.

ಜೆನ್ನಾಗಿ ಕತ್ತಲಾಗುವವರೆವಿಗೆ ಅಲ್ಲಿಯೇ ಇದ್ದ ವಿಮಲೆಯು ವೆಂಕಟರಾಯನೊಂದಿಗೆ ವಾಪ್ಪು ಹೋದಳು. ಈ ದಿನ ಬಂದು ಹೋದುದು ಅವಳ

೧೪

## ತಾಯಿ ಸತ್ತ ಮಗಳು

ಮನಸ್ಸಿಗೆ ದಣಿವಾಗಲಿಲ್ಲ. ಆಗಾಗ ಬಂದು ಹೆಚ್ಚು ಹೊತ್ತು ಇಲ್ಲಿಯೇ ಇರಬೇಕೆಂದುಕೊಂಡಳ್ಳು.

ಕಾರು ಬೆಂಗಳೂರಿಗೆ ಹೋಗುತ್ತದ್ದರೂ ನಿನುಲೆಯ ಮನಸ್ಸು ಕೆಂಗೇ ರಿಯಲ್ಲಿಯೇ ಇದ್ದ ತು.

ವಾರವು ಉರುಳುವುದರೊಳಗಾಗಿ ವಿಮಲೀಗೆ ಅತ್ಯಂತ ಸ್ವಿಯವಾದ ಸನ್ನಿಹಿತವು ಪ್ರಾಪ್ತವಾಯಿತು. ವೆಂಕಟರಾಯನು ವಾಸ್ತುವಾಗಿ ಹೇರು ವ್ಯಾಪಾರಕ್ಕಾಗಿ ಮೂರು ನಾಲ್ಕು ದಿನಗಳು ಮದರಾಸಿಗೆ ಹೋಗಬೇಕಾಗಿ ಬಂದಿತು. ಆಗ ವಿಮಲೀಯು ಕೆಂಗೇರಿಗೆ ಬಂದಿದ್ದಳು. ಬಂದ ಬಂದೇ ಬಂದು ಗಂಟೆಯ ಒಳಗಾಗಿ ಅವಳು ಮೊದಲಿನ ವಿಮಲೀಯಾಗಿದ್ದಳು. ಪರದೆ ಶೀಲೀಯರು ಎಷ್ಟೇ ತಡೆದರೂ ಬಿಡದ ಮೊದಲಿನಂತೆ ಮನೆಗೆಲಸಗಳೆಲ್ಲವನ್ನೂ ತಾನೇ ಮಾಡುತ್ತಿದ್ದಳು. ಬಂದೊಂದು ಬಾರಿ ಹೊಸ ಸಂಸಾರವು ಸುಖ ಕರವೋ, ಈ ಹಳೆಯ ಸಂಸಾರವು ಸುಖಕರವೋ ಎಂಬುದಾಗಿ ತನ್ನಲ್ಲಿ ತಾನೇ ತಾಳಿ ಹಾಕಿ ಸ್ನೇಹಿತ್ಯಿದ್ದಳು. ಹಳೆಯ ಸಂಸಾರವೇ ಸುಖಕರ ವೆಂದು ಅವಳಿಗೆ ತೋರುತ್ತಿತ್ತು.

ಬಂದು ಬಾರಿ ಅವಳು ಶಂಕರನೋಂದಿಗೆ ಏಕಾಂತವಾಗಿ ಮಾತನಾಡುತ್ತಿದ್ದಾಗ “ನೀನು ಏನೇ ಹೇಳು, ನಾನು ಮಾಡಿದುದು ತಪ್ಪೆಂದು ಸನಗೆ ಕಂಡುಬರುತ್ತಿದೆ” ಎಂದು ಹೇಳಿದಳು.

“ ಎಂತಹ ತಪ್ಪು, ಏ ಮ ಲಾ. ನಮ್ಮುವ್ಯ ಸತ್ತ ದಿನದಿಂದಲೂ ನೀನು ನಮಗಾಗಿ ದುಡಿಯುತ್ತಿದ್ದಿ. ನಿನಗೆ ವಯಸ್ಸಾಗಲಿಲ್ಲವೇ? ನೀನೂ ನಾಲ್ಕು ಮಂದಿಯಂತೆ ಸಂಸಾರ ಮಾಡಿಕೊಂಡು ಬಡುಕಬೇಡನೇ? ವೆಂಕಟರಾಯನು ಸಹ ಬಹಳ ಒಳೆಯವನು. ನೀನು ಮದುವೆಯಾಗದೇ ಇದ್ದ ದ್ವರೆ ತಪ್ಪು. ಮದುವೆಯಾದುದರಲ್ಲಿ ಸ್ವಲ್ಪಿಸೂ ತಪ್ಪಿಲ್ಲ ”

“ ಅಲ್ಲಿಣ್ಣಿ. ಮನೆಯಲ್ಲಿ ಯಾರಾದರೂ ಕಾಯಿಲೆ ಬಿಡ್ಡ ರೇನು ಗತಿ. ವರದಾ ವೀಕೆಯರಿಗೆನ್ನು ಕಷ್ಟ ”

“ ಅದೊಂದೂ ಇಲ್ಲ, ಯಾರೂ ಕಾಯಿಲೆ ಬಿಳಿನುದಿಲ್ಲ; ಯಾರಿಗೂ ಕಷ್ಟವಾಗುವುದಿಲ್ಲ ”

ವಿಮಲೆಯು “ ನಿನಗೂ ಏರ್ ಕಾರ್ಪಾಟ್ ನಲ್ಲಿ ಕೆಲಸ ಹೋಯಿತಲ್ಲಾ ” ಎಂದಳು.

“ ಆದರೆನಂತೆ. ಈಗ ವರದಾಗೆ ಇವತ್ತು ರೂಪಾಯಿ ಸಂಬಳ ಬರುತ್ತಿದೆ. ನನಗೆ ಈಗ ಕೆಲಸವಿಲ್ಲ. ಇನ್ನು ಮುಂದೆಯೂ ಹಾಗೆಯೇ ಇರುತ್ತದೆಯೆ ? ” ಎಂದು ಹೇಳಿದನು.

ಹಾಗೆ ಹೇಳಿ ಮೆಲ್ಲನೇ “ ಒಂದು ಕೆಲಸವಾಯಿತು, ವಿಮಲಾ. ನೀವು ಮದರಾಸಿನಿಂದ ಬಂದಿರಲ್ಲಾ. ಆ ದಿನ ಹತ್ತು ಗಾಂಟಿಯ ಸುಮಾರಿಗೆ ವೆಂಕಟ ರಾಯನು ಇಲ್ಲಿಗೆ ಬಂದ. ಮಂದುವೆಯು ವಿಷಯವನ್ನು ಹೇಳಿದ · ನಂತರ ನನ್ನುನ್ನು ಹೊರಗಡೆ ಕರೆದುಕೊಂಡು ಹೋದ. ನನಗೆ ಸಾವಿರ ರೂಪಾಯಿ ಕೊಡುವುದಕ್ಕೆ ಬಂದ. ನಾನು ಬೇಡನೆಂದು ಹೇಳಿದೆ. “ ಅದು ವಿಮಲೆಯ ಹಣ. ನೀನು ತೆಗೆದುಕೊಳ್ಳಲೇಬೇಕು ” ಎಂದು ಬಲಾತ್ಮಾರ ಮಾಡಿದ. ಕಡೆಗೆ ನನ್ನ ಹೆಸರಿನಲ್ಲಿ ಆ ಹಣ ಬ್ಯಾಂಕ್ ನಲ್ಲಿಇಟ್ಟು ಚೆಕ್ ಪುಸ್ತಕ ವನ್ನು ಕೊಟ್ಟಿ. ಸಾಧ್ಯವಾದ ಮಟ್ಟೆಗೆ ನಾನು ಅದರಲ್ಲಿ ಒಂದು ಕಾಸನ್ನೂ ತೆಗೆದುಕೊಳ್ಳಲುವುದಿಲ್ಲವೆಂದಿದ್ದೆ. ಆದರೂ ಸಹ ಆ ಹಣವಿದೆ. ನಮಗೆ ಈಗಲೇ ಹಣದ ಕಷ್ಟವಿಲ್ಲ ” ಎಂದು ಹೇಳಿದ.

ವೆಂಕಟರಾಯನು ಉರಿನಲ್ಲಿಲ್ಲದ ಆ ಕೆಲವು ದಿನಗಳು ವಿಮಲೆಯು ಅಲ್ಲಿಯೇ ಇದ್ದಳು. ಆಗ ಶಂಕರನಿಗೆ ಕೆಲಸವಿಲ್ಲ. ಅವನು ಬಲು ಹೊತ್ತು ಮನೆಯಲ್ಲಿಯೇ ಇರುತ್ತಿದ್ದನು. ಬೆಳಗಾಗಿಸಿಂದ ರಾತ್ರಿಯವರೆನಿಗೆ ಪಾವುಹಾಲಾಗಿಯೇ ಕಳೆಯುತ್ತಿದ್ದವು. ರಾತ್ರಿ ಶಂಕರ, ವಿಮಲೆ ಮತ್ತು ವರದೆಯರು ಮಾತನಾಡುತ್ತಾ ಕುಳಿತರೆಂದರೆ ಅವರೆನ್ನು ಹೊತ್ತಿಗೆ ಮಾತ್ತು ಮುಗಿಸುತ್ತಿದ್ದರ್ಥೆ ಎಷ್ಟು, ಹೊತ್ತಿಗೆ ಮಲಗುತ್ತಿದ್ದರೋ ಅವರಿಗೇ ತಿಳಿಯುತ್ತಿರಲ್ಲ.

ಮುಂದಿನ ದಿನಗಳು ವಿಮಲೆಗೆ ಬಹಳ ಸಂಶ್ಯಾಸಿತ ಕರವಾಗಿದ್ದವು. ವೆಂಕಟರಾಯನು ಇಷ್ಟು ಒಳ್ಳೆಯವನೆಂದು ತಿಳಿದಿದ್ದರೆ ಅವಳು ಪಷ್ಗದ

ಹಿಂದೆ ಅವರು ಪರಸ್ಪರ ಸೈನು ಮಾಡಿದಾಗಲೇ ಮದುವೆಗೆ ಒಪ್ಪಿಕೊಳ್ಳುತ್ತಿದ್ದ ಶೇಂದು ತೋರುತ್ತಿತ್ತು. ಕೆಂಗೇರಿಯ ಮನೆಯೂ ವಿಮಲೀಯ ಮನೆಯೂ ಪರಸ್ಪರ ದೂರವೆಂಬುದೊಂದನ್ನು ಬಿಟ್ಟು ರೆಚ್ಚು ಕಡಿಮೆಯಾಗಿ ಒಂದೇ ಮನೆಯ ಎರಡು ಭಾಗಗಳಿಗೆ ಇದ್ದವು. ವಿಮಲೀಯು ತೋರಿವಾಗ ಬ್ರಾಹ್ಮಣೀಯೋ ಕಾರಿನಲ್ಲಿಯೋ ಕೆಂಗೇರಿಯ ಮನೆಗೆ ಹೊರಟು ಹೋಗುತ್ತಿದ್ದಾರೆ. ಅವರೂ ಅಪ್ಪೆ. ಇಷ್ಟ ಬಂದಾಗ ಇತ್ತೆ ಕಡೆ ಬಂದು ಇರುತ್ತಿದ್ದರು. ಏನಾದರೂ ಹೆಚ್ಚು ಹರಿದಿನಗಳು ಬಂದರೆ ಎರಡು ಮನೆಯವರೂ ಇಲ್ಲಿಯೋ, ಇಲ್ಲಿಯೋ ನೇರ ಅಡಿಗೆ ಮಾಡಿ ಉಟ ಮಾಡುತ್ತಿದ್ದರು ಇವುಲೇಗೆ ಈ ಯಾವ ಸಂಸಾರವು ಎಲ್ಲಿಯೋ ಒಂದೆರಡು ದಿನ ಖುಷಿಯಾಗಿ ಹೋಗಿ ಇದ್ದ ಹಾಗಿದ್ದಿಲ್ಲಿ ವಿನಾ ತಾನು ಗಂಡನೊಡನೆ ಬೇರೆಯಾಗಿ ಬದುಕುತ್ತಿರುವಂತೆ ಭಾವಾಗಲೇ ಇಲ್ಲ.

ವೆಂಕಟರಾಯನು ಹೆಂಡತಿಗೆ ಸ್ವಿಯವಾಗಲೆಂದು ಅವಳ ಬಲಾತ್ಮಾ ರಕ್ಷೇ ಇನ್ನೆಲ್ಲವನ್ನೂ ಮಾಡುವಂತೆ ಇರಲಿಲ್ಲ. ಅವನಿಗೇ ಬೇಕಾಗಿ ಮಾಡುವಂತೆ ಇದ್ದಿತ್ತು.

ಈ ನಡುವೆ ರೇಂದರೂ ನಗರದಲ್ಲಿ ಲೇಡಿಸ್ ಕ್ಲಾಬ್ ಉರಂಭವಾಯಿತು. ವೆಂಕಟರಾಯನು ಕರ್ಕೆ ಸ್ಪೂಲಿ ಹೆಚ್ಚುಗಿಯೇ ಚಂದಾ ಕೊಟ್ಟಿದ್ದನು. ಅವರು ಕ್ಲಾಬ್‌ಗೆ ಒಮಲೆಯನ್ನು ಕಾಯ್ದರೆ ನಿಯುನಾಗಿ ಮಾಡಿದರು.

ತನ್ನ ಮುಕ್ಕೆ ಸಂಸಾರ, ಕೆಂಗೇರಿಗೆ ಹೋಗಿ ಬರುವುದು, ಲೇಡಿಸ್ ಕ್ಲಾಬ್ ಕಾಯ್ದರೆ ತ್ವರಿತ ಈ ಗಲಾಟಿಗಳಲ್ಲಿ ವಿಮಲೀಗೆ ಸ್ವಲ್ಪವೂ ಬಿಡುವು ಇರುತ್ತಿರಲಿಲ್ಲ.

ಒಂದು ಭಾನುವಾರ ಮುಧ್ಯಾನ್ನ ಉಟ ಮಾಡಿ ವೆಂಕಟರಾಯನು ವ್ಯಾಗಿಕೊಂಡಿದ್ದನು. ವಿಮಲೀಯು ಅದೇ ಕೋಟೆಯಲ್ಲಿ ಚಾಂಯ ಮೇಲೆ ಕುಳಿತುಕೊಂಡು ಹೀಗೆ ಪಾಯಿಗಳ ಮೇಲಿನ ಪುಟ್ಟು ಕೊಕಗಳಿಗೆ ಹೂ ಹಾಕುತ್ತಿದ್ದಳು.

ಆ ಸಮಯದಲ್ಲಿ ಏನೋ ತೋರಿ ವೇಲುದನಿಯಲ್ಲಿ “ತೋಟ್ಟೆ ಲೋಳ್ಳು ಲಿವ

ನೆವರೊಲ್ಲದೆ ನಗುವ ಬಾಯ್ಗು ಬೆಟ್ಟೆಕ್ಕೆ ಪೀರ್ವ ಪಸಿದೊಡೆ ಚೀರ್ವ ಮೊಲೆ ಯುಂಬ”—ಎಂದು ಹಾಡತೋಡಿದಳು.

ವೆಂಕಟರಾಯಿನಿಗೆ ನಿದ್ದೆಯು ಬಂದಿರಲಿಲ್ಲ. ಅವನು ಕಣ್ಣು ಬಿಟ್ಟು ಕೊಂಡು ಹೆಂಡತಿಯ ಕಡೆಗೆ ನೋಡಿ “ ಅದೇನು ಚಿನ್ನು. ಏನೋ ವಿಚಿತ್ರ ವಾದ ಹಾಡಿರುವಂತಿದೆ. ಪೂರಾ ಹೇಳು ಕೇಳೋಣ ” ಎಂದು ಕೇಳಿದನು.

ಅವಳು—

“ ತೊಟ್ಟೆ ಶೊಳ್ಳು ಲಿವ ನೆವರೊಲ್ಲದೆ ನಗುವ ಬಾಯ್ಗು  
ಬೆಟ್ಟೆಕ್ಕೆ ಪೀರ್ವ ಪಸಿದೊಡೆ ಚೀರ್ವ ಮೊಲೆಯುಂಬ  
ಪಟ್ಟಿರಿಸೆ ಶ್ರೋರಭ್ಯಂ ಬೆಗಾಲಿದುವ ಮೊಳೆವಲ್ಲ ಜೊಲೊಗೆ  
ಶೊದಳಿಸಿ ನುಡಿವ |

ದಟ್ಟಿಡಿಯಿಡುವ ನಿಲ್ಲು ಶೊಷವ್ ಬೇಡುವ ಪರಿವ  
ಬಟ್ಟೆಯೊಳೆರಗುವ ಕಾಡುವ ಕುಣಿವ ಲೀಲೆಯಂ  
ನೆಟ್ಟನೆ ಕುಮಾರಕೆತೋರ್ವಿದಜಾರನಕಿಗೆ  
ವಾಲ್ಕ್ರೋಕಿ ಮುನ್ನಿವರಂಗೆ ”

—ಎಂದು ಹಾಡಿದಳು.

ವೆಂಕಟರಾಯಿನಿಗೆ ಪದ್ಯ ಸಾಹಿತ್ಯಗಳು ತಿಳಿಯದು. ಅವುಗಳು ಅವನಿಗೆ ರುಚಿಸುತ್ತಲೂ ಇರಲಿಲ್ಲ. ಗದ್ಯವನ್ನು ಸಹ ಓದಿ ಅವನಿಗೆ ಅಭ್ಯಾಸವಿಲ್ಲ. ಹೆಂಡತಿಯು ಹೇಳಿದ ಪದ್ಯವು ಅವನಿಗೆ ಅರ್ಥವಾಗಲಿಲ್ಲ. ಅವನು “ ಅಂದರೆ— ” ಎಂದನು.

“ ಅಂದರೆ ವಾಲ್ಕ್ರೋಕಿ ಆಶ್ರಮದಲ್ಲಿ ಉವಕುಶರು ಜನಿಸಿದರು. ಮಕ್ಕಳಾಗಿದ್ದ ಅವರು ತೊಟ್ಟೆಲಲ್ಲಿ ನಲಿಯುತ್ತಿದ್ದರು. ಹಸಿವಾದಾಗ ಜೀರ— ”

ಈಗ ಅವನಿಗೆ ಅರ್ಥವಾಯಿತು. ಅವನು ಹೆಂಡತಿಯ ಕಡೆಗೆ ನೆಟ್ಟಿ ನೋಟಿಡಿದ ನೋಡುತ್ತಾ “ ನಮ್ಮ ಮನಸೆಯಲ್ಲಿ ಮುಂದಾಗುವದನ್ನು ಸೂಚನೆ ಕೊಡುತ್ತಿರುವಂತಿದೆ, ವಿಮ್ಮು ” ಎಂದು ಹೇಳಿದನು.

ವಿನುಲೆಯು ನಾಚಿಕೆಯಿಂದ ತಲೆ ತಗ್ಗಿಸಿಕೊಂಡಳು.

“ ಯಾಕೆ ಮಾತನಾಡುವುದಿಲ್ಲ, ವಿನುಲಾ ”

“ ಸುಮೃದ್ಧಿರಿ, ಬರುಬರುತ್ತಾ ಹುಡುಗರಾಗುತ್ತಿದ್ದೀರಿ ”

“ ಇಲ್ಲಿ ಚಾ, ಒಂದು ಮಾತ್ರ ”

“ ತಡೆಯಿರಿ, ಕಾಫಿ ತೆಗೆದುಕೊಂಡು ಬರುತ್ತೇನೇ ” ಎಂದು ಹೇಳಿ ಎದ್ದು ಹೊರಗೋಡಿ ಹೋದಳು.

ವಿನುಲೆಯು ಸ್ವಲ್ಪ ಹೊತ್ತಿನಲ್ಲಿ ಕಾಫಿಯನ್ನು ತೆಗೆದುಕೊಂಡು ಪುನಃ ಒಳಗೆ ಹೋದಳು. ಅವಳು ಹೋದ ಕೂಡಲೇ ಅವನು ಮೊದಲು ಆರಂಭಿಸಿದ್ದ ಮಾತನ್ನು ಮುಂದುವರಿಸಲಿಲ್ಲ. ಅನ್ಯಾಸತ್ವನಾಗಿದ್ದಾನೆಂದು ಸಂಕೋಚನಿಲ್ಲದೇ ಕುಳಿತುಕೊಂಡಳು.

ಇಬ್ಬರೂ ಕಾಫಿಯನ್ನು ಕುಡಿದ ನಂತರ ವೆಂಕಟರಾಯನು ವಿನು ಲೆಯ ಕೈ ಹಿಡಿದುಕೊಂಡು “ ಈಗ ಕೈಗೆ ಸಿಕ್ಕಿದೆಯಲ್ಲ. ಹೇಳು ” ಎಂದು ನಗುತ್ತಾ ಕೇಳಿದನು.

ಅವಳು ಮಾತನಾಡಲಿಲ್ಲ.

“ ನನಗೆ ಮೊದಲೇ ಹೇಳಬೇಡವೇ, ವಿಮುಕ್ತ ಲೇಡಿ ಡಾಕ್ಟರಿಗೆ ತೋರಿಸುತ್ತಾ ಇರಬೇಕು. ನೀನು ಈಗನಂತೆ ಓಡಾಡಬಾರದು. ಸ್ವಲ್ಪ ಹುಣಾರಾಗಿರಬೇಕು ”

“ ಇಲ್ಲ, ಅದೇನೂ ಹೆತ್ತಿ ರದಲಿಲ್ಲ ”

ಗಂಡನು ಹೆಂಡತಿಯ ಮಾತನಿಂದಲೇ ಶ್ರವ್ಯನಾಗಲಿಲ್ಲ. ಮಾರನೆಯ ದಿನ ಪ್ರಾತಃಕಾಲವೇ ಲೇಡಿ ಡಾಕ್ಟರಿಗೆ ವಿನುಲೆಯನ್ನು ಕರೆದುಕೊಂಡು ಹೋಗಿ ತೋರಿಸಿದನು. ಅವರು ವಿನುಲೆಯು ಆರೋಗ್ಯವಾಗಿದ್ದಾಗಿಂದೂ ಪ್ರಸವವಾಗಲು ಇನ್ನೂ ಕೆಲವು ವಾರಗಳಾಗಬಹುದೆಂದೂ ಅವಳು ವಿಶ್ಲಾಂತಿಯನ್ನು ಪಡೆಯಬೇಕೆಂದೂ ಹೇಳಿದರು. ಕಡೆಯ ದಿನಗಳಲ್ಲಿ ಒಬ್ಬ ನರಸ್ವನ್ನು ಕಳಿಸುವುದಾಗಿಯೂ ಪ್ರಸವ ಕಾಲದಲ್ಲಿ ವಿನುಲೆಯನ್ನು ತಮ್ಮ ನರಸ್ವಿಂಗ್ ಹೋಂನಲ್ಲಿಯೇ ಇಟ್ಟುಕೊಂಡು ನೋಡಿಕೊಳ್ಳುವುದಾಗಿಯೂ ತಿಳಿಸಿದರು. ವಿನುಲೆಯ ಬಗೆ ಯಾವ ವಿಧವಾದ ಕಳವಳವನ್ನೂ ಇಟ್ಟುಕೊಳ್ಳಬೇಕಾಗಿಲ್ಲವೆಂದು ಭರವಸೆ ಮಾಡಿದರು.

ಎರಡು ವಾರಗಳಲ್ಲಿ ವಿನುಲೆಯ ದೇಹಸ್ಥಿಯು ಸೂಕ್ಷ್ಮವಾಯಿತು.

ಆವಳ ಮನಸ್ಸಿನಲ್ಲಿ ಸಿಚಿತ್ರವಾದ ಭಾವನೆಗಳು ಬರುತ್ತಿದ್ದವು. ಅವಕು ಹೆಂಗಸರು ಮಾತ್ರ ಅವನುಭವ ನಾಡಲು ಸಾಧ್ಯವಾದಂತಹ ಅರ್ಥ ಎಚ್ಚರ ಅರ್ಥ ಸುಪ್ತವಾದ ಸ್ಥಿತಿಯಲ್ಲಿ ದಿನದ ಬಹಳ ಹೊತ್ತನ್ನು ಕಳಿಯುತ್ತಿದ್ದಳು. ಮಗುವಿಗಾಗಿ ಆವಳೂ ಆವಳ ತಂಗಿಯರೂ ಸಿದ್ಧಪಡಿಸಿದ್ದ ಬಟ್ಟಿಬರಿಗಳನ್ನು ನೋಡಿ ಆವಳಿಗೆ ಅವಧ್ಯಶಾದ ಆನಂದ ಉಂಟಾಗುತ್ತಿದ್ದಿತು.

ಮನೆಯಲ್ಲಿ ನಿಮಿಳಿಯು ಹೆಚ್ಚು ಓಡಿಯಾಡಲು ನೇಕಟಿರಾಯನು ಬಿಡಲಿಲ್ಲ. ಅವಳು ಲೇಡಿಸ್ ಕ್ಲಾಬ್‌ಗೆ ಹೋಗುವುದಂತಹ ನಿಂತೆ ಹೋಯಿತು. ಆದರೆ ಕೆಂಗೆರಿಯ ಪ್ರವಾಸವು ನಿಲ್ಲಲಿಲ್ಲ. ಹೆಂಡತಿಗೆ ಬಹಳ ಅಸಮಾಧಾನವಾಗುವುದೆಂದು ಗಂಡನು ಅದಕ್ಕೆ ಪ್ರತಿಬಂಧಕವನ್ನು ಏರ್ಡಿಸುತ್ತಿರಲಿಲ್ಲ. ಅಲ್ಲಿಗೆ ಹೋದಾಗ ನಿಮಿಳಿಯೂ ವರದೆಯೂ ಯಾವಾಗಲೂ ಕುಳತು ಮಾತನಾಡುತ್ತಿದ್ದರು. ನಿಮಿಳಿಯು ಅಡಿಗೆ ಮುಂತಾದ ಏಪಾಟಿಗಳ ಬಗ್ಗೆ ತಂಗಿಯಿರಿಗೆ ಹೊದಲಿನಂತೆಯೇ ತಾಕೀಜು ಕೊಡುತ್ತಿದ್ದಳು. ವಾಸುವನ್ನು ಸಾಧ್ಯವಾದ ಮಟ್ಟಿಗೆ ಹತ್ತೋಟಿ ಮಾಡುತ್ತಿದ್ದಳು.

ನಿಮಿಳಿಗೆ ಮದುವೆಯಾದ ನಿಷಯವನ್ನು ಕೇಳಿ ವರದೆಗೆ ಬಹಳ ಬೀರು ರವಾಗಿದ್ದಿತು. ಆದರೆ ಆವಳಿಗೆ ಮಗುವಾಗುತ್ತಿದೆಂಬ ನಿಷಯವು ಅವಂಗಿ ಅತ್ಯಂತ ಸ್ವಿಯವಾಗಿದ್ದಿತು. ಅವಳಾಡುತ್ತಿದ್ದ ಪ್ರತಿ ಮಾತಿನಲ್ಲಿಯಾ ಚಿಕ್ಕನ್ನು ಹೆಮ್ಮೆಯು ಹೊರಸೂಸುತ್ತಿತ್ತು. ನಿಮಿಳಿಯು ದಿನನ್ನು ಒಂದು ಒಂದೂವರೆ ಹೆಚ್ಚಿಲಿಯನ್ನು ಓಡಿಯಾಡಬೇಕೆಂದು ಲೇಡಿ ಡಾಕ್ಟರು ಹೇಳಿದ್ದರು. ತಂಪು ಹೋತ್ತಾದ ಹೇಳಿ ಅಕ್ಕತಂಗಿಯರಿಬ್ಬರೂ ಹೆಚ್ಚಿನಿರು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದರು. ಹೆಂಡತಿಯನ್ನು ಕರೆದುಕೊಂಡು ಹೋಗುಲು ಉದ್ದೇಶ ಆರು ಗಂಟೆಯ ಹೊತ್ತಿಗೆ ನೇಕಟಿರಾಯನು ಒಮ್ಮೆ ತ್ತಿದ್ದರು. ಸಂಜೀ ಅಲ್ಲಿಯೇ ಕಾಫೀ ತಾಂಡಿ ಮುಂಬಿ ಕಾದಿನ್ನು ವಾಕಿಂಗ್ ಹೋಗು ಒಂದ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದನು.

ಕಡೆಯ ದಿನಗಳಲ್ಲಿ ಲೇಡಿ ಡಾಕ್ಟರು ನರ್ಸನ್ನು ಕೆಂಬಿಸಿದರು. ಹೆಚ್ಚು ಕಡಿಮೆ ಆವಳು ಯಾವಾಗಲೂ ನಿಮಿಳಿಯ ಜೊತೆಯಲ್ಲಿದ್ದ ನೋಡಿ

ಕೊಳ್ಳುತ್ತಿದ್ದಂತೆ. ನನ್ನ ಬಂದು ಇರಲಾರಂಭಿಸಿದ ನಂತರ ವಿಮಲೀಯು ಕೆಂಗೇರಿಯ ಮನೆಗೆ ಹೋಗಿ ಬರುವುದು ನಿಂತುಹೋಯಿತು. ತಂಗಿ ಯರ್ಥ, ಅಣ್ಣಿತಮ್ಮಂದಿರೂ ಎರಡು ಬಾರಿ ಬಂದು ವಿಮಲೀಯನ್ನು ನೋಡಿ ಕೊಂಡು ಹೋದರು. ದಿನಗಳು ಕಳೆದಂತೆ ಅವಳಿಗೆ ತಾಯ್ತುನದ ಭಾನಸೆಗಳು ಮೇಲಿಂದ ವೇಳೆ ಬರತೊಡಗಿದವು. ಒಂದೊಂದು ಬಾರಿ ಇದು ತನ್ನ ಮತ್ತು ವೆಂಕಟರಾಯನ ಸಂಬಂಧದಲ್ಲಿ ಹೂ-ಬಿಟ್ಟಂತೆ ಎಂದು ಕಂಡು ಬರುತ್ತದೆ. ಮತ್ತೆ ಕೆಲವು ವೇಳೆಗಳಲ್ಲಿ ಇದು ತನ್ನ ಮತ್ತು ಅವನ ಸಂಬಂಧವನ್ನು ಸುತ್ತುಗಟ್ಟಿ ಬಲಗೊಳಿಸುವ ಬಳ್ಳಿ-ಎಂದೆನಿಸುತ್ತಿತ್ತು. ವೆಂಕಟರಾಯನೂ ಹೆಚ್ಚಿಯ ವಿಷಯದಲ್ಲಿಯೂ ಮುಂದಿನ ಅಂಕುರದ ಪಿಂಚಯದಲ್ಲಿಯೂ ಅತ್ಯಾಸಕ್ತಿಯನ್ನು ವಹಿಸಿದ್ದನು. ತನ್ನ ಹೆಚ್ಚಿಗೆ ಅವಶ್ಯಕವಾದ ಪ್ರತಿಯೊಂದು ವಿಷಯದಲ್ಲಿಯೂ ಅತ್ಯಾಸಕ್ತಿಯನ್ನು ತಂಗಿ ಸುತ್ತಿದ್ದನು. ತನ್ನ ಅಗಾಧವಾದ ಕೆಲಸಕಾರ್ಯಗಳ ನಡುವೆ ಸಂಜಯ ರೋತ್ತು ಸ್ಪೃಹಿ ದೂರ ಕರೆದುಕೊಂಡು ಹೋಗಿ ಅವಳನ್ನು ನಡೆಯಿಸಿ ಕೊಂಡು ಬರುತ್ತಿದ್ದನು.

ಅದರೆ ಎಲ್ಲ ಪರಿಸ್ಥಿತಿಗಳೂ ವಿಮಲೀಗೆ ಸಂಪೂರ್ಣ ಕರವಾಗಿಯೇ ಇರಲಿಲ್ಲ. ಹೇರು ಮಾಕೆ-ಬಿಟ್ಟಿನಲ್ಲಿ ಧಾರಣೆಯು ಒಂದೇ ಸಮನಾಗಿ ಇಳಿಯುತ್ತಿದ್ದಿತು. ಅಧವಾ ನಾಲ್ಕು ದಿನ ಯಥಾಸ್ಥಿತಿಯಾಗಿರುತ್ತಿದ್ದಿತು. ಎಲ್ಲಿ ನೋಡಿದರೂ ಹೇರುಗಳನ್ನು ಮಾರುವವರೆ ಕಂಡು ಬರುತ್ತಿದ್ದರು. ಕೊಳ್ಳುವವರು ಹುಡುಕಿದರೂ ಸಿಗುವುದು ಕಷ್ಟವಾಗಿದ್ದಿತು. ಖಚಾಗುತ್ತಿರಲಿಲ್ಲ. ವೆಂಕಟರಾಯನು ಹೇರು ಮಾರಾಟದಲ್ಲಿ ಸಂಪಾದನೆ ಮಾಡುವುದು ಯಾಗಿರಲಿ, ಬ್ಯಾಂಕಿನಲ್ಲಿಟ್ಟಿರುವ ಹೇರುಗಳಿಗಾಗಿಯೇ ಹಣವನ್ನು ಕೊಡಬೇಕಾಗಿದ್ದಿತು. ಅವನು ದಿನವೂ ಮನೆಗೆ ಬರುವ ವೇಳೆಗೆ ದಣಿದು ನಿರುತ್ತಾಯಿತನಾಗಿರುತ್ತಿದ್ದನು. ವಿಮಲೀಯು ಅವನನ್ನು ಸಂತೋಷ ಪಡಿಸಲು ಎಷ್ಟೋ ಪ್ರಯತ್ನ ಪಡುತ್ತಿಪ್ಪಳಿ. ಅದರೆ ಹಾಗೆ ಅವನು ಸಂತೋಷವಾಗುವುದು ಸಾಧ್ಯವಿರಲಿಲ್ಲ.

ಗಂಡನು ಬಹಳವಾಗಿ ಕಳಗುಂದಿದ್ದಾಗ ವಿಮಲೀಯು “ ಎಲ್ಲಾ ಸರಿ

ಹೋಗುತ್ತದೆ. ಯಾಕೆ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತೀರಿ ?” ಎಂದು ಎಲ್ಲವನ್ನೂ ತಿಳಿದವಳಂತೆ ಮಾತನಾಡುತ್ತಿದ್ದಳು.

ಒಂದು ದಿನ ನಟರಾಜನಿಂದ ದೊಡ್ಡ ಕಾಗದವು ಬಂದಿತು. ಷಿಲಾಂ ಗೌಸಿಂದ ಅದನ್ನು ಬರೆದಿದ್ದನು. ಸ್ವಷ್ಟಿವಾದ ಬಿಳಿಯ ಕಾಗದದಲ್ಲಿ ಸುಂದರವಾದ ಕನ್ನಡ ಅಕ್ಷರಗಳಲ್ಲಿ ಆ ಕಾಗದವು ಬರೆಯಲ್ಪಟ್ಟಿತ್ತು. ಕವರನ್ನು ಸೋಡಿದೊಡನೆಯೇ ವಿನುಲಿಗೆ ಅದು ನಟರಾಜನ ಕಾಗದವೆಂದು ಗೊತ್ತಾಯಿತು. ಕವರು ಒಡೆಯುವ ಮೊದಲು ಏನೋ ಸಣ್ಣ ಕಾಗದವೆಂದು ಕೊಂಡಳು. ಅನಂತರ ಸೋಡಿದರೆ ಹನುಮಂತನ ಬಾಲದಂತಿತ್ತು. ಆರು ಹಾಳೆಗಳಲ್ಲಿ ಏರಡು ಕಡೆಯೂ ಸಣ್ಣಿಂದಾಗಿ ಬರೆದಿದ್ದನು. ಖಟಮಂಡುವಿನಿಂದ ಮುಂದೆ ಹೋದವರು ಎಷ್ಟೋ ಕಷ್ಟಪಟ್ಟಿರಂತೆ. “ಅಲ್ಲಿನ ಜನಗಳು ವಿಚಿತ್ರರಾದವರು. ಅವರಿಗೆ ಅಗಲವಾದ ಹಳದಿ ಬಣ್ಣದ ಸಪ್ಪೆ ಮೊಗಗಳು. ಅವರು ಕುಳ್ಳರು. ಅವರ ಮಾತು, ಅವರ ನಡೆಸುಡಿಗಳು ನಮುಗಿಂತ ಭಿನ್ನವಾದವು. ಅವರು ತಿನ್ನುವ ಆಹಾರವು ನಮಗೆ ರುಚಿಯಾಗುವುದಿಲ್ಲ, ಆದರೂ ಅದು ಪ್ರಿಯವಾಗಿರುತ್ತದೆ. ಇಲ್ಲಿ ಅತ್ಯಂತ ಸ್ವರಸ್ಥವಾದ ವಿಷಯ ಗೊತ್ತಾಯಿತು, ವಿನುಲಾ. ಪರ್ವತಾರೋಹಿಗಳಾದ ನಮಗೆ ಗೌರವ ಕೊಡಲು ನಮ್ಮನ್ನು ರಾಜಾಸ್ಥಾನಕ್ಕೆ ಕರೆದುಕೊಂಡು ಹೋದರು. ರಾಜನು ನಮ್ಮನ್ನು ಸನಾತ್ನಿಸಿದನು. ಅದು ಸರಿ. ಆದರೆ ರಾಜನು ರಾಜಾ ಸ್ಥಾನಕ್ಕೆ ಬಂದಾಗ ವಂದಿನಾಗಧರು ಪರಾಕು ಹೇಳಿದರು. ಅದನ್ನು ಕೇಳಿದ ನನಗೆ ಆ ಪರಾಕು ನಮ್ಮ ತರಹವಾಗಿರುವುದನ್ನು ಸೋಡಿ ಆಶ್ಚರ್ಯವಾಯಿತು. ರಾಜಸಭೀಯಾದ ನಂತರ ಆ ಪರಾಕನ್ನು ಹೇಳಿಸಿ ಬರೆದುಕೊಂಡೆ. ಅದನ್ನು ಎಷ್ಟೋ ದಿನಗಳು ಪುನಃ ಪುನಃ ಓದಿದ ನಂತರ ಅದು ಕನ್ನಡದ ದಂತಿ ಕಂಡು ಬಂದಿತು. ವಾಸ್ತವವಾಗಿ ಆ ಸ್ತುತಿ ಗೀತವು ಶತಮಾನಗಳ ಹಿಂದಿನ ನಮ್ಮಕನ್ನಡ. ಈಗದು ನೇಪಾಳೀ ಮಾತನಿಂದ ಕೂಡಿ ಅಪಭ್ರಂಶವಾಗಿದೆ. ನಾನಿನ್ನೂ ಇದೆಲ್ಲವನ್ನೂ ಪರಿಪೂರಿಸಿ ಸೋಡಿಲ್ಲ. ಒಂದು ಕಾಲದಲ್ಲಿ ಕನ್ನಡಿಗರು ಉತ್ತರ ಭಾರತದಲ್ಲಿಯೂ ತಮ್ಮ ರಾಜ್ಯವನ್ನು ವಿಸ್ತೃತಿಸಿದರು. ಓಮಾಲಯದ ತಪ್ಪಲಿನಲ್ಲಿರುವ ನೇಪಾಳವು ಸಹ ಕನ್ನಡಿಗರ ಅಧಿನಾಡಲ್ಲಿದ್ದಿರಬೇಕು. ಕನ್ನಡ ರಾಜ್ಯ ರಮಾರಮಣನನ್ನು ಆಗಿನೆ ಕಾಲ

ದಲ್ಲಿ ಹೊಗಳುತ್ತಿದ್ದ ಸ್ತುತಿ ಗೀತವನ್ನೈ ಅನಂತರ ನೇಪಾಳದರಸನನ್ನು ಹೊಗಳಲು ಉಪಯೋಗಿಸಿರಬೇಕು. ಇದು ಮನಸ್ಸಿಗೆ ಬಂದೊಡನೆಯೇ ಕನ್ನಡಿಗರಾದ ನಮ್ಮ ಗತನ್ನೆಭವವು ಎಷ್ಟೇಂದು ನನಗೆ ಅಚ್ಚರಿಯಾಯಿತು.

“ ವಿಮಲಾ. ಪರ್ವತಾರೋಹಣದ ವಿಷಯವನ್ನು ನಿನಗೆ ಬರೆಯುತ್ತಿದ್ದೆ. ಖಟವುಂಡುವಿನಿಂದ ಕೆಲವು ದಿನಗಳು ಪ್ರಯಾಣ ಮಾಡಿದ ನಂತರ ನಾವು ಮಣ್ಣನ್ನು ಕಾಣುವುದೇ ಅಸಂಭವವಾಯಿತು. ಎಲ್ಲಿ ನೋಡಿದರೂ ಮಂಜಿನ ಗಡ್ಡೆಗಳು. ಅವುಗಳ ಮೇಲೆಯೇ ಜೀರಾಗಳನ್ನು ಹೊಡೆದು ವಾಸ ಮಾಡುತ್ತಿದ್ದೇವು. ಮಂಜಿನ ಗಡ್ಡೆಗಳ ಮೇಲೆಯೇ ಓಡಿಯಾಡುತ್ತಿದ್ದೇವು. ಕುಳಿತುಕೊಳ್ಳುತ್ತಿದ್ದೇವು. ಮಲಗಿಕೊಳ್ಳುತ್ತಿದ್ದೇವು.

“ ಆ ವಿಷಯವನ್ನೈ ಲಾಲಿ ಬರೆಯಲು ಕಾಗದದಲ್ಲಿ ಸಾಧ್ಯವಿಲ್ಲ. ಒಂದು ಪ್ರಸ್ತುತವನ್ನು ಬರೆಯುತ್ತಿದ್ದೇನೆ. ಮುದ್ರಣವಾದ ಕೂಡಲೇ ಕಳಿಸುತ್ತೇನೆ. ಒಟ್ಟೆನಲ್ಲಿ ಹೇಳುವುದಾದರೆನಮ್ಮ ಪರ್ವತಾರೋಹಣವು ಯಶಸ್ವಿಯಾಯಿತು.

“ ನಮ್ಮ ಗುಂಪಿನಲ್ಲಿದ್ದ ತನೊಬ್ಬನು ಅನ್ನಾಂನವನು ಅವನು ಬಹೆಳಬಿಳಾತ್ಮಾರ ವಾಡಿದ ಮೇಲೆ ಈ ಸ್ವಿಲಾಂಗಾಗೆ ಬಂದಿದ್ದೇನೆ. ಇನ್ನೂ ಕೇಂಪು ದಿನ ಇಲ್ಲಿಯೇ ಇರುತ್ತೇನೆ ” ಎಂಬುದಾಗಿ ಬರೆದಿದ್ದನು.

ಕಾಗದದ ಕಡೆಯಲ್ಲಿ “ ನಾನು ನೋಡಿದ್ದರಲ್ಲಿ ನೀನು ಧೈರ್ಯಶಾಲಿಯಾದ ಯುವತೀ. ನಿನ್ನ ಸ್ಥಿತಿಗತಿಗಳು ಹೇಗೆನೆಯೋ ಗೊತ್ತಿಲ್ಲ. ನಿನ್ನ ಸಹನೆಯು ಅತೀವವಾಗಿದೆ. ಎಂದೋ ಒಂದು ದಿನ ಒಳ್ಳೆಯ ಕಾಲವು ಬರುತ್ತದೆ. ಆಗ ನೀನು ದೇರಿಷ್ಟುಮಾನವಾಗಿ ಶ್ರಕಾಶಿಸುತ್ತೀ ” ಎಂದು ಬರೆದಿದ್ದನು.

ವಿನುಲೆಯು ಆ ಕಾಗದವನ್ನು ಎಷ್ಟೋ ಬಾರಿ ಓದಿದಳು. ಎಷ್ಟು ಓದಿದರೂ ಅವಳಿಗೆ ತೃಪ್ತಿಯಿಲ್ಲ. ಆ ಕಾಗದವು ಅವಳನ್ನು ಎಷ್ಟೋ ಕಾಲ ಹಿಮಾಲಯದಲ್ಲಿಯೇ ಇಟ್ಟಿರುತ್ತತ್ತು. ಪೂರ್ವೀಮೆಯಲ್ಲಿ ಪೂರ್ಣಚಂದ್ರನ ಉದಯವಾಗಿರುವಾಗ, ಮಂಜಿನ ಗಡ್ಡೆಗಳ ಮೇಲೆ ಬೆಳದಿಂಗಳು ಪ್ರತಿಬಿಂಬಿಸಿರುವಾಗ, ಆ ಹಿಮಾಲಯದ ಪ್ರಾಂತವು ಎಷ್ಟು ರಮ್ಮವಾಗಿರಬಹುದು. ಆ ದೃಷ್ಟಿನ್ನು ನೇನೆಸಿಕೊಂಡಾಗ ವಿನುಲೆಯ ಮೈ ಪುಳಕಿತವಾಗುತ್ತಿತ್ತು.

ವಿನುಲೆಯು ಕಾಗದದ ಕಡೆಯ ಭಾಗವನ್ನು ಅನೇಕ ಬಾರಿ ಓದಿದ್ದು. ನಟರಾಜನು ಅವಕನ್ನು ಮರೆತ್ತಿಲ್ಲ. ಅವಳಿಂದ ಎಷ್ಟೋ ಆಗುತ್ತೇ ದೆಂದು ನಿರೀಕ್ಷೆಸುತ್ತಾನೆ. ಆ ಕಾಗದವನ್ನು ಓದುವುದರಿಂದ ಅವಳಿಗೆ ಅನಂದ ವಾಗುತ್ತದೆ. ಅವಕಲ್ಲಿ ಚೈತನೆ ಖಂಟಾಗುತ್ತದೆ. ಕಾಗದವನ್ನು ತೆಗೆದಿಡುತ್ತಾಳೆ. ತನಗೆ ಬೇಜಾರಾದಾಗ, ನಟರಾಜನು ತನ್ನನ್ನು ಮರೆತ್ತಿದ್ದಾಗೆನ್ನೋ ಎಂದು ಸಂದೇಹವು ಬಂದಾಗ ಆ ಕಾಗದವನ್ನು ತೆಗೆದು ಓದುತ್ತಾಳೆ.

ಕೆಂಗೇರಿಯ ಮನೆಯ ಪ್ರಕರಣವೂ ಅಷ್ಟು ಸ್ತ್ರಿಯವಾಗಿರಲಿಲ್ಲ. ಶೀಲೆಗೆ ಷ್ಟೂರ ಬಂದಿತ್ತು. ವರದೆಯು ಶಿಶು ವಿಹಾರಕ್ಕೆ ಹೋಗಿ ಬರುವುದಲ್ಲದೇ ಮನೆಯ ಕೆಲಸಗಳೆಲ್ಲವನ್ನೂ ಮಾಡಬೇಕಾಗಿದ್ದಿತ್ತು. ಸಾಮಿತ್ರವ್ಯಾನವರು ಹುಚ್ಚು ಹುಚ್ಚುಗಿ ಹೋಗಿದ್ದರು. ಅವರು ಆಹಾರವನ್ನೇ ತೆಗೆದುಕೊಳ್ಳುತ್ತಾ ಇರಲಿಲ್ಲ. ಅವರನ್ನು ನೋಡಿದರೆ ನಾವಿನ ದವಡೆಯಲ್ಲಿಯೇ ಇರುವವರಂತೆ ಇದ್ದರು. ಆ ಮನೆಯಲ್ಲಿ ಒಂದೇ ಒಂದು ಆಶಾದಾಯಿಕವಾದ ಅಂಶವೆಂದರೆ ಶಂಕರನ ಹಳೆಯ ಸ್ಥೀರಿತ ಸಾಗುವಾನ್ನಿ ವ್ಯಾಪಾರಿಯೊಬ್ಬನು ಅವನಿಗೆ ತನ್ನ ಒಳ ಕೆಲಸವನ್ನು ಕೊಟ್ಟಿದ್ದುದು.

ಒಂದು ಬೇಸಿಗೆಯ ಮಧ್ಯಾನ್ತ ಸೆಂಕಟರಾಯನು ದೂರೆದು ಮನೆಗೆ ಬಂದಿದ್ದನು. ಉಂಟ ಮಾಡಿ ಬಂದು ಕುಳಿತುಕೊಂಡು ಜೆಂಡತಿಯೊಡನೆ ಕವ್ಯಸುಖಗಳನ್ನು ಮಾತನಾಡ ತೊಡಗಿದನು.

“ ಸಿನೆಂದು ದುಃಖದ ವಿಷಯವನ್ನು ಹೇಳಬೇಕಾಗಿದೆ. ಹೇಳಬಾರದೆಂದು ಎಷ್ಟೋ ಮನಸ್ಸನ್ನು ಬಿಗಿ ಹಿಡಿಯುತ್ತೇನೆ. ಈ ಸಂದರ್ಭದಲ್ಲಿ ಸಿನಗೆ ಹೇಳಬಾರದು—ಆದರೆ ವಿಧಿಯಲ್ಲ ” ಎಂದು ಹೇಳಿದನು.

ಅವಕು ಗಾಬರಿಯಿಂದ “ ಏನಾದರೂ ಕೆಂಗೇರಿಯ ವಿಷಯವೇನು ? ” ಎಂದು ಕೇಳಿದ್ದು.

“ ಅದಲ್ಲಾ, ವಿನುಲೂ. ನನ್ನ ಸ್ವಂತ ವಿಷಯ. ಈಚೆಗೆ ಹೇರು ಮಾಕೆಟ್ಟು ಕೆಟ್ಟು ಹೋಗಿದೆ ”

ವಿನುಲೆಗೆ ಅಫ್ರಾಗಲಿಲ್ಲ. ಕೆಲವು ದಿನಗಳಿಂದ ಕವ್ಯಸುಖಕನ್ನು ಕೇಳಿ ವ್ಯಾಪಾರವು ಜೆನ್ನಾಗಿಲ್ಲವೆಂದುಕೊಂಡಿದ್ದಳು.

ವೆಂಕಟರಾಯನು “ ಕಂಪನಿಯ ಫೇರುಗಳ ಬೆಲೆ ಎಲ್ಲವೂ ಇಳಿದು ಹೋಗುತ್ತಾ ಇದೆ. ಕೊಳ್ಳುವವರೇ ಇಲ್ಲ ” ಎಂದನು.

“ ಹಾಗಾದರೆ ನಮ್ಮ ತಂದೆಯರು ಬಾಂಡುಗಳಿಂದ ದ್ವರ್ಜ ಅವುಗಳಿಗೂ ಬೆಲೆ ಬರುತ್ತಿರಲಿಲ್ಲವೇ ? ”

“ ನಿಮ್ಮ ತಂದೆಯವರ ಬಳಿ ಇತ್ತು ಎಂದು ಹೇಳುತ್ತಿದ್ದರು ಈ ರದ ಸಾಲದ ಬಾಂಡುಗಳು. ಅವುಗಳ ಬೆಲೆಯು ಇಳಿಯುವುದಿಲ್ಲ ”

“ನಿಷ್ಪ್ರ ವ್ಯಾಪಾರದಲ್ಲಿ ಕರ್ಮಾಣ್ಡ ಮಾತ್ರತೀಗೆದುಕೊಳ್ಳುವಾಗ ನಿಮಗೆ ರೇಗೆ ನಷ್ಟವಾಗುತ್ತದೆ ? ”

ಆ ಮಾತ್ರಿಸಿಂದ ವೆಂಕಟರಾಯನಿಗೆ ಸ್ವಲ್ಪ ಕೋಪವು ಬಂದಿತು. ಆದರೂ ತಿಳಿಯದೇ ಮಾತನಾಡಿದ್ದಾ ಳಿಂದು ಸಮಾಧಾನವನ್ನು ತಂದು ಕೊಂಡು “ ಆದು ಒಂದು ಬಗೆ, ವಿವುಲಾ. ಅನೇಕರ ಫೇರುಗಳನ್ನು ಕೊಂಡುಕೊಂಡಿರುತ್ತೇನೆ. ಅವರಿಗೆ ಹಣವು ಪಾಪತಿಯಾಗಿರುವುದಿಲ್ಲ. ಆದರೂ ಗಳು ಹಣ ಕೇಳುತ್ತಿದ್ದಾರೆ. ಬ್ಯಾಂಕುಗಳಲ್ಲಿ ಫೇರುಗಳನಿಷ್ಟಿಟ್ಟ ಹಣ ತೀಗೆದುಕೊಂಡಿರುತ್ತೇನೆ. ಫೇರುಗಳ ಬೆಲೆಯು ಇಳಿಯುತ್ತ ಬಂದಂತೆ ಅರುಗಳು ಹಣ ಕಟ್ಟಬೇಕೆಂದು ಕೇಳುತ್ತಿದ್ದಾರೆ. ಕೈಯಲ್ಲಿ ಹಣವಿಲ್ಲ. ಮಾಡಬೇಕಾದ ಇಚ್ಛಾಗಳನ್ನು ಮಾಡಲೇಬೇಕು ” ಎಂದು ಹೇಳಿದನು.

ವಿವುಲೆಯು “ ನಾವು ಖಚು ಕಡಿನೆ ಮಾಡೋಣ. ಸಣ್ಣ ಮನೆ ಯಾಂತ್ರೀ ಹಾಸ ಮಾಡೋಣ. ಈ ಘನೀಭವಾಗಳನ್ನು ಮಾತ್ರ ನನ್ನ ಒಡವೆ ಗೊಂದಿ ಮಾರಿಬಿಡೋಣ ” ಎಂದಳು.

ವೆಂಕಟರಾಯನು ವಿಕಟವಾಗಿ ನಗೆತ್ತಾ “ ನಿಮ್ಮ ನಿನು ಏನೂ ಅರಿಯಿದ ಹುಡುಗಿ. ತಿಳಿಯದೇ ಮಾತನಾಡುತ್ತಿದ್ದೀರೆಯಿ. ನನಗೆ ಬೇಕಾದ ಹಣದಲ್ಲಿ ಈ ಘನೀಭರು ಈ ಒಷವೆಗಳು ಸಾವಿರದಲ್ಲಿ ಒಂದು ಭಾಗ. ಮರಳುಚಾಡಿನಲ್ಲಿ ಒಂದು ಶೊಟ್ಟು ನೀರಿದ್ದ ಹಾಗೆ..... ” ಎಂದು ಹೇಳುತ್ತಾ ಟೆಲಿಫೋನ್ ಶಬ್ದವನ್ನು ಕೇಳಿ ಮಾತು ನಿಲ್ಲಿಸಿದನು.

ಟೆಲಿಫೋನಿನಲ್ಲಿ ವೆಂಕಟರಾಯನು ಉದ್ದೇಶದಿಂದ ಮಾತನಾಡಿ ಭೂಜದ ನೇರಿಳಿ ಒಂದು ಕೋಟಿ ತಗುಲಿಸಿಕೊಂಡು “ ನಾನು ಹೋಗಿ ಬರುತ್ತೇನೆ ” ಎಂದನು.

“ ಏನು ? ಸ್ವಲ್ಪ ಹೊತ್ತುದರೂ ಮಲಗಿಕೊಳ್ಳಬಾರದೆ ? ”

“ ಹ್ಹ ! ಹ್ಹ ! ಮಲಗಿಕೊಳ್ಳುವುದು. ಮಲಗಿಕೊಂಡಂತೆಯೇ ಇಬ್ಬರು ಬ್ಯಾಂಕು ಮಾನೀಜರುಗಳು ಬಂದು ಅಫೀಸಿನಲ್ಲಿ ಮುರಾಡ ಹಾಕಿಕೊಂಡು ಕುಳಿತಿದ್ದು ತೆ-ಮಲಗಿಕೊಂಡಂತೆಯೇ.....” ಎಂದು ಅಥವಿಲ್ಲದ ಮಾತುಗಳನ್ನಾಡುತ್ತಾ ಹೊರಟು ಹೋದನು.

ಗಂಡನು ಹೊರಗೆ ಹೋದ ನಂತರ ನಿಶ್ಚಯಿಸಿದ ಆ ಮನಸೆಯಲ್ಲಿ ಗಟ್ಟಿಯಾಗಿ “ ವಿವಾಲಾ ! ನಾನು ನೋಡಿದ್ದರಲ್ಲಿ ನೀನು ಧೈಯರಾಲಿ. ನಿನ್ನ.....ನಿನ್ನ ಸಹನೆ ಅತೀವ.....ಅತೀವ ” ಎಂದು ಹೇಳಿದಳು.

## ೨೧

ನೇ ತಿಂಗಳು. ಬೀಸಿಗೆಯ ದಿನಗಳು ಕಳೆದು ಹೋಗಿ ಚಳಿಯ ದಿನಗಳು ಬರುವ ಮಧ್ಯ ಕಾಲ. ಆ ದಿನ ಬೆಳಗಿನಿಂದಲೂ ಮಳೆಯು ಬರುವ ಸೂಚ ನೆಗಳು ಕಂಡು ಬರುತ್ತಿದ್ದವು. ಗಾಳಿಯು ಸ್ವಲ್ಪ ಹುಣ್ಣು ಹುಣ್ಣುಗಿ ಬೀಸುತ್ತಿದ್ದಿತು.

ಕಂಗೇರಿಯ ಮನೆಯಲ್ಲಿ ಮೂರು ಮಂದಿ ಹೆಂಗಸರು ಕುಳಿತು ಮಾತ ನಾಡುತ್ತಿದ್ದರು. ಎರಡು ವರ್ಷಗಳ ಸಣ್ಣ ಮಗುವೊಂದು ಅವರ ಸಡುನೆ ಅಡ್ಡಾಡುತ್ತಿದ್ದಿತು. ಒಂದೆರಡು ರಘುರಿನ ಗೊಂಬೆಗಳೂ ಕಾಗದದ ಗಿರುಗಟ್ಟಿ, ಜೋಳಿದ ಕಡ್ಡಿಯಲ್ಲಿ ಮಾಡಿದ ಪೀಸಿಗಳು ಅಲ್ಲಿ ಬಿಡ್ಡಿದ್ದವು. ಅಟ ವಾಡುತ್ತಾ ಮಗುವು ಅಲ್ಲಿದ್ದ ವರಲ್ಲಿ ಅತಿನ್ಯಾದೆಯಾದ ಹೆಂಗಸಿನ ತೊಡೆಯು ನೇಲೆ ಬೊಂಬೆಯನ್ನೇ ಅಥವಾ ಗಿರಗಟ್ಟಿಯನ್ನೇ ತೆಗೆದುಕೊಂಡು ಹೋಗಿ ಇಡುವುದು. ವೃದ್ಧಿಯು ಅದನ್ನು ತೆಗೆದುಕೊಳ್ಳುವಳು. ಪುನಃ ಮಗುವು ಬಂದು ಕೇಳುವವರಿನಿಗೆ ಅದನ್ನು ಎಚ್ಚರಿಕೆಯಿಂದ ಇಟ್ಟುಕೊಂಡಿದ್ದ ವಾಪ್ಸಿ ಕೊಡುವಳು.

ವೃದ್ಧಿಯಾದಾ ಹೆಂಗಸು ಸಾವಿತ್ರಮೃನೈಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಆ ಹೋತ್ತಿಗೆ ಆಕೆಗೆ ಸುಮಾರು ಅರವತ್ತು ವರ್ಷಗಳಷ್ಟು ವಯ ಸ್ವಾಗಿದ್ದಿತು. ತಲೆಗೂದಲುಗಳು ನೆರಿತು ಬೆಳ್ಳಾಗಿ ಮಿಳಿಗುಟ್ಟುತ್ತಿದ್ದವು. ದೇಹವು ಕಂಗಟ್ಟು ಬಿಳಿಚಿಕೊಂಡು ಹೋಗಿದ್ದಿತು. ಕಣ್ಣಗ

ಳ್ಳಲಿ ಪ್ರಕಾಶವಿರಲಿಲ್ಲ. ಮುಖದಲ್ಲಿ ಕಳೆಯಿರಲಿಲ್ಲ. ಈ ಲಕ್ಷಣಗಳು ಆಕೆಯನ್ನು ವಯಸ್ಸಿಗಿಂತಲೂ ಪ್ರದೇಶಾಗಿ ಕಾಣಬಂತೆ ಮಾಡಿದ್ದವು.

ಇನಿಷ್ಟಿಬ್ಬರು ಹೆಂಗಸರಲ್ಲಿ ಒಬ್ಬಳು ವರದೆ. ಮತ್ತೊಬ್ಬಳು ವಿನುಲೇ. ವರದೆಯು ಮಾನಿಸಕಾಯಿ ಹೆಚ್ಚಿ ಜಾಡಿಯಲ್ಲಿ ಹಾಕುತ್ತಾ ಅದರ ಮೇಲೆ ಉಪ್ಪು ತುಂಬುತ್ತಿದ್ದಳು. ವಿಮಲೆಯು ಹರಿದುಹೋದ ಬಟ್ಟಿಗಳಿಗೆ ತೇವೆ ಹಾಕುತ್ತಿದ್ದಳು. ಅಕ್ಕತಂಗಿಯರು ಹೊತ್ತು ಕಳೆಯಲು ಏನೋ ಮಾತ್ರ ನಾಡುತ್ತಿದ್ದರು. ವಿಮಲೆಯು ಕಂಗಟ್ಟಿಹೋಗಿದ್ದಳು. ಅವಳಾ ಜೀವನ ದಲ್ಲಿ ಅವಳು ಅಷ್ಟು ಮಟ್ಟಿಗೆ ಎಂದೂ ಕಂಗಟ್ಟಿ ಹೋಗಿರಲಿಲ್ಲ. ದೇಹ ದಂತೆಯೇ ಮುಖವೂ ಕಂಗಟ್ಟಿತ್ತು. ಮುಖದಲ್ಲಿ ಮೂಡಿದ್ದ ಕೆಲವು ರೂಸ ಗೆರಿಗಳು ಅವಳ ಸ್ಥಿರವಾದ ಮನಸ್ಸಿನ ಪ್ರತೀಕದಂತಿದ್ದಿತು. ಕವ್ಯ ಸುಖಗಳನ್ನು ಅನುಭವಿಸಿ ಯಾವುದರಲ್ಲಿಯೂ ಆಕ್ಷತೀಯಿಲ್ಲದ ಭಾವವು ಆ ಮುಖದಲ್ಲಿ ಮೂಡಿದ್ದಿತು. ಅದರೆ ಅವಳ ಕವ್ಯದ ಕಣ್ಣಗಳು ಮಾತ್ರ ಎಂದಿಗಿಂತಲೂ ಪ್ರಕಾಶ ಮಾನವಾಗಿ ನಷ್ಟತ್ವಗಳಂತೆ ಹೊಳೆಯುತ್ತಿದ್ದವು.

ತಂಗಿಯು “ನೋಡಿದೆಯಾ, ಎಷ್ಟೊಂದು ಗಾಳಿ” ಎಂದು ಹೇಳಿದಳು.

ಅಕ್ಕನು “ಸೆಕೆಯಾದ ಮೇಲೆ ಗಾಳಿ ಮಳೆ. ಗಾಳಿ ಮಳೆಗಳಾದ ನಂತರ ಸೆಕೆ. ಬೀಸಿದರೆ ಬೀಸಲಿ, ಬಿಡು. ಎಷ್ಟೋ ಹಾಯಾಗಿದೆ” ಎಂದು ವೇದಾಂತಿನಿಯಂತೆ ಮಾತನಾಡಿದಳು.

ಮಗುವು ತಾಯಿಯ ತೊಡೆಯು ಮೇಲೆ ಹತ್ತಿತು.

“ಏನು ಪುಟ್ಟಾ?” ಎಂದು ತಾಯಿಯು ಕೇಳಿದಳು.

ವರದೆಯು “ಮಾತ್ರ ಬರದ ಪುಟ್ಟಾ ಏನು ಶಾನೇ ಹೇಳುತ್ತಾ ಳಿ” ಎಂದೇಳು.

ಪಿಮಲೆಯು ಮಗುವನ್ನು ಎತ್ತಿಕೊಂಡು ಮುದ್ದಿಸುತ್ತಾ “ಮಾತ್ರ ನಾಡಿದ್ದರೇನು? ಎಷ್ಟು ಮುಢ್ಣಿಗಿದ್ದಾಳೆ, ನೋಡು” ಎಂದು ಹೇಳಿ ಮಗುವನ್ನು ತೊಡೆಯು ಮೇಲೆ ಕೂರಿಸಿಕೊಂಡು, ಅದರ ತಲೆಯನ್ನು ಮೂಸಿ ನೋಡುತ್ತಾ, “ಈ ಬೀಸಿಗೆಯ ಕಾಲದಲ್ಲಿ ಮಗುವು ಬೆಂದು ಬಡಕಲಾಗಿದ್ದಿತು. ಈಗ ನೋಡು, ಎಷ್ಟು ಖಣಿಯಾಗಿದೆ” ಎಂದಳು.

ಸಾವಿತ್ರಮೃನವರು ಇದ್ದ ಕ್ಕಿದ್ದ ಹಾಗೆಯೇ ನಡುಗಿದರು. ಹೊದ್ದಿದ್ದ ಹರಕಲು ಶಾಲುವನ್ನು ಸರಿಮಾಡಿಕೊಳ್ಳುತ್ತಾ “ ಏನು ಗಾಳಿಯೆ, ಏನು ಗಾಳಿಯೆ ? ” ಎಂದರು.

ವಿನುಲೆಯು “ ಹೌದತ್ತೆ. ಈದಿನ ಒಹಳೆ ಗಾಳಿಯು ಬೀಸುತ್ತಿದೆ ” ಎಂದಳು.

“ ಒಹಳೆ ಕೆಟ್ಟ ಕಾಲ ಬಂದಿತಮ್ಮು. ಈ ಚೆಳಿಯನ್ನು ತಡೆಯಲಾರೆ. ಈ ಹಾಳು ಜೀವ ಹೋಗುವುದಿಲ್ಲ. ಎಪ್ಪು ಪಾವ ಮಾಡಿದ್ದೇನೆಯೋ. ಅನುಭವಿಸಬೇಕಲ್ಲಾ ” ಎಂದು ಹೇಳುತ್ತಾ ಅಳತೊಡಗಿದರು.

ವಿನುಲೆಯು ಸಮಾಧಾನ ಪಡಿಸುತ್ತಾ “ ಹಾಸಿಗೆ ಹಾಸಿ ಕೊಡುತ್ತೇ ಇಂ. ಮಲಗಿಕೊಳ್ಳುತ್ತಿರೋ ? ” ಎಂದು ಕೇಳಿದಳು.

ಸಾವಿತ್ರಮೃನವರು ಮಲಗಿಕೊಳ್ಳಲು ಒಪ್ಪಲಿಲ್ಲ “ ಸಾಯಲೀಲಿವಲ್ಲಿ—ಸಾಯಲೀಲಿವಲ್ಲ ” ಎಂದು ಚಡಪಡಿಸ ತೊಡಗಿದರು.

ವರದೆಯು ಹೋಗಿ ಸ್ಪೃಲ್ಪ ಬೆಚ್ಚಿಗಿದ್ದ ಕಂಬಳಿಯನ್ನು ತಂದು ಎರಡು ಮಡಿಕೆಯಲ್ಲಿ ನುಡಿಸಿ ಅತ್ತಿಗೆ ಹೊದ್ದಿಸಿದಳು.

ಸಾವಿತ್ರಮೃನವರು ಸ್ಪೃಲ್ಪ ಸಮಾಧಾನವನ್ನು ಹೊಂದಿ ದ ರು. ಮಗುವು ತಾಯಿಯ ತೊಡೆಯಿಂದ ಇಳಿದು ಬೊಂಬೆಯಿಂದನ್ನು ತೊಡೆಯ ಮೇಲೆ ಮಲಗಿಸಿ, ಬಟ್ಟಿಯನ್ನು ಹೊದ್ದಿಸಿ, ಏನೇನೋ ಅಥಾರ್ಕ್ಸರಗಳನ್ನು ಹೇಳುತ್ತಾ ಮುದ್ದಾಡಿತ್ತೊಡಗಿತ್ತು.

ವಿನುಲೆಯು ಹೋಲಿಯುವ ಬೇರೊಂದು ಬಟ್ಟಿಯನ್ನು ಕೃಗೆ ತಿಗೆದು ಕೊಂಡಳು.

ವರದೆಯು “ ಅದನ್ನು ಹೋಲಿದು ಪ್ರಯೋಜನವಿಲ್ಲಕ್ಕು ” ಎಂದು ಹೇಳಿದಳು.

ವಿನುಲೆಯು ಚಚೆ ಮಾಡಲಿಲ್ಲ. ಬಟ್ಟಿಯನ್ನು ತಿಗೆದು ಕೇಳಿಗೆ ಹಾಕಿ ಮಾವಿನ ಕಾಯಿ ಹೆಚ್ಚುತ್ತಿದ್ದ ತಂಗಿಯನ್ನು ನೋಡುತ್ತಾ ಕುಳತು ಕೊಂಡಳು.

ವರದೆಯೇ “ ಅಕ್ಕಾ. ಈದಿನ ನೀನೇನೋ ಒಂದು ತರಹವಾಗಿ

ದ್ವಿತೀಯೆ. ಸೋಡಿದರೆ ನಿನ್ನ ಮನಸ್ಸಿಗೇನೋ ದುಃಖವಾಗಿರುವಂತೆ ಕಂಡು ಬರುತ್ತದೆ ” ಎಂದಳು.

“ ಏನು, ದುಃಖವೇ ?”

ತಂಗಿಯು ಉತ್ತರ ಕೊಡಲಿಲ್ಲ.

“ ದುಃಖ ವಿನಾ ಹಾ ವಿನಾ ಚೀ ಕಾ ದ.ರೆ ಚೀಕಾದಷ್ಟಿದೆ, ವರದಾ. ಅವರೆಲ್ಲಿದ್ದಾ ರೆಯೋ ಗೊತ್ತಿಲ್ಲ. ಮತ್ತೊಂದು ಮನುವು ನಮ್ಮ ಬಡ ಸಂಸಾರಕ್ಕೆ ಬರುವುದರಲ್ಲಿದೆ. ಆದರೆ ನಾನು ದುಃಖ ಪಡುವುದಿಲ್ಲ. ದುಃಖ ಪಡುವುದನ್ನು ಬಿಟ್ಟು ಬಿಟ್ಟಿದ್ದೇನೆ ”

“ ಅವರು ಹೋದುದು ಅಪ್ಪು ಸರಿಯಲ್ಲ, ಅಕ್ಕೆ ”

“ ಹೌದು, ಆ ದರೆ ಗಂಡಸರು ವಿಚಿತ್ರರಾದವರು————— ಮುಂದೇನೋ ಹೇಳಲು ಹೋಗಿ ವಿಮಲೆಯು ಸುಮ್ಮನಾಗಿ, ಮಂಕಾಗಿ ತಂಗಿಯ ಕಡೆ ಸೋಡಿದಳು.

ಆ ಮನೆಯು ನಿಶ್ಚಯವಾಗಿದ್ದಿತು. ಒಲೆಯು ಉರಿಯುವಾಗ ಕಟಕಟನೆ ಧ್ವನಿಯಾಗುತ್ತಿತ್ತು. ಮನೆಯ ಬಾಗಿಲುಗಳೂ ಅಡಿಗೆಯ ಮನೆಯ ಕಟಕಿಯಾ ಹೊಡಿದುಕೊಳ್ಳುತ್ತಿದ್ದವು. ಹೊರಗಡೆ ಮರಗಳು ಗಾಳಿಯ ಹೊಡಿತಕ್ಕೆ ಶಬ್ದ ಮಾಡುತ್ತಿದ್ದವು.

ವರದೆಯು ದಿಟ್ಟಿತನದಿಂದ “ಈ ಗಂಡಸರನ್ನು ಕಂಡರೆ ನನಗೆ ಆಗುವು ದಿಲ್ಲ. ನಾನು ಮದುವೆಯನ್ನೇ ಮಾಡಿಕೊಳ್ಳುವುದಿಲ್ಲ ” ಎಂದಳು.

ತಂಗಿಯಾಡಿದ ಮಾತು ಅನುಭವರಹಿತವಾದುದೆಂಬಂತೆ ಅಕ್ಕನು ನಕ್ಕು “ ನಿನಗೆ ಹಾಗೆನ್ನಿಸುವುದರಲ್ಲಿ ಆಶ್ಚರ್ಯವಿಲ್ಲ. ಈ ಬಡತನದ ನಡುವೆ ನನ್ನ ಗತಿಯನ್ನು ಸೋಡಿದ ನಿನಗೆ ಹಾಗೆನ್ನಿಸದೇ ಇನ್ನೇನು ತಾನೇ ಎನ್ನಿಸುತ್ತದೆ ” ಎಂದಳು.

“ ಬಡತನ ! ನೀನು ಜೊತೆಯಲ್ಲಿದ್ದರೆ ಬಡತನವೂ ಕಷ್ಟವಾಗುವು ದಿಲ್ಲ. ಆದರೆ ಮಾತಿಗೆ ಹೇಳುತ್ತೇನೆ. ಯಾರಿಗೆ ತಾನೇ ನಮಗೆ ಬಂದಂತೆ ಬಡತನವು ಬರುತ್ತದೆ. ಇಂದು ಅತುಲವಾದ ಸಹ್ಯರ್ಥ-ನಾಕೇ ಬೆಳಗಾದ ನಂತರ ಬಿಕ್ಕಾಟನ-ಹೀಗೆ ”

“ ಬರಬಾರದು. ಆದರೆ ಬಡತನವು ಬರುವುದಾದರೆ ಹುಡುಗ ತನ ದಲ್ಲಿ ಬರುವುದೇ ಒಳ್ಳೆಯದು ”

“ ಹಾಗಾದರೆ ಪ್ರತಿಯೊಬ್ಬಿರೂ ಕಷ್ಟವು ಬರುವುದು ವಿಧಿಸಿಯಾ ಮನಕನೆನ್ನುತ್ತೀರ್ಯೇನು ? ”

“ ಒಂದು ಬಗೆಯಾಗಿ ಹಾಗೆಯೇ ”

ಪ್ರಸ್ತುತ ತಮಗಿರುವ ಬಡತನವನ್ನು ನೆನೆಸಿಕೊಳ್ಳುತ್ತಾ ವರದೆಯು “ ಅಮೃತು ಸತ್ತು ಮೂರು—ಯಾಕೆ ನಾಲ್ಕು ವರ್ಷಗಳಾದವು. ಕಡಿಮೆ ಯಾಗುವ ಬದಲು ದಿನ ದಿನಕ್ಕೆ ಕಷ್ಟವು ಹೆಚ್ಚುತ್ತಿದೆ ” ಎಂದಳು.

ವಿಮಲೆಯು ನಿರಾಶೆಯಲ್ಲಿ ಆಶೆಯನ್ನು ತಂದುಕೊಂಡು “ ವರದಾ. ಕಷ್ಟದ ಮೇಲೆ ಕಷ್ಟಗಳು ಬರುತ್ತಿರುವುದರಿಂದ ನನಗೆ ಜೀವನದಲ್ಲಿ ಆಸೆಯುಂಟಾಗುತ್ತಿದೆ. ದೇವರು ಇನ್ನೆಷ್ಟು ಕಷ್ಟವನ್ನು ತಾನೇ ಕೊಟ್ಟಿದ್ದು. ಎಂದಾದರೂ ಅವನಿಗೆ ಬೇಜಾರಾಗಬೇಕಷ್ಟು ” ಎಂದಳು.

“ ಶಕುಂಠಲೆಯು ಯಾರೋ ಒಬ್ಬ ಚಿತ್ರಕಾರನನ್ನು ಮದುವೆ ಮಾಡಿಕೊಂಡಳಂತೆ, ಗೊತ್ತೇನಕ್ಕಾ ”

“ ಹಾಗೇನು ” ಎಂದು ಹೇಳಿ ತನ್ನ ಶೊಡಿಯ ಮೇಲೆ ಮಲಗಿದ್ದ ಮಗುವನ್ನು ಎಬ್ಬಿಸುತ್ತಾ “ ಏಳಮಾತ್ರ. ಈಗ ನಿದ್ದೆ ಮಾಡಿದರೆ ರಾತ್ರಿ ನಿದ್ದೆಯು ಬರುವುದಿಲ್ಲ ” ಎಂದು ವಿಮಲೆಯು ಹೇಳಿದಳು.

ಅನಂತರ ತಂಗಿಯ ಕಡಿಗೆ ನೋಡುತ್ತಾ ವಿಮಲೆಯು “ ವರದಾ. ನಾನು ಬಡತನಕ್ಕೆ ಹೆದರುವುದಿಲ್ಲ. ಬಡತನದಿಂದ ಮನುಷ್ಯರ ಧೈರ್ಯವು ಕುಂದುತ್ತದೆ. ಅದಕ್ಕಾಗಿ ನಾನು ಚಿಂತಿಸುತ್ತೇನೆ. ನೋಡು, ಅವು ದಾರುಣವಾದ ಬಡತನವು ಬರದೇ ಇದ್ದಿದ್ದರೆ ಅವರು ಹಾಗೆ ಹೆದರಿಕೊಂಡು ಓಡಿಹೋಗುತ್ತಿದ್ದರಿ ? ”

ವರದೆಯು ಯಾತಕ್ಕಾಗಿಯೋ ಎದ್ದಿದ್ದ ವಳು ಕಿಟಕಿಯಲ್ಲಿ ನೋಡುತ್ತಾ “ ಯಾರೋ ಬರುತ್ತಿರುವಂತಿದೆ, ಅಕ್ಕಾ ” ಎಂದಳು.

“ ಅಂಗಡಿಯವನು ಹಣಕಾಂತಾಗಿ ಬಂದಿರಬಹುದು. ಶಂಕರನು ಹತ್ತು ರೂಪಾಯಿ ಕೊಟ್ಟಿದ್ದಾನೆ ಅದನ್ನು ಕಾಫಿಪುಡಿ ಡಬ್ಬದ ಕೆಳಗೆ ಇಟ್ಟಿ

ದ್ವೇನೆ. ತೆಗೆದು ಕೊಟ್ಟು ನಮ್ಮ ಅಣ್ಣ ಬಂದು ನೋಡುತ್ತಾರಂತೆ—ಎಂದು ಹೇಳಬಿಡು——”

ಗಾಳಿಗೆ ಬಡಿದುಕೊಳ್ಳುತ್ತಿದ್ದ ಬೀದಿಯ ಭಾಗಿಲು ಪೂರ್ಣವಾಗಿ ತೆಗೆಯಲ್ಪಟ್ಟಿತು. ಭವಾಂಕಾರನಾದ ಪುರುಷನೊಬ್ಬನು ಬಂದು ನಿಂತುಕೊಂಡು ನಗುಮುಖದಿಂದ ಅವರ ಕಡೆಗೆ ನೋಡತೊಡಗಿದನು. ಅವನು ಬಹಳ ದೂರ ದೇಶದಲ್ಲಿದ್ದಾಗೆ ನೇಂದುಕೊಂಡಿದ್ದಳು. ನೋಡಿದ ಕ್ಷೇತ್ರ ಅವನನ್ನು ಗುರುತು ಹಿಡಿಯಲು ವಿಮಲೆಯಿಂದ ಆಗಲಿಲ್ಲ.

“ ಈ ! ನಟರಾಜ ! ಬಸಿನ್ನ. ಬಸಿನ್ನ !” ಎಂದು ಕರೆದಳು.

ನಟರಾಜನು ಬಂದು ಕುಳಿತುಕೊಂಡು ಮೂರು ಮಂದಿ ಸ್ತ್ರೀಯ ರನ್ನೂ ವಿಶ್ವಾಸದಿಂದ ಮಾತನಾಡಿಸಿದನು.

ನಗುತ್ತಾ “ ವಿಮಲಾ. ಈ ಪುಟ್ಟು ಮಗುವು——” ಎಂದನು.

“ ನನ್ನ ಮಗು. ಪುಷ್ಟಾ ”

“ ಈ ! ಈ ಪುಷ್ಟಾ ನನಗೆ ತಿಳಿಯದಂತೆ ಆಕಾಶದಿಂದ ಇಳಿದು ಬಿಟ್ಟು ದ್ವಾಳೆಯಲ್ಲಾ ”

“ ನಾಂಯವಾಗಿ ನೋಡಿದರೆ ನಿಮಗೆ ಈ ವಿವರವನ್ನು ಬರೆಯು ಬೇಕಾಗಿದ್ದಿತು. ಆದರೆ ಇವಳು ಹುಟ್ಟಿದಾಗ ನಮಗೆ ಬಹಳ ಕಷ್ಟ. ನನಗಂತೂ ಏನೂ ಮಾಡುವುದಕ್ಕೂ ತೋರುತ್ತಿರಲಿಲ್ಲ ”

“ ನೀನು ಕಂಗೆಟ್ಟು ಹೋಗಿದ್ದೆಯಲ್ಲವೇ ?” ಎಂದು ನಟರಾಜನು ಹೇಳಿದನು.

ವಿಮಲೆಯು ತನ್ನ ಪ್ರಕಾಶಮಾನವಾದ ಕಣ್ಣಗಳಿಂದ ಅವನ ಕಡೆಗೆ ನೋಡುತ್ತಾ “ ಹೌದು. ಆದರೆ ನೀವೂ ಕಂಗೆಟ್ಟು ಹೋಗಿದ್ದಿರಿ ” ಬಂದು ಹೇಳಿದಳು.

“ ನನಗೆ ವೈ ಚೆನ್ನಾಗಿರಲಿಲ್ಲ, ನಿನಗೆ ನಿನಗೆ ಕಾಗದ ಬರೆದಿದ್ದೆನಲ್ಲಾ ”

“ ಹೌದು. ಬರೆದಿದ್ದಿರಿ. ಮರಿತು ಹೋಯಿತು. ಹಿಮಾಲಯ ದಲ್ಲಿ ನಿಮಗೆ ಡಾಕ್ಟರುಗಳೆಲ್ಲಿ ಸಿಕ್ಕಿದರು ”

“ ಇನ್ನಾಲಯವನ್ನು ಇಳಿದ ನಂತರ ಖಟವುಂಡುವಿನಲ್ಲಿ ನನಗೆ ಜ್ಪರ ಬಂದಿತು.

ಅವನು ಅವರೊಂದಿಗೆ ಬಲು ಹೊತ್ತು ಮಾತನಾಡುತ್ತಾ ಕುಳಿತ್ತಿದ್ದನು. ಆಗಾಗ ತಲೆ ಎತ್ತಿ ವಿಮಲೆಯನ್ನು ನೋಡುತ್ತಿದ್ದನು.

ಆತ್ಮಿಗೆ ಸಿದ್ದಿ ಬರುವಂತೆ ಆಯಿತು. ವರದೀಯು ಅವರನ್ನು ಕರೆದು ಕೊಂಡು ಹೋಗಿ ಹಜಾರದಲ್ಲಿ ಮಲಗಿಸಿದಳು.

ವಿಮಲೆಯು ಬಹಳ ಸೂಕ್ಷ್ಮವಾಗಿ ಪರಿಶೀಲಿಸಿದಳು. ಅವನಲ್ಲಿ ಯಾವ ಬದಲಾವಣೆಗಳೂ ಕಂಡು ಬರಲಿಲ್ಲ. ಅದೇ ನಗುವೋಗ. ಅದೇ ಮೆಲುದನಿ. ದನಿಯಲ್ಲಿ ಅದೇ ಸುಸ್ಪಷ್ಟತೆ. ಅದೇ ನೋಟ. ಆ ನೋಟ ದಲ್ಲಿ ನಿಸ್ಸು ಚಾಯಕತೆಯಿದ್ದಿತು. ಆದರೆ ಅದೊಂದು ಅಥವನ್ನು ಸೂಚಿ ಸುತ್ತಿದ್ದಿತು. ಮಗುವಿನ ಬೊಂಬಿಯನ್ನು ಕೈಯಲ್ಲಿ ಒಡಿದುಕೊಂಡು ಆದಿ ಸುತ್ತಾ ಮಾತನಾಡುತ್ತಿದ್ದನು.

“ ಈ ಮೂರು ವರ್ಷಗಳೂ ನೀವು ಪರ್ವತ ಶಿಖಿರಗಳ ಮೇಲೆಯೇ ಇದ್ದಿರಾ ?”

“ ಆರು ತಿಂಗಳ ಕಾಲ ಹಿಮಾಲಯದಲ್ಲಿದ್ದೇವು. ಅನೇಲೆ ಒಂದೆರಡು ತಿಂಗಳು ಷಿಳಂಗ್‌ಸಲ್ಲಿದ್ದೆ. ಅನಂತರ ಎಲ್ಲಿದ್ದ ನೆಂದು ಹೇಳಲಾಗುವುದಿಲ್ಲ. ಎಲ್ಲಿಲ್ಲಿಯೋ ಅಲೆಯುತ್ತಿದ್ದೆ. ಪುನಃ ಪರ್ವತ ಪ್ರಾಂತಗಳಿಗೆ ಹೋರಬು ಹೋಗಬೇಕೆಂದಿದ್ದೇನೇ ”

“ ಹಾಗೇನು ? ಈ ಬಾರಿ ಇನ್ನಾವ ಶಿಖಿರವನ್ನು ಹತ್ತುತ್ತಿರಿ ?”

“ ಈ ಬಾರಿ ಶಿಖಿರಾರೋಹಣವಿಲ್ಲ. ಏಂಧ್ಯಾಪರ್ವತಗಳಲ್ಲಿ ವಾಸ ವಾಡುವ ಮೂಲ ನಿವಾಸಿಗಳ ಜೀವನ ವಿಧಾನಗಳಲ್ಲಿ ಅ ಪ್ರೋಫೆಣ್ಣಿಗಳನ್ನು ವಾಡಬೇಕೆಂದಿದ್ದೇನೇ ”

“ ನಿಮ್ಮ ಪ್ರಯಾಣವಾವಾಗ ?”

“ ನಾಳೆಯ ದಿನ ಪ್ರಾತಃಕಾಲವೇ ಪೂನಾ ವೈಲಾನಲ್ಲಿ ಹೋರಬು ಹೋಗುತ್ತೇನೇ. ನಿನ್ನನ್ನು ನೋಡುವ ಉದ್ದೇಶದಿಂದ ವಾತ್ರ ನಾನು ಇಲ್ಲಿಗೆ ಬಂದೆ ”

“ ಹಾಗಾದರೆ ನಿನ್ನ ಈ ಉರಿನಲ್ಲಿರುವುದು ಈ ಒಂದು ರಾತ್ರಿಯು ಮಾತ್ರ”

“ ಅಷ್ಟೇ, ಅದಿರಲಿ. ನಿನ್ನ ವಿಷಯವೆಲ್ಲಾ ಹೇಳು, ವಿಮುಳಾ ” ಎಂದು ನಟರಾಜನು ಪುಷ್ಟಿನ್ನು ಎತ್ತಿಕೊಂಡನು.

ಹೋಸ ಮುಖವನ್ನು ನೋಡಿ ಮಗುವು ಕಿರುಚಿಕೊಂಡಿತು.

ಆಳ್ಳತ್ತಿದ್ದ ಮಗುವನ್ನು ವರದಳು ಎತ್ತಿಕೊಂಡು “ ಅಳಬೇಡ, ಅಳ್ಳಾ-ಅಳ್ಳಾ ” ಎಂದು ಹೇಳಿದಳು.

\* ಮಗುವು ಅಳುವನ್ನು ನಿಲ್ಲಿಸಲಿಲ್ಲ. ವರದೆಯು ಮಗುವನ್ನು ಎತ್ತಿ ಕೊಂಡು ಹೋರಿಗೆ ಹೋದಳು. ಅಡಿಗೆಯ ಮನೆಯಲ್ಲಿ ನಟರಾಜನೂ ವಿಮು ಲೆಯೂ ಇಬ್ಬರೇ ಉಳಿದರು.

ನಟರಾಜನು “ ಹೇಳು, ವಿಮುಳಾ. ನಿನ್ನ ವಿಷಯವೆಲ್ಲಾ ಹೇಳು. ಪುಷ್ಟಿ ಹುಟ್ಟಿದಳು. ಪುಷ್ಟಿ ತಂಗಿಯೋ ತಮ್ಮನೋ ಅವತಾರ ಮಾಡುವುದರಲ್ಲಿದ್ದಾನೆ. ಇನ್ನೇನು ವಿಷಯ ಹೇಳು ” ಎಂದನು.

ತಿಳಿಯಾದ ನೀರನ್ನು ಸ್ಪೃಹಿ ಕಲಕಿದ ಹಾಗಾಯಿತು. ಅವಳು ತನ್ನ ಗಲ್ಲಿದ ಮೇಲೆ ಕೈಯಿಟ್ಟುಕೊಂಡು ಕುಳಿತ್ತಿದ್ದಳು. ಅವನ ಮುಖವನ್ನು ನೋಡುತ್ತಿದ್ದಳು. ಅವನ ಕಣ್ಣಾಗಳನ್ನು ನೋಡುತ್ತಿದ್ದಳು. ಅವನ ಮಾತುಗಳನ್ನು ಕೇಳುತ್ತಿದ್ದಳು. ಪುನಃ ತನ್ನ ಜೀವನದಲ್ಲಿ ನಟರಾಜನು ಪ್ರವೇಶಿಸುತ್ತಿರುವುದನ್ನು ಮನಗಂಡಳು.

ಸ್ಪೃಹಿ ತಡೆದು, ಚೇತರಿಸಿಕೊಂಡು, “ ಇನ್ನೇರದು ತಿಂಗಳಿಗೆ ಪುಷ್ಟಿಗೆ ಏರಡು ವರ್ಷಗಳು ತುಂಬುತ್ತದೆ. ಅಷ್ಟರ ಬಳಗಾಗಿ.....” ಎಂದಳು.

“ ಈಗ ಇಲ್ಲಿದ್ದೀಯಾ, ವಿಮುಳಾ. ಶಂಕರ ವರದಾ ಶೀಲಿಯು ರೋಡನೆ ”

ವಿಮುಲೆಯ ಮುಖವು ಕಂಪಾಯಿತು. ಆದರೂ ಅವಳು ನಗ್ನತ್ವ ಲೇಇ ಇದ್ದಳು.

“ ಪುಷ್ಟಿ ಹುಟ್ಟಿವುದಕ್ಕೆ ಕೆಲವು ವಾರಗಳಿದ್ದವು. ಆಗಲೇ ಹೇರು ಮಾಕೆಟ್ಟು ಬಹಳ ಇಲಮುಖವಾಗಿದ್ದಿತು. ಬರುತ್ತು ಬರುತ್ತು ಅವರಿಗೆ

ಬಹಳ ತೊಂದರೆಯಾಯಿತು. ಒಂದು ದಿನ, ಪುಷ್ಟಿ ಹುಟ್ಟಿದ ದಿನ ಮಧ್ಯಾಹ್ನ ಅವರು ಉಟ್ಟಿ ವಾಡಿ ಕುಳಿತುಕೊಂಡಿರುವಾಗ ಪ್ರೋಕ್ರಿಕಾಲ್ ಬಂದಿತು. ಬ್ಯಾಂಕು ಮಾನೇಜರುಗಳಿಬ್ಬರು ಒಂದು ಹಣ ಕೊಡಲೇ ಬೇಕೆಂದು ಹರೆ ಹಿಡಿದ್ದರು. ಅಲ್ಲಿಗೆ ಆ ವ್ಯಾಪಾರವು ಮುಕ್ತಾಯವಾಯಿತು. ಈ ಎರಡನೆಯ ಪಾಹಾಯುದ್ಧವು ಮುಗಿದ ನಂತರ ಎಮ್ಪ್ರೋ ವ್ಯಾಪಾರಗಳಿಗೆ ಈ ದುರವಸ್ಥೆಯಾಯಿತೆಂದು ಕೇಳಿದ್ದೇನೆ. ನಿಮ್ಮ ಪುಸ್ತಕ ವ್ಯಾಪಾರವು ಹೇಗಿದೆ ?”

ನಂಟರಾಜನು ನ ಗು ತ್ವಾ “ ನನಗೆ ವ್ಯಾಪಾರವೆಲ್ಲಿದೆ, ವಿಮಲಾ. ಯಾವಾಗಲಾದರೂ ಪುಸ್ತಕ ಬರಿಯುತ್ತೇನೆ. ಯಾರಾದರೂ ಪ್ರಕಾಶಕರು ಮುದ್ರಿಸುತ್ತಾರೆ. ಅವರೀನಾದರೂ ಕೊಟ್ಟಿರೆ ಕೊಟ್ಟಿರು. ಇಲ್ಲದಿದ್ದರೆ ಇಲ್ಲ ” ಎಂದನು.

“ ಹೋಗಲಿ. ನನಗೇನಾದರೂ ಪುಸ್ತಕ ಕೊಡುವುದಕ್ಕೆ ಏಡಿ? ಈ ಮೂರು ವರ್ಷಗಳಿಂದ ಏನೂ ಪುಸ್ತಕವನ್ನು ಬರಿದಿಲ್ಲವೇನು ?”

“ ಬರಿದಿದ್ದೇನೆ. ಎರಡು ಪುಸ್ತಕಗಳು ಪ್ರಿಯಾಗಿವೆ. ನಿಮ್ಮ ಮನಗೆ ಕೆಲಿಸುವಂತೆ ಈ ದಿನವೇ ಕಾಗದ ಬರಿಯುತ್ತೇನೆ ” ಎಂದು ಹೇಳಿ, ಜೇಬಿ ನಲ್ಲಿದ್ದ ಕಾಗದವನ್ನು ತೆಗೆದು ಗುರುತು ರಾಕಿಕೊಂಡನು.

ವಿನುತೆಯು ತನ್ನ ಕತೆಯನ್ನು ಮುಂದುವರಿಸಿ “ ವರದಳಿಗೆ ಶಿಶು ವಿಹಾರ ಒಂದರಲ್ಲಿ ಸಂಬಳ. ಐವತ್ತು ರೂಪಾಯಿ ಬರುತ್ತದೆ. ಅದರ ಜೊತೆಗೆ ಮನೆಯಲ್ಲಿಯೂ ಕೆಲಸ ಮಾಡುತ್ತಾಳೆ. ನಿನ್ನೋ ಕಷ್ಟ ” ಎಂದಳು.

“ ತಂಕರ ಕೆಲಸ ಮಾಡುತ್ತಿದ್ದಾನೇನು ?”

“ ಅವನೂ ಕಷ್ಟ ಪಡುತ್ತಿದ್ದಾನೆ. ಏರಾಕ್ರಾಫ್ಟ್ ನಲ್ಲಿದ್ದ ಕೆಲಸ ಹೋಯಿತು. ಈಗ ಯಾರೋ ಸಾಗುವಾನೀ ವರ್ತಕರಲ್ಲಿ ಕೆಲಸಕ್ಕಿದ್ದಾನೆ. ಅವನು ಈ ಮನೆಯ ಜವಾಬ್ದಾರಿಯನ್ನು ಪೂರ್ಣವಾಗಿ ಹಳೆಸಿಕೊಂಡಿದ್ದಾನೆ. ಪುಟ್ಟಿ ಮಗು ಪುಷ್ಟಿಗೂ ಈ ಮನೆಗೆ ಸೇರಿದವಳಿಂದು ಕೊಂಡಿದ್ದಾನೆ ”

“ ತೀಲೆಯು ಹೇಗಿದ್ದಾಗ್ನಿ ಲೀ ?”

“ ವರದೆಗೆ ಇದ್ದ ತುಂಟತನವೆಲ್ಲಾ ಈಗ ತೀಲೆಗೆ ಬಂದಿದೆ. ಅವಳೂ ವಾಸುವೂ ಪುಷ್ಟಿನ್ನು ಸೋಡಿಕೊಳ್ಳುತ್ತಾರೆ. ಒಂದೊಂದು ದಿನ ಮಗುವು ನನ್ನ ಕೈಗೆ ಸಿಕ್ಕುವುದೇ ಇಲ್ಲ. ಒಟ್ಟಿನಲ್ಲಿ ಯಾರಿಗೆ ಕಷ್ಟವಾದರೂ ನಾನು ಸುಖವಾಗಿದ್ದೇನೇ ”

ಒಂದು ಸಿಮಿನ ಕಾಲ ಸರ್ಪರಾಜನು ನಗುನಗುತ್ತಾ ಅವಳ ಕಡೆಗೆ ಸೋಡಿದನು.

ಅನಂತರ “ ನಿಮಲಾ. ನೀನು ಸುಖವಾಗಿರುವಂತೆ ಕಂಡು ಬರುವುದಿಲ್ಲ ” ಎಂದು ಹೇಳಿದನು.

ಅವಳು ಎಲ್ಲಿಯೋ ಸೋಡುತ್ತಾ “ ಸುಖವಾಗಿದ್ದೇನೇ. ಯಾಕೆ ಇಲ್ಲ. ನನ್ನ ಅಣ್ಣ ತಮ್ಮಂದಿರೂ, ತಂಗಿಯರೂ ನನ್ನನ್ನು ಬಹಳ ಸುಖವಾಗಿಟ್ಟಿದ್ದಾರೆ. ನನಗೇನು ಕೊರತೆ ? ” ಎಂದಳ್ಳು.

“ ಹೇರು ವ್ಯಾಪಾರವು ಬಿದ್ದು ಹೋದ ನಂತರ ನೀನೂ ನೇರುತ್ತಿರು ಇಬ್ಬರೂ ಇಲ್ಲಿಗೆ ಬಂದಿರೇನು ? ”

“ ಅವರು ಎಷ್ಟೋ ಪ್ರಯತ್ನ ಮಾಡಿದರು. ನಾನು ಆಸ್ತಿತ್ವಯಿಂದ ಬರುವ ನೇಳಿಗಂತೂ ಬಹಳ ಕಷ್ಟವು ಬಂದುಬಿಟ್ಟಿತ್ತು. ಒಂದು ಆಶಾ ಕಿರಣವಾದರೂ ಇರಲಿಲ್ಲ. ನಾವು ಅದೇ ಮನೆಯಲ್ಲಿರುತ್ತಿದ್ದೇವು. ಕೆಲವು ದಿನ ಮನೆಯಲ್ಲಿದ್ದು ದನ್ನು ಮಾರಿಕೊಂಡು ತಿಂದೆವು. ಕಟ್ಟಿಕಡೆಗೆ ಇಂಣಿ ರೀನ್ನ ಏಜನ್ಸಿಯನ್ನು ತೆಗೆದುಕೊಂಡರು. ಖಚುಗಳನ್ನು ಎಷ್ಟು ಕಡಿಮೆ ಮಾಡಿದರೂ ಮನೆಯು ಭಾಡಿಗೆಯು ವಿಪರೀತ ಭಾರವಾಗಿದ್ದಿತ್ತು ”

“ ಅದಕ್ಕಾಗಿ ಇಲ್ಲಿ ಬಂದಿರೋ ? ”

“ ಅವರು ಬರಲಿಲ್ಲ. ನಾನು ಬಂದೆ. ಅವರು ಬಂದು ನನ್ನ ಮೇಲೆ ರೇಗಿದರು. ಇದನ್ನುಲ್ಲಾ ಕೇಳಿ ನೀವು ನಗುತ್ತಿರೇನೋ ? ಏನೇ ಆಗಲಿ ಕಷ್ಟವನ್ನು ಹೊರಗೆ ತೋರಿಸಿಕೊಳ್ಳಬಾರದೆಂದು ಅವರ ಇವ್ಯ. ಅದರೆ ತೋರಿಕೆಯು ಪ್ರಯೋಜನವಿಲ್ಲವೆಂದು ನಾನು ಹೇಳಿದೆ. ನಾನು ಬಡವಳಾಗಿಯೇ ಇದ್ದೆ. ಪುನಃ ಬಡತನವು ಬಂದರೆ ನಾನು ಹೆದರುವುದಿಲ್ಲ. ಅದರೆ ನಮ್ಮ ವಾಸ್ತವವಾದ ಯೋಗ್ಯತೆಗಿಂತಲೂ ಹೆಚ್ಚಾಗಿ ಬದುಕುವುದು ಮಾತ್ರ

ನನಗೆ ಇಪ್ಪುವಿಲ್ಲ—ವೆಂದು ಸ್ವೇಚ್ಛಾವಾಗಿ ಹೇಳಿದೆ. ಅವರ ಮನೋಭಾವವೇ ವಿಚಿತ್ರ. ಮೊದಲಿನಿಂದಲೂ ಸುಖವಿಲ್ಲಿಯೇ ಬೆಳೆದವರು. ಕವ್ಯವನ್ನು ಅನುಭವಿಸದವರು. ಗೌರವನಾಗಿರುವುದೆಂದರೆ ದೊಡ್ಡ ಮನೆಯಿರಬೇಕು. ಮೋರ್ಟಾರುಗಳಾರು ಬೇಕು. ಆಳುಕಾಳುಗಳಿರಬೇಕು. ಹಣವಿರಬೇಕು— ಎಂದು ಅವರ ಭಾವನೆ. ಮೊದಲು ಚೆನ್ನಾಗಿದ್ದಾಗ ಅವರು ನಮ್ಮಪ್ರಾನನ್ನು ಬೈಯ್ಯಾತ್ಮಿತಿದ್ದರು. ಮನುಷ್ಯನು ತನ್ನ ಮಕ್ಕಳಿಗೆ ಸಾಕಷ್ಟು ಬಿಟ್ಟು ಹೋಗಬೇಕು. ಬುದ್ಧಿ ಪಂತರಾದವರು ಮಾತ್ರ ಹಣವನ್ನು ಹಾಳುಮಾಡದೇ ಕಾವಾಡಿಕೊಳ್ಳುಬಲ್ಲರು—ಎಂಬುದಾಗಿ ಹೇಳುತ್ತಿದ್ದರು. ಆದರೆ ಅದೆಲ್ಲ ಅವರ ಮೇಲೆಯೇ ಏರಗಿ ಬಂದುವು. ಹಣ ಹೋಯಿತು ಕೆಲಸ. ವಿಲ್ಲ. ಅಬ್ಜ್ ! ಅವರಂತಹವರಿಗೆ ಬಹಳ ಕವ್ಯ ”

“ ಎಲ್ಲರಿಗೂ ಕವ್ಯ, ವಿವುಲಾ ಈಗೇನು ಅವನಿಗೆ ಇಂಫೂರನ್ನು ಕಂಪಿಯಲ್ಲಿ ಕೆಲಸವೇ ?”

“ ಇಲ್ಲ. ಎಷ್ಟೋ ಬಿಸೋನೆಸೋ ಕೊಡುವುದಾಗಾ ಅಗ್ರಿಮೆಂಟ್ ಮಾಡಿಕೊಟ್ಟಿದ್ದರು. ಅಗ್ಲೆಲ್ಲಿ, ಆದರಿಂದ ಆ ಕೆಲಸವು ಹೋಯಿತು. ಸುಮಾರು ನಾಲ್ಕು ತಿಂಗಳ ಪಿಂದೆ ಪುಸ್ಟಿಕೆ ತಮ್ಮ ಹಂಟ್ಯುತ್ತಾನೆಂದು ಗೊತ್ತಾಯಿತು. ಅವರ ಕೈಯಲ್ಲಿ ಬಿಡಿಗಾಸಿರಲಿಲ್ಲ. ಕೆಲಸಕ್ಕೆ ಸುತ್ತಿ ಬೇಸತ್ತಿದ್ದರು. ಆದರಿಂದ ನನ್ನನ್ನು ಮಗುವನ್ನು ಇಲ್ಲಿ ಬಿಟ್ಟು ಇನ್ನಿಂದೆಯಾದರೂ ಕೆಲಸಿಗುವುದೇನೋ ಎಂದು ಹೋಗಿದ್ದಾರೆ ”

“ ಅವನಿಂದ ಏನಾದರೂ ನರ್ತಮಾನವು ಬಂದಿತೇನು ?”

“ ಇನ್ನೊ ಇಲ್ಲ ”

ನಟರಾಜನು ಸಿಟ್ಟುಸರು ಬಿಟ್ಟು “ ಮನೆಯಿಂದ ಹೋದ ಮಗಳು ಪುನೇ ಮನಗೆ ಬಂದಿ ” ಎಂದನು.

“ ಹೋದು. ಆದರೆ ಮನಗೆ ಬಂದುದು ನನಗೆ ಸ್ವಾಲ್ಪನೂ ಕಷ್ಟವಾಗಿರಲಿಲ್ಲ. ಅವರ ಬಳಿ ಜಣವಿರಲಿಲ್ಲ. ಆದರೆ ಇಪ್ಪು ದೊಡ್ಡ ಮನೆಯಲ್ಲ ಅವರ ಒಂದು ತುತ್ತು ಅನ್ನಕ್ಕೆ ಕಷ್ಟವೇ ? ಮನೆ ಎಂದರೆ ಸಂಪಾದಿಸುವವರೂ ಕವ್ಯ ಪಡುವ ವರೂ ಮಾತ್ರ ಇರಬೇಕೇ ? ಮನೆಯೇನು ಹೋರ್ಟೆಲೇ ? ನಮ್ಮ ವಾಸು, ನಮ್ಮ ಶೀಲೆ ಇವರುಗಳು ಸಂಪಾದಿಕುವರೇ ?

ಹಾಗೆಯೇ ಅವರು ಸಂಪಾದನೆ ಮಾಡಿದ್ದು ನನಗೆ ಕಷ್ಟವಾಗಿ ಕಂಡು ಬರಲಿಲ್ಲ. ನಾವಿಲ್ಲಿಗೆ ಬಂದಾಗೆ ಪುಷ್ಟಿಗೆ ಒಂದು ವರ್ಷವೇ ಏನೋ? ಕೆಲವು ದಿನಗಳು ಎಷ್ಟೋ ಸುಖವಾಗಿದ್ದೆವು. ಪುಷ್ಟಿ ಆರು ಗಂಟೆಗೇ ಎದ್ದು ನನ್ನನ್ನು ಎಬ್ಬಿಸುತ್ತಿದ್ದಳು. ನಾನು ಬಂದು ಕಾಫಿ ಮಾಡಲು ಆರಂಭಿಸುತ್ತಿದ್ದೆ. ಅವರೂ ಎದ್ದು ಬಂದು ನನ್ನು ಜೊತೆಯಲ್ಲಿ ಕುಳಿತಿರುತ್ತಿದ್ದರು. ಮಗುವನ್ನು ತೊಡೆಯ ಹೇಳಿ ಇಂಟಿಕೊಂಡೇ ಕಾಫಿ ಮಾಡಿ ಕುಡಿಯುತ್ತಿದ್ದೆವು. ಅನಂತರ: ಮನೆಯವರೆಲ್ಲ ಕಾಫಿಯಾಗಿದೆ ಎಂದು ತಿಳಿದು ಏಳುತ್ತಿದ್ದರು. ಅಪ್ಪೇಕೆ, ಅನೇಕ ದಿನಗಳು ಅವರನ್ನೂ ಶಂಕರನನ್ನೂ ನೋಡಿದಾಗ ಶಂಕರನಿಗೆ ಅಣ್ಣನಿಲ್ಲದ ಕೊರತೆಯು ಇವರಿಂದ ನಿವಾರಣೆಯಾಗಿದೆ—ಎಂದುಕೊಳ್ಳುತ್ತಿದ್ದೆ”

ಸಂಪರಾಜನು ಕುತೂಹಲವಿಷ್ಟವಾದ ದೃಷ್ಟಿಯಿಂದ ಅವಳ ಕಡೆಗೆ ಹೋದುತ್ತಾ “ಮುಂದೇನು—ಎಂಬುದಾಗಿ ನಿನಗೆ ಆಲೋಚನೆಯು ಬರುವುದಿಲ್ಲವೇ. ನಿನು ಲಾಂಛನ” ಎಂದು ಕೇಳಿದನು.

ಅವಕು “ಅದೊಂದು ಚೇವರ ಅನುಗ್ರಹ. ಏನು ಕೆಲಸ ಮಾಡುವುದಕ್ಕೆ, ಏನು ಆಲೋಚನೆಮಾಡುವುದಕ್ಕೆ ಅಸಾಧ್ಯನೋ, ಅದರ ಚಿಂತೆ ಇರುವುದಿಲ್ಲ” ಎಂದು ಹೇಳಿ “ನಿಮ್ಮನ್ನು ನೋಡಿದುದು ಸಂತೋಷ. ನಿಮ್ಮೊಂದಿಗೆ ಪುರಸ್ತಾಗಿ ಮಾತನಾಡಲು ಅವಕಾಶವು ಸಿಕ್ಕಿದ್ದ ಅತ್ಯಂತ ಸಂತೋಷ” ಎಂದು ಹೇಳಿದ್ದು.

ಸಂಪರಾಜನು ಮಾತನಾಡಲಿಲ್ಲ. ಅವಕ ಕಡೆಗೆ ನೋಡಲಿಲ್ಲ. ಅವನು ಎತ್ತ ಕಡೆಯೋ ತಿರುಗಿಕೊಂಡಿದ್ದನು. ಆದರೆ ಉರಿಯುತ್ತಿದ್ದ ಒಲೆಯು ಬೆಂಕಿಯಲ್ಲಿ ಅವನ ಮುಖವು ಕೆಂಪಾಗಿ ಕಾಣುತ್ತಿದ್ದಿತು.

ಅದಿಗೆಯ ಮನೆಯಲ್ಲಿ ಬಹಳ ಹೋತ್ತು ಮೂನವಿದಿ ತು.

ಅನಂತರ ಸಂಪರಾಜನು “ನನ್ನನ್ನು ಏಕಾಫಕಿ ನೋಡಿದ್ದ ಆಚ್ಚಯು ಮಾಯಿತೇ?” ಎಂದು ಕೇಳಿದನು.

“ಆಚ್ಚಯುವಲ್ಲದೇ ಮತ್ತೀನು? ಈ ದಿನ ಬೆಳಿಗಿನಿಂದ ಈ ರೀತಿ ಗಾಳಿ ಹೊಡೆಯುತ್ತಿರುವುದನ್ನು ನೋಡಿ ಏನೋ ಅನಾಹತವಾಗುತ್ತದೆ, ಎಂದಿದ್ದೆ. ನೀವು ಇಂದುಬಿಟ್ಟರಿ” ಎಂದು ನಿನಲೆಯು ನಕ್ಕಿಳು.

“ನಾನು ಹೊರಗಿನ್ನ ಪ್ರತಿ ನಿಮಿಷವೂ ನಿನ್ನನ್ನು ನೇನೆಸಿಕೊಳ್ಳುತ್ತಿದೆ. ನಿನ್ನ ಜ್ಞಾನಕ ಬರದ ಒಂದು ಕ್ಷೇತ್ರವನ್ನೂ ನಾನರಿಯೇ. ನೀವೆಲ್ಲರೂ ಇಲ್ಲಿದ್ದೀರೆಂಬುದು ಕೂಡಾ ನನಗೆ ಗೊತ್ತಿರಲಿಲ್ಲ. ಈ ಎರಡು ವರ್ಷದಲ್ಲಿ ಈ ಮನೆಯನ್ನು ಬಿಟ್ಟು ಬೆಂಗಕೊರಿನಲ್ಲಿ ಎಲ್ಲಿಯಾದರೂ ಇದ್ದೀರೇನೋ ಎಂದು ಸಹ ತೋರಿತು. ಮನೆ ಬಾಗಿಲು ಹಾಕಿತ್ತು. ಹೊರಗಡೆ ನೋಡಿದರೆ ಯಾರೂ ಇದ್ದು ಹಾಗಿರಲಿಲ್ಲ. ಮನೆಯ ಪಕ್ಷದಲ್ಲಿ ನಾನು ನಡೆದುಬಂದಾಗ ಎದೆ ಹೊಡಿದುಕೊಳ್ಳುತ್ತಿತ್ತು. ಇಲ್ಲಿ ಮಾತನಾಡುವ ಧ್ವನಿಯನ್ನು ಕೇಳಿ ಯಾರೋ ಇದ್ದಾಗ್ಗೆ ರೆಂದುಕೊಂಡಿ”

“ನಿವು ನಿದ್ದೆಯಲ್ಲಿ ಬರುವವರಂತೆ ಬಂದುಬಿಟ್ಟು ರಿ”

“ಹಾಗಾದರೆ ನಿನು ನನ್ನನ್ನು ನುರೆತಿರಲಿಲ್ಲವನ್ನು”

ಆವಕ್ಷು ಕ್ಷೇತ್ರಕಾಲ ರೆಸ್ಪೈ ಹೊಡಿಯಲಿಲ್ಲ

“ನಾನು ನಿ ಮೃಣಂತ್ರ ಮರಿತು ಸುಖವಾಗಿರುವ ಪುಣ್ಯವನ್ನು ಮಾಡಿಲ್ಲ”

ಆವನೂ “ಅಂತಹ ಪುಣ್ಯ ಮಾಡಿಲ್ಲ” ಎಂದು ಪ್ರತಿಧ್ವನಿ ಮಾಡಿದನು.

ಸ್ವಲ್ಪ ಹೊತ್ತು ಸುವೃತ್ತಿದ್ದು “ವಿನುಲಾ! ಇದೇನು ಆ ಜೀವಶಿಕ್ಷೆಯೇ?” ಎಂದು ಕೇಳಿದನು.

ಆವಕ್ಷು ನಗುತ್ತಾ “ನನಗೆ ಹಾಗೆಯೇ ತೋರುತ್ತದೆ” ಎಂದು ಹೇಳಿದಳು.

“ನಮಗಿಬ್ಬಿರಿಗೂ ಅದೇ.....ಎನ್ನತ್ತೀಯಾ?”

“ಸಾನು ನನ್ನ ವಿಷಯವನ್ನು ಮಾತ್ರ ಹೇಳುತ್ತೇನೆ. ಮನುಷ್ಯರಿಗೆ ಜೀವನದಲ್ಲಿ ಬರುವುದು ಒಂದೊಂದೇ ಅವಕಾಶ. ಸರಿಯಾಗಿ ಉಪಯೋಗಿಸಿಕೊಳ್ಳುತ್ತಾ ದೇಯೋ ತಪ್ಪಾಗಿ ಉಪಯೋಗಿಸಿಕೊಳ್ಳುತ್ತಾರೆಯೋ ಒಂದೇ ಅವಕಾಶ. ಮೊದಲು ಅವರೂಡನೆ ತಿರುಗುತ್ತಿದ್ದುದು ಅವನೇಕ. ಮದುವೆಯಾಗುವಾಗಲಂತೂ ಪ್ರೇಮವೇ ಇರಲಿಲ್ಲ, ಆದರೇನು? ನಾನು ಮೊದಲಿನಂತೆ ಹುಡುಗಿಯಾಗಬಲ್ಲಿನೇ? ನಮ್ಮಮೃಷ್ಟಿ ಪುನಃ ನಾಯಂಬಲ್ಲಿ?

ಹೊಸ ಜೀವನವನ್ನು ಕಟ್ಟುವ ಹುರುಪಿನಿಂದ ನಾವು ಪುನಃ ಈ ಮನೆಯನ್ನು ಪ್ರವೇಶಿಸಬಲ್ಲವೇ? ಹಳೆಯದನ್ನು ಸೇನೆಸಿಕೊಂಡೇನು ಫಲ ”

ಪುನಃ ಗಳಿಗೆಯ ಹೊತ್ತು ತಡೆದು “ ಹೆಂಗಸರು ತಮ್ಮ ಹಿಂದಿನ ಜೀವನವನ್ನು ಸೇನೆಸಿಕೊಂಡು ನಿಸ್ತಿತರಾಗುತ್ತಾರೆ. ಗಂಡಸರಿಗೂ ಹಾಗಾಗು ತ್ತೆದೆಂದು ಕೊಂಡಿದ್ದೇನೆ. ಅಂದಿನ ದಿನಗಳ ಪ್ರೇಮವನ್ನು ಜ್ಞಾಸಿಸಿ ಕೊಂಡು ಏನೇನೋ ಎಂದುಕೊಳ್ಳುತ್ತಾರೆ. ಆದರೆ ಜೀವನದಲ್ಲಿ ಪ್ರೇಮ ಶೋಂದೇ ಮುಖ್ಯವಾದುದಲ್ಲ. ಇತರ ಎಷ್ಟೋ ಮುಖ್ಯವಾದ ಅಂಶಗಳವೇ ” ಎಂದಳು.

“ ಮುಖ್ಯವಾದ ವಿಷಯಗಳೆಂದರೆ.....”

“ ಮಾತೃತ್ವ, ಸ್ತ್ರೀತ್ವ, ಕರ್ಮವ್ಯ, ನಡತೆ.....” ಎಂದು ಹೇಳುತ್ತಾನೆಕ್ಕಳು.

ಆ ನಗುವು ತಾಯಿಯು ನಗುವ ನಗುವಿನಂತಿತ್ತು.

“ ನೀನು ಹೇಳುವುದು ಒಂದು ವಿಧವಾಗಿ ಸರಿ, ವಿನುಲಾ. ಇಲ್ಲಿಗೆ ಯಾರಾದರೂ ಬರುವುದರೊಳಗೆ ನಾನು ಮುಖ್ಯವಾದುದೊಂದು ವಿಷಯ ವನ್ನು ಮಾತನಾಡಬೇಕೆಂದಿದ್ದೇ ನೇ ”

“ ಅದು ಅಂತಹ ಮುಖ್ಯವಾದ ವಿಷಯವೇ? ”

“ ಹೌದು. ಮೊದಲೇ ಹೇಳಿದಂತೆ ನೀನು ಪ್ರತಿ ಕ್ಷಣವೂ ನನ್ನ ಕಣ್ಣು ಮುಂದಿಯೇ ಇದ್ದೆ. ನನಗೆ ಈಗ ಇಲ್ಲಿ ಬರುವ ಕೆಲಸವಿರಲಿಲ್ಲ. ನೀನು ಹೇಗಿದ್ದೀ. ಕಾಲವು ನಿನ್ನ ಮೇಲೆ ಏನು ಪರಿಣಾಮವನ್ನು ಮಾಡಿದೆ—ಎಂದು ಸೋಡಿಕೊಂಡು ಹೋಗುವುದಕ್ಕಾಗಿಯೇ ಬಂದೆ. ಅದೇ ಮುಖ. ಅದೇ ಮುಖಭಾವ. ಅದೇ ಪ್ರಕಾಶಮಾನವಾದ ಕಣ್ಣಗಳು. ಅದೇ ಆಸಂದ. ಅದೇ ಮನೋಭಾವ ” ಎಂದು ಹೇಳಿ ತಡೆದು “ ವಿನುಲಾ. ನಾನು ಪುನಃ ಬರುವುದರೊಳಗೆ ಬಡತನ ಕಪ್ಪೆಗಳು ನಿನ್ನನ್ನು ಹಾಕಿ ಆರೆದಿನೆ. ಎಷ್ಟೋ ದುಃಖವು ಬಂದಿದೆ. ಎಂತಹ ಹೆಂಗಸೇ ಆದರೂ ಇವು ಗಳನ್ನು ತಡೆದುಕೊಳ್ಳಲಾರಳು. ನೀನು ತಡೆದುಕೊಂಡಿದ್ದೀರೆಯೆ. ಸ್ತ್ರೀತ್ವದ ಈ ಉಚ್ಛ್ರಾತ ಆದರ್ಥವು ನನ್ನ ತಲೆಯು ಬಾಗುವಂತೆ ಮಾಡಿದೆ ” ಎಂದನು.

ಅವಳಿಗೆ ಅಳುವು ಬಂದುಬಿಟ್ಟಿತು. ಬಿಕ್ಕಿಬಿಕ್ಕಿ ಅಳುಲು ಹೊಡಲು ಹಾಡಿದ್ದು.

“ ಆಳಬೇಡ, ವಿಮುಲಾ. ನೀನು ಅಳುವುದರಿಂದ ನನಗೆ ಬಹಳ ದುಃಖವಾಗುತ್ತದೆ. ನಾನು ಆಡಬೇಕೆಂದರುವ ಹಾತು ಕೇಳು. ನಾನು ಶಿಥಿಗೆ ಸ್ವಲ್ಪ ಸಾಲ ಕೊಟ್ಟು ಹೋಗಬೇಕೆಂದು ಕೊಂಡಿದ್ದೇನೆ ”

“ ಜೀಡ. ಈಗ ಸದ್ಯದಲ್ಲಿ ನಮಗೆ ಅಪ್ಪು ಕಷ್ಟವಿಲ್ಲ. ತಿಂಗಳ ಒಂದೆ ಶೀಲಾಗೆ ಕ್ರಾಸ್ ವರ್ಡನಲ್ಲಿ ಘನಾರು ರೂಪಾಯಿ ಬಂದಿತು. ಇದ್ದ ಸಾಲಸೋಲಗಳನ್ನು ತೀರಿಸಿಬಿಟ್ಟಿವು. ನನಗೆ ಇವನದಲ್ಲಿ ವಿಚಿತ್ರವಾದು ಹೊಂದು ಅನುಭವವಾಗಿದೆ. ಅತ್ಯಂತ ಕಷ್ಟವು ಬಂದು ತಡೆದುಕೊಳ್ಳಲಾ ರದೇ ಇರುವಾಗ ದೇವರು ಯಾವುದಾದರೂಂದು ಬಗೆಯಾಗಿ ಸಹಾಯ ಮಾಡುತ್ತಾನೆ ”

“ ಶೀಲಾ ಕ್ರಾಸ್ ವರ್ಡನಲ್ಲಿ ಗದ್ದಳೇ ? ಭೇಣ್ಣ. ಎಲ್ಲಿ, ಅವಳು ಕಾಣಲೇ ಇಲ್ಲವಲ್ಲ ”

“ ನಿಮಗೆ ಹೇಳಲೇ ಇಲ್ಲ. ಅವಳು ಗಮಕಿಗಳಲ್ಲಿ ಗದುಗಿನ ಭಾರತ ಶಿರಲು ಕಲಿಯುತ್ತಿದ್ದಾಳೆ. ಅಲ್ಲಿಗೆ ಹೋಗಿರಬಹುದು ”

“ ನನ್ನ ಮಾತು ಕೇಳು, ವಿಮುಲಾ. ನನ್ನ ಬಳಿ ಹಣ ತೆಗೆದು ಕೊಂಡರೆ ಪರವಾಯಿಲ್ಲ. ನಾನೊಂದು ಸ್ವಲ್ಪ ಕೊಟ್ಟು ಹೋದರೆ ನನಗೆ ಕಷ್ಟವಾಗುತ್ತದೆಂದು ಕೊಂಡಿದ್ದೀರೂ ? ಹಣವಿದ್ದರೆ ಸಮಯದಲ್ಲಿ ಕ್ರೈಸ್ತಾಯಿತ್ತದೇ.....”

ಅವನು ವಿನುಲೆಯ ಕಡೆಗೆ ಬಗ್ಗೆ ಆ ಮಾತು ಹೇಳುತ್ತಿದ್ದನು. ಮುಂದೆ ಮಾತನಾಡುವುದರಲ್ಲಿ ಅವನ ಕಣ್ಣಗಳಲ್ಲಿ ನೀರು ತುಂಬಿ ಬಂದಿತು ಕತ್ತು ಕಟ್ಟಿಕೊಂಡಿತು.

“ ವಿನುಲಾ. ನನ್ನ ಕಾಣಿಕೆಯನ್ನು ಕೊಡುವುದರಿಂದ ನಾನು ಆನಂದಿತವಾಗುವುದಾದರೆ-ನೀನೆನಿಸಿದನ್ನು ತಿರಸ್ಕುರಿಸುವುದರಿಂದ ನಾನು ದುಃಖ ಭಾರವಾದ ಹೈದರಾಂದ ಹಿಂತಿರುಗುವಂತಾದರೆ.....”

“ ಬೀಡ. ನನ್ನ ಮಾತು ಕೇಳಿ, ಈಗ ಬೇಡ.....ನಾನು ಈಗೇನೂ ತೆಗೆದುಕೊಳ್ಳಲಾರೆ. ಅಂತಹ ಅವಶ್ಯಕತೆ ಈಗೇನಿರುವುದು ? ಶಂಕರನಿಂ

ದಲೂ ವರದೆಯಿಂದಲೂ ಏನೋ ಒಂದು ಬಗೆಯಾಗಿ ಸಂಸಾರವು ನಡೆಯುತ್ತದೆ. ಅಷ್ಟು ಕೊನ್ನಿನ ನನಗೆ ಹಣವೇಕೆ? ನಾನು ತೀರಿಸಿಕೊಳ್ಳಬೇಕಾದ ಆಸೆಯೇನಿದೆ.....”

ಆವಳು ಮುಂದೆ ಮಾತನಾಡುವುದರಲ್ಲಿ ನಟರಾಜನು “ ವಿಮಲಾ. ಈಗ ನಿನಗೇನು ಇಪ್ಪತ್ತು ಮೂರು, ಇಪ್ಪತ್ತು ನಾಲ್ಕು ವರ್ಷಗಳಿರಬಹುದೇ?” ಎಂದನು.

“ ಹೆಚ್ಚು ಕಡಿಮೆಯಾಗಿ ಅಪ್ಪಷ್ಟೇ ”

“ ಈಗಲೇ ಮುದುಕಿಯಾಗಿ ಬಿಟ್ಟೆಯೇನು ?”

“ ಹಾಗಲ್ಲ. ವಯಸ್ಸಿನ ನೇಲೆ ಅದನ್ನು ನಿಣರಿಯಿಸಬಾರದು. ನನಗೆ ಕಂಡು ಬರುವಂತೆ ನನ್ನ ಜೀವನವೇ ಮುಗಿದು ಹೋಗಿದೆ. ಈಗೇ ನಾದರೂ ಆಗಬೇಕಾದರೆ ತಂಕರ, ವಾಸು, ಶೀಲಾ ವರದೆಯಿರಿಗಾಗಬೇಕು. ಅವರ ಜೀವನವೇ ಬದಲಾಗುವಂತೆ ದೇವರು ಕಣ್ಣಿತ್ತಿ ನೋಡಬೇಕು. ಅವರ ವಯಸ್ಸಿನವರೆಲ್ಲರೂ ಎಷ್ಟೂ ಅನಂದವಾಗಿದ್ದಾರೆ. ಅವರಿಗೆ ಏನೀಡೆ ?”

“ ಏನ್ನುಂತಹ ಸಹೋದರಿ ಇದ್ದಾಳೆ ”

“ ಅವರು ಹೇಳುತ್ತಿರುವುದೂ ಅದೇ. ಹೇಗೋ ನಾವು ನಮ್ಮ ಅಧ್ಯಷ್ಟದ ದಿನಗಳಿಗಾಗಿ ಬದುಕಿರಬೇಕು. ಬದುಕಿದ್ದು ಕಾಯಬೇಕು. ಕಾಯುವಾಗ ನಗುನಗುತ್ತಿರಬೇಕು ”

“ನಿಮ್ಮ ತಂದೆಯು ಸಾಯುವ ನೋಡಲು ಬ್ಯಾಂಕಿನಿಂದತೆಗೆದುಕೊಂಡ ಬಾಂಡುಗಳ ವಿನಯವೇನಾದರೂ ಗೊತ್ತಾಯಿತೇನು ?”

“ ಇಲ್ಲ. ಅ ಮ್ಮೆನೇ ಅವುಗಳನ್ನು ವಾರಿಬಿಟ್ಟಿರಬೇಕು. ಎಲ್ಲ ಕಡೆಯೂ ವಿಚಾರಿಸಿದೆವು. ಒಂದೂ ಗೊತ್ತಾಗಲಿಲ್ಲ ”

ತಂಕರನು ಬಂದನು. ಅವನ ತಲೆ ಎಲ್ಲವೂ ಗಾಳಿಯಿಂದ ಕೆದರಿಹೋಗಿದ್ದಿತು. ಆಗ ಸುವಾರು ಅರುಗಂಟಿಯಾಗಿರ ಬಹುದು. ಆದರೆ ಮೋಡಗಳು ಅವರಿಸಿದ್ದರಿಂದ ಸ್ವಲ್ಪ ಕತ್ತಲಾಗಿದ್ದಂತೆ ಇದ್ದಿತು. ಬಾಗಿಲುಗಳೂ ಕಿಟಿಕೆಗಳೂ ಹೊಡಿದುಕೊಳ್ಳತ್ತಿದ್ದವು. ಗಾಳಿಯು ರೊಯ್ಯನೇ ಬೀಸುವ ಶಬ್ದವು ಕೇಳಬರುತ್ತಿದ್ದಿತು. ವಾಸುವು ಓಡಿ ಓಡುತ್ತಾ ಬಂದನು. ಶೀಲೆಯು ಬಂದಳು. ನಟರಾಜನನ್ನು ನೋಡಿ ನಕ್ಕಳು. ತನ್ನ ಮೃದು

ವಾದ ದಸಿಯಿಂದ ವೆಂಟರಾಯನಿಂದ ಅಕ್ಕನಿಗೆ ಕಾಗದವು ಬಂದು ತಿಂಗಳು ಗಳ ಗಟ್ಟಿಲೆಯಾಯಿತೆಂದು ಹೇಳಿದಳು. ಅದನ್ನು ಕೇಳಿ ನಿಮಿಲೆಯು ಎಲ್ಲಿಯೋ ನೋಡುತ್ತಾ ತಟ್ಟಿಗಳಲ್ಲಿ ಉಪ್ಪಿಟ್ಟು ಹಾಕತೊಡಗಿದಳು. ನಟರಾಜನಿಗೆ ಮರಿಯಾಗಿದ್ದ ಅವಳ ಮುಖವು ಕಾಣಿಸೇ ಇದ್ದು ದರಿಂದ ಅವಳ ಕೃಶವಾದ ದೇಹವನ್ನು ನೋಡುತ್ತಿದ್ದನು.

ಎಲ್ಲಿಡೂ ಉಪ್ಪಿಟ್ಟು ತಿಂದರೂ.

ಶಂಕರನು ಅತ್ಯುತ್ತಾಹದಿಂದ ನಟರಾಜನ ಪರ್ವತಾರೋಹಣದ ಕಡೆಯನ್ನು ಕೇಳಿತೊಡಗಿದನು. ಬೆಳಗಿನಿಂದ ಕೆಲಸ ನೂಡಿ ಸಪ್ಪಗಾಗಿದ್ದ ಅವನ ಮುಖವು ಸಾಹಸ ಪೂರ್ವಾದ ಆ ವೃತ್ತಾಂತಗಳನ್ನು ಕೇಳಿ ಕಷಿಗೂಡುತ್ತಾ ಬಂದಿತು. ಅವರಿಬ್ಬರೂ ಮಾತ್ರ ಆರಂಭಿಸುತ್ತು ಲೇ ನಿಮಿಲೆಗೆ ಅಡಿಗೆಯ ಕೆಲಸಗಳನ್ನು ಮಾಡಲು ಬಿಡುವು ಸಿಕ್ಕಿತು. ಅವಳು ಬೆಳಿಯು ಬೆಂದಿದ್ದ ಕಂಚು ತೆಗೆದು ಪಕ್ಕದಲ್ಲಿಟ್ಟು, ಅಕ್ಕೆಯನ್ನು ತೊಳಿದು ಒಲೆಯ ಮೇಲಿಟ್ಟಳು.

ನಟರಾಜನು “ನಾನೇನು ಈ ರಾತ್ರಿ ಉಪಕ್ಕೆ ಇರಬೇಕೇನು?” ಎಂದು ಕೇಳಿದನು.

ನಿಮಿಲೆಯು ನಗುತ್ತಾ “ಇರಬೇಕಾಗಿಲ್ಲ. ಅದರೆ ನೀವು ಇದ್ದೀ ಇರುತ್ತಿರಿ” ಎಂದಳು.

ಅವನಿಗೆನು ಮಾತನಾಡಬೇಕೋ ತೋರಲಿಲ್ಲ.

ಶಂಕರನು “ನಿಮುಲಾ. ಅವರೂ ಪವಾಗಿ ಬಂದಿದ್ದಾರೆ. ಬಂದಿಷ್ಟು ಹಪ್ಪಳ ಸಂಡಿಗೆಗಳನ್ನು ದರೂ ಕಡೆಯಬಾರದೆ?” ಎಂದನು.

ಶೀಲಿಯು “ಅಣ್ಣನೇನೋ ಹೇಳಿದ. ನಮಗೂ ಸಂತೋಷವೇ! ಅದರೆ ಡಬ್ಬದಲ್ಲಿ ಎಣ್ಣೆ ಇರುವುದೋ ಇಳ್ಳವೋ ನೋಡುತ್ತೇನೆ” ಎಂದು ನೋಡಿದಳು.

ಡಬ್ಬದಲ್ಲಿ ಸ್ಪುಲ್ವ ಎಣ್ಣೆ ಇದಿತು.

ಅಡಿಗೆಯಾಗಿ ಉಪಕ್ಕೆ ಕುಶಿತುಕೊಳ್ಳುವ ವೇಳಿಗೆ ಕುಂಭಮೌರ್ಣಿ ವಾಗಿ ಮಳಿಯು ಬೀಳತೊಡಗಿತು. ಮನೆಯಲ್ಲಿ ಕೆಲವು ಕಡೆ ಸೋರು

**ತ್ತಿದ್ದ ದೂ ಹಜಾರದಲ್ಲಿಯೂ ಅದರ ಪಕ್ಕದ ಸಣ್ಣ ಕೋಟಿಯಲ್ಲಿಯೂ ಮತ್ತು ಅಡಿಗೆಯ ಮನೆಲ್ಲಾಲ್ಲಿಯೂ ಸೋರುತ್ತಿರಲಿಲ್ಲ. ನಾವಿತ್ರಮೃನವರು ರಾತ್ರಿಯ ಹೊತ್ತು ಉಟ್ಟ ಮಾಡುತ್ತಿರಲಿಲ್ಲ. ಅವರು ಹಜಾರದ ಒಂದು ಕೋನೆಯಲ್ಲಿ ರಾಸಿಗೆಯ ಮೇಲೆ ಮಲಗಿದ್ದರು. ಅವರಿಗೆ ಎಚ್ಚರವಾಗಿಯೇ ಇದಿತ್ತ. ಅತ್ತ ಕಡೆಯೇ ಇದ್ದ ಸಣ್ಣ ಕೋಟಿಯಲ್ಲಿ ಪುಷ್ಟಳು ಮಂಗಿ ನಿದೆ ಮಾಡುತ್ತಿದ್ದಳು.**

ಶ್ರೀಲೇಖು ವರದೆಯೂ ದೀಪವನ್ನು ಎಲ್ಲಿ ಕಡೆಗೂ ಕಾಣಬಂತೆ ಒಂದು ಸಣ್ಣ ಮುಕ್ಕಾಲು ಮನೆಯ ಮೇಲಿಟ್ಟು ತಟ್ಟಿಗಳನ್ನು ರಾಕಿದರು. ನಟರಾಜನಿಗೆ ಬಾಳಿಯ ಎಲೆಯನ್ನು ಹಾಕಿದರು. ಉಸ್ಟಿನಕಾಯಿ, ಹಪ್ಪಳ ಸಂಡಿಗೆ ಮತ್ತು ಅನ್ನ ಇವುಗಳನ್ನು ಒಂದು ಬಾರಿ ಬಡಿಸಿ ಅವರುಗಳೂ ಉಟಕ್ಕೆ ಕುಟುಂಬದರು.

ನಟರಾಜನ ಎಲೆಯನ್ನು ಮೊದಲು ಹಾಕಿದ್ದಿತ್ತು. ನಿಮಲೀಯು ಒಂದು ಕೈಯಲ್ಲಿ ಸ್ಥಳೀ ಕೊಳ್ಳಬೇಕಾದ ಪ್ರಶ್ನೆಯನ್ನು ಒಡಿದು ಬಲಗ್ಗೆಯಲ್ಲಿ ಸ್ವೀಕೃತಿ ಪೂರಿಸಿದು ಬಡಿಸುವುದಕ್ಕೆ ಬಂದರು. ಸೇರಗನ್ನು ಬಿಗಿಯಾಗಿ ಎಳೆದು ಹಿತ್ತಿಸಿ ಕೊಂಡು, ಸೀರೆಯ ಸೆರಿಗೆಯನ್ನು ಮುದುರಿಕೊಂಡು ಇಂದ ಅವಕನ್ನು ನಟರಾಜನು ನೆಟ್ಟು ನೋಟಿದಿಂದ ಸೋಡಿದನು. ಬಡಿಸಲು ಬಂದು ನಿಂತಿರುವ ನಿಮಲೀಯನ್ನು ಸೋಡಿ ಇಂತಹ ರೂಪವಾಗಿರುತ್ತದೆ ಹೆಂಗಸನ್ನು ತಾನು ಕಂಡೇಜಲ್ಲಿವೆಂದುಕೊಂಡನು. ಹಿಂದೆ ಅವನು ನಿಮಲೀಯನ್ನು ಎಪ್ಪೋರ್ತಿ ಬಾರಿ ಸೋಡಿದ್ದನು. ಈಗ ಕಂಡವ್ಯು ಆಕರ್ಷಣವಾಗಿ ಆವನಿಗಂದೂ ಅವಕುಕಂಡಿರಲಿಲ್ಲ.

ಉಂಟು ಮಾಡುತ್ತಾ ಶಂಕರನು ಸಹಿರಾಜನನ್ನು ಕುರಿತು “ನೀವು ಇನ್ನು ಎಷ್ಟು ದಿನ ಈ ಉರಿನಲ್ಲಿರುತ್ತಿರು?” ಎಂದು ಕೇಳಿದನು.

“ ಈದಿನ ರಾತ್ರಿ, ಮಾತ್ರ ”

ఆవను “ ఆయ్యో ఇదేను ? ” ఎందన.

ಶಂಕರನು ಸಂಪರಾಜನು ಹೇಳಿದ ಪೂರ್ತಿಗೆ “ ಅಯ್ಯೋ ಇದೇನು ? ” ಎಂದನು. ಅದರೆ ಅಂತಹ ವರಿಸ್ತಿಯೇ ಒಂದೊದಗಿತು. ಪ್ರಚಂಡ ಮಾರುತ್ವೋಂದು ಬೀಸಿತು. ಬಾಗಿಲು ಪಾಠರನೇ ಬೀಸಿದೀಪವು ಆರಿತು.

ಮಳೆಯ ಇರುಜಲು ಹೊಡೆಯುವುದಕ್ಕೆ ಆರಂಭವಾಯಿತು. ದೂರದಲ್ಲಿ ಸಿಡಿಲು ಬಡಿದ ಕರೋರವಾದ ಶಬ್ದವು ಕೇಳಬಂದಿತು. ಮನೆಯ ಹತ್ತಿರದ ಯಾವುದೋ ಮರದ ಕೊಂಬೆಯು ಕಟಕಟನೆ ಮುರಿದ ಧ್ವನಿಯು ಕೇಳಿಸಿತು. ಅದೇ ಕ್ಷಾದಲ್ಲಿ ಭೀಕರವಾದ ಶಬ್ದ ಶ್ರೇಂದಾಗಿ ಮನೆಯ ಚಾವಣಿಯೂ ಗೊಡೆಗಳೂ ಕೆಳಗುರುಳಿದೆಂತಾಯಿತು.

ಯಾರಿಗೂ ಮೈಮೇಲೆ ಜ್ಞಾನವಿರಲಿಲ್ಲ. ಎಲ್ಲರೂ ಹೆಡರಿ ಹೊರಗೋಡಿ ಬಂದರು. ಆ ಅವಾಂತರದಲ್ಲಿ ಯಾರು ಎಲ್ಲಿದ್ದಾರೆಂದು ಒಬ್ಬರಿಗೂ ಗೊತ್ತುಗೆಲ್ಲಿಲ್ಲ.

ಆದರೆ ನಟರಾಜನು ಸ್ಪೃಹಿ ಹೊತ್ತನಲ್ಲಿಯೇ ಸಾವಿತ್ರಮೃನವರನ್ನು ಹೊರಗೆತ್ತಿ ಕೊಂಡು ಬಂದನು. ಹೊರಗೆ ಬಂದವನು “ ವಿನುಲಾ—ವಿನುಲಾ ” ಎಂದು ಕೂಗಿದನು.

ಹೆಣ್ಣು ಧ್ವನಿಯೆಂದು “ ವಿನುಲೆಯು ಇಲ್ಲಿಲ್ಲ. ರೂಪಿನಲ್ಲಿ ಮಾಲಿಗಿದ್ದ ಪುಷ್ಟಿನ್ನು ಕರೆದುಕೊಂಡು ಬರಲು ಹೋಗಿದ್ದಾಗೇ ” ಎಂದು ಹೇಳಿತು.

ನಟರಾಜನು ಕರೆದನು. ಯಾರೋ ಬಂದು ಸಾವಿತ್ರಮೃನವರನ್ನು ಹಿಡಿದುಕೊಂಡು ಅವರ ಮೇಲೆ ಮಳೆ ಬೀಕೆದಂತೆ ಅಡ್ಡವಾಗಿ ನಿಂತು ಕೊಂಡರು.

ಪುನೇ ನಟರಾಜನು “ ವಿನುಲಾ—ವಿನುಲಾ ” ಎಂದು ಕೂಗಿಕೊಂಡು ಒಳಗೆ ಹೋದನು. ಒಳಗೆಲ್ಲಿಯೋ “ ಬರುತ್ತಿದ್ದೇನೇ ” ಎಂಬ ಧ್ವನಿಯು ಕೇಳಿಸಿತು.

ಅವನು ಕತ್ತಲೆಯಲ್ಲಿ ಧ್ವನಿ ಬಂದ ಕಡೆಗೆ ಹೋದನು. ದಾರಿಯಲ್ಲಿ ಪನೇನೋ ಬಿಡ್ಡಿದ್ದವು. ಒಮ್ಮೆ ಮಿಂಚು ಮಿಂಚಿತು. ಆದರೆ ಜಳಕಿನಲ್ಲಿ ಅವನು ವಿನುಲೆಯನ್ನು ಸೋಡಿದನು. ಆದರೆ ಆ ಸೋಡವು ಭೀಕರವಾದ ದೃಶ್ಯ. ಸೋಡದೇ ಬರುವಾಗ ತೂಲೆಯು ಅವಳ ಹೊಟ್ಟಿಗೆ ತಗುಲಿ “ ಅಯ್ಯೋ ” ಎಂದು ಕೂಗಿಕೊಂಡು ಕೆಳಗೆ ಬಿಡ್ಡಿತು.

ನಟರಾಜನು ಮುಂದೆ ಹೋಗಿ ಅವಳನ್ನು ಎಬ್ಬಿಸಿದನು. ಕೀರಾರನೆ ಕಿರುಚಿಕೊಳ್ಳತ್ತಿದ್ದ ಮಾಗುವನ್ನು ಎತ್ತಿಕೊಂಡನು. ವಿನುಲೆಯನ್ನು ನಡೆಸಿ ಕೊಂಡು ಮುಂದೆ ಬಂದನು.

ಆಪ್ಟಿ ಹೊತ್ತಿಗೆ ಇವರಿಬ್ಬರನ್ನೂ ಹುಡುಕಿಕೊಂಡು ಶಂಕರನೂ ಬಂದನು. ಅವನು ನಟರಾಜನ ಕೈಯಿಂದ ಮಗುವನ್ನೂ ಎತ್ತಿಕೊಂಡನು.

ಪಕ್ಕದಲ್ಲಿದ್ದ ಮರದ ದೊಡ್ಡ ದೊಂದು ಕೊಂಬೆಯು ಮನೆಯ ಮೇಲೆ ಬಿಡ್ಡಿತ್ತು. ಹಳೆಯ ಮನೆಯು ಬಂದು ಭಾಗವು ಮುರಿದು ಕೆಳಗೆ ಬಿಡ್ಡಿತ್ತು. ಅಡಿಗೆ ಮನೆಯು ಕಡೆ ಎಲ್ಲವೂ ಸರಿಯಾಗಿದ್ದಿತ್ತು. ಅಡಿಗೆಯ ಮನೆಯಲ್ಲಿ ಒಲೆಯಲ್ಲಿ ಬೆಂಕೆ ಇದ್ದಿತ್ತು.

ಶಂಕರನೂ ನಟರಾಜನೂ ವಿನುಲೆಯನ್ನೂ, ಅವಕ ಮಗುವನ್ನೂ ಅಡಿಗೆಯ ಮನೆಯಲ್ಲಿ ಕೂರಿಸಿದರು. ಹೊರಗೆ ಹೋಗಿ ಸಾವಿತ್ರಮೃನವ ರನ್ನು ಎತ್ತಿಕೊಂಡು ಬಂದರು. ಆರಿ ಹೋಗಿದ್ದ ದೀಪವನ್ನೂ ಹಚ್ಚಿಟ್ಟರು. ಹುಡುಗರೆಲ್ಲರೂ ಒಳಗೆ ಬಂದರು.

ಆದರೆ ಸಾವಿತ್ರಮೃನವರ ವಾರಣವು ಹೋಗಿತ್ತು. ದೀಪದ ಬೆಳಕಿನಲ್ಲಿ ಅವರ ತಲೆಗೆ ವೆಬ್ಬು ಬಿದ್ದು ಗಾಯಾಗಿರುವುದು ಕಂಡುಬಂದಿತ್ತು. ಆರಕ್ತವೂ ಮಳೆಯ ನೀರಿನಲ್ಲಿ ತೊಯ್ದು ಹೋಗಿತ್ತು.

## ೨೨

ಎರಡು ದನಗಳ ಸಂತರ ಸಂಘಾಜ್ಞಕುಲ ವಿಮಲೀಯು ಪಾಠೀ ವಿಲಾಸ ಆಸ್ತ್ರೇಲಿಯ ಸ್ವಿಷ್ಟ್‌ರ್‌ ವಾಡಿಸನ್ಹಿ ಮಲಗಿದ್ದಾರು. ಅವಕ ಬಿಳಿಚಿಕೊಂಡಿದ್ದ ಪ್ರಶಾಂತವಾದ ಮುಖಕ್ಕೆ ಅವಕು ಮಲಗಿದ್ದ ಬಿಳಿಯು ಹಾಸಿಗೆಯೂ, ತಲೆ ಯಿಂಟ್ಟುಕೊಂಡಿದ್ದ ಬಿಳಿಯ ದಿಂಬೂ ಹಿನ್ನೆಲೆಯಂತೆ ಕಂಡು ಬರುತ್ತಿದ್ದನು.

ಅವಕ ಮುಖದಂತೆ ಅವಕ ದೇಹಪೂ ಮತ್ತು ಮನಸ್ಸಾ ಹಾಂತ ವಾಗಿರೆಲ್ಲ. ಆದರೆ ದೇಹದ ಪ್ರಖಿರವಾದ ಯಾತನೆ ಮತ್ತು ಆವರೇಷ್ಣ ನ್ಯಾನ ಅವಾಯಗಕ್ಕ ಕಳಿದುಹೋಗಿದ್ದನು. ಈ ದಿನ ಮಧ್ಯಾಹ್ನ ಅವಕು ಸ್ವಲ್ಪ ಅಹಾರವನ್ನು ತೆಗೆದುಕೊಂಡಿದ್ದಾರು. ಆದರಿಂದ ಸ್ವಲ್ಪ ಶಕ್ತಿಯು ಬಂದು ಮಾತನಾಡುವಂತಿದ್ದಿತು. ವಕ್ಕೆದಲ್ಲಿ ಹಾಕಿದ್ದ ಕುಚ್ಚಿಯ ಮೇಲೆ ಶಂಕರನು ಕುಳಿತು ಅವಕೊಡನೆ ಮಾತನಾಡುತ್ತಿದ್ದನು.

ಮೂರು ದಿನಗಳ ಹಿಂದಿನ ರಾತ್ರಿ ಗಾಳಿ ಬೀಸಿದುದೂ, ಮಳೆ ಬಂದುದೂ, ಮನೆಯು ಬಿದ್ದು ದೂ, ತನಗೆ ಅವಾಯವಾದುದೂ ಸೆನಸಿದ್ದಿತು. ಅವಕ ಹೊಟ್ಟಿಗೆ ಸೆಟ್ಟು ತಗುಲಿದ್ದಿತು. ಆದರಿಂದ ಆವರೇಷ್ಣ ಸಹ ಆಗಿತ್ತು. ಅದನ್ನು ವಿಮಲೀಗೆ ಸೆನಸಿದ್ದಿತು. ಅದರ ಮೂದಲಿನ ಮತ್ತೆ ಸಂಸಾರಗಳ ಅರಿವುಗಳೂ ಇದ್ದನು. ಆದರಿ ಆಸ್ತ್ರೇಲಿಯಲ್ಲಿ ಮಲಗಿದ್ದ ಅವ ಇಗೆ ಅವುಗಳೆಲ್ಲವೂ ಸ್ವಷ್ಟಿ ದಂತೆ ಭಾಸವಾಗುತ್ತಿದ್ದನು.

ಸಡೆದ ಆಸಾದುತ್ತವನ್ನು ಕರಿತು ಮಾತನಾಡಿದ ಶಂಕರನ ಮಾತಿಗೆ ಮರುಮಾತಾಗಿಯೋ, ಖತ್ತರವಾಗಿಯೋ ವಿಮಲೀಯು “ನಾವು ಬಡವರಾ

ಗಿರಬಹುದು, ತಂಕರ. ಆದರೆ ಪುಷ್ಟಿಗೆ ತಮ್ಮನಿಲ್ಲವೆಂಬುದು ಮನಸ್ಸಿನೀನೋ ಒಂದು ಬಗೆಯಾಗಿದೆ ” ಎಂದಳು,

“ ಅದು ಸರಿ. ಆದರೆ ಯಾವ ಮಗುವೂ ನಮಗೆ ಪುಷ್ಟಿಪ್ಪು ಸ್ಥಿರಯಾಗುವುದಿಲ್ಲ ”

ಆ ಮಾತಿಗೆ ವಿವಿಲೆಯು ನಕ್ಕಿಬಿಟ್ಟಿಳ್ಳ.

“ ನಿಮಲಾ. ವರದೆಯು ನಿನಗೆ ಅತ್ಯೇಯ ವಿಷಯವೆಲ್ಲವನ್ನೂ ಹೇಳಿದಳೇನು ? ”

“ ಆ ರಾತ್ರಿಯೇ ನನಗೆ ಒಂದು ವಿಧವಾಗಿ ಗೊತ್ತಾಗಿದ್ದಿತು. ಈ ದಿನ ಚೀಕಾಗ ವರದಾ ಪುಷ್ಟಿನ್ನು ಕರೆದುಕೊಂಡು ಬಂದಿದ್ದವರು ಎಲ್ಲ ವನ್ನೂ ವಿವರವಾಗಿ ಹೇಳಿದಳು. ಅತ್ಯೇ ಸತ್ಯದು ದುಃಖವಿಲ್ಲವೆಂದು ನಾನು ಹೇಳುವುದಿಲ್ಲ. ಹನ್ನೇರದು ಹದಿಮೂರು ವರ್ಷಗಳಿಂದ ಅವಳ ಬುದ್ಧಿಯು ಸರಿಯಾಗಲಿಲ್ಲ. ಮೈ ಜೀನ್ನಾಗಿರಲಿಲ್ಲ. ಆದರೆ ಅನಾಹತವಾಗಿ ನಾಯ ಭಾರದಾಗಿದ್ದಿತು, ಅಷ್ಟೇ ”

ತಂಕರನು “ ಆದರೆ ಅತ್ಯೇ ಇಲ್ಲದಿರುವುದು ಮನೆಯು ಭಿಂಬಿಸ್ತುವಂತಾಗಿದೆ. ಶೀಲೆಯು ಅತ್ಯೇಗಾಗಿ ಕೊರಗುತ್ತಿದ್ದಾಗಿ ಹೇಳಿ. ನಿಮಲಾ, ಅತ್ಯೇ ಮರಣದಿಂದ ಅವಳ ಹುಡುಗತನವು ಹೋಗಿರುವಂತಿದೆ. ಅವಳು ಮಂಕಾಗಿ ಹೋಗಿದ್ದಾಗಿ ಹೇಳಿ ”

ವಿವಿಲೆಯು ಕಣ್ಣಿನಲ್ಲಿ ನೀರು ತಂದುಕೊಂಡು “ ಆದರೆ ನನಗೆ ಒಂದೇ ತೈಪ್ಪಿ. ಅತ್ಯೇ ಪರಿಹೋಕದಲ್ಲಿ ಅಮ್ಮು ಅಪ್ಪನನ್ನು ನೋಡಿದಾಗ ನಮ್ಮ ಮೇಲೆ ಏನೂ ದೂರು ಹೇಳುವಂತಿಲ್ಲ ” ಎಂದಳು.

ತಂಕರನು ಪ್ರಕಾಶ ರಹಿತವಾದ ನಗುವನ್ನು ನಗುತ್ತಾ “ ಆಮ್ಮ ಅಪ್ಪನ ಬಳಿ ದೂರು ಹೂರು ಹೇಳುವುದಿಲ್ಲ ಬಂದಿತು. ಆವರು ಇಷ್ಟು ಬಡತನದಲ್ಲಿಯೂ ಅತ್ಯೇಯನ್ನು ಸರಿಯಾಗಿ ನೋಡಿಕೊಂಡರಲ್ಲ-ಎಂದು ಸಂತೋಷ ಪಡುತ್ತಾರೆ ” ಎಂದನು.

ಅನಂತರ ತಂಕರನು ಮಾತನಾಡಲು ಹೋಗಿ ಆಡಲು ಸಂಕೋಚ ಪಟ್ಟುಕೊಂಡು ನಿಲ್ಲಿಸುತ್ತಿದ್ದನು.

ಆದಕ್ಕೆ ಪಿನುಲೆಯು “ ನೀನೇನೂ ಸಂಕೋಚ ಪಡಬೇಕಾಗಿಲ್ಲ,

“ ಕರ. ನನಗೆ ಅರೋಗ್ಯವಾಗಿದೆ. ನನ್ನ ಮನಸ್ಸಿಗೆ ಎಂತಹ ದುಃಖವನ್ನು ಹೇಳಬಂತೂ ತಡೆದುಕೊಳ್ಳಲಂತಹ ಶಕ್ತಿಯಿದೆ. ನರದಾ ನನಗೆ ಎಲ್ಲವನ್ನೂ ಚೇಳಿದಳು. ನಮ್ಮ ಮನೆಯು ವಾಸಕ್ಕೆ ಇರೋಗ್ಯವಾಗಿದೆಯಂತೆ ” ಎಂದೆಳು.

“ ಹೌದು. ಅದೇ ಹೇಳಬೇಕೆಂದಿದ್ದೆ. ಮನಯು ಕಿಟಕಿ ಬಾಗಿಲು ಗಳು, ಹೆಂಚುಗಳೂ ಎಲ್ಲವನ್ನೂ ಬದಲಾಯಿಸಿ ಬೇರೇ ರಾಕಬೇಕು. ಅಲ್ಲಿ ಏವರೆನಿಗೆ ಅಲ್ಲಿ ವಾಸ ಮಾಡುವಂತೆಯೇ ಇಲ್ಲ. ಅಡಿಗೆ ಮನೆ ಮತ್ತು ಅವರ ಪಕ್ಕದಲ್ಲಿ ಸ್ಪುಲ್ ನಿಂತಿರುವ ಹಜಾರದ ಕಾವಣಿಯ ಕೆಳಗೆ ವಾಸ ಮಾಡುತ್ತಿದ್ದೇನೆ ”

“ ಜೀವನವು ವಿಚಿತ್ರವಾಗಿದೆ, ಅಲ್ಲವೇ, ಶಂಕರ ” ಎಂದು ಕೇಳಿ “ ನಟರಾಜ ಮಾರಸೆಯ ದಿನ ಬೀಗ್ಗೆ ಹೊರಟು ಹೋದರೇನು ? ” ಎಂದು ವಿಚಾರಿಸಿದಳು.

“ ಇಲ್ಲ. ಒಗ್ಗಾದುದರಿಂದ ಅವರು ಸದ್ಯದಲ್ಲಿ ಪ್ರಯಾಣವನ್ನು ನಿಲ್ಲಿಸಿದರು. ನಿನ್ನನ್ನು ಆಷ್ಟತ್ತಿಗೆ ಕರಿದುಕೊಂಡು ಬರುವಾಗ ಅವರೂ ಇದ್ದರು. ಆಗಲೇ ನಿನಗೆ ಜ್ಞಾನ ಹೋಗಿದ್ದಿತು. ನೀನು ಹುಣಾರಾದು ದನ್ನನ್ನು ಸೋಡಿಕೊಂಡು ಹೋಗಬೇಕಿದ್ದಾರೆ ”

“ ಮಾಗಾದರೆ ಅವರ ಪ್ರಯಾಣವು ನಿಂತುಮೋಯಿತು ”

“ ಹೌದು. ಆಪರೇಷನ್ ಆಗುವಾಗ ಇದ್ದರು. ಮೊನ್ನೆ ಅವರು ಬಂದಿದ್ದಾಗ ನಿನಗೆ ಜ್ಞಾನವಿರಲಿಲ್ಲ. ನಿನ್ನಯ ದಿನ ನಿದ್ದೆ ಬಂದಿತ್ತು ”

“ ಎರಡು ಬಾರಿ ಬಂದರು. ಸೋಡಲಾಗಲ್ಲ. ನೋಡದೆಯೋ ಹೊರಟುಹೋಗುತ್ತಾರೆಯೇ ಏನೋ ? ”

ಶಂಕರನು ಸುಮ್ಮನಿದ್ದನು.

ನಿಂದಿ ಬಂದು ಬಾಗಿಲು ತೆಗೆದಳು. ನಟರಾಜನು ಒಳಗೆ ಬಂದನು. ವಿನುಲೆಯು ತನಗೆ ಉತ್ತರವು ಬಂದಿತೆಂಬಂತೆ ಅಣ್ಣನ ಕಡೆಗೆ ಸೋಡಿದಳು.

ಶಂಕರನು “ ನಿಮಗೆ ನೂರು ವರ್ಷ ಆಯಿಸ್ತು. ಈಗ ತಾನೇ ನಿಮ್ಮ ಮಾತನ್ನಾಡುತ್ತಿದ್ದು ” ಎಂದನು.

ನಟರಾಜನು ಕುಳಿತುಕೊಂಡು “ ನಿನ್ನ ದೇಹಸ್ಥಿತಿಯು ಹೇಗೆದೆ, ವಿವಲಾ ” ಎಂದನು.

“ ಚೆನ್ನಾಗಿದೆ ” ಎಂದು ಹೇಳಿ ವಿವಲೆಯು ನಕ್ಕೆಳು.

ಶಂಕರನು ಏನೋರೆ ನೆನ ಹೇಳಿ ಹೊರಗಡೆ ಹೋದನು. ನಟರಾಜನು ಅವನು ಕುಳಿತಿದ್ದ ಕುಚೀಯ ಮೇಲೆ ಹತ್ತಿರದಲ್ಲಿ ಕುಳಿತುಕೊಂಡು “ ಹೇಗೆದ್ದೀರ್ಯೆ ? ” ಎಂದು ಪ್ರಾನ್ಯಾಂಶವು ತಪ್ಪಿಹೋಯಿ ತಲ್ಲ ” ಎಂದಕೂ.

“ ಹೋದರೆ ಹೋಯಿತು ಬಿಡು. ಮೂರು ನಾಲ್ಕು ದಿನ ನಿದಾನವಾದರೇನಾಯಿತು ” ಎಂದು ನಿರಾಸಕ್ಕಿಯಂದ ಹೇಳಿ, “ ವಿವಲಾ ! ಈ ಬಿಳಿಯ ಸೀರೆಯನ್ನಾಟ್ಟು ನಿರಾತಂಕವಾಗಿ ಮಲಗಿರುವ ನಿನ್ನನ್ನು ನೋಡಿದರೆ, ಒಳ್ಳಿಯ ಸನ್ಯಾಸಿಸಿಯುಂತೆ ಕಂಡುಬರುತ್ತಿರ್ಯೆ ” ಎಂದನು.

“ ಹಾಗೂ ಆಗಬೇಕೆಂದು ಬಂದೊಂದು ಬಾರಿ ತೋರುತ್ತದೆ ”

“ ನಿಮ್ಮ ಅತ್ಯೆ, ಪಾವ, ಸತ್ಯಹೋದರು ”

“ ಪುಣ್ಯಾಶ್ಚರ ಕೋರಿಕೆಗಳು ಈಡೆರುವುದಂತೆ. ನಮ್ಮ ಅತ್ಯೆ ತಮ್ಮನನ್ನು ನಾದಿನಿಯನ್ನೂ ನೋಡಲು ಹಾತೊರಿಯುತ್ತಿದ್ದರು ”

“ ಎಷ್ಟು ದಿನ ಆಸವಶ್ರೇಯ ವಾಸ ? ”

“ ಇನ್ನೂ ವಾರ ಅಧವಾ ಡತ್ತ ದಿನಗಳಿರಬೇಕೆಂದು ಡಾಕ್ಟರು ಹೇಳಿದರು ”

“ ನಿಮಗೆ ಬಹಳ ಕಷ್ಟವು ಬಂದುಬಿಟ್ಟು, ವಿವಲಾ ”

“ ಬಂದಿತು. ಆದರೇನು ಮಾಡುವುದು ? ಅನುಭವಿಸಬೇಕಷ್ಟೇ ? ”

“ ಸಾಮಾನ್ಯ ಪರಿಸ್ಥಿತಿಯಲ್ಲಿ ನನ್ನ ಕಾಗಿಕೆಯನ್ನು ಬೇಡನೆಂದು ಹೇಳಿದೆ. ಈಗ ಅಸಾಧಾರಣವಾದ ಪರಿಸ್ಥಿತಿಯು ಏಪರಬೇದೆ. ಈಗ ತೆಗೆದುಕೊಳ್ಳಬಹುದಲ್ಲ—— ”

“ ಆದರೂ ಅದು ಸರಿಯಲ್ಲ. ಇಂತಹ ಸಮಯದಲ್ಲಿ ನನಗೆ ಸಹಾಯ ಮಾಡಬೇಕಾದವರು ಎಲ್ಲಿಯೋ ಇದ್ದಾರೆ. ಶಂಕರನೂ, ನನ್ನ ತಂಗಿಯರೂ

ತಮ್ಮ ಕೈಲಾದ ಸಹಾಯಗಳನ್ನು ಮಾಡಲು ಸಿದ್ಧ ರಾಗಿದ್ದಾರೆ. ನಿಮಿಂದ ಸಹಾಯವನ್ನು ಪಡೆಯುವುದು ಸರಿಯಲ್ಲ ”

ಅವನಾಗಲೀ ಅವಳಾಗಲೀ ಆದಿದ ಮಾತುಗಳಿಗೆ ಅರ್ಥವಿರಲಿಲ್ಲ. ಆದರೆ ಅವರ ಪರಸ್ಪರ ಪ್ರೇಮವು ಇತ್ತುಲವಾಗಿದ್ದಿತು. ಆದ್ದೇವೀ ಪ್ರೇಮವು ತಮ್ಮನ್ನು ಮಾನವ ಲೋಕದಿಂದ ನಷ್ಟಿಸುತ್ತ ಲೋಕಕ್ಕೆ ಕೊಂಡು ಹೋದಂತೆ ಅವರಿಗೆ ಭಾಸವಾಗುತ್ತಿತ್ತು.

“ ವೆಂಕಟ್ ಇಪ್ಪು ದಿನಗಳಾದರೂ ಬರದೇ ಇರುವುದರಿಂದ ತನ್ನ ಕೆಲಸದಲ್ಲಿ ಕೃತಕಾರ್ಯನಾಗಲಿಲ್ಲವೇಂದೂ ಅವನು ಪುನಃ ಬರುವುದಿಲ್ಲ ಹೆಂದೂ ಹೇಳಬಹುದಲ್ಲವೇ ? ”

ಅವಳು ಶುಷ್ಟಿವಾಗಿ ನಷ್ಟು, “ ಹೇಳಬಹುದು. ಆದರೆ ಅದಕ್ಕಾಗಿ ಪರಿತಾನ ಹಡಬೇಕಾಗಿದೆ ” ಎಂದಳು.

ಇಬ್ಬರೂ ಮಾತನಾಡಲಿಲ್ಲ. ಪರಸ್ಪರ ಒಬ್ಬರನ್ನೊಬ್ಬರು ನೋಡುತ್ತಾಗಳಿಗೆಯ ಹೊತ್ತು ಕಳೆದರು. ವಿಮಲೆಯು ದಿಂಬಿನ ಮೇಲೆ ತಲೆಯಿಟ್ಟು ಕೊಂಡು ಮಲಗಿದ್ದಳು. ಅವಳ ತಲೆಯು ಕೆದರಿದ್ದಿತು. ಶಿಭ್ರವಾದ ಆಕಾಶದಲ್ಲಿ ಕಾಮೋದ್ದರ್ಗಳ ನಡುವೆ ಕಂಗೊಳಿಸುವ ಚಂದ್ರನಂತೆ ಆಮುಖವು ನಟರಾಜಸ್ವಿಗೆ ಕಂಡಿತು. ಅವನದನ್ನು ಕಣ್ಣ ದಳಿಯುವವರೆವಿಗೆ ನೋಡುತ್ತಿದ್ದನು.

“ ಏನೇ ಆದರೂ ನಾವು ಪರಸ್ಪರ ಪ್ರೇಮಿಗಳು ” ಎಂದು ನಟರಾಜನು ಹೇಳಿದನು.

ವಿಮಲೆಯು “ ಹೋದು, ಸಂಚೇಹನೇ ಇಲ್ಲ ” ಎಂದಳು.

ನಟರಾಜನು “ ಹಾಗಿ ದ್ವಾರಾ ನಾವು ಈ ರೀತಿಯಾಗಿರುವುದು ಸರಿಯಲ್ಲ, ವಿಮಲಾ. ನೀನು ಒಷ್ಟುವುದಾದರೆ ನೀನು ಈ ಸ್ವತ್ತೆಯಿಂದ ಬರುವನರೆವಿಗೆ ನಾನು ಇಲ್ಲಿಯೇ ಇರುತ್ತೇನೆ. ನಾನೂ, ನೀನೂ, ಪುಷ್ಟಿ ವಿಂಧ್ಯ ಪರ್ವತಗಳಿಗೆ ಹೋರಬು ಹೋಗೋಣ ” ಎಂದನು.

ಅವಳ ಕಣ್ಣ ರೆಸ್ಟೆಗಳು ಅರ್ಥ ಮುಚ್ಚಿಕೊಂಡವು. ಹಣಿಯ ಮೇಲೆ ಎರಡು ಗೆರಿಗಳು ಮೂಡಿದನು.

ವಿಮಲೀಯು “ನನಗೆ ಮದುವೆಯಾಗದೇ ಇಡ್ಡಿದ್ದರೆ ಹಾಗೆಯೇ ಇರಬಹುದಾಗಿದ್ದಿತು. ಆದರೆ ಈಗ——” ಎಂದೆಂಜು.

ನಟರಾಜನು ತನ್ನ ಕತ್ತು ಸರಿಮಾಡಿಕೊಳ್ಳುತ್ತಾ “ಆದರೆ ಈಗ——” ಎಂದನು.

“ಈಗ-ಅವರಿದ್ದಾರೆ”

“ಅವರೀಲ್ಲಿದ್ದಾರೆ? ಅವನು ಎಲ್ಲಿಯೋ ದೇಶಾಂತರ ಓಡಿಹೋಗಿದ್ದಾನೆ”

“ಆದರಿಂದ ಏನು ವ್ಯತ್ಯಾಸವಾಗುತ್ತದೆ?”

“ಹಾಗಾದರೆ ಆದರಿಂದ ವ್ಯತ್ಯಾಸವಾಗುವುದಿಲ್ಲವೆನ್ನುತ್ತೀಯಾ?”

“ಆದರಿಂದ ವ್ಯತ್ಯಾಸವಾಗುವುದಿಲ್ಲ. ಪ್ರಪ್ನಂತು ಎನ್ನು ನನ್ನವಚೋ ಅಷ್ಟೇ ಅವರವಳಿಗೂ ಆಗಿದ್ದಾರೆ. ಅವರು ಉರಿನಲ್ಲಿಲ್ಲದೇ ಇಡ್ಡಾಗ ಆವಳನ್ನು ಹಾರಿಸಿಕೊಂಡು ಹೋಗಲು ನಮಗೇನು ಅಧಿಕಾರ? ಈಗವರು ಕಷ್ಟದಲ್ಲಿ ದ್ವಾರೆ. ಅದು ಅವರ ತಪ್ಪಲ್ಲ. ಗ್ರಹಚಾರ. ಅವರಿಲ್ಲದಾಗ ಅವರ ಚೆಂಡತಿಯಾದ ನಾನು ಐಶ್ವರ್ಯವಂತನೊಡನೆ, ಪ್ರಖ್ಯಾತನಾದವನೊಂದನೆ, ನನ್ನ ಪ್ರೇಮಿಯೊಡನೆ, ಅವರ ಮಾಡುವುದಾದರೆ ನನ್ನಲ್ಲಿ ಯಾವ ಉಚ್ಚ ಗುಣಗಳನೆ ಎಂದು ನಿರ್ವಹಿಸಿಕೊಂಡು ಅವುಗಳೆಲ್ಲಕೂ ತಿಳಾಂಜಲಿಯನ್ನು ಕೊಟ್ಟು ಹಾಗೆ ಆಗುವುದಿಲ್ಲವೇ?”

ಸ್ವಲ್ಪ ಹೊತ್ತು ಬಿಟ್ಟು ನಟರಾಜನು “ನಿಮಾಲಾ. ನಾನು ಕಾಂಚನ ಗಂಗಾಗಿ ಹೋಗಿದ್ದೆ. ಈಗ ವಿಂಧ್ಯಪರ್ವತಕ್ಕೆ ಹೋಗುತ್ತೀನೆ. ಯಾಕೆ ಬಲ್ಲಿಯಾ? ಮೊದಲೂ ನಿರಾಸೆಯಿಂದ ಹೋಗಿದ್ದೆ. ಈಗಲೂ ನಿರಾಸೆಯಿಂದ ಹೋಗುತ್ತಿದ್ದೆನೇ. ನೀನಿಲ್ಲದ ಜಗತ್ತು ನನಗೆ ಶೂನ್ಯವಾಗಿ ಕಂಡು ಬರುತ್ತದೆ” ಎಂದನು.

“ನೀವು ಆ ರೀತಿಯಾಗಿ ಹೇಳಿದುದು ಸನ್ನ ಮನಸ್ಸಿಗೆ ಶಾಂತಿ ಯನ್ನು ಕೊಡುತ್ತದೆ. ನಾನು ಕವ್ಯಗಳನ್ನು ಸಹಿಸಿಕೊಂಡು ಸುಖವಾಗಿ ರಲು ನನಗೆ ಶಕ್ತಿಯನ್ನು ಕೊಡುತ್ತದೆ. ನಾನು ನಿಮ್ಮನ್ನು ನೋಡಿದ ಕೂಡಲೇ ನಾನು ನಿಮ್ಮಿಂದ ಪ್ರಭಾವಿತಳಾದೆ. ಆದರೆ.....ಆದರೆ ಆಪ್ಯ ಹೋತ್ತಿಗೆ ಕೈ ಮಿಂಚಿ ಹೋಗಿದ್ದಿತು”

“ ನಿನ್ನನ್ನು ನಾನು ಶಕುಂತಲೀಯ ಮನೆಯಲ್ಲಿ ನೋಡಿದ ದಿನವು ನಿನಗೆ ಜಾಳ್ಳಾ ಪಕಪಿದೆಯೇ ? ನಾನು ನಿನ್ನನ್ನು ನೋಡಿದಾಗ ನೀನು ಅವಿವಾಹಿತಿ ಎಂದುಕೊಂಡಿದ್ದೆ. ನೀನು ಹೇಳುವಂತೆ ಕೃಂಬಿ ಮೊಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ನೀನು ಅದೊಂದನ್ನೂ ಹೇಳಲಿಲ್ಲ. ನನಗಾಗಲೇ ಗೊತ್ತಿದ್ದಿದ್ದರೆ ನಾನು ನಿನ್ನನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತಿತ್ತು. ಈಗ-ಈಗ, ಯಾಕೆ ಇನ್ನೊಂದಿಗೂ ನಾನು ಆ ದೃಷ್ಟಿಯನ್ನು ಬದಲಾಯಿಸಿಕೊಳ್ಳಲಾರೆ ”

ವಿಮುಲೆಯು ಶಾಂತವಾಗಿ “ ನನಗೂ ಆ ಆಸೆಯಿದೆ. ಈಗ ನೀವು ವಿಂಧ್ಯಕ್ಕೆ ಹೊಗುತ್ತೇನೆನ್ನುತ್ತಿದ್ದಿರಿ. ಅಲ್ಲಿಗೆ ಬರಬೇಕೆಂದು ನನಗೆ ಆಸೆಯಿಲ್ಲವೆಂದು ಕೊಂಡಿದ್ದಿರಾ ? ಈ ಚಳಿಗಾಲದಲ್ಲಿ ಬೆಳ್ಳಿಸೆಯ ಶಾಲುವನ್ನು ಹೊದ್ದುಕೊಂಡು ಪರ್ವತಾಗ್ರದಲ್ಲಿ, ದುರ್ಗಮವಾದ ಅರಣ್ಯಗಳ ನಡುವೆ ಸಂಚರಿಸುವುದಕ್ಕೆ ನನಗೆ ಆಸೆಯಿಲ್ಲವೆಂದು ಕೊಂಡಿದ್ದಿರಾ ? ಆದರೆ ನಾನು ಇಲ್ಲಿ ಸಿಕ್ಕಿ ಬಿಡಿದ್ದೇನೆ. ಕರ್ತವ್ಯವು ನನ್ನನ್ನು ಕಟ್ಟಿಹಾಕಿದೆ. ನನಗೆ ಬೇರೆಯ ಮಾರ್ಗವೇ ಇಲ್ಲವಾಗಿದೆ ” ಎಂದು ಹೇಳಿದಳು.

ವಿಮುಲೆಯು ಚಾಚಿದ್ದ ಕೃಂಬನ್ನು ಒಡಿದುಕೊಂಡಿದ್ದನು.

“ ನಿಜ....ನಿನು ಹೇಳುವುದು ನಿ....”

ಅವ್ಯಾಹೊತಿಗೆ ನರ್ಸರ್ ಬಂದು ಮೆಲುದನಿಯಿಂದ “ ಆಪರೇಷನ್ ಆದ ವೇಷಣಿಯು. ಬಯಕ ಹೊತ್ತು ಮಾತ..... ” ಎಂದು ಹೇಳಿದಳು.

ಸೆಬರಾಜನು ಅವಕ ಕೃಂಬನ್ನು ಒಡಿದುಕೊಂಡೇ ವೇಲೆದ್ದು ನಿಂತು ಕೊಂಡನು.

“ ಆಗಾಗ ಕಾಗದವನ್ನು ಬರೆಯುತ್ತಿರುಯಾ ? ವಿಮುಲೆ ”

ಉತ್ತರ ಹೇಳುವುದಕ್ಕೆ ಅವಕ ಕತ್ತು ಕಟ್ಟಿಕೊಂಡು ಬಂದಿತು. ಅವಳಿಗೆ ಶಕ್ತಿ ಇಲ್ಲವಾಗಿತ್ತು. ಆದರೆ ಅವಕ ಕಣ್ಣ ನೋಟವೇ ಅವನಿಗೆ ಉತ್ತರ ಹೇಳಿತು.

ಕುಡಿಯಲು ಆತುರಗೊಂಡಿದ್ದ ವನು ಅಲಭ್ಯವಾದ ಮದ್ದವನ್ನು ನೋಡುವಂತೆ ಅವನು ನೋಡಿದನು. ಅವಳು ಪರಿತಾಪ ಪೂರ್ಣವಾದ ದೃಷ್ಟಿಯಿಂದ ಮರುನೋಟ ನೋಡಿದಳು. ಅವಕ ಬಿಳಿಚಿಕೊಂಡಿದ್ದ ಮುಖ

ವಿವುಲೆಯು “ನನಗೆ ಮದುವೆಯಾಗದೇ ಇದ್ದಿದ್ದರೆ ಹಾಗೆಯೇ ಇರಬಹುದಾಗಿದ್ದಿತು. ಆದರೆ ಈಗ——” ಎಂದೆಂು.

ಸರಪಾಜನು ತನ್ನ ಕತ್ತು ಸರಿಮಾಡಿಕೊಳ್ಳುತ್ತಾ “ಆದರೆ ಈಗ——” ಎಂದನು.

“ಈಗ—ಆವರಿದ್ದಾರೆ ”

“ಆವರೆಲ್ಲಿದ್ದಾರೆ? ಆವನು ಎಲ್ಲಿಯೋ ದೇಶಾಂತರ ಓಡಿಹೊಗಿದ್ದಾನೆ”

“ಆದರಿಂದ ಏನು ವ್ಯತ್ಯಾಸವಾಗುತ್ತದೆ ?”

“ಹಾಗಾದರೆ ಆದರಿಂದ ವ್ಯತ್ಯಾಸವಾಗುವುದಿಲ್ಲವೆನ್ನುತ್ತೀರೂ ?”

“ಆದರಿಂದ ವ್ಯತ್ಯಾಸವಾಗುವುದಿಲ್ಲ. ಪ್ರಷ್ಟಣ್ಣ ಎಷ್ಟು ನನ್ನವಳೋ ಅಷ್ಟೇ ಅವರವಳೂ ಆಗಿದ್ದಾಳೆ. ಅವರು ಉರಿನಲ್ಲಿಲ್ಲದೇ ಇದ್ದಾಗ ಅವಳನ್ನು ಹಾರಿಸಿಕೊಂಡು ಹೋಗಲು ನಮಗೇನು ಅಧಿಕಾರ? ಈಗವರು ಕಷ್ಟದಲ್ಲಿ ದ್ವಾರೆ. ಅದು ಅವರ ತಪ್ಪಲ್ಲ. ಗ್ರಜಚಾರ. ಅವರಿಲ್ಲದಾಗ ಅವರ ಚೆಂಡತಿಯಾದ ನಾನು ಇಶ್ವರ್ಯವಂತನೊಡನೆ, ಪ್ರಖ್ಯಾತನಾದವನೊಡನೆ, ನನ್ನ ಪ್ರೇರಿಯೊಡನೆ, ಅವರ ಮಗಳನ್ನು ಕರೆದುಕೊಂಡು ಹೊರಪ್ಪಿ ಹೋಗಲೇ? ಹಾಗೆ ಮಾಡುವುದಾದರೆ ನನ್ನಲ್ಲಿ ಯಾವ ಉಚ್ಛ್ರಾತಿಗಳಿಂದ ಗುಣಗಳನ್ನೇ ಎಂದು ನಿರ್ವಹಿ ಹೇಳುತ್ತೀರೋ ಅವುಗಳೆಲ್ಲಕ್ಕೂ ತಿಳಾಂಜಲಿಯನ್ನು ಕೊಟ್ಟು ಹಾಗೆ ಆಗುವುದಿಲ್ಲವೇ ?”

ಸ್ವಲ್ಪ ಹೊತ್ತು ಬಿಟ್ಟು ಸರಪಾಜನು “ವಿವುಲಾ. ನಾನು ಕಾಂಚನ ಗಂಗಾಗೆ ಹೋಗಿದೆ. ಈಗ ವಿಂಥ್ಯು ಸರ್ವತಕ್ಕೆ ಹೋಗುತ್ತೀನೆ. ಯಾಕೆ ಬಲ್ಲಿಯಾ? ಮೊದಲೂ ನಿರಾಸೆಯಿಂದ ಹೋಗಿದೆ. ಈಗಲೂ ನಿರಾಸೆಯಿಂದ ಹೋಗುತ್ತದೆನೇ. ನಿರ್ಸಿಲ್ಲದ ಜಗತ್ತು ನನಗೆ ಶೂನ್ಯವಾಗಿ ಕಂಡು ಬರುತ್ತದೆ” ಎಂದನು.

“ನಿವು ಆ ರೀತಿಯಾಗಿ ಹೇಳಿದುದು ನನ್ನ ಪಾನ್ಸಿಗೆ ಶಾಂತಿಯನ್ನು ಕೊಡುತ್ತದೆ. ನಾನು ಕಷ್ಟಗಳನ್ನು ಸೆಟಿಸಿಕೊಂಡು ಸುಖವಾಗಿ ರಲು ನನಗೆ ಶಕ್ತಿಯನ್ನು ಕೊಡುತ್ತದೆ. ನಾನು ನಿಮ್ಮನ್ನು ನೋಡಿದ ಕೂಡಲೇ ನಾನು ನಿಮ್ಮಿಂದ ಪ್ರಭಾವಿತಳಾದೆ. ಆದರೆ.....ಆದರೆ ಅಷ್ಟು ಹೋತ್ತಿಗೆ ಕೈ ಮಿಂಚಿ ಹೋಗಿದ್ದಿತು ”

“ ನಿನ್ನನ್ನು ನಾನು ಶಕುಂತಲೀಯ ಮನೆಯಲ್ಲಿ ನೋಡಿದ ದಿನವು ನಿನಗೆ ಜ್ಞಾಪಕವಿದೆಯೇ ? ನಾನು ನಿನ್ನನ್ನು ನೋಡಿದಾಗ ನೀನು ಅವಿವಾಹಿತಿ ಎಂದುಕೊಂಡಿದ್ದೆ. ನೀನು ಹೇಳುವಂತೆ ಕೈ ಮಿಂಚಿ ಹೋಗಿದೆ ಎಂಬುದು ನಿನಗೆ ಗೊತ್ತಿರಲಿಲ್ಲ. ನೀನು ಅದೊಂದನ್ನೂ ಹೇಳಲಿಲ್ಲ. ನನಗಾಗಲೇ ಗೊತ್ತಿದ್ದಿದ್ದರೆ ನಾನು ನಿನ್ನನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತಿತ್ತು. ಈಗ-ಈಗ, ಯಾಕೆ ಇನ್ನೊಂದಿಗೂ ನಾನು ಆ ದೃಷ್ಟಿಯನ್ನು ಬದಲಾಯಿಸಿಕೊಳ್ಳಲಾರೆ ”

ವಿಮುಲೆಯು ಶಾಂತವಾಗಿ “ ನನಗೂ ಆ ಆಸೆಯಿದೆ. ಈಗ ನೀವು ವಿಂಧ್ಯಕ್ಕೆ ಹೋಗುತ್ತೇನೆನ್ನುತ್ತಿದ್ದಿರಿ. ಅಲ್ಲಿಗೆ ಬರಬೇಕೆಂದು ನಿನಗೆ ಆಸೆಯಿಲ್ಲವೆಂದು ಕೊಂಡಿದ್ದಿರಾ ? ಈ ಚಳಿಗಾಲದಲ್ಲಿ ಬೆಳ್ಳಿನೆಯ ಶಾಲುವನ್ನು ಹೊದ್ದುಕೊಂಡು ಪರ್ವತಾಗ್ರದಲ್ಲಿ, ದುರ್ಗಮವಾದ ಅರಣ್ಯಗಳ ನಡುವೆ ಸಂಚರಿಸುವುದಕ್ಕೆ ನಿನಗೆ ಆಸೆಯಿಲ್ಲವೆಂದು ಕೊಂಡಿದ್ದಿರಾ ? ಅದರೆ ನಾನು ಇಲ್ಲಿ ಸಿಕ್ಕಿ ಬಿಡಿದ್ದೇನೆ. ಕರ್ತವ್ಯವು ನನ್ನನ್ನು ಕಟ್ಟಿಹಾಕಿದೆ. ನನಗೆ ಬೇರೆಯ ಮಾರ್ಗವೇ ಇಲ್ಲವಾಗಿದೆ ” ಎಂದು ಹೇಳಿದಳು.

ವಿಮುಲೆಯು ಚಾಚಿದ್ದ ಕೈಯನ್ನು ಒಡಿದುಕೊಂಡಿದ್ದನು.

“ ಸಿಜ....ನೀನು ಹೇಳುವುದು ನಿ....”

ಅಪ್ಪು ಹೊತ್ತಿಗೆ ನೌರ್ ಬಂದು ಮೆಲುದನಿಯಿಂದ “ ಆವರೇಷ್ಣ ಆದ ಪೇಷಣೆಯು. ಬಹಳ ಹೊತ್ತು ಮಾತ..... ” ಎಂದು ಹೇಳಿದಳು.

ಸಂಪರಾಜನು ಅವಕ ಕೈಯನ್ನು ಒಡಿದುಕೊಂಡೇ ಮೇಲೆದ್ದು ನಿಂತು ಕೊಂಡನು.

“ ಆಗಾಗ ಕಾಗದವನ್ನು ಬರೆಯುತ್ತಿರ್ಯಾ ? ವಿಮುಲೆ ”

ಉತ್ತರ ಹೇಳುವುದಕ್ಕೆ ಅವಕ ಕತ್ತು ಕಟ್ಟಿಕೊಂಡು ಬಂದಿತು. ಅವಳಿಗೆ ಶಕ್ತಿ ಇಲ್ಲವಾಗಿತ್ತು. ಅದರೆ ಅವಕ ಕಣ್ಣ ನೋಟವೇ ಅವನಿಗೆ ಉತ್ತರ ಹೇಳಿತು.

ಕುಡಿಯಲು ಆತುರಗೊಂಡಿದ್ದವನು ಅಲಭ್ಯವಾದ ಮದ್ದವನ್ನು ನೋಡುವಂತೆ ಅವನು ನೋಡಿದನು. ಅವಳು ಪರಿತಾಪ ಪೂರ್ಣವಾದ ದೃಷ್ಟಿಯಿಂದ ಮರುನೋಟ ನೋಡಿದಳು. ಅವಕ ಬಿಳಿಚಿಕೊಂಡಿದ್ದ ಮುಖ

ದಲ್ಲಿ ಬಣ್ಣಿವಿರಲಿಲ್ಲ. ನಟರಾಜನು ಅವಳ ಕೈಯನ್ನು ಸಿದಾನವಾಗಿ ಹಾಸಿ ಗೆಯ ಮೇಲಿಟ್ಟು ಹೊರಟು ಹೋದನು.

ನ್ಯಾರ್ ಬಂದು ವಿಮಲೆಯನ್ನು ಸರಿಯಾಗಿ ಮಲಗಿಸಿ, ಕೆದರಿದ ಕೂದಲನ್ನು ಸರಿಸಿದಿಸಿ, ಹೊಡ್ಡಿಕೆಯನ್ನು ಹೊಡ್ಡಿಸಿ, ಹೊರಗೆ ಹೋದಳು.

ವಿಮಲೆಯು ಕೊಣೆಯು ಬಾವಣಿಯನ್ನು ಸೋಡಿದಳು. ಅವಳಿಗೆ ಎಲ್ಲವೂ ಶೂನ್ಯವಾಗಿ ಕಂಡಿತು. ಭರ್ಯಂಕರವಾದ ಹೌನವು ಅವಳ ಸುತ್ತಲೂ ಆವರಿಸಿರುವಂತೆ ಕಂಡಿತು. ನಟರಾಜನು ದೂರ ದೂರ ಹೋದಂತೆ, ನಗರಗಳನ್ನೂ ಪಟ್ಟಣಗಳನ್ನೂ ದಾಟಿ ಹೋದಂತೆ, ಪವತಾ ಗ್ರದಲ್ಲಿರುವ ದುರ್ಗವಾದ ಅರಣ್ಯವನ್ನು ಪ್ರವೇಷಿಸಿದಂತೆ ಆ ಅರಣ್ಯದಲ್ಲಿ ಮರೆಯಾಗಿ ಹೋದಂತೆ ಭಾಸವಾಯಿತು.

ಅವಳು ಶೂನ್ಯದಲ್ಲಿಯೇ ಆಸಕ್ತಿ ರಾಗಿದ್ದೇ ಈ.

ಬಲು ಹೊತ್ತಿನ ಮೇಲೆ ಅವಳ ಹಾಸಿಗೆಯ ಪಕ್ಕದಲ್ಲಿ ಕುಳಿತಿದ್ದ ವರದಿಯು “ ಆಕ್ಕ. ಶಂಕರನು ಸಿನ್ನಿನ್ನು ಸೋಡಲು ಬಂದಿದ್ದು. ನಿನಗೆ ಸಿದ್ದೆ ಬಂದಿರಲಿಲ್ಲ. ಕಣ್ಣ ಬಿಟ್ಟುಕೊಂಡಿದ್ದೆ ಯಂತೆ. ಅವನು ಮಾತ ಸಾಡಿಸಿದ. ನೀನು ಮಾತನಾಡಲಿಲ್ಲ. ಅನನ್ಯ ಮನಸ್ಸೆಯಾಗಿದ್ದೀ ಎಂದು ಹೊರಟು ಹೋದ ” ಎಂದ್ರು.

ವಿಮಲೆಯು ತಂಗಿಯ ಕಡೆಗೆ ಸೋಡುತ್ತಾ ಸಣ್ಣಿಂದಾಗಿ ನಗುತ್ತಾ “ ನನಗೆ ತೂಕಡಿಕೆ ಬಂದಿತ್ತು. ಬಂದಿದ್ದ ವನು ಶಂಕರನಲ್ಲ. ನಟರಾಜ್ ಬಂದಿದ್ದರು ” ಎಂದಳು.

“ ಆಕ್ಕಾ ! ಹುಷಾರಾಗಿದ್ದೀ ಯಾ ?”

ವಿಮಲೆಯು “ ಇದ್ದೀನೇ ” ಎಂದಳು.

“ ನಾನೊಂದು ಮಾತು ಕೇಳಲೇ ?”

“ ಕೇಳು. ಪೀರಿಕೆಯೇನು ಬಂದಿತು ?”

ತಂಗಿಗೆ ಕೇಳಲು ಸಂಕೊಚವಾಯಿತು.

“ ಕೇಳು. ಏನುಬೇಕಾದರೂ ಕೇಳು ”

“ ನೀನು ನಟರಾಜರನ್ನು ಪ್ರೇಮಿಸುತ್ತಿದ್ದೀ ಯಾ ?”

“ ಹೋದು. ನಾವು ಒಬ್ಬರನ್ನೊಬ್ಬರು ನೋಡಿ ದಾಗಿ ನಿಂದ ಪೇಮಿಸುತ್ತಿದ್ದೇವೆ”

“ ಹಾಗಾದರೆ ವೆಂಕಟರಾಯರನ್ನೈಚೆ ಮದುವೆಯಾದೆ ?”

“ ಅವರನ್ನು ನೋಡುವ ವೇಳಿಗೆ ನಮಗೆ ಮದುವೆಯಾಗಿಹೋಗಿತ್ತು”

“ ಮರಿತುಹೋಗಿತ್ತು. ಆದರೆ——”

“ ಏನು ಆದರೆ——”

“ ನಿಮಗೆ ಮದುವೆಯಾಗಿದ್ದು ಆಯಿ ಶಮಾಜದಲ್ಲಿ. ಅದು ರಜಿಸ್ಟರ್ ಮಾರ್ಟ್‌ಲೈಜ್‌ನಂತಹ. ಈಗೇಕೆ ಅದನ್ನು ರದ್ದು ಮಾಡಬಾರದು ”

“ ಯಾವ ತರಹದ ಮದುವೆಯಾದರೂ ಹೆಂಗಸಿಗೆ ಒಂದೇ ಭಾರಿ ಮದುವೆ. ವಿಜ್ಞಾನವು ಕೃತಕ. ಅದರಲ್ಲಿಯೂ ಗಂಡನು ಕಷ್ಟದಲ್ಲಿರು ವಾಗ-ಹೆಂಡತಿಗಾಗಿ ದೇಶಾಂತರಗತನಾಗಿ ದುಡಿಯುತ್ತಿರುವಾಗ—ಅಭ್ಯಾಸ”

“ ಇಕ್ಕೆ. ನೀನು ದೇವತ. ನೀನು ಈ ಲೋಕದಲ್ಲಿ ಬದುಕಿರಬಾರ ದಷ್ಟು ಒಳ್ಳೆಯವಳ್ಳು ”

“ ಇದರಲ್ಲಿಲ್ಲಾ ಒಳ್ಳೆಯತನ, ಕೆಟ್ಟಿ ತನಗಳೆಂಬುದು ಇಲ್ಲಾ, ಪರದ. ಜನಗಳು ಕರ್ಮ ಮಾಡುವಾಗ ಇದು ಒಳ್ಳೆಯದೇ ಕೆಟ್ಟಿದೇ ಎಂಬುದನ್ನು ನೋಡಿಕೊಂಡು ಮಾಡುವುದಿಲ್ಲ. ತಮಗೆ ಪ್ರಿಯವಾದು ದಾವುದೋ ಅದನ್ನು ಮಾಡುತ್ತಾರೆ. ನಾನೂ ಅಷ್ಟೇ. ವಾಸ್ತುವಾಗಿ ಹೇಳುವುದಾದರೆ ನಾನು ಎಂದೂ ಅವರನ್ನು ಪೇಮು ಮಾಡಿರಲ್ಲಿ. ಪೇಮು ಮಾಡಿದ್ದೆ ಸಂದು ನಾನು ಧಾರೆಸಿದರೂ ಅವರು ಭಾವಿಸಿದರೂ ಅದು ಭಾರಂತಿ. ಅದರೆ ನಾವು ಗಂಡ ಹೆಂಡಿರು. ಸಮೀಕ್ಷಿಪ್ತ ಸಂಬಂಧದಲ್ಲಿ ಅವರು ಇದು ವರೆನಿಗೆ ಎಂದೂ ತಪ್ಪಿ ಮಾಡಿಲ್ಲ. ಈಗವರು ಹೊರಗಡಿ ಹೊರಟು ಹೋಗಿರುವುದೂ ಸಹ ತಪ್ಪಿಲ್ಲ. ಸಂಪಾದನೆ ಮಾಡಲು ಹೋಗಿದ್ದಾರೆ. ಅದರಲ್ಲಿ ಅವರು ಕೃತಕಾರ್ಯರಾಗಬಹುದು. ಆಗದೇ ಹೋಗಬಹುದು. ಅದರೆ ಅವರು ಸನ್ನಿಸ್ನ್ನು ಸುಖವಾಗಿದಲು ಕಷ್ಟವಡುತ್ತಿದ್ದಾರೆ. ಯಾಗಿರುವಾಗ ಅವರನ್ನು ನಿರಾಕರಿಸುವುದರಿಂದ ನನ್ನ ಮನಸ್ಸಿಗೆ ಸುಖವಾಗುವುದಿಲ್ಲ. ಅದರಿಂದ ನಾನು ಹಾಗೆ ಮಾಡುವುದಿಲ್ಲ ”

ವಿನುಲಳು ವೆಂಕಟರಾಯನ ವಿಷಯವನ್ನು ಮಾತನಾಡುತ್ತಿದ್ದರೂ

ವರದಳ ಮನಸ್ಸಿನಲ್ಲಿ ನಟರಾಜನ ಸಂಬಂಧವಾದ ಯೋಚನೆಯೇ ಇದ್ದಿ  
ತೆಂದು ಕಂಡುಬರುತ್ತದೆ.

ವರದೆಯು “ಆಕ್ಷಾ ! ನಟರಾಜ್ ಈ ದಿನವೇ ಪ್ರಯಾಣ ಮಾಡ  
ಬಹುದಲ್ಲವೇ ?” ಎಂದಳು.

“ಹೌದು ! ಅವರ ವಿಂಧ್ಯಾರಣ್ಯ ವಾಸವು ಈ ರಾತ್ರಿಯಿಂದಲೇ  
ಆರಂಭವಾದಂತೆ ”

“ಆಸ್ತಿತ್ವೀಯಂದ ಹೊರಗೆ ಹೋಗುವಾಗ ಶಂಕರನು ಹೊರಗೆ ನೀಂತಿದ್ದು  
ದನ್ನು ನಟರಾಜ್ ಸೋಡಿದರು. ಅವನನ್ನು ಕರೆದು ಅವನ ಕೈಗೆ ಒಂದು  
ಕವರನ್ನು ಕೊಟ್ಟು “ಇದನ್ನು ಓದಿಕೊಂಡು ನಿಮ್ಮ ತಂಗಿಗೆ ಕೊಡಿರಿ ”  
ಎಂದು ಹೇಳಿ ಟ್ಯಾಸ್ಟಿಯಲ್ಲಿ ಹೊರಟು ಹೋದರು ”

“ಎಲ್ಲಿ ಆ ಕಾಗದ ? ಅದರಲ್ಲಿ ಏನು ಬರೆದಿದೆ ?”

“ಅದರಲ್ಲಿ ಯಾವ ಕಾಗದವೂ ಇರಲಿಲ್ಲ. ನೂರು ರೂಪಾಯಿಗಳ  
ಷವತ್ತು ಸೋಟುಗಳಿದ್ದವು ”

ಆಕ್ಷತಂಗಿಯರು ಗಳಿಗೆಯ ಹೊತ್ತು ವರಸ್ವರ ಮುಖಗಳನ್ನು ಸೋಡಿ  
ಕೊಂಡರು.

ಅನಂತರ ವರದೆಯು “ಆಕ್ಷಾ. ಆ ಹಣವನ್ನು ಏನು ಮಾಡು  
ವುದು ?” ಎಂದು ಹೇಳಿದಳು.

“ಏನು ಮಾಡುವುದೇ ? ಆಸ್ತಿತ್ವೀಗೆ ಕೊಡಬೇಕಾದ ಹಣವನ್ನು  
ಕೊಡುವುದು, ಅತ್ಯೇಯ ಕರ್ಮಾಂತರ ಮಾಡುವುದು, ಮನೆ ರಿಪೇರಿ ಮಾಡಿ  
ಸುವುದು ಉಳಿದುದನ್ನು ಖಚಿಗಿಟ್ಟುಕೊಳ್ಳುವುದು ” ಎಂದು ಹೇಳಿ ಸ್ಪಷ್ಟವಾಗಿ  
ಹೊತ್ತು ತಡೆದು “ಅವರು ಈ ಹಣವನ್ನು ಕೊಟ್ಟಿರುವುದೂ ಅದಕ್ಕಾಗಿಯೇ.  
ಅವರು ಮೊನ್ಯಾಯೇ ಅನಾಹತವಾದ ದಿನವೇ ಹಣ ತೆಗೆದುಕೊಳ್ಳಲು  
ಹೇಳಿದರು. ನಾನು ಬೇಡನೆಂದೆ. ಈಗ ಹೋಗುವ ಮೊದಲು ಸಹ ಹೇಳಿ  
ದರು. ಶಂಕರನು ಮನೆ ರಿಪೇರಿಯಾಗದೆ ವಾಸ ಮಾಡುವಂತೆಯೇ ಇಲ್ಲ  
ವೆಂದು ಹೇಳಿದ್ದು. ಆದರೂ ಸಹ ಬೇಡನೆಂದು ಹೇಳಿದೆ. ಅವರೇಕೆ ಹಣ  
ಕೊಡಬೇಕು, ನಾವೇಕೆ ಅದನ್ನು ತೆಗೆದುಕೊಳ್ಳಬೇಕು, ಎಂದುಕೊಂಡೆ.  
ಅವರು ಅದನ್ನು ಕಾಣಿಕೆ ಎಂದು ಕರೆದರೂ ಅದು ದಾಷ್ಟಣ್ಯಕ್ಕೆ ಸಿಕ್ಕಿಸುವ

ಅಂಕುಶವೇನೋ ಎಂದು ಸಹ ಸಂದೇಹವು ಬಂದಿತು. ಅದು ನಿಜವಾಗಿಯೂ ಅವರು ಕೊಟ್ಟಿ ಕಾಣಿಕೆ. ಹಿಂದಕ್ಕೆ ಕೊಡುಪುದರಿಂದ ಅವರನ್ನು ಅವಮಾನ ಪಡಿಸಿದಂತೆ ಆಗುತ್ತದೆ. ಅದರಿಂದ ನಾವು ತೆಗೆದುಕೊಳ್ಳಬೇಕು”

ವರದೆಯು “ನಮಗೆ ಹಣವನ್ನು ಇಟ್ಟುಕೊಳ್ಳಲೇ ಬೇಕೆಂದಿದ್ದು ತು. ನೀನು ಎಲ್ಲಿ ಒಪ್ಪುವುದಿಲ್ಲವೋ ಎಂದುಕೊಂಡಿವು. ಯಾವುದೋ ಒಂದು ಬಗೆಯಾಗಿ ನಮ್ಮುಖವು ನೇರವೇರಿದಂತೆ ಆಯಿತು” ಎಂದಳು.

“ಅಪ್ಪೇ ಅಲ್ಲ, ವರದಾ. ಈ ಸಕಾರುಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ಕಳಿಸಬೇಕೆಂದಿದ್ದೇನೇ”

ವಿಮಲೆಯು ಆಸ್ಪತ್ರೀಯಿಂದ ಮನಿಗೆ ಹೋಗುವ ವೇಳಿಗೆ ಅವರ ಮನೆಯು ಒಂದು ಬಗೆಯಾಗಿ ರಿಪೇರಿಯಾಗಿದ್ದು ತು. ಮನೆಯು ರಿಪೇರಿಯಾಗುವ ಸಮಯದಲ್ಲಿ ಮನೆಯ ಸಾಮಾನುಗಳೆಲ್ಲವನ್ನೂ ತೆಗೆದು ಒಂದು ಕಡೆ ಹಾಕಿದ್ದರು. ಅದರಲ್ಲಿ ಉಪಯೋಗವಾಗುವ ಮತ್ತು ಉಪಯೋಗವಾಗದ ಎಲ್ಲಾ ಪದಾರ್ಥಗಳೂ ಸೇರಿಹೊಗಿದ್ದವು. ಅವಕಾಶವಾದಾಗ ಅವುಗಳನ್ನು ಲಾ, ನೋಡಿ ಉಪಯೋಗವಿಲ್ಲದ ಸಾಮಾನುಗಳನ್ನು ಹೊರಗೆಹಾಕಬೇಕೆಂದುಕೊಂಡಿದ್ದರು.

ಒಂದು ದಿನ ಪುರಸ್ತಾಗಿದ್ದಾಗ ಅಕ್ಕತಂಗಿಯರು ಸೇರಿ ಅವುಗಳನ್ನು ನೋಡಲಾರಂಭಿಸಿದರು.

ನೋಡುತ್ತಿದ್ದಾಗ ಸಾವಿತ್ರಮ್ಮನವರ ಪೆಟ್ಟಿಗೆಯು ಅವರ ಕಣ್ಣಿಗೆ ಬಿದ್ದು ತು. ಅದೊಂದು ದೊಡ್ಡ ಟ್ರಿಂಕು. ವಷಾಂತರಗಳಿಂದ ಅದರ ವಿಷಯದಲ್ಲಿ ಯಾರೂ ಆಸಕ್ತಿರಾಗಿಲಿಲ್ಲ. ಅವರತ್ತೀಯು ಹುಷಾರಾಗಿರಲಿಲ್ಲ. ಅವರು ಬದುಕಿದ್ದಾಗ ಆ ಪೆಟ್ಟಿಗೆಯನ್ನು ತೆಗೆದು ಅದರಲ್ಲಿ ನೀಡಿ ಎಂಬುದನ್ನು ನೋಡಲು ಯಾರಿಗೂ ಮನಸ್ಸು ಬಂದಿರಲಿಲ್ಲ. ಈಗ ಅವರು ಸತ್ತುಹೊಗಿದ್ದುದರಿಂದ ಅದನ್ನು ತೆಗೆದು ನೋಡಲು ಯಾರ ಅಡ್ಡಿಯೂ ಇಲ್ಲ. ಇದೆಲ್ಲದರ ನೇರೆ ಅತ್ಯು ಪೆಟ್ಟಿಗೆಯಲ್ಲಿ ಏನಿದೆ ಎಂದು ನೋಡಬೇಕೆಂದು ನೋಡರ ಸೋಸಿಯರಿಗೆ ಆಸಕ್ತಿಯಂಟಾಯಿತು.

ಆ ಪೆಟ್ಟಿಗೆಗೆ ಬೀಗದ ಕೈ ಇರಲಿಲ್ಲ. ವಿನುಲೆ ವರದೆಯರು ಕವ್ಯ ಪಟ್ಟಿ ಅದನ್ನು ಒಡಿದರು. ಮುಖ್ಯ ಇವನ್ನು ತಿಗೆದ ಕೂಡಲೇ ಮೇಲುಗಡಿ ಕಾಡು ಚೋಡಿದೆನ ವೊಂಟಿಗೆ ಅಂಟಿಸಿ ದ ಒಂದು ಭಾವಚಿತ್ರವು ಕಂಡುಬಂದಿತು.

ವರದೆಯು ಕೂಡಲೇ ಅದನ್ನು ತಿಗೆದು ಸೋಡಿ “ ಅಕ್ಕೆ, ಸೋಡಿ ದೆಯಾ ? ಇಬ್ಬರು ಸಣ್ಣ ಹುಡುಗಿಯರು ” ಎಂದಳು.

ಅಕ್ಕೆತಂಗಿಯರು ಅದನ್ನು ಸೋಡಿ ಅದು ಯಾರ ಭಾವಚಿತ್ರವೆಂದು ಕಂಡುಹಿಡಿದರು. ಅದರಲ್ಲಿ ಒಬ್ಬಕೆ ಅವರನ್ನೆನ್ನಿಂದೂ ಮತ್ತೊಬ್ಬಕೆ ಸೋಡರತ್ತೆ ಎಂದೂ ಗುರುತು ಹಿಡಿದರು.

ವರದೆಯು “ ಅತ್ತಿಗೆ ಅಮೃತ ಮೇಲೆ ಎಷ್ಟು ಪ್ರೀತಿಯಿತ್ತೂ, ಸೋಡು. ಹುಡುಗಿಯರಾಗಿದ್ದಾಗಲೂ ಸಹ ಅವರಿಗೆ ಸ್ನೇಹವಿತ್ತಿಂದು ಕಾಣುತ್ತದೆ. ಆಗ ತಿಗಿಸಿಕೊಂಡ ಘೋಟೋ ! ಎಷ್ಟು ವರ್ಷಗಳಾದರೂ ಅತ್ತಿ ಹಾಳು ನಾಡದೆ ತಿಗಿದಿಟ್ಟಿದ್ದರು ” ಎಂದು ಹೇಳಿದ್ದು.

“ ಹೌದು. ನನಗೆ ಜ್ಞಾಪಕವಿರುವಂತೆ ಅತ್ತಿಯೂ ಅಮೃತೂ ಎಷ್ಟೋ ವಿಶ್ವಾಸದಿಂದ ಇದ್ದರು ”

ವಿನುಲೆಯು ಒಂದು ಬೆಳ್ಳಿಯ ಕುಂಕುಮದ ಡಬ್ಬಿಯನ್ನು ತಿಗೆದಳು. ಮೆರಗು ಹೋಗಿದ್ದ ಆ ಡಬ್ಬಿಯ ಕೆಳಭಾಗದಲ್ಲಿ ಅಳ್ಳಲಿ ಸ್ವಲ್ಪ ಕುಂಕುಮ ಅಂಟಿಕೊಂಡಿತ್ತು. ಅದರಲ್ಲಿ ಎರಡು ತಾಳಿಗಳೂ ಕರಿಯ ಮಣಿಗಳೂ ಇದ್ದವು.

ವಿನುಲೆಗೆ ಅದನ್ನು ಸೋಡಿ ಕಣ್ಣಿನಲ್ಲಿ ನೀರು ಬಂದಿತು. ಅವಳು “ ಅತ್ತಿ ಬಾಲ್ಯದಲ್ಲಿ ಸತ್ತ ತಮ್ಮ ಗಂಡನ ಜ್ಞಾಪಕಾರ್ಥವಾಗಿ ಇಟ್ಟಿದ್ದರು ” ಎಂದಳು.

ಮುಂದೆ ಪೆಟ್ಟಿಗೆಯನ್ನು ಹುಡುಕಲು ವಿನುಲೆಗೆ ಮನಸ್ಸಾಗಲಿಲ್ಲ. ಅವಳು “ ಈ ದಿನ ಶಂಕರನು ಉಟಕ್ಕೆ ಬರುವುದಿಲ್ಲ. ನಾನೇಕೆ ಕಾಯ ಜೀಕು. ಏಳು. ಉಟ ಮಾಡೋಣ ” ಎಂದಳು.

ಅಕ್ಕೆ ತಂಗಿಯರಿಗೆ ಒಂದು ಗಂಟಿಯಾಗಿದ್ದರೂ ಹಸಿವಾಗದೇ ಈ

ಕೆಲಸಕ್ಕೆ ಕೈ ಹಚ್ಚಿದ್ದರು. ಶೀಲೆಯನ್ನು ಅವಳ ಗುರುಗಳು ಉಟಕ್ಕೆ ಕರೆದಿದ್ದರು. ವಾಸುಪು ಸ್ವಾಲಿಗೆ ಹೋಗಿದ್ದನು.

ವರದಳಿಗೆ ಅರ್ಥದಲ್ಲಿಯೇ ಬಿಟ್ಟು ಹೋಗಲು ಮನಸ್ಸು ಒಪ್ಪಲಿಲ್ಲ. ತಂಗಿಯ ಬಲಾತ್ಮಾರದಿಂದ ಅಕ್ಕನೂ ಕುಳಿತುಕೊಂಡಳು.

ಪೆಟ್ಟಿಗೆಯಲ್ಲಿ ಅನೇಕ ಪದಾರ್ಥಗಳು ತುಂಬಿದ್ದವು. ಒಂದೆರಡು ಸೀರೆಗಳಿದ್ದವು. ಟಿನಲುಗಳೂ, ಕರವಸ್ತಿಗಳೂ ಇದ್ದವು. ನೆಂಕಟಾಚಾರ್ಯರ ಗಳಿಗ ನಾಥರ ಕಾದಂಬರಿಗಳಿದ್ದವು. ಕತ್ತರಿ, ದಾರ, ಕಸೂತಿ ಕಡ್ಡಿ, ಉಲ್ಲೇ, ಅಳತೆಯ ಟೀಪು, ಪೆನ್ನಲ್ ತುಂಡುಗಳಿರಡು, ಪೊಂಟ್‌ವೇ, ಹೇರಾ ಹಿಂಗಳು, ಹೀಗೆ ಏನು ಏನೋ ಇದ್ದವು.

ವರದಳು “ಅತ್ಯೇಯ ಸಾಮಾನುಗಳು ಎಗ್ಗಿಬಿಷ್ಟನಂತೆ ಇವೆ” ಎಂದಳು.

ಅಕ್ಕತಂಗಿಯರು ಉತ್ಸುಕತೆಯಿಂದ ಕಾಲವಾದ ಅತ್ಯೇಯ ಪೆಟ್ಟಿಗೆಯನ್ನು ಹುಡುಕುತ್ತಿರುವಾಗ ವರದೆಯು ದಪ್ಪವಾಗಿದ್ದ ಕಾಗದದ ಮಾಡಕೆ ಯೋರಿದನ್ನು ತೆಗೆದು “ನೋಡಕ್ಕಾ, ಇದೇನೋ ಮುಖ್ಯವಾದ ಕಾಗದದಂತೆ ಇದೆ” ಎಂದಳು.

ವಿನುಲೆಯು “ಎಲ್ಲಿ, ತೆಗೆ. ಇದೇನೋ ಭಾವಾ ಕಾಗದಂತೆ ಇದೆ. ನೋಡಿದೆಯಾ, ಇಲ್ಲಿ ಅಪ್ಪನ ರುಜುವಿದೆ. ಹಣ ತೆಗೆದುಕೊಂಡಿರುವ ರಸೀತಿಯಂತೆ ಇದೆ. ಆ....ಆ ನೆಂಕಟರಾಮಯ್ಯನವರು ಹಣ ತೆಗೆದು ಕೊಂಡಿರುವಂತಿದೆ. ನೋಡು ಯಾರದು, ಈ ರುಜು. ಸುಂದರರಾಜಯ್ಯಂ ಅಂತ ಇದೆ” ಎಂದಳು.

“ಶಂಕರನು ಬಂದ ನಂತರ ಯಾರಾದರೂ ಲಾಯಿರಿಗೆ ತೋರಿಸಿ ಕೊಂಡು ಬಾ-ಎನ್ನ ಬೇಕು”

“ಇಲ್ಲಿ ತಾರಿಖು ನೋಡು. ಹೆದಿಮೂರು ವರ್ಷದ ಹಿಂದಿನ ಕಾಗದ. ನಮ್ಮಪ್ಪ ಸತ್ತೂ ಅಪ್ಪೇ ದಿನಗಳಾದುವು”

ಬಹಳ ಹೊತ್ತು ಆ ಕಾಗದವನ್ನಿಷ್ಟುಕೊಂಡು ಅವರುಗಳು ಯೋಚಿಸಿ ದರು. ತಂದೆ ಸತ್ತ ದಿನ ಅತ್ಯೇಯೂ ಕಾರಿನಲ್ಲಿಯೇ ಇದ್ದರು. ಆಗೇನೋ

ಅಥವಾ ಮತ್ತಾವುದಾದರೂ ಸಮಯದಲ್ಲಿಯೋ ತಂದೆ ಆಕೆಯ ಬಳಿ ತೆಗೆದಿಡಲು ಈ ಕಾಗದವನ್ನು ಕೊಟ್ಟಿರಬೇಕು ” ಎಂದುಕೊಂಡರು.

ವರದೆಯು ನಿದಾನವಾಗಿ ಅದನ್ನು ಓದಿದಳು. ಒಸವನಗುಡಿಯ ಪಕ್ಕದಲ್ಲಿರುವ ವಿಜಯ ಕಾಲೀನಿಯಲ್ಲಿ ಹೊಸದಾಗಿ ಕಟ್ಟಿದ್ದ ನೂರು ಮನೆಗಳನ್ನು ವೆಂಕಟರಾಮಯ್ಯನವರಿಂದ ವಿಮಲೆಯ ತಂದೆ ಎಂಟು ಲಕ್ಷ್ಯ ರೂಪಾಯಿಗೆ ಕೊಂಡುಕೊಂಡಿದ್ದರು. ಅದನ್ನು ವೆಂಕಟರಾಮಯ್ಯನವರು ಮಾರಿ ಹಣ ತೆಗೆದುಕೊಂಡಿದ್ದರು.

ವರದೆಯು “ ಆಕ್ಷಾ. ವೆಂಕಟರಾಮಯ್ಯನವರು ಐಗೆ— ” ಎಂದಳು.

ಸುಮಾರು ಮೂರು ವಾರಗಳ ನಂತರ ವಿಮಲೆಯ ಮನೆಯವರು ಬೆಂಗಳೂರಿನಲ್ಲಿ ಮೊದಲು ತಾವಿದ್ದ ದೊಡ್ಡ ಮನೆಗೆ ವಾಪ್ಸಿ ಹೊರಟಿರು. ಹೊಗಲು ಎರಡು ಟ್ರಾಕ್ಸ್‌ಗಳು ಬಂದಿದ್ದವು. ಸಾಮಾನುಗಳನ್ನು ನಾಗಿ ಸಲು ಲಾರಿಯು ಬಂದಿತು. ವಿಮಲೆ, ವರದೆ, ಶೀಲೆಯರು ಹೊಸ ಬ್ರ್ಯಾಡ್ ಸೀರೆಗಳನ್ನು ಉಟ್ಟಿಕೊಂಡಿದ್ದರು. ಸೋಗಸಾದ ಲಂಗಾ ನಾಕಿದ್ದ ಪುಪ್ಪು ಇನ್ನು ತಂಕರನು ಎತ್ತಿಕೊಂಡು ಟ್ರಾಕ್ಸ್‌ಯಲ್ಲಿ ಕುಳಿತುಕೊಂಡನು. ಕೆಂಗೇರಿಯ ಬಳಿ ಇವರಿಗೆ ಪರಿಚಯವಿದ್ದ ವರೆಲ್ಲಾ ಬೀಳಿಕ್ಕೊಡಲು ಬಂದಿದ್ದರು. ಇವರಿಗೆ ಇದ್ದಕ್ಕೆದಂತೆಯೇ ಎಲ್ಲಿಯೋ ಷಟ್ಟಯುವು ಬಂದಿದೆ ಎಂದು ಅವರಿಗೆಲ್ಲಾ ವಿಸ್ತೃಯವಾಗಿದ್ದಿತು. ಆದು ಹೇಗೆ ಬಂದಿತೆಂಬುವನ್ನು ಯಾರೂ ಅರಿಯರು.

ಇವರು ಆ ಮನೆಗೆ ಹೋದಾಗ ಶಕ್ತಾಂತಲೆಯ ಮಾದುಕೆಗೆ ವಿಮಲೆಯು ಬಂದಾಗ ನೋಡಿದಂತೆ ಇರಲಿಲ್ಲ. ಮನೆಗೆ ಸುಣ್ಣ ಬ್ರ್ಯಾಗ್‌ನ್ನು ಹೊಡಿದಿದ್ದರು. ಕಾಂಪೊಂಡಿನಲ್ಲಿದ್ದ ಶೋಟದಲ್ಲಿ ಓಡಿಯಾಡುವ ದಾರಿಗಳನ್ನು ಸರಿಪಡಿಸಿ, ಹೆಚ್ಚಾಗಿ ಬೆಳೆದಿದ್ದ ಗಿಡ ಬ್ಲೌಗಳನ್ನು ಕತ್ತಲಿ, ಅಚ್ಚುಕಟ್ಟಿ ಮಾಡಲಾಗಿದ್ದಿತು. ಟ್ರಾಕ್ಸ್‌ಯಲ್ಲಿ ಬಂದೀದೆ ಇವರಿಗೆಲ್ಲಾ ಆ ಮನೆಯಲ್ಲಿ ಕುಕೊಡುವವನ್ನು ಆನಂದವಾಗಿದ್ದಿತು.

ಭಾಗಿಲು ಮತ್ತು ಕಿಟಕಿಗಳಲ್ಲಿದ್ದ ಹರಕಲು ಪರದೆಗಳನ್ನು ತೆಗೆದು

ಹಾಕಿ ಹೊಸ ಪರದೆಗಳನ್ನು ಹಾಕಿದ್ದರು. ಬೆಲೆ ಬಾಳುವ ರತ್ನ ಕಂಬಳಿ ಗಳನ್ನು ಸರಿಮಾಡಿ ಹಾನಲಾಗಿತ್ತು. ಸೋಫಾಗಳನ್ನು ರಿಪೇರಿ ಮಾಡಲಾಗಿತ್ತು. ಮನೆಯಲ್ಲಿದ್ದ ಫ್ರಾರ್ಚರಿಗೆ ವಾನ್‌ಫ್ರೌ ಹಾಕಿದ್ದು ದರಿಂದ ಹೊನದಾಗಿ ಸೋಗನಾಗಿ ಕಂಡುಬರುತ್ತಿದ್ದವು.

ಅವ್ಯಾಸ ಕೋಣೆಯನ್ನು ವಿಮುಕ್ತಿಯೂ ತಂದೆಯ ಕೋಣೆಯನ್ನು ಶಂಕರನೂ ಇಟ್ಟುಕೊಂಡರು. ಹುಡುಗರೆಲ್ಲಾ ದೊಡ್ಡದಾಗಿದ್ದ ಒಂದೊಂದು ಕೋಣೆಯನ್ನು ತಮ್ಮದಾಗಿ ಮಾಡಿಕೊಂಡರು. ಕೆಳಗಡೆ ಇದ್ದ ಅತ್ಯು ಕೋಣೆಯು ಮಾತ್ರ ಯಾಲೀಯಾಗಿಯೇ ಇದ್ದಿತು.

ಬಂದ ದಿನ ಶಂಕರನೂ, ವರದೆಯೂ, ಮನೆಯ ಎಲ್ಲಾ ಕಡೆಗಳ ಲ್ಲಿಯೂ ಓಡಿಯಾಡಿ ಎಲ್ಲವನ್ನೂ ತಮಗೆ ಸೂಕ್ತ ತೋರಿದಂತೆ ಸರಿಪಡಿಸಿದರು. ಪೈಚಾರಕನು ಅಡಿಗೆಯಾಗಿದೆ ಎಂದು ಹೇಳಿದ ನಂತರ ಎಲ್ಲರೂ ಕುಳಿತು ಉಟ್ಟ ಮಾಡಿದರು.

ಸಾಯಂಕಾಲ ಪದೂವರೆ ಗಂಟೆಯ ಹೊತ್ತಿಗೆ ವಿಮುಕ್ತಿಯೂ ವರದೆಯೂ ಮನೆಯು ಹೊರಿಗೆ ಬಂದರು. ಸಾಯಂಕಾಲದ ಹೊತ್ತು ಕುಳಿತು ಕೂಳ್ಳಲು ಮರದ ಕೆಳಗೆ ಏಳಿಂಟು ಹೊಸ ಬಿತ್ತುದ ಕುಂಜಿಗಳನ್ನು ಹಾಕಿದ್ದರು. ಆದರೂ ವಿಮುಕ್ತಿಯು ತಂಗಿಯೊಡನೆ ಹುಲ್ಲಿನ ಮೇಲೆಯೇ ಕುಳಿತುಕೊಂಡಳು.

ಮಾತನಾಡಲು ಅವರಿಗೆ ವಿವರವಿರಲಿಲ್ಲ. ಏನೋ ಮಾತನಾಡು ತ್ರಿಧಾಗ ವಿಮುಕ್ತಿಯು “ನಮಗೆ ಹೀಗೆ ಹುಲ್ಲಿನ ಮೇಲೆಯೇ ಕುಳಿತು ಕೊಂಡು ರೂಡಿಯಾಗಿದೆ. ಅಲ್ಲವೇ, ವರದಾ” ಎಂದು ಕೇಳಿದಳು.

ವರದೆಯು ಮಾತನಾಡುವುದರೊಳಗಾಗಿ ಶೀಲೆಯೂ, ಶಂಕರನೂ ಬಂದರು. ಶಂಕರನು “ಓಹೋ ! ಇಲ್ಲಿದ್ದ ಹೋ ! ” ಎಂದು ಹೇಳಿ ತಂಗಿಯರ ಹತ್ತಿರ ಬಂದು ತಾನೂ ಕುಳಿತುಕೊಂಡು, ಸಿಗರೀಟು ಹಚ್ಚಿದನು.

“ಈಗ ಕೆಲವು ದಿನಗಳಿಂದ ಶೀತು ವಿಹಾರಕ್ಕೆ ಹೋಗದೇ ಇರುವುದು ಮನಸ್ಸಿಗೆ ಏನೋ ಬಂದು ವಿಧವಾಗಿದೆ ” ಎಂದು ವರದೆಯು ಹೇಳಿದಳು.

ಶಂಕರನು ನಗುತ್ತಾ “ನಿನಗೆ ಶಿಶು ವಿಹಾರದ ಮೇಲೆ ಅನ್ವಯಿಸುತ್ತಿ ಇರುವುದಾದರೆ ಅಲ್ಲಿಗೇ ಹೋಗಿ ಕೆಲಸ ಮಾಡು. ಆದರೆ

ಇಲ್ಲಿಯೇ ಒಂದು ತಿಶು ವಿಹಾರವನ್ನು ಮಾಡಿ ಗಲಾಟಿ ಮಾಡಬಿಡಬೇಡ ” ಎಂದು ಹೇಳಿದನು.

ಅಣ್ಣಿನೇನು ಮಾಡುತ್ತಾನೆಯೋ ಎಂಬ ಕುತ್ತಾಹಲದಿಂದ ವರದಿಯು “ ಅಣ್ಣಿ ! ನೀನು ಲಾಗೆ ಓದುತ್ತೀರೋ ? ” ಎಂದು ಕೇಳಿದಳು.

ಅವನು “ ಓದಿದರೂ ಓದಬಹುದು. ಆದರೆ ನನಗೆ ಅದು ಅಪ್ಪು ಇಷ್ಟವಿಲ್ಲ. ಈಗ ನನಗೆ ಕೆಲಸ ಕೊಟ್ಟಿರುವ ಏರಪ್ಪ ಕಷ್ಟದಲ್ಲಿದ್ದಾನೆ. ಅವನ ಜೊತೆಯಲ್ಲಿಯೇ ವ್ಯಾಪಾರ ಮಾಡಿಕೊಂಡು ಇರ್ಮೊಣವೆಂದುಕೊಂಡಿದ್ದೇನೆ ” ಎಂದನು.

ಶೀಲಿಯು “ ನೀನು ವೆಂಕಟರಾಯ್ಯನವರ ಬಳಿಗೆ ಹೋದಾಗ ಏನಾಯಿತೆಂಬುದನ್ನು ನಮಗೆ ಹೇಳಿಲೇ ಇಲ್ಲವಲ್ಲಣ್ಣಿ ” ಎಂದು ಕೇಳಿದಳು.

“ ಅದೇನು ಗುಟ್ಟಿಲ್ಲ, ಹೇಳಬಹುದು. ನೀನೆಲ್ಲಿ ಟಾಂಟಾಂ ಹೊಡಿದುಕೊಂಡು ಬರುತ್ತೀಯೋ, ಎಂದು ಯೋಚನೆ. ಹಾಗೆ ಮಾಡಿದರೂ ಹೆದರಿಕೆಯೇನಿಲ್ಲ. ಆದರದು ಅನಾವಶ್ಯಕ ”

ವಿನುಲೆಯು “ ಹಾಗೆನ್ನುಬೇಡ, ಶಂಕರ. ಅತ್ಯೇ ಸತ್ತ ದಿನದಿಂದ ಶೀಲಿಯು ಬಹಳ ಬುದ್ಧಿ ಕಲಿತುಕೊಂಡಿದ್ದಾಳೆ. ಅವಳ ಹುಡುಗತನವೆಲ್ಲವೂ ಹೋಗಿದೆ ” ಎಂಬುದಾಗಿ ಹಿಂದೆ ಶಂಕರನು ಹೇಳಿದ್ದ ಮಾತನ್ನೆ ಅವನಿಗೆ ಹೇಳಿದಳು.

ಅನಂತರ “ ವೆಂಕಟರಾಮಯ್ಯನವರು ನಮಗೆ ಹೋಸ ಮಾಡಿದಂತೆ ಆಗಲಿಲ್ಲವೇ ? ” ಎಂದು ವಿನುಲೆ ಕೇಳಿದಳು.

“ ಹೋಸವಷ್ಟೇ ಅಲ್ಲ. ಜ್ಯೇಲಿಗೆ ಹೋಗುವಂತಹ ಕೆಲಸವನ್ನು ಮಾಡಿದ್ದನು ”

ವಿನುಲೆಯು “ ನಮ್ಮ ತಂಡಿಯು ಬಳಿ ಹಣ ತೆಗೆದುಕೊಂಡು ಕಾಲೋನಿ ಮಾರಿದ್ದು ಮರೆತು ಹೋಯಿತಂತೆ ” ಎಂದಳು.

“ ಹೋನ್ನೆ ಅಷ್ಟುಮೃನವರು ಏನು ಹೇಳಿದರು ! ಅವರನ್ನು ನೋಡಲು ಲಲಿತಮೃನವರು ಬಂದಿದ್ದರಂತೆ. ನಮ್ಮ ಯಜಮಾನರಿಗೆ ಬಹಳ ಮರವು ಅವರಿಂದ ಹೆಚ್ಚು ಕಡಿಮೆಯಾಯಿತು. ಇಂದಿದ್ದು ಹೀಗಾಗುತ್ತಿರಲ್ಲ ಎಂದು ಹೇಳಿದರಂತೆ ” ಎಂದಳು ಶೀಲೆ.

ವರದೆಯು “ ವೆಂಕಟರಾಮಯ್ಯನವರು ಹೇಳುತ್ತಿರುವುದು ವಿಚಿತ್ರವಾಗಿದೆ. ನಮ್ಮಪ್ಪ ವಾಸು ಮೇಜಾರಿಟಿಗೆ ಬರುವವರೆವಿಗೆ ವಿಷಯವನ್ನು ಗುರ್ತುಗಿಡಬೇಕು—ಎಂದು ಹೇಳಿದರಂತೆ. ನಮ್ಮಪ್ಪನಿಗೂ ಆತ್ಮಿಗೂ ಇದ್ದನ್ನೀಹಕ್ಕಾಗಿ ವಿಷಯವನ್ನು ಮುಚ್ಚಿಡಬೇಕಾಯಿತು—ಎಂದು ಯಾರೊಂದಿಗೂ ಹೇಳಿದರಂತೆ ” ಎಂದಳು.

ಶಂಕರನು “ ಹೌದು. ನಮ್ಮಪ್ಪನಿಗೂ ಅವರಿಗೂ ಬಹಳ ಸ್ವೀಕೆ. ಅದರಿಂದಲೇ ಹಡಿಮೂರು ವರ್ಷಗಳಿಂದ ಬಾಡಿಗೆಗಳನ್ನು ವಸೂಲು ಮಾಡಿ ತೆಗೆದುಕೊಂಡರು ” ಎಂದು ಕೋಪದಿಂದ ಹೇಳಿದನು.

ಶೀಲಿಯು “ ನೀನು ಹೋದಾಗ ಅವರೇನೇಂದರು ? ” ಎಂದಳು.

“ ಎನ್ನ ಪುದಕ್ಕೆ ಏನೂ ಅಪಕಾಶವೇ ಇರಲಿಲ್ಲ. ಸಾನೂ ರ್ಯಾಮಣ್ಣನವರೂ, ಅದೇದಿನ ನಮ್ಮಪ್ಪನೊಡನೆ ಕಾರ್ ಆಕ್ಕಿಡೆಂಟ್ಸಲ್ಲಿ ಸತ್ತು ಹೋದ ಅಡ್ವೆಲ್ಕೆಂಟ್ ಸುಂದರರಾಜಯ್ಯಂಗಾಯರ ತಮ್ಮ ರಾಜಗೋಪಾಲ್, ಅವರ ಮನೆಗೆ ಹೋದಿವು. ಈಗ ರಾಜಗೋಪಾಲ್ ವಾರ್ಕ್‌ಎಸ್ ಮಾಡುತ್ತಿದ್ದಾರೆ. ಅವರು “ ನೀನು ಮಾಡಬಾರದಂತಹ ಮೋಸ ಮಾಡಿದೀರು. ನಿನ್ನನ್ನು ಜ್ಯೇಂದ್ರಿ ಚೆಳಿಸುತ್ತೇನೆ ” ಎಂದು ಹೇಳಿದರು. ರ್ಯಾಮಣ್ಣನವರು “ ನನಗೂ ಅರವತ್ತು ವರ್ಷದ ಮೇಲಾಗಿದೆ. ಇಂತಹ ಮೋಸವನ್ನು ನಾನು ಇದುವರೆವಿಗೆ ನೋಡಲೇ ಇಲ್ಲ ” ಎಂದು ಹೇಳಿದರು

ವರದೆಯು “ ಆ ಕಾಗದ ಅತ್ಯೇಯ ಪೆಟ್ಟಿಗೆಯಲ್ಲಿದ್ದ ದ್ವಾರ್ಶೆಯ್ಯ ” ಎಂದು ಹೇಳಿದಳು.

ಶಂಕರನು “ ಅದರಲ್ಲಿ ಅಂತಹ ಅತ್ಯೇಯ ವೇಸಿಲ್ಲ, ವರದಾ. ವೆಂಕಟರಾಮಯ್ಯನವರು ಮೊದಲಿಸಿಂದಲೂ ಕಂಟೂಕ್ಕರಂತೆ. ಅವರು ಚಿನ್ನಾಗಿಯೇ ಇದ್ದರು. ಅವರೇ ಇಷ್ಟ್ವಾಂದು ಮನೆಗಳನ್ನು ಕಟ್ಟಿದರು. ಆಗಲೇ ಯುದ್ಧವು ಮೊದಲಾಗಿದ್ದ ತಂತೆ. ಅವರದಾವುದೋ ಲಕ್ಷ್ಯಾಂತರರೂವಾಯಿಸ ಬಿಲ್ಲ ಇಲ್ಲವೆಂದಾಗಿ ಕಷ್ಟ ಬಂದಿತು. ರಾಜಗೋಪಾಲ್ ಆ ಬಿಲ್ಲ ಯೋಟ್ವಾ ಇರಬೇಕೆನ್ನುತ್ತಾರೆ. ಸಾಲಗಾರರ ತಗಾದೆ ಹೆಚ್ಚಾಯಿತು. ಇವರು ಉರುಬಿಟ್ಟು ಬಂದಿಯೋದರು. ನಮ್ಮಪ್ಪ ಎಂಟುಲಕ್ಕರೂವಾಯಿಸ ಕೊಟ್ಟು ಅದನ್ನು ಬರೆಸಿಕೊಂಡರು. ಪತ್ರ ಮದರಾಸಿನಲ್ಲಿ

ಆಯಿತು. ಸುಂದರ ರಾಜಯ್ಯಂಗಾರ್ ಅಡಕ್ಕೆ ಸಾಕ್ಷಿ ಹಾಕಿದ್ದಾರೆ. ವಾಪ್ಸಿ ಬರುವಾಗ ಅಪ್ಪ ಅತ್ಯೇಯನ್ನು ಕಾಗದ ತೆಗೆದಿದುವಂತೆ ಕೊಟ್ಟಿದ್ದಾರೆ. ಅತ್ಯೇ ವೆಟ್ಟಿಗೆಯಲ್ಲಿಟ್ಟಿದ್ದಾರೆ. ಅನಾಹುತವಾದ ನಂತರ ಅವರ ಬುದ್ಧಿಯುಕ್ತಿಯೊಗಿದ್ದು ದರಿಂದ ಅವರಿಗೆ ಒಂದೂ ಜ್ಞಾಪಕವಿಲ್ಲ” ಎಂದನು

ಅಪ್ಪ ಹೊತ್ತಿಗೆ ವಾಸುವು ಬಂದು “ ಅಕ್ಕ. ನಮ್ಮ ಸ್ನಾಲಿನಲ್ಲಿ ಹುಡುಗರೆಲ್ಲರೂ ತಿಷ್ಟಗೊಂಡನ ಹಳ್ಳಿಗೆ ಟ್ರಿವ್ ಹೋಗುತ್ತಾರೆ. ನಾನೂ ಹೋಗುತ್ತೇನೆ ” ಎಂದು ಕೇಳಿದನು.

ವಿನುಲೆಯು ಆಗಲೆಂದು ಹೇಳಿದ್ದು.

ಶೀಲೆಯು “ ಕಡಿಗೆ ಇತ್ಯಧ್ರ ಹೇಗಾಯಿತೆ ” ಎಂದು ಕೇಳಿದಳು.

“ ಆಗುವುದೇನು ? ನಮ್ಮ ಕಾಲೋನಿ ನಮಗೆ ಕೊಟ್ಟಿಬಿಡುವುದು. ಇದುವರೆವಿಗೆ ವಸೂಲು ಪಾಡಿರುವ ಬಾಡಿಗೆಯಲ್ಲಿ ಅಧ್ರವನ್ನು ಕೊಡುವುದು. ಕೂಡಲೇ ಕಾಲುವಾಸಿ ಕೊಡುವುದು. ಉಳಿದ ಕಾಲುವಾಸಿಯನ್ನು ಕಂತುಗಳಲ್ಲಿ ಕೊಡುವುದೆಂದು ತೀಮಾರಣವಾಯಿತು. ಅವರನ್ನು ಜ್ಯೇಳಿಗೆ ಕಳಿಸುವುದರಿಂದ ಏನು ಪ್ರಯೋಜನ ? ”

ಉಂಟ ಮಾಡಿ ಮಲಗಿಕೊಳ್ಳುವುದಕ್ಕೆ ಹೋಗುವಾಗ ಶಂಕರನು ವೆಂಕಟಿರಾಯರ ವಿಷಯವೇನೂ ಗೊತ್ತೇ ಆಗಲಿಲ್ಲವಲ್ಲ ” ಎಂದು ಹೇಳಿದನು.

“ ಹೌದು. ಅದೇ ಯೋಚನೆಯಾಗಿದೆ ” ಎಂದು ವಿನುಲೆಯು ಹೇಳಿದಳು.

“ ಅವರಲ್ಲಿದ್ದಾರೆಂದು ಪತ್ತಿ ಮಾಡುವ ಮಾರ್ಗವೇ ಇಲ್ಲವೇನು ? ”

“ ನನಗೇನೂ ಕಂಡು ಬರಲಿಲ್ಲ. ಎಲ್ಲಿ ಹೋದರೋ ಯಾರು ಹೇಳಿವರು ? ”

“ ಇಪ್ಪು ದಿನದಿಂದಲೂ ಇವರಿಂದ ಕಾಗದ ಪತ್ರಗಳಿಲ್ಲದಿರುವುದರಿಂದ ಅವರು ಬದುಕಿದ್ದಾರೆಯೋ ಇಲ್ಲವೋ ಎಂದು ಸಂದೇಹವಾಗಿದೆ ”

ವಿನುಲೆಯು ಕೂಡಲೇ “ ಇಲ್ಲ. ಅವರು ಸತ್ತಿಲ್ಲ ” ಎಂದಳು.

ಶಂಕರನು “ ಅದೇನು ಹಾಗೆ ಹೇಳುತ್ತಿದ್ದೀರೋ ? ” ಎಂದು ಕೇಳಿದನು.  
“ ನನಗೇಕೊೇ ಹಾಗೇ ತೋರುತ್ತದೆ ”

“ನಿನಗೆ ತೋರುವುದು ವಿಚಿತ್ರವಾಗಿದೆ. ಇಲ್ಲಿ ಅವರಿದ್ದಾಗ ಎಪ್ಪು  
ಕಷ್ಟವಾಗಿತ್ತು. ಅವರ ಬಟ್ಟೆಗಳು ಹರಿದು ಜೂಲಾಗಿದ್ದವು. ಎಲ್ಲಿಯಾ  
ದರೂ ಕೆಲಸ ಕೇಳಲು ಹೋಗೋಣವೆಂದರೆ ಅವರಿಗೆ ಸರಿಯಾದುದೊಂದು  
ಪಂಚಿ, ಬನಿಯನ್ನು ಸಹ ಇರಲಿಲ್ಲ. ಕ್ರಾಪು ಮಾಡಿಸಿಕೊಂಡು ಎರಡು  
ತಿಂಗಳಾಗಿತ್ತು. ಅಭಾಷ ! ಅಂದಿನ ಕಷ್ಟವನ್ನು ನೆನೆಸಿಕೊಂಡರೆ ಈಗಲೂ  
ಮೈ ಜುಂ ಎನ್ನುತ್ತದೆ. ರಾಗಿರುವಾಗ ನಮಗೆ ಎರಡನೆಯು ಮಗುವಾಗು  
ತ್ತದೆಂದು ಗೊತ್ತಾಯಿತು. ಅದೇ ರಾತ್ರಿ ಸ್ವಲ್ಪ ಉರು ಬಿಟ್ಟು ಹೋಗಿ  
ಬರುತ್ತೇನೇ”ಂದು ಹೇಳಿ ಹೊರಟು ಹೋಡರು. ಆ ರಾತ್ರಿ ಯಾವ ದೇಲೂ  
ಇರಲಿಲ್ಲ. ಏನಾದರೂ ರೋತ್ತುಗುರಿಯಾಗುವವರವಿಗೆ ಅವರಿಗೆ ಕಾಗದ  
ಬರೆಯುವುದಕ್ಕೂ ವಾಪ್ಪು ಬರುವುದಕ್ಕೂ ಮನಸ್ಸಿಲ್ಲ ”

ಆ ಮಾತಿಗೆ ಅವನು ಜವಾಬು ಹೇಳಲಿಲ್ಲ.

ಪಿಮಲೆಯು ತನ್ನ ಕೋಣೆಗೆ ಬಂದಳು. ಪ್ರಟ್ಟಿ ಮಂಚದ ಮೇಲಿದ್ದ  
ಹಾಸಿಗೆಯಲ್ಲಿ ಪುಷ್ಟಿ ಮಾಲಿಗೆ ಸುಖವಾಗಿ ನಿದ್ದೆ ಮಾಡುತ್ತಿದ್ದಳು. ದೀಪೆ  
ವನ್ನು ಪೆಚ್ಚಿ ಬಲು ಹೋತ್ತು ಮಾನಿಸ ಮುಖವನ್ನೇ ನೋಡುತ್ತಾ  
ತನ್ನ ಮಂಚದ ಮೇಲೆ ಕುಳಿತ್ತಿದ್ದೇ.

ಅನಂತರ ಪುಸ್ತಕ ಒಂದನ್ನು ತೆಗೆದು ಓದಲು ಪ್ರಯತ್ನ ಮಾಡಿದಳು.  
ಅವಳಿಂದ ಓದಲಾಗಿಲಿಲ್ಲ. ಪುಸ್ತಕವನ್ನು ಬಿಸಾಡಿ ಹಾಸಿಗೆಯ ಮೇಲೆ  
ಬಿದ್ದುಕೊಂಡಳು. ಬಲು ಹೋತ್ತು ಹೊರಲಾಡುತ್ತಲೇ ಇದ್ದಳು. ಅವಳಿಗೆ  
ನಿದ್ದೆ ಬರಲಿಲ್ಲ. ಅಧಿಕ ರಾತ್ರಿಯ ಮೇಲೆ ಯಾವಾಗಲೋ ನಿದ್ದೆ ಬಂದಿತು.

ಎರಡು ತಿಂಗಳಾದ ಮೇಲೆ ಒಂದು ದಿನ ಸುಮಾರು ಹನ್ನೊಂದೂವರ  
ಗಂಟೆಯಿರಬಹುದು. ವಿಮಲೆಯು ಹಜಾರದ ಸೋಫಾದ ಮೇಲೆ ಕುಳಿತು  
ಎನ್ನೋ ಪುಸ್ತಕವನ್ನು ಓದುತ್ತಿದ್ದಳು. ಪೋಸ್ಟ್ ಮಾರ್ಕ್ ಕವರೊಂದನ್ನು  
ತಂದು ಕೊಟ್ಟಿನು. ವಿಳಾಸವು ವಿಮಲೆಯ ಹೆಸರಿಗಿತ್ತು. ಅದು ನೋಡಿ

ಅವಳಿಗೆ ಅಶ್ಚೆಯರ್ವಾಯಿತು. ಆ ಮನೆಗೆ ಅಗಾಗ ಕಾಗದಗಳು ಬರುತ್ತಿದ್ದವು. ಅದರೆ ಅದೆಲ್ಲಾ ಶಂಕರನ ಹೇಸರಿಗೆ ಬರುತ್ತಿದ್ದವು. ಇದು ತನ್ನ ಹೇಸರಿಗೆ ಬಂದಿದೆ. ಮೊದಲು ನಟರಾಜನ ಕಾಗದನೇನೋ ಎಂದುಕೊಂಡಳು. ಅವನದಲ್ಲ. ವೆಂಕಟರಾಯನದೇನೋ ಎಂದೆನಿಸಿತು. ಅದೂ ಅಲ್ಲ. ಅವನ ಕೈ ಬರಹವಲ್ಲ.

ಕಾಗದವನ್ನು ಒಡಿದು ಓದಿದಳು. ಅದರಲ್ಲಿ ನಾಲ್ಕೇ ನಾಲ್ಕು ಹಂಜು ಗಳಿದ್ದವು. ಬರೆದವರು ರುಜು ಮಾಡಿರಲ್ಲ. “ನಿನ್ನ ಗಂಡ ವೆಂಕಟರಾಯನು ಗದಗನಲ್ಲಿದ್ದಾನೆ. ಅವನ ವಿಳಾಸವನ್ನು ಕೆಳಗೆ ಬರೆದಿದೆ. ಅವನು ಒಬ್ಬ ಸೂಕ್ತಿಯ ಮನೆಯಲ್ಲಿದ್ದು ಕೂಲು ಕಳೆದುಕೊಳ್ಳುತ್ತಿದ್ದಾನೆ. ಕೆಲಸವಿಲ್ಲ, ಕಾಯರ್ವಿಲ್ಲ. ನೀನು ಇಂತಹ ಉತ್ತಮವಾದ ಸ್ಥಿತಿಯಲ್ಲಿದ್ದು ನಿನ್ನ ಗಂಡನನ್ನು ಅಂತಹ ದಾರಣವಾದ ಸ್ಥಿತಿಯಲ್ಲಿಪ್ಪರುವುದು ನಾಚಿಕೆಗೇಡು” ಎಂಬಧರ್ಥದಲ್ಲಿ ಆ ಕಾಗದವು ಬರೆಯಲ್ಪಟ್ಟಿತ್ತು.

ವಿಮಲೆಯು ಕಾಗದವನ್ನು ಕವರಿನಲ್ಲಿ ಹಾಕಿ ಓದುತ್ತಿದ್ದ ಪ್ರಸ್ತರಕದಲ್ಲಿ ಕವರನ್ನು ಇಟ್ಟು ಯೋಚಿಸುತ್ತಾ ಕುಳಿತುಕೊಂಡಳು.

ಪಕ್ಕದಲ್ಲಿ ಮುಲಗಿದ್ದ ಪ್ರಪ್ನಳ ಕಡೆಗೆ ಅವಳ ದೃಷ್ಟಿಯು ಹರಿಯಿತು. ಮಗುವಿಗೆ ನಿದ್ದೆ ಬಂದಿತ್ತು. ಅದು ಯಾವುದೋ ಸುಖಸ್ವಷ್ಟವನ್ನು ನೋಡುತ್ತಿದ್ದಿರಬೇಕು. ಮುಖದ ಮೇಲೆ ಮಂದಹಾಸನಿದ್ದಿತು. ಗುಂಡು ಗುಂಡಾದ ಕೆನ್ನೋಗಳ ಮೇಲೆ ಕೊನೆಯಲ್ಲಿ ತುಸು ಕೆಂಪು ಕಂಡುಬರುತ್ತಿದ್ದಿತು. ಎಳಸಾದ ಕಪ್ಪನೆಯ ಚೂದಲುಗಳು ಗಾಳಿಗೆ ಹಾರುತ್ತಿದ್ದವು. ಅದರ ಪ್ರಟ್ಟ ಮೂಗು, ಅದರ ತೆಳುವಾದ ತುಂಬಿಗಳನ್ನು ನೋಡಿದರೆ ಮುತ್ತಿಡೋಣವೆನ್ನಿಸುವಂತಿತ್ತು. ಅದರ ಒಂದು ಕೈ ದೇಹದ ಬಳಿ ಇದ್ದು, ಮತ್ತೊಂದು ಕೈ ಚಾಚಿತ್ತು. ಅದೆವ್ಯು ಮೃದುವಾದ ಮುದ್ದು ಕೈ.

ಆಗ ಮಗುವನ್ನು ನೋಡಿದ ವಿಮಲೆಗೆ ಇಪ್ಪತ್ತಿರವು ವರ್ಷಗಳ ಹಿಂದೆ ನಾನೂ ಇದೇ ಮನೆಯಲ್ಲಿ ಈ ರೀತಿಯಾಗಿ ಬಿದ್ದ ಕೊಂಡಿದ್ದಿನೇನೋ ಎಂದೆನಿಸಿತು.

ಹಾಗೆಯೇ ಅವಳಿಗೆ ಆ ಭೀಕರವಾದ ರಾತ್ರಿ-ಅತ್ತಿ ಸತ್ತ ರಾತ್ರಿಯ ನೆನಪು ಬಂದಿತು. ಆ ಗಾಳಿ-ಆ ಮಳಿ ಆ ವೃಕ್ಷದ ಪತನ. ಆಸ್ತಿತ್ವಯಲ್ಲಿ

ತನ್ನ ಆವರೇಷ್ಟ. . ಈಗಲೂ ನೀನೇಸಿಕೊಂಡರೆ ಅವಳಿಗೆ ಮೈ ನಡುಗುವಂ ತಾಗುತ್ತಿತ್ತು.

ಒಂದೊಂದಾಗಿ ಅನೇಕ ಘಟನೆಗಳು ಅವಳಿಗೆ ನೀನವು ಬಂದುವು. ತಾಯಿಯ ವರಣ, ತಾವು ಕೆಂಗೇರಿಯಲ್ಲಿದ್ದುದು, ನೆಂಕಟರಾಯನ ಸ್ಮೃತಿ ಎಲ್ಲವೂ ನೀನವು ಬಂದುವು. ಆ ದಿನ ರಾತ್ರಿ ತಾನೇಕೆ ಕೃಷ್ಣರಾಜ ಸಾಗರ ದಲ್ಲಿ ಅವನಿಗೆ ಆತ್ಮಪರಣ ಮಾಡಬೇಕಾಗಿದ್ದ ತು? ಅನಂತರ ಆಯ್ದ ಸಮಾಜದಲ್ಲಿ ಅವನ ಬಲಾತ್ಮಾರಕ್ಷೇ ಒಳಗಾಗಿ ಯಾಕೆ ಮದುವೆಯಾಗಬೇಕಾಗಿ ದ್ದಿ ತು? ಇಷ್ಟತ್ತು ವರ್ಷದ ತಾಯಿ ಸತ್ತ ಮಗಳಾದ ತನಗೆ ಅದಲ್ಲದೇ ಬೇರೆಯ ಗತ್ಯಂತರವೇ ಇರಲಿಲ್ಲವೇನು?

ಒಂದು ಗಂಟೆಯ ಮೊದಲು ವಿಮಲೆಯು ಸಮಾಧಾನದಿಂದ ಇದ್ದಳು. ಶ್ರೀಶೈವವಾಗಿದ್ದಳು. ಈಗ..... ಈಗ ಪುನಃ ಗಾಧಾಂಧಕಾರವು ಅವಳನ್ನು ಆವರಿಸಿಕೊಂಡಿದೆ.

## ೨೩

ಎದಾರು ದಿನಗಳ ನಂತರ ಒಂದು ದಿನ ಸಂಧ್ಯಾಕಾಲ. ಮನೆಯ ಹೊರಗೆ ದೊಡ್ಡ ಮರದ ಕೆಳಗೆ ಮಾಮೂಲಿನಂತೆ ಎದಾರು ಚಿತ್ತದ ಕುಚಿರ್ಗಳನ್ನು ಹಾಕಿದ್ದರು. ವಿಮುಲೆ ಸಾಫಾರಣಾದ ಬಿಳಿಯ ಸೀರೆಯನ್ನು ಉಟ್ಟಿಕೊಂಡು ಮಹಡಿಯ ನೆಟ್ಟೆಲುಗಳನ್ನು ಇಳಿದು ಕೆಳಗೆ ಬಂದಳು.

ಅವಳು ಚಿತ್ತದ ಕುಚಿರ್ಗಳ ಬಳಿಗೆ ಬರುವ ವೇಳಿಗೆ ಶಂಕರನು ತಲ್ಲಿ ಬಂದು ನಿಂತು ಸಿಗರೀಟು ಸೇಡುತ್ತಾ ಇದ್ದನು.

ವಿಮುಲೆಯು ಕುಚಿರ್ಯಾಂದರ ಮೇಲೆ ಕುಳಿತು “ನೀನು ಬಂದು ಎಪ್ಪು ಹೊತ್ತಾಯಿತು, ಶಂಕರ ” ಎಂದು ಕೇಳಿದಳು.

“ ಈಗತಾನೇ ಬಂದು ಸಿಗರೀಟು ಹಳ್ಳಿದೆ. ಅಪ್ಪು ಹೊತ್ತಿಗೆ ನೀನೂ ಬಂದೆ ” ಎಂದು ಹೇಳಿ ಅವನೀಲಂದು ಕುಚಿರ್ಯ ಮೇಲೆ ಕುಳಿತುಕೊಂಡನು.

“ ದೈಲು ಎಪ್ಪು ಹೊತ್ತಿಗೆ ಬರುತ್ತದೆಯೋ ? ”

“ ಗುಂಟಕಲ್ ” ಗಾಡಿಯು ಬಂದಿರಬೇಕು ಇನ್ನು ಸ್ನೇಹ ಹೊತ್ತಿಗೆಲ್ಲಾ ಬಂದುಬಿಡಬಹುದು ”

ಅಪ್ಪು ಹೊತ್ತಿಗೆ ಪುಷ್ಟಳು ಪುಟ್ಟಿ ಪುಟ್ಟಿ ಹೆಚ್ಚೆಗಳನ್ನಿಡುತ್ತಾ ಬಂದು ತಾಯಿಯ ಬಳಿ ನಿಂತುಕೊಂಡಳು. ತಾಯಿಯು ಮಗಕನ್ನು ಮಾತನಾಡಿಸಿದಳು.

ನನ್ನಾರ್ಥಿಕವಾಗಿ ತಾಯಿಯ ಮುಖದಲ್ಲಿರುತ್ತಿದ್ದ ಮುಂದಹಾಸವು ಈದಿನ ಇಲ್ಲವೆಂಬುದು ಆ ಮಗುವಿಗೆ ಗೊತ್ತಾಗಲಿಲ್ಲ.

“ ನೀನು ನಿನ್ನ ಮನಸ್ಸನ್ನ ಸ್ಥಿರಮಾಡಿದ್ದೀ ತಾನೇ, ವಿನುಲಾ ”

“ ಮಾಡಿದ್ದೀನೇ ” ಎಂದು ನಿಧಾನವಾಗಿ ಅವಳು ಉತ್ತರ ಕೊಟ್ಟಿಳು.

“ ಸ್ವಲ್ಪನ್ನು ದಾಷ್ಟೆಣ್ಣ ಮಾಡಿಕೊಳ್ಳಬೇಡ. ಅವನು “ಇಲ್ಲ. ನಾನು ಹಾಗಿರಲಿಲ್ಲ, ಹೀಗಿರಲಿಲ್ಲ ” ಎಂದು ಕೆತೆಗಳನ್ನು ಹೇಳಬಹುದು. ಅದೊಂದನ್ನೂ ನಂಬಬೇಡ ”

“ ಶಂಕರ. ನಾನೂ ಮನುಷ್ಯಾಲು. ಸನಗೂ ಮನಸ್ಸು, ಹೃದಯ ಮುಂತಾದುವುಗಳಿವೆ. ಅವರು ಇಷ್ಟೋಂದು ಹತ್ತಿರದಲ್ಲಿದ್ದರೂ ಬಂದು ನನ್ನನ್ನು ನೋಡಲಿಲ್ಲ. ಯಾವು ಮನೆಯಲ್ಲಿಯೋ ನಾಚಿಕೆ ಕೆಟ್ಟಿ ಜೀವನ ಮಾಡುತ್ತಿದ್ದರು. ಅದೆಲ್ಲಾ ನನಗೆ ಗೊತ್ತಿಲ್ಲವೇ ? ಅವರನ್ನು ಹಾಗಿಯೇ ಮರೆತುಬಿಡುತ್ತಿದ್ದೆ. ಅದರೆ ಅದು ಧೀರರ ಲಕ್ಷಣವಲ್ಲ. ಕರೆದು, ಎದುರು ಎದುರಿಗೆ ಮಾತನಾಡಿ, “ ನೀವು ತಪ್ಪ ಮಾಡಿದಿರಿ. ಹೊರಟು ಹೋಗಿರಿ. ನನ್ನನ್ನು ಮರೆತುಬಿಡಿರಿ ” ಎಂದು ಹೇಳುತ್ತೇನೇ. ಅದನ್ನು ಹೇಳುವುದ ಕ್ಷಾಗಿಯೇ ಅವರನ್ನು ಬರಬೇಕೆಂದು ಕಾಗದ ಬರಿದೆ.

“ ನಮಗೆ ಏಕ್ಕೆಯರವು ಬಂದಿರುವುದು ಅವನಿಗೆ ಗೊತ್ತಿದೆಯೇನು ? ”

“ ನಾನಂತೂ ಅವರಿಗೇನೂ ಬರೆದಿಲ್ಲ ”

“ ಮತ್ತೆ ಈ ಮನಗೆ ಬರಬೇಕೆಂದು ಬರೆದಿರುವುದರಿಂದ ಏನು ತಿಳಿದು ಕೊಳ್ಳಬಹುದು ? ”

“ ಏನಾದರೂ ತಿಳಿದುಕೊಳ್ಳಲಿ, ಅದಕ್ಕೂ ನನಗೂ ಏನು ಸಂಬಂಧಿ ? ”

ಶಂಕರನು ಸ್ವಲ್ಪ ಹೊತ್ತು ತಡೆದು “ ವಿನುಲಾ. ಅವನನ್ನು ಬೈದು ಕಳಿಸಿಬಿಡುವುದಂತೂ ಸರಿ. ಕಡೆಗೆ ಅವನು ಪುಷ್ಟಿ ತನ್ನ ಮಗುವೆಂದೂ ತನಗೆ ಬೇಕೆಂದೂ ಕೋಟಿನಲ್ಲಿ ದಾವಾ ಮಾಡಿದರೇನು ಗತಿ ? ಯಾರಾ ದರೂ ಲಾಯರನ್ನು ಕೇಳಬೇಕಾಗಿದ್ದಿತು ” ಎಂದನು.

“ ಮಕ್ಕಳು ತಾಯಿಗೆ ಸೇರಿದವು. ಪುಷ್ಟಿನ್ನು ಕೇಳಲು ಅವರಿಗೇನು ಅಧಿಕಾರ ? ”

“ ಹಾಗಾದರೆ ನಿನಗಾತನ ಮೇಲೆ ವಿಶ್ವಾಸವೇ ಇಲ್ಲವೆಂದಾಯಿತು ”

“ ಇತ್ತು. ಅದನ್ನು ಅವರೇ ಕಳಿದುಕೊಂಡರು ”

“ ನೋಡು, ಶಂಕರ. ಅವರು ಬಂದ ಹಾಗಿದೆ ” ಎಂದು ಹೇಳಿದಳು.

ಹಾಗೆ ಹೇಳಿದರೂ ಆಗಂತುಕನು ತನ್ನ ಪತಿಯೇ ಎಂದು ಅವಳು ದೃಢವಾಗಿ ನಂಬಲಾರದೇ ಹೋದಳು. ಯಾಕೆಂದರೆ ಆಗಂತುಕನು ಜೂಲು ಬಟ್ಟಿಗಳನ್ನು ಧರಿಸಿದ್ದನು. ಅವನ ತಲೆಯು ಪ್ರೋಡೆಗಳಂತೆ ಬೆಳೆದಿದ್ದಿತು. ಮುಖ ಕ್ಷೇರ ಮಾಡಿಕೊಂಡು ಕಡೆಯ ಪಕ್ಕೆ ಏರಡು ವಾರಗಳಾದರೂ ಆಗಿ ದ್ವಿರಬಹುದು. ಬಹಳ ವಯಸ್ಸುದವನ್ತಿ ಕಂಡು ಬರುತ್ತಿದ್ದನು. ಮುಖವು ಕಪ್ಪಾಗಿ ಮಂಕುಬಡಿದುಕೊಂಡು ಹೋಗಿದ್ದಿತು.

ಆಗಂತುಕನು ಹತ್ತಿರ ಹತ್ತಿರಕ್ಕೆ ಬಂದನು. ತನ್ನ ಹೆಂಡತಿಯನ್ನು ನೋಡಿದನು. ಶಂಕರನನ್ನು ನೋಡಿದನು. ಅವರು ನಿಶ್ಚಿಂತರಾಗಿ ಕುಚೀಗಳ ಮೇಲೆ ಕುಳಿತಿರುವುದನ್ನು ನೋಡಿದನು.

ವಿಸ್ತೃಯದಿಂದ “ ವಿಮ್ಮುಕ್ತಾ ! ಇದೆಲ್ಲವೂ ಏನು ? ನಿಮ್ಮ ಹಳೆಯ ಬಂಗಲೆ..... ಇವೆಲ್ಲವೂ ನನಗೆ ಸ್ವಷ್ಟಿ ದಂತೆ ಕಂಡು ಬರುತ್ತದೆಯಲ್ಲ ” ಎಂದು ಕೇಳಿದನು.

ಅವನು ಮಾತನ್ನು ಆಡುತ್ತಲೇ ವಿಮಲೆಯ ಹೈದರಯದ ಕೆಳಭಾಗ ದಿಂದ ಕರುತ್ತಿರುತ್ತಿರುವ ಮೇಲಿನವರೆವಿಗೆ ಉಕ್ಕೆಬಂದಿತು. ಅದು ಅವಳ ಕತ್ತು ಕಟ್ಟಿಕೊಂಡಂತೆ ಮಾಡಿತು. ಅ ನ ಶು ಮಾತನಾಡಲಾರದವಳಾದಳು. ಒಂದು ವಾರದಿಂದ ಗಂಡನು ಬಂದ ಕೂಡಲೇ ಏನೇನು ಮಾತನಾಡಬೇಕೆಂದು ಅವರು ಸಂಕಲ್ಪ ಮಾಡಿಕೊಂಡಿದ್ದಳೋ ಅವೆಲ್ಲವೂ ಮರೆತು ಹೋಯಿತು. ಗಾಥಾಂಧಿಕಾರದಲ್ಲಿ ನಿಂತು ತಲ್ಲಿಗೆಸುವ ಕುರುಡಳಂತಾಯಿತು.

ಅವನು ಅವಳ ಪಕ್ಕದಲ್ಲಿ ಕುಚೀಯ ಮೇಲೆ ಕುಳಿತುಕೊಂಡು, ಅವಳ ಕಡೆಗೆ ನೋಡುತ್ತಾ ಅವಳ ಕುಚೀಯ ಕೈಮೇಲೆ ಕೈಯಿಂಟ್ಟುಕೊಂಡು “ ವಿಮ್ಮುಕ್ತಾ. ಇದೆಲ್ಲಾ ಏನು ? ಈ ಬದಲಾವಳಿಗೆಲ್ಲಾ ಏನು ಕಾರಣ ? ” ಎಂದು ಕೇಳಿದನು.

“ ನಿವೆಲ್ಲಿದ್ದಿರಿ ? ಏನು ಮಾಡುತ್ತಿದ್ದಿರಿ ? ” ಎಂದು ವಿಮಲೆಯು ಬಹಳ ಕಷ್ಟದಿಂದ ಕೇಳಿದಳು.

“ ಅಯ್ಯೋ, ನನ್ನ ಕತೆಯಿ ! ನಾನೇನು ವಾಡುತ್ತಿದ್ದೀನೇ ? ಏನು ಹೇಳಲಿ ! ನಾನು ಯಾಕೆ ಬದುಕಿದ್ದೀನೆಂಬುದನ್ನೇ ಕಾಣಿ.....” ಎಂದು ಮುಂದೆನೋ ಮಾತನಾಡುವುದಕ್ಕೆ ಹೋಗಿ ತಡೆದನು.

ಅವನು ಕ್ವಮಾಯಾಚಿನೆಯನ್ನು ಮಾಡುವವನಂತೆ, ಅಂಗಳಾಚಿಕೆಳುವ ಭಿಕ್ಕುಕನಂತೆ ಕಂಡನು. ವಿಮಲೆಯ ಕರುಳನ್ನು ಹಿಸುಕಿದಂತಾಯಿತು. ಹೇವೊ ಮಾಡಿಕೊಂಡು, ಸ್ವಾನ ಮಾಡಿ ನೋಡಲಿನಂತೆ ಬಟ್ಟಿಗಳನ್ನು ಧರಿಸಿದರೆ ಹೇಗೆ ಕಾಣುತ್ತಾರೆ-ಎಂದುಕೊಂಡಳು.

ಆತನು ಈ ಸುಖವನ್ನು ಪಟ್ಟಿ ಬರಳ ದಿನಗಳಾಗಿರಬೇಕು.

“ ಎಹೊಂದ್ ಬಾರಿ ಕಾಗದ ಬರೆಯಬೇಕೆಂದುಕೊಂಡೆ. ಏನೆಂದು ಬರೆಯಲಿ. ನನ್ನ ಹೊಟ್ಟಿಗೆ, ನನ್ನ ಬಟ್ಟಿಗೆ ಸಂಪಾದಿಸಿಕೊಳ್ಳಲಾರದವನಾಗಿದ್ದು, ನಾನು ಬರುತ್ತೇನೆಂದು ಎಹೊಂದ್ ಉತ್ಸಾಹದಿಂದ ಕಾಯುತ್ತಾಕಷ್ಟಪಡುತ್ತಿರುವ ಹೆಂಡತಿ ಮಕ್ಕಳಿಗೆ ಏನೆಂದು ಚಾಗದ ಬರೆಯಲಿ. ಎಹೊಂದ್ ಬಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕೆಂದು ತೋರಿತು. ಹೃದಯದಲ್ಲಿ ಎಲ್ಲಿಯೋ ಒಂದು ಕಡೆ “ ಮಾಡಿಕೊಳ್ಳಬೇಡ ” ಎಂದು ದನಿಯಾಗುತ್ತಿದ್ದಂತೆ ಭಾಸವಾಗುತ್ತಿತ್ತು. ಇದೇಕೆ ಹೀಗಾಗುತ್ತದೆ-ಎಂದು ಯೋಚನೆ ಮಾಡುತ್ತಿದ್ದೆ. ಈಗ ನನಗದು ಬಗೆ ಹರಿಯಿತು. ನಿವೆಲ್ಲರೂ ಸುಖವಾಗಿರುವುದನ್ನು ನೋಡುವ ಭಾಗ್ಯಪೂಂಡೇ ವಾಪಾತ್ಕುನಾದ ನನ್ನ ಹಣೆಯಲ್ಲಿ ಬರೆದಿದ್ದಿತು. ನಾನು ಅಲ್ಲಿದ್ದೀನೆಂದು ನಿಮಗೆ ಹೇಗೆ ಗೊತ್ತಾಯಿತು ? ”

ಶಂಕರನು “ ಯಾರೋ ಒಂದು ಮೂಗು ಕಾಗದ ಬರೆದರು. ಗದಗಿನಲ್ಲಿ ನಿವೆ ಯಾವಳೋ ಸೂಳಿಯು ಮನೆಯಲ್ಲಿದ್ದಿರೆಂದು ಬರೆದು ಅಡ್ಡಸಾಕೊಟ್ಟಿದ್ದರು ” ಎಂದು ಹೇಳಿದನು.

“ ಶಿವಶಿವಾ ! ನಾನು ಸೂಳಿಯ ಮನೆಯಲ್ಲಿರಲಿಲ್ಲ. ಅಲ್ಲಿ, ಮನೆಯಲ್ಲಿಯೇ ಒಂದವರಿಂದ ಹಣ ತೆಗೆದುಕೊಂಡು ಉಂಟಿದುತ್ತಾ ಜೀವನ ಮಾಡುತ್ತಿದ್ದ ಒಬ್ಬ ಹೆಂಗಸಿನ ಹೋಟಲಿನಲ್ಲಿದೆ. ಅವಳು ಲಿಂಗವಂತೆ ರವಳು. ಆಕೆಯ ವಿಷಯವಾಗಿ ಆ ಉರಿನಲ್ಲಿಯಾ ಹಾಗೆ ಮಾತನಾಡುವುದನ್ನು ಕೇಳಿದ್ದೀನೆ. ಜನರು ಬಡವರನ್ನು ಏನು ಬೇಕಾದರೂ ಅನ್ನುತ್ತಾರೆ.

ಅದೇ ತೋರ್ಕಸ್ಪಭಾವ. ಆಕೆಯು ನಿಧನೆ. ಜೀವನೋಪಾಯವಿಲ್ಲದೇ ಉಂಟ ಹಾಕಿ ಹಣ ತೆಗೆದುಕೊಳ್ಳುತ್ತಾಳೆ. ನನ್ನ ಪಾಲಿಗಂತೂ ಅವಳು ತಾಯಿ. ದೇವತೆ. ಹೀಗೆ ನನ್ನ ಹೆಂಡತಿಯಿಂದ ಕಾಗದ ಬಂದಿದೆ ಎಂದು ಹೇಳಿದೆ. ಅವಳು ಕಣ್ಣಿನಲ್ಲಿ ನೀರು ತಂದುಕೊಂಡು ಆನಂದದಿಂದ “ಹೋಗಿಬಾ” ಎಂದು ಹೇಳಿ, ಯಾರ ಬಳಿಯೋ ರೈಲ್ವೆ ಚಾಚು ಸಾಲ ತೆಗೆದುಕೊಟ್ಟಳು. ಆ ತಾಯಿಯ ಅನುಗ್ರಹವಿಲ್ಲದಿದ್ದರೆ ನಿಮ್ಮನ್ನು ಬಂದು ನೋಡುವುದಕ್ಕೂ ಸಾಧ್ಯವಿಲ್ಲದೇ ಹೋಗುತ್ತಿದ್ದ ತು”

ಅಣ್ಣಿತಂಗಿಯರಲ್ಲಿದ್ದ ದ್ವೇಷ-ಕೋಪ-ಪ್ರತೀಕಾರಗಳಿಲ್ಲವೂ ಗಾಳಿಯಲ್ಲಿ ಹಾರಿ ಹೋದವು. ಅವನ ವಿಷಯದಲ್ಲಿ ಕೇವಲ ಕನಿಕರ, ಪಶ್ಚಾತ್ತಾ ಪಗಳು ಮಾತ್ರ ಉಳಿದವು. ಶಂಕರನು ಮಾನವಾಗಿ ಕುಳಿತುಕೊಂಡನು. ಪುಷ್ಟಿ ಮಾನನ ತೋಡಿಯ ಮೇಲೆ ಕುಳಿತುಕೊಂಡು ತನ್ನ ಪುಟ್ಟಿ ಜಗತ್ತಿನಲ್ಲಿ ಎದುರಿಗೆ ಬಂದು ಕುಳಿತು ಮಾತನಾಡುತ್ತಿರುವ ಆಗಂತುಕನಿಗೂ ಒಂದು ನ್ಯಾನವಿದೆಯೋ ಎಂಬಂತೆ ನೋಡುತ್ತಿದ್ದರು. ಗಂಡನು ಹೇಳುತ್ತಿದ್ದು ದನ್ನ ಕೇಳುತ್ತಿದ್ದ ಜೋ, ಇಲ್ಲವೋ, ಎಂಬಂತೆ ನಿಮಿಳಿಯೋ ನೋಡುತ್ತಾ ಕುಳಿತ್ತಿದ್ದಳು.

ವಿಮಲಿಗೆ ಒಕ್ಕಿಯ ಸಂಧಿಗಳ್ಳಾವಳ್ಳಿಯು ಬಂದಿತು. ಬಂದ ಪರಿಸ್ಥಿತಿಗಳನ್ನು ಆಗಿಂದಾಗೆ ಸ್ವೀಕರಿಸುತ್ತಾ ಬಂದ ಹಾಗೆ ಅವಳು ಈ ಪರಿಸ್ಥಿತಿಯನ್ನು ಸಹ ಸ್ವೀಕರಿಸಬೇಕಾಗಿ ಬಂದಿತು. ಅದು ವಿನಾ ಬೇರೆಯ ಮಾರ್ಗವೇ ಇರಲಿಲ್ಲ. ಬಂದು ಬಾರಿ ಕೃಷ್ಣರಾಜ ಸಾಗರದಲ್ಲಿ ಅವಳು ಅವನಿಗೆ ಅಧಿನೇಷಣಾಗಬೇಕಾಗಿ ಬಂದಿತು. ಈಗಲೂ ಹಾಗೆಯೇ ಆಗಿದೆ. ಮುಂದೆ ಬೇರೆಯ ಮಾರ್ಗವೇ ಇಲ್ಲ.

ಹರಿದ ಬಟ್ಟಿಗಳನ್ನು ಹಾಕಿಕೊಂಡು, ತಲೆ ಗಡ್ಡಗಳನ್ನು ಬೆಳೆಸಿ ಕೊಂಡು, ನಿರಾಶನಾಗಿ ಪತಿಯು ಬಂದಿದ್ದಾನೆ. ತಾನು ವ್ಯಕ್ತ ಭಾಯೆಯಲ್ಲಿ ಸೋಗಸಾದ ಬೆತ್ತೆದ ಕುಚಿಂಯ ಮೇಲೆ ಕುಳಿತುಕೊಂಡಿದ್ದಾಳೆ. ಮಾನು ಅಲ್ಲಿಯೇ ಇದೆ. ಇದ್ದ ಕಷ್ಟವು ಮಾಯವಾಗಿದೆ. ದುಖಿದಿನಗಳು ಕಳಿದು ಸುಖೋದಯವಾಗಿದೆ. ಇಂತಹ ಸಮಯದಲ್ಲಿ ವಿಮಲೆ

ಯೇನು ಮಾಡಬೇಕು ? ಯಾರಾದರೂ ಒಬ್ಬ ಸ್ವೇಚ್ಛಿತನು ಇಂಥಹ ಕಷ್ಟದ ಶ್ರೀರಾಗ ಅವನಿಗೆ ಸಹಾಯ ಮಾಡುವುದಿಲ್ಲವೇ ? ಅಷ್ಟುದರೂ ಇವನಿಗೆ ಮಾಡಬೇಡವೇ ? ಎಂದೆನಿಸುತ್ತಿತ್ತು.

ಶಂಕರನು ಸಿಗರೀಟ್‌ಪು ಹಚ್ಚಿಕೊಂಡು ಎದ್ದು ಹೊರಟ್ಟು ಹೋದನು. ಅಲ್ಲಿ ವಿನುಲೆ-ನೆಂಕಟರಾಯ ಇಬ್ಬರೇ ಕುಳಿತಿದ್ದರು. ಪ್ರಪ್ನಳೂ ಅಲ್ಲಿಯೇ ಇದ್ದಳು. ನೆಂಕಟರಾಯನು ತನ್ನ ಕುಚೆಯನ್ನು ವಿನುಲೆಯು ಬಳಗೆ ವಳೀದುಕೊಂಡನು. ಪತಿಸತ್ತಿರುರು ಬಂಜ ಹೊತ್ತು ಅಲ್ಲಿಯೇ ಮಾತನಾಡುತ್ತಾ ಕುಳಿತಿದ್ದರು. ಕತ್ತಲು ಕಷ್ಟದು ಬರೇಂಬಂಭಿಸಿತು. ಮನೆಯು ದೀಸಗಳನ್ನು ಲಾಲ್ಲಿ ಹಚ್ಚಿದ್ದರು. ವಾಸುವ್ರೂ ಅವನ ಸ್ವೇಚ್ಛಿತರೂ ಮನೆಯು ಮುಂದೆ ಕೂಗುತ್ತಾ ಗಲಾಟಿ ಮಾಡುತ್ತಿದ್ದರು.

ವಿನುಲೆಯು ಪ್ರಪ್ನಕ ಕೈ ಹಿಡಿದುಕೊಂಡು ಮನೆಯು ಕಡಿಗೆ ಹೋದಳು. ನೆಂಕಟರಾಯನೂ ತನ್ನ ಹೆಂಡತಿ ಮಕ್ಕಳ ಹಿಂದೆ ಹೋದನು. ವಿನುಲೆಯು ಹಜಾರವನ್ನು ಪ್ರವೇಶಿಸಿದ್ದೊಡನೆಯೇ ಒಂದು ಕೊನೆಯಲ್ಲಿ ನಿಂತಿದ್ದ ಅಣ್ಣನ ಬಳಗೆ ಹೋದಳು. ನೆಂಕಟರಾಯನು ಗೊಜೆಯು ಮೇಲಿದ್ದ ಚಿತ್ರವನ್ನು ನೋಡುತ್ತಾ ನಿಂತಿದ್ದನು.

ವಿನುಲೆಯು “ ಅವರು ಇಲ್ಲಿರುತ್ತಾರೆ. ಅತ್ತೀಯ ಕೋಣೆಯಲ್ಲಿ ಇರಬಹುದಿಲ್ಲವೇ ? ” ಎಂದಳು.

“ ನಾನೂ ಹಾಗೇ ಎಂದುಕೊಂಡೆ ”

“ ನಾನು ಅವರನ್ನು ಹೋಗಿರೆಂದು ಹೇಳಲಾರದೇ..... ”

“ ಯಾಕೆ ಹೇಳಬೇಕು ? ಸೀನು ಮಾಡಿದುದೇ ಸರಿ ”

ವಿನುಲೆಯು ಸಂದೇಹದಿಂದ “ ತಮಾ ವೇ ಮಾಡುತ್ತಿದ್ದೀರೋ, ನಿಜವಾಗಿ ಮಾತನಾಚುತ್ತಿದ್ದೀರುತ್ತಾ ” ಎಂದು ಕೇಳಿದಳು.

“ ತಮಾವೇಯೇನು ಬಂದಿತು, ವಿವಾಲಾ ! ಯಾರೇ ಆಗಲಿ ಕಷ್ಟದಲ್ಲಿರುವವರ ಮನಸ್ಸಿಗೆ ನಾವೇಕೆ ನೋವುಂಟು ಮಾಡಬೇಕು ”

ವಿನುಲೆಯು ಪರಿಚಾರಕನನ್ನು ಕರೆದು “ ಇವರಿಗೆ ಸ್ವಾನದ ಮನೆಯನ್ನು ತೋರಿಸು. ಸೋಪು ಚೌಕಗಳನ್ನು ತೆಗೆದುಕೊಂಡು ಹೋಗಿಡು. ಶಂಕರನ ಪಂಚಿ ಬಸಿಯನ್ನು ಗಳನ್ನಿಡು ” ಎಂದು ಹೇಳಿದಳು.

ವೆಂಕಟರಾಯನು ಸಾಧುನದ ಮನಿಗೆ ಹೋದ ನಂತರ ವಿಮಲೆಯು ಶಂಕರನ ಪಕ್ಕದಲ್ಲಿ ಸೋಫಾದ ಮೇಲೆ ಕುಳಿತುಕೊಂಡು, “ನಾನೇ ಅವರನ್ನು ಇರಲು ಹೇಳಿದೆ. ಗದಗಿನಲ್ಲಿಯೋ ಇನ್ನೆಲ್ಲಲ್ಲಿಯೋ ಇರುವುದಕ್ಕಿಂತ ಇಲ್ಲದ್ದು ಕೆಲಸವನ್ನು ಹುಡುಕುವುದು ಒಳ್ಳೆಯದೆಂದು ಹೇಳಿದೆ. ಅವರು ನಮ್ಮತೆಯಿಂದ “ಆಗ ನಿಮ್ಮ ಅಣ್ಣಿನ ಮಾತು ನಡೆಯುತ್ತದೆ. ಆತ ಎಲ್ಲಿ ಯಾದರೂ ನನಗೆ ಕೆಲಸ ಕೊಡಿಸಬಹುದು” ಎಂದರು” ಎಂಬುದಾಗಿ ಹೇಳಿದಳು.

ಶಂಕರನು “ನಿನು ಮಾಡಿದ್ದೀ ಸರಿಹೋಯಿತು. ಇಲ್ಲದೇ ಇದ್ದಿದ್ದರೆ ನಿನಗೆ ಸುಖವಾಗುತ್ತಿರಲಿಲ್ಲ” ಎಂದನು.

“ನಿನು ಹೇಳುವುದು ಸರಿ. ಅದರೆ ನಾನು ನನ್ನ ಜೀವನದಲ್ಲಿ ನನಗೆ ಇಪ್ಪುವಿಲ್ಲದ ಕೆಲಸಗಳನ್ನೇ ಮಾಡಬೇಕಾಗಿದೆ ಎಂದು ತೋರುತ್ತದೆ”

“ಯಾಕೆ? ಇದು ಇಪ್ಪುವಿಲ್ಲದ ಕೆಲಸವೇ?”

“ಅಲ್ಲವೇ? ಯೋಚನೆ ಮಾಡು”

“ಹೋಗಲಿ. ಪುಪ್ಪಳನ್ನು ಪ್ರೀತಿಸುವಂತಹ ಮತ್ತೊಬ್ಬ ಷ್ಟೇಟ್ ಯು ಸಿಕ್ಕಿದಂತಾಗುತ್ತದೆ. ಅವಳಿಗೋಸ್ಕರವಾದರೂ ಮಾಡು”

ವಿಮಲೆಯು “ಅಪ್ಪೇ ಶಂಕರ. ಪುಪ್ಪಳನ್ನು ನಮಗೆ ಗಂಟು ಹಾಕುತ್ತಿದ್ದೀಯೆ. ಇನ್ನೇನು ಮಾಡುತ್ತೀಯೆ? ನಿನಗೂ ನಾಗನೇಣಿಗೂ ಬೆರೆಂದು ಪುಪ್ಪಳು ಸಿಕ್ಕುವಾಗ ಈ ಪುಪ್ಪಳನ್ನು ಕಟ್ಟಿಕೊಂಡು ಏನು ಮಾಡಿಯೆ?” ಎಂದು ಹೇಳಿ ನಕ್ಕಳು.

ಮಾನನ ತೋಡಿಯ ಮೇಲೆ ಕುಳಿತಿದ್ದ ಪುಪ್ಪಳು ತಾಯಿಯು ಹೇಳಿದ ಮಾತನ್ನು ಅಥವ್ಯ ಮಾಡಿಕೊಂಡೋ ಅಥವಾ ತಾಯಿಯು ನಕ್ಕುದನ್ನು ನೋಡಿಯೋ ತಾನೂ ನಕ್ಕಳು.

ಪುಪ್ಪಳು ನಗುತ್ತಿದ್ದ ಹಾಗೆಯೇ ಶೀಲಳು ಓಡಿ ಬಂದು “ಅಕ್ಕಾ! ನಿನ್ನ ಗಂಡ ಬಂದರಂತೆ. ವಾಸುವು ಹೇಳಿದ” ಎಂದಳು.

ಮಗುವು “ಚೀಲಾ” ಎಂದು ಅವಳ ಕಡೆಗೆ ನೆಗೆಯಿತು. ಶೀಲಳು ಮಗುವನ್ನು ಎತ್ತಿಕೊಂಡಳು.

ಅಪ್ಪು ಹೋತ್ತಿಗೆ ವರದಳೂ ಬಂದಳು. “ಅವಳು ನಿನಗಿದ್ದ ಬಂದೇ

ಕೊರತೆಯು ಪರಿಹಾರವಾಯಿತು. ನಿಮ್ಮ ಯಜವಾನರು ಬಂದರು,  
ಅಕ್ಕು !” ಎಂದೆಳ್ಳು.

ಆಕ್ಕನು ತಂಗಿಯ ಮಾತಿಗೆ “ ಹೌದಮ್ಮ ಇದ್ದ ಒಂದು ಕೊರ  
ತೆಯು ಪರಿಹಾರವಾಯಿತು ” ಎಂದು ಹೇಳಿದೆಂ.

## ೨೪

ದಿನಗಳ ಮೇಲೆ ದಿನಗಳು ಕಳೆಯ ತೊಡಗಿದ್ದವು. ಜೀವನ ಚಕ್ರವು ತಿರುಗಲಾರಂಭಿಸಿತು. ಯಾವುದು ನಿಂತರೂ ಆ ಚಕ್ರವು ನಿಖ್ಲಾಪುದೇ ಇಲ್ಲ. ಅದಕ್ಕೆ ತಕ್ಷಂತಿ ಅವರನರು ಸರಿಮಾಡಿಕೊಳ್ಳುತ್ತಾರೆ. ಹಾಗೆಯೇ ವೆಂಕಟರಾಯನೂ ವಿನುಲೀಯ ವನಸೆಯಲ್ಲಿ ಸೇರಿಹೋದನು. ಅವರಲ್ಲಿ ಅವನೂ ಒಬ್ಬನಾದನು.

ವೆಂಕಟರಾಯನು ಕ್ಷೇರ ವಾಡಿಕೊಂಡು ಬೇರೆಯ ಬಟ್ಟೆಗಳನ್ನು ಹಾಕಿಕೊಳ್ಳುತ್ತಲೇ ಸರಿಹೋದನು. ಎಂಟು ಹತ್ತು ದಿನಗಳು ಕಳೆದ ನಂತರ ಅವನಲ್ಲಿ ಹೆಚ್ಚು ವ್ಯತ್ಯಾಸವು ಕಂಡು ಬರುತ್ತಿರಲಿಲ್ಲ. ಅವನ ತಲೀಯ ಹಿಂಭಾಗವು ವಾತ್ರ ಸ್ಪೃಲ್ಪ ಇಬ್ಬಿತಲೀಯಾಗಿ ಕೂಡಲುಗಳು ಉದುರಿ ಹೋಗಿದ್ದವು. ಅವನ ಮುಖ್ಯಾವದಲ್ಲಿ ಸ್ಪೃಲ್ಪ ಕಾರಿಣ್ಯತೆಯು ದೂರುಗೊಂಡಿತ್ತು. ಅವನ ಧ್ವನಿಯಲ್ಲಿ ಕರ್ಕರತೆಯು ಬಂದಿತ್ತು. ನಡತೆ ಯಾಲ್ಲಿ ಹೆಚ್ಚು ಕಡನೆಯಾಗಿತ್ತು. ವಿನುಲೀಯ ಅವನನ್ನು ನೋಡಿದಾಗ ಲೀಲ್ಯಾ ಇಪ್ಪು ಅಲ್ಪ ಕಾಲದಲ್ಲಿ ಎಷ್ಟೋಂದು ಬದಲಾವಣೆಯಾಗಿದೆ ಎಂದು ಕೊಳ್ಳುತ್ತದ್ದಳು.

ఒందు వారద కాల వేంకటరాయను ఏనూ మాడలిల్ల. దినద బహళ హోత్తు మంగళి నిద్దె మాడుత్తిద్దను. ఎద్దిద్ద కాలదల్లి పుష్పజోడనే ఆ మనెయ కాంపోండినల్లి అలేయుత్తిద్దను. వేంకట రామయ్యనవరు తుమకూరిగి హోగి ఆల్లియే వాస మాడుత్తిద్దరు. అవర మనెయల్లి యాదా ఇరలిల్ల. ఈ మనెయ కాంపోండినల్లి సుత్తువరు. జీజారాదాగ తండె మాక్షభు ఆ మనెయ కాంపోండి నల్లి సుత్తుత్తిద్దరు. బరువాగ పుష్పభు తనగి తోరిద హోగళన్నూ ఎలిగళన్నూ తెగెదుకొండు బరుత్తిద్దభు. తండెయు అదన్న హోత్తు తరుత్తిద్దను.

ఆ నంతర ఆవస కాయ్ఫరంగవు విస్తారవాగ తోడగితు. హన్నొందు గంటిగి లాట మాడికొండు లారొళగి హోగి బరుత్తిద్దను. అసేచ కడిగళిగి హోగి తన్న హళియు స్వేచ్ఛితరన్నూ సోచుత్తిద్దను. మోదలినంతి మంకాగియూ, ఏనూ ఇల్లిద వనంతెయూ ఇరలిల్ల. తన్న ఆత్మియ మనెయ పుష్పయ్వేల్లపూ తన్నదే ఎన్నువంతి నడిదుకొళ్ళత్తిద్దను. ఆగాగ శీలేయన్నూ కరెదు వాతగళన్నూ సరియాగి ఓదబేచేందు బుద్దియన్న హేళుత్తిద్దను. వాసువు తన్న స్వేచ్ఛితరొడనే ఆటవాడువాగ గలాటి మాడబారదిందు జెక్కొట్టి మాడుత్తిద్దను. కేలవు బారి పుష్పభు మేలేయూ అంకి మాడుత్తిద్దను. విమలేయు తీస్తినల్లి బిశేధవళల్లి వేందు ఆక్షేపసే మాడుత్తిద్దను.

అవన నడినుదిగళు యారిగూ ఆస్తియవాగలిల్ల. అవను బహళ బుద్దివంత. బడ్డ ఎళ్ళరికేయింద నడిదుకొళ్ళత్తిద్దను. ఆగాగ నాగవేణీయు మనెగి ఒందు హోగుత్తిద్దభు. అవళల్లి ప్పుల్పపూ విరోధవన్నూ వ్యక్తపడిశుత్తిరలిల్ల. అణ్ణను తంగియోడనే వ్యవహరిసువంతి నడిదుకొళ్ళత్తిద్దను.

ఆదరే గండన రీతియు విమలేగి బీజారుంటు మాడుత్తి

ದ್ವಿತೀಯನು ಇದೊಂದೂ ಮಾಡದೇ ಗಂಭೀರವಾಗಿರಬಾರದೇ ಎಂದು ಕೊಳ್ಳುತ್ತಿದ್ದಳು.

ವಿಮಲೆಯು ಈ ಮನೀಗೆ ಬಂದ ಮೊದಲ ದಿನಗಳು ಬಹಳ ಪ್ರಿಯವಾಗಿದ್ದಿತು. ಅವಳೂ ಇತರರೂ ಹಣವಿಲ್ಲದೇ ವಹಣಗಟ್ಟಿಲೆ ಬಹಳ ಪಾಡು ಪಟ್ಟಿದ್ದರು. ಈಗ ಅದಾವ ತೋಂದರೆಗಳೂ ಇರಲಿಲ್ಲ. ಅವರುಗಳಿಗೆ ತೋರಿದಾಗ ಪೇಟಿಗೆ ಹೋಗಿ ಬಟ್ಟಿಬೆಳೆಗಳನ್ನೂ, ಸೀರೆಗಳನ್ನೂ ತರುತ್ತಿದ್ದರು. ಕಣ್ಣಿಗೆ ಪ್ರಿಯವಾದ ಹಣ್ಣಿಗಳನ್ನೂ ಬುಟ್ಟಿಬುಟ್ಟಿಗಳಲ್ಲಿ ತರುತ್ತಿದ್ದರು. ಎರಡು ಮೋಟಾರು ಕಾರುಗಳು ಮನೀಯ ಬಾಗಿಲಿಸಲ್ಲಿ ಕಾದು ಬಿದ್ದಿರುತ್ತಿದ್ದವು. ಆ ಉದ್ದ್ಯಾನ ವಸದಲ್ಲಿ ಪುಟ್ಟಿ ಜಿಂಕೆಯಂತೆ ಪ್ರಪ್ನಳು ಓಡಿಯಾಡುತ್ತಿದ್ದಳು. ಆ ದಿನಗಳು ವಿಮಲೆಯ ಜೀವನದಲ್ಲಿ ಮರೆಯಾದ ಹಾಗಿದ್ದವು.

ಆದರೆ ಗಂಡನು ಬಂದ ಮೇಲೆ ಬದಲಾವಣೆಯಾಗತೊಡಗಿತು. ನಿನು ಲೀಗೂ ಸುಖಕ್ಕೂ ನಡುವೆ ತೆಳ್ಳಿನೆಯ ಪರದೆಯನ್ನೂ ಹಾಕಿದಂತೆ ಆಯಿತು. ಪುನಃ ಅವಳು ದಿನದ ಎಪ್ಪೋರ್ ಹೊತ್ತೆನ್ನೂ ಆಲೋಚನೆ ಮಾಡುತ್ತಲೇ ಕಳೆಯುವಳು. ರಾತ್ರಿಯ ಬದು ಭಾಗನ್ನು ನಿದ್ದೆ ಇಲ್ಲದೆಯೇ ಇರುತ್ತದೆ. ಪ್ರಾತಃಕಾಲ ಎಚ್ಚರವಾದಾಗ ಹಾಸಿಗೆಯ ಮೇಲೆ ಕುಲತುಕೊಂಡು ಮೊದಲಿನಂತೆಯೇ ಇರುತ್ತೇನೆಂದು ಕೊಳ್ಳುತ್ತಿದ್ದಳು. ಗಂಡನನ್ನೂ ನೋಡಿದ ಕೂಡಲೇ ಅವನೊಂದಿಗೆ ಮಾತನಾಡಿದ ಕೂಡಲೇ ಅವಳ ನಿಧಾರವು ಬದಲಾಗಿ ಹೋಗುತ್ತತ್ತು. ಶೂವಾವಸ್ಥೆಯು ಬಂದು ಅವಳನ್ನೂ ಅವರಿಸಿಕೊಳ್ಳುತ್ತಿತ್ತು.

ಅವಳಿಪ್ಪು ಪ್ರಯತ್ನ ಮಾಡಿದರೂ ಸಾಧ್ಯವಿಲ್ಲದೇ ಹೋಗುತ್ತಿತ್ತು. ಅವಳು ಮಹಡಿಯ ಮೇಲೆ ಹಾಸಿಗೆಯ ಮೇಲಿದ್ದಾಗ, ಕೆಳಗಡಿ ಹಜಾರದಲ್ಲಿ ಸೋಫಾದ ಮೇಲೆ ಕುಳಿತಿದ್ದಾಗ, ಪೇಟಿಗೆ ಹೋದಾಗ, ಮನೀಯಾಳಗಡಿ ಅಣ್ಣಿ ತಂಗಿಯರೊಡನೆ ಕೇರಂ ಆಡುತ್ತಿದ್ದಾಗ, ಹೊರಗಡೆ ಟೆನ್ನುಸ್ ಆಡುತ್ತಿದ್ದಾಗ, ಹೀಗೆ ಸರ್ವಕಾಲದಲ್ಲಿಯೂ ಗಂಡನ ನೆನಪು ಬರುತ್ತಿತ್ತು. ಆ ನೆನಪು ಮನಸ್ಸಿಗೆ ಮುಜುಗರ ಉಂಟು ಮಾಡುತ್ತಿತ್ತು. ನೆಂಕಟರಾಯನು ಮನೀಯಲ್ಲಿ ಸೋಮಾರಿಯಾಗಿ ಓಡಿಯಾಡುತ್ತಿದ್ದರೆ ಅವಳಿಗೆ ಅಸ್ತಿಯನಾಗುತ್ತಿತ್ತು. ಕೆಲಸನ್ನೂ ಹುಡುಕಲು ಕಾರು ತೆಗೆದುಕೊಂಡು ಹೋದರೆ

## ತಾಯಿ ಸತ್ತ ಮಗಳು

ಅವಳಿಗೆ ಅಸಮಾಧಾನವಾಗುತ್ತಿತ್ತು. “ ಯಾರೋ ನನ್ನ ಸೈಹಿತರ ಮನಿಗೆ ಹೇಗೆಬೇಕು. ನೀನೂ ಬಾ. ಪುಷ್ಟನ್ನು ಕರೆದುಕೊಂಡು ಹೋಗೋಣ”ವೆಂದು ಅವನು ಹೇಳಿದಾಗಲಂತೂ ಅವಳ ಮೈ ಉರಿದು ಯಾಗುತ್ತಿತ್ತು.

ವಿನುಲೆಯು ಮನಸ್ಸಿಗೆ ಎಪ್ಪೋ ಸಮಾಧಾನವನ್ನು ತಂದುಕೊಳ್ಳುತ್ತಿದ್ದಳು. ಆದರೆ ಅದರಿಂದ ಅವಳ ಮನಸ್ಸು ಸರಿಹೋಗುತ್ತಿರಲಿಲ್ಲ. ವೆಂಕಟರಾಯನು ಹೇಳಿದೇ ಕೇಳಿದೇ ಕಾರು ತೆಗೆದುಕೊಂಡು ಹೋಗುತ್ತಿದ್ದನು. ಆಗ ಹೇಡತಿಯರು ಗಂಡಂಡಿರ ಕಾರು ಉಪಯೋಗಿಸುವುದಿಲ್ಲವೇ? ಹಾಗೆಯೇ ಗಂಡಂಡಿರು ಹೇಡತಿಯ ಕಾರು ಉಪಯೋಗಿಸಿದರೇನು ಎಂದು ಕೊಳ್ಳುವಳು. ಪುಷ್ಟನ್ನು ಹಾಗೆ ಬೆಳೆಸಬೇಕು, ಟೀಗೆ ಬೆಳೆಸಬೇಕು ಎನ್ನುವನು. ಆಗ ಪುಷ್ಟ ತಂದೆಯಲ್ಲವೇ? ಹೇಳಿದರೇನು ತಕ್ಕು, ಎಂದು ಯೋಚಿಸುವಳು. ಉಂಟಕ್ಕೆ ಕುಳಿತಾಗಲೋ, ಎಲ್ಲರೂ ಸೇರಿ ಮಾತನಾಡುವಾಗಲೋ ಮೈಸೂರಿನ ಮಂತ್ರಿಗಳು ಸರಿಯಿಲ್ಲವೆನ್ನುವನು. ಜವಹರರ ವಿದೇಶಾಂಗ ನೀತಿಯು ಕೆಡುಕೆನ್ನುವನು. ಆಗ ಯಾಕೆ ಅವನೂ ಒಬ್ಬ ವ್ಯಕ್ತಿ. ಅವನು ತನ್ನ ಅಭಿಸ್ವಾಯವನ್ನೇ ಹೇಳಿಕೊಡದೆಂದು ಆಲೋಚನೆ ಮಾಡುವಳು. ತನ್ನ ಗಂಡನು ಮಂಕಾಗಿ, ಅಂಗಿಂಬಿಕೊಳ್ಳುವ ದರಬೇಸಿಯಂತೆ ಇರಬೇಕೆಂದು ವಿನುಲೆಯು ಮನಸ್ಸಿನಲ್ಲಿರಲಿಲ್ಲ. ಆದರೆ ಅವನಾಡುವ ಪ್ರತಿಯೋಂದು ಮಾತು, ಅವನು ಮಾಡುವ ಪ್ರತಿಯೋಂದು ಕೆಲಸ ಅಪ್ರಿಯವಾಗುವುದೇಕೆ? ಅದು ಅವಳಿಗೆ ಬಿಡಿಸಲಾದರ ಸಮಸ್ಯೆಯಾಗಿದ್ದುತ್ತು.

ಒಂದು ದಿನ ಸಾಯುಂಕಾಲ ಅವನು “ ಏನುಲಾ! ನಾನು ಬಹಳ ಯೋಚನೆ ಮಾಡಿದ್ದೇನೆ. ಆದಷ್ಟು ಬೇಗ ನಾವು ಬೇರೆ ಮನಿ ಮಾಡಿಕೊಂಡು ಹೋಗುವುದು ಉತ್ತಮ ” ಎಂದು ಹೇಳಿದನು.

ಅಲ್ಲಿ ಅವನೂ ವಿನುಲೆಯೂ ಇಬ್ಬರೇ ಕುಳಿತುಕೊಂಡಿದ್ದರು. ಆದ್ದರಿಂದ ಅವರು ಬೇಕಾದ ಹಾಗೆ ಮಾತನಾಡಬಹುದಾಗಿದ್ದುತ್ತು.

ವಿನುಲೆಯು “ ನೀನು ಹೇಳುವುದು ನನಗೆ ಅರ್ಥವಾಗುವುದಿಲ್ಲ ” ಎಂದಕು.

“ನಾನು ಈ ಮನೆಯಲ್ಲಿ ಶೀಲಾ, ವಾಸುಗಳ ಗಲಾಟೆಯನ್ನು ತಡೆಯ ಲಾರೆ. ನಾನಿರುವುದನ್ನೂ ಲಕ್ಷ್ಯ ಮಾಡಬೇ ಅವರಾ ದಿನ ಹೇಗೆ ಒಳಗೆ ನುಗ್ಗಿ ದರೆಂಬುದನ್ನು ಬಲ್ಲೆ ಯಾ ?”

ವಾಸುವು ಶೀಲೆಯನ್ನೇನೋ ಅಂದಿದ್ದನು. ಅವಳು ಅವನನ್ನೂ ಹಿಡಿದುಕೊಳ್ಳಲು ಹೋದಳು. ಅವನು ಓಡಿಹೋದ. ಅವಳು ಅಕ್ಷ್ಯಸಿ ಕೊಂಡು ಹೋದಳು. ವಾಸು ಓಡಿಹೋಗಿ ವೆಂಕಟರಾಯನ ಮಂಚದ ಕೆಳಗೆ ಅವಿಶುಕೊಂಡು ಬಿಟ್ಟು. ಶೀಲೆಯು ಹೋಗಿ ಅವನನ್ನು ಮಂಚದ ಕೆಳಗಿನಿಂದ ಹೋರಿಗೆಳಿದಳು. ಅವನು ಸಿಕ್ಕಿದನಲ್ಲಾ ಎಂಬ ಸಂತೋಷದಿಂದ ಕೂಗಿಕೊಂಡಕು. ವಾಸುವು ಸಿಕ್ಕಿಹೋದನಲ್ಲಾ ಎಂದು ಕೀರುಚಿಕೊಂಡನು. ಓದುತ್ತಾ ಮಲಗಿದ್ದ ವೆಂಕಟರಾಯನು “ನಾನಿರುವುದು ನಿಮಾಗೆ ಗೊತ್ತಿಲ್ಲ ವೇನು ?” ಎಂದನು. “ನೀವಿರುವುದು ನಮಾಗೆ ಗೊತ್ತಿಲ್ಲ. ನೀವು ಅಕ್ಷ್ಯ ನೊಡನೆ ಮಾತನಾಡುತ್ತಿದ್ದಿರಲ್ಲಾ. ಇಲ್ಲಿಲ್ಲ ಬಂದಿರಿ ?” ಎಂದು ಕೇಳಿದರು. ಯಾಕೋ ವೆಂಕಟರಾಯನು ಮಾತನಾಡಲಿಲ್ಲ. ಹುಡುಗರು ಗೆದ್ದವರ ಹಾಗೆ ನೋಡುತ್ತಾ ಹೋರಬುಹೋಗಿದ್ದರು.

“ಅದು ಒಂದೇ ಬಾರಿ ತಾನೇ ! ಏನೋ ಹುಡುಗರು ಗೊತ್ತಾಗಲಿಲ್ಲ”

“ಹುಡುಗರಂತೆ ಹುಡುಗರು ! ಅಶಿಕ್ಷಿತರು ! ಗಡವಾಗಳು ”

“ಈ ಮನೆಯನ್ನು ಬಿಟ್ಟು ಹೋಗುವುದು ನನಗೆ ಇಷ್ಟವಿಲ್ಲ. ಇಷ್ಟ ರಲ್ಲಿ ಶಂಕರನ ಮದುವೆಯಾಗುವುದರಲ್ಲಿದೆ ”

“ಯಾರು ಆಗಬೇಡವೆಂದರು. ಬೇಕಾದಹಾಗೆ ಆಗಲಿ. ನಾನೇನು ಈ ದಿನವೇ ಹೋರಬುಹೋಗೋಣವೆಂದು ಹೇಳಲಿಲ್ಲ. ಆದರೆ ನಾವು ಇಲ್ಲಿಂದ ಹೋರಬುಹೋಗ ಬೇಕೆಂಬುದನ್ನು ನೀನು ಮನಸ್ಸಿಗೆ ತಂದುಕೊಳ್ಳಬೇಕು ”

ವಿನುಲಿಗೆ ಆ ವಿಷಯವನ್ನೇ ಚರ್ಚಿಸುವುದು ಇಷ್ಟವಿರಲಿಲ್ಲ. ಈದಿನ ವಂತೂ ಈ ಮನೆಯನ್ನು ಬಿಟ್ಟು ಹೋಗುವುದಿಲ್ಲ. ನಾಳೆಯ ವಿಷಯ ನಾಳೆ ನೋಡಿಕೊಳ್ಳಲ್ಪಡಿಂದಬಂದುಕೊಂಡಳು. ಒ ಟ್ಟೆ ನಲ್ಲಿ ಅವರಿಷ್ಟರಲ್ಲಿ ಒಮ್ಮೆಸಮ್ಮತಿ ಇರಲಿಲ್ಲ. ಅವರ ಇಲೋಚನೆಗಳು ಪರಸ್ಪರ ವಿರೋಧ ವಾಗಿದ್ದವು.

ಅವಳು ಮನಸ್ಸಿನಲ್ಲಿಯೇ “ಇದು ನಮ್ಮ ತಾಯಿಯ ಮನೆ. ನಾನು

ಈ ಮನೆಯನ್ನು ಬಿಟ್ಟು ಬರುವುದಿಲ್ಲ. ಇಲ್ಲಿಯೇ ಇರುತ್ತೇನೆ. ನಾನು ಈ ಮನೆಯಲ್ಲಿ ಬೆಳೆದಂತೆಯೇ ಪುಷ್ಟಿಗೂ ಈ ಮನೆಯಲ್ಲಿಯೇ ಬೆಳೆಯು ಶ್ರಾಣಿ ” ಎಂದುಕೊಂಡಳು.

ಆ ಪ್ರಶ್ನೆಯು ವಿಮಲಳ ಬಾಯಿಂದ ಹೊರಗೆ ಬರದಿದ್ದರೂ ಅದಕ್ಕೆ ವೆಂಕಟರಾಯನೇ ಉತ್ತರವನ್ನು ಹೇಳಿದನು.

ಅವನು “ ಸೋಡು, ವಿಮಲಾ. ಆ ವಿರೂಪಾಕ್ಷಯ್ಯನ ಜೀಳಿನ ಜೈವಧಿಯ ಸೋಲ್ ಏಜನ್ಸಿಯನ್ನು ನಾನು ತೆಗೆದುಕೊಳ್ಳುವುದೆಂದು ಗೊತ್ತಾಗಿದೆ. ಸ್ವಲ್ಪ ಆಗ್ರಹನ್ಯೇಸ್ ಮಾಡಿದರೆ ದುಡ್ಡ ಬರಲು ಮೊದಲಾಗುತ್ತದೆ. ಕೂಡಲೇ ನಾನೋಂದು ಮನೆಯನ್ನು ಮಾಡುತ್ತೇನೆ. ನೀನೂ ಬರುವುದಾದರೆ ಬಹಳ ಸಂತೋಷ. ಹಾಗಿಲ್ಲದೇ ಹೋದರೆ ನಾನೂ ನನ್ನ ಮಗಳೂ ಅಲ್ಲಿಗೆ ಹೊರಟು ಹೋಗುತ್ತೇವೆ ” ಎಂದು ಹೇಳಿದನು.

ಬಹಳ ಹೊತ್ತು ವಿಮಲೆಯು ಸುಮೃದ್ಧಿಳು. ಅವಳ ದೇಹವು ನಡುಗ ತೊಡಗಿತು. ಅದರೂ ಅವಳು ತಮಾನೆ ಮಾಡುವ ಧ್ವನಿಯಿಂದ “ ಸರಿ ! ನಿವ್ರಾ ನಿವ್ರಾ ಮಗಳೂ ಹೋಗುತ್ತಿರಿ ? ನಿವ್ರಾ ಮಗಳನ್ನು ನೋಡಿಕೊಳ್ಳುವವರಾರು ? ” ಎಂದಳು.

“ ನಾನೇ ನೋಡಿಕೊಳ್ಳುತ್ತೇನೆ. ನನಗೇನು ಮಕ್ಕಳನ್ನು ಸಾಕಲು ಬರುವುದಿಲ್ಲವೇನು ? ”

ವಿಮಲೆಯು ಶಾಂತವಾಗಿ “ ಅದನ್ನು ಲ್ಲಾ ಈಗ ಮಾತನಾಡುವುದು ಬೇಡ ” ಎಂದುಬಿಟ್ಟಳು.

ಅದರೆ ಅವಳಿಗೆ ಒಳಗೊಳಿಗೇ ಭಯವಾಗಿತ್ತು. ತನ್ನ ಗಂಡನಿಗೆ ಜೀಳಿನ ಜೈವಧಿಯ ಏಜನ್ಸಿ ಸಿಕ್ಕುವುದಿಲ್ಲನೆಂದೂ, ಸಿಕ್ಕಿದರೂ ಅದರಲ್ಲಿ ಮೂರುಕಾಂತಿ ಸಂಪಾದನೆಯಾಗುವುದಿಲ್ಲನೆಂದೂ, ಅವನು ಮನೆಯನ್ನು ಮಾಡಿ ಪುಷ್ಟಿನ್ನು ಕರೆದುಕೊಂಡು ಹೋಗಬೇಕು ಮರಿಮರೀಚಿಕೆ ಎಂದೂ ಅವಳಿಗೆ ಗೊತ್ತಿತ್ತು. ಅದರೆ ತಾನು ಹೇಳುವಂತೆ ಕೇಳಿನ ಹಾಗೆ ಮಾಡುವ ಬೀಗದ ಕ್ಷೇತ್ರವು ವುದೆಂಬುದನ್ನು ಗಂಡನು ತಿಳಿದುಕೊಂಡಿದ್ದಾನೆ.

ಅದು ಅವಳನ್ನು ಹೆದರಿಸ ತೊಡಗಿತು.

ಇದ್ದ ಕ್ಷೆದ್ದಂತೆಯೇ ವೆಂಕಟರಾಯನೊಮ್ಮೆ “ ವಿಮಲಾ. ಮದರಾ ಸಿಗೆ ಹೋಗಿ ಬರೋಣ ಬಾ. ನಾಲ್ಕು ದಿನ ಹಾಯಾಗಿದ್ದು ಬರೋಣ ” ಎಂದು ಹೇಳಿದನು. ತಾನು ಜೊತೆಯಲ್ಲಿ ಹೋಗಿ ಅವನಿಗೆನೂ ಆಗಬೇಕಾಗಿಲ್ಲವೆಂದೂ ಅವನಿಗೆ ಬೇಕಾಗಿರುವುದು ಕಾರು ಮತ್ತು ಸ್ವಲ್ಪ ಹಣವೆಂದೂ ಅವಳು ಅರ್ಥವಾಡಿಕೊಂಡಳು. ವೊದಲು ವೊದಲು ಸೂಕ್ಷ್ಮವಾಗಿ ಬೇಡ ವೆಂದು ಹೇಳಿದರೆ ಸುಮೃನಾಗುತ್ತಿದ್ದನು. ಈಗೇಗ ಸುಮೃನಾಗದೇ ಪಟ್ಟಿ ಹಿಡಿಯುತ್ತಿದ್ದನು. ಇತ್ತೀಚೆಗೆ ಕುಡಿಯುವುದನ್ನು ಬಹಳ ಹೆಚ್ಚು ಮಾಡಿದ್ದನು. ಕುಡಿದಿದ್ದ್ವಾಗಿಲಂತೂ ವಿವರಿತ ಹತ ಮಾಡುತ್ತಿದ್ದನು.

“ ವಿಮಲೆಯು “ ನರದಾ ಮೂರು ದಿನ ಮೈಸೂರಿಗೆ ಹೋಗಬೇಕೆಂದಿದ್ದಾಳೆ. ಅದರಿಂದ ಮಗುವನ್ನು ನಾನು ಈ ಹುಡುಗರ ಬಳಿ ಬಿಟ್ಟು ಬರುವಂತಿಲ್ಲ ” ಎಂದಳು.

“ ವರದಿಗೆ ಹೋಗಬೇಡವೆಂದು ಹೇಳು. ಇದು ಬಹಳ ಮುಖ್ಯವಾದ ಕೆಲಸ. ಅವಳು ಮತ್ತಾವಾಗಲಾದರೂ ಹೋಗಲಿ ”

“ ಏನು ಹೀಗೆ ಹತ ಹಿಡಿಯುತ್ತಿರಿ ? ನನ್ನ ಸಮ ವಯಸ್ಸಿನ ತಂಗಿಯೋಡನೆ ನಾನು ಹಾಗೆ ಹೇಳುವುದಕ್ಕಾಗುತ್ತದೆಯೆ ? ಅಷ್ಟಕ್ಕೂ ನನಗೆ ಮೈ ಚೆನ್ನಾಗಿಲ್ಲ. ನಾನು ಬರುವುದಕ್ಕೂ ಆಗುವುದಿಲ್ಲ ”

“ ನೀನು ಬರದಿದ್ದರೆ ಬೇಡ. ನೀನು ಇಲ್ಲಿಯೇ ಇರು. ನಾನು ನನ್ನ ಮಗಳನ್ನು ಕರೆದುಕೊಂಡು ಹೋಗುತ್ತೇನೆ. ಅವಳಿಗೆ ಮದರಾಸು ತೋರಿಸಿಕೊಂಡು ಬರುತ್ತೇನೆ ”

“ ಎಲ್ಲಿಯಾದರೂ ಉಂಟಿ ? ಐನೂರು ಮೈಲಿಗಳ ಪ್ರಯಾಣ ಮಗುವಿಗೇನಾದರೂ ಆದರೆ ? ”

“ ಏನಾಗುತ್ತದೆ. ಅಪ್ಪುನ ಬಳಿ ಮಗುವಿಗೇನು ಭಯ ? ನಾನು ಕರೆದುಕೊಂಡೇ ಹೋಗುತ್ತೇನೆ ”

“ ವೆಂಕಟರಾಯನು ಮಗುವನ್ನು ಕರೆದುಕೊಂಡು ಮದರಾಸಿಗೆ ಹೋಗಲಿಲ್ಲ. ಅವನು ಹೋರಡ ಬೇಕೆಂದಿದ್ದ ದಿನದ ಹಿಂದಿನ ದಿನವೇ ಪುಷ್ಟಿಗೆ

ನೇಗಡಿ ಕೆಮ್ಮೆ ಬಂದಿತು. ಸಣ್ಣ ಜ್ವರ ಬಂದಿತು. ತಂದೆಯಾದ ಅವನಿಗೆ ಮಗಳನ್ನು ಅಂತಹ ಸ್ಥಿತಿಯಲ್ಲಿ ಕರೆದುಕೊಂಡು ಹೋಗಲು ಧೈಯವಿರ ಲಿಲ್ಲ. ಅವನಿಗೂ ಮಗಳ ಮೇಲೆ ಪ್ರೇಮವಿದ್ದಿತು.

ಆದರೆ ಇಂತಹ ಪ್ರಕರಣಗಳಿಂದ ವಿನುಲೆಗೆ ಹೆದರಿಕೆಯಾಗಲಾರಂಭಿಸಿತು. ಹೀಗೆಯೇ ಇನನು ಒಂದು ದಿನ ಹುಚ್ಚನಂತೆ ಮಗುವನ್ನು ಕರೆದು ಕೊಂಡು ಹೋರಟು ಹೋಗಬಹುದು. ಹುಡುಕಿ, ಮಾಡಿ, ಮಗುವನ್ನು ಕರೆತರಬೇಕೆಂದರೆ ಎನ್ನು ಕಷ್ಟ, ಎನ್ನು ಪಾಡು ಪಡಬೇಕು.

ಸಾಯಂಕಾಲ ವಿನುಲೆಯು ಕೃಷ್ಣರಾಜೇಂದ್ರ ರಸ್ತೆಯಲ್ಲಿ ನಡೆದು ಕೊಂಡು ಹೋರಟಳು. ಅವಳು ಮನೆಯಿಂದ ಹೋಗುವಾಗ ಡ್ರೈವರು “ ಶಾರು ತೆಗೆದುಕೊಂಡು ಬರಲೇ ” ಎಂದು ಕೇಳಿದ್ದನು. ವಿನುಲೆಯು ಅದೊಂದೂ ಬೇಡನೆಂದು ಹೇಳಿ ನಡೆದುಕೊಂಡೇ ಹೋರಟಿದ್ದಳು.

ಅವಳಿಗೆಲ್ಲಿ ಹೋಗುವುದೆಂಬ ನಿಧಾರವಿರಲಿಲ್ಲ. ನೇರವಾಗಿ ಮಾರ್ಕೆಟ್‌ನ ಬಳಿಗೆ ಬಂದಳು. ಎಲ್ಲಿಯಾದರೂ ದೂರ ಹೋಗಿಬರೊಣವೆಂದು ತೋರಿತು. ಕೆಂಗೇರಿಯ ಬಸ್‌ನಲ್ಲಿ ಕುಳಿತುಕೊಂಡು ಹೋರಟಳು. ಅಲ್ಲಿದ್ದ ತಮ್ಮ ತೋಟಕ್ಕೆ ಬಂದು ವ್ಯೇಲಿ ಇದೆ ಎನ್ನುವಾಗಲೇ ಬಸ್‌ನಿಂದ ಇಳಿದು ನಡೆದುಕೊಂಡು ಹೋರಟಿಳು.

ಬಸ್‌ನಿಂದ ಕೆಳಗೆ ಇಳಿಯುವಾಗ ವಿನುಲೆಯು ನೋಡಿಗಳು ಕವಿದು ಕೊಂಡಿದ್ದುದನ್ನು ಗಮನಿಸಿರಲಿಲ್ಲ. ನೋಡವು ಕಟ್ಟುಕೊಂಡು ನೀಲಾಕಾಶವು ಕಪ್ಪು ತಿರುಗಿತ್ತು. ತಂಡಿಯಾದ ಗಾಳಿಯು ಬೀಸುತ್ತಿತ್ತು. ಅವಳು ಸುಮಾರು ಎರಡು ಘಳಾಂಗುಗಳು ನಡೆಯುವುದರಲ್ಲಿ ಸಣ್ಣ ಮಳೆಯು ಬೀಳಲು ಆರಂಭವಾಯಿತು.

ಆ ಸಣ್ಣ ಮಳೆ, ಗಾಳಿಗಳನ್ನು ಲಕ್ಷ್ಯ ಮಾಡಿಯೇ ಅವಳು ನಡೆದು ಕೊಂಡು ಹೋರಟಳು. ಅದು ಅವಳಿಗೆ ಬಹಳ ಹಿತಕರವಾಗಿದ್ದಿತು. ಮನಸ್ಸು

ಉದ್ದಿಗ್ನವಾಗಿರುವಾಗ ಗೊತ್ತು ಗುರಿಯಿಲ್ಲದೇ ಎಲ್ಲಿಗೋ ನಡೆದುಕೊಂಡು ಹೋಗುವುದು ಅವಳಿಗೆ ಎಷ್ಟೋ ಆಪ್ಯಾಯಮಾನವಾಗಿದ್ದಿತು.

ಇತ್ತೀಚಿಗಂತೂ ವೆಂಕಟರಾಯನಿಂದ ಅವಳಿಗೆ ವಿವರಿತ ಬೇಜಾರಾ ಗುತ್ತಿತ್ತು. ಅವನು ನೆನಪು ಬಂದರೆ ಮೈ ಉರಿದು ಹೋಗುತ್ತಿದ್ದಿತು. ಆ ದಿನ ಮಧ್ಯಾನ್ತೆ ಉಟಿದ ಸಮಯದಲ್ಲಿಯೇ ಪುಷ್ಟಿ ಏನೋ ಹರ ಮಾಡಿ ಅಳಲಾರಂಭಿಸಿದಳು. ಉಟವಾದ ನೇಲೆ ವಿವುಲೆಯು ಮಗುವನ್ನು ತನ್ನ ಕೋಣೆಗೆ ಕರೆದುಕೊಂಡು ಬಂದು ಮಲಗಿಸಿದಳು. ಅಷ್ಟು ಹೋತ್ತಿಗೆ ವೆಂಕಟರಾಯನು ಬಂದು ಹೆಂಡತಿಯೋಡನೆ ಏನೋ ವ್ಯವಹಾರವನ್ನು ಆರಂಭಿಸಿದನು.

ಕಡೆಯದಾಗಿ “ನಿಮ್ಮ ಶಂಕರ ಚೇಳಿನ ಬೈಷಣಿಯನ್ನು ಮಾಡಲು ಇವ್ವತ್ತು ಸಾವಿರ ರೂಪಾಯಿ ಬಂಡವಾಳ ಕೊಡುವುದಾದರೆ ಅವನಿಗೇ ಒಳ್ಳೆಯದು” ಎಂದು ಕೂಗಿದನು.

ಅವನು ಕೂಗಿ, ಮುಂದೆ ಸಮಾಧಾನದಿಂದ ಮಾತನಾಡಿ, ಹೆಂತಿಯನ್ನು ಒಪ್ಪಿಸಬೇಕೆಂದಿರುವಷ್ಟು ರಲ್ಲಿ ಪುಷ್ಟಿ ಎದ್ದು ಅಳಲಾರಂಭಿಸಿದ್ದು. ವೆಂಕಟರಾಯನಿಗೆ ಕೋವ ಬಂದು ಮಗುವಿಗೆ ಮೆಲ್ಲನೆ ಹೊಡಿದನು. ಪುಷ್ಟಿ ರೇಗಿ ತಂದೆಯನ್ನು ಕಷ್ಟಿಬಿಟ್ಟಿರು. ವೆಂಕಟರಾಯನು ಮಗುವಿನ ಕ್ರೈಡಿದುಕೊಂಡು ಸರಿಯಾಗಿ ಎರಡೆಟು ಕೊಟ್ಟುನು. ಮಗುವು ಕಿಂತಾ ರನೆ ಅಳಲಾರಂಭಿಸಿತು.

ಅಳುತ್ತಿದ್ದ ಹೆಂಡತಿ ಮಕ್ಕಳನ್ನು ಬಿಟ್ಟು ವೆಂಕಟರಾಯನು ಕಾರು ತೆಗೆದುಕೊಂಡು ಎಲ್ಲಿಗೋ ಹೋರಟುಹೋಗಿದ್ದನು. ಸ್ವಲ್ಪ ಹೋತ್ತಿನಲ್ಲಿಯೇ ಮಗುವು ಸಮಾಧಾನಗೊಂಡು ಅಟವಾಡಹೋಡಿತು. ಆದರೆ ತಾಯಿಯ ಮನಸ್ಸು ಮಾತ್ರ ಸಮಾಧಾನವಾಗಲಿಲ್ಲ. ಸಾಜೆಯು ವರ್ಷವಿಗೆ ಹಾಗೆಯೇ ಇದ್ದು ಅನಂತರ ಮಗುವನ್ನು ಪರದಳ ಬಳಿ ಱಿಟ್ಟು ವಿನುಲೆಯು ಬಂದಿದ್ದಳು.

ರಸ್ತೆಯಲ್ಲಿ ಮಳಿಯ ನೀರು ಅಲ್ಲಲ್ಲಿ ಸಳ್ಳು ಪುಟ್ಟ ಹೆಳ್ಳಗಳಲ್ಲಿ ನಿಂತಿತ್ತು. ಸಾಲು ಮರದ ಎಶಿಗಳ ಮೇಲಿಂದ ನೀರು ತೊಟ್ಟಿಕ್ಕುತ್ತತ್ತು. ಬೀಸುವ

గాళయల్లి తేత్తువిత్తు. అవళు దిక్కెట్టు నడిదుకొండు హోగు త్రీద్ద లు. అదు అవళిగే ప్రియవాగిద్ది తు.

కాగె హోగుత్తి రువాగ అవళిగొందు యోచనేయు బందితు. “ననగే ఐశ్వరువిదే, అరోగ్యవిదే, స్నేహితరిద్దారే, ఆణ్ణి-తమ్ము-తంగియరిద్దారే. ఎల్లపూ నన్ను మనస్సిగే బేకాడంతే నడియుత్తదే. ఈ గండ- ఇన్నొబ్బును సమఫకవాగిల్లదిద్దరే నానేకి యోచిస బేకు- ఇదు నన్ను మనస్సిన దౌఫల్య.....” ఎందు కొండళు.

“ అవరు మగువన్ను హోడిదరేనంతి. ఒందు వేట్టు బీళువు దరింద అవళు ఏనాగి హోగుత్తాళి? ఒందొందు బారి మక్కళన్ను హోడియబేకు.....” ఎందు యోచిసిదళు.

మరుక్కొండల్లియే “ అవరేకి హోడియబేకు ? హోడియలు అవరిగేను అధికార ? ఇదన్ను ఇన్నా హేచ్చు కాల నాను సహసలా గుపుదిల్ల ” ఎందు గట్టియాగి హేళదళు.

కాగెయీ అవళు నడిదుకొందు హోదళు. స్పుల్చ స్పుల్చ కత్త లాగిద్ది తు. సుత్తుముత్తు లిన ప్రదేశపు చెన్నాగి కండు బరుత్తిర లీల్ల. ఆదఱా సహ అవళిగే హోగుత్రీద్ద కాగెల్లా హండె తాను అల్లి ఓడియాడిద జ్ఞాపకపు బరుత్తిత్తు.

వేంచటరాయసోడని తాను బ్యందావనక్కే హోగుపుదక్కింత మోదలిన నేనెపు అవళిగే అత్యంత ప్రియవాగి కండు బందితు. ఆగ అవళిగష్టు ఉత్సాహవిద్ది తు. అవళిష్టు స్పుతంత్రజాగిద్దళు. ఈ వేంచటరాయను ప్రవేతీదనంతరశవళ జీవనదల్లికగ్గ త్తలేయ దినగళు ప్పారంభవాదుపు.

చేంగేరియ మన్మేయు సమాపిసువ వేళిగే చెన్నాగి కత్తలేయా గిద్ది తు. అవళు మన్మేయ సుత్తులూ ఇద్ద బేలియోళగే హోచోడ నేయే యారో తన్నున్న అనుసరిసి బరుత్తిరువంతే భాసవాయితు. ఎరడు గంటిగళ కాలదింద నిరాళవాగిద్ద ఆవళ మనస్సు కంపిసితు.

ಅವಳಿಗೆ ಎಲ್ಲಿಲ್ಲದ ಭಯವುಂಟಾಯಿತು. ಅವಳ ಎಡೆಯು ನಡುಗ ತೊಡಗಿತು.

ಖಂಡಿತ ಯಾವನೋ ಅವಕ್ಕನ್ನು ಅನುಸರಿಸಿ ಬರುತ್ತಿದ್ದಾನೆ. ಕತ್ತಲೆಯಲ್ಲಿ ಅವನಾರೆಂದು ಗೊತ್ತಾಗಲಿಲ್ಲ. ಏಕಾಕ್ಷರಿಯಾಗಿ ತಾನು ಸಿಕ್ಕಿ ಬಿದ್ದಿದ್ದಾಳೆ. ಏನು ಮಾಡಬೇಕು? ಅವಳು ಧೈಯವಾಗಿ ಹಿಂದಿರುಗಿ ಆಗಂತುಕನಿಗೆ ಎದುರಾಗಿ ನಿಂತುಕೊಂಡಜು.

ಮುಂದೆ ಒಂದೆರಡು ನಿನಿಪಗಳಲ್ಲಿ ಏನಾದುವೋ ಅವಳಿಗೆ ಗೊತ್ತಾಗಲಿಲ್ಲ. ಅವಳು ನಟರಾಜನ ಆಲಿಂಗನದಲ್ಲಿದ್ದಳು. ಅವಳ ಕೆನ್ನೀಯು ಅವನ ಕೆನ್ನೀಗೆ ಸ್ವರ್ಪರ್ವವಾಗಿದ್ದಿತು. ಅವರಿಬ್ಬರ ಹೃದಯಗಳೂ ಒಟ್ಟಿಗೆ ಬಿಡಿದುಕೊಳ್ಳುತ್ತಿದ್ದವು. ಎರಡು ದೀಪ್ರೇ ನಿನಿಪಗಳ ಕಾಲ ಅವಳಿಗೆ ತಾನು ಯಾವುದೋ ಸುಖಸ್ವಷ್ಟವನ್ನು ನೋಡುತ್ತಿದ್ದ ಹಾಗಿದ್ದಿತು.

ಸ್ವಲ್ಪ ಹೊತ್ತಿನ ನಂತರ ನಟರಾಜನು “ನಿಮಲಾ. ನಿಮ್ಮ ಮನೆಯವರೆಲ್ಲಿ? ಒಬ್ಬರೂ ಕಂಡುಬರುವುದಿಲ್ಲವಲ್ಲ” ಎಂದು ಕೇಳಿದನು.

“ಇಲ್ಲ. ನಾವಿಗೆ ಇಲ್ಲಿಲ್ಲ. ನಿಮಗೆ ಗೊತ್ತಾಗಲಿಲ್ಲವೇ?”

“ಇಲ್ಲಿ ಬಂದು ಈ ಮನೆಯನ್ನು ನೋಡಿದ ನಂತರ ನೀವಿಲ್ಲವೆಂದು ಕೊಂಡೆ”

“ಯಾಕೆ, ನಾನು ಸಿಮಗೊಂದು ಕಾಗದವನ್ನು ಬರೆದಿದ್ದೆನಲ್ಲಾ”

“ಇಲ್ಲ. ನನಗಾವುದೂ ಬರಲಿಲ್ಲ”

“ನಾನು ಸಿಮಗೆ ಕಾಗದ ಬರೆದಿದ್ದೆ. ಅದು ತಲುಪಲಿಲ್ಲವೆಂದು ಕಂಡುಬರುತ್ತದೆ. ಇಲ್ಲಿ ಮರ ಬಿದ್ದು ನಮ್ಮ ಮನೆ ಬಿದ್ದುಹೋದುದೂ, ಅತ್ತಿ ಸತ್ತದ್ದೂ, ನಾನು ಆಸ್ಪತ್ರೆಯಲ್ಲಿದ್ದದ್ದೂ ಸಿಮಗೆ ಗೊತ್ತಿಲ್ಲವೇ?”

“ಗೊತ್ತು. ಆಗ ನಾನು ಇಲ್ಲಿಯೇ ಇದೆ. ಅದೇನ್ನ ನನಗೆ ಗೊತ್ತು, ಇಲ್ಲಿಂದ ಹೊರಡುವ ವೇಳಿಗೆ ನೀನು ಆರೋಗ್ಯವಾಗಿದೆ”

“ನಾನು ಆಸ್ಪತ್ರೆಯಿಂದ ಮನಗೆ ಬಂದ ನಂತರ ಒಂದು ದಿನ....”

“ನಿಮಲಾ. ನಾವಿಲ್ಲಿ ಮಾಡುವುದೇನು? ಎಲ್ಲಿ ಯಾ ದ ರೂಹೋಗೋಣ ಬಾ. ಹೊರಗಡೆ ಟ್ರ್ಯಾಕ್ಸಿಯಿದೆ. ಈ ಚಳಿಯಲ್ಲಿ ಒಂದು

ಸ್ವಾಂಗ್ ಕಾಫಿಯನ್ನು ಕುಡಿದರೆ ಎಷ್ಟೋ ಹಾಯಾಗಿರುತ್ತದೆ. ಎಲ್ಲಿ  
ಹೋಗೋಣ ?”

ವಿಮಲೆಯು “ ಮನೆಗೇ ಹೋಗಬಹುದು. ಅಲ್ಲಿಯೇ ಕಾಫಿ ತೆಗೆದು  
ಕೊಳ್ಳಬಹುದು. ಅದರೆ ನಾನು ನಿಮ್ಮೊಂದಿಗೆ ಮಾತನಾಡಬೇಕು. ಅಲ್ಲಿ  
ಯವರೆವಿಗೆ ಇತರರನ್ನು ನೋಡುವುದಾಗಲೀ ಮನೆಗೆ ಹೋಗುವುದಾಗಲೀ  
ಬೇಡ ” ಎಂದಳು.

ಅವರಿಬ್ಬರೂ ಸ್ಥಡೆದುಕೊಂಡು ಟ್ಯಾಕ್ಸಿಯ ಬಳಿಗೆ ಬಂದರು. ಅಲ್ಲಿಂದ  
ಬಂಗಳೂರಿಗೆ ಬಂದುಬಿಟ್ಟರು. ನೌತ್ರಾ ವೆರೇಡಿನಲ್ಲಿ ಬಿಸಿಬಿಸಿಯಾಗಿ ಉಬ್ಬಿ  
ಬ್ಬರು ಎರಡಿರುತ್ತು ಕಾಫೀ ಕುಡಿದರು. ಅಲ್ಲಿಂದ ಕಬ್ಬಿ ಪಾಕೆಗೆ  
ಬಂದು ಕಲ್ಲು ಬೆಂಜಿನ ಮೇಲೆ ಕುಳಿತು ಮಾತನಾಡ ತೊಡಗಿದರು.

ಒಹಳ ಹೋತ್ತು ಮಾತನಾಡಿದರು. ಅನೇಕ ಕಾಲ ಒಬ್ಬರನೊಬ್ಬರು  
ಅಗಲಿದ ಪ್ರಯಾಂತ್ರರು ಪುನಃ ಅಕ್ಸಾತ್ರಾ ಭೇಟಿಯಾದರೆ ಮಾತನಾಡು  
ವಂತೆ ಮಾತನಾಡಿದರು. ಪ್ರತ್ಯೇ-ಉತ್ತರ. ಉತ್ತರ-ಪ್ರತ್ಯೇ.: ಕೆಲವು  
ಬಾರಿ ಅವರ ಮುಖಗಳು ಕೆಂಪಗಾಗುತ್ತಿದ್ದವು. ಅವರು ನಿದಾನವಾಗಿ  
ಮೆಲು ದಣಿಯಂದ ಮಾತನಾಡಿದರು. ಬಾಯಾರಿದವರು ಗಟಿಗಟಿನೆ ನೀರು  
ಕುಡಿಯುವಂತೆ ಅವಸರವನಸರವಾಗಿ ಮಾತನಾಡಿದರು. ಅವರ ಮಾತುಗಳು  
ವರಸ್ವರ ತೃಪ್ತಿಕರವಾಗಿದ್ದವು. ಅದರೆ ಮಾತನಾಡಿ ಅವರಿಗೆ ತೃಪ್ತಿಯೇ  
ಆಗಲಿಲ್ಲ.

ಬಲು ಹೊತ್ತಿನ ಮೇಲೆ ವಿಮಲೆಯು “ ನಾವಿನ್ನು ಮನೆಗೆ ಹೋಗೋ  
ಣವೇ ?” ಎಂದಳು.

ಅವನು ಒಪ್ಪಿಕೊಂಡನು. ಇಬ್ಬರೂ ಮನೆಗೆ ಬಂದರು.

ದೂರದಲ್ಲಿಯೇ ದೀಪಗಳನ್ನು ಹೆಚ್ಚಿದ್ದ ಆ ದೊಡ್ಡ ಮನೆಯನ್ನು  
ಸೋಡಿದರೆ ಸ್ವಾಗತಿಸುವಂತಿದ್ದಿತು. ಮನೆಯವರಿಲ್ಲರೂ ಉಟಿ ಮಾಡಿ  
ಹಜಾರದಲ್ಲಿ ಮಾತನಾಡುತ್ತಾ ಕುಳಿತ್ತಿದ್ದರು. ಇವರಿಬ್ಬರೂ ಬಂದುದನ್ನು  
ಸೋಡಿ ವರದಿಗೆ ಆಸಂದವಾಯಿತು. ಶಂಕರನು ಗೌರವದಿಂದ ಸರ್ಪರಾಜ  
ನನ್ನು ಸ್ವಾಗತಿಸಿದನು. ವಾಸು ಶೀಲೆಯರು ಕೂಗಿಕೊಳ್ಳುತ್ತಾ ಆವನು  
ಬಂದುದಕ್ಕೆ ಸಂತೋಷವನ್ನು ವ್ಯಕ್ತ ಪಡಿಸಿದರು.

ಶಂಕರನು “ ನೀವು ವಿಂಧ್ಯಪರ್ವತದ ಅರಣ್ಯಗಳಲ್ಲಿ ಮರಿಯಾದಿರೆಂದ್ದೆ. ನಿಮ್ಮ ಹಾಸಿಗೆ, ಪಟ್ಟಿಗಳಿಲ್ಲ? ರೈಲ್‌ಸ್ಟೇಷನ್‌ನಲ್ಲಿದೆಯೇನು? ನಮ್ಮ ತ್ರೈವರನ್ನು ಕಳಿಸಿ ತರಿಸುತ್ತೇನೆ ” ಎಂದನು.

ಪುಷ್ಟಿಗೆ ನಿದ್ದೆ ಬಂದಿರಲಿಲ್ಲ. ಅವಳು ಪುಟ್ಟಿ ಪುಟ್ಟಿ ಹೆಚ್ಚಿಗಳನ್ನು ಟ್ರೈಟಿಡ್ದಳು.

ವಿಮಲೆಯ ಸೀರೆ ಎಲ್ಲವೂ ನೆನೆದು ಹೋಗಿದ್ದಿತು. ಅವಳು ಬಟ್ಟಿಗಳನ್ನು ಬದಲಾಯಿಸುವುದಕ್ಕೆ ಮಹಡಿಯ ಮೇಲೆ ಹೋದಳು. ನಟರಾಜನ ಬಟ್ಟಿಗಳೂ ನೆನೆದು ಹೋಗಿದ್ದವು. ಅವನನ್ನು ಶಂಕರನು ತನ್ನ ಕೋಣೆಗೆ ಕರೆದುಕೊಂಡು ಹೋದನು.

ಅಕ್ಕನ ಜೊತೆಯಲ್ಲಿ ಮಹಡಿಯ ಮೇಲೆ ಹೋದ ಶೀಲೆಯು “ ಕೆಂಗೇ ರಿಯ ಮನೆಯು ಪಾಳುಬಿದ್ದಿದೆಯಲ್ಲವೇ, ಅಕ್ಕಾ ” ಎಂದು ಕೇಳಿದಳು.

“ ಯಾರೂ ಇಲ್ಲ, ಅಷ್ಟೇ! ಪಾಳು ಬಿದ್ದಿದೆ ಎಂದರೇನು ? ” ಎಂಬು ದಾಗಿ ಅಕ್ಕನು ಕೇಳಿದಳು.

ಅಪ್ಪು ಹೊತ್ತಿಗೆ ಪಾಳುಬಿದ್ದಿರುವುದೇನು ? ” ಎನ್ನುತ್ತಾ ವೆಂಕಟ ರಾಯನು ಒಳಗೆ ಬಂದನು.

ಅವನು ಬರುತ್ತಲೂ ಶೀಲೆಯು ಹೋರಗೆ ಹೋರಟು ಹೋದಳು.

ಗಂಡನು ಕೇಳಿದ ಪ್ರಶ್ನೆಗೆ ಉತ್ತರ ಕೊಡುತ್ತಾ ವಿಮಲೆಯು “ ಕೆಂಗೇ ರಿಯ ಮನೆಯ ವಿನಯವನ್ನು ಮಾತನಾಡುತ್ತಿದ್ದೇವು. ಈದಿನ ಬೇಜಾರಾಗಿ ನಾನು ಅತ್ತಕಡೆ ಹೋಗಿದ್ದೆ. ನಟರಾಜ್ ಸಹ ಅಲ್ಲಿಗೆ ಬಂದಿದ್ದರು. ಅವರಿಗೆ ಇಲ್ಲಿ ಬಂದಿದ್ದಾರೆ. ನಿಮಗೆ ಗೊತ್ತೇನು ? ” ಎಂದು ಕೇಳಿದಳು.

“ ಅವನುಬಂದಿರುವುದು ನನಗೇನು ಗೊತ್ತು ? ಇತ್ತೀಚೆಗೆ ನೀನು ಇಂತಹ ವಕ್ರವಾದ ಪ್ರಶ್ನೆಗಳನ್ನು ಕೇಳಲು ಆರಂಭ ಮಾಡಿದ್ದೀರೆ ! ಹೆಂಗಸರ ಸ್ವಭಾವವೇ ಹಾಗೆ ”

ಗಂಡನಾಡಿದ ಮಾತು ಅವಳಿಗೆ ಬಹಳ ಬೇಜಾರಾಯಿತು. ಸುಖ ವಾದ ಸ್ವಷ್ಟವನ್ನು ಸೋಡುತ್ತಿದ್ದಾಗ ಜಿಂಟನೆ ಭೂತವೊಂದು ಎದುರಿಗೆ ಬಂದು ನಿಂತಂತೆ ಆಯಿತು. ಅವಳವನನ್ನು ಲಕ್ಷ್ಯ ಮಾಡಿ ತನ್ನಂತೆ ತಾನು ತಲೆ ಬಾಚಿಕೊಳ್ಳಲಾರಂಭಿಸಿದಳು.

“ ఏను అలంకార వాడికొళ్ళుత్తిద్ది యే ! ఎల్లిగాదరూ హోగుత్తీయేను ?”

“ ఇల్ల. ఈగెల్లూ హోగువుదిల్ల ”

వెంకటరాయను ఆల్లిగూ సుమృనాగదే “ అవసేళే ఇల్లిగీగ బంద ?” ఎందు కేళిదను.

“ అవరు వింధ్య పవర్తగళల్లిద్దరు. భారత సకారవు అవ రెన్ను ఓల్లగ్గ తీరప్రదేశక్కే కళసబేందిదే. ఆల్లిగే హోగువ మోదలు అవరొందు బారి ఇల్లిగే బందిద్దారే.

“ ఇల్లే ఉటి వాడుత్తానో ?”

“ రోదు ”

“ అందరి ఇల్లే ఇరుత్తానే ”

“ ఇల్ల. శంకర ఇరువుదక్కే హేళిద. ఆదరి అవరు యార జొతెయల్లియో బందిద్దారే. ఆల్లియే ఇరుత్తారే ”

“ ఆత బరువుదు నినగే గొత్తిద్ది తేను ?”

“ ఇల్ల. ననగే బేజారాగి ఈ దిన కేంగేరి మనియ బళిగే హోరటు హోదే. అష్ట హోత్తిగే అవరు నమృన్న హుడుకించు ట్యూస్టీయల్లి బందిద్దారు. ఇష్టరూ సేరి ఒట్టుగే మనిగే బందేవు ”

“ నివ్వుగళిల్లా ఆల్లియే ఇద్ది రేందు కేండిద్ద నేనో ?”

“ రోదు ! పిగే ఆకస్మికవాగి బదలావణియాగిరువుదు అవరి గేను గొత్తు ? ఎల్లి, పుష్టు పుష్టు ” ఎందు అవళన్న నేనీసికొందు మనిగే బందాగినింద మగళన్న నోడిద్ద తాయియు కూగిదళు.

తాయియు ధ్వనియన్న కేళిద పుష్టుకు నాయియన్న పిడిదు కొండు బందళు.

ఆథవా నాయియు తన్న కత్తిన పట్టియన్న పిడిదుకొండిద్ద మగువన్న జగ్గి ఎళేదుకొందు బరుత్తిద్దితు.

వెంకటరాయను “ పిమలా. ఇవనన్న కండరి ననగే సరిచీ

ಜೀವುದಿಲ್ಲ. ನಿನಗೇನಾದರೂ ಲೋಕಾನುಭವವಿದ್ದ ರೆ ಅವನೊಂದಿಗೆ ನೀನು ಹೇಳು ಮಾತನಾಡಿದ್ದರೆ ಬಹಳ ಸಂತೋಷ ” ಎಂದು ಹೇಳಿದನು.

ವಿಮಲೆಯು ಅವನ ಮಾತನ್ನು ಕಿವಿಯ ವೇಲೆ ಹಾಕಿಕೊಳ್ಳಿದೇ ಹಾಸ್ಯಮಯವಾದ ಧ್ವನಿಯಿಂದ “ ಯಾಕೆ ಇಪ್ಪ ಹೊತ್ತಾದರೂ ಮಲಗಿ ಕೊಳ್ಳಲಿಲ್ಲ. ಇನ್ನು ವೇಲೆ ಮಲಗಿಕೊಳ್ಳಲು ಹೊತ್ತು ಮಾಡಿದ್ದೋ ನಾನು ನಿನ್ನನ್ನು ಸುಮೃನೆಚಿಡುವುದಿಲ್ಲ” ಎಂದು ಹೇಳಿ ಪ್ರಷ್ಟಕೊನ್ನೇ ಯನ್ನು ಮೃದುವಾಗಿ ಚಿವುಟೆದಳು.

ಅವಳು ಮಗುವನ್ನು ಎತ್ತಿಕೊಂಡು ಕೆಳಗಳಿಯು ವೇಳಿಗೆ ತಟ್ಟಿಗಳನ್ನು ಹಾಕಲಾಗಿದ್ದಿತು. ಎಲ್ಲರೂ ಉಟಕ್ಕೆ ಕುಳಿತುಕೊಂಡಿದ್ದರು. ವಿಮಲೆಯು ಹೋಗುತ್ತಲೇ ಪ್ರಷ್ಟಳನ್ನು ಸೋಡಿದ ವಾಸುವು ಅವಳನ್ನು ಕರೆದನು. ಮಗುವು ಸಣ್ಣ ಮಾವನ ಬಳಿಗೆ ಹೋಯಿತು. ಅವರಿಬ್ಬರೂ ಸಣ್ಣ ಚೆಷ್ಟೆಗಳಲ್ಲಿ ತೊಡಗಿದರು. ವಿಮಲೆಯೂ ಒಂದು ಕಡೆ ಉಟಕ್ಕೆ ಕುಳಿತುಕೊಂಡಳು. ಅವಳೂ ನಟರಾಜನೂ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. ಅವರ ಪರಸ್ಪರ ನೋಟಿಗಳೇ ಮಾತುಗಳಾಗಿದ್ದವು.

ಅವಳು ಸುಮೃನೆ ಉಟ ಮಾಡುತ್ತಾ ಕುಳಿತಿದ್ದರೂ ಅವಳ ವಾನಸ್ಪತಿ ಸುಮೃನಿರಲಿಲ್ಲ. ಇನ್ನು ಕೆಲವು ದಿನಗಳು ನಟರಾಜನು ಇಲ್ಲಿಯೇ ಇರುತ್ತಾನೆ. ಅಗಾಗ ಅವನನ್ನು ಸೋಡಿ ಮಾತನಾಡುತ್ತಾಳೆ. ಅದನ್ನೇ ಕುರಿತು ಅವಳು ಯೋಚಿಸುತ್ತಿದ್ದಳು. ಈ ದಿನ ಕಬ್ಬಿ ಪಾಕಿನಲ್ಲಿ ಕುಳಿತು ಮಾತನಾಡಿದಂತೆ ಹಾಯಾಗಿ ಮಾತನಾಡಲು ಅವಕಾಶ ಸಿಕ್ಕಿದರೆ? ಹಾಗೆ ಮಾತನಾಡುವುದು ಎಲ್ಲಿ—ಯಾವಾಗ ಎಂದು ಅವಳ ಮನಸ್ಸು ಹುಡುಕುತ್ತತ್ತು. ಅವಳ ಸೋಟಿಗಳು ಅದೇ ಭಾವನೆಯನ್ನು ಹೊರಚಿಮುಕ್ತಿದ್ದವು. ಅವನ ಕಣ್ಣಿನೋಡನೆ ತನ್ನ ಕಣ್ಣ ಕೂಡಿದಾಗ ಅವನೂ ಅದನ್ನೇ ಯೋಚನೆ ಮಾಡುತ್ತಿದ್ದನೆಂದು ಅವಳಿಗೆ ಗೊತ್ತಾಗುತ್ತಿದ್ದಿತು.

ಉಟ ಮಾಡಿ ಎಲ್ಲರೂ ಹೊರಗೆ ಒಂದು ವರಾಂಡದಲ್ಲಿ ಹಾಕಿದ್ದ ಕುಚಿಗಳ ವೇಲೆ ಕುಳಿತುಕೊಂಡರು. ಮಳಿಯು ನಿಂತಿದ್ದಿತು. ಬೀಸುತ್ತಿದ್ದ ಗಾಳಿಯಲ್ಲಿ ಶೈತ್ಯವಿದ್ದಿತು. ಅಲ್ಲಲ್ಲಿ ತಾರೆಗಳು ವಿಣಾಗುತ್ತಿದ್ದವು. ಎಲೊಲ್ಲೋ ಮೋಡದ ಹಿಂದಿದ್ದ ಚಂದ್ರಮನು ಇಣಕಿ ಸೋಡುತ್ತಿದ್ದನು.

ఎల్లరోడనే వెంకటరావునూ కుళితిద్దను. నటిరాజ్, శంకరరోడనే సిగరీట్స్ హాస్చి కోండవను “ ననగె నిద్దె బరుత్తుదే ” ఎందు హేళి హోరటు హోదను. అవను హోగువాగ తన్న హేండతియూ బరువళే ఎందు గళిగియు హోత్తు కాదిద్దను. అవళు మేలేళదు దన్ను నోఇడి “ హాళాగి హోగలి ” ఎందుకోండు హోరటు హోదను.

సుమారు అధ్య గంటియ హోత్తు మిక్కవరు లోకాభిరామ వాగి మాతనాడుత్తిద్దరు. నటిరాజను వానేగి బందాగలే ట్రౌస్టీ యన్న కళిసిబిట్టుద్దను. త్రైపరు మనేగి హోరటు హోగిద్దను. శంకరనే నటిరాజనన్న బిట్టు బరబేకేందు గొత్తుయితు. అవను కారు తరలు సెడ్డిన బళిగి హోదను. నటిరాజనూ వివులేయూ జగులియింద కేళగిళదు కారిగాగి కాయుత్తు నింతిద్దరు.

వివులేయు “ ఇన్నొ ఎష్టు దిన ఈ ఉరినల్లిరుత్తీరి ?” ఎందు కేళిదళు.

నటిరాజను “ ఇన్నొ ఒందు వార, హదిన్యేదు దినగళోళగాగి నీను యావుదాదరూ ఒందు ఇత్యోథ మాడిబిడబేకు, వివులా. ఈ తాటస్త్ర్యభావవు ప్రయోజనవిల్ల ” ఎందను.

“ నానే ! ఇత్యోథనే ?”

“ రౌదు ! నీను మాడువ నిణయిద మేలేయే ఎల్లపూ ఆవ లంబిసిది ” ఎందు హేళిదను.

అష్ట హోత్తిగి శంకరను కారు తరలు నటిరాజను కుళతు కోండను.

వివులేయు కారు మరీయాగువవరెనిగి ఆల్లియే నింతిద్దు మనియోళగి హోదళు.

## ಇಂ

ನಟರಾಜನು “ ನೀನು ಅಪ್ಪು ಹರದಿಂದ ಹೇಳುವುದಾದರೆ ಬೇರೆಯ ಮಾರ್ಗವೇ ಇಲ್ಲ, ವಿಮಲಾ. ಇನ್ನೂ ನೇಲೆ ನಾವು ಆ ವಿಷಯನನ್ನು ಮರಿತುಬಿಂಬಿಸುವುದು ಒಳ್ಳೆಯದ್ದು ” ಎಂದನು.

ವಿಮಲೆಯು “ ಸ್ವರ್ಗಿ ಹಂಗೆಯೇ ಕಾಣುತ್ತದೆ ” ಎಂದಳು.

ಆ ಮಾತ್ರ ಹೇಳಿದ ವಿಮಲೆಯ ಕಡೆಗೆ ನಟರಾಜನು ನೋಡಿದನು. ಆ ದೃಷ್ಟಿಯು ಸ್ವಿಯವಾಗಿಲ್ಲದೇ ಕಹಿಯಾಗಿದ್ದಿತು.

ಅನಂತರ ನಟರಾಜನು ಸಿಗರೀಟು ಹಚ್ಚಿಕೊಂಡು “ ನೀನು ಹೇಳಿದ ಹಾಗೇ ಎಂದುಕೊಂಡರೆ ಎಲ್ಲವೂ ಸುಖವಾಗುತ್ತವೆಯಲ್ಲವೇ ? ” ಎಂದನು.

ವಿಮಲೆಯು ಬೆಳ್ಳಿಬಿದ್ದು “ ಸುಖ ! ನನಗೆ ! ನನಗಂತೂ ಅದು ಸುಖವಲ್ಲ ” ಎಂದು ಹೇಳಿದಳು.

“ ಹಾಗಾದರೆ ನೀನು ಹೊರಡಬಹುದಲ್ಲ ? ”

“ ಅದಂತೂ ಸಾಧ್ಯವೇ ಇಲ್ಲ ”

“ ನೀನು ಯೋಚನೆಯೇ ಮಾಡದೇ ಹೀಗೆನ್ನೂ ತ್ತೀರ್ಯಲ್ಲ ”

“ ಯೋಚನೆ ಮಾಡದೇ ಇಲ್ಲ. ಅದನ್ನು ಯೋಚನೆ ಮಾಡುತ್ತಿರುವಾಗ ಸುಖವಾದ ಸ್ವಷ್ಟಿವನ್ನು ನೋಡುತ್ತಿರುವಂತೆ..... ” ಎಂದು ಹೇಳಿ ಅಧ್ಯದಲ್ಲಿ ನಿಲ್ಲಿಸಿದಳು.

“ ಹೇಳಿ ಮುಂದೆ ಹೇಳಿ. ಯಾಕೆ ನಿಲ್ಲಿಸುತ್ತಿರು ?”

“ ನಾನು ಒಂದಿಲ್ಲ ನೂರು ಬಾರಿ ಯೋಚಿಸಿ ನೋಡಿದ್ದೇನೆ. ಅಣ್ಣಿ, ತಮ್ಮ, ತೆಗಿಯರು, ಮಗಳು ಎಲ್ಲರನ್ನೂ ಒಂದು ಕಡೆ ಇಟ್ಟು, ನಿಮ್ಮನ್ನು ಮಾತ್ರ ಮತ್ತೊಂದು ಕಡೆ ಇಟ್ಟು ತೂಕ ನಾಡಿ ನೋಡಿದ್ದೇನೆ ”

“ ತೂಕವು ಎತ್ತಕಡೆಗೆ ಬಂದಿತೋ ?”

“ ನಿಮ್ಮ ಕಡೆಯೇ ತೂಕ ಬರುತ್ತದೆ. ನನಗೆ ನಿಮ್ಮೊಡನೆ ಇದ್ದರೆ ಸುಖ. ಇಲ್ಲದಿದ್ದರೆ ಇಲ್ಲ. ಅದನ್ನು ಎಂದೋ ನಿಣಾಯ ಮಾಡಿದ್ದೇನೆ ”

“ ನಿನಗೆ ಹಾಗಿರುವುದಾದರೆ ನಿನು ಅವಸಿಂದ ಬಿಡಿಸಿಕೊಳ್ಳುವುದೊಂದು ಕಷ್ಟವೇ ? ಸೀನು ಬೇಡ ಎಂದರೆ ಬಿಟ್ಟು ಹೋಗುತ್ತದೆ ”

ಅವಳು ಆ ಪ್ರಶ್ನೆಗೆ ಹೋದಲೇ ಉತ್ತರ ಹೇಳಿದ್ದಳು. ಈಗಲೂ ಅದೇ ಉತ್ತರವು ಸಿದ್ಧವಾಗಿದ್ದಿತು.

ನಟರಾಜನು ಎರಡುವಾರಗಳಿಂದಲೂ ಮಲ್ಲೀಕ್ಕುರದಲ್ಲಿ ತನ್ನ ಸ್ನೇಹಿ ತನ ಮನೆಯಲ್ಲಿದ್ದನು. ನಾಳೆಯ ದಿನ ಚೊಂಬಾಯಿಗೆ ಹೊರಟು ಹೋಗುತ್ತಾನೆ. ಅಲ್ಲಿಂದ ರಷ್ಣಾಗೆ ಪ್ರಯಾಣ ಮಾಡುತ್ತಾನೆ.

ಈ ಹದಿನ್ಯೇದು ದಿನಗಳಿಂದಲೂ ಅವರು ಅನೇಕ ಬಾರಿ ಸರಸ್ವರ ಭೇಟಿಯನ್ನು ಮಾಡಿದ್ದರು. ವಿನುಲೆಯು ಮಲ್ಲೀಕ್ಕುರಕ್ಕೆ ಹೋಗಿ ಅವನನ್ನು ನೋಡುತ್ತಿದ್ದಳು. ಅಥವಾ ಅವನೇ ಬಂದು ನೋಡುತ್ತಿದ್ದನು. ಎರಡು ಮೂರು ಬಾರಿ ವಿನುಲೆಯು ವರದಳನ್ನೂ ಪುಷ್ಟಳನ್ನೂ ಕರೆದು ಕೊಂಡು ನಟರಾಜನೋಂದಿಗೆ ಸಿನಿಮಾಗೆ ಸಹ ಹೋಗಿದ್ದಳು. ಒಂದು ಬಾರಿ ಹಣಕ್ಕೆ ಏನಾರ್ಟು ಮಾಡಲು ವೆಂಕಟರಾಯನು ವಿರೂಪಾಷಾಯ್ಯನೋಡನೆ ಹೋಗಿದ್ದನು. ಮೂರು ನಾಲ್ಕು ದಿನ ಅವನು ಉರಿನಲ್ಲಿರಲಿಲ್ಲ. ಆ ದಿನಗಳಲ್ಲಿ ವಿನುಲೆಯೂ ನಟರಾಜನೂ ಬಹಳ ಹೊತ್ತು ಒಟ್ಟಿಗೇ ಇರುತ್ತಿದ್ದರು.

ನಾಳೆಯ ದಿನ ಪ್ರಾತಃಕಾಲ ಅವನು ಪ್ರಯಾಣ ಮಾಡುತ್ತಾನೆ. ಅವನನ್ನು ಬಿಟ್ಟು ಹೋಗಲು ಅವನಿಗೆ ಮನಸ್ಸಿಲ್ಲ.

ನಟರಾಜನು ವಿನುಲೆಗೆ ಎಷ್ಟೋ ಹೇಳಿದನು. ತಾನು ಮಾರನೆಯ ದಿನ ಹೊರಟು ಹೋಗುವುದಾಗಿ ಹೇಳಿದನು. ಪುನಃ ಪರಸ್ವರ ನೋಡು

ವೆದು ವಣಾಂತರಗಳಾಗಬಹುದೆಂದು ಹೇಳಿದನು. ಆದರೆ ಅದೊಂದೂ ಪ್ರಯೋಜನವಾಗಲಿಲ್ಲ.

ವಿನುಲೆಯ ವಿಷಯವೇ ಬೇರೇ ! ನಾಳೆ ಅವನು ಇರುತ್ತಾನೆಯೋ ಇಲ್ಲವೋ ? ಈಗಂತೂ ಇದ್ದಾನೆ. ಅವನೋಡನೆ ಇರುವಾಗ ಅವಳಿಗೆ ಭೂತ ಭವಿಷ್ಯ ಕಾಲಗಳಿಲ್ಲ! ನರ್ತಮಾನವೇಂದೇ ! ಆ ನರ್ತಮಾನವು ಸುಖಕರವಾಗಿರುತ್ತದೆ. ಅಷ್ಟೇ ಅವಳಿಗೆ ಸಾಕು.

ನಟರಾಜನು ಇದ್ದ ಕ್ಷೇದ್ಧಂತೆಯೇ “ಆತ ಹಣಕ್ಕೇನು ಮಾಡುತ್ತಾನೆ ?” ಎಂದು ಕೇಳಿದನು.

“ ಅವರು ಶಂಕರನಿಂದ ಸಾಲ ತೆಗೆದುಕೊಳ್ಳುತ್ತಾರೆ. ಅದಕ್ಕೆ ಸಾಲ ಹೆಂದು ಹೇಸರು, ಅಷ್ಟೇ. ಕ್ಷಾಭಿನಲ್ಲಿ ಇಸ್ತೀರ್ಣಾಡುತ್ತಾರೆ. ಅದರಲ್ಲಿ ಸ್ವಲ್ಪ ದುಡ್ಡ ವಾಡುತ್ತಾರೆಂದು ಶಂಕರನು ಹೇಳಿದ ”

“ ಇತ್ತೀಚಿಗೆ ಬಹಳ ಕುಡಿಯುತ್ತಾನೆಂದು ಸಹ ಕೇಳಿದ್ದೇನೆ ”

“ ಯಾವುದೂ ಸರಿಯಿಲ್ಲ. ಆದರೆ ಅವುಗಳಿಂದ ಉಪಯೋಗವೇನು ? ಅವರು ಹೇಗೆದ್ದರೂ ನನ್ನ ಕರ್ತವ್ಯದಲ್ಲಿ ಬದಲಾವಣೆಯಾಗುವುದಿಲ್ಲ ”

ಅವನು ಮಾತನಾಡಲಿಲ್ಲ. ಕೋಣೆಯಲ್ಲಿ ಕುಳಿತಿದ್ದವರು ಹೊರಗೆ ಬಂದು ಕಾಂಪೌಂಡಿನಲ್ಲಿ ಓಡಿಯಾಡಲೊಡಗಿದರು. ವಿನುಲೆಯು ಬೆಂಗಳೂರಿನ ಮನೆಯೋಂದರ ಶಾಂಪೌಂಡಿನಲ್ಲಿ ಓಡಿಯಾಡುತ್ತಿದ್ದರೂ ಅವಳ ಮನಸ್ಸು ಸಹಸ್ರರು ಮೈಲಿಗಳ ದೂರದಲ್ಲಿದ್ದಿತು. ನಿಂತರು ಯೂರೋಪನ್ ತೆಗೆದುಕೊಂಡಿದ್ದರು ಹರಿಯುತ್ತಿರುವ ಓಲ್ಲಾ ನದಿಯೂ ಅವಳ ಕಣ್ಣಗಳ ಮುಂದೆ ಕಷ್ಟದಂತೆ ಇದ್ದಿತು. ಆ ನದಿಯು ಹರಿಯುವ ಕಲಕಲ ನಿನಾದವು ಕಿವಿಗಳಲ್ಲಿ ಕೇಳುವಂತೆ ಇದ್ದಿತು.

“ ಹತ್ತಾರು ಸಾವಿರ ವರ್ಷಗಳ ಹಿಂದೆ ಅಲ್ಲಿ ಏನಿದ್ದಿತ್ತಿಂದು ನೀವು ಹುಡುಕುತ್ತೀರಿ ? ”

ನಟರಾಜನು ಓಲ್ಲಾ ತೀರದಲ್ಲಿ ವೇದದ ಕಾಲದಲ್ಲಿ ಬದುಕಿದ ಆಯರ ಕುರುಹುಗಳು ಸಿಗುವುದೇನೋ-ಎಂದು ಕುದುಕಲ್ಪಿ ಹೋಗುತ್ತಿದ್ದನು.

“ ಸೀನೆಂದುಕೊಂಡಿರುವಂತೆ ಅಲ್ಲಿ ಹುಡುಕಲು ಏನೂ ಇರುವಂತೆ ನನಗೆ ತೋರುವುದಿಲ್ಲ. ವೇದಗಳಲ್ಲಿ ಇಂದ್ರನ ಮತ್ತು ಮತ್ತಿತರ ದೇವತೆಗಳ ವರ್ಣನೆಗಳವೇ. ಅವುಗಳೆಲ್ಲವೂ ಸರಿಹೊಂದುತ್ತ ವೇಯೇನೋ ನೋಡಬೇಕು”

“ ಅಂದಿನ ದೇವತೆಗಳ ವರ್ಣನೆಗೆ ಇಂದು ಹೇಗೆ ಕುರುಹುಗಳನ್ನು ಹುಡುಕುತ್ತೀರಿ ?”

“ ಅದು ನನ್ನದೊಂದು ಹುಚ್ಚು ಆಲೋಚನೆ, ವಿಮಲಾ. ಇಂದ್ರ ನಿಗೆ ಪಯಸಾಗಿದ್ದಿತಂತೆ. ಅವನು ಬೆಳ್ಗಳಿಗೆ ಉದ್ದವಾಗಿದ್ದ ಒಳ್ಳೆಯ ಮೈಕ ಟೈನವ. ಅವೇಗ ಸೀರ್ಜ್‌ವಾದ ಗಡ್ಡೆ ಹಿಡಿತಂತೆ. ಆ ಗಡ್ಡೆವು ಹೊಗೆಯ ಬಣ್ಣವಾಗಿದ್ದಿತಂತೆ. ಇಂದ್ರನು ಸಕ್ಕಾಗ ಅವನ ಹೊಳೆಯುವ ಗಡ್ಡೆವು ಮತ್ತೆ ಷಟ್ಪ ಶೋಧಿಸುತ್ತಿದ್ದಿತಂತೆ. ಯಾವಿಯು ಅಣ್ಣಾನಾದ ಯಮನನ್ನು ಕಾಮಿಸಿ ಮುದುವೆ ಮಾಡಿಕೊಂಡಂದಾಗ ಬೆಳೆಕಿನಲ್ಲಿ ಮಿಂಚುತ್ತಿದ್ದ ಬಂಗಾರದ ಬಣ್ಣದ ಅವಕ ತಲೆಗೂಡಲನ್ನು ನೋಡಿದರೂ ಯಮನ ಮನಸ್ಸು ಕಲಂಕಿತವಾಗಲಿಲ್ಲ.....ವಿಮಲಾ ! ಓಲ್ಲಾ ನದಿಯ ತೀರದಲ್ಲಿ ಹೊಗೆಯ ಬಣ್ಣದ ಸೀರ್ಜ್‌ವಾದ ಗಡ್ಡೆ ವಿರುವ ಮುದುಕನು ಎಲ್ಲಿಯಾದರೂ ಕಣ್ಣಿಗೆ ಬಿಡ್ಡಾನೋ ಎಂದು ಹುಡುಕತ್ತೇನೆ. ಬಂಗಾರದ ಬಣ್ಣದ ತಲೆಗೂಡಲಿ ಸಿಂದ ಕೂಡಿ, ಹರಿಯುವ ಓಲ್ಲಾದಂತೆ ಕಲಕಲಸ್ಸೆರವನ್ನು ಮಾಡುವ ಯಮಿ ಯಂತಹ ಚೆಲುವೆಯರು ಕಣ್ಣಿಗೆ ಬಿಡ್ಡಾರೆನೋ ಎಂದು ಹುಡುಕುತ್ತೇನೆ.....”

ಹೊಗೆ ಬಣ್ಣದ ಸೀರ್ಜ್‌ವಾದ ಗಡ್ಡದ ಸುಗುಹೊಗದ ಮುದುಕನೂ, ಬಂಗಾರದ ಬಣ್ಣದ ತಲೆಗೂಡಲಿನ ಚೆಲುವೆಯರೂ ಮುಂದೆ ಬಂದು ಓಡಿ ಯಾಡಿದಂತೆ ವಿಮಲೆಗೆ ಭಾಸವಾಯಿತು.

ಅವಳು “ ನನಗೂ ಅಲ್ಲಿ ಬರಬೇಕೆಂದು ಆಸಿಯಾಗುತ್ತದೆ. ನಮ್ಮ ಪೂರ್ವಜರ ನಿವಾಸನಾಥನವನ್ನೂ ಅಲ್ಲಿಯೇ ಉಳಿದುಕೊಂಡ ಅವರ ಸಂತಾನವನ್ನೂ ನೋಡಬೇಕೆಂದು ಮನಸ್ಸಾಗುತ್ತದೆ ” ಎಂದಳು.

“ ಹಾಗಾದರೆ ಬಾ. ನಾ ಈ ಯ ದಿನ ಬೆಳೆಗಾಗಲೇ ಹೊರಣ್ಣ ಹೋಗೋಣ. ನಿನ್ನ ರಾಸಿಗೆ ಬಟ್ಟೆಗಳನ್ನು ಈ ದಿನ ರಾತ್ರಿಯೇ ಕಳಿಸಬಿಟ್ಟು, ಬೆಳೆಗಾಗ ಕಾಣಿ ಕುಡಿದು ಹೊರಬು ಬಾ ”

“ ಪಾಸ್ ಪ್ರೋಟೆಕ್ಟಿನೇನು ಮಾಡುತ್ತಿರಿ ? ಇವ್ವು ಬೇಗ ಪಾಸ್ ಪ್ರೋಟೊ ಸಿಗುವುದೆ ?

“ ಅದಕ್ಕೆಲ್ಲಾ ಯೋಚನೆ ಮಾಡಬೇಕಾಗಿಲ್ಲ. ನನ್ನನ್ನು ಭಾರತ ಸರ್ಕಾರವು ಕಳಿಸಿಕೊಡುತ್ತದೆ. ನಾನೊಬ್ಬ ಕಾರ್ಯದರ್ಶಿಯನ್ನು ಕರೆದು ಕೊಂಡು ಹೋಗಲು ಅವಕಾಶವಿದೆ. ಕಾರ್ಯದರ್ಶಿನಿಯನ್ನೇ ಕರೆದು ಕೊಂಡು ಹೋಗುತ್ತೇನೆ ”

ಅನೇಕ ನಗರಗಳು. ಅದನ್ನು ದಾಟ ಹೋದರೆ ಬೃಹತ್ ಪಟ್ಟಣ. ಅಲ್ಲಿಂದ ವಿಶಾಲವಾದ ಸೀಲಸಾಗರ. ಅದರಾಚಿ ಯೂರಲ್ ಪರ್ವತ ಶ್ರೇಣಿ. ಅದರ ಹತ್ತಿರದಲ್ಲಿ ಹರಿಯುವ ಓಲ್ಲಾ ನದಿ. ಆಯರ್‌ರಿಗೆ ಗಂಗಾನದಿ ಯಂತೆಯೇ ಪವಿತ್ರವಾಗಿದ್ದ ಓಲ್ಲಾ ನದಿ. ಇವುಗಳನ್ನೇಲ್ಲಾ ವಿಮಲೀಯು ಮನಸ್ಸಿನಲ್ಲಿಯೇ ಚಿತ್ರಿಸಿಕೊಳ್ಳುತ್ತದ್ದಳು.

ನಟರಾಜನು “ ವೆಂಕಟ್‌ಪಿಗೆ ಸ್ವಷ್ಟವಾಗಿ ಹೇಳಬಿದು, ವಿಮಲಾ. ನೀನು ಬಂಡಿತವಾಗಿಯೂ ಅವನನ್ನು ಮುದುವೆ ಮಾಡಿಕೊಳ್ಳಬೇಕೆಂದಿರ ಲಿಲ್ಲ. ಪರಿಸ್ಥಿತಿಗಳ ಒತ್ತಾಯದಿಂದ ಮಾಡಿಕೊಂಡೆ. ಇಂದು ಪರಿಸ್ಥಿತಿ ಒತ್ತಾಯದಿಂದಲೇ ತಾಗ ಮಾಡುತ್ತಿರೆಯೇ. ಅಲ್ಲವೇ, ವಿಮಲಾ. ಅದು ನಿಜವೇ ತಾನೇ ? ” ಎಂದನು.

ಇಲ್ಲವೆಂದು ಹೇಳಲು ವಿಮಲೀಯಿಂದಾಗಲಿಲ್ಲ. ಅದರೆ ಇಲ್ಲವೆನ್ನುವ ಅರ್ಥ ಬರುವಂತೆ ಅವಳು ತಲೆಯಾಡಿಸಿ ಬಿಟ್ಟಳು.

ಅನಂತರ ಅವನೇನು ಮಾತನಾಡಿದನೋ ಅವಳಿಗೆ ಕೇಳಿಸಲಿಲ್ಲ. ಅಗಲಿಕೆಯ ಮನೋವ್ಯಧಿಯಲ್ಲಿ ನಟರಾಜನಾಡಿದ ಕಡೆಯ ಮಾತುಗ ಶೋಂದೂ ಅವಳ ಕಿನಿಗೆ ಬಿಳಿಲಿಲ್ಲ. ಬಂದು ಕಾರಿನಲ್ಲಿ ಕುಳಿತು ಕೊಂಡಳು.

ಕಾರಿನಲ್ಲಿ ವಾಪ್ಸಿ ಬರುತ್ತಾ ಯೋಚನೆ ಮಾಡತೋಗಿದಳು. ನಟರಾಜನು ದೂರ ದೂರ ಹೊರಡು ಹೋಗುತ್ತಿದ್ದಾನೆ. ತಾನು ಪುನಃ ಅದೇ ಬೀಸೆರವಾದ ಜೀವನದ ಹತ್ತಿರ ಹತ್ತಿರಕ್ಕೆ ಹೋಗುತ್ತಿದ್ದಾಳೆ. ಅದೇ ಮನೆ. ವರದಳು ರೇಡಿಯೋ ಹಾಡುಗಳನ್ನು ಕೇಳಿ ಮಾಡುವ ಲತಾಮಂಗೇಶಕರ್ ಪ್ರಶಂಸಿ ! ಶಂಕರನಾಡುವ ನಾಗನೇಣಿಯ ಸಂಬಂಧವಾದ ಮಾತುಗಳು.

ಶೈಲೀಯ ನೃತ್ಯ ಸಂಗೀತಗಳು. ವಾಸುವಿನ ಶ್ರೀಕೆಟ್ಟಾ. ಅವನು ವುಂಕಡ್‌  
ಅಗಬೀಕೆಂದಿರುವ ಆಸೇ ಆಕಾಂಕ್ಷೆಗಳು. ಅದನ್ನು ಬಿಟ್ಟರೆ ನೆಂಕಟರಾಯನ  
ಉತ್ಸಾಹ ರಹಿತವಾದ ಸಾನಿತ್ಯದ್ವಾರೆ. ಅವನ ಬೇಜಾರಾಗುವ ವಾದವಿವಾದ  
ಗಳು. ಅವನಿದ್ದು ರಂತೂ ನಿಮುಳಿಗೆ ಆನಂದವೇ ಇಲ್ಲದೇ ಹೋಗಿದೆ. ಆದರೆ  
ಅವನಿಲ್ಲದ ಕಾಲನೇ ಇಲ್ಲ. ಅವನು ಯಾವಾಗಲೂ ಎದುರಿಗೆ ಇರುತ್ತಾನೆ.  
ಇದೆಲ್ಲಾ—ಇದೆಲ್ಲಾ ನಿಮುಳಿಗೆ ಬೇಜಾರಾಗಿ ಹೋಗಿದೆ. ಎಲ್ಲಿಯಾದರೂ  
ಓದಿ ಹೋಗೋಣವೆನ್ನು ನಂತೆ ಅಗಿದೆ.

ಒಂದೊಂದು ಬಾರಿ ತನು ಓಲ್ಲಾ ತೀರಕ್ಕೆ ಹೋದರೇನು, ಎಂದು  
ಕೊಳ್ಳುವಳು. ತಾನಲ್ಲಿಗೆ ಹೋದರೆ ಪತಿಯನ್ನು ತ್ಯಾಗ ಮಾಡಿದಂತಾಗುವು  
ದೇನು? ಈಗ ಈ ಹದಿನ್ಯೇದು ದಿನಗಳಿಂದ ತಾನು ಹುಗೆ ಮಾಡಿದ್ದಾ ಇಂನು?  
ಇಲ್ಲ, ಇಲ್ಲ!

ಈ ಜೀವನದಿಂದ ದೂರದಲ್ಲಿ, ಕಳ್ಳಿಗೆ ಕಾಣುವ ದಿಗಂತದ ಆಚೆ,  
ವಿಶಾಲವಾದ ಭೂ ಪ್ರದೇಶಕ್ಕೆ ಹೋಗಬಾರದೇಕೆ? ಬೆಟ್ಟಗುಡ್ಡಗಳ ಮೇಲೆ,  
ಹರಿಯುವ ನದಿಯ ಮಗ್ಗುಲಲ್ಲಿ ಓದಿಯಾಡಬಾರದೇಕೆ? ಹೋಸ ವಾತಾ  
ವರಣ. ಹೋಸ ಜನಗಳು. ಭಿನ್ನವಾದ ಜೀವನ್. ಅವೇಷ್ಟ ಉತ್ಸಾಹವು  
ಯಾಗಿರುತ್ತನೆ.

ತೂಗುವ ಶ್ರೀಲಿನಲ್ಲಿ, ತೇಲುವ ಹಡಗಿನಲ್ಲಿ ಪ್ರಯಾಣವು ಎಷ್ಟು  
ಸುಖವಾಗಿರುತ್ತದೆ.

ಆದರೆ—ಆದರೆ ಆದು ಅಸಾಧ್ಯ! ಜನಗಳು ಸಿಕ್ಕಿದಂತೆ ಮಾತನಾಡು  
ತ್ತಾರೆ. ತನ್ನ ಪತಿ-ಅವನು ಸಹ ತವ್ವು ತಿಳಿದುಕೊಳ್ಳುತ್ತಾನೆ. ಈ  
ಹಾಳು ಪ್ರಕಂಚದಲ್ಲಿ ನಾಲ್ಕು ಜನರನ್ನು ಒಪ್ಪಿಸಿ ಬದುಕಬೇಕಾಗಿದೆ. ಶಲ್ಯ  
ದಂತಿ ಚುಚ್ಚು ಮಾತುಗಳನ್ನು ಅವಳು ಕೇಳಲಾರಳು. ಅವು ಆಡಲ್ಪಡು  
ತ್ತಿನೆ ಎಂಬ ಭಾವನೆಯನ್ನು ಸಹ ಅವಳು ಸಹಿಸಲಾರಳು.

ಮನೆಯು ಹತ್ತಿರ ಬಂದಾಗ ಅವಳಿಗೆ ಮತ್ತೊಂದು ಆಲೋಚನೆಯು  
ಬಂದಿತು. ಇದೇ ರಾತ್ರಿ ಪುನಃ ತ್ರೈಪ್ರವರನನ್ನು ಬರುವಂತೆ ಹೇಳ ತನ್ನ  
ಸಾಮಾನುಗಳನ್ನು ನಟಿರಾಜನಲ್ಲಿಗೆ ಕಳಿಸಿಬಿಡುವುದು. ಬೆಳಗಾಗ ಅವ್ಯು  
ಹೋತ್ತಿಗೇ ಶಂಕರನು ವಾಕಿಂಗ್ ಹೋರಟಿಹೋಗುತ್ತಾನೆ. ವರದೆಯು

ಎಲ್ಲಿಯೋ ಇರುತ್ತಾಳೆ. ವೆಂಕಟರಾಯನು ಮಲಗಿ ನಿದ್ದೆ ಮಾಡುತ್ತಾ ಇರುತ್ತಾನೆ. ಅಗ ತಾನು ಪುಷ್ಟಿನ್ನು ಎತ್ತಿಕೊಂಡು ಹೊರಟು ಹೋದರೆ? ಬಸಾನಲ್ಲಿ ಕುಳಿತು ರೈಪ್ಪೆ ಸ್ವೇಷನಿಷ್ಟಿಗೆ ಹೋಗಿ, ಹೊರಟುಹೋದರೆ-

ಅದು ತನ್ನಿಂದಾಗದ ಕೆಲಸವೆಂದು ಅವಳಿಗೆ ತೋರಿತು. ತನ್ನ ಕರ್ತವ್ಯದ ವಿನಾ ಇನ್ನಾವುದೂ ಅವಳ ಮನಸ್ಸಿಗೆ ಸರಿ ಎಂದು ಕಂಡು ಬರಲಿಲ್ಲ.

ಆ ಕರ್ತವ್ಯವು ಅವಳು ಇಲ್ಲಿಯೋ ಇದ್ದು ಬಿಡುವುದು.

ವಿನುಲೆಯು ಮನಿಗೆ ಬಂದಳು. ಬಂದ ಕೂಡಲೇ ಅವಳಿಗೆ ಹಳೀಯು ಯೋಚನೆಗಳೂ ಕೆಲಸಗಳೂ ನೊದಲಾದುವು. ಅದಿನ ರಾತ್ರಿ ನಾಗವೇಣಿಯು ಉಟಕ್ಕೆ ಬರುತ್ತಾಳೆ. ಅದಕ್ಕೆ ಓಡಿಯಾಡಬೇಕೆಂದು ಅವನ ಮನಸ್ಸು ತಾನೇ ಓಡಿಯಾಡಲು ಸಂಕೋಚ. ನಿನುಲೆಯು ಓಡಿಯಾಡಬೇಕು. ವಾಸುವು ಮಾರನೆಯ ದಿನ ಸ್ವಾಲಿಗ ಹೋಗಲು ತಯಾರಾಗಿಲ್ಲ. “ನಮ್ಮ ಹುಡುಗನಿಗೆ ಕೆಲಸ. ಅವನಿಗೆ ರಜಾ ಕೊಡಿರಿ” ಎಂದು ಕಾಗದ ಬರಿದು ಕೂಡಬೇಕು. ಅವನದನ್ನು ಕೇಳುತ್ತಿದ್ದಾನೆ. ಆ ಅಗಸರವನು ಬಣ್ಣಿಗಳನ್ನು ಸರಿಯಾಗಿ ಒಗ್ಗಿಲ್ಲವಂತೆ. ವರದಳು ರೇಗುತ್ತಿದ್ದಾಳೆ. ಅವಳಿಗೆ ಸಮಾಧಾನ ಹೇಳಬೇಕು.

ಏನು ಮಾಡಿದರೂ ವರದಳಿಗೆ ಸಮಾಧಾನವಾಗಲಿಲ್ಲ. ಅವಳ ಪಟ್ಟಿನ್ನು ಬಿಡಿಸಲು ವಿನುಲೆಯು ಸಣ್ಣದೊಂದು ತಂತ್ರವನ್ನು ಮಾಡಬೇಕಾಯಿತು.

“ಆ ಅಗಸರವನು ಮನೆ ಹಾಳಾಗಿ ಹೋಗಲಿ. ವರದಾ, ಈದಿನ ಲತಾ ಮಂಗೇಶಕರ್ ಹಾಡುತ್ತಾಳಿಂದೆಯಲ್ಲಾ! ಸರಿಯಾಗಿ ಏಳಾವರೆ. ರೇಡಿಯೋ ಟ್ರಾಫ್ ಮಾಡಿದೆಯಾ?”

ವರದಳು “ಮರೆತುಬಣ್ಣಿದ್ದೆ, ಅಕ್ಕಾ” ಎಂದು ಹೇಳಿ ರೇಡಿಯೋದ ಬಳಿಗೆ ಓಡಿಹೋದಳು.

ವಿನುಲೆ ಮಹಡಿಯ ಮೇಲೆ ಹೋಗಿ ತನ್ನ ಬಣ್ಣಿಗಳನ್ನು ಬದಲಾಯಿಸಿಕೊಂಡು ಬಂದಳು. ಪುನಃ ಕೆಳಗೆ ಬಂದ ಮೇಲೆ ಅವಳಿಗೆ ಪುಷ್ಟಿ

ನೆನೆಪು ಬಂದಿತು. ಮಹಡಿಯ ಮೇಲೆಯೂ ಇಲ್ಲ. ಕೆಳಗಡೆಯೂ ಇಲ್ಲ. ನಿಜವಾಗಿ ಪುಷ್ಟಳೆಲ್ಲಿ ಹೋದಳು?

ವಿನುಲೆಯು ಗಾಬರಿಯಿಂದ “ವರದಾ! ಪುಷ್ಟಳೆಲ್ಲಿ” ಎಂದು ಕೇಳಿದಳು.

ವರದೆಯು “ಇಲ್ಲೇ ಇದ್ದಳ್ಲ” ಎಂದು ಹೇಳಿ ಹಂಡುಕ ತೊಡಗಿದಳು.

ಶಂಕರನು ಬಂದು “ನಿಮಲಾ. ನಾನು ಹೋಗಿ ನಾಗನೇಣಿಯನ್ನು ಕರೆದುಕೊಂಡು ಬರುತ್ತೇನೆ” ಎಂದನು.

“ಹೋದಲೇ ಹೇಳಬಾರದಾಗಿದ್ದಿತೇ, ರಂಕರ. ಅವಕು ಬರುತ್ತಾ ಶಿಂದು ಗೊತ್ತಿದ್ದರೆ ಸರಿಯಾಗಿ ಅಡಿಗೆ ಮಾಡಿಸುತ್ತಿದ್ದೆ”

“ಅದೇನೂ ಬೇಕಾಗಿಲ್ಲ. ಏನು ಮಾಡಿದ್ದರೆ ಅದೇ ಆಗುತ್ತದೆ” ಎಂದು ಹೇಳಿ ಹೋಗುತ್ತಿದ್ದವನು “ಮೊನ್ನೆ ನಾಗನೇಣಿ ಏನು ಹೇಳಿನಳು, ಗೊತ್ತಿ?” ಎಂದನು.

“ಏನು ಹೇಳಿದಳು”

“ನಿಮಗಾಗಿ ನಾನು ನಿಮ್ಮನ್ನು ಮದುನೆ ಮಾಡಿಕೊಳ್ಳುತ್ತಿಲ್ಲ. ನಿಮ್ಮಕ್ಕನ ಜೊತೆಯಲ್ಲಿರಬಹುದಲ್ಲ ಎಂದು ನಿಮ್ಮನ್ನು ಮದುನೆ ಮಾಡಿಕೊಳ್ಳುತ್ತೇನೆ ಎಂದ್ರೆ”

ಶಂಕರನು ಆ ಮಾತು ಹೇಳಿ ನಗುತ್ತಾ ಹೋರಟ್ಟಿ ಹೋದನು.

ವರದೆಯು ವಾಪ್ತಿ ಬಂದು “ಅಕ್ಕಾ, ನಿತ್ಯ ಗಂದನೂ ಮಗಳೂ ಬೀದಿಯ ಜಗುಲಿಯಲ್ಲಿ ಮೂಲೆಯಲ್ಲಿ ಕುಳಿತು ಇಸ್ತೀಟ್ಟಿ ಆಡುತ್ತಿದ್ದಾರೆ” ಎಂದು ಹೇಳಿದಳು.

ವಿನುಲೆಯು ಅಲ್ಲಿಗೆ ಹೋದಳು. ಕಾಣದಂತೆ ಮೂಲೆಯಲ್ಲಿ ಇಬ್ಬರೂ ಕುಳಿತುಕೊಂಡಿದ್ದರು. ಅವರನ್ನೇ ನೇರಿಸುತ್ತಾ ನಾಮಿಯು ಮಲಗಿದ್ದಿತು.

ಅವಳು “ಇಲ್ಲೇನೋ ಮಾಡುತ್ತಿದ್ದೀರಿ?” ಎಂದು ಕೇಳಿದಳು.

ವೆಂಕರಾಯನು “ಬನಿಸ್ತು, ದೇಜಾರಾ ಯಿ ತು. ಇಸ್ತೀಟ್ಟಾಡುತ್ತಿದ್ದೇನೇ” ಎಂದು ಹೇಳಿದನು.

ಪುಷ್ಟಳು ತಾಯಿಯ ಕಡೆಗೆನೋಡಿ “ ಇಚ್ಛಿಂಟಿ ! ” ಎಂದಳು.

“ ಪುಷ್ಟಿ ಇಸ್ಟಿರ್ಟಾಡಲು ಅವ್ಯಾನಸ್ಯ ಕರೆದುಕೊಂಡು ಬರುತ್ತೇ ನೇಂದು ಹೇಳಿದಳು. ನಾನು ಅವ್ಯಾನಿಲ್, ಎಲ್ಲಿಯೋ ಹೋಗಿದ್ದಾ ಹೇ. ನಾವಿ ಬ್ಬರೀ ಆಡೋಣ-ಎಂದು ಹೇಳಿ ಕೂರಿಸಿಕೊಂಡೆ ”

“ ಹೌದು. ನಾನು ಇರಲಿಲ್ಲ. ಹೋರಗಡೆ ಹೋಗಿದ್ದೆ ”

“ ನಟಿರಾಜನಸ್ಯ ನೋಡಲು ಹೋಗಿದ್ದೆ ಏನೋ ? ”

“ ಹೌದು. ಅವರನ್ನೇ ನೋಡಲು ಹೋಗಿದ್ದೆ ”

“ ಅವರು ಏನು ಹೇಳಿತ್ತಾರೆ ? ”

“ ಹೇಳುವುದೇನು ? ಅವರು ನಾಳಿಯ ದಿನ ಹೊರಟು ಹೋಗುತ್ತಾರೆ ”

ಮಂಗವು ತಂದೆಯ ತೊಡೆಯ ಮೇಲೆ ಕುಳಿತುಕೊಂಡಿದ್ದಳು. ಅವಳ ಕೈಯಲ್ಲಿ ಇಸ್ಟಿಟು ಎಲೆಗಳಿದ್ದವು.

“ನಿನಗೂ ಓಲ್ಲಾ ತೀ ರ ಕ್ಕೆ ಹೋಗಬೇಕೆಂದು ಆಸೆಯಾಗುವುದಿಲ್ಲವೇ ? ”

“ ಆಗದೇ ಏನು ? ಯಾರಿಗೆ ತಾನೇ ಆಗುವುದಿಲ್ಲ ? ”

“ ನಾನು ನಿನ್ನಿಂದಿಂದ ಮಾತನಾಡಬೇಕೆಂದುಕೊಂಡು ಬಂದೆ. ಬಹಳ ಮಾತನಾಡಬೇಕಾಗಿದ್ದಿತು. ನೀನು ಇರಲಿಲ್ಲ. ಬೇಜಾರಾಯಿತು. ಪುಷ್ಟಿ ಹೊಡನೆ ಇಸ್ಟಿರ್ಟಾಡುತ್ತಾ ಕುಳಿತುಕೊಂಡೆ ”

ಪುಷ್ಟಳು ತಪ್ಪಿತಪ್ಪಾಗಿ ಎಲೆಗಳನ್ನು ಕಲಸುತ್ತಿದ್ದಳು. ಎಲೆಗಳು ತಪ್ಪಿಸಿಕೊಂಡು ಕೆಳಗೆ ಉದುರುತ್ತಿದ್ದವು. ಅವಳು ಆರಿಸುತ್ತಾ “ ಇಚ್ಛಿಂಟಿ ” ಎಂದಳು.

ಮೆಂಕಟಿರಾಯನು “ ಪುಷ್ಟಿಗೆ ನನ್ನನ್ನು ಕಂಡರೆ ಬಹಳ ಸ್ತ್ರೀತಿ ಅಡರಿ ನಾವಿಬ್ಬರೂ ಅಗಲಬೇಕಾಗಿ ಬರುತ್ತದೆಯೋ, ಏನೋ ? ” ಎಂದನು.

“ ಏನು, ಯಾಕೆ ಹೀಗೆ ಮಾತನಾಡುತ್ತಿದ್ದೀರಿ ? ನಿಮಗೆ ಏನಾಗಿದೆ ? ”

“ ಏನೋ ನನಗೆ ಹಾಗೆ ತೋರು..... ”

ಮೆಂಕಟಿರಾಯನು ಮುಂದೆ ಮಾತನಾಡದೇ ಅಲ್ಲಿಗೇ ನಿಲ್ಲಿಸಿದನು. ತಾಯಿ ತಂದೆಗಳು ವಿಷಯಾಂಶರದಲ್ಲಿ ಆಕ್ರೂರಾಗಲು ಮಂಗವು ನಾಯಿ ಯೋಡನೆ ಆಟವಾಡಲು ತೊಡಗಿತು.

ಅಡಿದ ಮಾತನ್ನು ಹಿಂದೆ ತಿಗೆದುಕೊಳ್ಳುವವನಂತೆ “ನಾನು ಹೇಳಿದ್ದಕ್ಕೆ ಹೆಚ್ಚು ಅರ್ಥವೇನೂ ಇಲ್ಲ. ಏನೋ ಹಾಗೆ ಹೇಳಿದೆ, ಅಷ್ಟೇ” ಎಂದನು.

“ಆ ಭಾವನೆ ಸಿಮ್ಮು ಮನಸ್ಸಿಗೆ ಯಾಕೆ ಬಂದಿತು?”

ಹೇಳಲು ಹೋಗುತ್ತಾ, ಸಂಕೋಚಪಡುತ್ತಾ ಅವನು “ನಾನು ಎಂದಾದರೂ ಏನಾದರೂ ಮಾಡಬೇಕ್ಕಲ್ಲ. ಕೆಲವು ಸಲ ನನಗೆ.....” ಎಂದು ಹೇಳಿ ಮುಂದಿನ ಪದವನ್ನು ಹುಡುಕುತ್ತಾ “ಬಹಳ ಬೇಸರವಾಗಿದೆ. ಒಂದು ಮಾತು ಹೇಳುತ್ತೇನೆ, ನೋಡು. ನೀನು ಸಿನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿದ್ದೀ. ಸೋಡಿದವರೆಲ್ಲರೂ ನಿನ್ನನ್ನು ಪ್ರಶಂಸ ಮಾಡುತ್ತಾರೆ. ಮಾಡಬೇಕಾದ್ದೀ. ಆದರೆ ನಾನು....ನಾನು ಸುಮ್ಮನೆ ಮಾತನಾಡುತ್ತಿದ್ದೇನೇ” ಎಂದನು.

ವಿಮಲೆಯು ವೆಂಕಟರಾಯನನ್ನು ಎರಡು ಮೂರು ವರ್ಷಗಳಿಂದಲೂ ಸೋಡಿದ್ದಳು. ಆದರೆ ಈ ದಿನದಂತೆ ಅವನೆಂದೂ ಕಂಡು ಬರಲಿಲ್ಲ. ಅವನಲ್ಲಿ ಒಂದು ನೂತನ ಭಾವವು ಕಂಡು ಬರುತ್ತಿತ್ತು. ಆ ಭಾವವು ವಿಚಿತ್ರವಾಗಿದ್ದತ್ತ.

“ಹಾಗೆಲ್ಲಾ ನೀವು ನಿರಾಶೆ ಹೊಂದಬೇಕಾ.....”

“ಸಿರಾಶೆಯಾಗಬೇಕಾದುದು ನಿನಗೆ. ಒಂದು ವಿಧವಾಗಿ ನಾನು ಆದೃವ್ಯವಂತ. ಎಷ್ಟೋ ಜನಗಳಿಗೆ ಇಲ್ಲದ ಭಾಗ್ಯಗಳು ನನಗವೇ. ನಿನ್ನಂತಹ ಹೆಂಡತಿ ಇದ್ದೀರೆ. ಪ್ರಪ್ರಳಂತಹ ಮಗುವಿದೆ. ನಾನು ಕೆಲಸ ಮಾಡಬೇಕಿರುವ್ಯೋಗಿಯಾಗಿದ್ದರೂ ನನ್ನ ಹೆಂಡತಿ ಮಕ್ಕಳ ಸಂರಕ್ಷಣೆಗಾಗಲೀ ನನ್ನ ಉಟಕ್ಕಾಗಲೀ ಯೋಚನೆ ಮಾಡಬೇಕಾಗಿಲ್ಲ. ಆದರೆ ನಾನು ನಿನ್ನ ವಿಷಯದಲ್ಲಿ ಸರಿಯಾಗಿಲ್ಲ. ನಾನು ಈ ಬಾರಿ ಗಡಗಿನಿಂದ ಬಂದಾಗಿನಿಂದಲೂ ಸರಿಯಾಗಿಲ್ಲ. ಯಾಕೆಂದರೆ.....”

ವಿಮಲೆಯು ಬೆಳ್ಳಬೆರಗಾಗಿ ಸೋಡುತ್ತಿದ್ದಳು.

ವೆಂಕಟರಾಯನು ಸ್ವಲ್ಪ ಹೊತ್ತು ತಡೆದು “ಯಾಕೆಂದರೆ..... ಒಂದು ಕಾಲದಲ್ಲಿ ನಾನು ನಿನಗೇನು ಬೇಕಾದರೂ ಮಾಡುವ ಸ್ಥಿತಿಯಲ್ಲಿದೆ. ಹಾಗೆ ಮಾಡಬೇಕೆಂದು ನನಗೆ ಅಸೆಯೂ ಇದ್ದಿತ್ತ. ನಿನ್ನ ಹುಟ್ಟಿದ

ಹಬ್ಬವಾಯಿತು—ಜಾಜ್ಞ ಪಕೆವಿದೆಯೇ, ವಿಮಲಾ. ಆ ದಿನ ನಾನು ಎಷ್ಟು ಉತ್ಸಾಹದಿಂದಿದ್ದೆ. ಹಬ್ಬಕ್ಕಾಗಿ ತಂದ ವಸ್ತ್ರಭಾಷಣಗಳನ್ನು ನೀನು ಧರಿಸಿದ್ದಾಗ ನನಗೆಪ್ಪು ಸಂತೋಷವಾಯಿತು, ಗೊತ್ತೇ. ಗಿಣಿ ಹಸರು ಬಣ್ಣದ ಸೀರೆಯನ್ನು ಉಟ್ಟಿ, ಗಿಣಿ ಮಾತಿ ಆಕಾರದ ಮಾವಿನ ಕಾಯಿ ಸರವನ್ನು ನೀನು ಧರಿಸಿದ್ದಾಗ ನನಗೆಪ್ಪು ಖುಷಿಯಾಗಿದ್ದಿತು, ಬಲ್ಲೆಯಾ? ಹಾಗೆಯೇ ಸಂತೋಷವಾಗಿ, ಖುಷಿಯಾಗಿ ಈ ಜೀವನವನ್ನು ಕಳೆಯುತ್ತೇನೆಂದುಕೊಂಡೆ.....

“ ಆದರೆ ಅದೆಲ್ಲಾ ಯಾರ ಅಧಿನ? ಕಷ್ಟಗಳು ಯಾರನ್ನು ಕೇಳಿ ಬರತ್ತನೆ? ಕಷ್ಟಗಳು ಇಲ್ಲವೆಂಬ ಭಾವನೆಯುಂಟಾಗುವಂತೆ ಎಷ್ಟು ದಿನ ಬದುಕಲಾಗುತ್ತದೆ? ವಿಮಲಾ. ನಾನು ನಿನಗೆ ತಕ್ಷ ಗಂಡನಲ್ಲ. ನಿನ್ನ ಕೊರಳಿಗ ಕಟ್ಟಿದ ಗುಂಡಿನಂತೆ ಇದ್ದೇನೆ. ಈ ಜೀವನವು ಹೀಗೆಯೇ ಆಗುವುದೇನೋ, ಯಾರು ಬಲ್ಲರು?”

ಅವನು ಹೇಳಿದ ಮಾತುಗಳಿಂದ ವಿಮಲಿಗೆ ದುಃಖವಾಗಿ ಕೊರಳು ಕಟ್ಟಿಕೊಂಡು ಬಂದತು. ಅವಳು ಮಾತನಾಡಿದೇ ಹೋದಳು. ಕಷ್ಟದಿಂದ ಅಥ ಅಧ್ಯವಾಗಿ “ ಇಲ್ಲ. ರಾಗಲ್ಲ.....ನೀವು ಏನೇನೋ ಹೇಳುತ್ತಿದ್ದೀರಿ ” ಎಂದಳು.

“ ಇಲ್ಲ. ನಾನು ಹೇಳುವುದೇ ಸರಿ.

“ ವಿಮಲಾ! ನೀನು ದೇವತ. ಎಲ್ಲರೂ ಹಾಗೆಯೇ ಭಾವಿಸುತ್ತಾರೆ. ನಂಟರಾಜನೂ ಹಾಗೆಯೇ ಭಾವನೆ ಮಾಡುತ್ತಾನೆ. ಅವನು ವಿದ್ಯಾವಂತ. ಕೀರ್ತಿ ಶಾಲಿ. ಅಪಾರವಾದ ಧನವು ಅವನಿಗಿದೆ. ಅವನು ನಿನ್ನನ್ನು ಪ್ರೀತಿಸುತ್ತಾನೆ. ನೀನು ಅವನನ್ನು ಪ್ರೀತಿಸುತ್ತೀರೆ. ನಾಳೆಯ ಬೆಳಗಾಗ ಅವನು ಸಹಸ್ರರು ಮೈಲಿಗಳು ಹೊರಟು ಹೋಗುತ್ತಾನೆಂದರೆ ನಿನ್ನ ಮನಸ್ಸಿಗೆ ಎಷ್ಟು ದುಖಿವಾಗುತ್ತದೆಂಬುದು ನನಗೆ ಗೊತ್ತಿಲ್ಲದೇ ಇಲ್ಲ. ನೀನು ಜೊತೆಯೆಲ್ಲ ಹೋಗಬೇಕೆಂದು ಅವನು ಅವೇಕ್ಕ ಮಾಡುವುದಿಲ್ಲನೇ? ಮಾಡುತ್ತಾನೆ. ಮಾಡದೇ ಹೇಗೆ ಸಾಧ್ಯ? ನಿನ್ನನ್ನು ನೋಡಿದ ಪ್ರತಿ ಗಂಡಸೂ ನಿನಗಾಗಿ ಆಸಿಮಾಡುತ್ತಾನೆ.

“ ವಿಮಲಾ! ನಾನು ಪ್ರಪ್ರಕೊಡನೆ ಇಸ್ಪಿರ್ಟಾಡುತ್ತಾ ಕುಳಿತಿದೆ.

ಆದರೆ ನನ್ನ ಮನಸ್ಸು ಇಲ್ಲಿರಲಿಲ್ಲ. ನೀನು ಈ ದಿನ ಸಟಪಾಜನನ್ನೇ ನೋಡಲು ಹೋಗಿದ್ದೀ ಎಂದು ನನಗೆ ಗೊತ್ತಿತ್ತು. ಅವನು ನಿನಗೇನು ಹೇಳಿದೆನೆಂಬುದೂ ನನಗೆ ಗೊತ್ತು. ನೀನು ಅವನಿಗೇನು ಉತ್ತರ ಹೇಳಿದೆ ಎಂಬುದೂ ನನಗೆ ಗೊತ್ತು. ಅವನು “ ವೆಂಕಟರಾಯನನ್ನು ನಿರಾಕರಿಸಿ ಬಂದುಬಿಡು ” ಎಂದು ಹೇಳಿದ. ನೀನು ಆಗುವುದಿಲ್ಲವೆಂದೂ ಅದು ಭಾರತ ನಾರಿಯ ಆದರ್ಶವಲ್ಲವೆಂದೂ ಹೇಳಿದೆ -

“ ನಿಮಲಾ. ನೀನು ಹೊರಟು ಹೋಗು. ಇನ್ನು ನಾನು ನಿನಗೆ ಆತಂಕವಾಗಿ, ಅಡ್ಡಿಯಾಗಿರಲು ಸಾಧ್ಯವಿಲ್ಲ. ನೀನು ಹೊರಟು ಹೋಗು. ಅವನೊಡನೆ ಸುಂದರವಾದ ಓಲ್ಲಾ ಶೀರಕ್ಕೆ ಹೊರಟು ಹೋಗು.....” ಎಂದು ಹೇಳಿ ವೆಂಕಟರಾಯನು ಮನೆಯೊಳಗೆ ಹೊರಟು ಹೋದನು.

ನಿಮಲೆಯು ಕರೆದರೂ ಅವನು ಹಿಂತಿರುಗಿ ನೋಡಲಿಲ್ಲ.

ಪುನಃ ಅವಳು ಗಂಡನನ್ನು ನೋಡಿದುದು ಉಂಟೆ ನಾಡುವಾಗಲೇ ! ಅಗ ಅವರಿಬ್ಬರೂ ಏನು ಮಾತನಾಡುವುದಕ್ಕೂ ಅವಕಾಶವಿರಲಿಲ್ಲ.

ಉಂಟೆ ಮಾಡಿಕೊಂಡು ಹೊರಗೆ ಬರುವ ವೇಳೆಗೆ ಹಜಾರದಲ್ಲಿ ನೋಡ್ದು ದೊಂದು ಕಾಡು ಬೋಡಿಸಿನ ವೆಟ್ಟಗೆಯಾದ್ದಿತು. ಅದನ್ನು ಬಿಜ್ಜೆ ನೋಡಿ ದರು. ಆದ್ದರಿಂದ ಕಂಚಿನ ದೊಡ್ಡ ಸಟಪಾಜ ಮೂರ್ತಿ ಇದ್ದಿತು.

ನಿಮಲೆಯು ಗಂಡಸಿಗೆ ಮಾತ್ರ ಕೇಳುವಂತೆ “ ಅವರು ನನ್ನನ್ನು ಬರಬೇಡನೆಂದು ಹೇಳಿದ್ದಾರೆ. ಈ ಅಭಿಜ್ಞಾನದ ಶಫ್ರವು ಅದೇ ” ಎಂದು ಹೇಳಿದೆ.

## ಒಟ್ಟು

ಎರಡು ಎರಡೂವರೆ ವರ್ಷಗಳು ಕಳೆದುವು.

ಸಂಜೀ ಏಳುಗಂಟಿಯಾಗಿದ್ದಿತು. ಬೆಂಗಳೂರು ಶ್ರೀಲ್ಕ್ಷಮಿನ್ನಿನಲ್ಲಿ ಸ್ವಲ್ಪ ಗದ್ದಲವಾಗಿಯೇ ಇದ್ದಿತು. ಪೂನಾ ಗಾಡಿಯು ಬರುವ ವೇಳೆಗೆ ಗದ್ದಲವು ಹೆಚ್ಚಾಗಿಯಿತು. ಸುಮಾರು ಇಪ್ಪತ್ತೀಲ್ಕುದು ಇಪ್ಪತ್ತಾರು ವರ್ಷಗಳ ತರುವೆಯು ಡಬ್ಬಿಗಳನ್ನು ನೋಡಿಕೊಂಡು ಮುಂದುವರೆಯುತ್ತಿದ್ದಳು. ಅವರು ಹುಡುಕುತ್ತಿದ್ದುದು ಫಸ್ಟ್‌ಕಾಲ್ಸ್ ಗಾಡಿಯನ್ನು. ಆದರೂ ಆ ಜನ ಜಂಗುಳಿಯಲ್ಲಿ ದಾರಿ ಮಾಡಿಕೊಂಡು ಮುಂದೆ ಹೋಗಬೇಕಾದರೆ ಬಹಳ ಕೆಷ್ಟವಾಗುತ್ತಿತ್ತು.

ಕಡೆಗೆ ಆಕೆಯು ಫಸ್ಟ್‌ಕಾಲ್ಸ್ ಡಬ್ಬಿಯನ್ನು ಹತ್ತಿದ್ದಳು. ಹೋಗಿ ಅಲ್ಲಿ ಕುಳಿತಿದ್ದ ಒಬ್ಬನೇ ಪ್ರಯಾಗಿಕನನ್ನು ದಿಟ್ಟಿಸಿ ನೋಡಿದ್ದಳು.

ನಟರಾಜನು ಅವರು ಬರುತ್ತಾಳೆಂದು ನಿರ್ಣ್ಯಿಸಿರಲಿಲ್ಲ. ಮರುಕ್ಕೆಣ ದಲ್ಲಿಯೇ ಗುತ್ತಿಸಿ, “ ವಿನ್ಯಾಲಾ ! ಏನು ಆಕಾಶದಿಂದ ಇಳಿದವರಳಂತೆ ಇಳಿದುಬಟ್ಟಿ ” ಎಂದು ಕೇಳಿದನು.

“ ಆಕಾಶದಿಂದ ಇಳಿದಂತೆ ಇಳಿದವರು ನೀವೋ, ನಾನೋ ?”

ಅದಿರಲಿ. ನಾನು ಈ ದಿನ ಬರುವುದು ನಿನಗೆ ಹೇಗೆ ಗೊತ್ತಾಯಿತು ? ನಾನು ಇದ್ದಕ್ಕಿದ್ದಂತೆಯೇ ನಿಮ್ಮ ಮನಸೆಗೆ ಬಂದು ನಿನ್ನ ದರ್ಶನವನ್ನು ತೆಗೆದುಕೊಳ್ಳಬೇಕೆಂದಿದ್ದೆ ”

“ ಓಹೋ ! ನಿಮಗೆ ಗೊತ್ತಿಲ್ಲವೇನು ? ಸುಪ್ರಸಿದ್ಧ ವಿದ್ವಾಂಸರೂ ಗ್ರಂಥಕರ್ತರೂ ಆದ ಶ್ರೀಯುತ ನಟರಾಜ್ ಈ ದಿನ ಸಂಚೇ ಬೆಂಗಳೂರಿಗೆ ಉರುತ್ತಾರೆಂದು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದಿತು ”

ಇವರು ನೂತನಾಡುತ್ತಿರುವವ್ಯರಲ್ಲಿಯೇ ಪತ್ರಿಕೊಡ್ಡೋಗಳು ಬಂದು ನಟರಾಜನನ್ನು ಮುತ್ತಿಕೊಂಡರು. ಮಾತನಾಡಿದರು. ಸ್ವೋಟೋಗಳನ್ನು ತೆಗೆದುಕೊಂಡರು.

ನಟರಾಜನು ಬಂದವರಿಂದನೇ ಯಥೋಚಿತವಾಗಿ ಮಾತುಕತೆಗಳನ್ನೂ ಡಿಬ್ಬಿಕ್ಕಿಂಡು, ತನ್ನ ಸಾಮಾನು ಸರಂಜಾಮುಗಳನ್ನು ವಿನುಲೆಯು ಬಂದಿದ್ದ ಕಾರಿನಲ್ಲಿ ಕಳುಹಿಸಿ, ಅವಕೊಡನೇ ಟ್ರೌಸ್‌ಸ್ಟಿಯಲ್ಲಿ ಕುಳಿತುಕೊಂಡು “ ವಿನುಲಾ ! ಬಹೆ ದಿನಗಳಾಯಿತು. ನಿನ್ನೊಡನೇ ವಿಪರಿತವಾಗಿ ಮಾತರಾಡಬೇಕು. ಎಲ್ಲಿಗೆ ಹೋಗೋಣ ? ಮನೆಯಲ್ಲಿ ಹೋಗುತ್ತಲೇ ಆಪ್ಯಾನಾತ್ಮಕಲಾಗುವುದಿಲ್ಲ ” ಎಂದನು.

ಅವಕು “ಕಬ್ಬಿ ಪಾಕ್ರಿನಲ್ಲಿ ಕುಳಿತುಕೊಂಡು ಮಾತನಾಡೋಣ. ಆ ದಿನ ಅಲ್ಲಿ ಕುಳಿತು ಸಿರಾಳವಾಗಿ ಮಾತನಾಡಿದಂತೆ ಒಂದು ದಿನ ಮಾತನಾಡಬೇಕೆಂದು ಎಷ್ಟೋ ದಿನಗಳಿಂದ ಆಸಿಯಾಗುತ್ತದೆ ” ಎಂದಳು.

ಟ್ರೌಸ್‌ಸ್ಟಿಯು ಸೌತ್ ಪೆರೆಡಿಗೆ ಹೋಯಿತು. ಅಂದು ಶಾಖೀ ತೆಗೆದುಕೊಂಡ ಕಡೆಯೇ ಇಬ್ಬರೂ ಶಾಫಿಯನ್ನು ತೆಗೆದುಕೊಂಡು ಕಬ್ಬಿಪಾಕ್ರಿಗೆ ಬಂದು ಕುಳಿತುಕೊಂಡರು.

ವಿನುಲೆಯು “ ಈ ಬಾರಿ ನೀವು ಬಹೆ ಆರೋಗ್ಯವಾಗಿರುವಂತೆ ಕಂಡು ಬರುತ್ತಿರಿ ” ಎಂದಳು.

ನಟರಾಜನು ನಗುತ್ತಾ “ ಅದು ಹಾಗಿರಲಿ. ನೀನು ಎಷ್ಟೋ ಚೆನ್ನಾಗಿ ಕಂಡು ಬರುತ್ತಿದ್ದೀರೆ ! ” ಎಂದನು.

“ ಇಲ್ಲಿ ಕೆತ್ತಲು. ಒಬ್ಬಿರಗೊಬ್ಬರು ಕಾಣುವುದೇ ಇಲ್ಲ. ಮೋಸ ಮಾಡಲು ಹೋಗಿ ನೀವೇ ಮೋಸ ಹೋಗುತ್ತಿದ್ದೀರಿ ”

“ ವಿಮಲಾ. ನಾವಿಲ್ಲಿ ಕುಳಿತು ಮಾತನಾಡಿ ಎನ್ನು ದಿನಗಳಾದವು. ಬಲ್ಲೀಯಾ? ಎರಡು ವರ್ಷ ಎಂಟು ತಿಂಗಳಿಗಳ ಮೇಲಾದವು ”

“ ಈ ಎರಡೂವರೆ ವರ್ಷಗಳಲ್ಲಿ ನೀವು ಎಷ್ಟೊಂದು ಕೆಲಸ ನಾಡಿದ್ದೀರಿ. ಎನ್ನು ಕೇತ್ತಿಯನ್ನು ಸಂಪಾದನೆ ಮಾಡಿದ್ದೀರಿ. ನೀವು ಕಳಿಸಿದ “ ಓಲ್ಲಾ ನದೀ ತೀರದಲ್ಲಿ ” ಎಂಬ ಪುಸ್ತಕ ಬಂದಿತು. ಓದಿದೆ. ಆ ಪುಸ್ತಕ ನನಗೇ ಸಮರ್ಪಣೆ ಮಾಡಿದ್ದೀರಿ. ಅದಕ್ಕಾಗಿ ನಿಮಗೆ ಅನಂತ ಧನ್ಯವಾದ ಗಳನ್ನು ಸಮರ್ಪಿಸಬೇಕಾಗಿದೆ ”

“ ಧನ್ಯವಾದಗಳನ್ನು ಸ್ವೀಕರಿಸಿದರೆ ಸಮರ್ಪಣೆ ಮಾಡಿದ ಖರಾವುತ್ತು ಹೊರಟು ಹೋಯಿತು ”

ಸ್ವಲ್ಪ ಹೋತ್ತು ಇಬ್ಬರೂ ಮೌನವಾಗಿದ್ದರು.

ಅನಂತರ ನಿಮಲೆಯು “ ಅವರು ಸತ್ತುಹೋದರು ” ಎಂದೆಂದು.

“ ವೆಂಕಟರಾಯನು ಸತ್ತುಹೋದನೇ? ಯಾವಾಗ? ನನಗೇಕೇ ತಿಳಿಲಿಲ್ಲ ”

“ ಏನೋ ತಿಳಿದಲಿಲ್ಲ. ನೀವು ಇಲ್ಲಿಂದ ಹೋದ ಒಂದು ವರ್ಷದ ಮೇಲೆ ಸತ್ತುಹೋದರು. ಹೈದರಾಬಾದಿನಲ್ಲಿ ಕಾಲವಾದರು. ಅವರು ಇಳಿದುಕೊಂಡಿದ್ದ ಹೋಟಲಿನಿಂದ ನಮಗೆ ಸಮಾಚಾರ ತಿಳಿಯಿತು. ”

“ ಅವರಿಗೆ ನಮ್ಮ ಮನೆಯಲ್ಲಿರಲು ಇವ್ವೆವಿರಲಿಲ್ಲ. ಅವರಿಗೆ ಅನುಮಾಧಾನವಾಗಿದ್ದಿತು. ಅವರಾವಾಗಲೂ ಶಂಕರನಿಂದ ಸಾಲ ಕೇಳುತ್ತಿದ್ದರು. ಕಡೆಗೆ ಶಂಕರ ಅವರಿಗೆ ತಿಂಗಳಿಗಷ್ಟು ಕೊಡುವುದೆಂದು ಸ್ವಾಗಿತ್ವಾನಿಕಿಟ್ಟು. ಅದು ಅವರಿಗೆ ನುತ್ತುಷ್ಟು ನೋವಾಯಿತು. ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತೇನೆಂದು ಸಹ ಹೇಳಿದರು. ಪ್ರಣ್ಯ. ಹಾಗೆ ಮಾಡಿಕೊಳ್ಳಲಿಲ್ಲ. ಉಂಟಾಗಿ ಬಿಟ್ಟು ಹೊರಟು ಹೋದರು. ”

“ ಕಡೆಗೆ ಹೈದರಾಬಾದಿನ ಒಂದು ಹೋಟಲಿನಿಂದ ಅವರು ನನಗೂ ಪುನ್ಯಾಲಿಗೂ ಒಂದು ಕಾಗದ ಬರಿದರು. ಉಂಟಾಗಿ ಬಿಟ್ಟು ಹೋದ ನಂತರ ಅವರು ಬರಿದುದು ಅದೊಂದೇ ಕಾಗದ. “ರೇಸ್ ಡಲ್ಲಿ ಬಹುಕ ಹಣ ಮಾಡಿ

ಬಿಟ್ಟೆ. ಇನ್ನು ಕೆಲವು ದಿನಗಳಲ್ಲಿಯೇ ಬಂದುಬಿಡುತ್ತೇನೆ. ನಾವು ಬೇರೇ ಹೋಗೋಣ. ನೀವು ಸಿದ್ದವಾಗಿರಬೇಕೆಂದು ಬರೆದರು. ಪುನಃ ಕಾಗದ ಬರದಿರಲು ನಾನು ಆ ಹೋಟಲು ಮ್ಯಾನೇಜರಿಗೆ ಅವರ ವಿಷಯ ವಿಚಾರಿಸಿ ಕಾಗದ ಬರೆದೆ. ಜವಾಬು ಬಂದಿತು. ಆವರ ಹಣವೆಲ್ಲಾ ರೇಸ್‌ನಲ್ಲಿ ಹೋಯಿತಂತೆ. ಅದಾದ ಮಾರನೆಯ ದಿನವೇ ಏನೇ ಕಾಯಿಲೆ ಬಂದಿತಂತೆ. ವಾರದ ದಿನ ನರಳುತ್ತಿದ್ದು ಸತ್ಯ ಹೋದರಂತೆ ”

“ ಅಂತೂ ಅದು ಬಹಳ ದುಃಖದ ಕಳೆ, ವಿನುಾ ”

“ ಹೌದು. ನನಗೂ ಅದೇ ಎನ್ನು ಸುತ್ತುದೆ ”

ಐದು ನಿಮಿಷಗಳ ಕಾಲ ಇಬ್ಬುದೂ ಸುವ್ಯಾಸಿದ್ದರು. ನಟರಾಜನು “ ಮಿಕ್ಕವರ ವಿಷಯವೇನು ?” ಎಂದು ಕೇಳಿದನು.

“ ಶಂಕರನಿಗೂ ನಾಗವೇಗಿಗೂ ಮದುನೆಯಾಗುತ್ತು ಅವರಿಗೆ ಪುಟ್ಟಂದು ಗಂಡುಮಗು ”

“ ವರದಿಗೆ ಮದುನೆಯಾಯಿತೇನು ?”

“ ಆಯಿತು. ಅವಳ ಗಂಡ ಒಬ್ಬ ಇಂಜಿನ್ಯೂ. ಅವೇಗ ಲಕ್ಷ್ಯವಳ್ಳಿಯಲ್ಲಿದ್ದಾಳೆ ”

“ ಶೇಳಿಗೂ ಮದುವೆ ಮಾಡಿ ಅವಳನ್ನು ಹೊರಗಟ್ಟಿ ಬಿಟ್ಟಿದೋ ?”

“ ಅವಳು ಹೊರಗೆ ಹೋಗುವುದಿಂದವೇನ್ನುತ್ತಾಳೆ. ಈಗ ಸಂಗಿತ ನರ್ತನಗಳ ಹುಚ್ಚು ಚಿನ್ನಾಗಿ ಹತ್ತಿದೆ. ಅವಳು ಸ್ವಲ್ಪ ಸಿಮ್ಮೆ ಶಕುಂತಲೆಯ ಜಾತಿ ”

“ ನಿನ್ನ ಮಗಳು ?”

“ ಅವಳೂ ಚಿಕ್ಕಮ್ಮೆನೊಡನೆ ನರ್ತನನ್ನು ಕಲಿಯುತ್ತಿದ್ದಾಳೆ. ನಮ್ಮ ವಾಸುವು ಈಗ ಮಂಕಡ್‌ ಆಗಲು ಪ್ರಯತ್ನ ಮಾಡುತ್ತಿಲ್ಲ. ಪುಣಿ. ಈ ವರ್ಷ ಅವನಿಗೆ ಎಸ್. ಎಸ್. ಎಲ್. ಸಿ ಪಾಸಾಯುತ್ತು ”

ಎಷ್ಟೋ ಹೊತ್ತು ಅವರಿಬ್ಬರೂ ಅಲ್ಲಿ ಮಾತನಾಡುತ್ತಾಕುಳಿತ್ತಿದ್ದರು.

ಟ್ಯಾಕ್ಸಿಯಲ್ಲಿ ವಿಮಲೆಯ ಮನೆಯ ಕಡೆಗೆ ಹೋಗುತ್ತಾ ನಟರಾಜನು “ ವಿಮಲಾ. ನೀನು ನನ್ನ ಜೊತೆಯಲ್ಲಿ ಬರಲುಷಿಗ ಏನೂ ತಡ್ಡಿ ಇಲ್ಲವೇ ?” ಎಂದು ಕೇಳಿದನು.

ವಿನುಲೆಯು ನಗುತ್ತಾ “ ಈಗೆಲ್ಲಿಗೆ ನಿಮ್ಮ ಪ್ರವಾಸ ?” ಎಂದಳು.  
 “ ನಿನು ಬರುವುದಾದರೆ ನಿನಗಾಗಿ ಕಾಶ್ಮೀರಕ್ಕೆ ಹೋಗೋಣ  
 ವೆಂದಿದ್ದೀನೇ ”  
 “ ಕಾಶ್ಮೀರಕ್ಕೆ ಏಕೆ ? ನಿಮ್ಮಾಡನೆ ಎಲ್ಲಿಗೆ ಬೇಕಾದರೂ ಬರುತ್ತೀನೇ ”











